KA / BG-GPO /2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೪	ಬೆಂಗಳೂರು, ಗುರುವಾರ, ಜುಲೈ ೯, ೨೦೦೯ (ಆಷಾಢ ೧೮, ಶಕವರ್ಷ ೧೯೩೧)	ಸಂಚಿಕೆ ೨೮

ವಿಷಯಸೂಚಿ

ವಿಷಯ	ಪುಟಗಳು
ಭಾಗ - I	
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾಗಿ ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು ...	1705–1752
ಭಾಗ - II	
ನೇಮಕಗಳು, ಸ್ಥಳ ನೇಮಕಗಳು ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು ...	385–400
ಭಾಗ - III	
ಶಾಸನಬದ್ಧವಲ್ಲದ ಆದರೆ ಜಮೀನು ಸಂಗ್ರಹಣ ಶಾಸನದ ಮೇರೆಗೆ ಹೊರಡಿಸಿದ ಅಧಿಸೂಚನೆಗಳ ಸಹಿತವಾಗಿ ಸರ್ಕಾರದ ಅಧಿಸೂಚನೆಗಳು, ಇಲಾಖೆಗಳ ಮುಖ್ಯಾಧಿಕಾರಿಗಳಿಂದ ಅಧಿಸೂಚನೆಗಳು, ಸ್ಥಳೀಯ ಪ್ರಾಧಿಕಾರ ಇಲಾಖೆಗೆ ಸಂಬಂಧಪಟ್ಟ ಅಧಿಸೂಚನೆಗಳು, ಋತುಮಾನ ಸಮಾಚಾರಗಳು ಮತ್ತು ಪೇಟೆಯ ಆಗಾಗಿನ ಧಾರಣಾವಾಸಿಗಳು ...	2417–2528
ಭಾಗ - IV	
ಕೇಂದ್ರದ ವಿಧೇಯಕಗಳು ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ಕೇಂದ್ರದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರ ಸರ್ಕಾರದವರು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ಶಾಸನಬದ್ಧ ಆದೇಶಗಳು ಮತ್ತು ರಾಷ್ಟ್ರಪತಿಯವರಿಂದ ರಚಿತವಾಗಿ ರಾಜ್ಯ ಸರ್ಕಾರದವರಿಂದ ಪುನಃ ಪ್ರಕಟವಾದ ಆದೇಶಗಳು ...	ಇಲ್ಲ
ಭಾಗ - IV-A	
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು ...	545–568
ಭಾಗ - V	
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು ...	1641–1704
ಭಾಗ - VI	
ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು ...	649–680
ವಿಶೇಷ ರಾಜ್ಯಪತ್ರಗಳು	
ವಾರಾಂತ್ಯದಲ್ಲಿ ಪ್ರಕಟಗೊಂಡ ವಿಶೇಷ ರಾಜ್ಯಪತ್ರಗಳು. ...	3061–3212

ಸಂಖ್ಯೆ	ದಿನಾಂಕ	ಅಧಿಸೂಚನೆ ಸಂಖ್ಯೆ, ದಿನಾಂಕ ಮತ್ತು ವಿವರ
484	29.6.2009	ಸಂ. ಸಿಐ 227 ಎಸ್‌ಪಿಕ್ಯೂ 2009, ದಿ. 27.6.2009 – ಬೆ.ಮೆ.ರೈ. ಯೋಜನೆಗಾಗಿ ಬೃ.ಬೆ.ಮ.ಪಾಲಿಕೆಯ ರಾಮಚಂದ್ರಪುರ ವಾರ್ಡ್‌ನ ಸ್ವತ್ತುಗಳಿಗೆ ಸಂಬಂಧಿಸಿದ ಅಧಿಸೂಚನೆ.
485	29.6.2009	ಸಂ. ಸಿಐ 228 ಎಸ್‌ಪಿಕ್ಯೂ 2009, ದಿ. 27.6.2009 – ಬೆ.ಮೆ.ರೈ. ಯೋಜನೆಗಾಗಿ ಬೃ.ಬೆ.ಮ.ಪಾಲಿಕೆಯ ವಾರ್ಡ್ ನಂ.85, 75,73, 14ರ ಸ್ವತ್ತುಗಳಿಗೆ ಸಂಬಂಧಿಸಿದ ಅಧಿಸೂಚನೆ.
486	29.6.2009	No. DPAR 43 SDE 2008, Dt. 25.6.2009 – Karnataka Civil Services (Classification, Control & Appeal) (...Amendment) Rules, 2009.
487	29.6.2009	No. CO 22 CLM 2009, Dt. 29.06.2009 – Karnataka Co-operative Societies (Amendment) Rules, 2009.
488	29.6.2009	No. SARIE 237 SAEPA 2007 (Part-2) Under Clause (iii) of the Proviso to Rule 108 as the CMV Rules, 1989.
489	29.6.2009	No. DPAR 16 PRB 2009, Dt. 29.6.2009 – The Warrant of appointment of Shri H.R.Bhardwaj as the Governor of Karnataka.
490	30.6.2009	No. DPAR 16 PRB 2009, Dt. 29.6.2009 – Shri H.R.Bhardwaj having been appointed by the President of India as the Governor of Karnataka.
491	30.6.2009	ಸಂ. ಕಂಇ 121 ಮುಸೇವಿ 2009, ಬೆಂಗಳೂರು, ದಿ. 27.6.2009 – ಕರ್ನಾಟಕ ರಾಜ್ಯದ ದೇವಾಲಯಗಳ ಅಭಿವೃದ್ಧಿ ಸಲುವಾಗಿ ಮುಜರಾಯಿ ಅಭಿವೃದ್ಧಿ ಮಂಡಳಿಯನ್ನು ರಚಿಸುವ ಬಗ್ಗೆ.
492	30.6.2009	ಸಂ. ಕಂಇ 121 ಮುಸೇವಿ 2009, ಬೆಂಗಳೂರು, ದಿ. 27.6.2009 – ಶ್ರೀ ಮಾಲೂರು ಎಸ್.ಎನ್.ಕೃಷ್ಣಯ್ಯಶೆಟ್ಟಿ, ಕ.ಮು.ಅ. ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ.
493	1.7.2009	ಸಂ. ಕೃತೋಇ 305 ತೋಸೇಪ 2008, ದಿ. 30.6.2009 – ತೋಟಗಾರಿಕೆ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಲಭ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ಮರು ಹಂಚಿಕೆ ಮಾಡುವ ಮೂಲಕ ಪುನರ್ ರಚಿಸುವ ಕುರಿತು.
494	1.7.2009	No. UDD 116 GEL 2008, Dt. 26.6.2009 – Karnataka Municipalities Accounting and Building (Amendment) Rules, 2008.
495	2.7.2009	No. DPAR 52 SCR 2008, Dt. 5.3.2009 – Under Rule 2 of the KCS (Direct Recruitment by Competitive Examination & Selection) (General) Rules, 2006.
496	2.7.2009	No. LD 116 LMW 2007, Dt. 11.6.2009 – Corrigendum.
497	2.7.2009	ಸಂ. ಕಾಇ 50 ಎಲ್‌ಎಂಡಬ್ಲ್ಯೂ 2009, ದಿ. 2.6.2009 – ಇಂಡಸ್ಟ್ರೀ ಜನರೇಟಿಂಗ್ ಪವರ್ ಉದ್ಯಮವನ್ನು ಸಾರ್ವಜನಿಕ ಅಗತ್ಯ ಸೇವೆ ಎಂಬುದಾಗಿ ಘೋಷಿಸುವ ಕುರಿತು.
498	2.7.2009	ಸಂ. ಆಇ 506 ವೆಚ್ಚ–12/09, ದಿ. 29.5.2009 – ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ.
499	2.7.2009	ಸಂ. ಆಇ 514 ವೆಚ್ಚ–12/09, ದಿ. 29.5.2009 – ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ.
500	2.7.2009	No. LD 66 LWA 2009, Dt. 29.5.2009 – Under Sub-Section (VI) of the clause (n) of Section 2 of the Industrial Dispute Act, 1947.
501	2.7.2009	No. LD 27 LET 2009, Dt. 30.5.2009 – Under Rule 52 of the Karnataka Plantations Labour Rules, 1956.
502	2.7.2009	ಸಂ. ಸಇ 333 ಎಂಆರ್‌ಇ 2008, ದಿ. 29.5.2009 – ತಿದ್ದುಪಡಿ.
503	2.7.2009	ಸಂ. ಸಇ 105 ಎಂಆರ್‌ಇ 2009, ದಿ. 25.5.2009 – ಬಂಗಾರಪೇಟೆ ಕೃ.ಉ.ಮಾ.ಸಮಿತಿಗೆ ನಾಮನಿರ್ದೇಶನ ಮಾಡುವ ಕುರಿತು.
504	2.7.2009	ಸಂ. ಸಇ 68 ಎಂಆರ್‌ಇ 2009, ದಿ. 30.5.2009 – ತುರುವೇಕೆರೆ ಕೃ.ಉ.ಮಾ.ಸಮಿತಿಗೆ ನಾಮನಿರ್ದೇಶನ ಮಾಡುವ ಕುರಿತು.
505	3.7.2009	No. Sayi 19 CSR 2008, Dt. 23.6.2009 – Draft Rules – Karnataka Chitrakala Parishath and College of Fine Arts (R & C of Service of Employees) Regulations, 2009.
506	4.7.2009	ಸಂ. ಸಿಐ 269 ಎಸ್‌ಪಿಕ್ಯೂ 2007, ದಿ. 3.7.2009 – ಮೈಸೂರು ಜಿಲ್ಲೆಯ ಇಲವಾಲ ಗ್ರಾಮಕ್ಕೆ ಸಂಬಂಧಿಸಿದಂತೆ 1966ರ ಕ.ಕೈ.ಪ್ರ.ಕಾಯ್ದೆಯ ವಿಧಿ 4ರ ಮೇರೆಗೆ ಅಧಿಸೂಚನೆ.

ವಾರದ ರಾಜ್ಯಪತ್ರವನ್ನು ಅಂತರಜಾಲದಲ್ಲಿ ವೀಕ್ಷಿಸಬಹುದು

http//www.Kar.nic.in/gazette.

ಕರ್ನಾಟಕ ರಾಜ್ಯಪತ್ರವನ್ನು ಅಂತರಜಾಲದಲ್ಲಿ ವೀಕ್ಷಿಸಬಹುದು
http//www.Kar.nic.in/gazette.

೨೦೦೯-೨೦೧೦ನೇ ಇಸವಿಯ ಕರ್ನಾಟಕ ರಾಜ್ಯಪತ್ರದ ಪರಿಷ್ಕೃತ ಚಂದಾ ದರ

ಕ್ರಮ ಸಂಖ್ಯೆ	ರಾಜ್ಯಪತ್ರದ ಭಾಗಗಳು	ಪ್ರತಿ ಒಂದಕ್ಕೆ ರೂ. ಪೈ.	ವಾರ್ಷಿಕ ಚಂದಾ ದರ ರೂ. ಪೈ.
1.	ಭಾಗ - 1	12-00	700-00
2.	ಭಾಗ - 2	4-00	208-00
3.	ಭಾಗ - 3	30-00	1075-00
4.	ಭಾಗ - 4	3-00	240-00
5.	ಭಾಗ - 4ಎ	8-00	285-00
6.	ಭಾಗ - 5	13-00	528-00
7.	ಭಾಗ - 6 (ಬೆಂಗಳೂರು)................................	7-00	325-00
8.	ಭಾಗ - 6ಎ (ಮೈಸೂರು)................................	50-00	1111-00
9.	ಭಾಗ - 6ಬಿ (ಧಾರವಾಡ)................................	25-00	1637-00
10.	ಭಾಗ - 6ಸಿ (ಗುಲ್ಬರ್ಗ)................................	29-00	1469-00
11.	ಸಂಪೂರ್ಣ ಕರ್ನಾಟಕ ರಾಜ್ಯಪತ್ರ ಕ್ರ. ಸ. 1 ರಿಂದ 7 (ಭಾಗ-1 ರಿಂದ 6) ವಿಶೇಷ ರಾಜ್ಯಪತ್ರವನ್ನು ಹೊರತುಪಡಿಸಿ	77-00	3360-00
12.	ವಿಶೇಷ ರಾಜ್ಯಪತ್ರಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಿರಿ ಮತ್ತು ಸರ್ಕಾರಿ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.		

೨೦೦೯-೨೦೧೦ನೇ ಇಸವಿಯ ಕರ್ನಾಟಕ ರಾಜ್ಯಪತ್ರದ ಪ್ರಕಟಣೆ ದರ

ಕ್ರಮ ಸಂಖ್ಯೆ	ಪ್ರಕಟಣೆ ದರಗಳು		ಮೊತ್ತ ರೂ. ಪೈ.
1.	ಸ್ಥಳೀಯ / ಸ್ಥಾನಿಕ ಸಂಸ್ಥೆ ಮತ್ತು ಸರ್ಕಾರದ ಇಲಾಖೆ ಎ4 ಅಳತೆಯ ಪ್ರತಿ ಪುಟಕ್ಕೆ	...	500-00
2.	ಪ್ರತಿ ಸಾಲಿನ 43 ಎಮ್ಸ್ ಅಥವಾ 2 ಸಾಲಿನ 21 ಎಮ್ಸ್	...	7-00
3.	ಖಾಸಗಿ ಸಂಸ್ಥೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದಂತೆ (ಕೆಪಿಟಿಸಿಎಲ್, ಕೆಎಸ್‌ಆರ್‌ಟಿಸಿ ತರಹ ಇತ್ಯಾದಿ ಪ್ರತಿ ಪುಟಕ್ಕೆ)	...	750-00
4.	ಪ್ರತಿ ಸಾಲಿನ 43 ಎಮ್ಸ್ ಅಥವಾ 2 ಸಾಲಿನ 21 ಎಮ್ಸ್	...	11-00
5.	ಅರ್ಧ ಪುಟಕ್ಕೆ ಅಥವಾ ಕಾಲು ಪುಟಕ್ಕೆ ಬರುವ ವಿಷಯ	...	½ ಅಥವಾ ¼ ಪುಟಕ್ಕೆ ದರ ನಿಗಧಿ ಕ್ರಮ ಸಂಖ್ಯೆ 1 ಮತ್ತು 3
6.	ಕಾಲು ಪುಟಕ್ಕಿಂತ ಕಡಿಮೆ ಇರುವ ವಿಷಯಕ್ಕೆ	...	ಕ್ರಮ ಸಂಖ್ಯೆ 2 ಮತ್ತು 4 ರಲ್ಲಿ ನಮೂದಿಸಿರುವಂತೆ ಪ್ರತಿ ಸಾಲಿಗೆ ದರ ನಿಗಧಿಪಡಿಸಿರುವುದು.
7.	ಹೆಚ್ಚಾಗಿ ಬೇಕಾಗಿರುವ ಪ್ರತಿ ಹಾಳೆಯ ಬೆಲೆ (ಮುದ್ರಿಸಿರುವ ಹಾಳೆಯ ಅಳತೆಯನ್ನು ನಿರೂಪಿಸಿ)	...	1-00

ಸೂಚನೆ :- 1. ಚಂದಾಹಣದ / ಪ್ರಕಟಣಾ ವೆಚ್ಚದ ಮೊತ್ತವನ್ನು "0058 ಲೇಖನ ಸಾಮಗ್ರಿ ಮತ್ತು ಮುದ್ರಣ (1) ರಾಜ್ಯಪತ್ರ ಮತ್ತು ಇತರ ಪ್ರಕಟಣಾ ವೆಚ್ಚಗಳು" ಖಜಾನೆಗೆ ಸಲ್ಲಿಸಿ, ಮೂಲ ಚಲನನ್ನು ಮುಂದಿನ ಕ್ರಮಕ್ಕಾಗಿ ಈ ಕಛೇರಿಗೆ ಕಳುಹಿಸಬೇಕು.

2. ಭಾಗ VI-ಎ, VI-ಬಿ, VI-ಸಿ ಗಳನ್ನು ಅನುಕ್ರಮವಾಗಿ ಮೈಸೂರು, ಧಾರವಾಡ ಮತ್ತು ಗುಲ್ಬರ್ಗಾದ ಶಾಖಾ ಮುದ್ರಣಾಲಯಗಳಿಂದ ಪಡೆಯಬಹುದು.

3. ಕರ್ನಾಟಕ ರಾಜ್ಯ ಪತ್ರಕ್ಕಾಗಿ ಈ ಕೆಳಕಂಡ ವಿಳಾಸದಲ್ಲಿ ಪತ್ರ ವ್ಯವಹರಿಸತಕ್ಕದ್ದು.

ಸಂಕಲನಾಧಿಕಾರಿಗಳು,
ಕರ್ನಾಟಕ ರಾಜ್ಯಪತ್ರ,
ಸರ್ಕಾರಿ ಹೊರವಲಯ ಮುದ್ರಣಾಲಯ,
ಮೈಸೂರು ರಸ್ತೆ, ಬೆಂಗಳೂರು-59.

ಮುದ್ರಕರು :- ನಿರ್ದೇಶಕರು, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ, ಬೆಂಗಳೂರು-59

KA / BG-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೪	ಬೆಂಗಳೂರು, ಗುರುವಾರ, ಜುಲೈ ೯, ೨೦೦೯ (ಆಷಾಢ ೧೮, ಶಕ ವರ್ಷ ೧೯೩೧)	ಸಂಚಿಕೆ ೨೮

ಭಾಗ – ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ: ಶ್ರೀ ಆರ್. ರಮೇಶಪ್ಪ ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರು ಆದಾಯ ಮೀರಿ ಸಂಪತ್ತು ಹೊಂದಿರುವ ಕುರಿತು ಸಕ್ಷಮ ನ್ಯಾಯಾಲಯದಲ್ಲಿ (ಅಟ್ಯಾಚ್‌ಮೆಂಟ್) ಜಪ್ತಿ ಮಾಡಲು ನೀಡಿದ ಅನುಮತಿಯ ಆದೇಶಕ್ಕೆ ತಿದ್ದುಪಡಿ ಹೊರಡಿಸುವ ಬಗ್ಗೆ.

ಓದಲಾಗಿದೆ: 1. ಸರ್ಕಾರಿ ಆದೇಶ ಸಂ:ಸಿಆಸುಇ 20 ಕೆಇಪಿ 2008 ಬೆಂಗಳೂರು ದಿ: 19ನೇ ಮಾರ್ಚ್ 09.

2. ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರ ಪತ್ರ ಸಂ: ಲೋಕ್:ಐಎನ್‌ವಿ(ಜಿ):ಸಿಟಿ:ಕ್ರೈಂ.40 2006 ದಿ:30.03.2009.

ಪ್ರಸ್ತಾವನೆ:

ಶ್ರೀ ಆರ್. ರಮೇಶಪ್ಪ, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ, ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರು ತಮ್ಮ ಬಲ್ಲ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಪಾಸ್ತಿಗಳನ್ನು ಹೊಂದಿರುವುದು ಧೃಡಪಟ್ಟಿದ್ದು. ಅವರು ಈ ಎಲ್ಲಾ ಆಸ್ತಿ ಪಾಸ್ತಿಗಳನ್ನು ವಿಲೇವಾರಿ ಮಾಡಬಹುದು ಎಂಬ ಗುಮಾನಿ ಇರುವುದರಿಂದ, ಕ್ರಿಮಿನಲ್ ಲಾ(ಅಮೆಂಡ್‌ಮೆಂಟ್) ಅಧ್ಯಾದೇಶ (ಆರ್ಡಿನೆನ್ಸ್) 1944 ರ ಕಲಂ 3 ರಡಿ ಇವುಗಳನ್ನು ಜಪ್ತಿ (ಅಟ್ಯಾಚ್‌ಮೆಂಟ್) ಮಾಡುವ ಸಲುವಾಗಿ ಸಕ್ಷಮ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಅನುಮೋದನೆಯನ್ನು ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಗೆ ಮೇಲೆ ಓದಲಾದ ಕ್ರಮ ಸಂ.(1) ಆದೇಶದಲ್ಲಿ ನೀಡಲಾಗಿದೆ. ಮೇಲೆ ಓದಲಾದ ಕ್ರಮ ಸಂ.(2) ಪತ್ರದಲ್ಲಿ ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರು ಸದರಿ ಆದೇಶದ ಅನುಬಂಧದ ಮೊದಲನೇ ಪುಟದ ಕ್ರಮ ಸಂ:4ರ ಮೂರನೇ ಅಂಕಣದಲ್ಲಿ ದಿ:24.03.05 ಎಂದು ತಪ್ಪಾಗಿ ನಮೂದಿಸಿರುವುದನ್ನು ದಿ:22.01.2001 ಎಂಬುದಾಗಿ ಹಾಗೂ ಅನುಬಂಧದ 2ನೇ ಪುಟದ ಕ್ರಮ ಸಂ:11ರ ಮೂರನೇ ಅಂಕಣದಲ್ಲಿ ದಿ:12.04.06 ಎಂದು ತಪ್ಪಾಗಿ ನಮೂದಿಸಿರುವುದನ್ನು ದಿ:12.04.2000 ಎಂದು ಸರಿಯಾಗಿ ನಮೂದಿಸಿ ಪರಿಷ್ಕೃತ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ತಿದ್ದುಪಡಿ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶ ಸಂ:ಸಿಆಸುಇ 20 ಕೆಇವಿ 2008, ಬೆಂಗಳೂರು, ದಿನಾಂಕ: 30ನೇ ಏಪ್ರಿಲ್ 2009

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸರ್ಕಾರಿ ಆದೇಶ ಸಂ:ಸಿಆಸುಇ 20 ಕೆಇವಿ 2008 ದಿ:19.03.2009ರ ಆದೇಶದಲ್ಲಿನ ಅನುಬಂಧದ ಕ್ರಮ ಸಂ: 4ರ ಅಂಕಣ 3 ರಲ್ಲಿ ದಿ:24.03.2005 ಎಂದಿರುವುದನ್ನು ದಿ:22.01.2001 ಎಂದು

I -F1 -(O)

ಹಾಗೂ ಸದರಿ ಆದೇಶದ ಅನುಬಂಧದ ಕ್ರಮ ಸಂ:11ರ ಅಂಕಣ 3ರಲ್ಲಿ ದಿ:12.04.2006 ಎಂದಿರುವುದನ್ನು ದಿ:12.04.2000 ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಚ್.ಆರ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-2).

ಪಿ.ಆರ್. 1274

ಸುತ್ತೋಲೆ

ಸಂಖ್ಯೆ: ಸಿಆಸುಇ 31 ಎಸ್‌ಎಫ್‌ಪಿ 2009, ಬೆಂಗಳೂರು, ದಿನಾಂಕ: 11ನೇ ಮೇ 2009

ವಿಷಯ: ಐಎಫ್‌ಎಸ್ ಅಧಿಕಾರಿಗಳಿಗೆ ರಜೆ ಮಂಜೂರಾತಿ ಬಗ್ಗೆ.

ಅರಣ್ಯ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವೃಂದದ ಐಎಫ್‌ಎಸ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯವರೆಗಿನ ಅಧಿಕಾರಿಗಳಿಗೆ ರಜೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿರವರು ಮಂಜೂರು ಮಾಡುವುದು ವಾಡಿಕೆಯಲ್ಲಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿ ಮತ್ತು ಅದಕ್ಕೂ ಮೇಲ್ಪಟ್ಟು ಅಪೆಕ್ಸ್ ಶ್ರೇಣಿಯ ಐಎಫ್‌ಎಸ್ ಅಧಿಕಾರಿಗಳ ರಜೆಯನ್ನು ಸರ್ಕಾರದ ಮಟ್ಟದಲ್ಲಿ ಸಿಆಸು ಇಲಾಖೆಯು, ಅಧಿಕಾರಿಯವರ ಕೋರಿಕೆಯ ಬಗ್ಗೆ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಭಿಪ್ರಾಯ/ಶಿಫಾರಸ್ಸನ್ನು ಪಡೆದು ರಜೆಯನ್ನು ಮಂಜೂರು ಮಾಡುತ್ತದೆ.

ಅಖಿಲ ಭಾರತ ಸೇವಾ (ರಜೆ) ನಿಯಮಗಳ ಮೇರೆಗೆ, ಅನ್ಯಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಅಂದರೆ ಸಾರ್ವಜನಿಕ ಉದ್ದಿಮೆ, ಸರ್ಕಾರದ ಕಂಪನಿ, ನಿಗಮ, ಮಂಡಳಿ ಮತ್ತು ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ರಜೆಯನ್ನು ಸರ್ಕಾರವೇ ಮಂಜೂರು ಮಾಡಬೇಕಾಗುತ್ತದೆ. ಆದ್ದರಿಂದ, ಇಂತಹ ಅಧಿಕಾರಿಗಳಿಗೆ ಸಂಬಂಧಿಸಿದ ರಜೆಯ ಅರ್ಜಿಗಳನ್ನು ಸಂಬಂಧಪಟ್ಟ ಕಂಪನಿ, ನಿಗಮ, ಮಂಡಳಿ ಮತ್ತು ವಿಶ್ವವಿದ್ಯಾಲಯ ಮತ್ತು ಇತರ ಸರ್ಕಾರಿ ಸಂಸ್ಥೆಗಳು ಅಧಿಕಾರಿಯವರ ರಜೆಯ ಅರ್ಜಿಯನ್ನು ಸರ್ಕಾರದ ಸಂಬಂಧಪಟ್ಟ ಆಡಳಿತ ಇಲಾಖೆಯ ಮುಖಾಂತರ ಸಿಆಸು ಇಲಾಖೆಗೆ ಸಾಕಷ್ಟು ಮುಂಚಿತವಾಗಿ ಕಳುಹಿಸತಕ್ಕದ್ದು. ಹಾಗೆ ಮಾಡುವಾಗ ರಜೆಯ ಅವಧಿಯಲ್ಲಿ ಪ್ರಭಾರ ವ್ಯವಸ್ಥೆಯ ಬಗ್ಗೆಯೂ ಸ್ಪಷ್ಟವಾಗಿ ನಮೂದಿಸತಕ್ಕದ್ದು.

ಇತ್ತೀಚೆಗೆ ಕೆಲವೊಂದು ಪ್ರಕರಣಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಿಬಂಧಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಎಫ್‌ಎಸ್ ಅಧಿಕಾರಿಗಳಿಗೆ ರಜೆಯನ್ನು ವಿಶ್ವವಿದ್ಯಾಲಯದ ಉಪಕುಲಪತಿ/ಆಡಳಿತ ಮಂಡಳಿಯವರೇ ಮಂಜೂರು ಮಾಡಿರುವುದು ಮತ್ತು ಇನ್ನೂ ಕೆಲವು ಪ್ರಕರಣಗಳಲ್ಲಿ ರಜೆಯ ಅರ್ಜಿಗಳನ್ನು ವಿಳಂಬವಾಗಿ ಸಿಆಸು ಇಲಾಖೆಗೆ ಕಳುಹಿಸಿರುವ ಪ್ರಸಂಗಗಳು ಗಮನಕ್ಕೆ ಬಂದಿವೆ. ಇದಲ್ಲದೆ, ನಿಗಮ, ಮಂಡಳಿ ಸರ್ಕಾರಿ ಕಂಪನಿ, ಸಂಸ್ಥೆಗಳಲ್ಲಿ ಅನ್ಯ ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಐಎಫ್‌ಎಸ್ ಅಧಿಕಾರಿಗಳ ರಜೆಯ ಅರ್ಜಿಗಳನ್ನು ವಿಳಂಬವಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ರಜೆಯ ಅವಧಿ ಮುಗಿದ ನಂತರ ರಜೆ ಅರ್ಜಿ ಪ್ರಸ್ತಾವನೆಗಳನ್ನು ಸಿಆಸು ಇಲಾಖೆಗೆ ಕಳುಹಿಸಿರುವ ಪ್ರಸಂಗಗಳು ಗಮನಕ್ಕೆ ಬಂದಿವೆ. ಯಾವುದೇ ಅಧಿಕಾರಿಯು ರಜೆಯ ಮೇಲೆ ತೆರಳುವುದಕ್ಕಿಂತ ಮುಂಚೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ/ಮಂಜೂರಾತಿ ಪಡೆಯುವುದು ಅಗತ್ಯವಾಗಿರುತ್ತದೆ. ಹಾಗೆ ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದಂತಾಗುತ್ತದೆ ಹಾಗೂ ಅವರು ಶಿಸ್ತುಕ್ರಮಕ್ಕೆ ಅರ್ಹರಾಗುತ್ತಾರೆ. ಅಂತಹ ಪ್ರಕರಣಗಳು ಪುನರಾವರ್ತನೆ ಆಗುತ್ತಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ವೇತನರಹಿತ ರಜೆ ಎಂದು ಪರಿಗಣಿಸಬೇಕಾಗುತ್ತದೆ. ಮತ್ತು ಶಿಸ್ತುಕ್ರಮವನ್ನು ಜರುಗಿಸುವ ಬಗ್ಗೆಯೂ ಪರಿಗಣಿಸಬೇಕಾಗುತ್ತದೆ. ಇದಲ್ಲದೆ, ಅಧಿಕಾರಿಗಳ ರಜೆಯ ಅರ್ಜಿಗಳನ್ನು ವಿಳಂಬವಾಗಿ ಸಿಆಸು ಇಲಾಖೆಗೆ ಕಳುಹಿಸುವ ಸಂಬಂಧಪಟ್ಟ ಆಡಳಿತ ಇಲಾಖೆಗಳನ್ನೂ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಆದ್ದರಿಂದ, ಇನ್ನು ಮುಂದೆ ಅನ್ಯ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ರಜೆಯ ಅರ್ಜಿಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳ ಮೂಲಕ ಸಾಕಷ್ಟು ಮುಂಚಿತವಾಗಿ ಸಿಆಸು ಇಲಾಖೆಗೆ ಕಳುಹಿಸತಕ್ಕದ್ದು. ಮತ್ತು ಸರ್ಕಾರದ ಪೂರ್ವಾನುಮತಿ/ಮಂಜೂರಾತಿ ಇಲ್ಲದೇ ರಜೆಯ ಮೇಲೆ ತೆರಳಬಾರದೆಂದು ಈ ಮೂಲಕ ತಿಳಿಸಲಾಗಿದೆ. ತಪ್ಪಿದಲ್ಲಿ, ಮೇಲೆ ತಿಳಿಸಿದಂತೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಈ ಮೂಲಕ ಸ್ಪಷ್ಟ ಪಡಿಸಲಾಗಿದೆ.

ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದೆಂದು ಅಧಿಕಾರಿಗಳಿಗೆ ಮತ್ತು ಆಡಳಿತ ಇಲಾಖೆಗಳಿಗೆ ಈ ಮೂಲಕ ತಿಳಿಸಲಾಗಿದೆ.

ಕೆ.ಆರ್. ಶ್ರೀನಿವಾಸ

ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ.

ಪಿ.ಆರ್. 1275

I-F-1-(★)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ವಿಷಯ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗಿರುವ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ನೀಡುವ ಅಧಿಕಾರವನ್ನು ಪರಿಷ್ಕರಿಸುವ ಕುರಿತು.

ಓದಲಾಗಿದೆ: 1. ಸರ್ಕಾರದ ಆದೇಶ ಸಂ.ಗ್ರಾಅಪ.05.ಉಖಾಯೋ.2008 ಬೆಂಗಳೂರು, ದಿನಾಂಕ: 2.1.2009.

2. ರಾಜ್ಯ ಉದ್ಯೋಗ ಖಾತರಿ ಪರಿಷತ್ ಸಭೆ ದಿನಾಂಕ:07.01.2009.

ಪ್ರಸ್ತಾವನೆ:

ಮೇಲೆ ಓದಲಾದ ಸರ್ಕಾರದ ಆದೇಶ (1) ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ ಇದರಡಿ ಅನುಷ್ಠಾನಗೊಳಿಸುವ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ನೀಡಲು ವಿವಿಧ ಸಕ್ಷಮ ಪ್ರಾಧಿಕಾರಿಗಳಿಗೆ ಅಧಿಕಾರದ ಮಿತಿ ನಿಗದಿಪಡಿಸಲಾಗಿರುತ್ತದೆ. ಈ ಸಂಬಂಧ ಮೇಲೆ ಓದಲಾದ ರಾಜ್ಯ ಉದ್ಯೋಗ ಖಾತರಿ ಪರಿಷತ್ ಸಭೆಯಲ್ಲಿ ಯೋಜನೆಯ ಕಾಮಗಾರಿಗಳನ್ನು ಗ್ರಾಮ ಮಟ್ಟದಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು, ಕ್ರಮ ಕೈಗೊಳ್ಳಬೇಕಾಗಿದ್ದು ಮೇಲೆ ಓದಲಾದ ಸರ್ಕಾರದ ಆದೇಶ (1)ರಲ್ಲಿ ಈಗಾಗಲೇ ನೀಡಲಾಗಿರುವ ಅಧಿಕಾರದ ಮಿತಿಯನ್ನು ಪರಿಷ್ಕರಿಸುವುದು ಸೂಕ್ತವೆಂದು ಮತ್ತು ಈ ಯೋಜನೆಗೆ ಸಂಬಂಧಪಟ್ಟ ಯಾವುದೇ ಕಾಮಗಾರಿಯ ಅಂದಾಜು ಪಟ್ಟಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ನೀಡುವ ಪೂರ್ಣ ಅಧಿಕಾರವನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡಬೇಕೆಂದು ಅಭಿಪ್ರಾಯಪಡಲಾಗಿದೆ. ಆದುದರಿಂದ, ಈ ಕೆಳಕಂಡಂತೆ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂ.ಗ್ರಾಅಪ.05.ಉಖಾಯೋ.2009, ಬೆಂಗಳೂರು, ದಿನಾಂಕ: 30ನೇ ಏಪ್ರಿಲ್ 2009

ಮೇಲಿನ ಪ್ರಸ್ತಾವನೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಅಂದಾಜುಗಳಿಗೆ ವಿವಿಧ ಸಕ್ಷಮ ಪ್ರಾಧಿಕಾರಗಳಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆಗಾಗಿ ಮಿತಿಯನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಳ್ಳುವ ಯಾವುದೇ ಕಾಮಗಾರಿಯ ಸಂಬಂಧ ಆಯಾ ಇಲಾಖೆಗೆ ಸಂಬಂಧಪಟ್ಟ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಆದೇಶದಲ್ಲಿನ ಅಧಿಕಾರದನ್ವಯ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿರುತ್ತದೆ ಮತ್ತು ಇದಕ್ಕಾಗಿ ಪ್ರತ್ಯೇಕವಾಗಿ ಆಯಾ ಇಲಾಖೆಗಳಿಂದ ಯಾವುದೇ ಆದೇಶ ಹೊರಡಿಸುವ ಅಗತ್ಯವಿರುವುದಿಲ್ಲ.

ತಾಂತ್ರಿಕ ಅನುಮೋದನೆ:

ಎಲ್ಲಾ ಕಾಮಗಾರಿಗಳ ಸಂಬಂಧ ಯಾವುದೇ ಇಲಾಖೆಯ ಹೋಬಳಿ ಮಟ್ಟದ ಅನುಷ್ಠಾನಾಧಿಕಾರಿಗಳು ರೂ.10.00 ಲಕ್ಷ (ರೂ. ಹತ್ತು ಲಕ್ಷ) ದವರೆಗೆ (ಹೋಬಳಿ ಮಟ್ಟದ ಅನುಷ್ಠಾನಾಧಿಕಾರಿಗಳು ಎಂದರೆ ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ಕಿರಿಯ/ಸಹಾಯಕ ಅಭಿಯಂತರರು, ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಮತ್ತು ಇತ್ಯಾದಿ) ಮತ್ತು ರೂ.10.00 ಲಕ್ಷ (ರೂ. ಹತ್ತು ಲಕ್ಷ) ಕ್ಕೂ ಮೇಲ್ಪಟ್ಟು ಆಯಾ ಇಲಾಖೆಗಳ ತಾಲ್ಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ತಾಂತ್ರಿಕ ಅನುಮೋದನೆಯನ್ನು ನೀಡುವುದು.

ಆಡಳಿತಾತ್ಮಕ ಅನುಮೋದನೆ:

ಎಲ್ಲಾ ಕಾಮಗಾರಿಗಳ ಸಂಬಂಧ ತಾಂತ್ರಿಕ ಅನುಮೋದನೆ ನಂತರ ಆಡಳಿತಾತ್ಮಕ ಮಂಜೂರಾತಿಯನ್ನು ಈ ಕೆಳಕಂಡಂತೆ ನೀಡುವುದು:

- ಗ್ರಾಮ ಪಂಚಾಯತಿ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006 ರನ್ವಯ ಅಂದಾಜು ಮೊತ್ತ ರೂ.10.00 ಲಕ್ಷ (ರೂ. ಹತ್ತುಲಕ್ಷ) ರೂಪಾಯಿಗಳವರೆಗೆ ಗ್ರಾಮ ಪಂಚಾಯತಿ; ಮತ್ತು
- ರೂ.10.00 ಲಕ್ಷ (ರೂ. ಹತ್ತುಲಕ್ಷ) ಕ್ಕೂ ಮೇಲ್ಪಟ್ಟು ಎಲ್ಲಾ ಅಂದಾಜು ಪಟ್ಟಿಗಳಿಗೆ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಮೋದನೆ ನೀಡುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಾ:ಪಿ.ಸಿ. ಜಾಫರ್

ನಿರ್ದೇಶಕರು,

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಪದನಿಮಿತ್ತ

ಸರ್ಕಾರದ ಉಪ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ಪಿ.ಆರ್. 1276

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ: ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಗೋಕಾಕ್ ತಾಲ್ಲೂಕುಗಳಲ್ಲಿನ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ.

ಓದಲಾಗಿದೆ: ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ, ಇವರ ಪತ್ರಸಂಖ್ಯೆ: ಸಿಬಿಎನ್/ಹೈಕ್ರಸೆ/ಕ.ಸಂ.7/5/ಆಸಮ/ಗ್ರಾರಮೇ/ಬೆಳಗಾವಿ ಜಿಲ್ಲೆ/08–09/12344, ದಿನಾಂಕ: 24.1.2009.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ ಇವರು ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಗೋಕಾಕ್ ತಾಲ್ಲೂಕುಗಳಲ್ಲಿನ ಈ ಕೆಳಕಂಡ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಿಗದಿತ ನಮೂನೆಯಲ್ಲಿ ಅಗತ್ಯ ನಕ್ಷೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಕ್ರ. ಸಂ.	ಗ್ರಾಮೀಣ ರಸ್ತೆಗಳ ವಿವರ	ಕಿ.ಮೀ. ಗಳಲ್ಲಿ
	ಬೆಳಗಾವಿ ತಾಲ್ಲೂಕು	
1.	ಕಾಕತಿ–ಸೋನಟ್ಟಿ ರಸ್ತೆ	3.00
2.	ಕಟ್ಟಿನಭಾವಿಯಿಂದ ಬೋಡಕ್ಯಾನಟ್ಟಿ ರಸ್ತೆ	1.50
3.	ಗುಗ್ಗರ್ಯಾನಟ್ಟಿಯಿಂದ ಎನ್.ಹೆಚ್–4ಕ್ಕೆ ಕೂಡುವ ರಸ್ತೆ	5.00
4.	ಹಗ್ಗೇರಿ–ಹೊಸೂರದಿಂದ ಎನ್.ಹೆಚ್–4ಕ್ಕೆ ಕೂಡುವ ರಸ್ತೆ	3.00
5.	ಭೂತರಾಮನಟ್ಟಿಯಿಂದ ಗೋಡಿಹಾಳ ರಸ್ತೆ	7.00
	ಒಟ್ಟು	**19.50**
	ಗೋಕಾಕ ತಾಲ್ಲೂಕು	
6.	ಕೌಜಲಗಿ–ಕಳ್ಳಿಗುದ್ದಿ (ತಾಲ್ಲೂಕು ಗಡಿಯವರೆಗೆ) ರಸ್ತೆ	5.50
	ಒಟ್ಟು	**5.50**

ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ, ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಲೋಇ 153 ಸಿಆರ್‌ಎಂ 2008, ಬೆಂಗಳೂರು, ದಿನಾಂಕ: 4ನೇ ಮೇ 2009

ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಗೋಕಾಕ್ ತಾಲ್ಲೂಕುಗಳಲ್ಲಿನ ಒಟ್ಟು 25.00 ಕಿ.ಮೀ. ಉದ್ದದ ಈ ಕೆಳಕಂಡ 6 ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲು ಸರ್ಕಾರದ ಅನುಮೋದನೆ ನೀಡಲಾಗಿದೆ.

ಕ್ರ. ಸಂ.	ಗ್ರಾಮೀಣ ರಸ್ತೆಗಳ ವಿವರ	ಕಿ.ಮೀ. ಗಳಲ್ಲಿ
	ಬೆಳಗಾವಿ ತಾಲ್ಲೂಕು	
1.	ಕಾಕತಿ–ಸೋನಟ್ಟಿ ರಸ್ತೆ	3.00
2.	ಕಟ್ಟಿನಭಾವಿಯಿಂದ ಬೋಡಕ್ಯಾನಟ್ಟಿ ರಸ್ತೆ	1.50
3.	ಗುಗ್ಗರ್ಯಾನಟ್ಟಿಯಿಂದ ಎನ್.ಹೆಚ್–4ಕ್ಕೆ ಕೂಡುವ ರಸ್ತೆ	5.00
4.	ಹಗ್ಗೇರಿ–ಹೊಸೂರದಿಂದ ಎನ್.ಹೆಚ್–4ಕ್ಕೆ ಕೂಡುವ ರಸ್ತೆ	3.00
5.	ಭೂತರಾಮನಟ್ಟಿಯಿಂದ ಗೋಡಿಹಾಳ ರಸ್ತೆ	7.00
	ಒಟ್ಟು	**19.50**
	ಗೋಕಾಕ ತಾಲ್ಲೂಕು	
6.	ಕೌಜಲಗಿ–ಕಳ್ಳಿಗುದ್ದಿ (ತಾಲ್ಲೂಕು ಗಡಿಯವರೆಗೆ) ರಸ್ತೆ	5.50
	ಒಟ್ಟು	**5.50**

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಆರ್. ರೇವಣ್ಣ

ಪಿ.ಆರ್. 1277

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ (ಸಂಪರ್ಕ).

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಷಯ: ದಿನಾಂಕ:18.05.2009 ರಿಂದ 21.5.2009 ರವರೆಗೆ ನಡೆಯುವ 2009 ಬಯೋ ಇಂಟರ್‌ನ್ಯಾಷನಲ್ ಕನ್ವೆಂಷನ್, ಅಟ್ಲಾಂಟ, ಯು.ಎಸ್.ಎ. ಮೇಳದಲ್ಲಿ ಭಾಗವಹಿಸುವ ಬಗ್ಗೆ.

ಓದಲಾಗಿದೆ: 1. ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು, ಇವರ ಪತ್ರದ ಸಂಖ್ಯೆ.ಕೆಬಿಟ್ಸ್/ಈವೆಂಟ್ಸ್/ಎಫ್18/ಸಿಬಿಟ್ಸ್/2009/08-09, ದಿನಾಂಕ:4.3.2009.

2. ಶ್ರೀ ಅರವಿಂದ್ ರಾಮಚಂದ್ರ ಜನ್ನು, ಭಾ.ಆ.ಸೇ, ನಿರ್ದೇಶಕರು, ಮಾತಂ, ಜೈತಂ ನಿರ್ದೇಶನಾಲಯ, ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕೆಬಿಟ್ಸ್, ಇವರ ಮನವಿ ದಿನಾಂಕ:12.5.2009.

3. ಶ್ರೀ ಬಿ.ಎಮ್. ವಿಜಯ ಶಂಕರ್, ಕೆ.ಎ.ಎಸ್, ಕಾರ್ಯಕಾರಿ ನಿರ್ದೇಶಕರು, ಕೆಬಿಟ್ಸ್, ಇವರ ಮನವಿ ದಿ:12.5.2009.

ಪ್ರಸ್ತಾವನೆ:

ಮೇಲೆ ಓದಲಾದ ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು, ಇವರ ದಿನಾಂಕ: 4.3.2009ರ ಪತ್ರದಲ್ಲಿ ದಿನಾಂಕ:18.5.2009 ರಿಂದ 21.5.2009 ರವರೆಗೆ Georgia World Congress Centre, Atlanta, U.S.A.ದಲ್ಲಿ ನಡೆಯಲಿರುವ 2009 ಬಯೋ ಇಂಟರ್ ನ್ಯಾಷನಲ್ ಕನ್ವೆಂಷನ್‌ನಲ್ಲಿ, ಬಂಡವಾಳ ಹೂಡಿಕೆದಾರರೊಂದಿಗೆ ಹಾಗೂ ಕಂಪನಿಗಳೊಂದಿಗೆ ಚರ್ಚಿಸಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯನ್ನು ಮಾಡುವ ಸಲುವಾಗಿ ಆಹ್ವಾನಿಸುವುದಕ್ಕೆ ಸಹಾಯಕವಾಗಿರುತ್ತದೆಂದು ತಿಳಿಸುತ್ತಾ, ಮಾನ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರ ನೇತೃತ್ವದಲ್ಲಿ ಈ ಕೆಳಕಂಡ ಇಲಾಖಾಧಿಕಾರಿಗಳನ್ನೊಳಗೊಂಡ ತಂಡವನ್ನು ನಿಯೋಜಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

1. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮಾತಂ, ಜೈತಂ ಮತ್ತು ವಿತಂ ಇಲಾಖೆ ಹಾಗೂ ಅಧ್ಯಕ್ಷರು, ಕೆ-ಬಿಟ್ಸ್.
2. ನಿರ್ದೇಶಕರು, ಮಾತಂಜೈತಂ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕೆ-ಬಿಟ್ಸ್.
3. ವಿಶೇಷ ಕರ್ತವ್ಯಾಧಿಕಾರಿಗಳು, ಮಾತಂ, ಜೈತಂ ಮತ್ತು ವಿತಂ ಇಲಾಖೆ.
4. ಕಾರ್ಯಕಾರಿ ನಿರ್ದೇಶಕರು, ಕೆ-ಬಿಟ್ಸ್.

ಶ್ರೀ ಅರವಿಂದ್ ರಾಮಚಂದ್ರ ಜನ್ನು, ಭಾ.ಆ.ಸೇ. ನಿರ್ದೇಶಕರು, ಮಾತಂ, ಜೈತಂ ನಿರ್ದೇಶನಾಲಯ, ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕೆಬಿಟ್ಸ್, ಶ್ರೀ ಬಿ.ಎಮ್. ವಿಜಯ ಶಂಕರ್, ಕೆ.ಎ.ಎಸ್, ಕಾರ್ಯಕಾರಿ ನಿರ್ದೇಶಕರು, ಕೆಬಿಟ್ಸ್, ರವರುಗಳು ಉಲ್ಲೇಖ (2) ಮತ್ತು (3) ರಲ್ಲಿನ ಮನವಿ ಪತ್ರದಲ್ಲಿ ದಿ.21.5.2009 ರಂದು ಪ್ರಸ್ತಾಪಿತ ಕನ್ವೆಂಷನ್ ಮುಗಿದ ನಂತರ ನ್ಯಾಯಾರ್ಕ್‌ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ದಿ.22.5.2009 ಹಾಗೂ 23.5.2009 ರಂದು ಎರಡು ದಿನ ಸಾಂದರ್ಭಿಕ (ಎಕ್ಸ್-ಕಂಟ್ರಿ) ರಜೆಯನ್ನು ಹಾಗೂ ದಿ.24.5.2009 (ಭಾನುವಾರ) ರ ಸಾರ್ವಜನಿಕ ರಜೆಯನ್ನು ವಿನಿಯೋಗಿಸಿಕೊಂಡು ದಿ.25.5.2009 ರಂದು ಅಲ್ಲಿಂದ ಮರುಪ್ರಯಾಣ ಕೈಗೊಳ್ಳಲು ಅನುಮತಿಯನ್ನು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ದಿನಾಂಕ:18.05.2009 ರಿಂದ 21.5.2009 ರವರೆಗೆ Georgia World Congress Centre, Atlanta, U.S.A ದಲ್ಲಿ ನಡೆಯಲಿರುವ 2009 ಬಯೋ ಇಂಟರ್ ನ್ಯಾಷನಲ್ ಕನ್ವೆಂಷನ್‌ನಲ್ಲಿ ಭಾಗವಹಿಸಲು ಶ್ರೀ ಅರವಿಂದ ರಾಮಚಂದ್ರ ಜನ್ನು, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ-ಬಿಟ್ಸ್ ಹಾಗೂ ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಶ್ರೀ ಬಿ.ಎಮ್. ವಿಜಯಶಂಕರ್, ಕೆ.ಎ.ಎಸ್. ಕಾರ್ಯಕಾರಿ ನಿರ್ದೇಶಕರು, ಕೆ-ಬಿಟ್ಸ್ ಇವರುಗಳನ್ನು ನಿಯೋಜಿಸಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ ಐಟಿಡಿ:39:ಎಂಐಎಸ್:2009, ಬೆಂಗಳೂರು, ದಿನಾಂಕ: 16ನೇ ಮೇ 2009

ಪ್ರಸ್ತಾವನೆಯಲ್ಲಿ ಹೇಳಿರುವ ಸಂದರ್ಭದಲ್ಲಿ, ದಿನಾಂಕ:18.05.2009 ರಿಂದ 21.5.2009 ರವರೆಗೆ Georgia World Congress Centre, Atlanta, U.S.A ದಲ್ಲಿ ನಡೆಯಲ್ಲಿರುವ 2009 ಬಯೋ ಇಂಟರ್ ನ್ಯಾಷನಲ್ ಕನ್ವೆಂಷನ್‌ನಲ್ಲಿ ನಲ್ಲಿ ಭಾಗವಹಿಸಲು **ಶ್ರೀ ಅರವಿಂದ ರಾಮಚಂದ್ರ ಜನ್ನು, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕೆ-ಬಿಟ್ಸ್ ಹಾಗೂ ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಶ್ರೀ ಬಿ.ಎಮ್. ವಿಜಯಶಂಕರ್, ಕೆ.ಎ.ಎಸ್., ಕಾರ್ಯಕಾರಿ ನಿರ್ದೇಶಕರು, ಕೆ-ಬಿಟ್ಸ್** ಇವರುಗಳನ್ನು ನಿಯೋಜಿಸಲು ಮಂಜೂರಾತಿ ನೀಡಿದೆ.

ಸದರಿ ಅಧಿಕಾರಿಗಳು ದಿನಾಂಕ:21.5.2009 ರಂದು ಪ್ರಸ್ತಾಪಿತ ಕನ್ವೆಂಷನ್ ಮುಗಿದ ನಂತರ ನ್ಯಾಯಾರ್ಕ್‌ನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ದಿನಾಂಕ:22.5.2009 ಹಾಗೂ 23.5.2009 ರಂದು ಎರಡು ದಿನ ಸಾಂದರ್ಭಿಕ (ಎಕ್ಸ್-ಕಂಟ್ರಿ) ರಜೆಯನ್ನು ಹಾಗೂ ದಿ:24.5.2009 (ಭಾನುವಾರ) ರ ಸಾರ್ವಜನಿಕ ರಜೆಯನ್ನು ವಿನಿಯೋಗಿಸಿಕೊಂಡು ದಿನಾಂಕ:25.5.2009 ರಂದು ಅಲ್ಲಿಂದ ಮರುಪ್ರಯಾಣ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

ಅಧಿಕಾರಿಗಳ ಮೇಲ್ಕಂಡ ಅಧಿಕೃತ ವಿದೇಶ ಪ್ರವಾಸಕ್ಕೆ ತಗಲುವ ವೆಚ್ಚವನ್ನು ಮಾತ್ರ ಕೆ–ಬಿಟ್ಸ್ ಸಂಸ್ಥೆಯು ವತಿಯಿಂದ ಭರಿಸತಕ್ಕದ್ದು, ರಜೆ ಅವಧಿಯ ಪ್ರವಾಸಕ್ಕೆ ತಗಲುವ ವೆಚ್ಚವನ್ನು ತಮ್ಮ ಸ್ವಂತ ಹಣದಿಂದ ಭರಿಸತಕ್ಕದ್ದು.

ಅಧಿಕಾರಿಗಳು ವಿದೇಶ ಪ್ರವಾಸದಿಂದ ಹಿಂತಿರುಗಿ ಬಂದ 15 ದಿವಸಗಳೊಳಗಾಗಿ ಪ್ರವಾಸದ ವರದಿಯನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಇಲ್ಲದಿದ್ದಲ್ಲಿ, ಭವಿಷ್ಯದಲ್ಲಿ ವಿದೇಶ ನಿಯೋಜನೆಯನ್ನು ಅನುಮೋದಿಸಲಾಗುವುದಿಲ್ಲ. ವರದಿಯು 750 ಪದಗಳನ್ನು ಮೀರತಕ್ಕದಲ್ಲ ಮತ್ತು 'A-4 size' ಹಾಳೆಯಲ್ಲಿ ಮಂಡಿಸತಕ್ಕದ್ದು.

ಈ ಆದೇಶವನ್ನು ಸಿ.ಆ.ಸು.ಇ. (ಸೇವೆಗಳು–ಜಿ) ವಿಭಾಗದ ಟಿಪ್ಪಣಿ ಸಂಖ್ಯೆ ಸಿಆಸುಇ 48 ಎಸ್ಎಂಇ 2009, ದಿನಾಂಕ: 14.5.2009ರಲ್ಲಿನ ಸಹಮತಿಯ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ವಿ. ಕೃಷ್ಣಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.

ಪಿ.ಆರ್. 1278

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಷಯ: ಶ್ರೀ ಎಸ್. ಮಹಮದ್ ಇಕ್ಬಾಲ್, ಕೈಗಾರಿಕಾ ಉತ್ತೇಜನಾಧಿಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇವರನ್ನು ಅಮಾನತ್ತಿನಿಂದ ತೆರವುಗೊಳಿಸಿ ಸೇವೆಗೆ ಪುನರ್ ನೇಮಕ ಮಾಡುವ ಬಗ್ಗೆ.

ಓದಲಾಗಿದೆ:
1. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರ ಪತ್ರದ ಸಂಖ್ಯೆ:ಲೋಕ್/ಐಎನ್‌ವಿ (ಜಿ)/ಸಿಟಿ/ಕ್ರೈಮ್ 46/2008/ ದಿನಾಂಕ: 26.08.2008.
2. ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದ ಕಛೇರಿ ಆದೇಶ ಸಂಖ್ಯೆ:ಆಡಳಿತ/ಸಿಬ್ಬಂದಿ/ಇ3/34/2008–09 ದಿ: 19.09.2008.
3. ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದ ಪತ್ರ ಸಂಖ್ಯೆ:ಆಡಳಿತ/ಸಿಬ್ಬಂದಿ/ಇ4/34/2008–09 ದಿ:24.04.2009.
4. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರ ಪತ್ರದ ಸಂಖ್ಯೆ:ಲೋಕ್/ಐಎನ್‌ವಿ (ಜಿ)/ಸಿಟಿ/ಕ್ರೈಂ 46/2008/ ದಿನಾಂಕ: 29.04.2009.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ರವರು ಆರೋಪಿತ ಸರ್ಕಾರಿ ಅಧಿಕಾರಿ, ಶ್ರೀ ಎಸ್. ಮಹಮದ್ ಇಕ್ಬಾಲ್, ಕೈಗಾರಿಕಾ ಉತ್ತೇಜನಾಧಿಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಪ್ರತಿ ನಿಯೋಜನೆ ಮೇರೆಗೆ ಕರ್ನಾಟಕ ಉದ್ಯೋಗ ಮಿತ್ರ, ಬೆಂಗಳೂರು, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿಯವರು ದಿ:25.08.2008ರಂದು ರೂ.25,000/–ಗಳ ಲಂಚವನ್ನು ಫಿರ್ಯಾದುದಾರರಿಂದ ಸ್ವೀಕರಿಸಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದರಿಂದ, ಉಲ್ಲೇಖ (2)ರ ಕಛೇರಿ ಆದೇಶದನ್ವಯ ಸದರಿ ಅಧಿಕಾರಿಯವರನ್ನು ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಗಳ 1957ರ ನಿಯಮ 10 ರನ್ವಯ ಅಮಾನತ್ತುಗೊಳಿಸಿ ಇವರ ಲೀನ್ (ಸ್ಥಾನ)ವನ್ನು ಕುಶಲಕರ್ಮಿ ತರಬೇತಿ ಸಂಸ್ಥೆ, ಹಾಸನ, ಇಲ್ಲಿಗೆ ವರ್ಗಾಯಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಮಖ್ಯೆ (3)ರ ಪತ್ರದಲ್ಲಿ ಶ್ರೀ ಎಸ್. ಮಹಮದ್ ಇಕ್ಬಾಲ್, ಕೈಗಾರಿಕಾ ಉತ್ತೇಜನಾಧಿಕಾರಿ (ಅಮಾನತ್ತು) ಇವರ ಅಮಾನತ್ತಿನ ಅವಧಿ 6 ತಿಂಗಳು ಮೀರಿದ್ದು ನಿಯಮಾನುಸಾರ ಅಮಾನತ್ತಿನ ಆದೇಶವನ್ನು ಹಿಂಪಡೆದು ಇವರ ಸೇವೆಯನ್ನು ಮರು ಸ್ಥಾಪಿಸಲು ಸದರಿಯವರು ಕೋರಿರುವ ಹಿನ್ನೆಲೆಯಲ್ಲಿ ನಿಯಮಗಳ ಅನ್ವಯ ಹಾಗೂ ಸರ್ಕಾರಿ ಓ.ಎಂ. ರೀತ್ಯಾ ಸರ್ಕಾರದ ಹಂತದಲ್ಲಿ ಕ್ರಮಕೈಗೊಳ್ಳಲು ಅಪರ ನಿರ್ದೇಶಕರು, (ಆಡಳಿತ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆರವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4) ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರು ಶ್ರೀ ಎಸ್. ಮಹಮದ್ ಇಕ್ಬಾಲ್, ಕೈಗಾರಿಕಾ ಉತ್ತೇಜನಾಧಿಕಾರಿ ರವರನ್ನು ಅಮಾನತ್ತಿನಿಂದ ಬಿಡುಗಡೆ ಮಾಡಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ ತಮಗೆ ಸೂಕ್ತವೆನಿಸುವ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ:ಸದರಿಯವರನ್ನು ಅಮಾನತ್ತಿನಿಂದ ತೆರವುಗೊಳಿಸಿದಲ್ಲಿ, ಕೃತ್ಯ ನಡೆದ ಸ್ಥಳದಿಂದ ಬೇರೆ ಕಡೆಗೆ ವರ್ಗಾಯಿಸುವಂತೆ ಕೈಗಾರಿಕಾಭಿವೃದ್ಧಿ ಆಯುಕ್ತರು, ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ರವರಿಗೆ ತಿಳಿಸಿರುತ್ತಾರೆ.

ಸರ್ಕಾರವು ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ವಾಕೈ 78 ಕೈಸೇವಿ 2009, ಬೆಂಗಳೂರು, ದಿನಾಂಕ: 13ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10 (5)(ಸಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎಸ್. ಮಹಮದ್ ಇಕ್ಬಾಲ್, ಕೈಗಾರಿಕಾ ಉತ್ತೇಜನಾಧಿಕಾರಿ (ಅಮಾನತ್ತು) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇವರ ಮೇಲಿನ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ/ಕ್ರಿಮಿನಲ್ ಮೊಕದ್ದಮೆ ಶಿಸ್ತು ಕ್ರಮಗಳನ್ನು ಕಾಯ್ದಿರಿಸಿ, ಇವರ ಅಮಾನತ್ತನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಿದೆ.

ಮುಂದುವರೆದು, ಶ್ರೀ ಎಸ್. ಮಹಮದ್ ಇಕ್ಬಾಲ್, ಕೈಗಾರಿಕಾ ಉತ್ತೇಜನಾಧಿಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇವರನ್ನು ಪ್ರತಿ ನಿಯೋಜನೆ ಮೇರೆಗೆ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ, ಬೆಂಗಳೂರು, ಇಲ್ಲಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಸಿ. ಪ್ರಕಾಶ್

ಪಿ.ಆರ್. 1279

ಸರ್ಕಾರದ ಅಧೀನ ಕಾರ್ಯದರ್ಶಿ,

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, (ಸೇವೆಗಳು).

ವಿಷಯ: ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮರಳು ಸಾಗಾಣಿಕೆಗಾಗಿ ತಾತ್ಕಾಲಿಕ ಪರವಾನಿಗೆ ಜಾರಿ ಮಾಡುವ ಬಗ್ಗೆ.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ:ಸಿಐ.142.ಎಂಎಂಎನ್.2008 ದಿನಾಂಕ:22.10.2008.

2. ದಿನಾಂಕ:08.05.2009ರ ಪತ್ರ ಸಂಖ್ಯೆ:ಡಿಎಂಜಿ:ಉನಿ(ಖಾ)/ಮರಳು:2009/349.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ದಿನಾಂಕ:22.10.2008ರ ಆದೇಶದಲ್ಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರಳು ಗಣಿಗಾರಿಕೆ/ಸಾಗಾಣಿಕೆಗಾಗಿ ನೂತನವಾಗಿ ನಿಯಮಾವಳಿಗಳನ್ನು ರೂಪಿಸಲು ಬೇಕಾಗುವ ಸಮಯ ಅಥವಾ ಆದೇಶದ ದಿನಾಂಕದಿಂದ 6 ತಿಂಗಳ ಅವಧಿ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮರಳು ಸಾಗಾಣಿಕೆಗಾಗಿ ತಾತ್ಕಾಲಿಕ ಪರವಾನಿಗೆ ಪದ್ಧತಿಯನ್ನು ಸದರಿ ಆದೇಶದಲ್ಲಿ ವಿಧಿಸಿರುವ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಜಾರಿಗೊಳಿಸಲು ಸರ್ಕಾರವು ಆದೇಶಿಸಿತ್ತು.

ಮೇಲೆ (2)ರಲ್ಲಿ ಓದಲಾದ ದಿನಾಂಕ:08.05.2009ರ ಪತ್ರದಲ್ಲಿ, ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಬಗ್ಗೆ ನೆರೆರಾಜ್ಯಗಳಾದ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮರಳು ಗಣಿಗಾರಿಕೆ ಕುರಿತಾದ ನಿಯಮಾವಳಿಗಳನ್ನು ಪರಿಶೀಲಿಸಿ ರಾಜ್ಯದಲ್ಲಿನ ನಿಯಮಾವಳಿಗಳನ್ನು ಸರಳೀಕರಿಸುವ ಉದ್ದೇಶದಿಂದ ಹಾಗೂ ಫಿಲ್ಟರ್ ಮರಳಿನ ಗಣಿಗಾರಿಕೆ ಮತ್ತು ಅಕ್ರಮ ಮರಳು ಸಾಗಾಣಿಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾ, ಮರಳು ಸಾಗಾಣಿಕೆಗಾಗಿ ತಾತ್ಕಾಲಿಕ ಪರವಾನಿಗೆ ವ್ಯವಸ್ಥೆಯನ್ನು ಸರ್ಕಾರಿ ಆದೇಶ ಸಂಖ್ಯೆ:ಸಿಐ.142.ಎಂಎಂಎನ್.2008 ದಿನಾಂಕ:22.10.2008 ರಲ್ಲಿ 6 ತಿಂಗಳ ಅವಧಿಗೆ ಜಾರಿಮಾಡಿದ್ದು, ಸದರಿ ಅವಧಿಯು ದಿನಾಂಕ:21.4.2009ರಂದು ಮುಕ್ತಾಯಗೊಳ್ಳಲಿರುವ ಪ್ರಯುಕ್ತ ನಿಯಮಾವಳಿಗಳನ್ನು ರೂಪಿಸಲು ಬೇಕಾಗುವ ಸಮಯ ಅಥವಾ 6 ತಿಂಗಳವರೆಗೆ ಅವಧಿಯನ್ನು ವಿಸ್ತರಿಸಲು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವರು ಕೋರಿದ್ದು, ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಸಿಐ.142.ಎಂಎಂಎನ್.2008, ದಿನಾಂಕ: 14ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಲಾದ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮರಳು ಗಣಿಗಾರಿಕೆ/ಸಾಗಾಣಿಕೆಗಾಗಿ ನೂತನವಾಗಿ ನಿಯಮಾವಳಿಗಳನ್ನು ರೂಪಿಸಲು ಬೇಕಾಗುವ ಸಮಯ ಅಥವಾ ದಿನಾಂಕ:22.10.2008 ರಿಂದ 6 ತಿಂಗಳ ಅವಧಿ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಒಳಪಟ್ಟಂತೆ ಮರಳು ಸಾಗಾಣಿಕೆಗಾಗಿ ತಾತ್ಕಾಲಿಕ ಪರವಾನಿಗೆಗಳ ಪದ್ಧತಿಯನ್ನು ಮೇಲೆ (1)ರಲ್ಲಿ ಓದಲಾದ ದಿನಾಂಕ:22.10.2008ರ ಆದೇಶದಲ್ಲಿನ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ವಿಸ್ತರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1280

ಎ.ಪಿ. ರಾಮಕೃಷ್ಣ

ಪೀಠಾಧಿಕಾರಿ (ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, (ಸೇವೆಗಳು).

ಒಳಾಡಳಿತ ಸಚಿವಾಲಯ

ವಿಷಯ: ಶ್ರೀ ಬಿ.ಬೋರಯ್ಯ, ಸೇವಾನಿರತ ಪಿಎಸ್ಐ, ತಳಕು ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆ (ಹಾಲಿ ಮೊಳಕಾಲ್ಮೂರು ಪೊ.ಠಾಣೆ) ರವರ ಖಾಯಂಪೂರ್ವ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ: 1. ಡಿಜಿ ಮತ್ತು ಐಜಿಪಿ, ಬೆಂಗಳೂರು ರವರ ಪತ್ರ ಸಂಖ್ಯೆ:46/ಸಿಬ್ಬಂದಿ–1/2007–08 ದಿನಾಂಕ:03.12.2007.

2. ಡಿಜಿ ಮತ್ತು ಐಜಿಪಿ, ಬೆಂಗಳೂರು ರವರ ಪತ್ರ ಸಂಖ್ಯೆ:52/ಸಿಬ್ಬಂದಿ–1/2007–08 ದಿನಾಂಕ:28.02.2009.

ಪ್ರಸ್ತಾವನೆ:

ಶ್ರೀ ಬಿ.ಬೋರಯ್ಯ, ಸೇವಾನಿರತ ಪಿಎಸ್ಐ, ಇವರು ದಿನಾಂಕ: 05.12.2003ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡು ಇವರ ವಿರುದ್ಧ ಚಾಲ್ತಿ ಶಿಕ್ಷೆಗಳು ಇರುವುದರಿಂದ ಐಜಿಪಿ ಪೂರ್ವವಲಯ, ದಾವಣಗೆರೆ ರವರು ಖಾಯಂ ಪೂರ್ವ ಅವಧಿಯನ್ನು ದಿನಾಂಕ: 15.09.2007 ರವರೆಗೆ ವಿಸ್ತರಿಸಿರುತ್ತಾರೆ. ಕರ್ನಾಟಕ ಸಿವಿಲ್ ಸೇವೆಗಳು (ಪರಿವೀಕ್ಷಣಾ) ನಿಯಮ, 1977ರ ನಿಯಮ 4 ಮತ್ತು 5(1) ರನ್ವಯ ಇವರು ಹೊಂದಿರುವ ಹುದ್ದೆಯ ಕಾರ್ಯಭಾರ ನಿರ್ವಹಿಸಲು ಸಮರ್ಥರೆಂದು ಸದರಿಯವರ ಖಾಯಂ ಪೂರ್ವ ಅವಧಿಯನ್ನು ಅವರಿಗೆ ವಿಧಿಸಲಾಗಿರುವ ಶಿಕ್ಷೆಗಳು ಮುಗಿಯುವವರೆಗೆ ಅಂದರೆ ದಿನಾಂಕ: 31.05.2009 ರವರೆಗೆ ಕೆ.ಸಿ.ಎಸ್. (ಪರಿವೀಕ್ಷಣಾ) ನಿಯಮ, 1977ರ ನಿಯಮ 4(i) ರ ಮೇರೆಗೆ ವಿಸ್ತರಿಸುವಂತೆ ಮೇಲೆ ಓದಲಾದ (1)ರ ಪತ್ರದಲ್ಲಿ ಡಿಜಿ ಮತ್ತು ಐಜಿಪಿ ರವರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 326 ಪೊಸಇ 2007, ಬೆಂಗಳೂರು, ದಿನಾಂಕ: 15ನೇ ಮೇ 2009

ಶ್ರೀ ಬಿ.ಬೋರಯ್ಯ, ಸೇವಾನಿರತ ಪಿಎಸ್ಐ, ತಳಕು ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆ ಇವರ ಪರಿವೀಕ್ಷಣಾ ಅವಧಿಯನ್ನು ದಿನಾಂಕ: 16.09.2007 ರಿಂದ 31.05.2009 ರವರೆಗೆ (ಚಾಲ್ತಿ ಶಿಕ್ಷೆ ಮುಗಿಯುವವರೆಗೆ) ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಗಳು, 1977ರ 4(1)ನೇ ನಿಯಮದ ಉಪ ನಿಯಮ (i) ರನ್ವಯ ವಿಸ್ತರಿಸಲಾಗಿದೆ.

ವಿಸ್ತರಿಸಿದ ಪರಿವೀಕ್ಷಣಾ ಅವಧಿಗೆ ಕ.ನಾ.ಸೇ (ಪರಿವೀಕ್ಷಣೆ) ನಿಯಮಗಳು 1977ರ ನಿಯಮ 10ರ ಪ್ರಕಾರ ವಾರ್ಷಿಕ ವೇತನ ಬಡ್ತಿಗಳನ್ನು ನೀಡುವಂತಿಲ್ಲ. ಕಾಲ್ಪನಿಕವಾಗಿ ವಾರ್ಷಿಕ ವೇತನ ಬಡ್ತಿಗಳನ್ನು ಬಿಡುಗಡೆ ಮಾಡಿ ವೇತನವನ್ನು ನಿಗಧಿಪಡಿಸುವುದು. ಹೀಗೆ ನಿಗದಿಪಡಿಸಿದ ವೇತನದ ಬಾಕಿಯನ್ನು ನೀಡಲು ಅವಕಾಶವಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1281 **ಟಿ.ಎನ್. ರವಿಪ್ರಕಾಶ್**

ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು).

ವಿಷಯ: ಬಿಜಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ.ಸಂ:2/98ರಲ್ಲಿ ಶ್ರೀ ಎಸ್.ಎಸ್. ಕೋಟಿ, ವಕೀಲರು ಇವರಿಗೆ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ: 1. ಸರ್ಕಾರದ ಅಧಿಸೂಚನೆ ಸಂ: ಲಾ 413 ಎಲ್‌ಸಿಬಿ 2000 ದಿನಾಂಕ: 8.3.2000.

2. ಸರ್ಕಾರದ ಆದೇಶ ಸಂ: ಲಾ 413 ಎಲ್‌ಸಿಬಿ 2000 ದಿನಾಂಕ: 16.9.2000.

3. ಸರ್ಕಾರದ ಆದೇಶ ಸಂ: ಲಾ 413 ಎಲ್‌ಸಿಬಿ 2000 ದಿನಾಂಕ: 19.7.2002.

4. ಶ್ರೀ ಎಸ್.ಎಸ್. ಕೋಟಿ, ವಕೀಲರು ಮತ್ತು ವಿಶೇಷ ಸರ್ಕಾರಿ ಅಭಿಯೋಜಕರು ಇವರ ಪತ್ರ ದಿನಾಂಕ: 29.01.2009.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆ ದಿನಾಂಕ: 8.3.2000ರಲ್ಲಿ ಶ್ರೀ ಎಸ್.ಎಸ್. ಕೋಟಿ, ವಕೀಲರು ಇವರನ್ನು ಬಿಜಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ. ಸಂ:2/98ರಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಿಸಲಾಗಿತ್ತು.

ಮೇಲೆ (2)ರಲ್ಲಿ ಓದಲಾದ ಸರ್ಕಾರದ ಆದೇಶ ದಿನಾಂಕ: 18.8.2006ರಲ್ಲಿ ಅವರಿಗೆ ಈ ಕೆಳಗಿನಂತೆ ಸಂಭಾವನೆಯನ್ನು ನಿಗಧಿಗೊಳಿಸಲಾಗಿತ್ತು.

ರೀಡಿಂಗ್ ಫೀ	ರೂ.40,000/–
ಪರಿಣಾಮಕಾರಿ ವಿಚಾರಣೆ	ರೂ.2,500/–
ಪರಿಣಾಮಕಾರಿಯಲ್ಲದ ವಿಚಾರಣೆ	ರೂ.1,000/–
ಗುಮಾಸ್ತಿಕೆಗೆ	ರೂ.1,000/–
ಪ್ರಯಾಣ ಮತ್ತು ದಿನಭತ್ಯೆ : ಅನುಮತಿಸಿದ ದರದಲ್ಲಿ	

ಮೇಲೆ (3)ರಲ್ಲಿ ಓದಲಾದ ಸರ್ಕಾರದ ಆದೇಶ ದಿನಾಂಕ: 19.07.2002ರಲ್ಲಿ ಶ್ರೀ ಎಸ್.ಎಸ್. ಕೋಟಿ ಇವರಿಗೆ ಅವರ ಕೋರಿಕೆಯಂತೆ ಮಧ್ಯಂತರ ಸಂಭಾವನೆಯನ್ನು ಪಾವತಿಸಲಾಗಿತ್ತು.

ಈಗ ಮೇಲೆ (4)ರಲ್ಲಿ ಓದಲಾದ ಪತ್ರ ದಿನಾಂಕ: 29.01.2009ರಲ್ಲಿ ಶ್ರೀ ಎಸ್.ಎಸ್. ಕೋಟಿ ಇವರು ಅಂತಿಮ ಬಿಲ್ಲುಗಳನ್ನು ಪಾವತಿ ಕೋರಿ ಮನವಿ ಸಲ್ಲಿಸಿದ್ದಾರೆ.

ಪ್ರಸ್ತಾವನೆಯನ್ನು ಕೂಲಂಕಶವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿತ್ತು.

ಸರ್ಕಾರದ ಆದೇಶ ಸಂಖ್ಯೆ: ಒಇ 90 ಪಿಪಿಇ 2009, ದಿನಾಂಕ: 20ನೇ ಮೇ 2009

ಬಿಜಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ. ಸಂ:2/98ರಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದ ಶ್ರೀ ಎಸ್.ಎಸ್. ಕೋಟಿ, ವಕೀಲರು ಇವರಿಗೆ ಅಂತಿಮ ಬಿಲ್ಲಿನ ಸಂಭಾವನೆಯನ್ನು ಈ ಕೆಳಗಿನಂತೆ ಪಾವತಿಸಲು ಮಂಜೂರಾತಿ ನೀಡಲಾಗಿದೆ.

ಪರಿಣಾಮಕಾರಿ ವಿಚಾರಣೆ	ಪರಿಣಾಮಕಾರಿಯಲ್ಲದ ವಿಚಾರಣೆ
64x2,500=1,60,000/-	39x1,000=39,000/-
ಒಟ್ಟು : ರೂ.1,99,000/- (ಒಂದು ಲಕ್ಷದ ತೊಂಬತ್ತೊಂಬತ್ತು ಸಾವಿರ ರೂಪಾಯಿ ಮಾತ್ರ)	

ಇದಕ್ಕೆ ತಗಲುವ ವೆಚ್ಚವನ್ನು "ಲೆಕ್ಕಶೀರ್ಷಿಕೆ 2014-ನ್ಯಾಯಾಡಳಿತ-114-ಲೀಗಲ್ ಅಡ್ವೈಸರ್ ಅಂಡ್ ಕೌನ್ಸಿಲ್-01-ಅಡ್ವೋಕೇಟ್ ಜನರಲ್ Payment for professional and special services in the budget" ರಡಿಯಲ್ಲಿ ಭರಿಸತಕ್ಕದ್ದು.

ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 1333 ವೆಚ್ಚ-7/2000 ದಿನಾಂಕ:8.95.2000ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಸಿ. ಸಿದ್ದಪ್ಪ

ಪಿ.ಆರ್. 1282

ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ.

(ಕಾ. ಮತ್ತು ಸು., ಕಾಫಿಪೋಸ ಮತ್ತು ಅಭಿಯೋಗಗಳು).

ನಗರಾಭಿವೃದ್ಧಿ ಸಚಿವಾಲಯ

ವಿಷಯ: ನಗರ ಯೋಜನಾ ಇಲಾಖೆಯ ನಗರ ಯೋಜನಾ ನಿರ್ದೇಶಕರ ಹುದ್ದೆಯ ಪದನಾಮವನ್ನು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಎಂದು ಬದಲಾಯಿಸುವ ಕುರಿತು.

ಓದಲಾಗಿದೆ: ನಗರ ಯೋಜನಾ ನಿರ್ದೇಶಕರು, ಬೆಂಗಳೂರು ಇವರ ಏಕ ಕಡತ ಸಂಖ್ಯೆ: ನಯೋ [illegible] ಬ:2008 ದಿನಾಂಕ: 02.08.2008.

ಪ್ರಸ್ತಾವನೆ:

ಕರ್ನಾಟಕ ರಾಜ್ಯದಲ್ಲಿರುವ ನಗರ / ಪಟ್ಟಣಗಳ ಯೋಜಿತ ಬೆಳವಣಿಗೆಗಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಹಾಗೂ ಸರ್ಕಾರದ ನೀತಿಗನುಗುಣವಾಗಿ ನಗರದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯ ಯೋಜನೆಗಳನ್ನು ರೂಪಿಸಲು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವ ಅವಶ್ಯಕತೆಯನ್ನು ಮನಗಂಡು ಸರ್ಕಾರವು ದಿನಾಂಕ: 03.11.1959ರಂದು ಜಾರಿಗೆ ಬರುವಂತೆ ನಗರ ಯೋಜನಾ ಇಲಾಖೆಯನ್ನು ಸ್ಥಾಪಿಸಿತು. ರಾಜ್ಯದ ಎಲ್ಲಾ ನಗರ:ಪಟ್ಟಣಗಳ ಜೊತೆಗೆ ಗ್ರಾಮಗಳ ಯೋಜಿತ ಬೆಳವಣಿಗೆಗಾಗಿ ಮಹಾ ಯೋಜನೆಗಳನ್ನು ಸಿದ್ಧಪಡಿಸಿ, ಈ ಯೋಜನೆಗಳನ್ನು ಜಾರಿಗೊಳಿಸುವುದು ಈ ಇಲಾಖೆಯ ಪ್ರಮುಖ ಕಾರ್ಯವಾಗಿರುತ್ತದೆ.

ನಗರ ಯೋಜನಾ ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಗಳು ಈ ಕೆಳಕಂಡಂತೆ ಇರುತ್ತವೆ:

a) ನಗರ:ಪಟ್ಟಣ ಮತ್ತು ಅಭಿವೃದ್ಧಿ ಪಥದಲ್ಲಿರುವ ಗ್ರಾಮಗಳ ಭೌತಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಣೆ ಮಾಡಿ ಮಹಾಯೋಜನೆ (ಮಾಸ್ಟರ್ ಪ್ಲಾನ್) ಗಳನ್ನು ಸಿದ್ಧಪಡಿಸುವುದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದಡಿ ಈ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅಂಗೀಕಾರ ಪಡೆಯುವುದು. ಪಟ್ಟಣ ಮತ್ತು ಗ್ರಾಮವಿಸ್ತರಣಾ (ಬಡಾವಣೆ) ಯೋಜನೆ:ಅಭಿವೃದ್ಧಿ ಸುಧಾರಣಾ ಯೋಜನೆಗಳು, ಪುನರ್ವಸತಿ ಯೋಜನೆಗಳು, ಮತ್ತಿತರ ಯೋಜನೆಗಳನ್ನು ತಯಾರಿಸುವುದು.

b) ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ನಿಯಮಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ಕರ್ನಾಟಕ ನಗರ ಯೋಜನಾ ಮಂಡಳಿಗೆ ಹಾಗೂ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ನೆರವು ನೀಡುವುದು.

c) ಸರ್ಕಾರಿ ಇಲಾಖೆಗಳು, ಅರೆಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಕೋರಿಕೆ ಮೇರೆಗೆ ವಿನ್ಯಾಸ ರೂಪಿಸಿ, ತಾಂತ್ರಿಕ ಅನುಮೋದನೆ ನೀಡುವುದು ಹಾಗೂ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಂತೆ ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಪರಿವರ್ತಿಸಲು ಕಂದಾಯ

ಇಲಾಖೆಗೆ ತಾಂತ್ರಿಕ ಅಭಿಪ್ರಾಯ/ ನೆರವು ನೀಡುವುದು ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ಖಾಯಂ/ ಅರೆಖಾಯಂ ಚಿತ್ರಮಂದಿರಗಳಿಗೆ ಪರವಾನಗಿ ನೀಡುವ ಸಂಬಂಧ ತಾಂತ್ರಿಕ ಅಭಿಪ್ರಾಯ ನೀಡುವುದು.

ನಗರ ಯೋಜನಾ ಇಲಾಖೆಯ ನಗರ ಯೋಜನಾ ನಿರ್ದೇಶಕರ ಹುದ್ದೆಯ ಪದನಾಮವನ್ನು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಎಂದು ಪುನರ್ ನಾಮಕರಣ ಮಾಡಲು ನಿರ್ದೇಶಕರು. ನಗರ ಯೋಜನಾ ಇಲಾಖೆ ಇವರು ಸಲ್ಲಿಸಿರುವ ಮೇಲೆ ಓದಲಾದ ಪ್ರಸ್ತಾವನೆಯಲ್ಲಿ ವಿವರಿಸಿರುತ್ತಾರೆ. ಸರ್ಕಾರವು ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 115 ನಯೋಸೇ 2008, ಬೆಂಗಳೂರು, ದಿನಾಂಕ: 15ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ನಗರ ಯೋಜನಾ ಇಲಾಖೆಯ "ನಗರ ಯೋಜನಾ ನಿರ್ದೇಶಕರ" ಹುದ್ದೆಯ ಪದನಾಮವನ್ನು "ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು" ಎಂದು ಪುನರ್ ನಾಮಕರಣಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಎನ್. ಕೃಷ್ಣಕುಮಾರ್

ಪಿ.ಆರ್. 1283 ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.

ಶಿಕ್ಷಣ ಸಚಿವಾಲಯ

ವಿಷಯ: ವಿಸರ್ಜಿತ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಪ್ರಧಾನ ಸಂಪಾದಕರಾಗಿ ನಿವೃತ್ತರಾಗಿರುವ ಶ್ರೀ ಆರ್. ಬೋರಯ್ಯ ನವರಿಗೆ ವಿಳಂಬವಾಗಿ ಪಾವತಿಸಲಾದ ನಿವೃತ್ತಿ ಸೌಲಭ್ಯಗಳ ಮೇಲೆ ಬಡ್ಡಿ ಪಾವತಿಸುವ ಬಗ್ಗೆ.

ಓದಲಾಗಿದೆ:
1. ದಿನಾಂಕ:07.10.2008ರ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕರ ಪತ್ರ ಸಂ:ಸಿ10/ಡಿಎಂಇ/ಕೆ.ಎ.ಟಿ. 4277/2004.
2. ಸರ್ಕಾರಿ ವಕೀಲರ ಪತ್ರ ದಿ:03.12.2008.
3. ಮಾನ್ಯ ಉಚ್ಚ ನ್ಯಾಯಾಲಯದ ಸರ್ಕಾರಿ ವಕೀಲರ ಪತ್ರ ದಿನಾಂಕ:06.03.2009.
4. ಸರ್ಕಾರದ ಪತ್ರ ದಿನಾಂಕ:11.03.2009.
5. ದಿನಾಂಕ:06.04.2009ರ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕರ ಪತ್ರ ಸಂ:ಸಿ10/ಡಿಎಂಇ/ಕೆ.ಎ.ಟಿ. 4277/2004.
6. ಶ್ರೀ ಆರ್. ಬೋರಯ್ಯ ಇವರು ಮಾನ್ಯ ಕೆ.ಎ.ಟಿ.ಯಲ್ಲಿ ದಾಖಲಿಸಿರುವ ನ್ಯಾಯಾಲಯ ನಿಂದನಾ ಅರ್ಜಿ ಸಂ:204/2008.

ಪ್ರಸ್ತಾವನೆ:

1. ಮೇಲೆ (1)ರಲ್ಲಿ ಓದಲಾದ ಪತ್ರದಂತೆ ವಿಸರ್ಜಿತ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಪ್ರಧಾನ ಸಂಪಾದಕರಾಗಿ ನಿವೃತ್ತರಾಗಿರುವ ಶ್ರೀ ಆರ್.ಬೋರಯ್ಯನವರು ನಿವೃತ್ತಿ ಸೌಲಭ್ಯಗಳನ್ನು ಬಿಡುಗಡೆಗೊಳಿಸುವಂತೆ ಕೋರಿ ಮಾನ್ಯ ಕೆ.ಎ.ಟಿ.ಯಲ್ಲಿ ಅರ್ಜಿ ಸಂ:4277/2004ರಲ್ಲಿ ಅರ್ಜಿ ದಾಖಲಿಸಿ, ಸದರಿ ಅರ್ಜಿಯಲ್ಲಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ದಿನಾಂಕ:21.08.2008ರ ತನ್ನ ಆದೇಶದಲ್ಲಿ ಈ ಕೆಳಗಿನಂತೆ ಆದೇಶಿಸಿದೆ.

> "For the above said reasons, the application is allowed and quashing order no. ಡಿಎಂಎ:ಸಿ6:ಪೆನ್:ಸಿಆರ್-11/2002-03 dated 22.06.2004 (Annexure `A7') it is held that the respondents cannot withhold the pensionary benefits of the applicant. They are directed to settle the pensionary benefits of the applicant within three months from this date. The applicant is also entitled to interest, as per rules, on the belated payment."

2. ಮಾನ್ಯ ಕೆ.ಎ.ಟಿ.ಯ ಈ ಮೇಲಿನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಮೇಲ್ (2)ರಲ್ಲಿ ಓದಲಾದ ಸರ್ಕಾರಿ ವಕೀಲರ ಪತ್ರದಲ್ಲಿ ಸರ್ಕಾರಿ ವಕೀಲರು ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಮಾನ್ಯ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮಾನ್ಯ ಉಚ್ಚನ್ಯಾಯಾಲಯದ ಸರ್ಕಾರಿ ವಕೀಲರು ದಿನಾಂಕ:06.03.2009ರ ಪತ್ರದಲ್ಲಿ ಪ್ರಸ್ತುತ ಪ್ರಕರಣವು ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣವಲ್ಲವಾದುದರಿಂದ ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214 ಹಾಗೂ 215 ರಡಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮೇಲೆ–(3)ರಲ್ಲಿ ಓದಲಾದ

ಪತ್ರದಲ್ಲಿ ಸೂಚಿಸಿದ್ದರು. ಈ ಮಧ್ಯೆ ನಿವೃತ್ತ ಅಧಿಕಾರಿಯಾದ ಶ್ರೀ ಬೋರಯ್ಯನವರು ಮಾನ್ಯ ಕೆ.ಎ.ಟಿ.ಯಲ್ಲಿ ಮೇಲೆ (6)ರಲ್ಲಿ ಓದಲಾದ ಅರ್ಜಿಯಲ್ಲಿ ನಿಂದನಾ ಅರ್ಜಿಯನ್ನು ದಾಖಲಿಸಿದರು.

3. ಮೇಲೆ (4)ರಲ್ಲಿ ಓದಲಾದ ಪತ್ರದಲ್ಲಿ ಶ್ರೀ ಆರ್. ಬೋರಯ್ಯ ಇವರಿಗೆ ತಡೆಹಿಡಿಯಲಾದ ನಿವೃತ್ತಿ ಸೌಲಭ್ಯಗಳನ್ನು ಬಿಡುಗಡೆಗೊಳಿಸಲು ಸೂಚಿಸಲಾಗಿತ್ತು. ಅದರಂತೆ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕರು, ದಿನಾಂಕ:24.03.2009ರ ಪತ್ರದಲ್ಲಿ ಸದರಿ ನಿವೃತ್ತ ಸೌಲಭ್ಯಗಳನ್ನು ಬಿಡುಗಡೆಗೊಳಿಸಿ ಆದೇಶಿಸಿರುತ್ತಾರೆ. ಈ ರೀತಿ ಅನಗತ್ಯವಾಗಿ ವಿಳಂಬಮಾಡಿ ನಿವೃತ್ತಿ ಸೌಲಭ್ಯಗಳನ್ನು ಬಿಡುಗಡೆಗೊಳಿಸಿರುವ ಅವಧಿಗೆ ಮಾನ್ಯ ಕೆ.ಎ.ಟಿ. ಆದೇಶದಂತೆ ಬಡ್ಡಿ ನೀಡುವ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಸ್ತಾವನೆಯಲ್ಲಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶ ಮಾಡಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಇಡಿ 509 ಇಎಸ್ ಡಬ್ಲ್ಯು 2008, ಬೆಂಗಳೂರು, ದಿನಾಂಕ: 19ನೇ ಮೇ 2009

4. ವಿಸರ್ಜಿತ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶ್ರೀ ಆರ್. ಬೋರಯ್ಯನವರಿಗೆ ವಿಳಂಬವಾಗಿ ಪಾವತಿಸಲಾದ ನಿವೃತ್ತಿ ಸೌಲಭ್ಯಗಳ ಮೇಲೆ ಪಾವತಿ ಮಾಡಬೇಕಾಗಿರುವ ಬಡ್ಡಿ ರೂ.1,08,520/– (ರೂಪಾಯಿ ಒಂದು ಲಕ್ಷದ ಎಂಟು ಸಾವಿರದ ಐದು ನೂರು ಇಪ್ಪತ್ತು)ಗಳನ್ನು ಪಾವತಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.

1. ವಿಸರ್ಜಿತ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶ್ರೀ ಆರ್. ಬೋರಯ್ಯನವರು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿರುವ ಹಾಗೂ ಆಡಿಟ್ ಆಕ್ಷೇಪಣೆಗೆ ಒಳಗಾಗಿರುವ ಮೊತ್ತ ರೂ.12,14,679/–ಗಳನ್ನು ವಸೂಲಿ ಮಾಡುವ ಬಗ್ಗೆ ಪ್ರತ್ಯೇಕ ಸಿವಿಲ್ ದಾವೆಯನ್ನು ಸೂಕ್ತ ನ್ಯಾಯಾಲಯದಲ್ಲಿ ದಾಖಲಿಸಲು ಸರ್ಕಾರದ ಮಂಜೂರಾತಿ ನೀಡಿದೆ. ಅದರಂತೆ ತಕ್ಷಣ ಕ್ರಮ ಕೈಗೊಳ್ಳತಕ್ಕದ್ದು.
2. ಶ್ರೀ ಆರ್. ಬೋರಯ್ಯನವರು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿರುವ ಹಾಗೂ ಆಡಿಟ್ ಆಕ್ಷೇಪಣೆಗೆ ಒಳಗಾಗಿರುವ ಮೊತ್ತ ರೂ.12,14,679/–ಗಳನ್ನು ವಸೂಲಿ ಮಾಡುವ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214 ಹಾಗೂ 215 ರಡಿ ಪುನರ್ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳತಕ್ಕದ್ದು.
3. ಈ ರೀತಿ ತಪ್ಪು ತೀರ್ಮಾನಗಳನ್ನು ತೆಗೆದುಕೊಂಡು ಯಾವುದೇ ಇಲಾಖಾ ವಿಚಾರಣೆ ಮಾಡದೇ ಅನಗತ್ಯವಾಗಿ ತಡೆಹಿಡಿಯಲಾದ ಪಿಂಚಣಿ ಸೌಲಭ್ಯಗಳಿಗೆ ಬಡ್ಡಿ ಪಾವತಿಸಲು ಕಾರಣರಾದ ಹಾಗೂ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಉಂಟುಮಾಡಲು ಕಾರಣರಾದ ಅಧಿಕಾರಿ/ನೌಕರರುಗಳನ್ನು ಗುರುತಿಸಿ ಅವರುಗಳಿಂದ ಸಮಾನವಾಗಿ ಒಂದು ತಿಂಗಳು ಒಳಗಾಗಿ ವಸೂಲಿ ಮಾಡಿ ಸರ್ಕಾರಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆಯಡಿ ಜಮಾ ಮಾಡತಕ್ಕದ್ದು.

5. ಈ ಆದೇಶವನ್ನು ಆರ್ಥಿಕ ಇಲಾಖೆಯ (ವಿಶ್ರಾಂತಿ ವೇತನ) ಟಿಪ್ಪಣಿ ಸಂಖ್ಯೆ: ಆಇ (ವಿ)88 ಪಿಇಎಸ್–1/200 ದಿನಾಂಕ: 18.04.2009ರಲ್ಲಿ ಸಹಮತಿ ಪಡೆದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎನ್. ಸೋಮಶೇಖರ್

ಪಿ.ಆರ್. 1284 ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಆಕುಕ 658 ಪಿಐಎಂ 2007 , ಬೆಂಗಳೂರು, ದಿನಾಂಕ : 06–05–2009

ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 658 ಪಿಐಎಂ 2007, ದಿನಾಂಕ:25–01–2008ರಲ್ಲಿನ 5ನೇ ಸಾಲಿನಲ್ಲಿ ನಮೂದಾದ "ಔಷಧ ಮತ್ತು ಕಾಂತಿವರ್ಧಕ ನಿಯಮಗಳ ನಿಯಮ 162 ರನ್ವಯ" ಎಂಬುದರ ಬದಲಾಗಿ "ಔಷಧ ಮತ್ತು ಕಾಂತಿವರ್ಧಕ ನಿಯಮಗಳು 1945ರ ನಿಯಮ 162– A" ಎಂದು ತಿದ್ದಿ ಓದಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಮಹಾಲಕ್ಷ್ಮಮ್ಮ

ಪಿ.ಆರ್. 1286 ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ಧತಿ)

ಕಂದಾಯ ಸಚಿವಾಲಯ

ವಿಷಯ: ದಿನಾಂಕ 08.05.2009 ರಂದು ನಡೆದ ಕಂದಾಯ ಇಲಾಖೆಯ ವೃಂದ ನಿರ್ವಹಣಾ ಪ್ರಾಧಿಕಾರ ಸಭೆಯ ನಡವಳಿಗಳು.

ಉಲ್ಲೇಖ: 1) ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 457 ಎಎಸ್‌ಡಿ 2008, ದಿನಾಂಕ: 03.01.2009 ಹಾಗೂ ಕಂಇ 168 ಎಎಸ್‌ಡಿ 2009, ದಿನಾಂಕ : 15.04.2009

2) ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 16 ಎಟಿಎಸ್ 2009, ದಿನಾಂಕ: 20.02.2009

3) ಅರ್ಜಿ ಸಂಖ್ಯೆ 522/2009, 1834/2009, ದಿನಾಂಕ 24.04.2009 ಮತ್ತು 935/2009, ದಿನಾಂಕ:16.03.2009 ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶ.

ಪ್ರಸ್ತಾವನೆ:

ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 457 ಎಎಸ್‌ಡಿ 2008, ದಿನಾಂಕ: 03.01.2009 ರಂದು ಶ್ರೀಮತಿ ಆಶಾ ಪರ್ವೀನ್, ಇವರನ್ನು ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಶ್ರೀ ಸಂಪತ್‌ಕುಮಾರ್ ಇವರ ಸ್ಥಳಕ್ಕೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಶ್ರೀ ಸಂಪತ್‌ಕುಮಾರ್, ಇವರು ಕೆ.ಎ.ಟಿ.ಯಲ್ಲಿ ಅರ್ಜಿ ಸಂಖ್ಯೆ 522/2009ನ್ನು ದಾಖಲಿಸಿದ್ದರು. ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಇವರು ಶ್ರೀಮತಿ.ಆಶಾ ಪರ್ವೀನ್, ತಹಶೀಲ್ದಾರ್, ದೇವನಹಳ್ಳಿ ತಾಲ್ಲೂಕು, ಇವರ ಚುನಾವಣಾ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವಾದ್ದರಿಂದ ಅವರನ್ನು ಬೇರೆ ಕಡೆಗೆ ವರ್ಗಾಯಿಸಿ ಬೇರೊಬ್ಬರನ್ನು ನೇಮಕ ಮಾಡುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಶ್ರೀಮತಿ ಆಶಾ ಪರ್ವೀನ್ ಇವರನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 168 ಎಎಸ್‌ಡಿ 2009 ದಿನಾಂಕ: 15.04.2009ರಂದು ಕಛೇರಿ ಸಹಾಯಕರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರು ಇಲ್ಲಿಗೆ ವರ್ಗಾಯಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಶ್ರೀಮತಿ ಆಶಾ ಪರ್ವೀನ್ ಇವರು ಕೆ.ಎ.ಟಿಯಲ್ಲಿ ಅರ್ಜಿ ಸಂಖ್ಯೆ:1834/2009ನ್ನು ಸಲ್ಲಿಸಿದ್ದರು. ಕೆ.ಎ.ಟಿ.ಯು ಎರಡು ಅರ್ಜಿಗಳನ್ನು ಕ್ಲಬ್ ಮಾಡಿ ದಿನಾಂಕ:24.04.2009ರಂದು ವಿಲೇವಾರಿ ಮಾಡಿ ಈ ಇಬ್ಬರು ಅಧಿಕಾರಿಗಳ ಕೋರಿಕೆ ಬಗ್ಗೆ ದಿನಾಂಕ: 22.11.2001 ಮತ್ತು 07.07.2008ರ ವರ್ಗಾವಣೆ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಈ ಇಬ್ಬರೂ ಅಧಿಕಾರಿಗಳಿಗೆ ಅನ್ವಯಿಸುವಂತೆ appropriate common order ಹೊರಡಿಸುವಂತೆ ಆದೇಶಿಸಲಾಗಿದೆ.

ದಿನಾಂಕ: 08.05.2009 ರಂದು ನಡೆಸಿದ ವೃಂದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೆ.ಎ.ಟಿ.ಯು ನೀಡಿರುವ ದಿನಾಂಕ: 24.04.2009ರ ಆದೇಶವನ್ನು ಪರಿಶೀಲಿಸಲಾಯಿತು. ದಿನಾಂಕ: 08.05.2009ರವರೆಗೆ ಪರಿಶೀಲಿಸಲಾಗಿ ಈ ದಿವಸದವರೆಗೆ ಈ ಇಬ್ಬರೂ ಅಧಿಕಾರಿಗಳಿಂದ ವರ್ಗಾವಣೆ ಸಂಬಂಧ ಯಾವುದೇ ಮರು ಪರಿಶೀಲನಾ ಅರ್ಜಿಗಳು ಸರ್ಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ. ದೇವನಹಳ್ಳಿ ತಾಲ್ಲೂಕಿನ ದೊಡ್ಡತಟ್ಟಮಂಗಲ ವಿಜಯಪುರ ಹೋಬಳಿಯಲ್ಲಿ ಮಂಜೂರಾಗಿರುವ ಗೋಮಾಳ ಜಮೀನಿನ ತಿದ್ದುಪಡಿ ಆದೇಶ ಮಾಡಿರುವ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಿದ್ದು, ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸಿದೆ. ಶ್ರೀ ಸಂಪತ್‌ಕುಮಾರ್ ವಿರುದ್ಧ ದೂರುಗಳಿರುವುದರಿಂದ ಅವರನ್ನು ದೇವನಹಳ್ಳಿ ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರೆಸುವುದು ಸೂಕ್ತವಲ್ಲವೆಂದು ತೀರ್ಮಾನಿಸಿ ಅವರನ್ನು ಪ್ರಾದೇಶಿಕ ಆಯುಕ್ತರ ಕಚೇರಿ, ಗುಲಬರ್ಗ, ಇಲ್ಲಿ ಖಾಲಿಯಿರುವ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡುವಂತೆ ಹಾಗೂ ಶ್ರೀಮತಿ ಆಶಾ ಪರ್ವೀನ್ ಇವರನ್ನು ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಲು ಮತ್ತು ಶ್ರೀ ಪಿ.ಎಸ್.ಶಿವಪುತ್ರಪ್ಪ ಇವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರ ಹುದ್ದೆಯಲ್ಲಿ ಮುಂದುವರೆಸಲು ತೀರ್ಮಾನಿಸಲಾಯಿತು.

ಶ್ರೀ ಜಿ. ಬಸವನಗೌಡ, ಹಿಂದಿನ ವಿಶೇಷ ತಹಶೀಲ್ದಾರ್, ನಿಡಗುಂದಿ, ಪ್ರಸ್ತುತ ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಚೇರಿ, ಬಿಜಾಪುರ, ಇವರ ವರ್ಗಾವಣೆ ಸಂಬಂಧ ಕೆ.ಎ.ಟಿ. ಅರ್ಜಿ ಸಂಖ್ಯೆ: 935/2009ರಲ್ಲಿ ನೀಡಿದ ನಿರ್ದೇಶನವನ್ನು ಪರಿಶೀಲಿಸಲಾಯಿತು. 2009ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಲಿ ಇರುವ ತಾಲ್ಲೂಕು ಮಟ್ಟದ ತಹಶೀಲ್ದಾರ್ ಹಾಗೂ ಚುನಾವಣಾ ತಹಶೀಲ್ದಾರ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ನಿಡಗುಂದಿ ವಿಶೇಷ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಜಿ. ಬಸವನಗೌಡ ಇವರನ್ನು ಬಿಜಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇದ್ದ ಚುನಾವಣಾ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಿ, ಸದರಿ ಹುದ್ದೆ ಭರ್ತಿ ಮಾಡಿರುವುದರಿಂದ ಈ ವರ್ಗಾವಣೆಗೆ ದಿನಾಂಕ:22.11.2001ರ ವರ್ಗಾವಣೆ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ. ಆದುದರಿಂದ, ಇವರನ್ನು ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಚೇರಿ, ಬಿಜಾಪುರ ಇಲ್ಲಿನ ಹುದ್ದೆಯಲ್ಲಿ ಮುಂದುವರೆಸಲು ತೀರ್ಮಾನಿಸಲಾಯಿತು. ಅದರಂತೆ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಲಾಗಿದೆ.

ಆದೇಶ ಸಂಖ್ಯೆ : ಕಂಇ127 ಎಎಸ್‌ಡಿ 2009, ಬೆಂಗಳೂರು, ದಿನಾಂಕ: 8ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.

1. ಶ್ರೀಮತಿ ಆಶಾ ಪರ್ವೀನ್, ತಹಶೀಲ್ದಾರ್, ಇವರನ್ನು ದೇವನಹಳ್ಳಿ ತಾಲ್ಲೂಕು, ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಿದೆ.
2. ಶ್ರೀ ಪಿ.ಎಸ್. ಶಿವಪುತ್ರಪ್ಪ, ತಹಶೀಲ್ದಾರ್, ಇವರನ್ನು ಕಛೇರಿ ಸಹಾಯಕರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಛೇರಿಯ ಹುದ್ದೆಯಲ್ಲಿ ಮುಂದುವರೆಸಿದೆ.
3. ಶ್ರೀ ಸಂಪತ್‌ಕುಮಾರ್, ತಹಶೀಲ್ದಾರ್, ಇವರನ್ನು ಪ್ರಾದೇಶಿಕ ಆಯುಕ್ತರ ಕಛೇರಿ, ಗುಲ್ಬರ್ಗಾ ವಿಭಾಗ, ಗುಲ್ಬರ್ಗಾ, ಇಲ್ಲಿ ಖಾಲಿ ಇರುವ ತಹಶೀಲ್ದಾರ್ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ.
4. ಶ್ರೀ ಜಿ. ಬಸವನಗೌಡ, ಹಿಂದಿನ ವಿಶೇಷ ತಹಶೀಲ್ದಾರ್, ನಿಡಗುಂದಿ, ಬಿಜಾಪುರ ಜಿಲ್ಲೆ, ಇವರನ್ನು ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ಬಿಜಾಪುರ ಇಲ್ಲಿನ ಹುದ್ದೆಯಲ್ಲಿ ಮುಂದುವರೆಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎಸ್. ದೇಸಾಯಿ

ಪಿ.ಆರ್. 1287 ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು ಹಾಗೂ ವಿಪತ್ತು ನಿರ್ವಹಣೆ)

ವಿಷಯ: ಶ್ರೀ ಸಂಪತ್‌ಕುಮಾರ್, ಹಿಂದಿನ ತಹಶೀಲ್ದಾರ್, ದೇವನಹಳ್ಳಿ ತಾಲ್ಲೂಕು ಪ್ರಸ್ತುತ ನೇಮಕಾತಿ ನಿರೀಕ್ಷಣೆಯಲ್ಲಿರುವ ಇವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿಕೊಡುವ ಬಗ್ಗೆ.

ಓದಲಾಗಿದೆ: ಉಪ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಕಛೇರಿ, ಬೆಂಗಳೂರು ಇವರ ಅ.ಸ.ಪತ್ರ ಸಂ: ಕಂಪ್ಲೇಂಟ್/ಉಪಲೋಕ್/ಬಿಡಿ–9\866/2007/ಡಿಆರ್‌ಇ–2, ದಿನಾಂಕ:18–04–2009.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದೊಂದಿಗೆ ಉಪ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಕಛೇರಿ, ಬೆಂಗಳೂರು ಇವರು ಶ್ರೀ ಸಂಪತ್‌ಕುಮಾರ್, ಇವರು ದೇವನಹಳ್ಳಿ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಇವರ ವಿರುದ್ಧ ಸ್ವೀಕೃತವಾದ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿ, ಮಾನ್ಯ ಉಪಲೋಕಾಯುಕ್ತರು ನೀಡಿರುವ ವರದಿಯನ್ನು ಕಳುಹಿಸಿ, ವರದಿಯ ಬಗ್ಗೆ ಕ್ರಮ ಕೈಗೊಂಡು ಕ್ರಮದ ಬಗ್ಗೆ ತಿಳಿಸಲು ಕೋರಿರುವರು.

ಸದರಿ ವರದಿಯನ್ನು ಪರಿಶೀಲಿಸಲಾಗಿ ದೇವನಹಳ್ಳಿ ತಾಲ್ಲೂಕು, ವಿಜಯಪುರ ಹೋಬಳಿ, ದೊಡ್ಡತತ್ತ ಮಂಗಲ, ಸರ್ವೆ ನಂ: 157/ಪಿ–24 ರಲ್ಲಿ 2–00 ಎಕರೆ ಜಮೀನನ್ನು ಶ್ರೀ ಚನ್ನರಾಯಪ್ಪ ಮುನಿಶಾಮಪ್ಪ ಎಂಬುವವರಿಗೆ ಸರ್ಕಾರದಿಂದ ಗೋಮಾಳ ಜಮೀನು ಮಂಜೂರು ಮಾಡಿದ್ದು, ಸದರಿ ಜಮೀನನ್ನು ಸಾಗುವಳಿ ಮಾಡುತ್ತಿದ್ದು, ಸಾಗುವಳಿ ಚೀಟಿಯಲ್ಲಿ 15 ವರ್ಷಗಳ ಕಾಲ ಅಂದರೆ 01–09–1986 ರಿಂದ ಯಾವುದೇ ವ್ಯಕ್ತಿಗೆ ಪರಭಾರೆ ಮಾಡಬಾರದೆಂದು ನಿರ್ಬಂಧವಿದ್ದರೂ ಸಹ ದೇವನಹಳ್ಳಿ ತಹಶೀಲ್ದಾರರಾಗಿದ್ದ ಶ್ರೀ ಸಂಪತ್‌ಕುಮಾರ್ ಇವರು ರಾಜಸ್ವ ನಿರೀಕ್ಷಕರ ವರದಿಯ ಮೇಲೆ, ದಿನಾಂಕ:15.10.2007 ರಲ್ಲಿ ಸದರಿ ಜಮೀನನ್ನು ಚನ್ನರಾಯಪ್ಪ ಬಿನ್ ಪಾಪಣ್ಣ ಎಂಬುದಾಗಿ ತಿದ್ದುಪಡಿ ಆದೇಶ ಮಾಡಿರುತ್ತಾರೆ. ಈ ಬಗ್ಗೆ ಮುನಿಶಾಮಪ್ಪ ಬಿನ್ ಚನ್ನರಾಯಪ್ಪ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿರುತ್ತಾರೆ. ತಹಶೀಲ್ದಾರರು ತಿದ್ದುಪಡಿ ಆದೇಶವನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ರೀತಿ ಕರ್ತವ್ಯ ಚ್ಯುತಿ ಎಸಗಿರುವ ಸದರಿ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು, ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಧಿನಿಯಮ 2(3) ರನ್ವಯ ಶಿಫಾರಸ್ಸು ಮಾಡಿರುತ್ತಾರೆ ಹಾಗೂ ಇಂತಹ ಕ್ರಮವನ್ನು ಕೈಗೊಂಡ ಬಗ್ಗೆ ಸದರಿ ಕಾಯ್ದೆಯ 12(4) ರನ್ವಯ 3 ತಿಂಗಳೊಳಗೆ ಮಾನ್ಯ ಲೋಕಾಯುಕ್ತರವರಿಗೆ ಮಾಹಿತಿ ನೀಡುವಂತೆ ಕೋರಿ ಹಾಗೂ ವಿಚಾರಣೆಯನ್ನು ಕರ್ನಾಟಕ ನಾಗರೀಕ ಸೇವೆ ನಿಯಮಾವಳಿಗಳ ನಿಯಮ 14(ಎ) ರಡಿಯಲ್ಲಿ ವಿಚಾರಣೆಯನ್ನು ಉಪಲೋಕಾಯುಕ್ತರಿಗೆ ವಹಿಸಲು ಸಹ ಕೋರಿರುವರು.

ಮಾನ್ಯ ಉಪಲೋಕಾಯುಕ್ತರ ವರದಿಯನ್ನು ಪರಿಶೀಲಿಸಿ, ಸರ್ಕಾರವು ಈ ಪ್ರಕರಣದಲ್ಲಿ ಆರೋಪಿತರೆಂದು ಹೇಳಲಾಗಿರುವ ಶ್ರೀ ಸಂಪತ್‌ಕುಮಾರ್, ಹಿಂದಿನ ತಹಶೀಲ್ದಾರ್, ದೇವನಹಳ್ಳಿ (ಪ್ರಸ್ತುತ ನೇಮಕಾತಿ ನಿರೀಕ್ಷಣೆಯಲ್ಲಿರುವ) ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 11(ಎ) ರನ್ವಯ ವಿಚಾರಣೆ ನಡೆಸಲು ಹಾಗೂ ಸದರಿ ನಿಯಮಾವಳಿಗಳು ನಿಯಮ 14(ಎ) ರಡಿಯಲ್ಲಿ ಪ್ರಸ್ತುತ ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತರು, ಬೆಂಗಳೂರು ಇವರಿಗೆ ವಹಿಸಲು ನಿರ್ಧರಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂ: ಕಂಇ 06 ಎಡಿಇ 2009, ಬೆಂಗಳೂರು, ದಿನಾಂಕ: 11ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಂದ ಸರ್ಕಾರವು ಶ್ರೀ ಬಿ. ಸಂಪತ್‌ಕುಮಾರ್, ಹಿಂದಿನ ತಹಶೀಲ್ದಾರ್, ದೇವನಹಳ್ಳಿ ತಾಲ್ಲೂಕು (ಪ್ರಸ್ತುತ ಸ್ಥಳ ನೇಮಕಾತಿ ನಿರೀಕ್ಷಣೆಯಲ್ಲಿ) ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿಗಳ 1957ರ ನಿಯಮ 11(ಎ) ರನ್ವಯ ಕೂಲಂಕಷ ವಿಚಾರಣೆ ನಡೆಸುವ ಸಲುವಾಗಿ ಸದರಿ ನಿಯಮಾವಳಿಯ ನಿಯಮ 14(ಎ) ರ ಅಡಿಯಲ್ಲಿ ವಿಚಾರಣೆ ಜರುಗಿಸಿ, ಸರ್ಕಾರಕ್ಕೆ ವರದಿ ನೀಡಲು ಮಾನ್ಯ ಉಪಲೋಕಾಯುಕ್ತರು, ಬೆಂಗಳೂರು ಇವರಿಗೆ ವಹಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1288

ಬಿ.ವಿ.ಚೌಕಿಮಠ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು–3)

ವಿಷಯ: ಶ್ರೀ ಎಫ್.ಬಿ. ನಂದಗಡಿ, ಹಿಂದಿನ ತಹಶೀಲ್ದಾರ್, ಬಾದಾಮಿ ಬಾಗಲಕೋಟೆ ಜಿಲ್ಲೆ (ಹಾಲಿ ನಿವೃತ್ತರು) ಇವರಿಗೆ 1 ರಿಂದ 4 ರವರೆಗೆ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ: 1) ಮಹಾಲೇಖಪಾಲರ ಪತ್ರ ಸಂ : ಆರ್–5 Vol-1-518-177-118, Dt : 05-05-2003.

2) ಸರ್ಕಾರದ ಆದೇಶ ಸಂ: ಆರ್ ಡಿ 183 ಎಎಸ್‌ಡಿ 2004, ದಿನಾಂಕ : 03–07–2008.

3) ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು ಇವರ ಪತ್ರ ಸಂ:GE-1/RS/08-09/401-02, Dt:04-08-2008, Dt : 04-03-2004 & Dt: 04-08-2008.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಸಂ. (1)ರ ಮಹಾಲೇಖಪಾಲರ ಪತ್ರದ ಅನುಸಾರ, ಶ್ರೀ ಎಫ್.ಬಿ.ನಂದಗಡಿ, ನಿವೃತ್ತ ತಹಶೀಲ್ದಾರ್, ಇವರಿಗೆ ಮೇಲೆ (2)ರಲ್ಲಿ ಓದಲಾದ ದಿನಾಂಕ: 03–07–2008 ರ ಆದೇಶದಲ್ಲಿ 4 ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಮೇಲೆ (3) ರಲ್ಲಿ ಓದಲಾದ ಮಹಾಲೇಖಪಾಲರು, ಬೆಂಗಳೂರು ಇವರ ದಿನಾಂಕ:04.08.2008 ರಲ್ಲಿ ಸದರಿ ಅಧಿಕಾರಿಯವರು ಈ ಕೆಳಕಂಡಂತೆ ಸ್ಥಗಿತ ವೇತನ ಬಡ್ತಿಗಳಿಗೆ ಅರ್ಹರಿರುವುದಾಗಿ ತಿಳಿಸಿ ಪರಿಷ್ಕೃತ ಆದೇಶ ಹೊರಡಿಸಲು ಕೋರಿರುವರು.

ದಿನಾಂಕ: 01–01–1999 ವೇತನ ಶ್ರೇಣಿ 2050–3950–ಮೊದಲನೇ ಸ್ಥಗಿತ ಮುಂಬಡ್ತಿ ವೇತನ ಮಂಜೂರು ಮಾಡಿದೆ.

ದಿನಾಂಕ: 01–01–2003 ವೇತನ ಶ್ರೇಣಿ 6000–11,200–ಎರಡನೇ ಸ್ಥಗಿತ ವೇತನ ಬಡ್ತಿ

ದಿನಾಂಕ: 01–01–2004 ವೇತನ ಶ್ರೇಣಿ 6000–11,200–ಮೂರನೇ ಸ್ಥಗಿತ ವೇತನ ಬಡ್ತಿ

ದಿನಾಂಕ: 01–01–2005 ವೇತನ ಶ್ರೇಣಿ 6000–11,200–ನಾಲ್ಕನೇ ಸ್ಥಗಿತ ವೇತನ ಬಡ್ತಿ

ಸದರಿ ಅಧಿಕಾರಿಯವರು ದಿನಾಂಕ: 30.6.2006 ರಂದು ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ. ಮೇಲ್ಕಂಡಂತೆ ಶ್ರೀ ಎಫ್.ಬಿ. ನಂದಗಡಿ, ನಿವೃತ್ತ ತಹಶೀಲ್ದಾರ್ ಇವರಿಗೆ ಪ್ರಸ್ತುತ ಆದೇಶದ ಮುಖಾಂತರ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕಾಗಿರುವುದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂ: ಆರ್‌ಡಿ 438 ಎಎಸ್‌ಡಿ 2008, ಬೆಂಗಳೂರು, ದಿನಾಂಕ: 12ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಂದಾಗಿ ಸರ್ಕಾರದ ಆದೇಶ ಸಂ: ಆರ್‌ಡಿ 183 ಎಎಸ್‌ಡಿ 2004, ದಿನಾಂಕ : 03–07–2008 ನ್ನು ಭಾಗಶಃ ಮಾರ್ಪಡಿಸಿ, ಶ್ರೀ ಎಫ್.ಬಿ. ನಂದಗಡಿ ತಹಶೀಲ್ದಾರ್, ಬಾದಾಮಿ, ಬಾಗಲಕೋಟೆ ಜಿಲ್ಲೆ (ಪ್ರಸ್ತುತ ನಿವೃತ್ತರು) ಇವರಿಗೆ ಈ ಕೆಳಕಂಡ ಸ್ಥಗಿತ ವೇತನ ಮಂಜೂರು ಮಾಡಿ ಪರಿಷ್ಕೃತ ಆದೇಶ ಹೊರಡಿಸಿದೆ.

ದಿನಾಂಕ: 01–01–2003 ವೇತನ ಶ್ರೇಣಿ 6000–11,200–ಎರಡನೇ ಸ್ಥಗಿತ ವೇತನ ಬಡ್ತಿ

ದಿನಾಂಕ: 01–01–2004 ವೇತನ ಶ್ರೇಣಿ 6000–11,200 – ಮೂರನೇ ಸ್ಥಗಿತ ವೇತನ ಬಡ್ತಿ

ದಿನಾಂಕ: 01–01–2005 ವೇತನ ಶ್ರೇಣಿ 6000–11,200 ನಾಲ್ಕನೇ ಸ್ಥಗಿತ ವೇತನ ಬಡ್ತಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1289

ಬಿ.ವಿ.ಚೌಕಿಮಠ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು–3)

ವಿಷಯ: ಶ್ರೀಮತಿ ಕಮಲಮ್ಮ, ಗ್ರೂಪ್–ಎ (ಕಿರಿಯ ಶ್ರೇಣಿ) ಅಧಿಕಾರಿ (ನಿವೃತ್ತ) ಹಾಗೂ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಚಾಮುಂಡೇಶ್ವರಿ ದೇವಾಲಯ, ಚಾಮುಂಡಿಬೆಟ್ಟ, ಮೈಸೂರು ಇವರ ವಿರುದ್ಧ ಇಲಾಖಾ ವಿಚಾರಣೆ – ದಂಡನೆ ವಿಧಿಸುವ ಬಗ್ಗೆ – ಅಂತಿಮ ಆದೇಶ.

ಓದಲಾಗಿದೆ: (1) ಶ್ರೀಮತಿ ಕಮಲಮ್ಮ ನಿವೃತ್ತ ಗ್ರೂಫ್–ಎ ಅಧಿಕಾರಿ ಇವರಿಗೆ ದೋಷಾರೋಪಣ ಪಟ್ಟಿಯೊಂದಿಗೆ ಜಾರಿ ಮಾಡಲಾದ ತಿಳುವಳಿಕೆ ಪತ್ರ ಸಂಖ್ಯೆ : ಕಂಇ 315 ಮುಸೇವಿ 1999 ದಿನಾಂಕ:16.03.2004

(2) ಆಪಾದಿತ ಅಧಿಕಾರಿಯು ತಿಳುವಳಿಕೆ ಪತ್ರಕ್ಕೆ ಉತ್ತರಿಸಲು ಕಾಲಾವಕಾಶ ಕೋರಿರುವ ಪತ್ರಗಳು ದಿನಾಂಕ:25.03.2004, 24.04.2004 ಮತ್ತು 11.08.2004

(3) ಸರ್ಕಾರದ ಆದೇಶ ಸಂಖ್ಯೆ: ಕಂಇ 315 ಮುಸೇವಿ 1999 ದಿನಾಂಕ: 28.12.2004

(4) ವಿಚಾರಣಾಧಿಕಾರಿಗಳ ವಿಚಾರಣಾ ವರದಿ ದಿನಾಂಕ: 06.07.2008

(5) ಆಪಾದಿತ ಅಧಿಕಾರಿಗೆ ಜಾರಿ ಮಾಡಲಾದ 2ನೇ ಕಾರಣ ಕೇಳುವ ನೋಟೀಸ್ ಸಂಖ್ಯೆ: ಕಂಇ 315 ಮುಸೇವಿ 1999 ದಿನಾಂಕ:02.08.2008

(6) 2ನೇ ಕಾರಣ ಕೇಳುವ ನೋಟೀಸ್‌ಗೆ ಆಪಾದಿತ ಅಧಿಕಾರಿಯು ನೀಡಿರುವ ಲಿಖಿತ ಹೇಳಿಕೆ ದಿನಾಂಕ:30.09.2008

(7) ಕರ್ನಾಟಕ ಲೋಕ ಸೇವಾ ಆಯೋಗದ ಪತ್ರ ಸಂಖ್ಯೆ : ಪಿಎಸ್‌ಸಿ 159 ಸಿಎನ್‌ಎಸ್ 2008 ದಿನಾಂಕ:30.03.2009

ಪ್ರಸ್ತಾವನೆ:

ಶ್ರೀಮತಿ ಕಮಲಮ್ಮ, ಸಮೂಹ–ಎ ಅಧಿಕಾರಿ (ನಿವೃತ್ತ), ಧಾರ್ಮಿಕ ದತ್ತಿ ಇಲಾಖೆ ಇವರು ಈ ಹಿಂದೆ ಕಾರ್ಯನಿರ್ವಹಣಾಧಿಕಾರಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಚಾಮುಂಡಿಬೆಟ್ಟ, ಮೈಸೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಕೆಳಕಂಡ ಆರೋಪಗಳ ಮೇಲೆ ಸರ್ಕಾರವು ಸದರಿ ಅಧಿಕಾರಿಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದೋಷಾರೋಪಣಾ ಪಟ್ಟಿಯನ್ನು ಮೇಲೆ (1) ರಲ್ಲಿ ಓದಲಾದ ದಿನಾಂಕ: 16.03.2004ರ ತಿಳುವಳಿಕೆ ಪತ್ರದ ಮೂಲಕ ಜಾರಿ ಮಾಡಲಾಗಿತ್ತು:–

ಆರೋಪ–1: ಮೈಸೂರು ಅರಮನೆ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ದಿನಾಂಕ: 24.08.1999 ರಿಂದ 04.09.1999 ನಡೆದ ಬ್ರಹ್ಮೋತ್ಸವ ಹಾಗೂ ದಿನಾಂಕ:04.09.1999 ರಿಂದ 12.09.1999 ರವರೆಗೆ ನಡೆದ ಕೃಷ್ಣೋತ್ಸವ ಉತ್ಸವಾಧಿಗಳಿಗೆ ಮಂಜೂರಾದ ಮೊತ್ತವನ್ನು ನಿಗಧಿತ ಸಮಯದಲ್ಲಿ ದೇವತಾ ಕಾರ್ಯಗಳಿಗೆ ಬಿಡುಗಡೆ ಮಾಡದೇ ಉತ್ಸವಾದಿಗಳು ಸುಗಮವಾಗಿ ನಡೆಸಲು ಸಹಕರಿಸದೇ ಉತ್ಸವಗಳು ಮುಗಿದ ನಂತರ ಓಚರ್ ನೀಡಿ ಹಣ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವುದು.

ಆರೋಪ–2: ಮೈಸೂರು ಅರಮನೆ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ದಿನಾಂಕ: 24.08.1999 ರಿಂದ 12.09.1999ರವರೆಗೆ ನಡೆದ ಬ್ರಹ್ಮೋತ್ಸವ ಹಾಗೂ ಕೃಷ್ಣೋತ್ಸವದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ತಿಳಿದಿದ್ದರೂ ಸಹ ದಿನಾಂಕ:04.09.1999 ರಿಂದ 14.09.1999 ರವರೆಗೆ ದೇವಸ್ಥಾನದ ಕಛೇರಿಗೆ ಹಾಜರಾಗದೇ ದೇವತಾ ಕಾರ್ಯಕ್ರಮಗಳು ಸುಗುಮವಾಗಿ ನಡೆಯಲು ಸಹಕರಿಸದೇ, ಉದ್ದೇಶ ಪೂರ್ವಕವಾಗಿ ಗೈರು ಹಾಜರಾಗಿ ಕರ್ತವ್ಯ ಲೋಪ ಎಸಗಿರುವುದು.

ಆರೋಪ–3: ಮೈಸೂರು ಅರಮನೆ ಕೋಟೆ ಶ್ರೀ ವಿನಾಯಕಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಮತ್ತು ಇತರೆ ದೇವಸ್ಥಾನಗಳ ಪುದುವಟ್ಟು ಹಣವನ್ನು ಏಪ್ರಿಲ್ 1999 ರಿಂದ ನವೆಂಬರ್ ಮಾಹೆ 1999ರವರೆಗೆ ರೂ. 18,653.00 ಗಳನ್ನು ಅರಮನೆ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪಕರಿಗೆ ನಿಗಧಿತ ಅವಧಿಯಲ್ಲಿ ಬಿಡುಗಡೆ ಮಾಡದೇ ಪುದುವಟ್ಟು ಸೇವಾರ್ಥದಾರರು ಇಚ್ಚಿಸಿದ ಸೇವೆಗಳು ನಿಗಧಿತ ದಿನಾಂಕಗಳಂದು ನಡೆಸಲು ಅವಕಾಶ ಕಲ್ಪಿಸದೇ, ಕರ್ತವ್ಯ ಲೋಪ ಎಸಗಿರುವುದು.

ಸದರಿ ತಿಳುವಳಿಕೆ ಪತ್ರಕ್ಕೆ ಉತ್ತರಿಸಲು ಆಪಾದಿತ ಅಧಿಕಾರಿಯು ದಿನಾಂಕ: 20.05.2004 ರವರೆಗೆ ಕಾಲಾವಕಾಶ ಕೋರಿದ್ದು, ತದನಂತರ ಕೊನೆಯದಾಗಿ ದಿನಾಂಕ:11.08.2004 ರಂದು ಮನವಿ ಸಲ್ಲಿಸಿ, ಪುನಃ 15 ದಿನಗಳ ಕಾಲಾವಕಾಶವನ್ನು ಕೋರಿದ್ದರು. ಸರ್ಕಾರವು ಸಮಯಾವಕಾಶವನ್ನು ನೀಡಿದ್ದರೂ ಆಪಾದಿತ ಅಧಿಕಾರಿಯು ತಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸದೇ ಇರುವುದರಿಂದ ಸದರಿಯವರ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಅರಿಯುವ ಸಲುವಾಗಿ ವಿವರವಾದ ಇಲಾಖಾ ವಿಚಾರಣೆ ನಡೆಸಲು ಶ್ರೀ ಎಸ್. ಇಂಧೂದರ್, ನಿವೃತ್ತ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರನ್ನು ಮೇಲೆ (3) ರಲ್ಲಿ ಓದಲಾದ ದಿನಾಂಕ: 28.12.2004 ರ ಆದೇಶದಲ್ಲಿ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ವಿಚಾರಣಾಧಿಕಾರಿಯವರು ವಿವರವಾದ ಇಲಾಖಾ ವಿಚಾರಣೆಯನ್ನು ಕೈಗೊಂಡು ಮೇಲೆ (4) ರಲ್ಲಿ ಓದಲಾದ ದಿನಾಂಕ: 06.07.2008 ರಂದು ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ, ವಿಚಾರಣಾಧಿಕಾರಿಯವರು ತಮ್ಮ ವರದಿಯಲ್ಲಿ ಆರೋಪಿತರ ವಿರುದ್ಧದ ಆರೋಪಗಳು ಸಾಭೀತಾಗಿರುವುದಾಗಿ ಅಭಿಪ್ರಾಯಪಟ್ಟಿರುತ್ತಾರೆ.

ವಿಚಾರಣಾಧಿಕಾರಿಯವರ ವಿಚಾರಣಾ ವರದಿಯನ್ನು ಮೇಲೆ (5)ರಲ್ಲಿ ಓದಲಾದ ದಿನಾಂಕ: 02.08.2008 2ನೇ ಕಾರಣ ಕೇಳುವ ನೋಟೀಸಿನೊಂದಿಗೆ ಆಪಾದಿತ ಅಧಿಕಾರಿಗೆ ಜಾರಿ ಮಾಡಿ ತಮ್ಮ ಲಿಖಿತ ಹೇಳಿಕೆಯನ್ನು ನೀಡುವಂತೆ ಕೋರಲಾಗಿತ್ತು. ಅದರಂತೆ ಆಪಾದಿತರು ಮೇಲೆ (6) ರಲ್ಲಿ ಓದಲಾದ ದಿನಾಂಕ: 30.09.2008ರ ಪತ್ರದಲ್ಲಿ ತಮ್ಮ ಲಿಖಿತ

ಹೇಳಿಕೆಯನ್ನು ಸಲ್ಲಿಸುತ್ತಾ, ಆಪಾದಿತರು ಮಂಡಿಸಿರುವ ಸಾಕ್ಷಾಧಾರಗಳನ್ನಾಗಲೀ, ವಾದ-ವಿವಾದಗಳನ್ನಾಗಲೀ ವಿಚಾರಣಾಧಿಕಾರಿಯವರು ಪರಿಗಣಿಸಿರುವುದಿಲ್ಲವೆಂದು ತಿಳಿಸುತ್ತಾ, ವಿಚಾರಣಾ ವರದಿಯನ್ನು ಪರಿಗಣಿಸದೇ ತಿರಸ್ಕರಿಸಿ ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸುವಂತೆ ಕೋರಿರುತ್ತಾರೆ.

ಶಿಸ್ತು ಪ್ರಾಧಿಕಾರವಾದ ಸರ್ಕಾರವು ವಿಚಾರಣಾ ವರದಿಯನ್ನು, ಆಪಾದಿತ ಅಧಿಕಾರಿಯ ಲಿಖಿತ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿ, ಆರೋಪಿತರಿಂದ ಸರ್ಕಾರಕ್ಕಾಗಲೀ ಅಥವಾ ದೇವಸ್ಥಾನಕ್ಕಾಗಲೀ ಯಾವುದೇ ಆರ್ಥಿಕ ನಷ್ಟ ಉಂಟಾಗಿರುವುದು ಕಂಡು ಬರುವುದಿಲ್ಲವಾದರೂ ಸಕಾಲಕ್ಕೆ ಹಣ ಬಿಡುಗಡೆ ಮಾಡದಿರುವ ಹಾಗೂ ವಿಶೇಷ ದೇವತಾ ಕಾರ್ಯಗಳ ಸಮಯದಲ್ಲಿ ಗೈರು ಹಾಜರಾಗಿರುವ ಅವರ ಕರ್ತವ್ಯ ಲೋಪಗಳ ಗಂಭೀರತೆಯನ್ನು ಪರಿಗಣಿಸಿ, ಸದರಿಯವರಿಗೆ ಅವರ ನಿವೃತ್ತಿ ವೇತನದಲ್ಲಿ ಶೇ. 10 ರಷ್ಟನ್ನು ಒಂದು ವರ್ಷದ ಅವಧಿಯವರೆಗೆ ಕಡಿತಗೊಳಿಸುವ ದಂಡನೆಯನ್ನು ವಿಧಿಸಲು ತೀರ್ಮಾನಿಸಿರುತ್ತದೆ.

ಸದರಿಯವರಿಗೆ ದಂಡನೆಯನ್ನು ವಿಧಿಸಲು ತೀರ್ಮಾನಿಸಿರುವ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಲೋಕ ಸೇವಾ ಆಯೋಗವು ಮೇಲೆ (7)ರಲ್ಲಿ ಓದಲಾದ ದಿನಾಂಕ: 30.03.2009ರ ಪತ್ರದಲ್ಲಿ ಸಹಮತಿ ನೀಡಿದೆ. ಆದ್ದರಿಂದ ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಕಂಇ 315 ಮುಸೇವಿ1999, ಬೆಂಗಳೂರು, ದಿನಾಂಕ: 11ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಸರ್ಕಾರವು ಶ್ರೀಮತಿ ಕಮಲಮ್ಮ, ನಿವೃತ್ತ ಗ್ರೂಪ್-ಎ ಅಧಿಕಾರಿ, ಧಾರ್ಮಿಕ ದತ್ತಿ ಇವರು ಎಸಗಿರುವ ಕರ್ತವ್ಯ ಲೋಪದ ಗಂಭೀರತೆಯನ್ನು ಪರಿಗಣಿಸಿ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214(1)(ಎ) ರನ್ವಯ ಸದರಿಯವರ ನಿವೃತ್ತಿ ವೇತನದಲ್ಲಿ ಶೇ. 10ರಷ್ಟು ನಿವೃತ್ತಿ ವೇತನವನ್ನು ಒಂದು ವರ್ಷದ ಅವಧಿಯವರೆಗೆ ಕಡಿತಗೊಳಿಸುವ ದಂಡನೆಯನ್ನು ವಿಧಿಸಿದೆ.

ಈ ಆದೇಶವನ್ನು ಕರ್ನಾಟಕ ಲೋಕ ಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್‌ಸಿ 159 ಸಿಎನ್‌ಎಸ್ 2008 ದಿನಾಂಕ:30.03.2009 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 1290 **ಜಿ. ರಾಮಚಂದ್ರಯ್ಯ**

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಮುಜರಾಯಿ)

ವಿಷಯ: ಶ್ರೀ ಕೆ.ಪಿ. ಸಿದ್ದಪ್ಪ, ಗ್ರೂಪ್-ಎ ಅಧಿಕಾರಿ (ನಿವೃತ್ತ) ಹಾಗೂ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಾಲಯ, ನಂಜನಗೂಡು ಇವರ ವಿರುದ್ಧ ಇಲಾಖಾ ವಿಚಾರಣೆ ದಂಡನೆ ವಿಧಿಸುವ ಬಗ್ಗೆ – ಅಂತಿಮ ಆದೇಶ.

ಓದಲಾಗಿದೆ: (1) ಶ್ರೀ ಕೆ.ಪಿ. ಸಿದ್ಧಪ್ಪ ಸಮೂಹ-ಎ ಅಧಿಕಾರಿ (ನಿವೃತ್ತ) ಇವರಿಗೆ ದೋಷಾರೋಪಣಾ ಪಟ್ಟಿಯೊಂದಿಗೆ ಜಾರಿ ಮಾಡಲಾದ ತಿಳುವಳಿಕೆ ಪತ್ರ ಸಂಖ್ಯೆ: ಕಂಇ 20 ಮುಸೇವಿ 2003 ದಿನಾಂಕ:23.08.2003

(2) ಆಪಾದಿತ ಅಧಿಕಾರಿಯು ತಿಳುವಳಿಕೆ ಪತ್ರಕ್ಕೆ ನೀಡಿರುವ ಲಿಖಿತ ಉತ್ತರ ದಿನಾಂಕ:06.10.2003

(3) ಸರ್ಕಾರದ ಆದೇಶ ಸಂಖ್ಯೆ: ಕಂಇ 20 ಮುಸೇವಿ 2003 ದಿನಾಂಕ:18.05.2005

(4) ವಿಚಾರಣಾಧಿಕಾರಿಗಳ ವಿಚಾರಣಾ ವರದಿ ದಿನಾಂಕ:04.07.2008

(5) ಆಪಾದಿತ ಅಧಿಕಾರಿಗೆ ಜಾರಿ ಮಾಡಲಾದ 2ನೇ ಕಾರಣ ಕೇಳುವ ನೋಟೀಸ್ ಸಂ. ಕಂಇ 20 ಮುಸೇವಿ 2003 ದಿನಾಂಕ: 1.08.2008

(6) 2ನೇ ಕಾರಣ ಕೇಳುವ ನೋಟೀಸಿಗೆ ಆಪಾದಿತ ಅಧಿಕಾರಿಯು ನೀಡಿರುವ ಲಿಖಿತ ಉತ್ತರ ದಿನಾಂಕ:22.09.2009.

(7) ಕರ್ನಾಟಕ ಲೋಕ ಸೇವಾ ಆಯೋಗದ ಪತ್ರದ ಸಂ. ಪಿಎಸ್‌ಸಿ 169 ಸಿಎನ್‌ಎಸ್ 2008 ದಿನಾಂಕ:30.03.2009.

ಪ್ರಸ್ತಾವನೆ:

ಶ್ರೀ ಕೆ.ಪಿ.ಸಿದ್ದಪ್ಪ ಸಮೂಹ-ಎ ಅಧಿಕಾರಿ (ನಿವೃತ್ತ) ಇವರು ದಿನಾಂಕ 23.09.2998 ರಿಂದ 03.07.2000 ರವರೆಗೆ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸದರಿ ದೇವಾಲಯಕ್ಕೆ ಸೇರಿದ ಶ್ರೀ ಪ್ರಸನ್ನ ಚಿಂತಾಮಣಿ ಗಣಪತಿ ದೇವಾಲಯದ ಕಟ್ಟಿನ ಗಾಲಿ ದುರಸ್ಥಿಗಾಗಿ ಒಂದು ಪ್ರಕಟಣೆ ನೀಡಿ, ಒಂದೇ ಕೆಲಸವನ್ನು ಹತ್ತು ತುಂಡುಗಳನ್ನಾಗಿ ವಿಭಜಿಸಿ, ಹತ್ತು ಕೊಟೇಷನ್‌ಗಳನ್ನು ಅಂಗೀಕರಿಸಿ, ತಲಾ ರೂ. 10,000/- ಗಳಂತೆ ಒಟ್ಟು ರೂ. 1.00 ಲಕ್ಷ ದೇವಾಲಯದ ಹಣವನ್ನು ಮೇಲಾಧಿಕಾರಿಗಳ ಮಂಜೂರಾತಿ ಪಡೆಯದೆ ಕಟ್ಟಿನ ಗಾಲಿ ರಿಪೇರಿಗೆ ಪಾವತಿಸಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸದರಿಯವರ ವಿರುದ್ಧ ಶಿಸ್ತು

ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ 11ರ ಮೇರೆಗೆ ದೋಷಾರೋಪಣಾ ಪಟ್ಟಿಯನ್ನು ಮೇಲೆ (1) ರಲ್ಲಿ ಓದಲಾದ ದಿನಾಂಕ: 23.08.2003 ರ ತಿಳುವಳಿಕೆ ಪತ್ರದ ಮೂಲಕ ಜಾರಿ ಮಾಡಲಾಗಿತ್ತು.

ತಿಳುವಳಿಕೆ ಪತ್ರಕ್ಕೆ ಆಪಾದಿತರು ಮೇಲೆ (2) ರಲ್ಲಿ ಓದಲಾದ ದಿನಾಂಕ:06.10.2003ರ ಪತ್ರದಲ್ಲಿ ತಮ್ಮ ಲಿಖಿತ ಹೇಳಿಕೆಯನ್ನು ನೀಡಿ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿ ತಮ್ಮನ್ನು ದೋಷಮುಕ್ತರನ್ನಾಗಿಸುವಂತೆ ಕೋರಿರುತ್ತಾರೆ. ಆದ್ದರಿಂದ ಸದರಿಯವರ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಅರಿಯುವ ಸಲುವಾಗಿ ವಿವರವಾದ ಇಲಾಖಾ ವಿಚಾರಣೆ ನಡೆಸಲು ಶ್ರೀ ಎಸ್. ಇಂಧೂದರ್, ನಿವೃತ್ತ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಇವರನ್ನು ಮೇಲೆ (3) ರಲ್ಲಿ ಓದಲಾದ ದಿನಾಂಕ: 18.05.2005ರ ಆದೇಶದಲ್ಲಿ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ವಿಚಾರಣಾಧಿಕಾರಿಯವರು ವಿವರವಾದ ಇಲಾಖಾ ವಿಚಾರಣೆ ಕೈಗೊಂಡು ಮೇಲೆ (4) ರಲ್ಲಿ ಓದಲಾದ ದಿನಾಂಕ:04.07.2008 ರಂದು ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವಿಚಾರಣಾಧಿಕಾರಿಯವರು ತಮ್ಮ ವರದಿಯಲ್ಲಿ ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟಿರುತ್ತಾರೆ.

ವಿಚಾರಣಾಧಿಕಾರಿಯವರ ವಿಚಾರಣಾ ವರದಿಯನ್ನು ಮೇಲೆ (5)ರಲ್ಲಿ ಓದಲಾದ 2ನೇ ಕಾರಣ ಕೇಳುವ ನೋಟೀಸ್‌ನೊಂದಿಗೆ ಆಪಾದಿತ ಅಧಿಕಾರಿಗೆ ಜಾರಿ ಮಾಡಿ ತಮ್ಮ ಲಿಖಿತ ಹೇಳಿಕೆಯನ್ನು ನೀಡುವಂತೆ ಕೋರಲಾಗಿತ್ತು. ಅದರಂತೆ ಆಪಾದಿತರು ಮೇಲೆ (6) ರಲ್ಲಿ ಓದಲಾದ ದಿನಾಂಕ: 22.09.2008 ರಂದು ತಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸಿ, ತಮ್ಮನ್ನು ಆರೋಪದಿಂದ ಮುಕ್ತರನ್ನಾಗಿಸುವಂತೆ ಕೋರಿರುತ್ತಾರೆ.

ಶಿಸ್ತು ಪ್ರಾಧಿಕಾರವಾದ ಸರ್ಕಾರವು, ವಿಚಾರಣಾ ವರದಿ, ಆಪಾದಿತ ಅಧಿಕಾರಿಯ ಲಿಖಿತ ಹೇಳಿಕೆ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗಿ, ಸದರಿ ಪ್ರಕರಣದಲ್ಲಿ ದೇವಾಲಯಕ್ಕೆ ಮತ್ತು ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲದಿದ್ದರೂ, ಆರೋಪಿತ ಅಧಿಕಾರಿಯು ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುವುದರಿಂದ ಆರೋಪಿತ ನಿವೃತ್ತ ಅಧಿಕಾರಿಯ ವಿರುದ್ಧ ರುಜುವಾತಾದ ಆರೋಪದ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡು, ಸದರಿಯವರ ನಿವೃತ್ತಿ ವೇತನದಲ್ಲಿ ಪ್ರತಿ ತಿಂಗಳು ರೂ. 500/– (ಐದು ನೂರು ಮಾತ್ರ) ಒಂದು ವರ್ಷದ ಅವಧಿಗೆ ಕಡಿತಗೊಳಿಸುವ ದಂಡನೆ ವಿಧಿಸಲು ತೀರ್ಮಾನಿಸಿರುತ್ತದೆ.

ಸದರಿಯವರಿಗೆ ದಂಡನೆ ವಿಧಿಸಲು ತೀರ್ಮಾನಿಸಿರುವ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಲೋಕ ಸೇವಾ ಆಯೋಗವು ಮೇಲೆ (7) ರಲ್ಲಿ ಓದಲಾದ ದಿನಾಂಕ: 30.03.2009 ರಲ್ಲಿ ಪತ್ರದಲ್ಲಿ ಸಹಮತಿ ನೀಡಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಕಂಇ 20 ಮುಸೇವಿ 2003, ಬೆಂಗಳೂರು, ದಿನಾಂಕ: 11ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರವು ಶ್ರೀ ಕೆ.ಪಿ. ಸಿದ್ದಪ್ಪ, ಸಮೂಹ–ಎ ಅಧಿಕಾರಿ (ನಿವೃತ್ತ) ಧಾರ್ಮಿಕ ದತ್ತಿ ಇಲಾಖೆ ಇವರ ವಿರುದ್ಧ ರುಜುವಾತಾದ ಆರೋಪದ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳ ನಿಯಮ 214 (1) (ಎ) ಪ್ರಕಾರ ಸದರಿ ಅಧಿಕಾರಿಯ ನಿವೃತ್ತಿ ವೇತನದಲ್ಲಿ ಪ್ರತಿ ತಿಂಗಳು ರೂ. 500/– (ಐದು ನೂರು ರೂಪಾಯಿಗಳು ಮಾತ್ರ) ರಂತೆ ಒಂದು ವರ್ಷದ ಅವಧಿಗೆ ನಿವೃತ್ತಿ ವೇತನವನ್ನು ಕಡಿತಗೊಳಿಸುವ ದಂಡನೆಯನ್ನು ವಿಧಿಸಿದೆ.

ಈ ಆದೇಶವನ್ನು ಕರ್ನಾಟಕ ಲೋಕ ಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್‌ಸಿ 169 ಸಿಎಸ್‌ಎಸ್ 2008 ದಿನಾಂಕ: 30.03.2009 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1291 ಜಿ. ರಾಮಚಂದ್ರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಮುಜರಾಯಿ)

ವಿಷಯ: ಶ್ರೀ ಎಂ.ಎಸ್. ವೆಂಕಟೇಶ್‌ಮೂರ್ತಿ, ನಿವೃತ್ತ ಸಮೂಹ–ಎ ಅಧಿಕಾರಿ ಹಾಗೂ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಇವರ ವಿರುದ್ಧದ ಇಲಾಖಾ ವಿಚಾರಣೆ– ದಂಡನೆ ವಿಧಿಸುವ ಬಗ್ಗೆ– ಅಂತಿಮ ಆದೇಶ.

ಓದಲಾಗಿದೆ: (1) ಶ್ರೀ ಎಂ.ಎಸ್. ವೆಂಕಟೇಶಮೂರ್ತಿ, ಸಮೂಹ–ಎ ಅಧಿಕಾರಿ (ನಿವೃತ್ತ) ಇವರಿಗೆ ದೋಷಾರೋಪಣಾ ಪಟ್ಟಿಯೊಂದಿಗೆ ಜಾರಿ ಮಾಡಲಾದ ತಿಳುವಳಿಕೆ ಪತ್ರ ಸಂಖ್ಯೆ: ಕಂಇ 159 ಮುಸೇವಿ 2003 ದಿನಾಂಕ:16.09.2003

(2) ಶ್ರೀ ಎಂ. ಎಸ್. ವೆಂಕಟೇಶಮೂರ್ತಿ ಇವರು ತಿಳುವಳಿಕೆ ಪತ್ರಕ್ಕೆ ನೀಡಲಾದ ಲಿಖಿತ ಉತ್ತರ ದಿನಾಂಕ:07.01.2004

(3) ಸರ್ಕಾರದ ಆದೇಶ ಸಂಖ್ಯೆ : ಕಂಇ 159 ಮುಸೇವಿ 2003 ದಿನಾಂಕ:08.03.2004

(4) ವಿಚಾರಣಾಧಿಕಾರಿಗಳ ವಿಚಾರಣಾ ವರದಿ ದಿನಾಂಕ:18.08.2004

(5) ಶ್ರೀ ಎಂ.ಎಸ್. ವೆಂಕಟೇಶಮೂರ್ತಿ ಇವರಿಗೆ ಜಾರಿ ಮಾಡಲಾದ 2ನೇ ಕಾರಣ ಕೇಳುವ ನೋಟೀಸ್ ಸಂಖ್ಯೆ:ಕಂಇ 159 ಮುಸೇವಿ 2003 ದಿನಾಂಕ:27.09.2004

(6) 2ನೇ ಕಾರಣ ಕೇಳುವ ನೋಟೀಸ್‌ಗೆ ಆಪಾದಿತರ ಲಿಖಿತ ಹೇಳಿಕೆ ದಿನಾಂಕ: 28.10.2004

(7) ಕರ್ನಾಟಕ ಲೋಕ ಸೇವಾ ಆಯೋಗದ ಪತ್ರ ಸಂಖ್ಯೆ:ಪಿಎಸ್‌ಸಿ 145 ಸಿಎಸ್‌ಪಿಸ್ 2008 ದಿನಾಂಕ:30.03.2009

ಪ್ರಸ್ತಾವನೆ:

ಶ್ರೀ ಎಂ.ಎಸ್. ವೆಂಕಟೇಶ್ ಮೂರ್ತಿ, ಸಮೂಹ–ಎ ಅಧಿಕಾರಿ (ನಿ) ಇವರು ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಕರ್ತವ್ಯ ನಿವಹಿಸುತ್ತಿದ್ದಾಗ ಕರ್ತವ್ಯ ಲೋಪ ಎಸಗಿರುವರೆಂದು ಈ ಕೆಳಕಂಡ ಆರೋಪದ ಮೇಲೆ ಸರ್ಕಾರವು ಸದರಿ ಅಧಿಕಾರಿಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ 11ರ ಮೇರೆಗೆ ದೋಷರೋಪಣಾ ಪಟ್ಟಿಯನ್ನು ಮೇಲೆ (1) ರಲ್ಲಿ ಓದಲಾದ ದಿನಾಂಕ: 16.09.2003 ರ ತಿಳುವಳಿಕೆ ಪತ್ರದ ಮೇರೆಗೆ ಜಾರಿ ಮಾಡಲಾಗಿತ್ತು:–

(1) ಫಸಲಿ 1411ರಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸೇರಿದ ಚಿನ್ನ, ಬೆಳ್ಳಿ ಅಂಗಡಿಯ ಟೆಂಡರ್‌ದಾರರಾದ ಶ್ರೀ ಹರೀಶ್. ಎಸ್. ರವರಿಂದ ಬಡ್ಡಿ ಸೇರಿ ರೂ. 7,75,241/– ಹಾಗೂ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹಣ್ಣುಕಾಯಿ ಅಂಗಡಿ ಟೆಂಡರ್‌ದಾರರಾದ ಶ್ರೀ ಬಿ.ಎಸ್. ದಿನೇಶ್ ಅವರಿಂದ ಬಡ್ಡಿ ಸೇರಿ ರೂ. 8.13.257/– ಗಳನ್ನು ವಸೂಲಿ ಮಾಡದೆ ಕರ್ತವ್ಯ ವಿಮುಖತೆಯಿಂದ ದೇವಸ್ಥಾನಕ್ಕೆ ನಷ್ಟ ಉಂಟಾಗಲು ಕಾರಣರಾಗಿರುವುದು;

(2) ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಸುಬ್ರಹ್ಮಣ್ಯ, ಸುಳ್ಯ, ತಾಲ್ಲೂಕು ಈ ದೇವಾಲಯಕ್ಕೆ ಸೇರಿದ ಸರ್ವೆ ನಂ.61/2 ರಲ್ಲಿರುವ ಮನೆಯ ನಂಬರ್ 2/332 ರಲ್ಲಿ ಅನಧಿಕೃತವಾಗಿ ವಾಸ್ತವ್ಯವಿದ್ದ ಶ್ರೀ ವಿಶ್ವನಾಥ್ ಆಚಾರ್ಯರವರನ್ನು ಖಾಲಿ ಮಾಡಿಸಲು ಕೋರಿ ಸುಳ್ಯ, ಸಿವಿಲ್ ಜಡ್ಜ್‌ರ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣ ಎಸ್.ಸಿ.ನಂ:1:83 ರಲ್ಲಿನ ತೀರ್ಪಿನಂತೆ ಕೋರ್ಟ್ ಅಮೀನರ ಸಮ್ಮುಖದಲ್ಲಿ ಸದರಿ ಮನೆ ಸ್ವಾಧೀನತೆಗೆ ಬಂದಿರುವುದಾಗಿ ದಿನಾಂಕ:28.11.2001 ರಂದು ನ್ಯಾಯಾಲಯಕ್ಕೆ ಡೆಲಿವರಿ ರಶೀದಿ ಬರೆದುಕೊಟ್ಟಿದ್ದರೂ, ಸದರಿ ಕಟ್ಟಡವನ್ನು ದೇವಾಲಯದ ವಶಕ್ಕೆ ತೆಗೆದುಕೊಳ್ಳದೆ ಬಾಡಿಗೆದಾರರಿಗೆ ವಾಸಿಸಲು ಅನುವು ಮಾಡಿಕೊಟ್ಟು, ಕರ್ತವ್ಯ ಲೋಪ ಎಸಗಿದ್ದಲ್ಲದೆ ದೇವಾಲಯದ ಹಿತಕ್ಕೆ ವಿರುದ್ಧವಾಗಿ ವರ್ತಿಸಿ ಸರ್ಕಾರಿ ಅಧಿಕಾರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುವುದು.

ಸದರಿ ತಿಳುವಳಿಕೆ ಪತ್ರಕ್ಕೆ ಆಪಾದಿತ ಅಧಿಕಾರಿಯು ಮೇಲೆ (2)ರಲ್ಲಿ ಓದಲಾದ ಪತ್ರದಲ್ಲಿ ತಮ್ಮ ಲಿಖಿತ ಸಮಜಾಯಿಷಿಯನ್ನು ನೀಡಿ ತಮ್ಮ ಮೇಲಿನ ಆಪಾದನೆಗಳನ್ನು ಅಲ್ಲಿಗಳೆದಿರುತ್ತಾರೆ. ಆದ್ದರಿಂದ ಆರೋಪಗಳ ಸತ್ಯಾಸತ್ಯತೆಯನ್ನು ಅರೆಯುವ ಸಲುವಾಗಿ ವಿವರವಾದ ಇಲಾಖಾ ವಿಚಾರಣೆ ನಡಸಲು ಶ್ರೀ ಎನ್.ಎಸ್. ಸಂಗೊಳ್ಳಿ, ನಿವೃತ್ತ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರನ್ನು ಮೇಲೆ (3) ರಲ್ಲಿ ಓದಲಾದ ಆದೇಶದಲ್ಲಿ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ವಿಚಾರಣಾಧಿಕಾರಿಯವರು ವಿವರವಾದ ಇಲಾಖಾ ವಿಚಾರಣೆ ಕೈಗೊಂಡು ಮೇಲೆ (4) ರಲ್ಲಿ ಓದಲಾದಂತೆ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ವಿಚಾರಣಾಧಿಕಾರಿಗಳು ತಮ್ಮ ವರದಿಯಲ್ಲಿ ಆರೋಪಿತರ ವಿರುದ್ಧದ 2 ಆರೋಪಗಳು ಸಾಭೀತಾಗಿರುವುದಾಗಿ ನಿರ್ಣಯಿಸಿರುತ್ತಾರೆ.

ವಿಚಾರಣಾಧಿಕಾರಿಗಳ ವಿಚಾರಣಾ ವರದಿಯನ್ವಯ ಆಪಾದಿತ ಅಧಿಕಾರಿಗೆ ಮೇಲೆ (5) ರಲ್ಲಿ ಓದಲಾದಂತೆ 2 ನೇ ಕಾರಣ ಕೇಳುವ ನೋಟೀಸಿನೊಂದಿಗೆ ಜಾರಿ ಮಾಡಿ ವಿಚಾರಣಾಧಿಕಾರಿಯವರ ವರದಿ ಬಗ್ಗೆ ತಮ್ಮ ಲಿಖಿತ ಸಮಜಾಯಿಸಿಯನ್ನು ನೀಡುವಂತೆ ಕೋರಲಾಗಿತ್ತು.

ಆಪಾದಿತ ಅಧಿಕಾರಿಯು ಸರ್ಕಾರವು ಜಾರಿ ಮಾಡಿರುವ 2ನೇ ಕಾರಣ ಕೇಳುವ ನೋಟೀಸಿಗೆ ತಮ್ಮ ಲಿಖಿತ ಸಮಜಾಯಿಷಿಯನ್ನು ಮೇಲೆ (6) ರಲ್ಲಿ ಓದಲಾದ ಪತ್ರದಲ್ಲಿ ನೀಡುತ್ತಾ, ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸುವಂತೆ ಕೋರಿರುತ್ತಾರೆ.

ಶಿಸ್ತು ಪ್ರಾಧಿಕಾರವಾದ ಸರ್ಕಾರವು ವಿಚಾರಣಾ ವರದಿಯನ್ನು ಆಪಾದಿತ ನೌಕರರ ಲಿಖಿತ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿ, ಆರೋಪಿತರು ಎಸಗಿರುವ ಕರ್ತವ್ಯ ಲೋಪಗಳು ಆಡಳಿತಾತ್ಮಕ ಲೋಪಗಳಾಗಿದ್ದು, ಅವು ಯಾವುದೇ ದುರುದ್ದೇಶದಿಂದ ಕೂಡಿರುವುದಿಲ್ಲವೆಂದು ಕಂಡುಬರುತ್ತದೆಯಾದ್ದರಿಂದ ಹಾಗೂ ಸದರಿ ಆರೋಪಗಳಿಗೆ

ಅವರೊಬ್ಬರನ್ನೇ ಆರೋಪಿತರನ್ನಾಗಿಸುವುದು ಸೂಕ್ತವಾಗುವುದಿಲ್ಲ ಎಂದು ಕಂಡು ಬರುವುದರಿಂದ, ಆದಾಗ್ಯೂ ಆರೋಪಿತರು ಎಸಗಿರುವ ಆಡಳಿತಾತ್ಮಕ ಲೋಪಕ್ಕೆ ಮತ್ತು ಅದರ ಗಂಭೀರತೆಗೆ ಅನುಗುಣವಾಗಿ ಸದರಿಯವರ ನಿವೃತ್ತಿ ವೇತನದ ಶೇ. 10ರಷ್ಟನ್ನು 2 ವರ್ಷಗಳ ಅವಧಿಯವರೆಗೆ ಕಡಿತಗೊಳಿಸುವ ದಂಡನೆಯನ್ನು ವಿಧಿಸಲು ತೀರ್ಮಾನಿಸಿರುತ್ತದೆ.

ಆರೋಪಿತರಿಗೆ ದಂಡನೆ ವಿಧಿಸಲು ತೀರ್ಮಾನಿಸಿರುವ ಸರ್ಕಾರದ ಸದರಿ ಪ್ರಸ್ತಾವನೆಗೆ ಕರ್ನಾಟಕ ಲೋಕ ಸೇವಾ ಆಯೋಗವು ಮೇಲೆ (7) ರಲ್ಲಿ ಓದಲಾದ ಪತ್ರದಲ್ಲಿ ಸಹಮತಿ ನೀಡಿದೆ. ಆದ್ದರಿಂದ ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಕಂಇ 159 ಮುಸೇವಿ 2003, ಬೆಂಗಳೂರು, ದಿನಾಂಕ: 11ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರವು ಶ್ರೀ ಎಂ.ಎಸ್. ವೆಂಕಟೇಶ ಮೂರ್ತಿ, ನಿವೃತ್ತ ಗ್ರೂಪ್-ಎ ಅಧಿಕಾರಿ ಇವರು ಎಸಗಿರುವ ಆಡಳಿತಾತ್ಮಕ ಕರ್ತವ್ಯ ಲೋಪಕ್ಕೆ ಮತ್ತು ಅದರ ಗಂಭೀರತೆಗೆ ಅನುಗುಣವಾಗಿ ಕರ್ನಾಟಕ ಸರ್ಕಾರಿ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214 (1) (ಎ) ರನ್ವಯ ಸದರಿಯವರ ನಿವೃತ್ತಿ ವೇತನದ ಶೇ. 10 ರಷ್ಟನ್ನು 2 ವರ್ಷಗಳ ಅವಧಿಯವರೆಗೆ ಕಡಿತಗೊಳಿಸುವ ದಂಡನೆಯನ್ನು ವಿಧಿಸಿದೆ.

ಸದರಿ ಆದೇಶವನ್ನು ಕರ್ನಾಟಕ ಲೋಕ ಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್‌ಸಿ 145 ಸಿಎಸ್‌ಎನ್ 2008 ದಿನಾಂಕ:30.03.2009ರ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1292 **ಜಿ ರಾಮಚಂದ್ರಯ್ಯ**

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಮುಜರಾಯಿ)

ವಿಷಯ: ಶ್ರೀ ಜಿ. ಎನ್. ಬಸವರಾಜು ತಹಶೀಲ್ದಾರ್ ಕಾರವಾರ ಇವರ ವಿರುದ್ಧ ಇಲಾಖಾ ವಿಚಾರಣಾ ಕುರಿತು – ಆರೋಪದಿಂದ ಕೈಬಿಡುವ ಬಗ್ಗೆ.

ಓದಲಾಗಿದೆ: 1) ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ಇವರ ಪ್ರಸ್ತಾವನೆ: ಸಂ:ನಸ್ಥಸಂ: ಚುನಾವಣೆ.ವಿವ-34(6)/2007-08, ದಿನಾಂಕ:4-10-2007.

2) ಸರ್ಕಾರದ ಆದೇಶ ಸಂ: ಆರ್.ಡಿ.37 ಎಡಿಇ 2007, ದಿನಾಂಕ: 09.10.2007

3) ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ಇವರ ಪತ್ರ ಸಂ: ಕಂಶಾ/ಸಿಬ್ಬಂದಿ(1)/ವಿವ-76/2007-08, ದಿನಾಂಕ:28-01-2008.

4) ಸರ್ಕಾರದ ಕಾರಣ ಕೇಳುವ ನೋಟೀಸ್ ದಿನಾಂಕ: 03-03-2008.

5) ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಇವರ ಅರೆ ಸರ್ಕಾರಿ ಪತ್ರ ಸಂ: ಕ್ರ ಪ್ರಾ ಆಬೆ: ಸಿಬ್ಬಂದಿ.1. ವಿವ:67:2007-08, ದಿನಾಂಕ:01-02-2008.

6) ಶ್ರೀ ಜಿ. ಎಸ್. ಬಸವರಾಜು, ಇವರ ಲಿಖಿತ ಸಮಜಾಯಿಷಿ ದಿನಾಂಕ: 12-03-2008.

7) ಸರ್ಕಾರದ ಆದೇಶ ಸಂ: ಆರ್‌ಡಿ 37 ಎಡಿಇ 2007, ದಿನಾಂಕ: 03-04-2008.

ಪ್ರಸ್ತಾವನೆ:

ಮೇಲೆ ಓದಲಾದ ದಿನಾಂಕ:4-10-2007ರ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ, ಕಾರವಾರ ಇವರ ಪ್ರಸ್ತಾವನೆಯಲ್ಲಿ ದಿನಾಂಕ:28-9-2007ರಂದು ನಗರಸಭೆ, ಕಾರವಾರ ವಾರ್ಡ್ ಸಂ:10, ಮತಗಟ್ಟೆ ಸಂಖ್ಯೆ:15ರ ಬಿಟ್ಟುಹೋದ ಮತದಾರರ ಪಟ್ಟಿಯಲ್ಲಿ ಮತದಾರರು ಹೆಸರುಗಳ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ ಮತದಾನ ನಡೆಯುತ್ತಿದ್ದಾಗಲೇ ಗುರುತು ಮಾಡಿದ ಮತದಾರರ ಪಟ್ಟಿಗೆ ಸೇರಿಸಿ ಚುನಾವಣಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಶ್ರೀಮತಿ ಶುಭಲತಾಆಸ್ನೋಟಿಕರ ಹಾಗೂ ಅವರ ಮಗನಿಗೆ ಮತದಾನ ಮಾಡಲು ಅನುಕೂಲ ಮಾಡಿಕೊಡಲು ತಹಶೀಲ್ದಾರ್ ಕಾರವಾರ ಇವರು ಕಾರಣಕರ್ತರಾಗಿರುತ್ತಾರೆ. ಆದ್ದರಿಂದ ಚುನಾವಣಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಶ್ರೀ ಜಿ.ಎನ್. ಬಸವರಾಜು ತಹಶೀಲ್ದಾರ್, ಕಾರವಾರ ಇವರನ್ನು 1957ರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ನಿಯಮಗಳನ್ವಯ ಸೇವೆಯಿಂದ ಅಮಾನತ್ತಿನಲ್ಲಿಟ್ಟು ಇಲಾಖಾ ವಿಚಾರಣೆ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸರ್ಕಾರವು ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಶ್ರೀ ಜಿ.ಎನ್. ಬಸವರಾಜು, ತಹಶೀಲ್ದಾರ್, ಕಾರವಾರ ಇವರು ದಿನಾಂಕ:28-9-2007 ರಂದು ಜರುಗಿದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಚುನಾವಣೆಯಲ್ಲಿ ನಗರಸಭೆ, ಕಾರವಾರ, ವಾರ್ಡ್ ಸಂ:10, ಮತಗಟ್ಟೆ ಸಂಖ್ಯೆ:5ರ ಮತದಾರರ ಪಟ್ಟಿಯಲ್ಲಿ ಬಿಟ್ಟುಹೋದ ಮತದಾರರುಗಳ ಹೆಸರುಗಳ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ, ಗುರುತು ಮಾಡಿದ ಮತದಾರರ ಪಟ್ಟಿಗೆ ಸೇರಿಸಿ, ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವುದು ಕರ್ನಾಟಕ ಸೇವಾ (ನಡತೆ) ನಿಯಮಾವಳಿ 1966ರ ನಿಯಮ 3(i) (iii) ನ್ನು ಉಲ್ಲಂಘನೆ ಆಗಿರುತ್ತದೆ. ಆದುದರಿಂದ ಈ ಆಪಾದನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ

1957ರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ನಿಯಮ 10(1)(ಡಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೇಲೆ ಓದಲಾದ ಕ್ರಸಂ.(2)ರ ದಿನಾಂಕ:09-10-2007ರಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿತ್ತು. ನಂತರ, ಜಿಲ್ಲಾಧಿಕಾರಿಗಳು ಮೇಲೆ ಓದಲಾದ ಕ್ರಸಂ.(3)ರ ದಿನಾಂಕ: 28-01-2008 ರಲ್ಲಿ ಶ್ರೀ ಜಿ.ಎನ್. ಬಸವರಾಜು, ಹಿಂದಿನ ತಹಶೀಲ್ದಾರ್, ಕಾರವಾರ ಇವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ಅನುಬಂಧ-1 ರಿಂದ 4 ವರೆಗಿನ ದೋಷಾರೋಪಣಾ ಪಟ್ಟಿಯನ್ನು ಹಾಗೂ ಸಂಬಂಧಪಟ್ಟ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಅದರಂತೆ, ಸರ್ಕಾರವು ಮೇಲೆ ಓದಲಾದ ಕ್ರಸಂ.(4)ರ ದಿನಾಂಕ:12.03.2008ರಲ್ಲಿ ಸಿಸಿಎ ನಿಯಮಗಳಡಿಯಲ್ಲಿ ಶ್ರೀ ಜಿ.ಎನ್. ಬಸವರಾಜು, ಹಿಂದಿನ ತಹಶೀಲ್ದಾರ್, ಕಾರವಾರ ಇವರಿಗೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ಸದರಿ ನೋಟೀಸಿಗೆ ಶ್ರೀ ಜಿ.ಎನ್. ಬಸವರಾಜು, ತಹಶೀಲ್ದಾರ್ ಇವರು ಮೇಲೆ ಓದಲಾದ ಕ್ರಸಂ.(6) ದಿನಾಂಕ: 12-03-2008 ರಲ್ಲಿ ತಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿ, ತಮ್ಮ ವಿರುದ್ಧ ಹೂಡಲಾಗಿರುವ ಆಪಾದನೆಯನ್ನು ಅಲ್ಲಗಳೆದು, ತಮ್ಮ ವಿರುದ್ಧ ಹೂಡಲಾಗಿರುವ ಆಪಾದನೆಯಿಂದ ಕೈಬಿಡುವಂತೆ ಕೋರಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿರುತ್ತಾರೆ. ಈ ಮಧ್ಯೆ ಮೇಲೆ ಓದಲಾದ ಕ್ರಸಂ.(5)ರ ದಿನಾಂಕ: 01-02-2008ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಇವರು ಶ್ರೀ ಜಿ.ಎನ್. ಬಸವರಾಜು, ತಹಶೀಲ್ದಾರ್ ಇವರನ್ನು ಅಮಾನತ್ತಿನಿಂದ ಮುಕ್ತಗೊಳಿಸಿ, ಕಾರ್ಯ ನಿರ್ವಾಹಕವಲ್ಲದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಅದರಂತೆ ಸರ್ಕಾರವು ಶ್ರೀ ಜಿ.ಎನ್. ಬಸವರಾಜು ಇವರನ್ನು ಸೇವೆಗೆ ಪುನರ್‌ಸ್ಥಾಪಿಸುವ ಬಗ್ಗೆ ಪರಿಗಣಿಸಿ, ಅವರನ್ನು ಮೇಲೆ ಓದಲಾದ ಕ್ರ. ಸಂ. (7)ರ ದಿನಾಂಕ: 03-04-2008ರ ಆದೇಶದಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿಟ್ಟು, ಅಮಾನತ್ತಿನಿಂದ ಬಿಡುಗಡೆಗೊಳಿಸಿ, ವಿಶೇಷ ತಹಶೀಲ್ದಾರ್, ಕೆ.ಎಸ್.ಎಫ್.ಸಿ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಗೊಳಿಸಿ ಆದೇಶಿಸಲಾಗಿರುತ್ತದೆ.

ಶ್ರೀ ಜಿ.ಎನ್. ಬಸವರಾಜು, ಹಿಂದಿನ ತಹಶೀಲ್ದಾರ್, ಕಾರವಾರ ಇವರು ಸರ್ಕಾರಕ್ಕೆ ಸಲ್ಲಿಸಿದ್ದ ಲಿಖಿತ ಸಮಜಾಯಿಷಿಯನ್ನು ಪರಿಶೀಲಿಸಿ, ಈ ಪ್ರಕರಣದಲ್ಲಿ ಪ್ರಿಸೈಡಿಂಗ್ ಆಫಿಸರ್ ಹಾಗೂ ಚುನಾವಣಾಧಿಕಾರಿಗಳು ತಿಳಿಸಿರುವಂತೆ ಅಂದಿನ ಚುನಾವಣಾ ಸಿಬ್ಬಂದಿಯೇ ಕಾರಣರೆಂದು ತಿಳಿಸಿರುವ ಹಿನ್ನೆಲೆಯಲ್ಲಿ, ಶ್ರೀ ಜಿ.ಎನ್. ಬಸವರಾಜು, ತಹಶೀಲ್ದಾರ್ ಇವರ ಲಿಖಿತ ಸಮಜಾಷಿಯನ್ನು ಒಪ್ಪಿ, ಅವರ ವಿರುದ್ದ ಹೂಡಲಾಗಿದ್ದ ಇಲಾಖಾ ವಿಚಾರಣೆಯಿಂದ ಕೈಬಿಡಲು ನಿರ್ಧರಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂ: ಆರ್‌ಡಿ 37 ಎಡಿಇ 2007, ಬೆಂಗಳೂರು ದಿನಾಂಕ: 16ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣ ಹಿನ್ನೆಲೆಯಲ್ಲಿ ಸರ್ಕಾರವು ಶ್ರೀ ಜಿ.ಎನ್. ಬಸವರಾಜು, ಹಿಂದಿನ ತಹಶೀಲ್ದಾರ್, ಕಾರವಾರ, ಪ್ರಸ್ತುತ ವಿಶೇಷ ತಹಶೀಲ್ದಾರ್, ಕೆಎಸ್ಎಫ್‌ಸಿ, ಬೀದರ್ ಇವರ ವಿರುದ್ಧ ಹೊರಿಸಲಾಗಿದ್ದ ಆಪಾದನೆಯ ಕುರಿತು ಸಲ್ಲಿಸಲಾಗಿದ್ದ ಲಿಖಿತ ಸಮಜಾಯಿಷಿಯನ್ನು ಒಪ್ಪಿ, ಇವರ ವಿರುದ್ಧ ಹೂಡಲಾಗಿದ್ದ ಇಲಾಖಾ ವಿಚಾರಣೆಯಿಂದ ಈ ಪ್ರಕರಣದ ಮಟ್ಟಿಗೆ ಕೈಬಿಟ್ಟು ಆದೇಶಿಸಿದೆ. ಹಾಗೂ ಇವರು ಆಮಾನತ್ತಿನಲ್ಲಿ ಕಳೆದ ದಿನಾಂಕ:09-10-2007 ರಿಂದ 03-04-2008 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 100(1) (ಬಿ)ರ ಪ್ರಕಾರ ಕರ್ತವ್ಯದ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1293

ಬಿ.ವಿ. ಚೌಕಿಮಠ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-3)

ವಿಷಯ: ಶ್ರೀ ಪಿ. ಸುಬ್ಬಾ ಹಿಂದಿನ ತಹಶೀಲ್ದಾರ್, ಹುಣಸೂರು ತಾಲ್ಲೂಕು ಪ್ರಸ್ತುತ ನಿವೃತ್ತರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ.

ಓದಲಾಗಿದೆ:
1) ಸರ್ಕಾರದ ಆದೇಶ ಸಂ: ಆರ್‌ಡಿ49 ಎಡಿಇ 2005 (ಭಾಗ-1), ದಿನಾಂಕ: 5-3-2007.
2) ಶ್ರೀ ಪಾಲನೇತ್ರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ಇವರ ಮನವಿ ದಿನಾಂಕ:15-3-2007.
3) ಸರ್ಕಾರದ ಆದೇಶ ಸಂ: ಆರ್‌ಡಿ 49 ಎಡಿಇ 2005 (ಭಾಗ-1), ದಿನಾಂಕ: 09-04-2007.
4) ವಿಚಾರಣಾಧಿಕಾರಿಗಳ ವರದಿ ದಿನಾಂಕ :30-01-2008
5) ಸರ್ಕಾರದ ಎರಡನೇ ಕಾರಣ ಕೇಳುವ ನೋಟೀಸ್ ದಿನಾಂಕ: 17-06-2008.
6) ಶ್ರೀ ಪಿ. ಸುಬ್ಬಾ, ನಿವೃತ್ತ ತಹಶೀಲ್ದಾರ್ ಇವರ ಲಿಖಿತ ಸಮಜಾಯಿಷಿ ದಿನಾಂಕ: 09-08-2008.
7) ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗದ ಪತ್ರ ಸಂ: ಪಿಎಸ್‌ಡಿ 143 ಸಿಎನ್‌ಎಸ್08, ದಿನಾಂಕ:01-04-2009.

ಪ್ರಸ್ತಾವನೆ:

ಶ್ರೀ ಪಿ. ಸುಬ್ಬಾ, ತಹಶೀಲ್ದಾರ್, ಕೊಳ್ಳೇಗಾಲ ತಾಲ್ಲೂಕು ಇವರು ಹಿಂದೆ ಹುಣಸೂರು ತಾಲ್ಲೂಕಿನಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಹುಣಸೂರು ತಾಲ್ಲೂಕು ಕಛೇರಿಯ ಪಿ.ಡಿ.ಅಕೌಂಟ್‌ನಿಂದ 2005ರ ಮಾರ್ಚ್ ಮಾಹೆಯಲ್ಲಿ ರೂ 3.00 ಲಕ್ಷಗಳ ಮೊಬಲಗನ್ನು ಮೇಲಾಧಿಕಾರಿಗಳ ಆದೇಶವಿಲ್ಲದೆ ನಗದೀಕರಿಸಿದ್ದು, ಮತ್ತು ಇದೇ ಅವಧಿಯಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ 1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಕಲಂ 79 (ಎ) ಮತ್ತು 79 (ಬಿ) ಅನ್ನು ಉಲ್ಲಂಘಿಸಿ ತಮ್ಮ ಪತ್ನಿ ಶ್ರೀಮತಿ ರತ್ನಮ್ಮ ಬಿನ್ ಕುಟ್ಟಪ್ಪನ್, ಮಗಳು ಸಂಧ್ಯಾ ಕೋಂ ಸುರೇಶ, ನಾದಿನಿ ಪ್ರೇಮ ಕೋಂ ತಿಪ್ಪೇಸ್ವಾಮಿ, ಬಾವಮೈದ ಬಾಲಕೃಷ್ಣ ಬಿನ್ ಕುಟ್ಟಪ್ಪನ್ ಇವರುಗಳಿಗೆ ಕೃಷಿ ಕಾರ್ಮಿಕ ದೃಢೀಕರಣ ಪತ್ರಗಳನ್ನು ಸೃಷ್ಟಿಸಿ, ಇವರುಗಳ ಹೆಸರುಗಳಲ್ಲಿ ಹುಣಸೂರು ತಾಲ್ಲೂಕು ಕಿರಜಾಜಿ ಗ್ರಾಮದ ಸ.ನಂ. 101 ರಲ್ಲಿ 11 ಎಕರೆ 0.09 ಗುಂಟೆ ಜಮೀನನ್ನು 5,92,000/- ರೂಗಳಿಗೆ ಅಕ್ರಮವಾಗಿ ಖರೀದಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿರುತ್ತಾರೆಂದು ಹಾಗೂ ಶ್ರೀಯುತರು ಈ ಹಿಂದೆ ಹುಣಸೂರು ತಾಲ್ಲೂಕಿನಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಹುಣಸೂರು ತಾಲ್ಲೂಕು ಕಿರಜಾಜಿ ಗ್ರಾಮ ಸ.ನಂ. 101 ರಲ್ಲಿ 11 ಎಕರೆ 0.09 ಗುಂಟೆ ಜಮೀನನ್ನು ತಮ್ಮ ಪತ್ನಿ ರತ್ನಮ್ಮ ಬಿನ್ ಕುಟ್ಟಪ್ಪನ್ ಮಗಳು ಸಂಧ್ಯಾ ಕೋಂ ಸುರೇಶ್, ನಾದಿನಿ ಪ್ರೇಮ ಕೋಂ ತಿಪ್ಪೇಸ್ವಾಮಿ, ಭಾವಮೈದ ಬಾಲಕೃಷ್ಣ ಬಿನ್ ಕುಟ್ಟಪ್ಪನ್ ಇವರುಗಳ ಹೆಸರಿನಲ್ಲಿ ದಿನಾಂಕ: 7-4-2005 ರಂದು ಖರೀದಿ ಮಾಡಿದ ನಂತರ ಹುಣಸೂರು ಉಪನೊಂದಣಾಧಿಕಾರಿಗಳಿಂದ ದಿನಾಂಕ: 3-5-2005 ರಂದು ಸ್ವೀಕೃತವಾದ "ಜೆ ಮ್ಯೂಟೇಷನ್‌ಗಳ ಸಂಬಂಧವಾಗಿ ದಿನಾಂಕ:4-5-2005 ರಂದು ಅಧಿಕೃತ ಜ್ಞಾಪನ ಹೊರಡಿಸಿ, ಹುಣಸೂರು ತಾಲ್ಲೂಕು ಕಿರಜಾಜಿ ಗ್ರಾಮದ ಸ.ನಂ. 101 ರಲ್ಲಿ 11 ಎಕರೆ .09 ಗುಂಟೆ ಜಮೀನು 1961ರ ಕರ್ನಾಟಕ ಭೂ ಸುಧಾರಣೆ ಕಾಯಿದೆ ಕಲಂ 79 (ಎ) ಮತ್ತು (ಬಿ) ಯನ್ನು ಉಲ್ಲಂಘನೆಯಾಗಿಲ್ಲವೆಂದೂ ಕಿರಿಜಾಜಿ ಜಮೀನಿನ ವ್ಯಾಪ್ತಿಯಲ್ಲಿ ಬರುವ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಿ, ರಾಜಸ್ವ ನಿರೀಕ್ಷಕರಿಂದ ದಿನಾಂಕ: 4-5-2005 ರಂದೇ ಖರೀದಿದಾರರ ಹೆಸರಿಗೆ ಖಾತೆ ಬದಲಾವಣೆ ಆದೇಶ ಹೊರಡಿಸಿ ಸಂಬಂಧಪಟ್ಟ ಜಮೀನಿನ ಆರ್‌ಟಿಸಿಯಲ್ಲಿ ಖರೀದಿದಾರರಾದ, ತಮ್ಮ ಪತ್ನಿ ರತ್ನಮ್ಮ ಬಿನ್ ಕುಟ್ಟಪ್ಪನ್, ಮಗಳು ಸಂಧ್ಯಾ ಕೋಂ ಸುರೇಶ, ನಾದಿನಿ ಪ್ರೇಮ ಕೋಂ ತಿಪ್ಪೇಸ್ವಾಮಿ, ಬಾಮೈದ ಬಾಲಕೃಷ್ಣ ಬಿನ್ ಕುಟ್ಟಪ್ಪನ್ ಇವರುಗಳ ಹೆಸರಿನಲ್ಲಿ ಆರ್‌ಟಿಸಿ ಇಂಡೀಕರಣ ಮಾಡಿಸಿ, ಕರ್ತವ್ಯಲೋಪವೆಸಗಿ 1966ರ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿಗಳ ನಿಯಮ 3(i) (ii) (iii) ಅನ್ನು ಉಲ್ಲಂಘಿಸಿರುತ್ತಾರೆ ಎಂಬ ಆರೋಪಗಳ ಮೇಲೆ ಇಲಾಖಾ ವಿಚಾರಣೆ ಜರುಗಿಸಲು ಮೇಲೆ ಓದಲಾದ ಕ್ರ.ಸಂ.(1)ರ ದಿನಾಂಕ:5-3-2007ರ ಆದೇಶದಲ್ಲಿ ಶ್ರೀ ಪಾಲನೇತ್ರ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದ್ದನ್ನು ಬದಲಾವಣೆ ಮಾಡಿ, ಮೇಲೆ ಓದಲಾದ ಕ್ರ.ಸಂ.(3)ರ ದಿನಾಂಕ: 09-04.2007 ರಲ್ಲಿ ಶ್ರೀ ಕೆ.ಎನ್. ನಾಗೇಂದ್ರಕುಮಾರ್, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ನಂ: 33ನೇ ಮನೆ, 16ನೇ ಅಡ್ಡರಸ್ತೆ, 6ನೇ ಹಂತ, ಜೆ.ಪಿ.ನಗರ, ಬೆಂಗಳೂರು-560 078 ಇವರನ್ನು ಈ ಪ್ರಕರಣದ ವಿಚಾರಣಾಧಿಕಾರಿಯನ್ನಾಗಿ ಹಾಗೂ ಕೇಂದ್ರಸ್ಥಾನಿಕ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು ಇವರನ್ನು ಮಂಡನಾಧಿಕಾರಿಯಾಗಿ ನೇಮಿಸಲಾಗಿತ್ತು.

ಮೇಲೆ ಓದಲಾದ ಕ್ರ.ಸಂ.(4)ರ ದಿನಾಂಕ: 30-01-2008ರಲ್ಲಿ ಶ್ರೀ ಕೆ.ಎನ್. ನಾಗೇಂದ್ರಕುಮಾರ್, ವಿಚಾರಣಾಧಿಕಾರಿಗಳು ಈ ಪ್ರಕರಣದ ಕುರಿತು ವಿಚಾರಣೆ ನಡೆಸಿ, ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ. ಅದರಂತೆ, ವಿಚಾರಣಾ ವರದಿಯಲ್ಲಿ ಶ್ರೀ ಪಿ.ಸುಬ್ಬಾ ಇವರ ವಿರುದ್ಧದ ಆರೋಪಗಳ ಕುರಿತು ಈ ಕೆಳಕಂಡಂತೆ ನಿರ್ಣಯಿಸಿರುತ್ತಾರೆ.

ಆರೋಪ : 1-ಸಾಬೀತಾಗಿರುವುದಿಲ್ಲ.

ಆರೋಪ : 2-ಸಾಬೀತಾಗಿರುತ್ತದೆ.

ಆರೋಪ : 3-ಸಾಬೀತಾಗಿರುತ್ತದೆ.

ಸದರಿ ವಿಚಾರಣಾ ವರದಿಯನ್ವಯ, ಶ್ರೀ ಪಿ. ಸುಬ್ಬಾ, ನಿವೃತ್ತ ತಹಶೀಲ್ದಾರ್ ಇವರಿಗೆ ಮೇಲೆ ಓದಲಾದ ಕ್ರ. ಸಂ. (5)ರ ದಿನಾಂಕ: 17-06-2008 ರಲ್ಲಿ ಎರಡನೇ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ಈ ನೋಟೀಸಿಗೆ ಶ್ರೀಯುತರು ಮೇಲೆ ಓದಲಾದ ಕ್ರ. ಸಂ. (6)ರ ದಿನಾಂಕ: 09-08-2008ರಂದು ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿ, ಸಾಮಾನ್ಯವಾಗಿ ಕೃಷಿಕರು ತಮ್ಮ ಜಮೀನುಗಳಲ್ಲಿ ವ್ಯವಸಾಯದ ಕಾಲದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇದು ಇಡೀ ರಾಜ್ಯದಲ್ಲಿರುವ ಪದ್ಧತಿ. ಇದನ್ನು ನಾನು ಮಾನ್ಯ ವಿಚಾರಣಾಧಿಕಾರಿಯವರಿಗೆ ಮೌಖಿಕವಾಗಿ ಹಾಗೂ ನನ್ನ ಲಿಖಿತ ವಾದದಲ್ಲಿ ನಿವೇದಿಸಿರುತ್ತೇನೆ. ಆದರೆ ಮಾನ್ಯ ವಿಚಾರಣಾಧಿಕಾರಿಯವರು ಇಡೀ ರಾಜ್ಯದಲ್ಲಿ ರೂಢಿಯಲ್ಲಿರುವ ಪದ್ಧತಿಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲದಿರುವುದು ದುರದೃಷ್ಟಕರ. ನಾನು ಕೃಷಿ ಕಾರ್ಮಿಕರ ದೃಢೀಕರಣಗಳನ್ನು ನೀಡದಿದ್ದರೂ ಖರೀದಿದಾರರುಗಳು ಕೃಷಿ ಜಮೀನನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಭೂ ಸುಧಾರಣೆ ಕಾಯಿದೆಯ ನಿಯಮ 79(ಎ) ಮತ್ತು 79(ಬಿ) ಈ ಖರೀದಿದಾರರುಗಳಿಗೆ ಅನ್ವಯಿಸುವುದಿಲ್ಲ ಹಾಗೂ ಕೃಷಿ ಕಾರ್ಮಿಕರ ದೃಢೀಕರಣ ನೀಡಿ ನಾನು ಯಾವ

ನಿಯಮವನ್ನೂ ಉಲ್ಲಂಘಿಸುವುದಿಲ್ಲ ಮತ್ತು ಕರ್ತವ್ಯ ಲೋಪವನ್ನು ಎಸಗಿರುವುದಿಲ್ಲ ಎಂದು ನಿವೇದಿಸುತ್ತೇನೆ. ಭೂ ಸುಧಾರಣೆ ಕಾಯ್ದೆಯಲ್ಲಿ ಕೃಷಿ ಜಮೀನನ್ನು ಖರೀದಿಸುವ ವ್ಯಕ್ತಿ ಜಮೀನು ಇರುವ ಗ್ರಾಮದಲ್ಲಿಯೇ ವಾಸ ಇರಬೇಕೆಂದು ಎಲ್ಲೂ ಇರುವುದಿಲ್ಲ. ನಿಯಮದಲ್ಲಿ ಇಲ್ಲದಿರುವುದನ್ನು ಸ್ವಂತ ಅಭಿಪ್ರಾಯದಂತೆ ಅರ್ಥೈಸುವುದು ಸರಿಯಲ್ಲ ಎಂದು ನಿವೇಧಿಸುತ್ತೇನೆ. ಖರೀದಿದಾರರೆಲ್ಲರೂ ತಮ್ಮಗಳ ಜಮೀನುಗಳು ಬೇರೆ ಬೇರೆ ಜಿಲ್ಲೆಯಲ್ಲಿ ಇರುತ್ತೆ ಅದರ ವ್ಯವಸಾಯ ಮುಗಿದ ನಂತರ ಕೃಷಿ ಕಾರ್ಮಿಕರಾಗಿ ದುಡಿಯುವುದರ ಬದಲು ಎಲ್ಲರೂ ಒಂದೇ ಜಾಗದಲ್ಲಿದ್ದು ಕೋ–ಆಪರೇಟೀವ್ ಫಾರ್ಮಿಂಗ್ ಮಾಡಲು ಉದ್ದೇಶಿಸಿ ಕಿರುಜಾಜಿ ಗ್ರಾಮದಲ್ಲಿ ಜಮೀನನ್ನು ಖರೀದಿಸಿರುತ್ತಾರೆ. ಈ ಸಂಗತಿಯನ್ನು ಮಾನ್ಯ ವಿಚಾರಣಾಧಿಕಾರಿಯವರು ವರದಿಯಲ್ಲಿ ತಿಳಿಸಿರುತ್ತಾರೆ. ಆದರೆ ಆ ಬಗ್ಗೆ ಅವರ ಅಭಿಪ್ರಾಯವನ್ನು ನೀಡಿರುವುದಿಲ್ಲ. ಮಾನ್ಯ ಉಪವಿಭಾಗಾಧಿಕಾರಿಯವರು ಈ 4 ಜನ ಖರೀದಿಸಿರುವ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಆದೇಶಕ್ಕೆ ಕೆ.ಎ.ಟಿ ತಡೆಯಾಜ್ಞೆ ನೀಡಿರುತ್ತೆ. ಖರೀದಿದಾರರು ಜಮೀನಿನ ಸ್ವಾಧಿನಾನುಭವದಲ್ಲಿ ಇರುತ್ತಾರೆ". ಆದುದರಿಂದ ಈ ಆರೋಪದಿಂದ ದೋಷಮುಕ್ತರನ್ನಾಗಿ ಮಾಡುವಂತೆ ಕೋರಿರುತ್ತಾರೆ.

ಸದರಿಯವರ ಲಿಖಿತ ಸಮಜಾಯಿಷಿಯನ್ನು ಸರ್ಕಾರವು ವಿಚಾರಣಾ ವರದಿ ಹಾಗೂ ಆಪಾದಿತ ನಿವೃತ್ತ ಅಧಿಕಾರಿಯ ಉತ್ತರವನ್ನು ಪರಿಶೀಲಿಸಲಾಗಿ ಆಪಾದಿತ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನ್ನ ಪತ್ನಿ, ಮಗಳು ಹಾಗೂ ಭಾವಮೈದುನನಿಗೆ ಜಮೀನುಗಳನ್ನು ಖರೀದಿಸುವ ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯಿದೆ ಉಲ್ಲಂಘನೆಯಾಗದಂತೆ ಮಾಡಲು ಕೃಷಿ ಕಾರ್ಮಿಕರ ದೃಢೀಕರಣ ಪತ್ರಗಳನ್ನು ಖರೀದಿದಾರರು ಕೃಷಿ ಕಾರ್ಮಿಕರು ಅಲ್ಲದಿದ್ದರೂ ಅಕ್ರಮವಾಗಿ ಜಮೀನು ಖರೀದಿಸಲು ಅವಕಾಶ ಮಾಡಿಕೊಟ್ಟಿರುವುದು ವಿಚಾರಣೆಯಲ್ಲಿ ಸಾಕ್ಷಿ ಹಾಗೂ ದಾಖಲೆಗಳ ಸಮೇತ ಸಾಬೀತಾಗಿರುತ್ತದೆ. ಆದ್ದರಿಂದ ಪ್ರಕರಣದ ಕುರಿತು ವಿಚಾರಣಾಧಿಕಾರಿಗಳು ನೀಡಿರುವ ವಿಚಾರಣಾ ವರದಿಯನ್ನು ಒಪ್ಪಿಕೊಂಡು ಹಾಗೂ ಉಲ್ಲೇಖಿತ ಶ್ರೀ ಪಿ.ಸುಬ್ಬಾ, ಇವರ ನಿವೃತ್ತಿ ವೇತನದಿಂದ ಶೇಕಡಾ 50 ರಷ್ಟನ್ನು ಕಡಿತಗೊಳಿಸುವ ದಂಡನೆಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ಸಮಾಲೋಚಿಸಲಾಗಿ ಮೇಲೆ (7)ರ ದಿನಾಂಕ:01–04–2009 ರಲ್ಲಿ ಓದಲಾದ ಪತ್ರದಲ್ಲಿ ಆಯೋಗದ ಸಹಮತಿಯನ್ನು ಪಡೆಯಲಾಗಿದೆ. ಆದ್ದರಿಂದ ಶ್ರೀ ಪಿ. ಸುಬ್ಬಾ, ನಿವೃತ್ತ ತಹಶೀಲ್ದಾರ್ ಸಾಬೀತಾಗಿರುವ ಆರೋಪಗಳ ಕುರಿತು ದಂಡನೆ ವಿಧಿಸಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂ: ಆರ್‌ಡಿ 49 ಎಡಿಇ 2005 (ಭಾಗ–1), ದಿನಾಂಕ: 15ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು, ಇಲಾಖಾ ವಿಚಾರಣೆ ನಡೆಸಿ, ವಿಚಾರಣಾ ವರದಿಯನ್ನು ಸರ್ಕಾರವು ಒಪ್ಪಿ, ಶ್ರೀ ಪಿ. ಸುಬ್ಬಾ, ಹಿಂದಿನ ತಹಶೀಲ್ದಾರ್, ಹುಣಸೂರು, ಪ್ರಸ್ತುತ ನಿವೃತ್ತರು ಇವರ ವಿರುದ್ಧ ಸಾಬೀತಾಗಿರುವ ಆರೋಪಗಳ ಕುರಿತು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214 ರಡಿಯಲ್ಲಿ ಅವರ ಪಿಂಚಣಿಯಿಂದ ಶೇಕಡ 50 ರಷ್ಟನ್ನು ಶಾಶ್ವತವಾಗಿ ಕಡಿತಗೊಳಿಸುವ ದಂಡನೆಯನ್ನು ವಿಧಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 1294 **ಬಿ.ವಿ. ಚೌಕಿಮಠ**

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು–3)

ಸರ್ಕಾರದ ಆದೇಶ ಸಂಖ್ಯೆ ಕಂಇ 17 ಭೂದಾಸೇ (1) 2009, ಬೆಂಗಳೂರು, ದಿನಾಂಕ: 18ನೇ ಮೇ 2009

ವಿಷಯ: ಶ್ರೀ ಮಲ್ಲಿಕಾರ್ಜುನಯ್ಯ, ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಗುಲ್ಬರ್ಗಾ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ.

ಶ್ರೀ ಮಲ್ಲಿಕಾರ್ಜುನಯ್ಯ, ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಗುಲ್ಬರ್ಗಾರವರು ಈ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿ ಮಂಡ್ಯ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಸದರಿ ಕಛೇರಿಯಲ್ಲಿ ಎಸಗಿರುವ ಕರ್ತವ್ಯ ಲೋಪ ಮತ್ತು ಗುರುತರವಾದ ನ್ಯೂನತೆಗಳಿಗೆ ಆಸ್ಪದ ಮಾಡಿಕೊಟ್ಟಿರುವುದು ಮತ್ತು ನಡತೆ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡು ಬಂದಿರುವುದರಿಂದಲೂ ಮತ್ತು ಆಪಾದನೆಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ,

ಈ ಸಂಬಂಧ ಶ್ರೀ ಮಲ್ಲಿಕಾರ್ಜುನಯ್ಯ, ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಗುಲ್ಬರ್ಗಾ ರವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹಾಗೂ ಇಲಾಖಾ ವಿಚಾರಣೆಯನ್ನು ಬಾಕಿಯಿಟ್ಟು ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಅವಶ್ಯವೆಂದು ಸರ್ಕಾರವು ತೀರ್ಮಾನಿಸಿದೆ.

ಆದ್ದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ನಿಯಮ 10(1)(ಡಿ) ಮತ್ತು 10(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು, ಶ್ರೀ ಮಲ್ಲಿಕಾರ್ಜುನಯ್ಯ, ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಗುಲ್ಬರ್ಗಾ ರವರ

ವಿರುದ್ಧ ಶಿಸ್ತು ಕ್ರಮವನ್ನು ಕಾಯ್ದಿಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಿದೆ.

ಅಮಾನತ್ತಿನ ಅವಧಿಯಲ್ಲಿ ಶ್ರೀ ಮಲ್ಲಿಕಾರ್ಜುನಯ್ಯ ಅವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ 98ರ ನಿಯಮದನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಈ ಅಧಿಕಾರಿಯು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.

ಗುಲ್ಬರ್ಗಾ ಜಿಲ್ಲಾಧಿಕಾರಿಗಳ ಕಛೇರಿ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರ ಹುದ್ದೆಯ ಪ್ರಭಾರ ವ್ಯವಸ್ಥೆಯನ್ನು ಆಯುಕ್ತರು, ಭೂಮಾಪನ ಇಲಾಖೆ ರವರು ಕೈಗೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1295

ಎಸ್.ಬಿ. ಸಸಾಲಟ್ಟಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಮಾಪನ).

ವಿಷಯ: ಶ್ರೀ ಕೆ.ಎನ್. ನಾರಾಯಣಪ್ಪ, ಹಿಂದಿನ ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಹಾಲಿ ನಿವೃತ್ತರು ಇವರ ವಿರುದ್ಧ ಇಲಾಖಾ ವಿಚಾರಣೆಯಿಂದ ದೋಷಮುಕ್ತಗೊಳಿಸುವ ಬಗ್ಗೆ.

ಓದಲಾಗಿದೆ:
1) ಶ್ರೀ ಸೂರತ್ ಪ್ರಸಾದ್, ಅಧ್ಯಕ್ಷರು, ಗೋಲ್ಡ್ ಕಾಯಿನ್ಸ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್, ರೆಸಿಡೆನ್ಸಿ ರಸ್ತೆ, ಬೆಂಗಳೂರು ಇವರ ದಿನಾಂಕ : 28-08-2003 ರ ದೂರು ಅರ್ಜಿ.
2) ದಿನಾಂಕ: 20-02-2004ರ ಕಾರಣ ಕೇಳುವ ನೋಟೀಸು ಸಂ: ಆರ್‌ಡಿ 18 ಎಡಿಇ 2004.
3) ಈ ಮೇಲ್ಕಂಡ ನೋಟೀಸಿಗೆ ಶ್ರೀ ಕೆ.ಎನ್. ನಾರಾಯಣಪ್ಪ ಇವರ ದಿನಾಂಕ:07-04-2004 ರ ಲಿಖಿತ ಉತ್ತರ.
4) ಸರ್ಕಾರದ ಆದೇಶ ಸಂ: ಆರ್‌ಡಿ 18 ಎಡಿಇ 2004, ದಿನಾಂಕ: 14-3-2005.
5) ವಿಚಾರಣಾಧಿಕಾರಿಗಳ ದಿನಾಂಕ:25.09.2008ರ ವಿಚಾರಣಾ ವರದಿ.
6) ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂ: 3472/05 ದಿನಾಂಕ:31.07.2008.

ಪ್ರಸ್ತಾವನೆ:

ಶ್ರೀ ಕೆ.ಎನ್. ನಾರಾಯಣಪ್ಪ ಹಿಂದಿನ ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಹಾಲಿ ನಿವೃತ್ತರು ಇವರು ಸದರಿ ತಾಲ್ಲೂಕಿನ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಂಗಳೂರು ನಗರ ರೆಡಿಸೆನ್ಸಿ ರಸ್ತೆಯಲ್ಲಿರುವ ಪ್ಲಾಟ್ ಸಂ: 50 ರಲ್ಲಿನ ಆಸ್ತಿ ಸಂ: 207, 208, 300, 300ಎ ಮತ್ತು 300ಬಿ ಇದರ ಒಟ್ಟು ವಿಸ್ತೀರ್ಣ 31,000 ಚದರಡಿಗಳಿದ್ದು, ಈ ಸ್ಥಳದಲ್ಲಿ ಚಾಚಿ ಹೋಟೆಲ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಶ್ರೀ ಚೇತನ್ ತಯಾಲ್ ಬಿನ್ ಲೇಟ್ ಎನ್.ಕೆ. ತಯಾಲ್ ಮತ್ತು ಶ್ರೀಮತಿ ಕುಸುಮ್ ತಯಾಲ್ ಕೋಂ ಚೇತನ್ ತಯಾಲ್ ಎಂಬುವವರು ಮಾಲೀಕರಾಗಿದ್ದು, ಶ್ರೀ ಎಂ.ಪಿ. ಮಹಮ್ಮದ್ ನಿಸಾರ ಮತ್ತು ಶ್ರೀ ಚತುರ್ಭಜ ಎಂಬುವವರು ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆ ಶಾಮೀಲಾಗಿ ಸದರಿ ಕಟ್ಟಡಗಳಲ್ಲಿ ಚರಸ್ ಎಂಬ ಮಾದಕ ವಸ್ತು ಇರುವುದಾಗಿ ಹೋಟೆಲ್ ಮಾಲೀಕರ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಈ ಘಟನೆಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿದ್ದರಿಂದ ಸಿ.ಆರ್.ಪಿ.ಸಿ ಕಲಂ 145 ರಂತೆ ಕ್ರಮ ಕೈಗೊಳ್ಳಲು ಪ್ರಕರಣವನ್ನು ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಶ್ರೀ ಕೆ.ಎನ್. ನಾರಾಯಣಪ್ಪವನರು ಈ ಪ್ರಕರಣದಲ್ಲಿನ ಪ್ರಾಥಮಿಕ ವಿಚಾರಣೆಯನ್ನು ಜರುಗಿಸಲು ಹೋಟೆಲ್ ಮಾಲೀಕರು ಹಾಗೂ ಈ ಪ್ರಕರಣ ಸಂ: ಎಂಎಜಿ (ಸಿಆರ್) 69/2001-02 ರಲ್ಲಿ ಪ್ರತಿವಾದಿ 1 ಮತ್ತು 2 ರಲ್ಲಿರುವ ಇವರಿಗೆ ತಮ್ಮ ಅಹವಾಲನ್ನು ಸಂಪೂರ್ಣವಾಗಿ ತಹಶೀಲ್ದಾರರ ಮುಂದೆ ನಡೆಯುತ್ತಿರುವ ಪ್ರಕರಣದಲ್ಲಿ ಮಂಡಿಸಲು ಸೂಕ್ತ ಸಮಯಾವಕಾಶ ನೀಡದೆ ಏಕಪಕ್ಷೀಯವಾಗಿ ಆತುರದ ಕ್ರಮ ವಹಿಸಿ ಗೊಂದಲ ಸೃಷ್ಟಿಸಿ, ವಾಸ್ತವವಾಗಿ ಯಾರು ಸದರಿ ಸ್ವತ್ತಿನ ಸ್ವಾಧೀನದಲ್ಲಿರುತ್ತಾರೆ ಎಂಬುದನ್ನು ತಿಳಿಯದೇ ಅಥವಾ ತಿಳಿದುಕೊಂಡು ಪ್ರಯತ್ನಿಸದೆ ತಪ್ಪು ನಿರ್ಧಾರ ಕೈಗೊಂಡು ವಾರಸುದಾರರಿಗೆ/ ಸ್ವಾಧೀನದಲ್ಲಿರುವವರಿಗೆ ನ್ಯಾಯ ಸಿಗದಂತೆ ಮಾಡಿರುವರೆಂದು ಮೇಲೆ ಕ್ರಮ ಸಂ. (!)ರಲ್ಲಿ ಓದಲಾದ ದೂರು ಅರ್ಜಿಯ ಬಗ್ಗೆ ಕಂದಾಯ ಇಲಾಖೆಯ ವಿಶೇಷ ಕೋಶವು ಪ್ರಾಥಮಿಕ ತನಿಖೆ ಜರುಗಿಸಿ ದೂರು ಅರ್ಜಿಯಲ್ಲಿನ ಅಂಶಗಳು ಸರಿಯೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆಂದು ಅಭಿಪ್ರಾಯ ಪಟ್ಟು ಇಂತಹ ಕರ್ತವ್ಯ ಲೋಪದ ಬಗ್ಗೆ ಶ್ರೀ ಕೆ.ಎನ್. ನಾರಾಯಣಪ್ಪನವರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸುವಂತೆ ಅಭಿಪ್ರಾಯ ಪಟ್ಟಿರುತ್ತದೆ.

ಸದರಿ ಅಧಿಕಾರಿಯ ವಿರುದ್ಧದ ದೋಷಾರೋಪಣಾ ಪಟ್ಟಿಗಳನ್ನು (ಅನುಬಂಧ 1 ರಿಂದ 4 ವರೆಗೆ) ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಕಾರಣ ಕೇಳುವ ನೋಟೀಸಿನೊಂದಿಗೆ ಜಾರಿಗೊಳಿಸಿ ಆ ಬಗ್ಗೆ ಅವರ ಲಿಖಿತ ಸಮಜಾಯಿಷಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದಕ್ಕೆ ಉತ್ತರವಾಗಿ ಶ್ರೀ ಕೆ.ಎನ್. ನಾರಾಯಣ್ಣಪ್ಪನವರು ಮೇಲೆ ಕ್ರ.ಸಂ. (3)ರಲ್ಲಿ ಓದಲಾದ ತಮ್ಮ ಲಿಖಿತ ಹೇಳಿಕೆಯಲ್ಲಿ ಅವರ ವಿರುದ್ಧದ ಅರೋಪಗಳನ್ನು ಒಪ್ಪಿಕೊಳ್ಳದೆ ಅಲ್ಲಗಳೆದಿರುತ್ತಾರೆ. ಆದುದರಿಂದ ಆರೋಪಿತ ಅಧಿಕಾರಿಯ ವಿರುದ್ಧದ ಆರೋಪಗಳು ಹಾಗೂ ಇದಕ್ಕೆ ಅವರು ಸಲ್ಲಿಸಿರುವ ಲಿಖಿತ ಹೇಳಿಕೆಯ ಸತ್ಯಾಸತ್ಯತೆಯನ್ನು

ಕಂಡುಕೊಳ್ಳುವ ದೃಷ್ಟಿಯಿಂದ ಮೇಲೆ (2)ರಲ್ಲಿ ಓದಲಾದ ದಿನಾಂಕ: 14-3-2008ರ ಆದೇಶದಲ್ಲಿ ಶ್ರೀ ಎಸ್.ಎಸ್. ಸಂಗೊಳ್ಳಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಕೇಂದ್ರ ಸ್ಥಾನಿಕ ಸಹಾಯಕರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ 1957ರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ನಿಯಮ 11 ಮತ್ತು 11(ಎ) ರಲ್ಲಿನ ವಿಧಿ ವಿಧಾನಗಳನ್ನು ಅನುಸರಿಸಿ ಇಲಾಖಾ ವಿಚಾರಣೆ ಜರುಗಿಸಿ, ವಿಚಾರಣಾ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು.

ವಿಚಾರಣಾ ಪ್ರಾಧಿಕಾರಿಗಳು ಮೇಲೆ (5)ರಲ್ಲಿ ಓದಲಾದ ದಿನಾಂಕ: 25-09-2008ರ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ವಿಚಾರಣಾ ವರದಿಯಲ್ಲಿ ಆರೋಪಗಳು ಸಾಬೀತಾಗಿರುವುದಿಲ್ಲವೆಂದು ಸಾಕ್ಷಿಗಳನ್ನು ಪರೀಕ್ಷಿಸಲಾಗಿದ್ದು, ಯಾವ ಸಾಕ್ಷಿಯು ಆರೋಪಗಳು ಸಮರ್ಥನೆಯಾಗಿ ಮಾಡಿರುವುದಿಲ್ಲವೆಂದು ವರದಿ ಮಾಡಿರುತ್ತಾರೆ. ಇದಲ್ಲದೇ, ಈ ಆರೋಪಗಳ ವಿರುದ್ಧ ಸದರಿ ಅಧಿಕಾರಿಯವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಂ: 3472/2005 ಪ್ರಶ್ನಿಸಿದ್ದು ಮೇಲೆ ಓದಲಾದ (6)ರ ದಿನಾಂಕ: 31-07-2008ರ ತೀರ್ಪಿನಲ್ಲಿ ಪ್ರಸ್ತಾಪಿತ ವಿಚಾರಣೆಯನ್ನು ರದ್ದುಪಡಿಸಿ, ಇವರಿಗೆ ಸಿಗತಕ್ಕ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ನೀಡಲು ಆದೇಶಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಈ ಇಲಾಖಾ ವಿಚಾರಣೆ ಊರ್ಜಿತವಲ್ಲವೆಂದು ವಿಚಾರಣಾಧಿಕಾರಿಗಳು ನಿರ್ಣಯಿಸಿರುತ್ತಾರೆ. ಆದುದರಿಂದ ಮೇಲ್ಕಂಡ ಅಧಿಕಾರಿಯನ್ನು ಈ ಆಪಾದನೆಯಿಂದ ಕೈಬಿಡಲು ನಿರ್ಧರಿಸಿದೆ. ಆದುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂ: ಆರ್‌ಡಿ 18 ಎಡಿಇ 2004, ಬೆಂಗಳೂರು, ದಿನಾಂಕ: 15ನೇ ಮೇ 2009.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ ಸರ್ಕಾರವು ವಿಚಾರಣಾಧಿಕಾರಿಗಳ ವರದಿ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅರ್ಜಿ ಸಂ: 3472/2005ರಲ್ಲಿ ದಿನಾಂಕ: 31-07-2008 ರಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀ ಕೆ.ಎನ್. ನಾರಾಯಣಪ್ಪ, ನಿವೃತ್ತ ತಹಶೀಲ್ದಾರ್ ಇವರ ವಿರುದ್ಧ ಹೂಡಲಾದ ಇಲಾಖಾ ವಿಚಾರಣೆಯನ್ನು ಕೈ ಬಿಟ್ಟು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 1296 **ಬಿ.ವಿ. ಚೌಕಿಮಠ**

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-3)

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಷಯ: 2009-10ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಉನ್ನತೀಕರಣ ಕೆಲಸ ಕಾರ್ಯಗಳಿಗಾಗಿ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು (KBITS), ಸಂಸ್ಥೆಗೆ ಅನುದಾನ ಬಿಡುಗಡೆ ಬಗ್ಗೆ

ಓದಲಾಗಿದೆ: 1) ಸರ್ಕಾರಿ ಆದೇಶ ಸಂಖ್ಯೆ ಐಟಿಡಿ30 ಎಡಿಎಂ 2009, ದಿನಾಂಕ 12-5-09.

2) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸೇವೆಗಳು, ಪತ್ರ ಸಂಖ್ಯೆ ಕೆಬಿಟ್ಸ್/ಎಸಿಟಿ/09.10 ದಿ:16-04-09.

ಪ್ರಸ್ತಾವನೆ:

ಮೇಲೆ (1) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಮಾಹಿತಿ ತಂತ್ರಜ್ಞಾನ ಉನ್ನತೀಕರಣದ ಲೆಕ್ಕ ಶೀರ್ಷಿಕೆ **'3451-00-090-2-01-ಮಾಹಿತಿ ತಂತ್ರಜ್ಞಾನ ಉನ್ನತೀಕರಣ ಮತ್ತು ಅಭಿವೃದ್ಧಿ-059-ಇತರೆ ಖರ್ಚುಗಳು-(ಯೋಜನೆ)'** ಇದರ ಅಡಿಯಲ್ಲಿ 2009-10ನೇ ಸಾಲಿಗೆ ಒದಗಿಸಲಾಗಿದ್ದ ರೂ. 920.00 ಲಕ್ಷಗಳ ಅನುದಾನದಲ್ಲಿ ಬೆಂಗಳೂರು ಐಟಿ ಇನ್ 2009 ಮತ್ತು ಬೆಂಗಳೂರು ಬಯೋ 2009 ಇವೆಂಟ್ಸ್‌ಗಳನ್ನೊಳಗೊಂಡಂತೆ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಚಟುವಟಿಕೆಗಳಿಗೆ ರೂ. 289.00 ಲಕ್ಷಗಳನ್ನು ನಿಗದಿಪಡಿಸಲಾಗಿದೆ.

ಮೇಲೆ (2)ರಲ್ಲಿ ಓದಲಾದ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸೇವೆಗಳು, ಇವರು ತಮ್ಮ ಪತ್ರದಲ್ಲಿ ವಿವರಿಸಿರುವಂತೆ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು (KBITS) ಸಂಸ್ಥೆಯ ವ್ಯಾಪ್ತಿಯಲ್ಲಿ 2009-10ನೇ ಸಾಲಿಗೆ ಸಂಬಂಧಿಸಿದಂತೆ ಬೆಂಗಳೂರು ಬಯೋ-2009, ಬೆಂಗಳೂರು ಐಟಿ ಬಿಜ್-2009, 2009-10ನೇ ಸಾಲಿನಲ್ಲಿ ನಡೆಯಲಿರುವ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮ್ಮೇಳನ / ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಲು ಮಾಹಿತಿ ತಂತ್ರಜ್ಞಾನ ಉನ್ನತಿಕರಣದ ಲೆಕ್ಕ ಶೀರ್ಷಿಕೆಯಲ್ಲಿ ರೂ. 100.00 ಲಕ್ಷಗಳ ಹಣ ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ : ಮಾತಂಇ 19 ಅಚವಿ 2009, ಬೆಂಗಳೂರು, ದಿನಾಂಕ: 21ನೇ ಮೇ 2009.

ಪ್ರಸ್ತಾವನೆಯಲ್ಲಿ ವಿವರಿಸಿದ ಹಿನ್ನೆಲೆಯಲ್ಲಿ 2009-10ನೇ ಸಾಲಿನಲ್ಲಿ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು (KBITS) ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಉನ್ನತೀಕರಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳಿಗಾಗಿ ರೂ. 100.00 ಲಕ್ಷ (ನೂರು ಲಕ್ಷ ರೂಪಾಯಿಗಳು ಮಾತ್ರ) ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರವು ಮಂಜೂರಾತಿ ನೀಡಿದೆ.

ಸದರಿ ಅನುದಾನವನ್ನು ಆಡಳಿತಾಧಿಕಾರಿಗಳು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ, ಇವರು ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ, ಇವರ ಮೇಲು ಸಹಿ ಪಡೆದು ಖಜಾನೆಯಿಂದ ಸದರಿ ಅನುದಾನವನ್ನು ಡ್ರಾ ಮಾಡಿ ವಿತರಿಸತಕ್ಕದ್ದು.

ಈ ವೆಚ್ಚವನ್ನು 2009-10ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ **3451-00-090-2-01-ಮಾಹಿತಿ ತಂತ್ರಜ್ಞಾನ ಉನ್ನತೀಕರಣ ಮತ್ತು ಅಭಿವೃದ್ಧಿ-059-ಇತರೆ ಖರ್ಚುಗಳು-(ಯೋಜನೆ)** ಇದರ ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸತಕ್ಕದ್ದು.

ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಇವರು ಈ ಅನುದಾನದ ಬಳಕೆಯ ಬಗ್ಗೆ ಉಪಯೋಗಿತಾ ದೃಢೀಕರಣ ಪತ್ರವನ್ನು ಅಪರ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು (ಯೋಜನೆ) ಇವರಿಂದ ಪಡೆದು ಈ ಆರ್ಥಿಕ ವರ್ಷದೊಳಗಾಗಿ ಸರ್ಕಾರಕ್ಕೆ ಒದಗಿಸತಕ್ಕದ್ದು.

ಈ ಆದೇಶವನ್ನು ಸರ್ಕಾರಿ ಆದೇಶಗಳ ಸಂಖ್ಯೆ: ಎಫ್.ಡಿ. 01 ಟಿಎಫ್‌ಪಿ 2008, ದಿನಾಂಕ:16.05.2008 ರನ್ವಯ ಆರ್ಥಿಕ ಇಲಾಖೆಯ ಸಹಮತಿಯನ್ನು ಪರಿಭಾವಿಸಿ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ವಿ. ಕೃಷ್ಣಮೂರ್ತಿ

ಪಿ.ಆರ್. 1297 ಸರ್ಕಾರದ ಅಧೀನ ಕಾರ್ಯದರ್ಶಿ,

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಪರಿಮಿತಿಯಲ್ಲಿ ಬರುವ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಹಳೇ ಸರಪಳಿ 549.25 ರಿಂದ 55.25 (ಕಿ.ಮೀ 0.00 ರಿಂದ 6.00) ರವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉಳಿಕೆ ಭಾಗದ (Abandoned Road) ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಕೆಳದರ್ಜೆಗೊಳಿಸುವ ಬಗ್ಗೆ.

ಓದಲಾಗಿದೆ: ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ, ಇವರ ಪತ್ರಸಂಖ್ಯೆ: ಸಿಬಿಎನ್/ಹೈಕ್ಯಸೆ/ಕ.ಸಂ.7/5/ಹುಕ್ಕೇರಿ/ಎನ್‌ಹೆಚ್-4/ಉಭಾಅ/08-09/13226, ದಿನಾಂಕ:4-2-2009.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ ಇವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಪರಿಮಿತಿಯಲ್ಲಿ ಬರುವ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಹಳೇ ಸರಪಳಿ 549.25 ರಿಂದ 55.25 (ಕಿಮೀ.0.00 ರಿಂದ 6.00) ರವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉಳಿಕೆ ಭಾಗದ (Abandoned Road) ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಕೆಳದರ್ಜೆಗೊಳಿಸುವುದು ಅವಶ್ಯವಾಗಿದೆ ಎಂದು ವರದಿ ಮಾಡಿರುತ್ತಾರೆ.

ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಉತ್ತರ), ಧಾರವಾಡ, ಇವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಲೋಇ 249 ಸಿಆರ್‌ಎಂ 2009, ಬೆಂಗಳೂರು, ದಿನಾಂಕ: 11ನೇ ಮೇ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, **ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಪರಿಮಿತಿಯಲ್ಲಿ ಬರುವ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಹಳೇ ಸರಪಳಿ 549.25 ರಿಂದ 55.25 (ಕಿಮೀ 0.00 ರಿಂದ 6.00) ರವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉಳಿಕೆ ಭಾಗದ (Abandoned Road)** ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಕೆಳದರ್ಜೆಗೊಳಿಸಿ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲು ಸರ್ಕಾರದ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಆರ್. ರೇವಣ್ಣ

ಪಿ.ಆರ್. 1298 ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ (ಸಂಪರ್ಕ)

COMMERCE AND INDUSTRIES SECRETARIAT

Sub: Appointment of Sri V.Madhu, IAS, Principal Secretary, Infrastructure Development Department, Vikasa Soudha, Bangalore, as one of the Director on the Board of Directors of KTPO.

Read: 1. Notification No. CI DPAR 215 S.A.S.2009 dated 02.05.009.

2. Letter No. KTPO/174/466/2009-10 dated 05.05.2009 of Managing Director, KTPO Bangalore.

PREAMBLE:

Sri Aravind Jadhav, IAS the then Principal Secretary, Infrastructure Development Department, Vikasa Soudha, Bangalore, was appointed as a Director on the Board of KTPO. Since he has been transferred to Central Government, vide Notification read at (1) above the present Principal Secretary, Infrastructure Development Department, Vikasa Soudha, Bangalore, Sri V.Madhu, IAS is to be appointed as a Director of KTPO Board. The Managing Director, KTPO has requested to appoint new Director vide his letter read at (2) above. The matter has been examined by Govt. hence the following order.

Government Order No. CI 3 SPI 2009 Bangalore, Dated 18th May 2009

Government is pleased to appoint Sri V.Madhu, IAS, Principal Secretary, Infrastructure Development Department, Vikasa Soudha, Bangalore, as one of the Directors on the Board of Directors of Karnataka Trade Promotion Organisation [KTPO] in place of Sri Aravind Jadhav IAS with immediate effect and until further orders.

By Order and in the name of the Governor of Karnataka,

P.R. 1299

APARNA PAVATE

Desk Officer [Technical Cell], Commerce & Industries Department

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ: ಕರ್ನಾಟಕ ಸರ್ಕಾರ ಸಚಿವಾಲಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ) ಹುದ್ದೆಯನ್ನು ಮುಂದುವರಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 15 ಸಸಿವಿ 2001 ದಿನಾಂಕ: 20–04–2001.

2) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 04 ಸಸಿವಿ 2002 ದಿನಾಂಕ: 04–04–2002.

3) ಸರ್ಕಾರದ ಆದೇಶ ಸಂಖ್ಯೆ :ಸಿಆಸುಇ 581 ಸಅಸೇ 2008 ದಿನಾಂಕ: 24–07–2008.

4) ಪ್ರಧಾನ ಕಾರ್ಯದರ್ಶಿಗಳು (ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ), ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇವರ ಟಿಪ್ಪಣಿ ಸಂಖ್ಯೆ:ಕೃತೋಇ 91 ಪ್ರಕಾ (ಆಸಂ) 2009 ದಿ:05.05.2009.

ಪ್ರಸ್ತಾವನೆ :

ಮೇಲೆ ಕ್ರಮ ಸಂಖ್ಯೆ (1) ಮತ್ತು (2) ರಲ್ಲಿ ಓದಲಾಗಿರುವ ಸರ್ಕಾರದ ಆದೇಶ ದಿನಾಂಕ:20–04–2001 ಹಾಗೂ 04–04–2002 ರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ) ಹುದ್ದೆಯನ್ನು ಪೂರಕ ಸಿಬ್ಬಂದಿ ಹುದ್ದೆಗಳೊಂದಿಗೆ ಸೃಜಿಸಲಾಯಿತು ಹಾಗೂ ಅದು ಕಾಲಕಾಲಕ್ಕೆ ಮುಂದುವರಿಸಲ್ಪಟ್ಟು ಅಂತಿಮವಾಗಿ ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ದಿನಾಂಕ: 24–07–2008ರ ಸರ್ಕಾರಿ ಆದೇಶದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ದಿನಾಂಕ:06–07–2008 ರಿಂದ ದಿನಾಂಕ:05–07–2009 ರವರೆಗೆ ಹಾಗೂ ಪೂರಕ ಸಿಬ್ಬಂದಿ ಹುದ್ದೆಗಳನ್ನು ಸಹ ದಿನಾಂಕ: 01–04–2007 ರಿಂದ ದಿನಾಂಕ: 05–07–2009 ರವರೆಗೆ ಮುಂದುವರಿಸಲಾಗಿದೆ.

ಮೇಲೆ ಕ್ರಮಸಂಖ್ಯೆ (4) ರಲ್ಲಿ ಓದಲಾದ ಪ್ರಧಾನ ಕಾರ್ಯದರ್ಶಿ ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇವರು ದಿನಾಂಕ:05–05–2009ರ ಟಿಪ್ಪಣಿಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪೂರಕ ಸಿಬ್ಬಂದಿ ಹುದ್ದೆಗಳೊಂದಿಗೆ ದಿನಾಂಕ: 06–07–2009 ರಿಂದ ಮತ್ತೆ ಒಂದು ವರ್ಷದ ಅವಧಿಗೆ ಮುಂದುವರಿಸುವಂತೆ ಕೋರಲಾಗಿದೆ. ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 257 ಸಅಸೇ 2009, ಬೆಂಗಳೂರು, ದಿನಾಂಕ: 21ನೇ ಮೇ 2009

ಕರ್ನಾಟಕ ಸರ್ಕಾರ ಸಚಿವಾಲಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ) ಹುದ್ದೆ ಹಾಗೂ ಪೂರಕ ಸಿಬ್ಬಂದಿ ಹುದ್ದೆಗಳನ್ನು ದಿನಾಂಕ:06-07-2009 ರಿಂದ ದಿನಾಂಕ:05-07-2010 ರವರೆಗೆ ಮುಂದುವರಿಸಲಾಗಿದೆ.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 96, ದಿನಾಂಕ:10-07-1996 ರಲ್ಲಿ ಪ್ರತ್ಯಾಯೋಜಿಸಿರುವ ಅಧಿಕಾರದ ಅನ್ವಯ ಆರ್ಥಿಕ ಇಲಾಖೆ ಸಹಮತಿ ನೀಡಿದೆ ಎಂದು ಪರಿಭಾವಿಸಿ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎಸ್. ಶಿವರಾಮ್

ಪಿ.ಆರ್. 1300 ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-3).

ಅಧಿಸೂಚನೆ

ಸಂಖ್ಯೆ: ಸಿಆಸುಇ 42 ಆಸೇವ 2008, ಬೆಂಗಳೂರು, ದಿನಾಂಕ: 16ನೇ ಮೇ 2009

ಕೆ.ಎ.ಎಸ್. ಹಿರಿಯ ಶ್ರೇಣಿ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ಸಂಖ್ಯೆ: ಸಿಆಸುಇ 6 ಎಸ್‌ಕೆಜಿ 96 ದಿನಾಂಕ:23.03.96 ರಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯ ಪ್ರಕಾರ ಶ್ರೀ ಎಂ.ಇ.ಶಿವಲಿಂಗಮೂರ್ತಿ, ಕೆ.ಎ.ಎಸ್. ಹಿರಿಯ ಶ್ರೇಣಿ ಅಧಿಕಾರಿ ಇವರ ಜೇಷ್ಠತಾ ಕ್ರಮ ಸಂಖ್ಯೆ:265 ಆಗಿದ್ದು ಇವರಿಗೆ ದಿನಾಂಕ:23-04-96 ರಂದು ಆಯ್ಕೆ ಶ್ರೇಣಿ ವೃಂದಕ್ಕೆ ಬಡ್ತಿ ನೀಡಲಾಗಿದೆ. ಇದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ:302 ರಲ್ಲಿದ್ದ ಶ್ರೀ ಕೆ.ಟಿ.ತಿಮ್ಮಾರೆಡ್ಡಿ ಇವರಿಗೆ ಬಡ್ತಿಯ ಪರಿಗಣನಾ ವಲಯದಲ್ಲಿ ಇರಲಿಲ್ಲವಾದ್ದರಿಂದ ಆಯ್ಕೆ ಶ್ರೇಣಿ ವೃಂದಕ್ಕೆ ಬಡ್ತಿಗೆ ಪರಿಗಣಿಸಿರಲಿಲ್ಲ. ನಂತರ ಹಿರಿಯ ಶ್ರೇಣಿ ವೃಂದದ ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಸಂಖ್ಯೆ:ಸಿಆಸುಇ 2 ಎಸ್‌ಕೆಜಿ 2000 ದಿನಾಂಕ:19-5-2000ರಲ್ಲಿ ಹಾಗೂ ಅಧಿಸೂಚನೆ ಸಂಖ್ಯೆ:ಸಿಆಸುಇ 2 ಎಸ್‌ಕೆಜಿ 2000 ದಿನಾಂಕ:9-11-04ರಲ್ಲಿ ಅಂತಿಮಗೊಳಿಸಿದ್ದು, ಅದರಲ್ಲಿ ಶ್ರೀ ಕೆ.ಟಿ.ತಿಮ್ಮಾರೆಡ್ಡಿ ಇವರ ಜೇಷ್ಠತಾ ಕ್ರಮ ಸಂಖ್ಯೆ:314 ಆಗಿದ್ದು, ಶ್ರೀ ಎಂ.ಇ.ಶಿವಲಿಂಗಮೂರ್ತಿ ಇವರ ಜೇಷ್ಠತಾ ಕ್ರಮ ಸಂಖ್ಯೆ:323 ಆಗಿದೆ.

ಈ ಹಿನ್ನೆಲೆಯಲ್ಲಿ ಶ್ರೀ ಕೆ.ಟಿ. ತಿಮ್ಮಾರೆಡ್ಡಿ ಇವರಿಗೆ ದಿನಾಂಕ: 14-11-2000 ರಂದು ಕೆ.ಎ.ಎಸ್. ಆಯ್ಕೆ ಶ್ರೇಣಿ ವೃಂದಕ್ಕೆ ಬಡ್ತಿ ನೀಡಲಾಗಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ಅಧಿನಿಯಮ 1973 ರ ಸೆಕ್ಷನ್ 4 ರನ್ವಯ ಜೇಷ್ಠತಾ ಪಟ್ಟಿ ಅಂತಿಮಗೊಂಡ ನಂತರ ಬಡ್ತಿಯನ್ನು ಪುನರಾವಲೋಕನ ಮಾಡಲಾಗಿದ್ದು. ಶ್ರೀ ಕೆ.ಟಿ.ತಿಮ್ಮಾರೆಡ್ಡಿ ಇವರ ಜೇಷ್ಠತಾ ಕ್ರಮ ಸಂಖ್ಯೆ:314 ಆಗಿದ್ದು, ಇವರಿಗಿಂತ ಜೇಷ್ಠತೆಯಲ್ಲಿ ಕಿರಿಯರಾದ ಶ್ರೀ ಎಂ.ಇ.ಶಿವಲಿಂಗಮೂರ್ತಿ, ಜೇಷ್ಠತಾ ಕ್ರಮ ಸಂಖ್ಯೆ: 323 ಇವರಿಗೆ ಕೆ.ಎ.ಎಸ್. ಆಯ್ಕೆ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿದ ದಿನಾಂಕ: 23-04-96 ರಿಂದಲೇ ಅನ್ವಯವಾಗುವಂತೆ ಕೆ.ಎ.ಎಸ್. ಆಯ್ಕೆ ಶ್ರೇಣಿ ವೃಂದದಲ್ಲಿ ಅರ್ಹತಾ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅದರಂತೆ ಇವರ ಅರ್ಹತಾ ದಿನಾಂಕದಿಂದಲೇ ಇವರ ವೇತನವನ್ನು ಕಾಲ್ಪನಿಕವಾಗಿ ನಿಗದಿಪಡಿಸಲು ಆದೇಶಿಸಲಾಗಿದೆ. ಮೇಲ್ಕಂಡ ಅಧಿನಿಯಮ ಸೆಕ್ಷನ್ 4 ರ ಪ್ರಕಾರ ಅರ್ಹತಾ ದಿನಾಂಕದ ಆಧಾರದ ಮೇಲೆ ವೇತನವನ್ನು ಕಾಲ್ಪನಿಕವಾಗಿ ನಿಗದಿಪಡಿಸುವುದರಿಂದ ಅಧಿಕಾರಿಯು ವೇತನ ಬಾಕಿಗೆ ಅರ್ಹರಾಗುವುದಿಲ್ಲ.

ಶ್ರೀ ಕೆ.ಟಿ. ತಿಮ್ಮಾರೆಡ್ಡಿ, ಇವರು ಈಗಾಗಲೇ ದಿನಾಂಕ:31-07-2002 ರಂದು ಸೇವೆಯಿಂದ ನಿವೃತ್ತರಾಗಿರುವುದರಿಂದ ಇವರ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ಅಧಿನಿಯಮ 1973ರ ಸೆಕ್ಷನ್ 6 ರ ಪ್ರಕಾರ ನಿಗಧಿಪಡಿಸಲು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಚ್.ಆರ್. ನಾಗೇಂದ್ರ

ಪಿ.ಆರ್. 1301 ಸರ್ಕಾರದ ಅಧಿನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-2)

INFORMATION TECHNOLOGY, BIOTECHNOLOGY & SCIENCE & TECHNOLOGY SECRETARIAT

Sub: Implementation of paperless office project in ITBT Departments- constitution of steering committee and Evaluation and Monitoring committee-reg.

Preamble:

In order to enhance the efficiency and to introduce better transparency, the Department to Information Technology, Biotechnology and Science and Technology intends to digitize all the paper work not only in IT, BT and S&T Secretariat but also in the organizations coming under the administrative

control of the Department i.e., Directorate of Information Technology and Biotechnology Karnataka Biotechnology and Information Technology Services [KBITS], Karnataka State Remote Sensing Application Centre [KSRSAC], Karnataka Electronics Development Corporation Limited [KEONICS], Karnataka State Council for Science and Technology [KSCST], Karnataka Science and Technology Academy [KSTA], Jawaharlal Nehru Planetarium [JNP], Karnataka Rajya Vigyana Parishat [KRVP], Karnataka State Natural Disaster Monitoring Centre [KSNDMC], in consultation with the NIC of State unit.

In the meeting held on 12-05-2009, under the Chairmanship of Principal Secretary to Government, IT, BT and S & T, regarding implementation of PLO Project, it was decided to constitute (1) steering committee (2) Evaluation and Monitoring Committee under the chairmanship of Principal Secretary to Government, IT, BT and S & T and all other heads of the department working under IT secretariat, to monitor the implementation and evaluate the project for effective implementation of the PLO Project.

Accordingly, it is considered necessary to constitute a Steering Committee and Evaluation and Monitoring Committee for effective implementation and monitoring of Paperless [PLO] Project in the Department o IT, BT and S & T and its subordinate offices, hence the following order.

Government Order No. ITD 22 MIS 2009, Bangalore, Dated: 23rd May 2009

In the circumstances explained in the preamble, Government are pleased to constitute Steering Committee and Evaluation and Monitoring Committee for effective implementation and Monitoring Paperless [PLO] Project in the Department of IT, BT and S & T as Detailed below.

STEERING COMMITTEE:

1	Director, Department of Information Technology and Bio Technology	Chairman
2	Executive Director, KBITS	Member
3	Director {operations] KEONICS	Member
4	Administrative Officer , KSRSAC	Member
5	The Deputy Secretary to Government IT and BT	Member
6	Sri Bhavikatti, Senior Programmer, KEONICS	Member Secretary
7	Sri C. Tangavelu, Technical Director, NIC	Member

EVALUATION AND MONITORING COMMITTEE:

1	Principal Secretary to Government, IT BT and S & T Department	Chairman,
2	The Director, IT BT	Member
3	Prof Krishnamurthy, IISC, Bangalore	Member
4	Managing Director, KEONICS	Member
5	Director, S & T (Technical)	Member
6	Director, KSNDMC	Member
7	Administrator, JNP	Member
8	Secretary, KRVP	Member
9	Secretary, KSCST	Member
10	OSD, IT, BT	Member Secretary
11	Deputy secretary, IT, BT	Member
12	Deputy Secretary, S & T	Member
13	Sri Bahvikatti, Senior Programmer, KEONI	Member

The Streeing Committee on Paperless Project shall take all possible steps to steer the implementation of the project, provide leadership to E-Governance. The committee shall conduct meeting once in a month and send periodical report to Government in the prescribed format.

Evaluation and Monitoring Committee will meet once in two months, table the report sent by the steering committee, analyse the defficulty / problems faced in implementing the project and suggest remedial, measures to overcome the problems. Deputy Secretary, IT BT and also Deputy secretary, S & T will submit the report of action, regarding release funds & etc.,

By Order and in the name of the Governor of Karnataka,

M.V. KRISHNAMURTHY

P.R. 1302

Under secretary to Government,

Information Technology, Biotechnology and Science and Technology Department.

ಇಂಧನ ಸಚಿವಾಲಯ

ವಿಷಯ: ಮೆ:: Farmers Wind Power Resources Pvt. Ltd. ಕಂಪನಿಯವರಿಗೆ 10.00 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆ ಹಂಚಿಕೆ ಬಗ್ಗೆ ಆದೇಶ.

ಓದಲಾಗಿದೆ:
1. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್ಇಡಿ/ 08/KWF/2009/102 ಮತ್ತು ಕೆಆರ್ಇಡಿ/08/KWF/ 2009/493 ದಿನಾಂಕ: 09.01.2009 ಮತ್ತು 25/28.03.2008.
2. ದಿನಾಂಕ: 13.01.2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.

ಪ್ರಸ್ತಾವನೆ :-

ಮೇಲೆ ಓದಲಾದ ಕ್ರಮಾಂಕ (1)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮೆ:: Farmers Wind Power Resources Pvt. Ltd. (ಮೊದಲಿನ ಹೆಸರು ಮೆ:: ಕೃಷ್ಣ ವಿಂಡ್ ಫಾರ್ಮ್) ಕಂಪನಿಗೆ ಗದಗ್ ಜಿಲ್ಲೆಯಲ್ಲಿ 10.00 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ದಿನಾಂಕ: 13.01.2009 ರಂದು ನಡೆದ ಹಂಚಿಕೆ ಸಮಿತಿ ಮುಂದೆ ಇಡಲಾಗಿದ್ದು, ಮೇಲೆ ಕ್ರಮಾಂಕ (2) ರಲ್ಲಿ ಓದಲಾದ ಹಂಚಿಕೆ ಸಮಿತಿ ಸಭೆಯಲ್ಲಿ ಅನುಮೋದಿತವಾಗಿದೆ. ಆದುದರಿಂದ ಈ ಕೆಳಗಿನಂತೆ ಆದೇಶಿಸಲಾಗಿದೆ : –

ಸರ್ಕಾರಿ ಆದೇಶ ಸಂಖ್ಯೆ: ಇಎನ್ 228 ಎನ್‌ಸಿಇ 2008, ಬೆಂಗಳೂರು, ದಿನಾಂಕ: 19ನೇ ಮೇ 2009.

ಮೆ:: Farmers Wind Power Resources Pvt. Ltd. ಕಂಪನಿಗೆ ಗದಗ್ ಜಿಲ್ಲೆಯಲ್ಲಿ 10.00 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ಈ ಕೆಳಗೆ ವಿವರಿಸಿರುವಂತೆ ಈ ಆದೇಶದಲ್ಲಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಿದೆ : –

Proposed capacity in MW	Near by villages of the proposed area and district.	Geographical area description of the project
10.00MW	Hulkoti, Kurtkoti, Benturu, Gadag Disrtict.	The applicant has proposed his and his family lands for the development of wind power project. However, this area had already been geographically allotted to M/s Enercon (I) Ltd., and the Western part of the same area is also applied by other applicant. However, on the basis of claim of ownership by the applicant his application accounted. The area is completely plain area and is held in the following Geographical co-ordinates:- **Latitude:** 15°23'10"- 15°24'4" N **Longitude:** 75°31'33"- 75°32'59" E
Total	**10.00 MW**	

1. ಯೋಜನಾಭಿವೃದ್ಧಿದಾರರು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೊದಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಮೆಗಾ ವ್ಯಾಟ್ ಒಂದಕ್ಕೆ ರೂ. 25,000 ದಂತೆ ವಿವರವಾದ ಯೋಜನಾ ವರದಿ ಪರಿಷ್ಕರಣ ಶುಲ್ಕವನ್ನು ತುಂಬುವುದು.
2. ಈ ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳ ಒಳಗೆ ಯೋಜನಾಭಿವೃದ್ಧಿದಾರರು ರೂ.400ರ ಛಾಪಾ ಕಾಗದದಲ್ಲಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವುದು. ತಪ್ಪಿದಲ್ಲಿ ಈ ಹಂಚಿಕೆ ಆದೇಶ ತಂತಾನೆ ರದ್ದಾಗಿದೆ ಎಂದು ಭಾವಿಸುವುದು.
3. ಹಂಚಿಕೆದಾರರು ಪೂರ್ತಿ ಒಂದು ಪವನ ವರ್ಷಕ್ಕೆ ಕಡಿಮೆ ಇಲ್ಲದಂತೆ 10 ಮೀಟರ್ ಮತ್ತು ಹಬ್ ಹೈಟ್ ಮಟ್ಟದಲ್ಲಿ ಪವನ ವೇಗದ ಅಳತೆಯನ್ನು ಮಾಡಿಕೊಳ್ಳಬೇಕು. ಅಲ್ಲದೇ, ಕಾಲ ಕಾಲಕ್ಕೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದಿಂದ ಹೊರಡಿಸತಕ್ಕ ಮಾರ್ಗಸೂಚಿಗಳಿಗನುಗುಣವಾಗಿ ಮೈಕ್ರೊ ಸೈಟಿಂಗ್ ಮಾಡಿರುವ ಅಂಶಗಳನ್ನೊಳಗೊಂಡ ವಿವರವಾದ ಯೋಜನಾ ವರದಿಗಳ 3 ಪ್ರತಿಗಳನ್ನು ತಯಾರಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಮಂಡಿಸಬೇಕು. ತಾಂತ್ರಿಕ ಅವಶ್ಯಕತೆ ಮತ್ತು ಹೆಚ್ಚಿನ ವಿದ್ಯುತ್ ಉತ್ಪಾದನೆಯನ್ನು ಸೇಫ್‌ನಕ್ಷೆ ಮತ್ತು ವಿಂಡ್ ಫಾರ್ಮನ ಲೇಔಟ್‌ನ ಬದಲಾವಣೆಗನುಗುಣವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಶಿಫಾರಸ್ಸಿನಂತೆ ಇದೆ ಎಂಬುದನ್ನು ಖಾತರಿ ಪಡಿಸಬೇಕು.
4. ಗಾಳಿ ಚಕ್ರದ ಹಬ್ ಹೈಟಿನಲ್ಲಿ ಪವನ ವೇಗದ ಅಳತೆ ಖಾತರಿ ಪಡಿಸಲು ಕೆಳಗಿನ ಕೋಷ್ಟಕದಲ್ಲಿ ವಿವರಿಸಿರುವಂತೆ ಪ್ರತಿ 5 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗೆ ಒಂದರಂತೆ ಗಾಳಿ ಕಂಬವನ್ನು (ವಿಂಡ್ ಮಾಸ್ಟ್) ಅಳವಡಿಸಬೇಕು. ಅಳತೆ ವಿವರಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಸಲ್ಲಿಸುವುದು.

ಗಾಳಿ ಶಕ್ತಿ ವಿದ್ಯುತ್ತಿನ ದೂರ ಸಾಮರ್ಥ್ಯ	5 ಮೆಗಾವ್ಯಾಟ್ ಗಾಳಿ ಯೋಜನೆಯಲ್ಲಿ ಸಾಧಾರಣ ಗಾಳಿ ಶಕ್ತಿ ವಿದ್ಯುತ್ತಿನ ಸಂಖ್ಯೆ	ಹಾಕಬೇಕಾಗಿರುವ ಗಾಳಿ ಕಂಬ (ವಿಂಡ್ ಮಾಸ್ಟ್‌ಗಳ ಸಂಖ್ಯೆ
> 200 ಕಿ.ವ್ಯಾ. ನಿಂದ 300 ಕಿ.ವ್ಯಾ.	18	1
> 300 ಕಿ.ವ್ಯಾ. ನಿಂದ 500 ಕಿ.ವ್ಯಾ.	15	1
> 500 ಕಿ.ವ್ಯಾ. ನಿಂದ 750 ಕಿ.ವ್ಯಾ.	12	1
> 750 ಕಿ.ವ್ಯಾ. ನಿಂದ 1000 ಕಿ.ವ್ಯಾ.	8 ರಿಂದ 10	1

5. ಯೋಜನೆಯ ವಿವಿಧ ಹಂತದ ಚಟುವಟಿಕೆಗಳು ಹಾಗೂ ಯೋಜನೆಗಳಿಂದ ಪ್ರಾರಂಭದ ಹಂತದ ತನಕ ವಿವಿಧ ಮೈಲುಗಲ್ಲುಗಳನ್ನು ತೋರಿಸುವ ಪರ್ಟ್ ನಕ್ಷೆಯನ್ನು ತಯಾರಿಸಿ ಮೇಲುಸ್ತುವಾರಿಗಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಸಲ್ಲಿಸಬೇಕು.
6. ಎಲ್ಲೆಲ್ಲಿ ಶಾಸನಬದ್ಧ ಅನುಮೋದನೆ ಅವಶ್ಯಕತೆಯಿದೆಯೋ ಅಂದರೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ/ಕಂದಾಯ/ವಾಣಿಜ್ಯ & ಕೈಗಾರಿಕೆ ಇಲಾಖೆಗಳ ಮತ್ತು ಇತರ ಸಂಬಂಧಿತ ಇಲಾಖೆಗಳಿಂದ ಅನುಮೋದನೆಯನ್ನು ಹಂಚಿಕೆದಾರರು ಪಡೆದುಕೊಳ್ಳತಕ್ಕದ್ದು.
7. ಅಭಿವೃದ್ಧಿದಾರರು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯೊಂದಿಗೆ/ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ನೀತಿ ನಿಯಮಗಳಿಗನುಗುಣವಾಗಿ ವೀಲಿಂಗ್ ಮತ್ತು ಬ್ಯಾಂಕಿಂಗ್/ವಿದ್ಯುತ್ ಖರೀದಿ ಒಡಂಬಡಿಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ.
8. ಕಾಲ ಕಾಲಕ್ಕೆ ಇರುವ ನೀತಿ ನಿಯಮಗಳಿಗೆ ಅನುಗುಣವಾಗಿ ಯಂತ್ರೋಪಕರಣಗಳಿಗೆ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
9. ಯೋಜನೆಯನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಅನುವಾಗುವಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳು ಸಹಕರಿಸುವಂತೆ ವಿನಂತಿಸಲಾಗಿದೆ.
10. ಸದರಿ ಪವನ ವಿದ್ಯುತ್ ಯೋಜನೆಗಾಗಿ ಇಂಧನ ಇಲಾಖೆಯಿಂದ ಜಮೀನನ್ನು ಹಂಚಿಕೆ ಮಾಡಲಾಗುವುದಿಲ್ಲ ಹಾಗೂ ಈ ಹಂಚಿಕೆ ಆದೇಶವು ಪವನ ವಿದ್ಯುತ್ ಯೋಜನೆಯ ಸಾಮರ್ಥ್ಯದ ಹಂಚಿಕೆ ಮಾತ್ರ ಸೀಮಿತವಾಗಿದೆ ಹಾಗೂ ಅಭಿವೃದ್ಧಿದಾರರಿಗೆ ಯೋಜನೆಯ ಜಾಗದಲ್ಲಿಯ ಖನಿಜ ಸಂಪತ್ತು ಹಾಗೂ ಭೂಮಿಯ ಬಗ್ಗೆ ಯಾವುದೇ ಹಕ್ಕು ಇರುವುದಿಲ್ಲ ಎಂಬುದನ್ನು ಮನಗಾಣತಕ್ಕದ್ದು.
11. ಎಲ್ಲಾ ಅಭಿವೃದ್ಧಿದಾರರು ಖುದ್ದಾಗಿ ಯೋಜನೆಗಳನ್ನು ಯಂತ್ರೋಪಕರಣಗಳೊಂದಿಗೆ ಅನುಷ್ಠಾನಗೊಳಿಸಬೇಕು.

12. ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1303 **ಎಸ್.ಜೆ. ಸಂಪತ್ ಕುಮಾರ್**

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

ವಿಷಯ: ಮೆ:: Mysore Mercantile Co. Ltd. ಕಂಪನಿಗೆ 4.00 ಮೆಗಾ ವ್ಯಾಟ್ ಸಾಮರ್ಥ್ಯದ ವರಾಹಿ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವ ಬಗ್ಗೆ.

ಓದಲಾಗಿದೆ: 1 ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್ಇಡಿ/06/ವರಾಹಿ/07/1937 ದಿನಾಂಕ: 22/30.08.2007.

2 ದಿನಾಂಕ: 13.2.2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.

ಪ್ರಸ್ತಾವನೆ :-

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮೆ:: Mysore Mercantile Co. Ltd. ಕಂಪನಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಗಡ್ಡೆ ಗ್ರಾಮದ ಬಳಿ ವರಾಹಿ ನದಿಗೆ ಅಡ್ಡಲಾಗಿ 4.00 ಮೆಗಾ ವ್ಯಾಟ್ ಸಾಮರ್ಥ್ಯದ ವರಾಹಿ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಹಂಚಿಕೆ ಸಮಿತಿ ಸಭೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಆದುದರಿಂದ, ಈ ಕೆಳಗಿನಂತೆ ಆದೇಶಿಸಲಾಗಿದೆ :-

ಸರ್ಕಾರದ ಆದೇಶ ಸಂಖ್ಯೆ: ಇಎನ್ 302 ಎನ್‌ಸಿಇ 2007, ಬೆಂಗಳೂರು, ದಿನಾಂಕ: 19ನೇ ಮೇ 2009.

ಮೆ:: Mysore Mercantile Co. Ltd. ಕಂಪನಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಗಡ್ಡೆ ಗ್ರಾಮದ ಬಳಿ ವರಾಹಿ ನದಿಗೆ ಅಡ್ಡಲಾಗಿ 4.00 ಮೆಗಾ ವ್ಯಾಟ್ ಸಾಮರ್ಥ್ಯದ ವರಾಹಿ ಕಿರು ಜಲ ವಿದ್ಯುತ್ ಯೋಜನೆಯನ್ನು (**Latitude**: 13°35'0" to 13°40'0", **Longitude**: 74°53'0" to 74°56'0") ಈ ಕೆಳಗಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿದೆ:-

1(ಅ) ಸದರಿ ಯೋಜನೆಯಿಂದ ಕೆಳ ತೊರೆ ಮತ್ತು ಮೇಲ್ತೊರೆ ಯೋಜನೆಗಳಿಗೆ ಯಾವುದೇ ಹಾನಿಯಾಗಬಾರದು.

(ಆ) ಹಂಚಿಕೆದಾರರು ಈ ಆದೇಶ ಹೊರಡಿಸಿದ ಮೂರು ತಿಂಗಳ ಒಳಗಾಗಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ, ಈ ಹಂಚಿಕೆ ತಂತಾನೇ ರದ್ದಾಗುವುದು. ನಂತರ, ಕಂಪನಿಯು ಹಂಚಿಕೆಗೋಸ್ಕರ ಪುನಃ ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು. ಯಾವ ಕಾರಣಕ್ಕೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸ್ವೀಕರಿಸಿದ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

(ಇ) ಒಡಂಬಡಿಕೆಯನ್ನು ರೂ. 400.00ರ ಛಾಪಾ ಕಾಗದದ ಮೇಲೆ ಮಾಡಿಕೊಂಡು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದವರಿಗೆ ಕಳುಹಿಸಿ ಪ್ರಮಾಣೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(ಈ) ಈ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೋಜನಾ ಅಭಿವೃದ್ಧಿದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿ.ಪಿ.ಆರ್) ಪರಿಷ್ಕರಿಸಲು ಮೆಗಾವಾಟ್ ಒಂದಕ್ಕೆ ರೂ. 25,000.00 ದಂತೆ ರೂ. 1.00 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಪಾವತಿಸತಕ್ಕದ್ದು.

2(ಅ) ಯೋಜನಾ ಅಭಿವೃದ್ಧಿದಾರರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದಲೂ ಅಂದರೆ ಜಲಸಂಪನ್ಮೂಲ ಇಲಾಖೆ, ಅರಣ್ಯ, ಜೀವಿಶಾಸ್ತ್ರ & ಪರಿಸರ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಇಲಾಖೆಗಳಿಂದ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗಾಗಿ ವಿವರವಾದ ಯೋಜನಾ ವರದಿಯನ್ನು ಸಲ್ಲಿಸತಕ್ಕದ್ದು.

(ಆ) ಹಂಚಿಕೆದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಠೇವಣಿ ಇಡುವ ಹಣವನ್ನು, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಆವಿಷ್ಕರಿಸುವುದಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

3 ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ ಕೊಟ್ಟ ಆರು ತಿಂಗಳ ಒಳಗಾಗಿ ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸತಕ್ಕದ್ದು.

4 ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸಿದ 24 ತಿಂಗಳ ಒಳಗಾಗಿ ಯೋಜನೆಯನ್ನು ಮುಗಿಸುವ ನಿಟ್ಟಿನಲ್ಲಿ ಹಂಚಿಕೆದಾರರು ಕಾರ್ಯಪ್ರವೃತ್ತರಾಗತಕ್ಕದ್ದು.

5 ಮೇಲೆ ತಿಳಿಸಿದ 2, 3 ಮತ್ತು 4 ಅಂಶಗಳ ಯೋಜನಾ ಅನುಷ್ಠಾನ ಮಾಡಲು ವಿಫಲವಾಗದಿದ್ದಲ್ಲಿ ಈ ಹಂಚಿಕೆಯು ತಂತಾನೇ ಯಾವ ಮುನ್ಸೂಚನೆಯನ್ನೂ ನೀಡದೆ ರದ್ದಾಗುವುದೆಂದು ತಿಳಿಯತಕ್ಕದ್ದು.

6 ಯೋಜನಾ ಅಭಿವೃದ್ಧಿದಾರರು ವಿದ್ಯುತ್ತನ್ನು ಮೂರನೆಯವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ವೀಲಿಂಗ್ ಅಂಡ್ ಬ್ಯಾಂಕಿಂಗ್ ಒಡಂಬಡಿಕೆ ಮಾಡಿಕೊಳ್ಳಲು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಖರೀದಿ ಒಡಂಬಡಿಕೆ (ಪಿಪಿಎ) ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

7 ಈ ವಿಷಯದಲ್ಲಿ ಹಂಚಿಕೆದಾರರು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಾಯ / ಸಹಕಾರವನ್ನು ಪಡೆದು ನಿಗದಿತ ಅವಧಿಯೊಳಗೆ ಯೋಜನಾ ಅನುಷ್ಠಾನ ಪೂರ್ಣಗೊಳಿಸತಕ್ಕದ್ದು.

8. ಈ ಕಿರು ಜಲ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಯಾವುದಾದರು ಸರ್ಕಾರಿ ಜಲ ವಿದ್ಯುತ್ / ನೀರಾವರಿ / ಕುಡಿಯುವ ನೀರಿನ ಯೋಜನೆಗಳು ಬಂದಲ್ಲಿ ಸರ್ಕಾರಿ ಯೋಜನೆಗಳಿಗೆ ಮೊದಲ ಆದ್ಯತೆ ದೊರಕುವುದು ಹಾಗೂ ಈ ಯೋಜನೆಗೆ ಯಾವುದಾದರೂ ಇತರೆ ಯೋಜನೆಗಳಿಂದ ಧಕ್ಕೆಯಾದ್ದಲ್ಲಿ ಯಾವುದೇ ಪರಿಹಾರವನ್ನು ಅಭಿವೃದ್ಧಿದಾರರು ನಿರೀಕ್ಷಿಸುವಂತಿಲ್ಲ.

9. ಸ್ಥಳೀಯವಾಗಿ ಉದ್ಭವಿಸುವ ಯಾವುದಾದರೂ ಆಕ್ಷೇಪಣೆಗಳಿಗೆ ಅಭಿವೃದ್ಧಿದಾರರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.

10 ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯಾವುದೇ ಯೋಜನೆಗಳಿಂದಾಗಿ ಸದರಿ ಯೋಜನೆಯು ಮುಳುಗಡೆಯಾದಲ್ಲಿ, ಒದಗಬಹುದಾದ ಸಂಪೂರ್ಣ ತೊಂದರೆಗಳಿಗೆ ಅಭಿವೃದ್ಧಿದಾರರೇ ಪೂರ್ಣ ಜವಾಬ್ದಾರರಾಗಿರುತ್ತಾರೆ.

11 ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

12 ಡಿ.ಪಿ.ಆರ್. ತಯಾರು ಮಾಡಿದ ಮೇಲೆ ಕ್ರೆಡಲ್ ಸಂಸ್ಥೆಯು ಪರಿಶೀಲಿಸಿದ ನಂತರ ಇತರ ಸಂಬಂಧಿಸಿದ ಇಲಾಖೆಗಳಿಗೆ ಡಿ.ಪಿ.ಆರ್. ಸಲ್ಲಿಸುವುದು ಹಾಗೂ ತದನಂತರ ತಾಂತ್ರಿಕ ಅನುಮೋದನೆಗಾಗಿ ಕ್ರೆಡಲ್‌ಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1304 **ಎಸ್.ಜೆ. ಸಂಪತ್ ಕುಮಾರ್**

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

ವಿಷಯ: ಮೆ:: Mysore Mercantile Co. Ltd.ಕಂಪನಿಗೆ 4.00 ಮೆಗಾ ವ್ಯಾಟ್ ಸಾಮರ್ಥ್ಯದ ಗುಂಡಬಲಹೊಳೆ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವ ಬಗ್ಗೆ.

ಓದಲಾಗಿದೆ: 1 ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/06/ಗುಂಡಬಲಹೊಳೆ/07/1832 ದಿನಾಂಕ:29.06.2007/ 16.08.2007.

2 ದಿನಾಂಕ: 13.2.2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.

ಪ್ರಸ್ತಾವನೆ :–

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮೆ:: Mysore Mercantile Co. Ltd. ಕಂಪನಿಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಂಡಬಲ ಗ್ರಾಮದ ಬಳಿ ಗುಂಡಬಲಹೊಳೆ ಅಡ್ಡಲಾಗಿ 4.00 ಮೆಗಾ ವ್ಯಾಟ್ ಸಾಮರ್ಥ್ಯದ ಗುಂಡಬಲಹೊಳೆ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಹಂಚಿಕೆ ಸಮಿತಿ ಸಭೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಆದುದರಿಂದ, ಈ ಕೆಳಗಿನಂತೆ ಆದೇಶಿಸಲಾಗಿದೆ :–

ಸರ್ಕಾರದ ಆದೇಶ ಸಂಖ್ಯೆ: ಇಎನ್ 281 ಎನ್‌ಸಿಇ 2007, ಬೆಂಗಳೂರು, ದಿನಾಂಕ: 19ನೇ ಮೇ 2009.

ಮೆ:: Mysore Mercantile Co. Ltd. ಕಂಪನಿಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಂಡಬಲ ಗ್ರಾಮದ ಬಳಿ ಗುಂಡಬಲಹೊಳೆ ಅಡ್ಡಲಾಗಿ 4.00 ಮೆಗಾ ವ್ಯಾಟ್ ಸಾಮರ್ಥ್ಯದ ಗುಂಡಬಲಹೊಳೆ ಕಿರು ಜಲ ವಿದ್ಯುತ್ ಯೋಜನೆಯನ್ನು (**Latitude**: 14°16'0" to 14°21'0", **Longitude**: 74°30'0" to 74°36'0") ಈ ಕೆಳಗಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿದೆ:–

1(ಅ) ಸದರಿ ಯೋಜನೆಯಿಂದ ಕೆಳ ತೂರೆ ಮತ್ತು ಮೇಲ್ತೊರೆ ಯೋಜನೆಗಳಿಗೆ ಯಾವುದೇ ಹಾನಿಯಾಗಬಾರದು.

(ಆ) ಹಂಚಿಕೆದಾರರು ಈ ಆದೇಶ ಹೊರಡಿಸಿದ ಮೂರು ತಿಂಗಳ ಒಳಗಾಗಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ, ಈ ಹಂಚಿಕೆ ತಂತಾನೇ ರದ್ದಾಗುವುದು. ನಂತರ, ಕಂಪನಿಯು ಹಂಚಿಕೆಗೋಸ್ಕರ ಪುನಃ ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು. ಯಾವ ಕಾರಣಕ್ಕೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸ್ವೀಕರಿಸಿದ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

(ಇ) ಒಡಂಬಡಿಕೆಯನ್ನು ರೂ. 400.00ರ ಛಾಪಾ ಕಾಗದದ ಮೇಲೆ ಮಾಡಿಕೊಂಡು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದವರಿಗೆ ಕಳುಹಿಸಿ ಪ್ರಮಾಣೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(ಈ) ಈ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೋಜನಾ ಅಭಿವೃದ್ಧಿದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮತಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿ.ಪಿ.ಆರ್) ಪರಿಷ್ಕರಿಸಲು ಮೆಗಾವಾಟ್ ಒಂದಕ್ಕೆ ರೂ. 25,000.00 ದಂತೆ ರೂ. 1.00 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಪಾವತಿಸತಕ್ಕದ್ದು.

2(ಅ) ಯೋಜನಾ ಅಭಿವೃದ್ಧಿದಾರರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದಲೂ ಅಂದರೆ ಜಲಸಂಪನ್ಮೂಲ ಇಲಾಖೆ, ಅರಣ್ಯ, ಜೀವಿಶಾಸ್ತ್ರ & ಪರಿಸರ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಇಲಾಖೆಗಳಿಂದ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗಾಗಿ ವಿವರವಾದ ಯೋಜನಾ ವರದಿಯನ್ನು ಸಲ್ಲಿಸತಕ್ಕದ್ದು.

(ಆ) ಹಂಚಿಕೆದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಠೇವಣಿ ಇಡುವ ಹಣವನ್ನು, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಆವಿಷ್ಕರಿಸುವುದಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

3 ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ ಕೊಟ್ಟ ಆರು ತಿಂಗಳ ಒಳಗಾಗಿ ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸತಕ್ಕದ್ದು.

4 ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸಿದ 24 ತಿಂಗಳ ಒಳಗಾಗಿ ಯೋಜನೆಯನ್ನು ಮುಗಿಸುವ ನಿಟ್ಟಿನಲ್ಲಿ ಹಂಚಿಕೆದಾರರು ಕಾರ್ಯಪ್ರವೃತ್ತರಾಗತಕ್ಕದ್ದು.

5 ಮೇಲೆ ತಿಳಿಸಿದ 2, 3 ಮತ್ತು 4 ಅಂಶಗಳ ಯೋಜನಾ ಅನುಷ್ಠಾನ ಮಾಡಲು ಸಫಲವಾಗದಿದ್ದಲ್ಲಿ ಈ ಹಂಚಿಕೆಯು ತಂತಾನೇ ಯಾವ ಮುನ್ಸೂಚನೆಯನ್ನೂ ನೀಡದೆ ರದ್ದಾಗುವುದೆಂದು ತಿಳಿಯತಕ್ಕದ್ದು.

6 ಯೋಜನಾ ಅಭಿವೃದ್ಧಿದಾರರು ವಿದ್ಯುತ್ತನ್ನು ಮೂರನೆಯವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ವೀಲಿಂಗ್ ಅಂಡ್ ಬ್ಯಾಂಕಿಂಗ್ ಒಡಂಬಡಿಕೆ ಮಾಡಿಕೊಳ್ಳಲು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಖರೀದಿ ಒಡಂಬಡಿಕೆ (ಪಿಪಿಎ) ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

7 ಈ ವಿಷಯದಲ್ಲಿ ಹಂಚಿಕೆದಾರರು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಾಯ / ಸಹಕಾರವನ್ನು ಪಡೆದು ನಿಗದಿತ ಅವಧಿಯೊಳಗೆ ಯೋಜನಾ ಅನುಷ್ಠಾನ ಪೂರ್ಣಗೊಳಿಸತಕ್ಕದ್ದು.

8. ಈ ಕಿರು ಜಲ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಯಾವುದಾದರು ಸರ್ಕಾರಿ ಜಲ ವಿದ್ಯುತ್ / ನೀರಾವರಿ / ಕುಡಿಯುವ ನೀರಿನ ಯೋಜನೆಗಳು ಬಂದಲ್ಲಿ ಸರ್ಕಾರಿ ಯೋಜನೆಗಳಿಗೆ ಮೊದಲ ಆದ್ಯತೆ ದೊರಕುವುದು ಹಾಗೂ ಈ ಯೋಜನೆಗೆ ಯಾವುದಾದರೂ ಇತರೆ ಯೋಜನೆಗಳಿಂದ ಧಕ್ಕೆಯಾದ್ದಲ್ಲಿ ಯಾವುದೇ ಪರಿಹಾರವನ್ನು ಅಭಿವೃದ್ಧಿದಾರರು ನಿರೀಕ್ಷಿಸುವಂತಿಲ್ಲ.

9. ಸ್ಥಳೀಯವಾಗಿ ಉದ್ಭವಿಸುವ ಯಾವುದಾದರೂ ಆಕ್ಷೇಪಣೆಗಳಿಗೆ ಅಭಿವೃದ್ಧಿದಾರರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.

10 ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯಾವುದೇ ಯೋಜನೆಗಳಿಂದಾಗಿ ಸದರಿ ಯೋಜನೆಯು ಮುಳುಗಡೆಯಾದಲ್ಲಿ, ಒದಗಬಹುದಾದ ಸಂಪೂರ್ಣ ತೊಂದರೆಗಳಿಗೆ ಅಭಿವೃದ್ಧಿದಾರರೇ ಪೂರ್ಣ ಜವಾಬ್ದಾರರಾಗಿರುತ್ತಾರೆ.

11 ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

12 ಡಿ.ಪಿ.ಆರ್. ತಯಾರು ಮಾಡಿದ ಮೇಲೆ ಕ್ರೆಡಲ್ ಸಂಸ್ಥೆಯು ಪರಿಶೀಲಿಸಿದ ನಂತರ ಇತರ ಸಂಬಂಧಿಸಿದ ಇಲಾಖೆಗಳಿಗೆ ಡಿ.ಪಿ.ಆರ್. ಸಲ್ಲಿಸುವುದು ಹಾಗೂ ತದನಂತರ ತಾಂತ್ರಿಕ ಅನುಮೋದನೆಗಾಗಿ ಕ್ರೆಡಲ್‌ಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1305

ಎಸ್.ಜೆ. ಸಂಪತ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

I -F3 -B/B

COMMERCE & INDUSTRIES SECRETARIAT

NOTIFICATION

NO.CI 280 SGF 2008, Bangalore, Dated: 21st May 2009

Whereas it is necessary to make an order with a view to enabling M/s. Hemarus Technologies (L), Ramapura (Hudali) Village, Belgaum Taluk, Belgaum District, to purchase the quantity of Sugar Cane required having regard to the crushing capacity of the factory, the availability of Sugarcane in the area where sugarcane is grown and the need for production of Sugar.

Now, therefore, in exercise of the powers conferred by clause 6,7,8 and 9 of the Sugarcane (Control) order 1966 read with CSR 1127, dated 16th July 1966 of the Government of India in the Ministry of Food, Agriculture, Community Development and Co-Operation (Department of Food) the Government of Karnataka hereby makes the following orders namely:-

I. TITLE, COMMENCEMENT AND DURATION OF OPERATION:

i) This Order may be called the Karnataka Sugarcane (Regulation of Distribution) M/s. Hemarus Technologies (L), Ramapura (Hudali) Village, Belgaum Taluk, Belgaum District, order 2009.

ii) It shall come into force at once and shall remain in force till withdrawn or repealed subject to amendments as the State Government may make from time to time.

2. DEFINITIONS: - In this order: -

a. Factory means the premises of the factory at Ramapura (Hudali) Village, Owned by M/s. Hemarus Technologies (L), Ramapura (Hudali) Village, Belgaum Taluk, Belgaum District, including the precincts of such factory.

b. 'Form' means a form appended to this order.

c. Words and expressions used in this order but not defined shall have the meaning assigned to them in clause 2 of the Sugarcane (Control) order 1966.

3. Determination of the quantity of Sugarcane required by the factory and reservation of the area for supply of sugarcane.

i) The crushing capacity of M/s. Hemarus Technologies Ltd., being 3500 TCD. The quantity of Sugarcane required by the factory during a year is about 6.30 Lakh M.Ts to 6.50 Lakh M.Ts.

ii) The factory shall secure the sugarcane determined under sub clause (2) from the areas specified in schedule-I to this order which shall be the area reserved temporarily in the interest of farmers for supplying sugarcane to the factory concerned, till the new factories, likely to come up in that area are established.

4. FIXIATION OF QUANTITY OF SUGARCANE TO BE SUPPLIED BY THE GROWER: -

Every grower of sugarcane in the area reserved temporarily as specified in Schedule-I shall supply to the factory ninety five percent of the sugarcane grown by each such grower Co-operative Society operating in the reserved area, through such society.

5. AGREEMENT TO SUPPLY OR PURCHASE THE DETERMINED QUANTITY OF SUGARCANE.

Every grower of sugarcane or a sugarcane grower Co-operative Society, supplying sugarcane to the factory and the factory shall enter in to agreement to supply or purchase as the case may be, the quantity of sugarcane determined under clause-4.

6.PROHIBITION OF EXPORT OF SUGARCANE FROM AREA RESERVED TEMPORARILY.

No. Sugarcane shall be exported from the area reserved temporarily except under and in accordance with the conditions of a permit issued by the Deputy Commissioner in Form-I of Schedule-II.

7.ISSUE OF PERMITS:

i. Application for the grant of a permit under clause-6 shall be made in form 2 of Schedule-II and shall be accompanied by a fee of Rs.5/- and an amount of Rs.100/- as security Deposit.

ii. If any condition of the permit is contravened, the Deputy Commissioner may after giving an opportunity to the person Concerned to show cause why the amount deposited by way of security or any part there of may not be forfeited, pass order forfeiting the whole or part of the amount deposited as security.

By Order and in the name of the Governor of Karnataka

P. ANANDA KUMAR

Desk Officer (Sugar), Commerce & Industries Department.

SCHEDULE –I

Following additional 34 villages of Belgaum Taluk and 4 villages of Gokak Taluk of Belgaum District are allocated temporarily to M/s. Hemarus Technologies (L), Ramapura (Hudali) Village, Belgaum Taluk, Belgaum District, for supply of Sugarcane.

Belgaum Taluk	
1) Halabavi	18) Holyala
2) Bommanahatti	19) Basavanahala
3) Dharanatti	20) Yaddalahatti
4) Sonatti	21) Badalahatti
5) Mutyanatti	22) Sulebavi
6) Lagamanapura	23) Basurute
7) Veeranabhavi	24) Sunalli
8) Kamanahatti	25) Kangrali
9) Dharmashala	26) Khadaravadi
10) Jumanal	27) Peeravadi
11) Bailur	28) Huchanatti
12) Gajamanala	29) Belavatti
13) Masarnahatti	30) Basavanakolla
14) Gandakatti	31) Dhamani
15) Koravi	32) Barnahatti
16) Kempadinni	33) Veeranagatti
17) Kenekoppa	34) Benakanahalli
Gokak Taluk	
1) Kadabagatti	3) Kanasagere
2) Hosuru	4) Golakunadargi

P. ANANDAKUMAR

Desk Officer (Sugar), Commerce & Industries Department.

SCHEDULE –II - FORM -I

(SEE CLAUSE 6)

The Karnataka Sugarcane (Regulation of Distribution), M/s.Hemarus Technologies (L), Ramapura (Hudali) Village, Belgaum Taluk, Belgaum District Order 2009.

Permit No. **Date:**

1. Full name of the permit holder :

2. Father's Name :

3. Residential Address in full :

4. Quantity of Sugarcane for which permit is granted for export :

5. Area and village from which Sugarcane is permitted to be Exported. :

6. A. Place to which it is to be exported
   B. The purpose for which export is permitted.
   i. For Sale
   ii. For crushing sugar cane juice for Manufacture of Gur/Sakkare Gul/ Jaggery Rabi or Khandasari.

7. Their permit is valid up to :

8. The permit is granted subject to the following terms and conditions. :

   a) Permit is not transferable.
   b) The permit shall be produced on demand by an officer authorized by the Deputy Commissioner.
   c) On expiry of the validity of the permission within 48 hours of the expiry of the validity date the permit shall be surrendered to the permit issuing authority.

Place
Date

SIGNATURE OF THE PERMIT ISSUING AUTHORITY.

SCHEDULE –II - FORM -II
(SEE CLAUSE 7)

The Karnataka Sugarcane (Regulation of Distribution), M/s.Hemarus Technologies (L), Ramapura (Hudali) Village, Belgaum Taluk, Belgaum District Order 2009. Application for the grant of permit for exporting sugarcane from a reserved area.

1. Full Name of the Applicant :

2. Father's Name :

3. Residential Address in full :

4. Quantity of Sugarcane for which permit is requested for export :

5. Area and the village from which Sugarcane is intended to be exported :

6. The purpose for which the export is intended
 i) For Sale :
 ii) For Crushing Sugarcane Juice or manufacture of Gur/Sakkare Gul/Jaggery/Rabi/or Khandasari for sale or self consumption :

I declare that, I am fully aware of the provisions of the Karnataka Sugarcane (Regulation of Distribution), M/s. Hemarus Technologies (L), Ramapura (Hudali) Village, Belgaum Taluk, Belgaum District order 2009 and the particulars furnished in the application are true to the best of my knowledge and belief and the permit to be issued will be properly used for the purpose for which it is issued. I have actually read-got read and understood the conditions of the permit given in Form No.I of the Schedule appended to the Karnataka Sugarcane (Regulation of Distribution), M/s. Hemarus Technologies (L), Ramapura (Hudali) Village, Belgaum Taluk, Belgaum District Order 2009. and I agree to abide by them.

Place:

SIGNATURE OF THE APPLICANT.

Date:

P.R. 1306

ಜಲ ಸಂಪನ್ಮೂಲ ಸಚಿವಾಲಯ

ವಿಷಯ: ಸಣ್ಣ ನೀರಾವರಿ ಇಲಾಖೆಗೆ ಸಂಬಂದಿಸಿದಂತೆ 2009-10ನೇ ಸಾಲಿನ ರಾಜ್ಯವಲಯದಡಿ ಯೋಜನೆ ಕಾರ್ಯಕ್ರಮಗಳನ್ನು ಮುಂದುವರೆಸುವ ಕುರಿತು ಆದೇಶ.

ಪ್ರಸ್ತಾವನೆ:

ಸಣ್ಣ ನೀರಾವರಿ ಇಲಾಖೆಗೆ 2009-10ನೇ ಸಾಲಿನ ನೀರಾವರಿ ಸವಿವರ ವೆಚ್ಚದ ಅಂದಾಜುಗಳು ದಾಖಲೆಯಲ್ಲಿ ಯೋಜನಾ ಲೆಕ್ಕಶೀರ್ಷಿಕೆಗಳಡಿ ಒಟ್ಟಾರೆ ರೂ.59101.86 ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ. ಈ ಲೆಕ್ಕಶೀರ್ಷಿಕೆಗಳಡಿ ಯೋಜನೆಗಳನ್ನು 2009-10ನೇ ಸಾಲಿನಲ್ಲಿ ಮುಂದುವರಿಸಲು ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸನೀಇ 40 ಆವಿಸಂ 2009 ಬೆಂಗಳೂರು, ದಿನಾಂಕ: 22ನೇ ಮೇ 2009

ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ, 2009-10ನೇ ಸಾಲಿಗೆ ಸಣ್ಣ ನೀರಾವರಿ ಇಲಾಖೆಯಲ್ಲಿ (ರಾಜ್ಯ ವಲಯ ಯೋಜನೆಗಳು) ಹೊಸ ಆಯವ್ಯಯದಲ್ಲಿ ಯೋಜನಾ ಕಾರ್ಯಕ್ರಮಗಳಡಿಯಲ್ಲಿಯ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿ ಸೂಚಿಸಿರುವ ಮುಂದುವರಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಈ ಕೆಳಗಿನ ಷರತ್ತುಗೊಳಪಟ್ಟು ಸರ್ಕಾರವು ಅನುಮೋದನೆ ನೀಡಿದೆ.

ಅ) 2008-09 ನೇ ಸಾಲಿನಲ್ಲಿ ಮುಂದುವರಿಸಲಾಗಿದ್ದ ಹಾಗೂ ಆ ಸಾಲಿನಲ್ಲಿ ಹೊಸದಾಗಿ ಮಂಜೂರು ಮಾಡಲಾದ ಕಾರ್ಯಕ್ರಮಗಳನ್ನು ಮಾತ್ರ ಈ ಆದೇಶದಂತೆ 2009-10ನೇ ಸಾಲಿಗೆ ಮುಂದುವರಿಸಿ ಅನುಷ್ಠಾನಗೊಳಿಸುವುದು.

ಆ) ಈ ಆದೇಶದಲ್ಲಿ ಮುಂದುವರಿದ ಕಾರ್ಯಕ್ರಮಗಳಿಗೆ ಯಾವುದೇ ಹೊಸ ಘಟಕಗಳ ಪ್ರಸ್ತಾವನೆ ಇದ್ದಲ್ಲಿ ಸರ್ಕಾರದ ಪ್ರತ್ಯೇಕ ಮಂಜೂರಾತಿಯನ್ನು ಪಡೆದು ಅನುಷ್ಠಾನಗೊಳಿಸುವುದು.

ಇ) ಮುಂದುವರಿದ ಯೋಜನೆಗಳಡಿಯಲ್ಲಿ ಖರೀದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಖರೀದಿ ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದೇಶ 2000ರ ಮತ್ತು ಅದರಡಿಯಲ್ಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ಈ ಆದೇಶವನ್ನು ಯೋಜನಾ ಇಲಾಖೆಯ ಆದೇಶ ಸಂಖ್ಯೆ: ಪಿಡಿ 17 ಐಎಂಎಂ 2005 ದಿನಾಂಕ:10-08-2005 ರನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಸುಧಾಕರ ಶೆಟ್ಟಿ

ಸರ್ಕಾರದ ಅಧೀನ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ).

ಅನುಬಂಧ

ಕ್ರ. ಸಂ.	ಯೋಜನೆ ಮತ್ತು ಶೀರ್ಷಿಕೆ 4702 ಸಣ್ಣನೀರಾವರಿ ಮೇಲಿನ ಬಂಡವಾಳ ವೆಚ್ಚ	2009-10ನೇ ಸಾಲಿನ ಅನುದಾನ (ರೂ.ಲಕ್ಷಗಳಲ್ಲಿ)
1. ಅ	4702-00-101-1-02-139ನೀರಾವರಿ-ಹೊಸಕೆರೆಗಳು-ನಿರ್ಮಾಣ-ಪ್ರಧಾನ ಕಾಮಗಾರಿಗಳು	814.48
ಆ	4702-00-101-1-02-133 ಹೊಸಕೆರೆ ನಿರ್ಮಾಣ-ವಿಶೇಷ ಅಭಿವೃದ್ಧಿ ಯೋಜನೆ	1000.00
ಇ	4702-00-101-1-02-422-ವಿ.ಘ.ಯೋ	135.55
ಈ	4702-00-101-1-02-423-ಗಿ. ಉ.ಯೋ.	54.20
ಉ	4702-00-101-1-02-436ನಬಾರ್ಡ್‌ಕಾಮಗಾರಿಗಳು	1000.00
ಊ	4702-00-101-1-02-436-422 ಹೊಸಕೆರೆಗಳ ನಿರ್ಮಾಣ ವಿ.ಘ.ಯೋ.	178.92
ಋ	4702-00-101-1-02-436-423 ಹೊಸಕೆರೆಗಳ ನಿರ್ಮಾಣ ಗಿ.ಉ.ಯೋ.	80.77
2. ಅ	4702-00-101-1-07-139ಕೆರೆಗಳ ಆಧುನೀಕರಣ-ಪ್ರಧಾನ ಕಾಮಗಾರಿಗಳು	2072.72
ಆ	4702-00-101-1-07-133 ಕೆರೆಗಳ ಆಧುನೀಕರಣ ವಿಶೇಷ ಅಭಿವೃದ್ಧಿ ಯೋಜನೆ	2500.00
ಇ	4702-00-101-1-07-422-ವಿ.ಘ.ಯೋ	327.61
ಈ	4702-00-101-1-07-423-ಗಿ.ಉ.ಯೋ.	117.63
ಉ	4702-00-101-1-07-436ನಬಾರ್ಡ್‌ಕಾಮಗಾರಿಗಳು	5513.37
ಊ	4702-00-101-1-07-436-422-ಕೆರೆಗಳ ಆಧುನೀಕರಣ ವಿ.ಘ.ಯೋ.	2163.07
ಋ	4702-00-101-1-07-436-422-ಕೆರೆಗಳ ಆಧುನೀಕರಣ ಗಿ.ಉ.ಯೋ.	976.49
3	4702-00-101-2-80 ವಿಶ್ವಬ್ಯಾಂಕ್ ನೆರವಿನ ಯೋಜನೆ ಕರ್ನಾಟಕ ಕೆರೆ ಅಭಿವೃದ್ಧಿಯೋಜನೆ (ಜ.ಸಂ.ಯೋ.ಸಂಘ)	22500.00
4. ಅ	4702-00-101-3-01-139-ಏತ ನೀರಾವರಿ ಯೋಜನೆಗಳು	786.99
ಆ	4702-00-101-3-01-133-ಏತ ನೀರಾವರಿ ಯೋಜನೆಗಳು-ವಿಶೇಷ ಅಭಿವೃದ್ಧಿ ಯೋಜನೆ	1000.00
ಇ	4702-00-101-3-01-139-422 ಏತ ನೀರಾವರಿ ಯೋಜನೆಗಳು-ವಿ.ಘ.ಯೋ.	1975.26
ಈ	4702-00-101-3-01-139-422 ಏತ ನೀರಾವರಿ ಯೋಜನೆಗಳು-ಗಿ.ಉ.ಯೋ.	725.10
ಉ	4702-00-101-3-01-436 ನಬಾರ್ಡ್ ಕಾಮಗಾರಿಗಳು	1598.08

ಕ್ರ. ಸಂ.	ಯೋಜನೆ ಮತ್ತು ಶೀರ್ಷಿಕೆ 4702 ಸಣ್ಣನೀರಾವರಿ ಮೇಲಿನ ಬಂಡವಾಳ ವೆಚ್ಚ	2009–10ನೇ ಸಾಲಿನ ಅನುದಾನ (ರೂ.ಲಕ್ಷಗಳಲ್ಲಿ)
ಊ	4702–00–101–3–01–436–422 ಏತ ನೀರಾವರಿ ಯೋಜನೆಗಳು ವಿ.ಘ.ಯೋ.	626.98
ಋ	4702–00–101–3–01–436–422 ಏತ ನೀರಾವರಿ ಯೋಜನೆಗಳು ಗಿ.ಉ.ಯೋ.	283.04
5. ಅ	4702–00–101–5–01–139 ಅಣೆಕಟ್ಟುಗಳ ನಿರ್ಮಾಣ ಪ್ರಧಾನ ಕಾಮಗಾರಿಗಳು	2029.95
ಆ	4702–00–101–5–01–133 ಅಣೆಕಟ್ಟುಗಳ ನಿರ್ಮಾಣ ವಿಶೇಷ ಅಭಿವೃದ್ಧಿ ಯೋಜನೆ	500.00
ಇ	4702–00–101–5–01–139 ಅಣೆಕಟ್ಟುಗಳ ನಿರ್ಮಾಣ ವಿ.ಘ.ಯೋ	495.99
ಈ	4702–00–101–5–01–133 ಅಣೆಕಟ್ಟುಗಳ ನಿರ್ಮಾಣ ಗಿ.ಉ.ಯೋ	561.58
ಉ	4702–00–101–5–01–436 ಅಣೆಕಟ್ಟುಗಳ ನಿರ್ಮಾಣ ನಬಾರ್ಡ್ ಕಾಮಗಾರಿಗಳು	4950.49
ಊ	4702–00–101–5–01–436 ಅಣೆಕಟ್ಟುಗಳ ನಿರ್ಮಾಣ ವಿ.ಘ.ಯೋ	695.95
ಋ	4702–00–101–5–01–436 ಅಣೆಕಟ್ಟುಗಳ ನಿರ್ಮಾಣ ಗಿ.ಉ.ಯೋ	608.97
6.	4702–00–101–1–06–139 ಹಳೆಯ ಮತ್ತು ಒಡೆದ ಕೆರೆಗಳ ಜೀರ್ಣೋದ್ಧಾರ ಮತ್ತು ಕೆರೆಯ ಹೂಳೆತ್ತುವುದು.	6.16
7.	4702–00–800–1–00–132 ಭೂಸ್ವಾಧೀನ ವೆಚ್ಚಗಳು ಮತ್ತು ಕ್ಲೇಮುಗಳ ಇತ್ಯರ್ಥ	2000.00
8.	2702–80–800–0–09 ನಿರ್ದೇಶನ ಮತ್ತು ಆಡಳಿತ ಆರ್‌ಎಂಐಎಸ್	24.51
9. ಅ	4711–01–103–1–00–140 ಪ್ರವಾಹ ನಿಯಂತ್ರಣ ಸಣ್ಣ ಕಾಮಗಾರಿಗಳು	400.00
ಆ	4711–01–103–1–00–436 ನಬಾರ್ಡ್ ಕಾಮಗಾರಿಗಳು	200.00
ಇ	4711–01–103–2–01–200–ನಿರ್ವಹಣೆ	198.00
	ಒಟ್ಟು	**59101.86**

ಕೆ. ಸುಧಾಕರ ಶೆಟ್ಟಿ

ಪಿ.ಆರ್. 1307 ಸರ್ಕಾರದ ಅಧೀನ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ).

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ವಿಷಯ: ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಖಾಯಂ ಅಧ್ಯಾಪಕರನ್ನು ನೇಮಕ ಮಾಡಿ ಹೊರ ರಾಜ್ಯದಲ್ಲಿ ಕನ್ನಡ ವ್ಯಾಸಂಗ ಮಾಡಲು ಪ್ರೋತ್ಸಾಹಿಸುವ ಬಗ್ಗೆ.

ಓದಲಾಗಿದೆ: ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಪತ್ರ ಸಂಖ್ಯೆ: ಕಸನಿ 64 ಕಅ 2008–09, ದಿನಾಂಕ:21.02.2009

ಪ್ರಸ್ತಾವನೆ:

ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆರವರು ಮೇಲೆ ಓದಲಾದ ದಿನಾಂಕ 21.02.2009ರ ಪತ್ರದಲ್ಲಿ ಮಧುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವು ಕಾರ್ಯ ನಿರ್ವಹಿಸುತ್ತಿದ್ದು, ವಿಭಾಗದ ಮುಖ್ಯಸ್ಥರು 2009–10ನೇ ಸಾಲಿನಲ್ಲಿ ನಿವೃತ್ತರಾಗಲಿದ್ದು, ಆ ವಿಭಾಗವು ತದನಂತರ ಖಾಯಂ ಅಧ್ಯಾಪಕರಿಲ್ಲದೆ ಮುಚ್ಚಿ ಹೋಗುವ ಸಂಭವವಿರುವುದರಿಂದ ಸದರಿ ವಿಭಾಗಕ್ಕೆ ಕನ್ನಡ ಅಧ್ಯಾಪಕರನ್ನು ನೇಮಿಸಿ ಅವರಿಗೆ ಗೌರವ ಧನ ನೀಡುವುದಕ್ಕಾಗಿ ಮಧುರೈ ಕಾಮರಾಜ ವಿಶ್ವವಿದ್ಯಾಲಯಕ್ಕೆ ರೂ.50.00 ಲಕ್ಷಗಳನ್ನು ಮಂಜೂರು ಮಾಡಲು ಉನ್ನತ ಶಿಕ್ಷಣ ಇಲಾಖೆಗೆ ಸರ್ಕಾರದಿಂದ ಶಿಫಾರಸ್ಸು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರಿರುತ್ತಾರೆ.

ಇದನ್ನು ಪರಿಶೀಲಿಸಿದ ಸರ್ಕಾರವು ಮುಂದಿನಂತೆ ಆದೇಶಿಸಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ ಕಸಂವಾಪ್ರ 22 ಕೆಟಿಎಲ್ 2009, ಬೆಂಗಳೂರು, ದಿನಾಂಕ: 18ನೇ ಮೇ 2009

ಪ್ರಸ್ತಾವನೆಯಲ್ಲಿನ ಅಂಶವು ಕನ್ನಡ ಭಾಷೆಗೆ ಪ್ರೋತ್ಸಾಹ ಹಾಗೂ ಹೊರ ರಾಜ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿರುವುದರಿಂದ ತಮಿಳನಾಡಿನ ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ವಹಣೆಗೆ ಒಂದು ಬಾರಿಯ ಅನುದಾನವಾಗಿ ರೂ.1.00 ಕೋಟಿಯನ್ನು (ರೂಪಾಯಿ ಒಂದು ಕೋಟಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯವ್ಯಯದ ಲೆಕ್ಕಶೀರ್ಷಿಕೆ 2205–00–102–4–31–ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹ–059–ಇತರೆ ಖರ್ಚುಗಳು–ಯೋಜನೆಯಡಿ–2009–10ನೇ ಸಾಲಿಗೆ ನಿಗಧಿ ಮಾಡಿರುವ ರೂ.30.00 ಕೋಟಿಗಳಲ್ಲಿ ತಮಿಳನಾಡಿನ ಮಧುರೈ ಕಾಮರಾಜ ವಿಶ್ವವಿದ್ಯಾಲಯ ಇವರಿಗೆ ಬಿಡುಗಡೆ ಮಾಡಲು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಈ ಮೂಲಕ ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 756 ವೆಚ್ಚ–8/2009 ದಿನಾಂಕ 15.05.2009ರಲ್ಲಿ ಪಡೆದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಕೆ. ಭರ್ಮರಾಜಪ್ಪ

ಪಿ.ಆರ್. 1308 ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ (ಆಡಳಿತ ಕನ್ನಡ)

ವಿಷಯ: ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರವರ ವಿಶೇಷ ಕರ್ತವ್ಯಾಧಿಕಾರಿಯಾದ ಶ್ರೀ ಕೆ. ಮುರಳೀಧರ ಅವರ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವ ಬಗ್ಗೆ.

ಓದಲಾಗಿದೆ:
1. ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರ ಪತ್ರಸಂಖ್ಯೆ: ಕಅಪ್ರಾ:ಅ:223 2008–09 ದಿನಾಂಕ:01.12.2008
2. ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅವರ ಪತ್ರ ಸಂಖ್ಯೆ ಕಅಪ್ರಾ:ಕಾ:1:14: 2008–09 ದಿನಾಂಕ 05.12.2008
3. ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರ ಪತ್ರ ಸಂಖ್ಯೆ: ಕಅಪ್ರಾ:ಅ:273 2008–09 ದಿನಾಂಕ:30.12.2008

ಪ್ರಸ್ತಾವನೆ:

ಮೇಲೆ(1) ರಲ್ಲಿ ಓದಲಾದ ದಿನಾಂಕ 01.12.2008ರ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅವರ ಪತ್ರದಲ್ಲಿ ದಿನಾಂಕ 18.12.2008ರಿಂದ 23.12.2008 ರವರೆಗೆ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ದುಬೈ, ಬಹರೇನ್, ಖತಾರ ದೇಶಗಳಿಗೆ ಭೇಟಿ ನೀಡುತ್ತಿದ್ದು, ಅವರೊಡನೆ ಅವರ ವಿಶೇಷ ಕರ್ತವ್ಯಾಧಿಕಾರಿಗಳಾದ ಶ್ರೀ ಕೆ. ಮುರಳೀಧರ ಅವರನ್ನು ನಿಯೋಜಿಸಬೇಕೆಂದು ಕಾರ್ಯದರ್ಶಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇವರಿಗೆ ತಿಳಿಸಿರುತ್ತಾರೆ.

ಮೇಲೆ(2)ರಲ್ಲಿ ಓದಲಾದ ದಿನಾಂಕ 05.12.2008ರ ಪತ್ರದಲ್ಲಿ ಕಾರ್ಯದರ್ಶಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರು ಶ್ರೀ ಕೆ. ಮುರಳೀಧರ ಅವರ ವಿದೇಶ ಪ್ರಯಾಣ ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೋರಿರುತ್ತಾರೆ.

ಮೇಲೆ(3)ರಲ್ಲಿ ಓದಲಾದ ದಿನಾಂಕ 30.12.2008ರ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರ ಪತ್ರದಲ್ಲಿ ಶ್ರೀ ಕೆ. ಮುರಳೀಧರ ಅವರ ಜೊತೆ ಅಧಿಕೃತವಾಗಿ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸಕ್ಕೆ ಘಟನೋತ್ತರ ಅನುಮತಿ ನೀಡಬೇಕೆಂದು ಕೋರಿರುತ್ತಾರೆ.

ಇದನ್ನು ಪರಿಶೀಲಿಸಿದ ಸರ್ಕಾರವು ಈ ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರಿ ಆದೇಶ ಸಂಖ್ಯೆ: ಕಸಂವಾಪ್ರ 53 ಕೆಟಿಎಲ್ 2008, ಬೆಂಗಳೂರು, ದಿನಾಂಕ: 19ನೇ ಮೇ 2009

ಶ್ರೀ ಕೆ. ಮುರಳೀಧರ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರವರ ವಿಶೇಷ ಕರ್ತವ್ಯಾಧಿಕಾರಿ ಅವರು ದಿನಾಂಕ 18.12.2008 ರಿಂದ 23.12.2008 ರವರೆಗೆ ದುಬೈ, ಬಹರೇನ್, ಖತಾರ ದೇಶಗಳಿಗೆ ನಡೆದ ಕನ್ನಡ ಸಮ್ಮೇಳನದಲ್ಲಿ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರೊಡನೆ ವಿದೇಶ ಪ್ರಯಾಣ ಕೈಗೊಂಡಿರುವುದಕ್ಕೆ ಸರ್ಕಾರವು ಈ ಮೂಲಕ ಘಟನೋತ್ತರ ಮಂಜೂರಾತಿ ನೀಡಿದೆ. ಈ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿಯೇ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 138 ವೆಚ್ಚ–7/2009 ದಿನಾಂಕ 20.03.2009ರಲ್ಲಿ ಸಹಮತಿ ಪಡೆದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಕೆ. ಭರ್ಮರಾಜಪ್ಪ

ಪಿ.ಆರ್. 1310 ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ (ಆಡಳಿತ ಕನ್ನಡ)

ಸಹಕಾರ ಸಚಿವಾಲಯ

ವಿಷಯ: ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ನೌಕರರ ಸಂಘ ಹೆಬ್ಬಾಳ ಬೆಂಗಳೂರು ಈ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಓದಲಾಗಿದೆ:
1. ಜಿಲ್ಲಾ ನೊಂದಣಾಧಿಕಾರಿಗಳು (ಸಂಘ ಮತ್ತು ವ್ಯಾಪಾರ ಸಂಸ್ಥೆ) ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಇವರು ಪತ್ರ ಸಂ:107/1972-73, ದಿನಾಂಕ:17.01.2007.
2. ದಿನಾಂಕ:01.02.2007ರ ಕಾರಣ ಕೇಳುವ ಸೂಚನಾ ಪತ್ರ
3. ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ನೌಕರರ ಸಂಘ ಬೆಂಗಳೂರು ರವರ ರಕ್ಷಣಾ ಹೇಳಿಕೆಯ ಪತ್ರ ದಿನಾಂಕ:20.02.2007.
4. ಸರ್ಕಾರಿ ಆದೇಶ ಸಂಖ್ಯೆ:ಕಂಇ 81 ಮುನೋಸೋ 2006, ದಿನಾಂಕ:15.03.2004.
5. ಕಾರಣ ಕೇಳುವ ಸೂಚನಾ ಪತ್ರ ಸಂಖ್ಯೆ:ಕಂಇ 81 ಮುನೋಸೋ 2006, ದಿನಾಂಕ:28.03.2008.
6. ಸಹಕಾರ ಸಂಘಗಳ ನಿಬಂಧಕರು ಬೆಂಗಳೂರುವರ ಪತ್ರ ಸಂಖ್ಯೆ:ಆರ್‌ಸಿಎಸ್/ಎಡಿಯಮ್/187/ ಸಂನೋ/2008-09 ದಿನಾಂಕ:03.04.2009.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂ. (1) ರ ದಿನಾಂಕ: 17/01/2007 ರ ಪತ್ರದಲ್ಲಿ ಜಿಲ್ಲಾ ನೊಂದಣಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಇವರು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ನೌಕರರ ಸಂಘ ಜಿ.ಕೆ.ವಿ.ಕೆ. ಹೆಬ್ಬಾಳ ಕ್ಯಾಂಪಸ್ ಬೆಂಗಳೂರು ಈ ಸಂಸ್ಥೆಯು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಪ್ರಕಾರ ದಿ:20.07.1972 ರಂದು ನೊಂದಾಯಿಸಲ್ಪಟ್ಟಿದೆ. ಈ ಸಂಸ್ಥೆಯ ಕುರಿತು ಜಿಲ್ಲಾ ನೊಂದಣಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ಇವರು ಸಹಕಾರ ಸಂಘಗಳ ಕಾಯ್ದೆ 1960ರ ಕಲಂ 25 (1) ರನ್ವಯ ತನಿಖೆ ಮಾಡಿ ವರದಿ ನೀಡುತ್ತಾ ಸಂಘವು ಪ್ರತಿ ವರ್ಷ ಸರ್ವ ಸದಸ್ಯರ ಸಭೆ ನಡೆಸಿ ಲೆಕ್ಕ ಪತ್ರ ಸಲ್ಲಿಸದೆ ಇರುವುದು, ವಂಚನೆ ಮತ್ತು ಹಣದ ದುರುಪಯೋಗ ಕಂಡು ಬಂದಿರುವುದರಿಂದ ಹಾಗೂ ಸಂಘವು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಲಂ 11, 12, ಮತ್ತು 13ಗಳನ್ನು ಉಲ್ಲಂಘಿಸಿರುವುದು ಮೇಲನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಲಂ 27 (ಎ) ರನ್ವಯ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದು ಸೂಕ್ತವೆಂದು ತಿಳಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂ. (2) ರ ದಿನಾಂಕ: 01/02/2007 ರ ಕಾರಣ ಕೇಳುವ ನೋಟೀಸಿನಲ್ಲಿ ಸದರಿ ಸಂಸ್ಥೆಯ ವಿರುದ್ಧ ಇರುವ ದುರುಪಯೋಗಗಳ ಬಗ್ಗೆ ವಿವರಿಸುತ್ತಾ ಜಿಲ್ಲಾ ನೊಂದಣಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ರವರ ತನಿಖಾ ವರದಿಯನ್ನು ಲಗತ್ತಿಸಿ ವರದಿಯಲ್ಲಿನ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಲಂ 11,12 ಮತ್ತು 13ಗಳ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಸದರಿ ಕಾಯ್ದೆಯ ಕಲಂ 27 (ಎ) ಪ್ರಕಾರ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಕ ಮಾಡಬಾರದು ಎಂಬ ಬಗ್ಗೆ ನಿಮ್ಮ ಲಿಖಿತ ಹೇಳಿಕೆಯನ್ನು ಈ ಸೂಚನಾ ಪತ್ರ ತಲುಪಿದ 15 ದಿವಸಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವುದು. ತಪ್ಪಿದಲ್ಲಿ ನೀವು ಹೇಳುವುದು ಏನು ಇಲ್ಲವೆಂದು ಭಾವಿಸಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸೂಚನಾ ಪತ್ರದ ಮೂಲಕ ತಿಳಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂ. (3) ರ ದಿನಾಂಕ:20.02.2007ರ ಪತ್ರದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳು ದಿನಾಂಕ:01.02.2007ರ ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರಿಸುತ್ತಾ ಸಂಘದ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ತಿರಸ್ಕರಿಸಿ, ನೀಡಿರುವ ಉತ್ತರಗಳನ್ನು ನೌಕರರ ಹಿತದೃಷ್ಟಿಯಿಂದ ಪರಿಗಣಿಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಶ್ಯಕತೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (4)ರ ದಿನಾಂಕ: 15.03.2007ರ ಆದೇಶದಲ್ಲಿ ಕೃಷಿ ವಿಶ್ವ ವಿದ್ಯಾಲಯ ನೌಕರರ ಸಂಘ ಬೆಂಗಳೂರು ಈ ಸಂಘಕ್ಕೆ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಲಂ 27-ಎ ಪ್ರಕಾರ ಸಂಘದ ಹಿತದೃಷ್ಟಿಯಿಂದ ಉಪ ವಿಭಾಗಾಧಿಕಾರಿಗಳು ಬೆಂಗಳೂರು ಉತ್ತರ ಇವರನ್ನು ಆಡಳಿತಾಧಿಕಾರಿಯಾಗಿ 6 ತಿಂಗಳ ಅವಧಿಗೆ ಅಥವಾ ಸಂಸ್ಥೆಗೆ ಚುನಾವಣೆ ನಡೆಸಿ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿವರೆಗೆ ನೇಮಿಸಿ ಆದೇಶಿಸಿದೆ. ಈ ಆದೇಶವನ್ನು ಕೃಷಿ ವಿಶ್ವ ವಿದ್ಯಾನಿಲಯ ನೌಕರರ ಸಂಘ (ನೋ) ಮತ್ತು ಸದರಿ ಸಂಘದ ಸದಸ್ಯರಾದ ಶ್ರೀ ಸಿದ್ದಪ್ಪ ಮತ್ತು ಇತರರು ಕ್ರಮವಾಗಿ ರಿಟ್ ಅರ್ಜಿ ಸಂಖ್ಯೆ:4654/2007 ಹಾಗೂ 17932/2006ರಲ್ಲಿ ಪ್ರಶ್ನಿಸಿದ್ದು ಮಾನ್ಯ ಉಚ್ಚ-ನ್ಯಾಯಾಲಯವು 2 ಅರ್ಜಿಗಳಿಗೆ ಪರಿಹಾರ ನೀಡಿ ಇತ್ಯರ್ಥಪಡಿಸಿರುವ ಕಾರಣ ನಿಯಮಾನುಸಾರ ಸಂಘಕ್ಕೆ ಕಾರಣ ಕೇಳುವ ನೋಟೀಸನ್ನು ನೀಡಲು ತೀರ್ಮಾನಿಸಿತು.

ಮೇಲೆ ಓದಲಾದ ಕ್ರಮ ಸಂಖ್ಯೆ: (5)ರ ದಿನಾಂಕ:28.03.2008ರ ಕಾರಣ ಕೇಳುವ ನೋಟೀಸಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನೌಕರರ ಸಂಘ ಬೆಂಗಳೂರು ಈ ಸಂಸ್ಥೆಯು ಸಂಘಗಳ ನೊಂದಣಿ ಕಾಯ್ದೆ 1960ರ ಕಲಂ 25 (1)ರ ಪ್ರಕಾರ ತನಿಖೆ ಮಾಡಿ ವರದಿ ನೀಡುತ್ತಾ ಸಂಘವು ಪ್ರತಿ ವರ್ಷ ಸರ್ವ ಸದಸ್ಯರ ಸಭೆ ನಡೆಸಿ ಲೆಕ್ಕ ಪತ್ರ ಸಲ್ಲಿಸದೆ ಇರುವುದು, ವಂಚನೆ ಮತ್ತು ಹಣದ ದುರುಪಯೋಗ ಕಂಡು ಬಂದಿರುವುದರಿಂದ ಹಾಗೂ ಕಾಯ್ದೆ 1960ರ ಕಲಂ 11.12 ಮತ್ತು 13ಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಆದ್ದರಿಂದ ಕಾಯ್ದೆ 1960ರ ಕಲಂ 27 (ಎ) ಪ್ರಕಾರ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಕ ಮಾಡಬಾರದು ಎಂಬ ಬಗ್ಗೆ ನಿಮ್ಮ ಲಿಖಿತ ಹೇಳಿಕೆಯನ್ನು ಸೂಚನಾ ಪತ್ರ ತಲುಪಿದ 15 ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವುದು ತಪ್ಪಿದಲ್ಲಿ ನೀವು ಹೇಳುವುದು ಏನು ಇಲ್ಲವೆಂದು ಭಾವಿಸಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸೂಚನಾ ಪತ್ರದ ಮೂಲಕ ತಿಳಿಸಲಾಗಿದೆ. ಸದರಿ ಕಾರಣ ಕೇಳುವ ನೋಟಿಸಿಗೆ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ದಿ:12.09.2008ರಲ್ಲಿ ಲಿಖಿತ ಹೇಳಿಕೆ ನೀಡಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದನ್ನು ಕೈಬಿಡಲು ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (6)ರ ದಿನಂಕ:03.04.2009ರ ಪತ್ರದಲ್ಲಿ ಸಹಕಾರ ಸಮಘಗಳ ನಿಬಂಧಕರು, ಉಪ ನಿಬಂಧಕರ ವರದಿಯನ್ನು ಪರಿಶೀಲಿಸಿ ಈ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾದ ವರದಿಯನ್ವಯ ಕಾಯ್ದೆಯ ಕಲಂ 27 (ಎ)ರಡಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಕೋರಲಾಗಿತ್ತು. ಅದರಂತೆ ಸರ್ಕಾರವು ಆದೇಶ ಸಂಖ್ಯೆ:ಕಂಇ 81 ಮುನೋಸೇ 2006 ದಿನಾಂಕ:15.03.2007ರಲ್ಲಿ 6 ತಿಂಗಳ ಅವಧಿಗೆ ಉಪ ವಿಭಾಗಾಧಿಕಾರಿಗಳು ಬೆಂಗಳೂರು ಉತ್ತರ ರವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ. ಸದರಿ ಆದೇಶದ ವಿರುದ್ಧ ಸಂಘದವರು ರಿಟ್ ಅರ್ಜಿ ಸಂಖ್ಯೆ:4656/2007ನ್ನು ಸಲ್ಲಿಸಿ ತಡೆಯಾಜ್ಞೆ ಪಡೆದಿರುತ್ತಾರೆ. ಈ ತಡೆಯಾಜ್ಞೆಯನ್ನು 14.09.2007ರ ವರಗೆ ಅಸ್ತಿತ್ವದಲ್ಲಿದ್ದು ಶ್ರೀ ಸಿದ್ದಪ್ಪ ಎಂಬುವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಮತ್ತೊಂದು ರಿಟ್ ಅರ್ಜಿ ಸಂಖ್ಯೆ:17932/2006 (ಜಿಎಂ–ಕೆಎಸ್‌ಆರ್)ನ್ನು ಸಲ್ಲಿಸಿರುತ್ತಾರೆ. ಈ 2 ರಿಟ್ ಅರ್ಜಿಗಳನ್ನು ನ್ಯಾಯಾಲಯವು 15.12.2008 ರಂದು ಇತ್ಯರ್ಥಮಾಡಿ ಸಂಘದ ವಿರುದ್ಧದ ಆರೋಪಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಪ್ರಸ್ತಾಪಿಸಲು ಅವಕಾಶ ನೀಡಿರುವುದಾಗಿ ತೀರ್ಪನ್ನು ನೀಡಿದೆಯೆಂದು ವರದಿ ಮಾಡಿರುತ್ತಾರೆ.

ಸರ್ಕಾರವು ದಿನಾಂಕ:28.03.2003 ರಂದು ಸಂಘದವರಿಗೆ ಮತ್ತೆ ಕಾರಣ ಕೇಳುವ ಸೂಚನಾ ಪತ್ರಕ್ಕೆ ನೀಡಲಾಗಿದೆ ಈ ಸೂಚನಾ ಪತ್ರವನ್ನು ಸಂಘದವರು ರಿಟ್ ಅಪೀಲ್ ಸಂಖ್ಯೆ:508/2009 (ಜಿಎಂ–ಕೆಎಸ್‌ಆರ್) ರಂತೆ ನ್ಯಾಯಾಲಯದಲ್ಲಿ ಪ್ರಶ್ನಿಸಿರುತ್ತಾರೆ. ಈ ರಿಟ್ ಅಪೀಲನ್ನು ನ್ಯಾಯಾಲಯವು 15.04.2008 ರಂದು ವಿಲೇವಾರಿ ಮಾಡಿ ಸರ್ಕಾರವು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು. ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಬಾಧಿತರಾದವರು ಪ್ರಶ್ನಿಸಿ ಪರಿಹಾರ ಪಡೆದುಕೊಳ್ಳುವ ಮುಕ್ತ ಅವಕಾಶ ನೀಡಲಾಗಿದೆಯೆಂದು ತಿಳಿಸುತ್ತಾ ಮೇಲಿನ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ ಸರ್ಕಾರದ ಆದೇಶವನ್ನು ಕೋರಿರುತ್ತಾರೆ.

ಮೇಲಿನ ಪ್ರಸ್ತಾವನೆಗಳನ್ನು ಮತ್ತು ಕಾರಣ ಕೇಳುವ ನೋಟೀಸು ಹಾಗೂ ಇದಕ್ಕೆ ಉತ್ತರಿಸಲಾದ ಹೇಳಿಕೆಗಳನ್ನು ಪರಿಶೀಲಿಸಿದ ಸರ್ಕಾರ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಇ 67 ಸಸಂನೋ 2008, ಬೆಂಗಳೂರು, ದಿನಾಂಕ: 23ನೇ ಜೂನ್ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೃಷಿ ವಿಶ್ವ ವಿದ್ಯಾಲಯ ನೌಕರರ ಸಂಘ ಹೆಬ್ಬಾಳ ಬೆಂಗಳೂರು, ಈ ಸಂಸ್ಥೆಗೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27ಎ(1)(ಸಿ) ರನ್ವಯ ಸರ್ಕಾರಕ್ಕೆ ನಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಉಪ ನಿಬಂಧಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ಇವರನ್ನು ಆಡಳಿತಾಧಿಕಾರಿಯಾಗಿ 6(ಆರು) ತಿಂಗಳ ಅವಧಿಗೆ ಅಥವಾ ಸದರಿ ಅವಧಿಯಲ್ಲಿ ನೌಕರರ ಸಂಘಕ್ಕೆ ಆಡಳಿತ ಮಂಡಳಿಯಿಂದ ಚುನಾವಣೆ ನಡೆಸಿ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಆಡಳಿತ ಮಂಡಳಿಯ ಅವ್ಯವಹಾರಗಳನ್ನು ಸರಿಪಡಿಸಿ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿದೆ. ಆಡಳಿತಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನು ಸಹ ಒದಗಿಸುವಂತೆ ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1451

ನಂಜುಂಡಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.

ENERGY SECRETARIAT

Sub: Allotment of 9.00 MW Solar Photovoltaic Power Plant to M/s Karnataka Power Corporation Ltd. Bangalore–reg.

Read: 1) Ministry of New & Renewable Energy, Government Of India, New Delhi letter No: 32/61/2007-08/PVSE dated: 24.1.2008.

2) Letter No: KRED/07/SPV-PP/KPCL/2009-10/794, dated: 31.01.2009/07.02.2009 received from the Managing Director, Karnataka Renewable Energy Development Limited, Bangalore.

3) Proceedings of the Allotment Committee Meeting held on 13.02.2009.

PREAMBLE:

In the letter read at (1) above Ministry of New & Renewable Energy (MNRE) has issued guidelines for Demonstration Programme on Grid Interactive Solar Photovoltaic Power Generation. MNRE will provide subsidy of Rs. 12/- per Kwh of power generated through Solar Photovoltaic Power Plant and which is supplied to grid with minimum of 1.00 MW generation and maximum of 5.00 MW at a place. The developer has to approach Ministry of New & Renewable Energy through KREDL after acquisition of land for the project and entering into PPA with ESCOMs.

In the letter read at (2) above, the Managing Director, Karnataka Renewable Energy Development Limited, Bangalore has recommended for allotment of 9.00 MW capacity (3 MW each at Raichur District, Itnal Village, Belgaum District and Yelasandra Village, Kolar District) of Grid Connected Solar Photovoltaic Power Plant to M/s Karnataka Power Corporation Ltd., Bangalore.

The proposal was placed before the allotment committee meeting held on 13.02.2009 and the Committee recommended for allotment (Proceedings read at (2) above). Hence the Order :-

Government Order No. EN 13 NCE 2009, Bangalore, Dated: 19th May 2009.

Government accords approval for allotment of 9.00 MW capacity (3 MW each at Raichur District. Itnal Village, Belgaum District and Yelasandra Village, Kolar District) of Grid Connected Solar Photovoltaic Power Plant to M/s Karnataka Power Corporation Ltd., Bangalore subject to the following conditions :-

1 (a) The allottee shall execute an agreement with Government within three months from the date of the capacity allotment order failing which the allotment order shall become automatically lapsed. There shall be no refund of the application fee of Rs. 5,000/- per M.W received by Karnataka Renewable Energy Development Limited, Bangalore.

(b) Such an agreement on Rs. 400.00 Stamp Paper shall be routed through the Managing Director, Karnataka Renewable Energy Development Limited, Bangalore who shall certify as to its correctness after due scrutiny.

(c) Before executing the agreement the project developer shall deposit in advance with Karnataka Renewable Energy Development Limited, Bangalore the detailed project report (DPR) processing fee at the rate of Rs. 25,000/- per M.W.

2(a) The project Developer shall obtain all statutory clearance from the respective authorities such as Karnataka Power Transmission Corporation Limited, Karnataka State Pollution Control Board, Forest, Ecology & Environment Department etc. Thereafter, he shall prepare and submit 3 copies of Detailed Project Report to the Managing Director, Karnataka Renewable Energy Development Limited, Bangalore to enable date to issue technical clearance for the project.

(b) The Deposit amount payable by the project allottee to Karnataka Renewable Energy Development Limited, Bangalore shall be adjusted towards a Detailed Project Report processing fee.

3. The allottee shall achieve financial closure within six months from the date of technical clearance for the Detailed Project Report by Karnataka Renewable Energy Development Limited, Bangalore.

4. The allottee shall take action to complete the project implementation within 12 months from the date of achieving financial closure.

5. Failure to reach any of the project milestones specified in Sl. No. 2,3, & 4 in the same order would constitute sufficient grounds to result in automatic cancellation of allotment. No notice on this account will be given to the allottee.
6. The project Developer shall enter into a Wheeling and Banking Agreement with Karnataka Power Transmission Corporation Limited (KPTCL) IN CASE OF SELLING POWER TO the third party and Power Purchase Agreement in case of KPTCL.
7. The allottee Company may seek full co-operation from the concerned Officers of the Government at the District and State level to ensure speedy completion of the project.
8. In the allotted site if any of the Government Project comes up, the Government Projects will have priority and the developer should not claim any compensation.
9. The Developer is wholly responsible for the objections raised by local people if any.
10. Power is vested with Government for cancellation/modification of this Government Order.

By Order and in the name of Governor of Karnataka,

P.R. 1349

S.J. SAMPATH KUMAR

Under Secretary To Government, Energy Department

ಇಂಧನ ಸಚಿವಾಲಯ

ವಿಷಯ: ಮೆ:: Chamundeshwari Energy Pvt. Ltd. ಕಂಪನಿಗೆ 3.00 ಮೆಗಾ ವ್ಯಾಟ್ ಸಾಮರ್ಥ್ಯದ ಅಜ್ರಿ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವ ಬಗ್ಗೆ.

ಓದಲಾಗಿದೆ: 1 ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್ಇಡಿ/06/ಅಜ್ರಿ/07/2972 ದಿನಾಂಕ: 24/28.01.2008.

2 ದಿನಾಂಕ: 13.2.2009 ರಂದು ನಡೆದ ಹಂಚಿಕೆ ಸಮಿತಿ ಸಭೆಯ ನಡವಳಿಗಳು.

ಪ್ರಸ್ತಾವನೆ :–

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮೆ:: Chamundeshwari Energy Pvt. Ltd. ಕಂಪನಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಜ್ರಿ ಗ್ರಾಮದ ಬಳಿ ಕುಬ್ಜಾ ನದಿಗೆ ಅಡ್ಡಲಾಗಿ 3.00 ಮೆಗಾ ವ್ಯಾಟ್ ಸಾಮರ್ಥ್ಯದ ಅಜ್ರಿ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಹಂಚಿಕೆ ಸಮಿತಿ ಸಭೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಆದುದರಿಂದ, ಈ ಕೆಳಗಿನಂತೆ ಆದೇಶಿಸಲಾಗಿದೆ :–

ಸರ್ಕಾರದ ಆದೇಶ ಸಂಖ್ಯೆ: ಇಎನ್ 50 ಎನ್ಸಿಇ 2008, ಬೆಂಗಳೂರು, ದಿನಾಂಕ: 19ನೇ ಮೇ 2009.

ಮೆ:: Chamundeshwari Energy Pvt. Ltd. ಕಂಪನಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಜ್ರಿ ಗ್ರಾಮದ ಬಳಿ ಕುಬ್ಜಾ ನದಿಗೆ ಅಡ್ಡಲಾಗಿ 3.00 ಮೆಗಾ ವ್ಯಾಟ್ ಸಾಮರ್ಥ್ಯದ ಅಜ್ರಿ ಕಿರು ಜಲ ವಿದ್ಯುತ್ ಯೋಜನೆಯನ್ನು (**Latitude**: 13°42'40", **Longitude**: 74°54'39") ಈ ಕೆಳಗಿನ ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿದೆ:–

1(ಅ) ಸದರಿ ಯೋಜನೆಯಿಂದ ಕೆಳ ತೊರೆ ಮತ್ತು ಮೇಲ್ತೊರೆ ಯೋಜನೆಗಳಿಗೆ ಯಾವುದೇ ಹಾನಿಯಾಗಬಾರದು.

(ಆ) ಹಂಚಿಕೆದಾರರು ಈ ಆದೇಶ ಹೊರಡಿಸಿದ ಮೂರು ತಿಂಗಳ ಒಳಗಾಗಿ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ, ಈ ಹಂಚಿಕೆ ತಂತಾನೇ ರದ್ದಾಗುವುದು. ನಂತರ, ಕಂಪನಿಯು ಹಂಚಿಕೆಗೋಸ್ಕರ ಪುನಃ ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು. ಯಾವ ಕಾರಣಕ್ಕೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಸ್ವೀಕರಿಸಿದ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

(ಇ) ಒಡಂಬಡಿಕೆಯನ್ನು ರೂ. 400.00ರ ಛಾಪಾ ಕಾಗದದ ಮೇಲೆ ಮಾಡಿಕೊಂಡು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದವರಿಗೆ ಕಳುಹಿಸಿ ಪ್ರಮಾಣೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(ಈ) ಈ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೋಜನಾ ಅಭಿವೃದ್ಧಿದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮತಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿ.ಪಿ.ಆರ್) ಪರಿಷ್ಕರಿಸಲು ಮೆಗಾವಾಟ್ ಒಂದಕ್ಕೆ ರೂ. 25,000.00 ದಂತೆ ರೂ. 1.00 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಪಾವತಿಸತಕ್ಕದ್ದು.

2(ಅ) ಯೋಜನಾ ಅಭಿವೃದ್ಧಿದಾರರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದಲೂ ಅಂದರೆ ಜಲಸಂಪನ್ಮೂಲ ಇಲಾಖೆ, ಅರಣ್ಯ, ಜೀವಿಶಾಸ್ತ್ರ & ಪರಿಸರ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಂದಾಯ ಇಲಾಖೆಗಳಿಂದ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗಾಗಿ ವಿವರವಾದ ಯೋಜನಾ ವರದಿಯನ್ನು ಸಲ್ಲಿಸತಕ್ಕದ್ದು.

(ಆ) ಹಂಚಿಕೆದಾರರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಕ್ಕೆ ಠೇವಣಿ ಇಡುವ ಹಣವನ್ನು, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಆವಿಷ್ಕರಿಸುವುದಕ್ಕೋಸ್ಕರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

3 ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಯೋಜನಾ ವರದಿಗೆ ತಾಂತ್ರಿಕ ಅನುಮೋದನೆ ಕೊಟ್ಟ ಆರು ತಿಂಗಳ ಒಳಗಾಗಿ ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸತಕ್ಕದ್ದು.

4 ಫೈನಾನ್ಸಿಯಲ್ ಕ್ಲೋಷರ್‌ನ್ನು ಸಾಧಿಸಿದ 24 ತಿಂಗಳ ಒಳಗಾಗಿ ಯೋಜನೆಯನ್ನು ಮುಗಿಸುವ ನಿಟ್ಟಿನಲ್ಲಿ ಹಂಚಿಕೆದಾರರು ಕಾರ್ಯಪ್ರವೃತ್ತರಾಗತಕ್ಕದ್ದು.

5 ಮೇಲೆ ತಿಳಿಸಿದ 2, 3 ಮತ್ತು 4 ಅಂಶಗಳ ಯೋಜನಾ ಅನುಷ್ಠಾನ ಮಾಡಲು ಸಫಲವಾಗದಿದ್ದಲ್ಲಿ ಈ ಹಂಚಿಕೆಯು ತಂತಾನೇ ಯಾವ ಮುನ್ಸೂಚನೆಯನ್ನೂ ನೀಡದೆ ರದ್ದಾಗುವುದೆಂದು ತಿಳಿಯತಕ್ಕದ್ದು.

6 ಯೋಜನಾ ಅಭಿವೃದ್ಧಿದಾರರು ವಿದ್ಯುತ್ತನ್ನು ಮೂರನೆಯವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ವೀಲಿಂಗ್ ಅಂಡ್ ಬ್ಯಾಂಕಿಂಗ್ ಒಡಂಬಡಿಕೆ ಮಾಡಿಕೊಳ್ಳಲು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವಿದ್ಯುತ್ ಖರೀದಿ ಒಡಂಬಡಿಕೆ (ಪಿಪಿಎ) ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

7 ಈ ವಿಷಯದಲ್ಲಿ ಹಂಚಿಕೆದಾರರು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಹಾಯ / ಸಹಕಾರವನ್ನು ಪಡೆದು ನಿಗದಿತ ಅವಧಿಯೊಳಗೆ ಯೋಜನಾ ಅನುಷ್ಠಾನ ಪೂರ್ಣಗೊಳಿಸತಕ್ಕದ್ದು.

8. ಈ ಕಿರು ಜಲ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಯಾವುದಾದರು ಸರ್ಕಾರಿ ಜಲ ವಿದ್ಯುತ್ / ನೀರಾವರಿ / ಕುಡಿಯುವ ನೀರಿನ ಯೋಜನೆಗಳು ಬಂದಲ್ಲಿ ಸರ್ಕಾರಿ ಯೋಜನೆಗಳಿಗೆ ಮೊದಲ ಆದ್ಯತೆ ದೊರಕುವುದು ಹಾಗೂ ಈ ಯೋಜನೆಗೆ ಯಾವುದಾದರೂ ಇತರೆ ಯೋಜನೆಗಳಿಂದ ಧಕ್ಕೆಯಾದ್ದಲ್ಲಿ ಯಾವುದೇ ಪರಿಹಾರವನ್ನು ಅಭಿವೃದ್ಧಿದಾರರು ನಿರೀಕ್ಷಿಸುವಂತಿಲ್ಲ.

9. ಸ್ಥಳೀಯವಾಗಿ ಉದ್ಭವಿಸುವ ಯಾವುದಾದರೂ ಆಕ್ಷೇಪಣೆಗಳಿಗೆ ಅಭಿವೃದ್ಧಿದಾರರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.

10 ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯಾವುದೇ ಯೋಜನೆಗಳಿಂದಾಗಿ ಸದರಿ ಯೋಜನೆಯು ಮುಳುಗಡೆಯಾದಲ್ಲಿ, ಒದಗಬಹುದಾದ ಸಂಪೂರ್ಣ ತೊಂದರೆಗಳಿಗೆ ಅಭಿವೃದ್ಧಿದಾರರೇ ಪೂರ್ಣ ಜವಾಬ್ದಾರರಾಗಿರುತ್ತಾರೆ.

11 ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

12 ಡಿ.ಪಿ.ಆರ್. ತಯಾರು ಮಾಡಿದ ಮೇಲೆ ಕ್ರೆಡಲ್ ಸಂಸ್ಥೆಯು ಪರಿಶೀಲಿಸಿದ ನಂತರ ಇತರ ಸಂಬಂಧಿಸಿದ ಇಲಾಖೆಗಳಿಗೆ ಡಿ.ಪಿ.ಆರ್. ಸಲ್ಲಿಸುವುದು ಹಾಗೂ ತದನಂತರ ತಾಂತ್ರಿಕ ಅನುಮೋದನೆಗಾಗಿ ಕ್ರೆಡಲ್‌ಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1350 **ಎಸ್.ಜಿ. ಸಂಪತ್ ಕುಮಾರ್**

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

ENERGY SECRETARIAT

Sub: Enhancement of Wind Power capacitys from 9.00 MW to 26.00 MW of M/s Bhoruka Power Corporation Limited-reg.

Read:
1. Government Order No: DE 38 NCE 2003 dated: 17.7.2003.
2. Government Order No: EN 318 NCE 2005 dated: 20.10.2005.
3. Government Order No: EN 405 NCE 2007 dated: 19.11.2007.
4. Letter No: KRED/08/BPCL/2009/128 dated: 4/5.3.2009 received from the Managing Director, Karnataka Renewable Energy Development Limited, Bangalore.

PREAMBLE :-

In the Government order read at (1) above sanction has been accorded for implementation of 10.00 MW capacity Wind Power Project at Gadag District (Naragund-5.00 MW and Doni Tanda-5.00 MW) to M/s Sharan Powers Private Limited.

In the Government Order read at (2) above sanction has been accorded for transfer of 10.00 MW wind power capacity in favour of M/s Bhoruka Power Corporation Limited from M/s Sharan Powers Private Limited at Naragund and Doni Tanda of Gadag District.

In the Government Order read at (3) above sanction was accorded for enhancement of wind power capacity from 5.00 MW to 9.00 MW in favour of M/s Bhoruka Power Corporation Limited at Doni Tanda of Gadag district.

In the letter read at (4) above, the Managing Director, Karnataka Renewable Energy Development Limited, Bangalore, has recommended for enhancement of wind power capacity from 9.00 MW to 26.00 MW in favour of M/s Bhoruka Power Corporation Limited at Doni Tanda, Mundargi Taluk, Gadag district.

Hence the following order :-

Government Order No: EN 217 NCE 2009, Bangalore, Dated: 21st May 2009.

In the circumtances explained in the preamble, Government are pleased to enhance the wind power capacity from 9.00 MW to 26.00 MW in favour of M/s Bhoruka Power Corporation Limited at Doni Tanda, Mundargi Taluk, Gadag district as detailed below :-

Geographical details	Sanctioned capacity	Capacity proposed for enhancement in Stage-1	Total installable potential including enhancement
South-East of Doni Tanda has 795 and 796 M elevation covered between: **Latitude**: 15°15'-15°16'30" N **Longitude**:75°40'-75°41'15"E Toposheet No : 48 M/11 & 48 M/12	9.00 MW	17.00 MW	26.00 MW

The power is vested with Government for cancellation/modification etc of this Government Order.

The other terms and conditions of the Government Order read at (1) above shall **IPSO FACTO** applicable.

By Order and in the name of Governor of Karnataka,

P.R. 1351

S.J. SAMPATH KUMAR

Under Secretary to Government, Energy Department

ಇಂಧನ ಸಚಿವಾಲಯ

ವಿಷಯ: ಮೆ:: ಜೆ.ಎನ್. ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್‌ಗೆ ಹಂಚಿಕೆ ಮಾಡಲಾಗಿರುವ 13.70 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ರದ್ದು ಪಡಿಸುವ ಬಗ್ಗೆ.

ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ: ಇಎನ್ 245 ಎನ್‌ಸಿಇ 2002 ದಿನಾಂಕ: 26.10.2002.

2) ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/08/Vol IV/2008/2028 ದಿನಾಂಕ: 2/3.12.2008.

3) ಕಾರಣ ಕೇಳುವ ನೋಟೀಸ್ ಸಂಖ್ಯೆ: ಇಎನ್ 451 ಎನ್‌ಸಿಇ 2008 ದಿನಾಂಕ: 27.12.2008.

ಪ್ರಸ್ತಾವನೆ :-

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ ಮೆ :: ಜೆ. ಎನ್. ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್‌ಗೆ 13.70 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ತುಮಕೂರು ಜಿಲ್ಲೆಯ ಚಿಕ್ಕಬ್ಯಾಲದಕೆರೆ, ದಾಸಗುಡಿ, ಗೊಲ್ಲರಹಟ್ಟಿ, ಸೋಮಹಳ್ಳಿ ಮತ್ತು ತಿಮ್ಮಪ್ಪನಹಳ್ಳಿ ಗ್ರಾಮಗಳಲ್ಲಿ ಒಡಂಬಡಿಕೆ ಮಾಡಿಕೊಂಡ ದಿನಾಂಕದಿಂದ 4 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಮಂಜೂರು ಮಾಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇವರು ಸದರಿ ಅಭಿವೃದ್ಧಿದಾರರಿಗೆ ಯೋಜನೆ ಹಂಚಿಕೆಯಾಗಿ 6 ವರ್ಷ ಕಳೆದರೂ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಿರುವುದಿಲ್ಲವೆಂದು ತಿಳಿಸುತ್ತಾ, ಸದರಿ ಯೋಜನೆಯ ಹಂಚಿಕೆ ಆದೇಶವನ್ನು ರದ್ದು ಪಡಿಸುವಂತೆ ಹಾಗೂ ಒಡಂಬಡಿಕೆಯನ್ನು ಮುಕ್ತಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಯೋಜನೆಯ ಅನುಷ್ಠಾನಕ್ಕಾಗಿ ಅನುಮತಿ ನೀಡಿ 6 ವರ್ಷ ಕಳೆದರೂ ಇದುವರೆಗೂ ಅನುಷ್ಠಾನನಿಟ್ಟಿನಲ್ಲಿ ಮೆ:: ಜೆ.ಎನ್. ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಕಾರಣ ಕೇಳುವ ನೋಟೀಸಿನಲ್ಲಿ ಯೋಜನೆಯ ಹಂಚಿಕೆಯನ್ನು ಏಕೆ ರದ್ದು ಪಡಿಸಬಾರದೆಂಬುದಕ್ಕೆ ಸಮಜಾಯಿಷಿಯನ್ನು ನೀಡುವಂತೆ ನೋಂದಾಯಿತ ಅಂಚೆ ಮೂಲಕ ತಿಳಿಸಲಾಗಿತ್ತು.

ಆದರೆ, ಇದುವರೆಗೂ ಅನುಮತಿಸಲಾದ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಮೆ:: ಜೆ.ಎನ್. ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನವರು ಯಾವುದೇ ಪ್ರಗತಿ ಸಾಧಿಸಿಲ್ಲದಿರುವುದು ಸ್ಪಷ್ಟವಾಗುತ್ತದೆ.

ಸದರಿ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಈ ಕೆಳಕಂಡಂತೆ ಆದೇಶಿಸಲಾಗಿದೆ :–

ಸರ್ಕಾರಿ ಆದೇಶ ಸಂಖ್ಯೆ: ಇಎನ್ 451 ಎನ್‌ಸಿಇ 2008, ಬೆಂಗಳೂರು, ದಿನಾಂಕ: 8ನೇ ಮೇ 2009.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ ಸರ್ಕಾರಿ ಆದೇಶ ಸಂಖ್ಯೆ: ಇಎನ್ 245 ಎನ್‌ಸಿಇ 2002 ದಿನಾಂಕ: 26.10.2002 ರಲ್ಲಿ ಮೆ :: ಜೆ. ಎನ್. ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್‌ಗೆ ತುಮಕೂರು ಜಿಲ್ಲೆಯ ಚಿಕ್ಕಬ್ಯಾಲದಕೆರೆ, ದಾಸಗುಡಿ, ಗೊಲ್ಲರಹಟ್ಟಿ, ಸೋಮಹಳ್ಳಿ ಮತ್ತು ತಿಮ್ಮಪ್ಪನಹಳ್ಳಿ ಗ್ರಾಮಗಳಲ್ಲಿ ಒಟ್ಟು 13.70 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯ ಹಂಚಿಕೆ ಆದೇಶ ಮತ್ತು ಈ ಸಂಬಂಧ ಮಾಡಿಕೊಂಡಿರುವ ಒಡಂಬಡಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1356 **ಎಸ್.ಜೆ. ಸಂಪತ್ ಕುಮಾರ್**

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

ವಿಷಯ: ಮೆ:: ಶಿಬಾನಿ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಹಂಚಿಕೆ ಮಾಡಲಾಗಿರುವ 2.00 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ರದ್ದು ಪಡಿಸುವ ಬಗ್ಗೆ.

ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ: ಡಿಇ 232 ಎನ್‌ಸಿಇ 2002 ದಿನಾಂಕ: 10.10.2002.

2) ಸರ್ಕಾರಿ ಆದೇಶ ಸಂಖ್ಯೆ : ಇಂಇ 334 ಎನ್‌ಸಿಇ 2004 ದಿನಾಂಕ : 12.10.2004.

2) ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/08/ಎಸ್‌ಹೆಚ್‌ಪಿ/08/2029 ದಿನಾಂಕ: 2/3.12.2008.

3) ಕಾರಣ ಕೇಳುವ ನೋಟೀಸ್ ಸಂಖ್ಯೆ: ಇಎನ್ 531 ಎನ್‌ಸಿಇ 2008 ದಿನಾಂಕ: 27.12.2008.

ಪ್ರಸ್ತಾವನೆ :–

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ ಮೆ :: ಶಿಬಾನಿ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಲಂಚೆ ಗ್ರಾಮದ ಪುದಿಯಾ ಹೊಳೆಗೆ ಅಡ್ಡಲಾಗಿ 0.5 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ಒಡಂಬಡಿಕೆ ಮಾಡಿಕೊಂಡ ದಿನಾಂಕದಿಂದ 3 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಮಂಜೂರು ಮಾಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ ಸದರಿ ಕಂಪನಿಗೆ ಹಂಚಿಕೆಯಾಗಿರುವ 0.5 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು 2.00 ಮೆಗಾ ವ್ಯಾಟ್‌ಗೆ ಹೆಚ್ಚಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇವರು ಸದರಿ ಅಭಿವೃದ್ಧಿದಾರರಿಗೆ ಯೋಜನೆ ಹಂಚಿಕೆಯಾಗಿ 6 ವರ್ಷ ಕಳೆದರೂ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಿರುವುದಿಲ್ಲವೆಂದು ತಿಳಿಸುತ್ತಾ, ಸದರಿ ಯೋಜನೆಯ ಹಂಚಿಕೆ ಆದೇಶವನ್ನು ರದ್ದು ಪಡಿಸುವಂತೆ ಹಾಗೂ ಒಡಂಬಡಿಕೆಯನ್ನು ಮುಕ್ತಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಯೋಜನೆಯ ಅನುಷ್ಠಾನಕ್ಕಾಗಿ ಅನುಮತಿ ನೀಡಿ 6 ವರ್ಷ ಕಳೆದರೂ ಇದುವರೆಗೂ ಅನುಷ್ಠಾನದ ನಿಟ್ಟಿನಲ್ಲಿ ಮೆ:: ಶಿಬಾನಿ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಕಾರಣ ಕೇಳುವ ನೋಟೀಸಿನಲ್ಲಿ ಯೋಜನೆಯ ಹಂಚಿಕೆಯನ್ನು ಏಕೆ ರದ್ದು ಪಡಿಸಬಾರದೆಂಬುದಕ್ಕೆ ಸಮಜಾಯಿಷಿಯನ್ನು ನೋಂದಾಯಿತ ಅಂಚೆ ಮೂಲಕ ತಿಳಿಸಲಾಗಿತ್ತು. ಆದರೆ, ಕಾರಣ ಕೇಳುವ ನೋಟೀಸನ್ನು ಅಭಿವೃದ್ಧಿದಾರರು ಸ್ವೀಕರಿಸಿರುವುದಕ್ಕೆ ಸ್ವೀಕೃತಿಯು ಇಂಧನ ಇಲಾಖೆಗೆ ಬಂದಿರುತ್ತದೆ. ಸದರಿ ಕಾರಣ ಕೇಳುವ ನೋಟೀಸಿಗೆ ಅಭಿವೃದ್ಧಿದಾರರಿಂದ ಯಾವುದೇ ಉತ್ತರ ಸರ್ಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ. ಇದರಿಂದ ಅಭಿವೃದ್ಧಿದಾರರು ಸದರಿ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲದಿರುವುದು ಸ್ಪಷ್ಟವಾಗುತ್ತದೆ.

ಸದರಿ ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಕೂಲಂಕಷವಾಗಿ ಪರಿಶೀಲಿಸಿದ ನಂತರ ಈ ಕೆಳಕಂಡಂತೆ ಆದೇಶಿಸಲಾಗಿದೆ :–

ಸರ್ಕಾರಿ ಆದೇಶ ಸಂಖ್ಯೆ: ಇಎನ್ 531 ಎನ್‌ಸಿಇ 2008, ಬೆಂಗಳೂರು, ದಿನಾಂಕ: 8ನೇ ಮೇ 2009.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ ಸರ್ಕಾರಿ ಆದೇಶ ಸಂಖ್ಯೆ: ಡಿಇ 232 ಎನ್‌ಸಿಇ 2002 ದಿನಾಂಕ:10.10.2002 ಹಾಗೂ ಸಂಖ್ಯೆ : ಇಂಇ 334 ಎನ್‌ಸಿಇ 2004 ದಿನಾಂಕ : 12.10.2004 ಗಳಲ್ಲಿ

ಮೆ:: ಶಿವಾನಿ ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಲಂಚೆ ಗ್ರಾಮದ ಪುದಿಯಾ ಹೊಳೆಗೆ ಅಡ್ಡಲಾಗಿ ಒಟ್ಟು 2.00 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಗೆ ಅನುಮತಿಸಲಾದ ಆದೇಶ ಮತ್ತು ಈ ಸಂಬಂಧ ಮಾಡಿಕೊಂಡಿರುವ ಒಡಂಬಡಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1367

ಎಸ್.ಜೆ. ಸಂಪತ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

ವಿಷಯ: ಮೆ:: ಮೃಜಾರ ಪವರ್ ಪ್ಲಾಂಟ್ ಕಂಪನಿಗೆ ಹಂಚಿಕೆ ಮಾಡಲಾಗಿರುವ 1.5 ಮೆಗಾ ವ್ಯಾಟ್ ಸಾಮರ್ಥ್ಯದ ಅನ್ವೇರಿ ಕಿರು ಜಲ ವಿದ್ಯುತ್ ಯೋಜನೆಯನ್ನು ರದ್ದು ಪಡಿಸುವ ಬಗ್ಗೆ.

ಓದಲಾಗಿದೆ:
1) ಸರ್ಕಾರಿ ಆದೇಶ ಸಂಖ್ಯೆ: ಡಿಇ 311 ಎನ್‌ಸಿಇ 2002 ದಿನಾಂಕ: 30.4.2003.
2) ಸರ್ಕಾರಿ ಆದೇಶ ಸಂಖ್ಯೆ: ಡಿಇ 405 ಎನ್‌ಸಿಇ 2004 ದಿನಾಂಕ: 10.12.2004.
3) ಸರ್ಕಾರಿ ಆದೇಶ ಸಂಖ್ಯೆ: ಇಂಇ 405 ಎನ್‌ಸಿಇ 2004 ದಿನಾಂಕ : 17.2.2005.
4) ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/08/ಎಸ್‌ಹೆಚ್‌ಪಿ/08/2029 ದಿನಾಂಕ: 2/3.12.2008.
5) ಕಾರಣ ಕೇಳುವ ನೋಟೀಸ್ ಸಂಖ್ಯೆ: ಇಎನ್ 528 ಎನ್‌ಸಿಇ 2008 ದಿನಾಂಕ: 27.12.2008.

ಪ್ರಸ್ತಾವನೆ :–

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ ಮೆ :: ಮೃಜಾರ ಪವರ್ ಪ್ಲಾಂಟ್ ಕಂಪನಿಗೆ 0.25 ಮೆಗಾ ವ್ಯಾಟ್ ಸಾಮರ್ಥ್ಯದ ಅನ್ವೇರಿ ಕಿರು ಜಲ ವಿದ್ಯುತ್ ಯೋಜನೆಯನ್ನು ಅನ್ವೇರಿ ಬ್ರ್ಯಾಂಚ್ ಕೆನಾಲ್, ಅಗರದಹಳ್ಳಿಯಲ್ಲಿ ಒಡಂಬಡಿಕೆ ಮಾಡಿಕೊಂಡ ದಿನಾಂಕದಿಂದ 3 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಮಂಜೂರು ಮಾಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ ಸದರಿ ಕಿರು ಜಲ ವಿದ್ಯುತ್ ಯೋಜನೆಯ ಸಾಮರ್ಥ್ಯವನ್ನು 0.25 ಮೆಗಾ ವ್ಯಾಟ್‌ನಿಂದ 0.50 ಮೆಗಾ ವ್ಯಾಟ್‌ಗೆ ಹೆಚ್ಚಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಆದೇಶದಲ್ಲಿ ಸದರಿ ಕಿರು ಜಲ ವಿದ್ಯುತ್ ಯೋಜನೆಯ ಸಾಮರ್ಥ್ಯವನ್ನು 0.50 ಮೆಗಾ ವ್ಯಾಟ್‌ನಿಂದ 1.50 ಮೆಗಾ ವ್ಯಾಟ್‌ಗೆ ಹೆಚ್ಚಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇವರು ಸದರಿ ಅಭಿವೃದ್ಧಿದಾರರಿಗೆ ಯೋಜನೆ ಹಂಚಿಕೆಯಾಗಿ 6 ವರ್ಷ ಕಳೆದರೂ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸಿರುವುದಿಲ್ಲವೆಂದು ತಿಳಿಸುತ್ತಾ, ಸದರಿ ಯೋಜನೆಯ ಹಂಚಿಕೆ ಆದೇಶವನ್ನು ರದ್ದು ಪಡಿಸುವಂತೆ ಹಾಗೂ ಒಡಂಬಡಿಕೆಯನ್ನು ಮುಕ್ತಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಯೋಜನೆಯ ಅನುಷ್ಠಾನಕ್ಕಾಗಿ ಅನುಮತಿ ನೀಡಿ 6 ವರ್ಷ ಕಳೆದರೂ ಇದುವರೆಗೂ ಅನುಷ್ಠಾನ ನಿಟ್ಟಿನಲ್ಲಿ ಮೆ:: ಮೃಜಾರ ಪವರ್ ಪ್ಲಾಂಟ್ ಕಂಪನಿಯು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮೇಲೆ ಓದಲಾದ ಕ್ರಮ ಸಂಖ್ಯೆ (5) ರ ಕಾರಣ ಕೇಳುವ ನೋಟೀಸಿನಲ್ಲಿ ಯೋಜನೆಯ ಹಂಚಿಕೆಯನ್ನು ಏಕೆ ರದ್ದು ಪಡಿಸಬಾರದೆಂಬುದಕ್ಕೆ ಸಮಜಾಯಿಷಿಯನ್ನು ನೀಡುವಂತೆ ನೋಂದಾಯಿತ ಅಂಚೆ ಮೂಲಕ ತಿಳಿಸಲಾಗಿತ್ತು. ಆದರೆ, ಕಾರಣ ಕೇಳುವ ನೋಟೀಸು ಲಕೋಟೆಯು 'Not known' ಎಂದು ವಾಪಸ್ ಬಂದಿರುತ್ತದೆ. ಇದರಿಂದಾಗಿ ಅಭಿವೃದ್ಧಿದಾರರು ಸದರಿ ವಿಳಾಸದಲ್ಲಿ ವಾಸ್ತವ್ಯ ಇಲ್ಲದಿರುವುದು ಹಾಗೂ ಸುಮಾರು 6 ವರ್ಷಗಳಿಂದ ಯೋಜನೆಯ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೆ:: ಮೃಜಾರ ಪವರ್ ಪ್ಲಾಂಟ್ ಕಂಪನಿಯವರು ಯಾವುದೇ ಪ್ರಗತಿ ಸಾಧಿಸಿಲ್ಲದಿರುವುದು ಸ್ಪಷ್ಟವಾಗುತ್ತದೆ.

ಸದರಿ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಈ ಕೆಳಕಂಡಂತೆ ಆದೇಶಿಸಲಾಗಿದೆ :–

ಸರ್ಕಾರಿ ಆದೇಶ ಸಂಖ್ಯೆ: ಇಎನ್ 528 ಎನ್‌ಸಿಇ 2008, ಬೆಂಗಳೂರು, ದಿನಾಂಕ: 8ನೇ ಮೇ 2009.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ ಸರ್ಕಾರಿ ಆದೇಶ ಸಂಖ್ಯೆ: ಡಿಇ 311 ಎನ್‌ಸಿಇ 2002 ದಿನಾಂಕ:30.4.2003, ಸಂಖ್ಯೆ : ಡಿಇ 405 ಎನ್‌ಸಿಇ 2004 ದಿನಾಂಕ: 10.12.2004 ಮತ್ತು ಸಂಖ್ಯೆ: ಇಂಇ 405 ಎನ್‌ಸಿಇ 2004 ದಿನಾಂಕ : 17.2.2005 ಗಳಲ್ಲಿ ಮೆ :: ಮೃಜಾರ ಪವರ್ ಪ್ಲಾಂಟ್ ಕಂಪನಿಗೆ ಒಟ್ಟು 1.5 ಮೆಗಾ ವ್ಯಾಟ್ ಸಾಮರ್ಥ್ಯದ ಅನ್ವೇರಿ ಕಿರು ಜಲ ವಿದ್ಯುತ್ ಯೋಜನೆಯನ್ನು ಅನ್ವೇರಿ ಬ್ರ್ಯಾಂಚ್ ಕೆನಾಲ್, ಅಗರದಹಳ್ಳಿಯಲ್ಲಿ ಕಿರು ಜಲ ವಿದ್ಯುತ್ ಯೋಜನೆಯ ಹಂಚಿಕೆ ಮಾಡಿರುವ ಆದೇಶಗಳು ಮತ್ತು ಈ ಸಂಬಂಧ ಮಾಡಿಕೊಂಡಿರುವ ಒಡಂಬಡಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1368

ಎಸ್.ಜೆ. ಸಂಪತ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ.

KA / BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೪	ಬೆಂಗಳೂರು, ಗುರುವಾರ, ಜುಲೈ ೯, ೨೦೦೯ (ಆಷಾಢ ೧೮, ಶಕ ವರ್ಷ ೧೯೩೧)	ಸಂಚಿಕೆ ೨೮

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು.

PERSONNEL AND ADMINISTRATIVE REFORMS SECRETARIAT

NOTIFICATION

No. DPAR 97 SKT 2009, Bangalore, Dated: 5th June 2009

The services of Dr. K.A. Appaiah, KAS (Senior Scale) Officer presently working as Special Officer to Chief Minister and E/o Deputy Secretary to Government, Chief Minister's Office, Vidhana Soudha, Bangalore are placed at the disposal of Ministry of External Affairs, Government of India, New Delhi, for being appointed as Additional Private Secretary to the Hon'ble External Affairs Minister with immediate effect and until further orders,.

By Order and in the name of the Governor of Karnataka,

H.R. NAGENDRA

Under Secretary to Government,

Department of Personnel and Administrative Reforms

(Services-2)

P.R. 720

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪಿಡಿ 93 ಎಸ್‌ಎಸ್‌ಎಂ 2007, ಬೆಂಗಳೂರು, ದಿನಾಂಕ: 21ನೇ ಮೇ 2009

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಉಪ ನಿರ್ದೇಶಕರ ಹುದ್ದೆಗಳಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958 ರ ನಿಯಮ 32 ರಡಿ ಸ್ವತಂತ್ರ ಪ್ರಭಾರದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ / ನಿರ್ವಹಿಸುತ್ತಿರುವ ಕೆಳಕಂಡ 36 ಸಹಾಯಕ ನಿರ್ದೇಶಕರಿಗೆ ಕರ್ನಾಟಕ ನಾಗರಿಕ ಸೇವಾ (ಬಡ್ತಿ, ವೇತನ ಹಾಗೂ ಪಿಂಚಣಿಗಳ ಕ್ರಮಬದ್ಧತೆ) ನಿಯಮಗಳು 1978 ರ ನಿಯಮ 2 (3) ರನ್ವಯ ಅವರ ಹೆಸರುಗಳ ಮುಂದೆ ಕಲಂ (3) ರಲ್ಲಿ ಸೂಚಿಸಿರುವ ದಿನಾಂಕದಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.18150–450–19500–525–22650–600–26250–675–26925 ರ ಉಪ ನಿರ್ದೇಶಕರ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ನೀಡಿ ಪ್ರಸ್ತುತ ಅವರುಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲಿಯೇ ಮುಂದುವರೆಸಲಾಗಿದೆ.

II -F1-B/B

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆ ಶ್ರೀ / ಶ್ರೀಮತಿ	ಪೂರ್ವಾನ್ವಯವಾಗಿ ಸ್ಥಾನಪನ್ನ ಆಧಾರದ ಮೇರೆಗೆ ನಿಯತ ಗೊಳಿಸಿದ ದಿನಾಂಕ	ಉಪ ನಿರ್ದೇಶಕರ ಹುದ್ದೆಯಲ್ಲಿ ಪ್ರಭಾರ ವಹಿಸಿಕೊಂಡಿರುವ ದಿನಾಂಕ / ಸದರಿ ಹುದ್ದೆಯ ವೇತನ ಶ್ರೇಣಿಯಲ್ಲಿ ವೇತನ ನಿಗದಿಯಾಗಬೇಕಾದ ದಿನಾಂಕ
1	2	3	4
1.	ಕೆ. ರಮೇಶ್ ಉಪಾಧ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.	20.04.2006	08.05.2006
2.	ಎ. ಜಿ. ಜೋಷಿ, ಉಪನ್ಯಾಸಕರು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು.	20.04.2006	05.06.2006
3.	ಆರ್. ಐ. ಕುಲಕರ್ಣಿ, ಉಪ ನಿರ್ದೇಶಕರು, (ಅಂಕಿಅಂಶ), ಅರಣ್ಯ ಇಲಾಖೆ, ಬೆಂಗಳೂರು.	20.04.2006	10.01.2007
4.	ಕೆ. ಎಲ್. ಸುಬ್ರಹ್ಮಣ್ಯ, ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್, ಶಿವಮೊಗ್ಗ.	20.04.2006	22.07.2006
5.	ಹೆಚ್. ವಿಮಲ, ಉಪ ನಿರ್ದೇಶಕರು (ಅಂಕಿಅಂಶ), ವೈದ್ಯಕೀಯ ಶಿಕ್ಷಣ ಇಲಾಖೆ, ಬೆಂಗಳೂರು.	20.04.2006	29.04.2006
6.	ಎನ್. ರಾಜು. ಬೋಧಕರು, ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ, ಮೈಸೂರು.	20.04.2006	11.05.2006
7.	ಎನ್. ಎಸ್. ನಾಗಶೆಟ್ಟಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಧಾರವಾಡ.	20.04.2006	02.05.2006
8.	ಕೆ. ಸುರೇಶ್, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	20.04.2006	16.06.2006
9.	ಎಂ. ಜಿ. ಚೆನ್ನಿ, ಉಪ ನಿರ್ದೇಶಕರು **(ನಿವೃತ್ತ)** ದಿನಾಂಕ: 31–01–2008 ರಂದು ನಿವೃತ್ತಿ ಹೊಂದಿದ್ದಾರೆ.	20.04.2006	06.06.2006
10.	ಪಿ. ರತ್ನಾಕರ್, ಉಪ ನಿರ್ದೇಶಕರು, (ಅಂಕಿಅಂಶ), ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು.	20.04.2006	22.04.2006
11.	ಪಿ. ವಿ. ದೇಸಾಯಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬೆಳಗಾವಿ.	20.04.2006	24.04.2006

1	2	3	4
12.	ಕೆ. ಜಯರಾಂ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	20.04.2006	02.05.2006
13.	ಎಂ. ಬಿ. ಸಾಲಿ, ಉಪ ನಿರ್ದೇಶಕರು (ನಿವೃತ್ತ) ದಿನಾಂಕ: 28–02–2007 ರಂದು ನಿವೃತ್ತಿ ಹೊಂದಿದ್ದಾರೆ.	20.04.2006	25.04.2006
4	ಎನ್. ವಿ. ನಾಗರಾಜಶೆಟ್ಟಿ, ಉಪ ನಿರ್ದೇಶಕರು, ಪಿ.ಎಂ.ಐ. ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	20.04.2006	14.06.2006
15.	ಬಿ. ಎಸ್. ಕಲ್ಬುರ್ಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಗದಗ.	20.04.2006	01.12.2006
16.	ಎಸ್. ಸಂಪೂರ್ಣಂ, ಉಪ ನಿರ್ದೇಶಕರು, ಆರ್ಥಿಕ ಇಲಾಖೆ (ಫ್ಲಿಕ್ ಸೆಲ್).	20.04.2006	23.05.2006
17.	ಡಿ. ಸಿದ್ಧಲಿಂಗಪ್ಪ, ಉಪ ನಿರ್ದೇಶಕರು, (ಅಂಕಿಅಂಶ), ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು.	20.04.2006	19.05.2006
18.	ಟಿ. ವಿ. ಶರ್ಮ, ಉಪ ನಿರ್ದೇಶಕರು, (ನೇಮಕಾತಿ ನಿರೀಕ್ಷಣೆಯಲ್ಲಿ) ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	20.04.2006	14.06.2006
19.	ಜಿ. ವಿ. ಅಜೂರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕಾರವಾರ.	20.04.2006	22.06.2006
20.	ಎ. ಗಣಪತಿ ಆಚಾರ್ಯ, ಉಪ ನಿರ್ದೇಶಕರು, ಪಿ.ಎಫ್.ಆರ್. ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	20.04.2006	14.06.2006
21.	ಬಿ. ಜಿ. ಕೃಷ್ಣಮೂರ್ತಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	20.04.2006	25.04.2006
22.	ಬಿ. ಎನ್. ಪ್ರಭಾಕರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಚಿಕ್ಕಬಳ್ಳಾಪುರ.	20.04.2006	12.05.2006
23.	ಡಿ. ಸಿ. ವಿಶ್ವನಾಥಯ್ಯ. ಉಪ ನಿರ್ದೇಶಕರು (ನಿವೃತ್ತ) ದಿನಾಂಕ: 17–05–2008 ರಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ.	20.04.2006	11.01.2007

1	2	3	4
24	ಎಲ್. ಎಸ್. ಶ್ರೀನಿವಾಸ್, ಉಪ ನಿರ್ದೇಶಕರು, (ಅಂಕಿಅಂಶ), ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು.	20.04.2006	22.04.2006
25.	ಆರ್. ಪಿ. ತೆರವಾಯಿ, ಉಪ ನಿರ್ದೇಶಕರು, ಮೌಲ್ಯ ಮಾಪನ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	20.04.2006	30.04.2006
26.	ಡಿ. ಪ್ರಮೀಳ ಕುಮಾರಿ, ಉಪ ನಿರ್ದೇಶಕರು, ಜನಶಕ್ತಿ ಮತ್ತು ಉದ್ಯೋಗ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	20.04.2006	05.05.2006
27.	ಬಿ. ಎಸ್. ಪಲ್ಲೇದ್, ಉಪ ನಿರ್ದೇಶಕರು (ಅಂಕಿಅಂಶ), ತೋಟಗಾರಿಕೆ ನಿರ್ದೇಶನಾಲಯ, ಬೆಂಗಳೂರು.	20.04.2006	18.05.2006
28.	ಎಂ. ಸೌಭಾಗ್ಯ ಉಪ ನಿರ್ದೇಶಕರು (ನಿವೃತ್ತ) ದಿನಾಂಕ: 31–12–2007 ರಂದು ನಿವೃತ್ತಿ ಹೊಂದಿದ್ದಾರೆ.	20.04.2006	30.04.2006
29.	ವಿ. ಶಂಕರ ರೆಡ್ಡಿ, ಉಪ ನಿರ್ದೇಶಕರು (ನಿವೃತ್ತ) ದಿನಾಂಕ: 30–04–2008 ರಂದು ನಿವೃತ್ತಿ ಹೊಂದಿದ್ದಾರೆ.	20.04.2006	03.05.2006
30.	ಬಿ. ಸಿ. ಜಯಪಾಲ ರೆಡ್ಡಿ, ಉಪ ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು.	20.04.2006	29.12.2006
31.	ಹೆಚ್. ಬಿ. ಸಿದ್ದೇಗೌಡ, ಉಪ ನಿರ್ದೇಶಕರು (ಅಂಕಿಅಂಶ), ವಾಣಿಜ್ಯ ತೆರಿಗೆ ಆಯುಕ್ತರ ಕಛೇರಿ, ಬೆಂಗಳೂರು.	20.04.2006	30.04.2006
32.	ಕೆ. ಶ್ರೀನಿವಾಸ್, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಬೆಂಗಳೂರು ನಗರ.	20.04.2006	12.05.2006
33.	ಎಂ. ಕೆ. ಮುರಗೋಡ, ಯೋಜನಾ ನಿರ್ದೇಶಕರು, (ಸಮಗ್ರ ಗ್ರಾಮೀಣ ಇಂಧನ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.	20.04.2006	21.04.2006
34.	ಬಿ. ಸುಭಾಶ್ಚಂದ್ರ ಶೆಟ್ಟಿ, ಉಪ ನಿರ್ದೇಶಕರು, (ಅಂಕಿಅಂಶ), ಜವಳಿ ನಿಗಮ, ಬೆಂಗಳೂರು.	20.04.2006	01.06.2006

1	2	3	4
35.	ಸಿ. ಚಾರ್ಲ್ಸ್, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	2 20.04.2006	25.04.2006
36.	ಕೆ. ಪ್ರಭಾಕರ, ಉಪ ನಿರ್ದೇಶಕರು, (ಅಂಕಿಅಂಶ), ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.	20.04.2006	17.08.2006

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ. ಸಾಯಿಬಾಬಾ

ಪಿ.ಆರ್ 640 ಸರ್ಕಾರದ ಅಧೀನ ಕಾರ್ಯದರ್ಶಿ

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, (ಎಸ್–5)

ಶಿಕ್ಷಣ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಇಡಿ 156 ಡಿಟಿಇ 2008, ಬೆಂಗಳೂರು, ದಿನಾಂಕ:16ನೇ ಮೇ 2009.

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಈ ಕೆಳಗಿನ ಪ್ರಾಂಶುಪಾಲರು ಗ್ರೇಡ್–1 (ಎಐಸಿಟಿಇ ವೇತನ ಶ್ರೇಣಿ ರೂ.12,000–18,300) ರವರುಗಳನ್ನು ಪ್ರಾಂಶುಪಾಲರು ಗ್ರೇಡ್–2 (ಎಐಸಿಟಿಇ ವೇತನ ಶ್ರೇಣಿ ರೂ.16,400–20,000) ಹುದ್ದೆಗಳಿಗೆ ಸ್ಥಾನಪನ್ನ ಪದೋನ್ನತಿ ನೀಡಿ ಅವರುಗಳ ಹೆಸರಿನ ಮುಂದೆ ಕಾಣಿಸಿರುವ ಸ್ಥಳಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕ್ರಮ ಸಂಖ್ಯೆ	ಹೆಸರು, ಪದನಾಮ ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ಶ್ರೀ / ಶ್ರೀಮತಿ	ಪದೋನ್ನತಿ ನೀಡಿ ಸ್ಥಳ ನಿಯುಕ್ತಿಗೊಳಿಸಿರುವ ಸ್ಥಳ
(1)	(2)	(3)
1	ಹೆಚ್.ಯು.ತಳವಾರ್, ಪ್ರಿನ್ಸಿಪಾಲರು ಗ್ರೇಡ್–1, (ಪ್ರಸ್ತುತ ನಿರ್ದೇಶನಾಲಯದಲ್ಲಿನ ಉಪ ನಿರ್ದೇಶಕರು (ಸಿಡಿಸಿ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ)	ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಜಂಟಿ ನಿರ್ದೇಶಕರು (ಆಡಳಿತ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
2	ಸಿ.ಆರ್.ಕೃಷ್ಣಮೂರ್ತಿ, ಪ್ರಿನ್ಸಿಪಾಲರು ಗ್ರೇಡ್–1, (ಪ್ರಸ್ತುತ ನಿರ್ದೇಶನಾಲಯದಲ್ಲಿನ ಉಪ ನಿರ್ದೇಶಕರು (ತನಿಖೆ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ)	ಕರ್ನಾಟಕ ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಜಂಟಿ ನಿರ್ದೇಶಕರು (ಸಿಡಿಸಿ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
3	ಟಿ.ಜಿ.ವಿರೂಪಾಕ್ಷಪ್ಪ, ಪ್ರಿನ್ಸಿಪಾಲರು ಗ್ರೇಡ್–1, (ಪ್ರಸ್ತುತ ನಿರ್ದೇಶನಾಲಯದಲ್ಲಿನ ಉಪ ನಿರ್ದೇಶಕರು (ಎಲ್ಆರ್‌ಡಿಸಿ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ)	ಸರ್ಕಾರಿ ಪಾಲಿಟೆಕ್ನಿಕ್, ಬೀದರ್ ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಉಪ ನಿರ್ದೇಶಕರು (ತನಿಖೆ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
4	ಜಿ.ನಿರಂಜನದಾಸ್ ರಾಜ್ಜಾನ್, ಪ್ರಿನ್ಸಿಪಾಲರು ಗ್ರೇಡ್–1, (ಪ್ರಸ್ತುತ ನಿರ್ದೇಶನಾಲಯದಲ್ಲಿನ ಉಪ ನಿರ್ದೇಶಕರು (ಯೋಜನಾ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ)	ಸರ್ಕಾರಿ ಪಾಲಿಟೆಕ್ನಿಕ್, ತುಮಕೂರು ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಉಪ ನಿರ್ದೇಶಕರು (ಯೋಜನೆ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.

1	2	3
5	ಶ್ರೀಮತಿ ಕಮಲಾಕ್ಷ ಸಿ, ಪ್ರಿನ್ಸಿಪಾಲರು ಗ್ರೇಡ್–1, ಸರ್ಕಾರಿ ಫಿಲಂ ಅಂಡ್ ಟೆಲಿವಿಷನ್ ಸಂಸ್ಥೆ, ಹೆಸರಘಟ್ಟ.	ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಮೈಸೂರು ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಉಪ ನಿರ್ದೇಶಕರು (ಎಲ್.ಆರ್.ಡಿ.ಸಿ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
6	ಎ.ಎಂ.ಬೋಜೇದಾರ್, ಪ್ರಿನ್ಸಿಪಾಲರು ಗ್ರೇಡ್–1, ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ.	ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ
7	ಮಂಜುನಾಥ್.ಆರ್, ಪ್ರಿನ್ಸಿಪಾಲರು ಗ್ರೇಡ್–1, ಸರ್ಕಾರಿ ಪಾಲಿಟೆಕ್ನಿಕ್, ಚಾಮರಾಜನಗರ.	ಶ್ರೀಮತಿ ಎಲ್.ವಿ ಪಾಲಿಟೆಕ್ನಿಕ್, ಹಾಸನ ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಉಪ ನಿರ್ದೇಶಕರು (ಸಿಡಿಸಿ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
8	ಕೆ.ಸುಲೋಮಣಿ, ಪ್ರಿನ್ಸಿಪಾಲರು ಗ್ರೇಡ್–1, (ಪ್ರಸ್ತುತ ನಿರ್ದೇಶನಾಲಯದಲ್ಲಿನ ಉಪ ನಿರ್ದೇಶಕರು (ತಾಂತ್ರಿಕ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ)	ಶ್ರೀಮತಿ ಎಲ್.ವಿ ಪಾಲಿಟೆಕ್ನಿಕ್, ಹಾಸನ ಇಲ್ಲಿ ಶ್ರೀ ಮಂಜುನಾಥ್.ಆರ್ ರವರು ಕಾರ್ಯ ವರದಿ ಮಾಡಿ ಬಿಡುಗಡೆಗೊಂಡ ನಂತರ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಉಪ ನಿರ್ದೇಶಕರು (ಪರೀಕ್ಷೆ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
	ನಾನ್ ಇಂಜಿನಿಯರಿಂಗ್ ವಿಭಾಗ	
9	ಶ್ರೀ ರಾಜು, ಪ್ರಾಂಶುಪಾಲರು ಗ್ರೇಡ್–1, ಸ್ಟೆರಿಕ್ ಸಂಸ್ಥೆ, ಬೆಂಗಳೂರು.	ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಒಂದು ದಿನ ಕಾರ್ಯನಿರ್ವಹಿಸಿ ನಂತರ ವಾಪಸ್ಸು ಬಂದು ಉಪ ನಿರ್ದೇಶಕರು (ಐ.ಐ.ಐ ಸೆಲ್), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹುದ್ದೆಯಲ್ಲಿ ಸ್ವಂತ ವೇತನ ಮತ್ತು ದರ್ಜೆಯ ಮೇಲೆ ಕರ್ತವ್ಯ ನಿರ್ವಹಿಸುವುದು.
10	ಶ್ರೀ ಎಂ.ಅಭಿಲಾಷ್, ಪ್ರಾಂಶುಪಾಲರು ಗ್ರೇಡ್–1, ಸರ್ಕಾರಿ ಎಸ್ಆರ್ಸಿಐಬಿಎಂ, ಬೆಂಗಳೂರು	ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೆಂಗಳೂರು

ಕ್ರಮ ಸಂಖ್ಯೆ 7 ಮತ್ತು 9 ರಲ್ಲಿನ ಅಧಿಕಾರಿಗಳು ಅವರುಗಳಿಗೆ ಸ್ಥಳ ನಿಯುಕ್ತಿಗೊಳಿಸಿರುವ ಪಾಲಿಟೆಕ್ನಿಕ್‌ಗಳಲ್ಲಿ ಮೊದಲು ಕಾರ್ಯವರದಿ ಮಾಡಿ ಒಂದು ದಿನ ಕಾರ್ಯನಿರ್ವಹಿಸಿ ಬಿಡುಗಡೆ ಹೊಂದಿದ ನಂತರ ಕ್ರಮ ಸಂಖ್ಯೆ 8 ಮತ್ತು 10 ರಲ್ಲಿನ ಅಧಿಕಾರಿಗಳು ಕಾರ್ಯ ವರದಿ ಮಾಡತಕ್ಕದ್ದು.

ಸದರಿ ಅಧಿಕಾರಿಗಳು ಸ್ಥಳ ನಿಯುಕ್ತಿಗೊಳಿಸಲ್ಪಟ್ಟ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಸಂಬಂಧಿಸಿದವರೆಲ್ಲರಿಗೂ ಸಿ.ಟಿ.ಸಿ ಕಳುಹಿಸಿಕೊಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎನ್.ಆರ್.ಪ್ರಭು

ಪಿ.ಆರ್ 624

ಸರ್ಕಾರದ ಅಧೀನ ಕಾರ್ಯದರ್ಶಿ

ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ)

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಪಿಡಿ 135 ಎಸ್‌ಎಸ್‌ಎಂ 2008, ಬೆಂಗಳೂರು, ದಿನಾಂಕ: 15ನೇ ಜೂನ್ 2009.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸೇವೆಗೆ ಸೇರಿದ ಕೆಳಕಂಡ 32 ಸಹಾಯಕ ನಿರ್ದೇಶಕರಿಗೆ ರೂ.18150–26925 ರ ವೇತನ ಶ್ರೇಣಿಯ **ಉಪ ನಿರ್ದೇಶಕರ** ಹುದ್ದೆಗೆ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆವಿಗೆ ಸ್ಥಾನಪನ್ನ ಮುಂಬಡ್ತಿ ನೀಡಿ ಅವರ ಹೆಸರುಗಳ ಮುಂದೆ ಸೂಚಿಸಿರುವ ಖಾಲಿ ಹುದ್ದೆಗಳಿಗೆ ನೇಮಿಸಲಾಗಿದೆ.

ಕ್ರ ಸಂ	ಅಧಿಕಾರಿಯ ಹೆಸರು ಹಾಗೂ ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಮುಂಬಡ್ತಿ ನಂತರ ಸ್ಥಳನಿಯುಕ್ತಿ ನೀಡಿ ನೇಮಿಸಲಾದ ಖಾಲಿ ಹುದ್ದೆ
1	ಎಸ್. ಎನ್. ಮಠ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಸೋಮವಾರಪೇಟೆ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಚಾಮರಾಜನಗರ ಜಿಲ್ಲೆ.
2	ಆರ್. ಡಿ. ಜೋಶಿ ಸಹಾಯಕ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ, ಧಾರವಾಡ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಧಾರವಾಡ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಮುಖ್ಯ ಅಭಿಯಂತರರ ಕಛೇರಿ (ಉತ್ತರ), ಸಂಪರ್ಕ ಮತ್ತು ಕಟ್ಟಡ, ಧಾರವಾಡ.
3	ಆರ್. ಸುಮತಿ ಸಹಾಯಕ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಡಿ. ಪಿ. ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿದೆ.
4	ಅಕ್ತರ್ ಭಾನು ಸಹಾಯಕ ನಿರ್ದೇಶಕರು, ಮೌಲ್ಯಮಾಪನ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ, ಬೆಂಗಳೂರು.
5	ಜೆ. ತುಳಸಿರಾಮ್ ಸಹಾಯಕ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಹೆಚ್.ಡಿ.ಡಿ. ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿದೆ.
6	ಎಸ್. ಪಿ .ಮುರಾರಿ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಬಸವನಬಾಗೇವಾಡಿ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬೀದರ್ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಬೀದರ್.
7	ಎಮ್. ಸಿದ್ದೋಜಿರಾವ್ ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಬೆಂಗಳೂರು (ಗ್ರಾ).

ಕ್ರ ಸಂ	ಅಧಿಕಾರಿಯ ಹೆಸರು ಹಾಗು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಮುಂಬಡ್ತಿ ನಂತರ ಸ್ಥಳನಿಯುಕ್ತಿ ನೀಡಿ ನೇಮಿಸಲಾದ ಖಾಲಿ ಹುದ್ದೆ
8	ಎಸ್. ಆರ್. ಸುಳಕೂಡೆ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಗೋಕಾಕ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬೆಳಗಾಂ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಮುಖ್ಯ ಅಭಿಯಂತರರ ಕಛೇರಿ (ಉತ್ತರ), ಸಣ್ಣ ನೀರಾವರಿ ಇಲಾಖೆ, ಬೆಳಗಾಂ.
9	ಕೋಮಲ ವಿಶ್ವನಾಥನ್ ಸಹಾಯಕ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಪಿ. ಪಿ. ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿದೆ.
10	ಎಮ್. ಎಮ್. ಪೂಜಾರಿ ಸಹಾಯಕ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಪಿ.ಎಫ್.ಆರ್ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿದೆ.
11	ಜೆ. ಬಿ. ಮಾಡಳ್ಳಿ ಸಹಾಯಕ ನಿರ್ದೇಶಕರು, ಮುಖ್ಯ ಇಂಜಿನಿಯರ್‌ರವರ ಕಛೇರಿ, ಸಣ್ಣ ಇಲಾಖೆ, ಬೆಂಗಳೂರು (ದ).	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು.
12	ಎ .ಹೆಚ್. ಬಾಗವಾನ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಸಿಂದಗಿ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಉಡುಪಿ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಉಡುಪಿ.
13	ಎಸ್. ಜೆ. ಕಕ್ಕಳಮೇಲಿ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಮುದ್ದೇಬಿಹಾಳ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಗದಗ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾಪಂಚಾಯತ್, ಗದಗ.
14	ಎಮ್. ಆರ್. ಹೆಗ್ಗಡೆ ಸಹಾಯಕ ನಿರ್ದೇಶಕರು, ಪಿ.ಎಫ್.ಆರ್. ವಿಭಾಗ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಚಿತ್ರದುರ್ಗ.
15	ಬಿ. ಸುರೇಶ್‌ರಾವ್ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಭಟ್ಕಳ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಉಡುಪಿ.

ಕ್ರ ಸಂ	ಅಧಿಕಾರಿಯ ಹೆಸರು ಹಾಗೂ ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಮುಂಬಡ್ತಿ ನಂತರ ಸ್ಥಳನಿಯುಕ್ತಿ ನೀಡಿ ನೇಮಿಸಲಾದ ಖಾಲಿ ಹುದ್ದೆ
16	ಸುಭೋದ ಎಮ್. ನಾಯ್ಕ ಉಪ ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಶಿರಸಿ.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಬರಪರಿಹಾರ ಮತ್ತು ಉಸ್ತುವಾರಿ ಕೋಶ, ಬೆಂಗಳೂರು.
17	ಎ. ಜಿ. ಶ್ಯಾಮಲ ಸಹಾಯಕ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕೇಂದ್ರ ಕಛೇರಿ, ಬೆಂಗಳೂರು.	ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಲನಾಲಯದ ಉಪ ನಿರ್ದೇಶಕರ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಉಪ ನಿರ್ದೇಶಕರು, ಪಿ. ಎಫ್. ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿದೆ.
18	ಎ. ಎಮ್. ಸಾವಳಗಿ ಸಹಾಯಕ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ, ಗುಲ್ಬರ್ಗ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬಾಗಲಕೋಟೆ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಬಾಗಲಕೋಟೆ.
19	ಎಫ್. ಎಮ್. ಖಾಲೆಖಾನ್ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಮುಂಡರಗಿ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಉತ್ತರ ಕನ್ನಡ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಜಿಲ್ಲೆ, ಕಾರವಾರ.
20	ಪಿ. ರಾಮಯ್ಯ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಸಂಡೂರು.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಹಾವೇರಿ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಹಾವೇರಿ.
21	ಕೆ. ಸಣ್ಣವೀರಪ್ಪ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಕೂಡ್ಲಗಿ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೊಪ್ಪಳ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಕೊಪ್ಪಳ.
22	ಜಿ. ಮುನಿಯಪ್ಪ ಸಹಾಯಕ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ, ಕೋಲಾರ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೋಲಾರ.
23	ವೈ. ಬಿ. ಚಲವಾದಿ ಸಹಾಯಕ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ, ಬಾಗಲಕೋಟೆ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬಾಗಲಕೋಟೆ.

ಕ್ರ ಸಂ	ಅಧಿಕಾರಿಯ ಹೆಸರು ಹಾಗೂ ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಮುಂಬಡ್ತಿ ನಂತರ ಸ್ಥಳನಿಯುಕ್ತಿ ನೀಡಿ ನೇಮಿಸಲಾದ ಖಾಲಿ ಹುದ್ದೆ
24	ಡಿ. ಚಂದ್ರಪ್ಪ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಶಿರಾ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಚಿತ್ರದುರ್ಗ, ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಚಿತ್ರದುರ್ಗ.
25	ಸುನಿಲ್ ಬಿಸ್ವಾಸ್ ಸಹಾಯಕ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ, ರಾಯಚೂರು.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ರಾಯಚೂರು ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ರಾಯಚೂರು.
26	ಜಿ. ವಿ. ದಶವಂತ ಸಹಾಯಕ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ, ಬಿಜಾಪುರ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬಿಜಾಪುರ.
27	ಕೆ. ಸಿದ್ದರಾಜು ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಹರಪನಹಳ್ಳಿ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಮಂಡ್ಯ, ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಮಂಡ್ಯ.
28	ಚಿಕ್ಕಸುಬ್ಬಯ್ಯ ಸಹಾಯಕ ನಿರ್ದೇಶಕರು, ಮೌಲ್ಯಮಾಪನ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ರಾಮನಗರ.
29	ಹೆಚ್. ವಿ. ನಾಗರಾಜ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಅರಕಲಗೂಡು.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಹಾಸನ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಹಾಸನ.
30	ಹೆಚ್. ನರಸಿಂಹಯ್ಯ ಸಹಾಯಕ ನಿರ್ದೇಶಕರು, ಸಾರಿಗೆ ಇಲಾಖೆ, ಬೆಂಗಳೂರು.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಬೆಂಗಳೂರು (ನಗರ).
31	ಆರ್. ವಿ. ತೋಟದ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಹುನಗುಂದ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೊಡಗು ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಕೊಡಗು.
32	ಎಸ್. ಎಮ್. ದೊಡ್ಡಮನಿ ತಾಲ್ಲೂಕು ಯೋಜನಾಧಿಕಾರಿ, ತಾಲ್ಲೂಕು ಪಂಚಾಯತ್, ಇಂಡಿ.	ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಧಾರವಾಡ ಈ ಹುದ್ದೆಯಲ್ಲಿ ವರದಿ ಮಾಡಿಕೊಂಡ ನಂತರ ಮರುದಿನದಿಂದ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಧಾರವಾಡ.

ಸರ್ಕಾರಿ ನೌಕರರ ಜೇಷ್ಠತಾ ವಿಷಯಕ್ಕೆ ಸಂಬಂಧಪಟ್ಟಂತೆ ಸಕ್ಷಮ ನ್ಯಾಯಲಯಗಳಲ್ಲಿ ಹಾಗೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ಮೊಕದ್ದಮೆಗಳಲ್ಲಿ ನೀಡಬಹುದಾದ ತೀರ್ಪುಗಳಿಗೆ ಮೇಲ್ಕಾಣಿಸಿದ ಮುಂಬಡ್ತಿಗಳು ಒಳಪಟ್ಟಿರುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ. ಸಾಯಿಬಾಬಾ

ಪಿ.ಆರ್ 745 ಸರ್ಕಾರದ ಅಧೀನ ಕಾರ್ಯದರ್ಶಿ

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, (ಎಸ್-5)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 266 ಪೊಸಿಪ 2009, ಬೆಂಗಳೂರು, ದಿನಾಂಕ: 6ನೇ ಜೂನ್ 2009

ಶ್ರೀ ಅಶೋಕ್ ಕುರೇರ್, ಎಸ್.ಪಿ. (ಸಿವಿಲ್) (ನಾನ್ ಐಪಿಎಸ್), ರಾಜ್ಯ ಗುಪ್ತವಾರ್ತೆ, ಬೆಂಗಳೂರು ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಡಿಷನಲ್ ಎಸ್.ಪಿ. ಬಳ್ಳಾರಿ ಇಲ್ಲಿ ಶ್ರೀ ಡಿ.ಎಂ. ಕೃಷ್ಣಂರಾಜು ಇವರ ಸ್ಥಾನದಲ್ಲಿ ವರ್ಗಾಯಿಸಿ ನೇಮಿಸಲಾಗಿದೆ.

ಈ ಅಧಿಸೂಚನೆಯನ್ನು ಮಾನ್ಯ ಮುಖ್ಯಮಂತ್ರಿಯವರು ಸಂಖ್ಯೆ:ಪಿಎಸ್‌ಸಿಎಂ-ಎಫ್2690/2009, ದಿನಾಂಕ:5.6.2009 ರಲ್ಲಿ ಅನುಮೋದಿಸಿದಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 758 **ಟಿ.ಎನ್ ರವಿಪ್ರಕಾಶ್**

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 64 ಎಲ್‌ಎಜಿ 2008, ಬೆಂಗಳೂರು, ದಿನಾಂಕ: 10ನೇ ಜೂನ್ 2009

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ (1977) ನಿಯಮ 26(2)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸದರಿ ನಿಯಮಗಳ ಷರತ್ತುಗಳಿಗೊಳಪಟ್ಟು ಶ್ರೀ ಕೆ.ಎಂ. ಲೋಕೇಶ್, ಇವರನ್ನು ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮೈಸೂರು ಜಿಲ್ಲೆಯ 1ನೇ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 759 **ಹೆಚ್.ಆರ್. ಶಕುಂತಲ**

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1)(ಪ್ರ)

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ

ಅಧಿಸೂಚನೆ

ಸಂಖ್ಯೆ: ಲಾ 86 ಎಲ್‌ಸಿಇ 2009, ಬೆಂಗಳೂರು, ದಿನಾಂಕ: 6ನೇ ಜೂನ್ 2009

ಕರ್ನಾಟಕ ಕಾನೂನು ಅಧಿಕಾರಿಗಳ ಸೇವೆಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ (1977)ರ 26(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಆರ್.ಪಿ. ಪ್ರಕಾಶ ವಿಶೇಷಾಧಿಕಾರಿ ಅಭಿಯೋಜಕರು, 5ನೇ ತ್ವರಿತಗತಿ ನ್ಯಾಯಾಲಯ ತುಮಕೂರು ಇವರನ್ನು ದಿನಾಂಕ:12/5/2009ರಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 760 **ಹೆಚ್.ಆರ್. ಶಕುಂತಲ**

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1)(ಪ್ರ)

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 217 ಪಿಐಎಂ 2009, ಬೆಂಗಳೂರು, ದಿನಾಂಕ: 8ನೇ ಜೂನ್ 2009

ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ವೈದ್ಯರು ದರ್ಜೆ-1, ಇವರುಗಳನ್ನು ಜಿಲ್ಲಾ ಆಯುಷ್ ಅಧಿಕಾರಿಗಳನ್ನಾಗಿ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಕ ಮಾಡಿದೆ.

ಕ್ರ.ಸಂ	ವೈದ್ಯಾಧಿಕಾರಿಯವರ ಹೆಸರು ಮತ್ತು ಖಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ	ಜಿಲ್ಲಾ ಆಯುಷ್ ಅಧಿಕಾರಿಯಾಗಿ ನೇಮಕ ಮಾಡಿದ ಸ್ಥಳ
1	ಡಾ: ರೇಣುಕಾ ಎಲ್ಲಪ್ಪ ತೆರದಾಳ ವೈದ್ಯರು ದರ್ಜೆ-1(ಆ) ಸರ್ಕಾರಿ ಆಯುರ್ವೇದ ಆಸ್ಪತ್ರೆ, ಬಿಜಾಪುರ	ಜಿಲ್ಲಾ ಆಯುಷ್ ಅಧಿಕಾರಿ ಬಿಜಾಪುರ
2	ಡಾ:ಹೊನ್ನತ್ತಿ ಡಿ. ರಾಮರಾವ್ ವೈದ್ಯರು ದರ್ಜೆ-1(ಆ) ಶ್ರೀ ಜಯಚಾಮರಾಜೇಂದ್ರ ಭಾರತೀಯ ವೈದ್ಯಕೀಯ ಸಂಸ್ಥೆ ಬೆಂಗಳೂರು	ಜಿಲ್ಲಾ ಆಯುಷ್ ಅಧಿಕಾರಿ ಚಿಕ್ಕಬಳ್ಳಾಪುರ

ಡಾ: ವೀರನಗೌಡ ಎಸ್. ಪಾಟೀಲ್ ಹಾಲಿ ಜಿಲ್ಲಾ ಆಯುಷ್ ಅಧಿಕಾರಿ ಬಳ್ಳಾರಿ ಇವರಿಗೆ ಜೇಷ್ಠತಾ ಅನುಸಾರ ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಗೆ ಅರ್ಹತೆ ಬಂದಿರುವುದರಿಂದ ಅವರು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದಿನ ಆದೇಶದವರೆಗೆ ಕ್ರಮಬದ್ಧಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 761

ಎನ್. ಮಹಾಲಕ್ಷ್ಮಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾರತೀಯ ವೈದ್ಯ ಪದ್ಧತಿ)

ತಿದ್ದುಪಡಿ

ಸಂಖ್ಯೆ: ಆಕುಕ 184 ಎಂಎಸ್‌ಎಸ್ 2008, ಬೆಂಗಳೂರು, ದಿನಾಂಕ: 20ನೇ ಮೇ 2009

ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ 184 ಎಂಎಸ್‌ಎಸ್ 2008, ದಿನಾಂಕ:19.5.2009ರ 7ನೇ ಸಾಲಿನಲ್ಲಿ "ಅಪರ ನಿರ್ದೇಶಕರು, (ಉಪ ಯೋಜನಾಡಳಿತಾಧಿಕಾರಿ), ಕೆ.ಹೆಚ್.ಎಸ್.ಡಿ.ಆರ್.ಪಿ. ಬೆಂಗಳೂರು, ಈ ಹುದ್ದೆಗೆ ನೇಮಿಸಿದೆ" ಎಂದಿರುವುದನ್ನು "ಡಾ: ವಿ.ಡಿ. ಹಳಕಟ್ಟಿ, ಜಂಟಿ ನಿರ್ದೇಶಕರು, ಕೆ.ಹೆಚ್.ಎಸ್.ಡಿ.ಆರ್.ಪಿ., ಬೆಂಗಳೂರು, ಇವರು ಕಾರ್ಯನಿರ್ವಹಿಸುತ್ತಿರುವ ಹುದ್ದೆಯನ್ನು ಅಪರ ನಿರ್ದೇಶಕರು (ಉಪ ಯೋಜನಾಡಳಿತಾಧಿಕಾರಿ) ಕೆ.ಹೆಚ್.ಎಸ್.ಆರ್.ಪಿ., ಬೆಂಗಳೂರು, ಎಂದು ಗುರುತಿಸಿ ಈ ಹುದ್ದೆಗೆ ನೇಮಿಸಿದೆ" ಎಂದು ತಿದ್ದಿ ಓದಿಕೊಳ್ಳತಕ್ಕದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 762

ಪದ್ಮಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಸಂಕಇ 1 ಭಾಮಮ 2009, ಬೆಂಗಳೂರು, ದಿನಾಂಕ: 12ನೇ ಮೇ 2009

ಶ್ರೀ ಇಕ್ಬಾಲ್ ಅಹಮದ್, ಜಂಟಿ ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರು ಅಧಿಕ ಪ್ರಭಾರದಲ್ಲಿ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕ ಪ್ರಭಾರದಿಂದ ಬಿಡುಗಡೆಗೊಳಿಸಿ, ಈ ಸ್ಥಾನದಲ್ಲಿ **ಶ್ರೀಮತಿ ಶಮೀಮ್ ಅಕ್ತರ್**, ಸಹಕಾರ ಸಂಘಗಳ ಜಂಟಿ ನಿಬಂಧಕರು, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ

ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಹುದ್ದೆಗೆ ಆರ್ಥಿಕ ಪ್ರಭಾರದ ಮೇಲೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 763

ಆರ್. ನಿಸಾರ್ ಅಹಮದ್

ಸರ್ಕಾರದ ಅಧೀನ ಕಾರ್ಯದರ್ಶಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

OFFICE OF THE CITY CIVIL COURT, BANGALORE

NOTIFICATION

No. ADM-1(E)/751/2009, Bangalore, Dated: 11th June 2009

Sri K.S. Jere, Asst. Registrar of City Civil Court, Bangalore is permitted to surrender the earned leave for 30 days as on 31.5.2009 for encashment benefit for the block period 2009-2010.

He shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in G.O.No. FD 3 SRS 95, dated:27.3.1995 and G.O.No. FD SRS 2000 dated 26.12.2000 and addendum dated 28.3.2001 to that G.O. and G.O.No. FD 8 SENISE 2008 Dt:16.5.2009.

By Order of the Prl. City Civil & Sessions Judge,

P.R. 764

REGISTRAR

City Civil Court, Bangalore

ಸಮಾಜ ಕಲ್ಯಾಣ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಸಕಇ 67 ಸ್ವೀಮರ 2009, ಬೆಂಗಳೂರು, ದಿನಾಂಕ: 2ನೇ ಜೂನ್ 2009

ಶ್ರೀ ಎಂ.ಎಂ. ಜಾಟೆ, ಸರ್ಕಾರದ ಅಧೀನ ಕಾರ್ಯದರ್ಶಿ–3, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ದಿನಾಂಕ:1–6–2009 ರಿಂದ 30–6–2009ರ ವರೆಗೆ 30 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಣೆ ಮಾಡಿ ನಗಧೀಕರಣಗೊಳಿಸುವ ಸೌಲಭ್ಯ ಪಡೆಯಲು ಮಂಜೂರಾತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 765

ಸಿದ್ದಲಿಂಗಯ್ಯ

ಸರ್ಕಾರದ ಉಪ ಕಾರ್ಯದರ್ಶಿ–3

ಸಮಾಜ ಕಲ್ಯಾಣ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಕಸಂವಾಪ್ರ:6:ಪ್ರವಾಸ: 2009, ಬೆಂಗಳೂರು, ದಿನಾಂಕ: 19ನೇ ಜೂನ್ 2009

ಸರ್ಕಾರದ ಅಧಿಸೂಚನೆ ಸಂಖ್ಯೆ :ಸಿಆಸುಇ 104 ಅಸೇವ:2009 ದಿನಾಂಕ:11.6.2009ರಲ್ಲಿ ಶ್ರೀ ಹೆಚ್.ಟಿ. ಚಂದ್ರಶೇಖರ್ ಹಿರಿಯ ಶ್ರೇಣಿ ಅಧಿಕಾರಿ ಇವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು ಇಲ್ಲಿನ ಶ್ರೀ ಬಿ.ಆರ್. ಓಂಪ್ರಕಾಶ್ ರವರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಲು ಪ್ರವಾಸೋದ್ಯಮ ಇಲಾಖೆಯ ವಶಕ್ಕೆ ನೀಡಲಾಗಿದ್ದು, ಅದರಂತೆ ಶ್ರೀ ಹೆಚ್.ಟಿ. ಚಂದ್ರಶೇಖರ್, ಕೆ.ಎ.ಎಸ್ ಹಿರಿಯ ಶ್ರೇಣಿ ಅಧಿಕಾರಿ ಇವರನ್ನು ಶ್ರೀ ಬಿ.ಆರ್. ಓಂಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು ಇವರ ಜಾಗದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮರುನೇಮಕಾತಿ ಮಾಡಿ ನಿಯುಕ್ತಿಗೊಳಿಸಲಾಗಿದೆ.

ಶ್ರೀ ಬಿ.ಆರ್. ಓಂಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು ಇವರು ಸದರಿ ಹುದ್ದೆಯಿಂದ ಬಿಡುಗಡೆ ಹೊಂದಿ ಸಹಕಾರ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್ 766

ಎಸ್. ನಾರಾಯಣಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 44 ಪೊಸಿಪ 2008(ಭಾಗ-1) ಬೆಂಗಳೂರು, ದಿನಾಂಕ: 20ನೇ ಜೂನ್ 2009

ಕುಮಾರಿ ರಹಮತ್ ಜಿ ಎಂ. ನಡಾಫ್, ಪ್ರೊಬೇಷನರಿ ಡಿವೈ.ಎಸ್.ಪಿ ರವರು ನೀಡಿರುವ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 767

ಟಿ.ಎನ್. ರವಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

OFFICE OF THE COURT OF SMALL CAUSES , BANGALORE

NOTIFICATION

To. No. GOB/SCC156/2009, Bangalore, Dated: 22nd June 2009

Sri G.S. Krishna Kumar, Assistant Registrar, Court of Small causes Bangalore is permitted to surrender the earned leave for 30 days as on 31.5.2009 for enactment benefit for the block period 2009-2010.

He shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in G.O.No. FD 3 SRS dated:27.3.1995 and G.O.No. FD SRS 2000 dated:26.12.2000 and addendum dated 28.3.2001 to that G.O. and G.O. No. FD 8 SENISF 2008 dt:16.5.2009.

By order of the Chief Judge,

P.R. 768

REGISTRAR

Court of small causes Bangalore

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 35 ಆಸೇವ 2009, ಬೆಂಗಳೂರು, ದಿನಾಂಕ: 18ನೇ ಜೂನ್ 2009

ಶ್ರೀ ಗೋಖಲೆ ಕಾಶೀನಾಥ್, ಕೆ.ಎ.ಎಸ್ (ಆಯ್ಕೆ ಶ್ರೇಣಿ) ಅಧಿಕಾರಿ, ಹಾಲಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ, ಜಲಸಂವರ್ಧನಾ ಯೋಜನಾ ಸಂಘ, ಬಿಜಾಪುರ, ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಯುಕ್ತರು, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಬಸವಕಲ್ಯಾಣ ಹುದ್ದೆಗೆ- ಶ್ರೀ ಎಸ್.ಎಂ. ಕೆಂಚಣ್ಣನವರ್, ಗ್ರಾ.ಅ.ಪ ಇಲಾಖೆಯ ಅಧಿಕಾರಿ ಇವರ ಸ್ಥಾನದಲ್ಲಿ ವರ್ಗಾಯಿಸಿ ನೇಮಿಸಿದೆ.

ಶ್ರೀ ಎಸ್.ಎಂ. ಕೆಂಚಣ್ಣನವರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮಾತೃ ಇಲಾಖೆಗೆ ಹಿಂದಿರುಗಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 769

ಎಚ್.ಆರ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2)

ಅಧಿಸೂಚನೆ

ಸಂಖ್ಯೆ: ಸಿಆಸುಇ 76 ಸೇಇಮು 2009, ಬೆಂಗಳೂರು, ದಿನಾಂಕ: 19ನೇ ಜೂನ್ 2009

ಸ್ಥಳ ನಿರೀಕ್ಷಣೆಯಲ್ಲಿರುವ ಡಾ:ಜಿ.ಕೆ. ವಸಂತಕುಮಾರ್, ನಿರ್ದೇಶಕರು, ತೋಟಗಾರಿಕೆ ಇಲಾಖೆ ಇವರನ್ನು ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ 330 ಸಅಸೇ 2009, ದಿನಾಂಕ:19.6.2009ರಲ್ಲಿ ಹೊಸದಾಗಿ ಸೃಜಿಸಲ್ಪಟ್ಟ ಹೆಚ್ಚುವರಿ ಕಾರ್ಯದರ್ಶಿ (ಆಹಾರ ಸಂಸ್ಕರಣೆ) ಕೃಷಿ ಇಲಾಖೆ, ಈ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 770

ಎಂ.ಎಸ್. ಶಿವರಾಮ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

PERSONNEL AND ADMINISTRATIVE REFORMS SECRETARIAT

NOTIFICATION No. DPAR 394 SAS 2008, Bangalore, Dated: 18th June 2009

On return from Study Leave, the service of Sri Ritesh Kumar Singh IAS (KN 96) are placed at the disposal of Government of India for appointment as Deputy Secretary, Department of Economic Affairs, New Delhi on central deputation basis for a period of four years from the date of taking over charge of the post or until further orders, whichever event takes place earlier, as indicated in Government of India Communication dated:14/18-5-2009.

Sri Ritesh Kumar Singh IAS is relieved of the State Government w.e.f 18-6-2009 (afternoon) with the instruction to take up the Central Deputation assignment at the Centre.

This issues in pursuance of the communication No. 18/19/2008-EO(MM.I), dated:14/18-5-2009 from the Department of Personnel & Training Government of India.

By Order and in the name of the Governor of Karnataka,

K.G. ANANTHA

P.R. 772

Under Secretary to Government,
Department of Personnel and Administrative Reforms
(Services-I)

ಒಳಾಡಳಿತ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಒಇ 56 ಕೃಸೈಸೇ 2009, ಬೆಂಗಳೂರು, ದಿನಾಂಕ: 15ನೇ ಜೂನ್ 2009

ಕರ್ನಾಟಕ ರಾಜ್ಯ ಮಾಜಿ ಸೈನಿಕರ ಪುನರ್ ನಿರ್ಮಾಣ ಮತ್ತು ಪುನರ್ವಸತಿ ವಿಶೇಷ ನಿಧಿಯ ನಿಯಮಗಳು 1982 ರ ನಿಯಮ 8(5)ರ ಮೇರೆಗೆ ಈ ಕೆಳಕಂಡ ಸೈನ್ಯದ ನಿವೃತ್ತ ಅಧಿಕಾರಿಗಳನ್ನು ವಿಶೇಷ ನಿಧಿಯ ಕಾರ್ಯ ನಿರ್ವಹಕ ಸಮಿತಿಯ (ಮ್ಯಾನೇಜಿಂಗ್ ಕಮಿಟಿ) ಸದಸ್ಯರನ್ನಾಗಿ ದಿನಾಂಕ:1–7–2009 ರಿಂದ ಎರಡು ವರ್ಷಗಳ ಕಾಲಾವಧಿಗೆ ಮಾತ್ರ ಸರ್ಕಾರವು ನೇಮಿಸಿದೆ.

1) ಮೇಜರ್ ಜನರಲ್ (ನಿವೃತ್ತ) ಎ.ಕೆ. ಸರ್ವಟೆ, ಎ.ವಿ.ಎಸ್.ಎಂ
127, ರಾಯಲ್ ಎನ್‌ಕ್ಲೇವ್, ಶ್ರೀರಾಮಪುರ,
ಜಕ್ಕೂರು ರಸ್ತೆ, ಬೆಂಗಳೂರು–560 064.

2) ಮೇಜರ್ ಜನರಲ್ (ನಿವೃತ್ತ) ಡಾ: ಕೆ.ಜೆ. ಶೆಟ್ಟಿ
486, 6ನೇ ಮುಖ್ಯ ರಸ್ತೆ,
ಆರ್.ಎಂ.ವಿ. ಬಡಾವಣೆ 2ನೇ ಸ್ಟೇಜ್ (ಹೆಚ್‌ಐಜಿ)
ಬೆಂಗಳೂರು–560 094.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಎಂ. ಲಕ್ಷ್ಮೀನಾರಾಯಣ

ಪಿ.ಆರ್ 773

ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು)

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 61 ಎಲ್‌ಪಿಇ 2009, ಬೆಂಗಳೂರು, ದಿನಾಂಕ: 6ನೇ ಜೂನ್ 2009

ಕರ್ನಾಟಕ ಕಾನೂನು ಅಧಿಕಾರಿಗಳ ಸೇವೆಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 26(3)ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಅರುಣ ಎಸ್. ಪಾಟೀಲ, ವಿಶೇಷಾಧಿಕಾರಿ ಅಭಿಯೋಜಕರು, 3ನೇ ತ್ವರಿತಗತಿ ನ್ಯಾಯಾಲಯ ಗುಲ್ಬರ್ಗಾ ಇವರನ್ನು ದಿನಾಂಕ:3.4.2009ರಿಂದ ಜಾರಿಗೆ ಬರುವಂತೆ ಎರಡು ವರ್ಷ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಆರ್. ಶಕುಂತಲ

ಪಿ.ಆರ್. 775

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ–1)(ಪ್ರ)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಇಎನ್ 73 ಸಮನ್ವಯ 2009, ಬೆಂಗಳೂರು, ದಿನಾಂಕ:20ನೇ ಜೂನ್ 2009

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ಇದರ ಮೆಮೊರ್‍ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 74 (ಎ)&(ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಚಿಕ್ಕನಂಜಪ್ಪ, ನಿರ್ದೇಶಕರು (ತಾಂತ್ರಿಕ), ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇವರನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ (ದಿವಂಗತ ಶ್ರೀ. ಸಿ.ಹೆಚ್ ವಿವೇಕಾನಂದ ಇವರ ಸ್ಥಳದಲ್ಲಿ) ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ಇದರ ಮೆಮೊರ್‍ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 74 (ಎ) & (ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಸಿ.ಎಸ್. ಗಣೇಶ್ ವಿಶೇಷ ಕರ್ತವ್ಯಾಧಿಕಾರಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರನ್ನು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ (ಶ್ರೀ ಚಿಕ್ಕನಂಜಪ್ಪ ಇವರ ಸ್ಥಳದಲ್ಲಿ) ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಜಿ. ಸಂಪತ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ

ಪಿ.ಆರ್. 776

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಸಾರಿಇ 36 ಸಾಸಂಸೇ 2009, ಬೆಂಗಳೂರು, ದಿನಾಂಕ:17ನೇ ಜೂನ್ 2009

ಸರ್ಕಾರದ ಆದೇಶ ಸಂಖ್ಯೆ:ಸಾರಿಇ 13 ಸಾಸಂಸೇ 2009, ದಿನಾಂಕ:2.3.2009ರಲ್ಲಿ ಶ್ರೀ ಹೇಮರಾಜು, ನಿರ್ದೇಶಕರು (ತಾಂತ್ರಿಕ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೇಮಿಸಿರುವ ಮತ್ತು ಶ್ರೀ ಎ.ಎನ್. ಪಾಟೀಲ್ ಇವರ ಸೇವೆಯನ್ನು ಹಿಂದಿರುಗಿಸಿರುವ ಆದೇಶವನ್ನು ಮತ್ತು ಶ್ರೀ ಹೇಮರಾಜು ಇವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ಹುದ್ದೆಗೆ ನೇಮಕಾತಿ ಮಾಡಿದ್ದ ಆದೇಶವನ್ನು ಸಹ ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗಿದೆ.

ಹಾಗೂ ಶ್ರೀ ಹೇಮರಾಜು ಸೇವೆಯನ್ನು ಹಿಂದೆ ನಿರ್ವಹಿಸುತ್ತಿದ್ದ ಸ್ಥಾನದಲ್ಲಿಯೇ ಮುಂದುವರೆಸಲು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ..

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಸ್. ಶ್ರೀಧರ

ಸರ್ಕಾರದ ಅಧೀನ ಕಾರ್ಯದರ್ಶಿ

ಸಾರಿಗೆ ಇಲಾಖೆ

ಪಿ.ಆರ್. 777

HIGH COURT OF KARNATAKA

NOTIFICATION

No. GOB(I) 2/2009, Bangalore, Dated: 17th June 2009

The Presiding Officer of the Court of Addl. Civil Judge (Sr. Dn)., Srirangapatna, is concurrently appointed as the Presiding Officer of the Court of Civil Judge (Sr. Dn) and JMFC., Pandavapura (Newly created court under G.O. No. LAW 47 LCE 2004 dated:23.6.2005), with a direction to itinerate the said court for two days in a week i.e., on every working Friday and Saturday, with effect from 19.6.2009 and until further orders.

By order of the High Court ,

R.B. BUDIHAL

Registrar General

P.R. 778

KA / BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೪	ಬೆಂಗಳೂರು, ಗುರುವಾರ, ಜುಲೈ ೯, ೨೦೦೯ (ಆಷಾಢ ೧೮, ಶಕ ವರ್ಷ ೧೯೩೧)	ಸಂಚಿಕೆ ೨೮

ಭಾಗ–೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು

ಕೃಷಿ ಮಾರಾಟ ಇಲಾಖೆ

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ.16, 2ನೇ ರಾಜಭವನ ರಸ್ತೆ, ಪಿ.ಬಿ. ನಂ.5309, ಬೆಂಗಳೂರು–01

ಅಧಿಸೂಚನೆ

ಸಂಖ್ಯೆ: ಕೃಮಾಇ/242/ ನಿಯವಿ/ 2008, ದಿನಾಂಕ:29ನೇ ಮೇ, 2009

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 (1966ರ ಕರ್ನಾಟಕ ಅಧಿನಿಯಮ 27)ರ ಪ್ರಕರಣ 6ರ ಉಪಪ್ರಕರಣ (2)ರ ಮೇರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯಕ್ಷೇತ್ರದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕಾಗಿ ನಾಗಮಂಗಲ ಪಟ್ಟಣ ಪರಿಮಿತಿಯೊಳಗಿನ ಪ್ರದೇಶವನ್ನು ಮಾರುಕಟ್ಟೆ ಎಂದು ಮತ್ತು ಈ ಕೆಳಕಂಡ ಅನುಸೂಚಿ ಎ ಮತ್ತು ಬಿ ಯಲ್ಲಿ ನಿಗದಿಪಡಿಸಿದ ಸ್ಥಳವನ್ನು "ಮಾರುಕಟ್ಟೆ ಪ್ರಾಂಗಣ" ಹಾಗೂ "ಮಾರುಕಟ್ಟೆ ಉಪ ಪ್ರಾಂಗಣ"ವೆಂದು ಕೃಷಿ ಮಾರಾಟ ನಿರ್ದೇಶಕರು ಅಧಿಸೂಚನೆ ಸಂಖ್ಯೆ: ಕೃಮಾಇ/73/ನಿಯವಿ/1998, ದಿನಾಂಕ:19.07.2002 ರಲ್ಲಿ ಘೋಷಿಸಿರುತ್ತಾರೆ.

ಅನುಸೂಚಿ–ಎ

ನಾಗಮಂಗಲ ಪಟ್ಟಣ ಪರಿಮಿತಿಯೊಳಗಿನ ಸ್ಥಳೀಯವಾಗಿ ಸಂತೆ ಮೈದಾನವೆಂದು ಕರೆಯಲ್ಪಡುವ ಸುಮಾರು 13 ಗುಂಟೆ ಪ್ರದೇಶದ ಈ ಕೆಳಗಿನ ಸೀಮಾಬದ್ಧ ಸ್ಥಳ:

ಪೂರ್ವಕ್ಕೆ: ಮಂಡಲ ಪಂಚಾಯಿತಿ ಕಛೇರಿ ಮತ್ತು ವಾಸದ ಮನೆಗಳು

ಪಶ್ಚಿಮಕ್ಕೆ: ಶ್ರೀ ಅಡಿಯಪ್ಪನವರ ಸರ್ವೆ ನಂ.449 ರಲ್ಲಿನ ಜಮೀನು

ಉತ್ತರಕ್ಕೆ: ಶ್ರೀ ಕೃಷ್ಣಮೂರ್ತಿಯವರ ಸರ್ವೆ ನಂ.448/1 ರಲ್ಲಿನ ಜಮೀನು

ದಕ್ಷಿಣಕ್ಕೆ: ಶ್ರೀ ಎಸ್.ವಿ. ಕೃಷ್ಣಮೂರ್ತಿ ಗುಪ್ತ ಬಿನ್ ಎಂ.ವಿ.ವಿ.ಶೆಟ್ಟಿ ಇವರ ಖಾಲಿ ನಿವೇಶನ.

ಅನುಸೂಚಿ–ಬಿ

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣ ಪರಿಮಿತಿಯೊಳಗಿನ ಟಿ.ಬಿ. ಬಡಾವಣೆಯಲ್ಲಿರುವ ಶ್ರೀ ಬಿಡಗುಡಮ್ಮ ದೇವಾಲಯದ ಮುಂಭಾಗದಲ್ಲಿ ವ್ಯಾಪಾರ ನಡೆಯುವ (1 ಎಕರೆ 13 ಗುಂಟೆ) ಈ ಕೆಳಗಿನ ಸೀಮಾಬದ್ಧ ಸ್ಥಳ:

ಪೂರ್ವಕ್ಕೆ: ಬೆಂಗಳೂರು–ಮೈಸೂರು ರಸ್ತೆ

ಪಶ್ಚಿಮಕ್ಕೆ: ನಾಗಮಂಗಲ ಕೆರೆ

ಉತ್ತರಕ್ಕೆ: ಪ್ರವಾಸಿ ಮಂದಿರ

ದಕ್ಷಿಣಕ್ಕೆ: ಸರ್ಕಾರಿ ಜಮೀನು

ಪ್ರಸ್ತುತ ಚೌಡೇನಹಳ್ಳಿ ಗ್ರಾಮದ ಸರ್ವೆ ನಂ.38, 39 ಮತ್ತು 40ರಲ್ಲಿ 11 ಎಕರೆ $2\frac{1}{2}$ ಗುಂಟೆ ಜಮೀನನ್ನು ಸಮಿತಿ ಖರೀದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಿದೆ. ಹಾಲಿ ನಡೆಯುತ್ತಿರುವ ವ್ಯಾಪಾರ ವಹಿವಾಟನ್ನು ಅಭಿವೃದ್ಧಿಪಡಿಸಿರುವ ಪ್ರದೇಶಕ್ಕೆ ಸ್ಥಳಾಂತರಿಸುವ ಸಂಬಂಧ ಅನುಸೂಚಿ-ಎ ಮತ್ತು ಅನುಸೂಚಿ-ಬಿ ರಲ್ಲಿನ ಪ್ರದೇಶಗಳನ್ನು ಅಪವರ್ಜಿಸಲು ಹಾಗೂ ಅಭಿವೃದ್ಧಿಪಡಿಸಿರುವ ಕೆಳಕಂಡ ಅನುಸೂಚಿಯಲ್ಲಿ ನಿಗದಿಪಡಿಸಿರುವ ಪ್ರದೇಶವನ್ನು **"ಮಾರುಕಟ್ಟೆ ಪ್ರಾಂಗಣ"** ಎಂದು ಘೋಷಿಸಬೇಕೆಂದು ಸಮಿತಿಯು ತೀರ್ಮಾನಿಸಿರುವುದನ್ನು ಪರಿಗಣಿಸಿದೆ. ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಕೃಮಾಇ/73/ನಿಯಪಿ/1998, ದಿನಾಂಕ:19.07.2002ನ್ನು ಮಾರುಕಟ್ಟೆ ಪ್ರಾಂಗಣ ಮತ್ತು ಮಾರುಕಟ್ಟೆ ಉಪ ಪ್ರಾಂಗಣಕ್ಕೆ ಸಂಬಂಧಿಸಿದಂತೆ ಅಂಶಿಕವಾಗಿ ಮಾರ್ಪಡಿಸಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಪ್ರಕರಣ 3ನ್ನು ಓದಿ ಕಾಯ್ದೆ ಕಲಂ 6(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದಲ್ಲಿ ಕೃಷಿ ಮಾರಾಟ ನಿರ್ದೇಶಕನಾಗಿರುವ ಜಿ. ರಾಮಚಂದ್ರ ಆದ ನಾನು ಹಾಲಿ ವ್ಯಾಪಾರ ವಹಿವಾಟು ನಡೆಯುತ್ತಿರುವ ಮೇಲೆ ತಿಳಿಸಿದ ಅನುಸೂಚಿ-ಎ ಮತ್ತು ಅನುಸೂಚಿ-ಬಿಯಲ್ಲಿ ನಿಗದಿಪಡಿಸಿದ ಮಾರುಕಟ್ಟೆ ಪ್ರಾಂಗಣ ಹಾಗೂ ಮಾರುಕಟ್ಟೆ ಉಪ ಪ್ರಾಂಗಣ ಅಪವರ್ಜಿಸಿ ಸಮಿತಿಯು ಅಭಿವೃದ್ಧಿಪಡಿಸಿರುವ ಈ ಕೆಳಕಂಡ ಅನುಸೂಚಿಯಲ್ಲಿನ ಪ್ರದೇಶವನ್ನು ಮಾರುಕಟ್ಟೆ ಪ್ರಾಂಗಣವೆಂದು ಘೋಷಿಸಿದ್ದೇನೆ.

ಕೃಷಿ ಉತ್ಪನ್ನಗಳು

(1) ಜಾನುವಾರುಗಳು, (2) ಮೇಕೆಗಳು, (3) ಕುರಿಗಳು, (4) ಹತ್ತಿ (ಬೀಜ ತೆಗೆದ ಮತ್ತು ತೆಗೆಯದ), (5) ಎಲ್ಲಾ ಹೂ.ಗಳು, (6) ಸಜ್ಜೆ, (7) ಜವೆ ಗೋಧಿ, (8) ಜೋಳ, (9) ಕಂಬು, (10) ಮೆಕ್ಕೆಜೋಳ, (11) ನವಣೆ, (12) ಭತ್ತ, (13) ರಾಗಿ, (14) ಅಕ್ಕಿ, (15) ಸಾಮೆ (ಸಾವೆ), (16) ಗೋಧಿ, (17) ಅಂಟುವಾಳ, (18) ಬೊಂಬು, (19) ಬೆತ್ತ, (20) ಹಿಪ್ಪೆಬೀಜ, (21) ಹೊಂಗೇಬೀಜ, (22) ಬೇವಿನಬೀಜ, (23) ಸೀಗೇಕಾಯಿ, (24) ಹುಣಸೇಹಣ್ಣು, (25) ಹುಣಸೇಬೀಜ, (26) ಸೇಬು, (27) ಬಾಳೆಹಣ್ಣು, (28) ಬೋರೆಹಣ್ಣು, (29) ಹುಳಿಹಣ್ಣುಗಳು, (30) ಚಕ್ಕೋತನಹಣ್ಣು, (31) ಪೇರಲೆಹಣ್ಣು (ಸೀಬೆಹಣ್ಣು), (32) ದ್ರಾಕ್ಷಿ, (33) ಹಲಸಿನಹಣ್ಣು, (34) ಜಂಬುನೇರಳೆ ಹಣ್ಣು, (35) ನಿಂಬೆಹಣ್ಣು, (36) ಕರಬೂಜ, (37) ಮಾವಿನಹಣ್ಣು, (38) ಮೂಸಂಬಿ, (39) ಮರಸೇಬು, (40) ಪೈನಾಪಲ್ (ಅನಾನಸ್), (41) ಪಪ್ಪಾಯಿಹಣ್ಣು (ಪರಂಗಿಹಣ್ಣು), (42) ದಾಳಿಂಬೆಹಣ್ಣು, (43) ಸಪೋಟಾ, (44) ಸಿದ್ದೋಟ, (45) ಕಿತ್ತಾಳೆ, (46) ಕಲ್ಲಂಗಡಿ, (47) ನೆಲಗಡಲೆ (ಶೇಂಗಾ) (ಕಾಯಿ ಮತ್ತು ಬೀಜ), (48) ಹರಳುಬೀಜ, (49) ಹತ್ತಿಬೀಜ, (50) ಅಗಸೆಬೀಜ, (51) ಸಾಸುವೆ, (52) ಹುಚ್ಚೆಳ್ಳು, (53) ಕುಸುಬೆ, (54) ಎಳ್ಳು, (55) ಸೂರ್ಯಕಾಂತಿಬೀಜ, (56) ಸೋಯಾಬಿನ್, (57) ಅಡಿಕೆ, (58) ಗೋಡಂಬಿಬೀಜ, (59) ಒಣಮೆಣಸಿನಕಾಯಿ, (60) ತೆಂಗಿನಕಾಯಿ, (61) ಕೊಬ್ಬರಿ, (62) ಕೊತ್ತಂಬರಿಬೀಜ (ಧನಿಯಾ), (63) ಬೆಳ್ಳುಳ್ಳಿ, (64) ಶುಂಠಿ, (65) ಮೆಂತ್ಯ, (66) ಕಾಳುಮೆಣಸು, (67) ಅರಿಶಿನ, (68) ಅಲಸಂದೆ (ಇಡೀ ಮತ್ತು ಒಡೆದ), (69) ಅವರೆ (ಇಡೀ ಮತ್ತು ಒಡೆದ), (70) ಕಡಲೆ (ಇಡೀ ಮತ್ತು ಒಡೆದ), (71) ಉದ್ದು (ಇಡೀ ಮತ್ತು ಒಡೆದ), (72) ಬುಲ್ಲರ್ (ಇಡೀ ಮತ್ತು ಒಡೆದ), (73) ಹೆಸರು (ಇಡೀ ಮತ್ತು ಒಡೆದ), (74) ಹುರುಳಿ, (75) ಲಾಕ್ (ಇಡೀ ಮತ್ತು ಒಡೆದ), (76) ಮಡಿಕೆ (ಮಟಕಿ) (ಇಡೀ ಮತ್ತು ಒಡೆದ), (77) ಚೆನ್ನಂಗಿ (ಮಸೂರಿ) (ಇಡೀ ಮತ್ತು ಒಡೆದ), (78) ಬಟಾಣಿ, (79) ತೊಗರಿ (ಇಡೀ ಮತ್ತು ಒಡೆದ), (80) ಮೋತ್ (ಇಡೀ ಮತ್ತು ಒಡೆದ), (81) ಎಲ್ಲಾ ತರಕಾರಿಗಳು (ಸೊಪ್ಪುಗಳು ಸೇರಿಸಿ) (ಗರ್ಕಿನ್ ಹೊರತುಪಡಿಸಿ), (82) ಕಾಯಿಗಳು, (83) ಹಸಿರುಮೆಣಸಿನಕಾಯಿ, (84) ಈರುಳ್ಳಿ, (85) ಆಲೂಗಡ್ಡೆ, (86) ಸುವರ್ಣಗೆಡ್ಡೆ, (87) ಸಿಹಿಗೆಣಸು (ಗೆಣಸು), (88) ಟೊಮ್ಯಾಟೋ, (89) ಬೀಟೆ (ರೋಸ್‌ವುಡ್), (90) ಬಿಲ್ವಾಲ, (91) ಗಂಜಾನ್, (92), ಹಡಗ, (93) ಹಳದಿ, (94) ಹನಿಮತ್ತಲ್, (95) ಹೊನ್ನೆ, (96) ಐಯಾನಿ, (97) ಹಲಸಿನಮರ, (98) ಜಂಬೆ, (99) ಕಲನ್, (100) ಕಿಂಡಲ್, (101) ಮಾವಿನಮರ, (102) ಮತ್ತಿ, (103) ನಂದಿ, (104) ರಾಂಪತ್ರೆ, (105) ತೇಗ (ಸಾಗುವಾನಿ), (106) ಬಿಳಿ ದೇವದಾರು (ಕೇದರ), (107) ಸಿಲ್ವರ್ ಓಕ್, (108) ನೀಲಗಿರಿ, (109) ವೀಳ್ಯೆದೆಲೆ, (110) ಬೆಲ್ಲ, (111) ತೆಂಗಿನಕಡ್ಡಿ, (112) ಒಣದ್ರಾಕ್ಷಿ.

ಅನುಸೂಚಿ

ನಾಗಮಂಗಲ ತಾಲ್ಲೂಕು ಚೌಡೇನಹಳ್ಳಿ ಗ್ರಾಮದ ಸರ್ವೆ ನಂ.38, 39 ಮತ್ತು 40ರಲ್ಲಿನ 11 ಎಕರೆ $2\frac{1}{2}$ ಗುಂಟೆ ಜಮೀನಿನಲ್ಲಿ ಅಭಿವೃದ್ಧಿಪಡಿಸಿರುವ ಈ ಕೆಳಗಿನ ಸೀಮಾಬದ್ಧ ಸ್ಥಳ:

ಪೂರ್ವಕ್ಕೆ: ತುಮಕೂರು-ಮೈಸೂರು ರಸ್ತೆ

ಪಶ್ಚಿಮಕ್ಕೆ: ಶಿವಣ್ಣ ಬಿನ್ ಬೋರೇಗೌಡ ಮಾಯಣ್ಣಗೌಡ

ಉತ್ತರಕ್ಕೆ: ಕೃಷ್ಣೇಗೌಡ ಮತ್ತು ಇತರರು

ದಕ್ಷಿಣಕ್ಕೆ: ಹುಚ್ಚೆಗೌಡ ಮತ್ತು ಇತರರು.

ಜಿ. ರಾಮಚಂದ್ರ
ನಿರ್ದೇಶಕರು.

ಪಿ.ಆರ್.527

III-F-1-(★)

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಸಂಖ್ಯೆ:ಕಾಅಕೊ/ಕಾನಪ/ಮ.ಪ್ರ/ಸಂಖ್ಯೆ:41, 2009, ದಿನಾಂಕ:21ನೇ ಮಾರ್ಚ್, 2009

ಅರ್ಜಿದಾರರು:		ಪ್ರತಿವಾದಿಗಳು:
1) ಉರ್ದು ಮೇರಿ ಗಂಡ: ದಿ: ಆರೋಗ್ಯಸ್ವಾಮಿ, 2) ಉರ್ದುಸ್ವಾಮಿ 3) ಲಮು 4) ಅಗ್ಯಸ್ಟಿನ್ 5) ರಿಮಿಯ 6) ಶಿರಿಯಾ 7) ಆರೋಗ್ಯ ಮೇರಿ	ವಿರುದ್ಧ	ದಿ ಮ್ಯಾನೇಜಿಂಗ್ ಡೈರೆಕ್ಟರ್ ಮೆ: ಕೆ.ಓ.ಎಫ್. ಫ್ಯಾಕ್ಟರಿ, ಹೊಸಪೇಟೆ.

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ/ಶ್ರೀಮತಿ ಆರೋಗ್ಯ ಸ್ವಾಮಿ ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ:08.11.2009 ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ, ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ: ಆರೋಗ್ಯ ಸ್ವಾಮಿ ಇವರ ವಾರಸುದಾರರಾದ ಶ್ರೀ/ಶ್ರೀಮತಿ ಉರ್ದುಮೇರಿ ಗಂಡ ದಿ: ಆರೋಗ್ಯಸ್ವಾಮಿ ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತ ಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಎ.ಆರ್.283

ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ–2, ಬಿಜಾಪುರ

ಪ್ರಕರಣ ಸಂಖ್ಯೆ:ಕಾಅಬ:ಕಾನಪ:31:2009, ದಿನಾಂಕ:18ನೇ ಮಾರ್ಚ್, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ಶರಣಮ್ಮ ಗಂಡ ಚನ್ನಪ್ಪ ಗಜ್ಜಿ ಸಾ: ಸಾಸನೂರ, ತಾ:ಬಸವನ ಬಾಗೇವಾಡಿ, ಜಿಲ್ಲೆ: ಬಿಜಾಪುರ.	ವಿರುದ್ಧ	1) ಶ್ರೀ ಶ್ರೀರಾಮ ತಂದೆ ಸುಭಾಷ ಚೋದನಕರ್, ಸಾ: ತರವಾಡ, ಕೋಲವಾಲೂಪಸಾ, ಗೋವಾ. 2) ದಿ ಮ್ಯಾನೇಜರ್, ದಿ ನ್ಯೂ ಇಂಡಿಯಾ ಅಶುರೆನ್ಸ್ ಕಂ.ಲಿ., ಬಿಜಾಪುರ.

ಪ್ರಕಟಣೆ

ಶ್ರೀಮತಿ ಶರಣಮ್ಮ ಗಂಡ: ಚನ್ನಪ್ಪಗಜ್ಜಿ ಇವರುಗಳಾದ ತಾವು ಮೃತ ಮಲ್ಲಪ್ಪ ಚನ್ನಪ್ಪ ಗಜ್ಜಿ ಇವರ ತಾಯಿ ಎಂದೂ, ಅವರ ಸಾವಿಗಾಗಿ ನಷ್ಟ ಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ಇವರು ಒಂದನೇ ಪ್ರತಿವಾದಿಗಳಾದ ಶ್ರೀರಾಮ ತಂದೆ ಸುಭಾಷ ಚೋದನಕರ್ ಇವರ ಟಾಟಾ ಟಿಪ್ಪರ್ ರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆಂದು ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ಬೇರೆ ಯಾರಾದರೂ ಮೃತರ ಶಾಸನಬದ್ಧ ವಾರಸುದಾರರು ಎಂದು ಪರಿಗಣಿಸಬೇಕೆಂದು ಇಚ್ಛಿಸುವುದಾದರೆ, ಅಂತಹವರು ಈ ಪ್ರಕಟಣೆಯು ಈ ನ್ಯಾಯಾಲಯದಲ್ಲಿ ಸೂಚನಾಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಶಿ. ಸಿದ್ದಲಿಂಗಪ್ಪ [illegible]
ಕಾರ್ಮಿಕ ಪರಿಹಾರ ಆಯುಕರು.
ಉಪವಿಭಾಗ–2, ಬಿಜಾಪುರ ಜಿಲ್ಲೆ. ಬಿಜಾಪುರ.

ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಡಬ್ಲ್ಯೂಸಿಎ:ಎಸ್‌ಆರ್:32:2009, ದಿನಾಂಕ:20ನೇ ಮಾರ್ಚ್, 2009

ಅರ್ಜಿದಾರರು:

ಶ್ರೀ ಸಂಗಪ್ಪ ತಂದೆ ಶೇಖರಪ್ಪ ಗೌಡರ, ಮತ್ತು ಇನ್ನೊಬ್ಬರು ಸಾ: ನೀಡಗುಂದಿ, ತಾ: ಬಿ.ಬಾಗೇವಾಡಿ, ಜಿಲ್ಲೆ:ಬಿಜಾಪುರ.

ವಿರುದ್ಧ

ಪ್ರತಿವಾದಿಗಳು:

1) ಶ್ರೀ ದೊಡ್ಡಬಸಪ್ಪ ತಂದೆ ಶರಣಪ್ಪ ಅವಟಿ, ಸಾ: ನಿಡಗುಂದಿ, ತಾ:ಬಿ.ಬಾಗೇವಾಡಿ. ಜಿಲ್ಲೆ: ಬಿಜಾಪುರ.

2) ಬಜಾಜ್ ಅಲಿಯಾಂಜ್ ಜನರಲ್ ಇನ್ಸೂರೆನ್ಸ್ ಕಂ.ಲಿ., ಮಡಿವಾಳ ಆರ್ಕೆಡ್, 3935:26ಎ, 1ನೇ ಮಹಡಿ, ಹಾಸ್ಮಿ ಮಂಜಿಲ್, ಬೆಳಗಾಂವ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಬಸವರಾಜ ಸಂಗಪ್ಪ ಗೌಡರ್ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:11.04.2008 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅಲವಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮ ಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಪರಿಹಾರ ಆಯುಕ್ತರು,
ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ.

ಪಿ.ಆರ್.303

ಮಾನ್ಯ 1ನೇ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶರು, ಬೆಂಗಳೂರು ನಗರ ರವರ ಸನ್ನಿದಾನಕ್ಕೆ

ವಿಷಯ: ಜೆ.ಬಿ.ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾರಸುದಾರರಿಲ್ಲದೆ ಮಾಲುಗಳ ವಾರಸುದಾರರು ಪತ್ತೆಯಾಗಿಲ್ಲದ ಕಾರಣ ಸದರಿ ಮಾಲುಗಳನ್ನು ಬಹಿರಂಗ ಹರಾಜು ಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಲು ಕೋರಿ ಮನವಿ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ 1997ನೇ ಸಾಲಿನಿಂದ 2006ನೇ ಸಾಲಿನವರೆಗೆ ಜೆ.ಬಿ.ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾರಸುದಾರರಿಲ್ಲದೆ ಅಮಾನತ್ತುಪಡಿಸಿಕೊಂಡಿರುವ ಮಾಲುಗಳು ಠಾಣಾಧೀನದಲ್ಲಿರುವುದರಿಂದ ವಾರಸುದಾರರಿಲ್ಲದ ಈ ಕೆಳಕಂಡ ಪಟ್ಟಿಯಲ್ಲಿ ನಮೂದಿಸಿರುವ ಮಾಲುಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಆದ್ದರಿಂದ ಘನ ನ್ಯಾಯಾಲಯವು ಈ ಕೆಳಕಂಡ ವಾರಸುದಾರರಿಲ್ಲದ ಮಾಲುಗಳನ್ನು ಬಹಿರಂಗ ಹರಾಜು ಪಡಿಸುವ ದಿನಾಂಕ ಕರ್ನಾಟಕ ರಾಜ್ಯಪತ್ರದಲ್ಲಿ ನಮೂದಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕಾಗಿ ತಮ್ಮಲ್ಲಿ ನಿವೇದಿಸಿಕೊಂಡಿರುತ್ತೇನೆ.

Sl. No.	PF No.	CR.No. & Sec of LAW	Property Discription
1.	74/97	C.Misc No.400/97	1) One Pair Small Silver Lamp 2) One Silver Dish 3) One Silver Glass 4) One Silver Bharani 5) One Silver Spoon 6) One Silver Waz 7) One Gold Coated Silver Dob
2.	25/03	C.Misc.No.60/03	1) Hercules Cycle
3.	30A/06	C.Misc No.88/06	1) Red Colour Cycle Named Razer Back

Sl. No.	PF No.	CR.No. & Sec of LAW	Property Discription
4.	65/06	C.Misc No.180/06	1) Black Colour Compaq Laptap and Bag.
5.	95/98	C.Misc No.410/98	1) One Kerosene pump stove
6.	62/01	C.Misc No.271/01	1) One Kerosene stove
7.	21/02	C.Misc No.51/02	1) Kerosene stove

ದಿನಾಂಕ:19.06.2009 ಪೊಲೀಸ್ ಇನ್ಸ್‌ಪೆಕ್ಟರ್, ಜೀವನ ಭೀಮಾನಗರ,
ಸ್ಥಳ:ಬೆಂಗಳೂರು ನಗರ. ಪೊಲೀಸ್ ಠಾಣೆ, ಬೆಂಗಳೂರು-560075.
ಪಿ.ಆರ್.537

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F-8/2009

Applicants:

1) Sabiya begum W/o Late Younus Miyan, Age: 20 years Occ: House hold R/o Manhalli Tq: & Dist. Bidar, 2 Others.

V/s

Respondents:

1) M/s Bhawani khandsari Sugar factory Baroor Village, Tq: Bidar.
Prop. Maruthi S/o Manikappa Khasimpur, Bidar.
2) The Manager, New India Assurance Co., Ltd., Bidar.

PROCLAIMATION

Smt. Sabiya begum W/o Late Younus Miyan R/o Manhalli Tq: Bidar. have/has filed application in this court claiming compensation stating that Late: Younus miyan was working as skilled labour Under the Respondent No I he met with an accident arising out of and during the course of employment as a result he died on 11.12.2008.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclaimation, if no applications on objections are received within the specified date the court will proceeded further in the matter.

Commissioner For Workmen's
Compensation, Bidar.

PR-304

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F-9/2009

Applicants:

1) Sakina Banu W/o late: Abdul Kareem, Age: 45 years, Occu: Atender in Gescom Bidar R/o KEB colony Shivkumar Gumpa, Bidar.

V/s

Respondents:

1) M.D. Deepak Cables (India) Ltd., R.O. TNB Iyanagar street Sheshadripuram, Bangalore throuhits G.M. (Admn).
2) L.L. Ltd., Gescom C & N. Divn Bidar.
3) S.E. (Elec) O & M Circle Shivnagar near Papnas gate, Bidar.
4) D.M. Gescom Ltd., Gulbarga.

PROCLAIMATION

Smt. Sakina Banu W/o Late Md Abdul Mahboob R/o K.E.B. colony Near Shivkumar Gumpa, Bidar, have/has filed application in this court claiming compensation stating that Late: Md Abdul Mahboob was working as Labour Under the Respondent No I he met with an accident arising out of and during the course of employment as a result he died on 08.04.2008.

Wherefore it is hereby notifies for the information of these concerned that other dependents if any may file their claim application and objections within 30 days from the date of publication of this proclamation, if no applications on objections are received within the specified date the court will proceeded further in the matter.

Commissioner For Workmen's
Compensation, Bidar.

PR-305

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

ಪ್ರಕರಣ ಸಂಖ್ಯೆ:ಕಾಅದಾ:ಕಾನಪ:ಸಿಆರ್-207/08, ದಿನಾಂಕ:30ನೇ ಮಾರ್ಚ್, 2009

ಅರ್ಜಿದಾರರು:		ಪ್ರತಿವಾದಿಗಳು:
ಡಿ. ರಂಗಪ್ಪ ಬಿನ್ ಲೇ: ದೊಡ್ಡಪ್ಪ, 68 ವರ್ಷಗಳು. # 694/1ಎ, 7ನೇ ಮೈನ್, ಲಿಂಗೇಶ್ವರ ವೈನ್ಸ್ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ, ದಾವಣಗೆರೆ.	ವಿರುದ್ಧ	1) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಉಪವಿಭಾಗ ಬೆಸ್ಕಾಂ (ಕೆಇಬಿ) ಡಾ:ಅಂಬೇಡ್ಕರ್ ವೃತ್ತದ ಹತ್ತಿರ, ಹದಡಿ ರಸ್ತೆ, ದಾವಣಗೆರೆ. 2) ಶ್ರೀಮತಿ ಗೀತಾ (ಶೋಭಾ), ಕೋಂ ಆರ್. ಚಂದ್ರಶೇಖರ್, 26 ವರ್ಷಗಳು. 3) ಮಗಳು ನಾಮಕರಣವಾಗಿಲ್ಲ, 02 ತಿಂಗಳು ವಿಳಾಸ: ಕೇರಾಫ್ ಗೋವಿಂದಪ್ಪ, ದಾಮೋದರ್ ನಾಯ್ಕ್ ಕಾಂಪೌಂಡ್, ಬಾಳಗಾಡಿ, ಕೊಪ್ಪತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ಪ್ರಕಟಣೆ

ಶ್ರೀ ಡಿ. ರಂಗಪ್ಪ ಬಿನ್ ಲೇ: ದೊಡ್ಡಪ್ಪ, ಶ್ರೀಮತಿ ಗೀತಾ (ಶೋಭಾ) ಕೋಂ ಆರ್. ಚಂದ್ರಶೇಖರ್ ಮತ್ತು ಮಗಳು ಇವರುಗಳಾದ ನಾವು ಮೃತ ಆರ್.ಚಂದ್ರಶೇಖರ್ ಇವರ ತಂದೆ, ಹೆಂಡತಿ ಮತ್ತು ಮಗು ಎಂದೂ ಅವರ ಸಾವಿಗಾಗಿ ನಷ್ಟ ಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ಆರ್. ಚಂದ್ರಶೇಖರ್‌ವರು ಒಂದನೇ ಪ್ರತಿವಾದಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಉಪವಿಭಾಗ ಬೆಸ್ಕಾಂ (ಕೆಇಬಿ) ಡಾ:ಅಂಬೇಡ್ಕರ್ ವೃತ್ತದ ಹತ್ತಿರ, ಹದಡಿ ರಸ್ತೆ, ದಾವಣಗೆರೆರವರಲ್ಲಿ ಲೈನ್‌ಮನ್‌ನಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿರುವುದಾಗಿ ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ಬೇರೆ ಯಾರಾದರೂ ಮೃತ ಶಾಸನಬದ್ಧ ವಾರಸುದಾರರು ಎಂದು ಪರಿಗಣಿಸಬೇಕೆಂದು ಪ್ರಾರ್ಥಿಸುವುದಾದರೆ, ಅಂತಹವರು ಪ್ರಕಟಣೆಯು ಈ ನ್ಯಾಯಾಲಯದಲ್ಲಿ ನಾಮಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು, ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎಸ್.ಸಿ. ರಾಮಚಂದ್ರ
ಕಾರ್ಮಿಕ ಅಧಿಕಾರಿ ಮತ್ತು ಆಯುಕ್ತರು,
ಕಾರ್ಮಿಕ ನಷ್ಟ ಪರಿಹಾರ, ದಾವಣಗೆರೆ ಜಿಲ್ಲೆ, ದಾವಣಗೆರೆ.

ಪಿ.ಆರ್.307

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಉಪವಿಭಾಗ-4, ಕಾರ್ಮಿಕಭವನ, ಬನ್ನೇರುಘಟ್ಟ ರಸ್ತೆ, ಐ.ಟಿ.ಐ. ಆವರಣ, ಬೆಂಗಳೂರು-560029

ಪ್ರಕರಣ ಸಂಖ್ಯೆ:ಡಬ್ಲ್ಯೂಸಿಎ:ಎಫ್‌ಸಿ:ಸಿಆರ್-3/2009, ದಿನಾಂಕ:24ನೇ ಮಾರ್ಚ್, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ಟಿ. ಪ್ರೇಮಾವತಿ ಕೋಂ ಲೇಟ್ ಟಿ.ಎಂ. ತಂಗವೇಲು, 2ನೇ ಕ್ರಾಸ್, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು.	ವಿರುದ್ಧ	ಸೀನಿಯರ್ ಡಿವಿಜನಲ್ ಫೈನಾನ್ಸ್ ಮ್ಯಾನೇಜರ್, ಸೌತ್ ವೆಸ್ಟ್ರನ್ ರೈಲ್ವೆ, ಬೆಂಗಳೂರು ಡಿವಿಜನ್, ಬೆಂಗಳೂರು-23.

ಪ್ರಕಟಣೆ

ಅರ್ಜಿದಾರರಾದ ಶ್ರೀಮತಿ ಟಿ. ಪ್ರೇಮಾವತಿ ಇವರುಗಳು ಈ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ, ದಿವಂಗತ ಶ್ರೀ ಟಿ.ಎಂ. ತಂಗವೇಲು ಇವರು ಪ್ರತಿವಾದಿ ಬಳಿ ಕೆಲಸ ನಿರ್ವಹಿಸುತ್ತಿದ್ದಾಗ ಅಪಘಾತ ಹೊಂದಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಅಲ್ಲದೆ ತಾವು ಮೃತರ ಅವಲಂಬಿತರಾದ್ದರಿಂದ ತಮಗೆ ಕಾಯ್ದೆಯನ್ವಯ ಪರಿಹಾರದ ಹಣವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯವನ್ನು ಕೋರಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಹಾಗೂ ಅರ್ಜಿದಾರರಲ್ಲದೆ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನದೊಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಸೋಮಣ್ಣ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಉಪವಿಭಾಗ-4, ಬೆಂಗಳೂರು.

ಪಿ.ಆರ್.308

ಶಿಕ್ಷಣ ಇಲಾಖೆ

ಅಧಿಸೂಚನೆ

ಸಂಖ್ಯೆ:ಇಡಿ 481 ಡಿಪಿಐ 2008, ದಿನಾಂಕ:4ನೇ ಏಪ್ರಿಲ್, 2009

ವಿಷಯ: ಸಾರ್ವಜನಿಕ ಶಿಕ್ಷಣ ಇಲಾಖೆಯ, ನಿರ್ದೇಶಕರು ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.2007 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ, ನಿರ್ದೇಶಕರು ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01/01/2007 ರಲ್ಲಿರುವಂತೆ ತಯಾರಿಸಿ, ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ನೀಡಲಾಗಿರುವ ಜೇಷ್ಠತೆಯಿಂದ ಭಾಧಿತರಾಗುವಂತಹ ಅಧಿಕಾರಿಗಳು ಈ ಅಧಿಸೂಚನೆ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ/ ಸಲಹೆ/ ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು, ಇವರಿಗೆ ಸಲ್ಲಿಸುವಂತೆ ಸೂಚಿಸಿದೆ. ಈ ನಿಗಧಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು/ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಟಿ. ಜಯರಾಂ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ, (ಸೇವೆಗಳು-1,2)

ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೂಪ್-'ಎ' ಹಿರಿಯ ಶ್ರೇಣಿ ನಿರ್ದೇಶಕರ ವೃಂದದ ಅಧಿಕಾರಿಗಳ ದಿನಾಂಕ:01.01.2007 ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿ

(ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 481 ಡಿಪಿಐ 2008, ದಿನಾಂಕ:04.05.2009)

ಕ್ರ. ಸಂ.	ಅಧಿಕಾರಿಗಳ ಹೆಸರು ಶ್ರೀ /ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನಿರ್ದೇಶಕರ ಹುದ್ದೆಯಲ್ಲಿ ಬಡ್ತಿ ಹೊಂದಿದ ದಿನಾಂಕ	ಷರಾ
1.	ಕೆ. ನಾರಾಯಣ ಭಟ್	04-06-1993	12-11-1956	18-02-1986	
2.	ಬಿ.ಎ.ಅಚ್ಚಯ್ಯ	06-08-1921	13-06-1958	13-06-1958	
3.	ಎ. ರಾಮಕೃಷ್ಣರಾವ್	13-09-1932	03-10-1960	26-11-1985	
4.	ಎ.ಎಂ.ಪೊನ್ನಪ್ಪ	08-07-1928	05-10-1960		
5.	ವಿ.ಜಿ.ಗಾವಂಕರ್	05-12-1929	11-09-1969	15-11-1985	
6.	ಕೆ.ಶಾಂತಯ್ಯ	31-08-1934	11-09-1969	09-04-1985	
7.	ಕೆ. ಹನುಮಯ್ಯ	10-03-1927	16-09-1969	09-04-1985	
8.	ವಿ.ಕೃಷ್ಣಶೆಟ್ಟಿ	14-07-1929	16-09-1969	04-03-1983	
9.	ಸಿ.ಹನುಮೇಗೌಡ	06-08-1930	15-09-1969	09-04-1983	
10.	ಎಸ್.ಜಿ.ಪಾಟೀಲ್	08-09-1931	22-06-1969	09-09-1983	
11.	ಕೆ.ಶ್ರೀಧರಶೆಟ್ಟಿ	09-04-1931	22-06-1969	26-11-1985	

ಕ್ರ. ಸಂ.	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನಿರ್ದೇಶಕರ ಹುದ್ದೆಯಲ್ಲಿ ಬಡ್ತಿ ಹೊಂದಿದ ದಿನಾಂಕ	ಷರಾ
12.	ಎಂ.ವಿ.ಸಿದ್ಧಲಿಂಗಮೂರ್ತಿ	15-09-1929	18-03-1974		
13.	ಎಲ್.ಶಾರದಮ್ಮ	29-11-1936	26-04-1962	03-09-1987	
14.	ಎ.ಎ.ಪೂವಯ್ಯ	13-09-1934	07-07-1961	01-02-1989	
15.	ಕೆ.ಎಸ್.ಇಂದಿರ	15-07-1933	19-07-1961	05-10-1989	
16.	ಸಿ.ಬಿ.ಮುತ್ತಣ್ಣ	25-12-1930	10-07-1965		
17.	ವೈ.ಆರ್.ಅಚ್ಯುತ್‌ರಾವ್	01-12-1936	03-10-1963		
18.	ಜಿ.ಸುಬ್ಬರಾವ್	16-12-1933	01-07-1963		
19.	ಯು.ಆರ್.ಐತಾಳ್	19-09-1938	26-06-1970	08-03-1995	
20.	ಹೆಚ್.ಪ್ರೇಮಾದೇವಿ	24-04-1943	06-08-1970	08-03-1995	
21.	ವಿ.ಎನ್.ಜೋಷಿ	04-02-1941	04-08-1970	17-07-1998	
22.	ಮೀನಾಕ್ಷಿ	15-02-1945	03-08-1970	17-07-1998	
23.	ಸಿ.ಎನ್.ಹಳಂಬರ್	05-01-1943	18-09-1970	16-10-1992	
24.	ಸಂಗಪ್ಪ ಕಮದಾಳ್	25-05-1937	19-06-1962		
25.	ಪಿ.ಎಸ್.ರವೀಂದ್ರನಾಥ್	27-01-1938	10-04-1963	08-03-1995	
26.	ಎಸ್.ಆರ್.ವಿನ್ಸೆಂಟ್	03-07-1942	13-08-1970	28-08-1997	
27.	ಆರ್.ಹೆಚ್.ಕಾನಡೆ	07-05-1939	05-11-1980	16-10-1992	(ಎಸ್.ಸಿ)
28.	ಎಂ.ಆರ್.ಗೋವಿಂದ ರಾಜ್ ಸಿಂಧ್ಯಾ	13-11-1941	06-08-1970	08-08-1997	
29.	ಎಂ.ಪಂಕಜ	16-03-1939	03-10-1972	27-07-1997	
30.	ಪಿ.ಸುಬ್ಬರಾವ್	10-08-1941	08-07-1973	26-07-1997	
31.	ವಿ.ಕೆ.ಕವರಿ	20-01-1941	19-09-1972	28-07-1997	
32.	ಬಿ.ಪಿ.ತಿಪ್ಪಯ್ಯ	30-10-1940	19-09-1972	16-10-1992	(ಎಸ್.ಸಿ)
33.	ಎಸ್.ಸಂಪಂಗಿ	20-08-1941	12-07-1973	10-06-1999	(ಎಸ್.ಸಿ)
34.	ಎಂ. ಜಲಜಾಬಾಯಿ	05-03-1944	03-07-1973	10-06-1999	(ಎಸ್.ಸಿ)
35.	ಡಿ. ಜಗನ್ನಾಥ್‌ರಾವ್	30-03-1948	05-07-1973	16-06-1999	
36.	ಬಿ.ಟಿ.ಪೆಮ್ಮಯ್ಯ	08-04-1946	09-07-1973	06-01-2000	
37.	ಎನ್.ಡಿ.ಭಟ್	09-10-1944	10-07-1973	03-01-2000	
38.	ಜಿ.ವಿ.ನಾಯಕ್	28-02-1947	06-07-1973	06-01-2000	
39.	ರಘುರಾಮ ಸೋಮಯಾಜಿ	15-10-1947	01-08-1973	06-01-2000	
40.	ಜಿ.ಆರ್.ಪಾಟೀಲ್	12-04-1944	06-07-1973	07-01-2000	
41.	ಜಿ.ಎಲ್.ಹೆಗ್ಗಡೆ	25-08-1944	09-07-1973	11-12-2000	
42.	ಜೆ.ಭಾಸ್ಕರಯ್ಯ	10-07-1947	06-07-1973	07-12-2002	
43.	ಟಿ.ಎಂ.ಕುಮಾರ್	18-01-1950	05-07-1973	07-12-2002	
44.	ಕೆ.ರಾಮಯ್ಯ	29-06-1945	09-07-1973	28-06-2003	(ಎಸ್.ಸಿ)
45.	ಓ.ಕೆ.ಜಾನಕಿ	06-04-1947	01-07-1973	22-10-2003	
46.	ಎಂ.ಡಿ.ಗಾಯಿತ್ರಿದೇವಿ ದತ್	19-12-1949	07-07-1973	07-05-2005	
47.	ಜಿ.ಚಂದ್ರಶೇಖರ್	29-06-1949	12-07-1973	01-10-2005	
48.	ಕೆ.ಶ್ರೀಕಂಠೇಶ್ವರ್	20-11-1949	01-07-1973	07-05-2005	
49.	ಪಿ.ಈಶ್ವರ್‌ಭಟ್	04-01-1950	07-07-1973	07-05-2005	
50.	ಎ.ಎ.ಕುಟೀನೋ	28-11-1949	16-07-1973	01-10-2005	

ಕ್ರ. ಸಂ.	ಅಧಿಕಾರಿಗಳ ಹೆಸರು ಶ್ರೀ /ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನಿರ್ದೇಶಕರ ಹುದ್ದೆಯಲ್ಲಿ ಬಡ್ತಿ ಹೊಂದಿದ ದಿನಾಂಕ	ಷರಾ
51.	ಚಿದ್ರೆ ಶಂಕರಯ್ಯ ಸ್ವಾಮಿ	22-07-1950	09-07-1973	01-10-2005	
52.	ಕೆ. ಉಷಾದೇವಿ	27-09-1949	06-07-1973	01-10-2005	
53.	ಎಸ್.ಉಷಾ	04-05-1949	09-07-1973	01-10-2005	
54.	ಎಂ.ಚಂದ್ರಶೇಖರಯ್ಯ	14-11-1948	10-07-1973	01-10-2005	
55.	ಆರ್.ನರೇಂದ್ರ	09-07-1948	04-04-1973	23-06-2006	
56.	ಬಿ.ಟಿ.ಸತ್ಯನಾರಾಯಣ ರೆಡ್ಡಿ	04-06-1949	16-09-1976	23-06-2006	
57.	ಮೀರ್ ಒಬೇದುಲ್ಲಾ	25-09-1951	06-09-1976	25-08-2006	
58.	ಆರ್.ಈಶ್ವರಯ್ಯ	28-06-1950	09-07-1973	27-03-2007	
59.	ಮಹಮ್ಮದ್‌ಹಫೀಜುಲ್ಲಾ ಷರೀಫ್	02-02-1951	06-01-1979	10-07-2007	
60.	ಎಸ್.ನಜಾಫುಲ್ಲಾಬೇಗ್	05-04-1953	29-10-1978	10-07-2007	
61.	ಡಿ.ಎಸ್.ರಾಜಣ್ಣ	24-01-1951	29-11-1978	10-07-2007	
62.	ಎನ್.ಎಸ್.ಸತ್ಯಮೂರ್ತಿ	11-01-1952	04-08-2006	18-02-2008	
63.	ಕೆ.ಗಂಗಪ್ಪಗೌಡ	25-03-1950	04-08-2006	18-02-2008	
64.	ಎಸ್.ಎನ್.ಪ್ರತಿಮಾ	17-07-1951	12-08-2005	18-02-2008	
65.	ಡಿ.ಎಂ.ಮಂಟೂರ	09-04-1950	12-08-2005	18-02-2008	
66.	ಎಸ್.ದೇವ ಪ್ರಸಾದ್	11-07-1952	19-01-2006	29-03-2008	

ಹೆಚ್.ಟಿ. ಜಯರಾಂ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ, (ಸೇವೆಗಳು-1,2)

ಪಿ.ಆರ್.480

ಶಿಕ್ಷಣ ಇಲಾಖೆ

ಅಧಿಸೂಚನೆ

ಸಂಖ್ಯೆ:ಇಡಿ 476 ಡಿಪಿಐ 2008, ಬೆಂಗಳೂರು, ದಿನಾಂಕ:4ನೇ ಮೇ, 2009

ವಿಷಯ: ಸಾರ್ವಜನಿಕ ಶಿಕ್ಷಣ ಇಲಾಖೆಯ, ಗ್ರೂಪ್-'ಎ' ಶ್ರೇಣಿಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.2008 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ, ಗ್ರೂಪ್-'ಎ' ಶ್ರೇಣಿಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.2008 ರಲ್ಲಿರುವಂತೆ ತಯಾರಿಸಿ, ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಇದರಿಂದ ಬಾಧಿತರಾಗಬಹುದಾದಂತಹ ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ ಸಲಹೆ ಸೂಚನೆಗಳಿದ್ದಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ, (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) 6 ನೇ ಮಹಡಿ, ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟಡ, 6 ನೇ ಮಹಡಿ, ಬೆಂಗಳೂರು, ಇವರಿಗೆ ಸಲ್ಲಿಸುವಂತೆ ಸೂಚಿಸಿದೆ. ನಿಗಧಿತ ಅವಧಿ ಮುಗಿದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಟಿ. ಜಯರಾಂ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ, (ಸೇವೆಗಳು-1,2)

ಅನುಬಂಧ

(ಸಂಖ್ಯೆ :ಇಡಿ 476 ಡಿಪಿಐ 2008, ದಿನಾಂಕ:04.05.2009)

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ

ದಿನಾಂಕ:01.01.2008 ರಲ್ಲಿದ್ದಂತೆ

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
1.	1ಎ	ನಾರಾಯಣಭಟ್ ಕೆ.	04-06-33	12-11-56	10-09-65	01-07-70	–
2.	08	ಕೆ.ಬಿ.ಅಯ್ಯಪ್ಪ	16-06-23	28-11-57	01-09-65	01-07-70	–
3.	09	ವಿ.ಎಸ್. ರಾಮಕೃಷ್ಣ	17-04-22	16-12-57	18-10-65	01-07-70	–
4.	10	ಸಿ.ಎಸ್. ಕೃಷ್ಣರಾಜು	15-02-18	16-12-57	01-12-65	02-07-70	–
5.	11	ಸಿ.ಕೆ. ನಾಗರಾಜ	03-01-22	20-02-58	03-05-66	02-07-70	–
6.	12	ಅನಂತ ವಿಠಲರಾವ್	09-11-23	11-06-58	28-11-66	02-07-70	–
7.	13	ಮೋಹನ್‌ರಾವ್	31-01-19	03-06-58	28-11-66	02-07-70	–
8.	14	ಬಿ.ಎ. ಅಚ್ಚಯ್ಯ	06-09-21	13-06-58	01-12-66	03-07-70	–
9.	15	ಕ್ರಿಸ್ಟಿನಾ ದೇವದಾಸ್	27-11-15	16-06-58	01-12-66	06-07-70	–
10.	16	ಫ್ಲೋರೆನ್ಸ್ ದೇವದಾಸ್	01-11-15	16-06-58	01-12-66	06-07-70	–
11.	18	ಗ್ರೇಸ್ ಗುರುಪುತ್ರ	22-03-17	02-07-58	02-12-66	06-07-70	–
12.	19	ಜುಲ್ಕಾ ಬಿ	19-07-17	02-07-58	02-12-66	06-07-70	–
13.	23	ಮಹಮ್ಮದ್ ಷಹಾಬುದ್ದೀನ್	26-08-20	26-07-58	02-12-66	09-07-70	–
14.	24	ಡಿ. ಕೃಷ್ಣರಾವ್	24-01-17	25-08-58	04-12-66	13-07-70	–
15.	26	ಎಸ್. ರಾಮರಾವ್	07-05-20	03-09-58	06-12-66	13-07-70	–
16.	27	ಎಂ. ಗೋಪಾಲಚಾರ್ ರಾವ್	10-02-18	20-09-58	07-12-66	17-07-70	–
17.	28	ಭೀಮಸೇನರಾವ್ ಗೋಡಲ್ಕರ್	25-04-19	25-09-58	08-12-66	17-07-70	–
18.	29	ಎನ್.ಪಿ. ಪಟ್ವಾರಿ	12-10-20	–	–	10-08-70	–
19.	31	ಎಸ್. ರಾಮಾನುಜಂ	03-10-25	22-09-59	08-12-66	21-09-70	–
20.	33	ಶ್ರೀಮತಿ ಬಿ.ಎ. ಅಚ್ಚಯ್ಯ	04-01-28	21-09-59	12-12-66	11-11-70	–
21.	34	ಸಿ. ವಿಜಯರಾವ್	10-12-17	21-09-59	17-12-66	09-08-72	–
22.	–	ವಿನಾಯಕರಾವ್ ಕಲ್ಯಣ್‌ಕರ್	11-09-17	–	–	10-08-72	–
23.		ಆರ್.ಎಸ್.ವೆಂಕೋಬ ರಾವ್	01-05-18	–	–	11-08-72	–
24.	36	ಬಿ.ಎನ್. ಕಾಳಪ್ಪ	15-04-26	12-06-59	18-03-74	12-08-72	–
25.	37	ಕೆ.ಎ. ಮುತ್ತಪ್ಪ	03-11-23	21-10-59	18-03-74	18-08-72	–
26.	38	ಎ. ಸುಬ್ಬರಾವ್	15-05-25	12-10-59	18-03-74	22-08-72	–
27.		ಜೈನತುನ್ನೀಸಾ	15-01-18	–	–	26-08-72	–
28.		ಅಣ್ಣರಾವ್ ಶೆಟ್ಟರ್	02-09-20	–	–	02-09-72	–
29.	39	ಪಾಂಡುರಂಗಾಚಾರ್ಯ	01-04-27	19-06-59	18-03-74	04-09-72	–

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
30.	40	ಕೆ.ಎನ್.ನರಸಿಂಹ ಮೂರ್ತಿ	02-01-24	23-10-59	18-03-74	06-09-72	–
31.	41	ಕೆ.ಕೆ. ವೀರಪ್ಪ	19-08-27	28-10-59	18-03-74	15-09-72	–
32.	42	ಎಂ.ಪಿ. ಮಂಜುನಾಥ	25-08-28	24-10-59	18-03-74	22-09-72	–
33.	43	ಕೆ.ಬಿ. ಸೋಮಯ್ಯ	09-03-29	25-10-59	18-03-74	03-01-74	–
34.	44	ಎಂ.ಎಂ. ಪೂವಯ್ಯ	16-06-28	26-10-59	18-03-74	02-06-74	–
35.	45	ಕೆ. ಶ್ರೀನಿವಾಸನ್	28-05-27	29-10-59	18-03-74	21-06-74	–
36.	46	ಜಿ. ವಾಸುದೇವ ಹೆರಳೆ	04-06-28	04-11-59	18-03-74	21-06-74	–
37.	47	ಪಿ.ಪಿ. ಐಯ್ಯಪ್ಪ	02-08-29	06-11-59	18-03-74	22-06-74	–
38.		ವಿಠಲಾಚಾರ್ಯ ಕಡಲೂರ	16-02-22	–	–	24-06-74	–
39.	48	ನಾರಾಯಣರಾವ್ ಖತ್ರೆ	13-04-27	31-12-59	18-03-74	24-06-74	–
40.	49	ಜೆಡ್ಡನ್ ಕಾರ್ನಲೂಯಿಸ್	30-08-28	01-01-60	18-03-74	24-06-74	–
41.	50	ಮಾಣಿಕ್‌ರಾವ್ ಕುಲಕರ್ಣಿ	11-12-27	01-01-60	18-03-74	24-06-74	–
42.	57	ಬಿ.ಬಿ. ಗಾವಂಕರ್	05-12-29	–	11-09-69	24-06-74	–
43.	58	ಕೆ. ಶಾಂತಯ್ಯ	31-08-34	–	11-09-69	25-06-74	–
44.	59	ಎಸ್.ಎಂ.ರೋಷನ್ ಬೇಗ್	12-06-25	–	16-09-69	25-06-74	–
45.	60	ಕೆ. ಹನುಮಂತಯ್ಯ	10-03-27	–	16-09-69	25-06-74	–
46.	61	ವಿ. ಕೃಷ್ಣಶೆಟ್ಟಿ	14-07-29	–	16-09-69	25-06-74	–
47.	62	ಸಿ. ಹನುಮೇಗೌಡ	06-08-30	–	15-09-69	25-06-74	–
48.		ಎಂ.ಟಿ. ಕಾಳಾಚಾರೆ	20-04-24	–	–	26-06-74	–
49.	64	ಆರ್. ಹನುಮಂತಯ್ಯ	27-06-27	–	16-09-69	01-07-74	–
50.	66	ಎಸ್.ಜಿ. ಪಾಟೀಲ್	08-09-31	–	22-09-69	04-07-74	–
51.	67	ಪಿ. ಓಬಾ ನಾಯಕ್	12-05-25	–	13-09-69	08-07-74	–
52.	68	ಕೆ.ಓ. ಚಿಕ್ಕರಾಮಯ್ಯ	21-05-28	–	16-09-69	17-04-74	–
53.	69	ಶ್ರೀರಂಗಮ್ಮ	23-11-24	–	13-09-69	01-08-75	–
54.	51	ಸಾವಿತ್ರಿಬಾಯಿ	27-12-24	26-01-60	18-03-74	28-11-75	–
55.	52	ಎಂ.ಕೆ. ಉತ್ತಪ್ಪ	02-04-25	01-10-60	18-03-74	28-11-75	–
56.	53	ಎ. ರಾಮಕೃಷ್ಣರಾವ್	13-08-32	03-10-60	18-03-74	29-11-75	–
57.	54	ಎ.ಎಂ. ಪೊನ್ನಪ್ಪ	08-07-28	05-10-60	18-03-74	01-12-75	–
58.	55	ಟಿ. ಗುಂಡಾಚಾರ್	24-06-25	05-10-60	18-03-74	08-12-75	–
59.	56	ಜಿ.ಎ. ಜೋಷಿ	02-02-26	05-10-60	18-03-74	17-01-76	–
60.	70	ಮಾರ್ತಾ ಶಾಂತಪ್ಪ	06-10-24	10-10-60	18-03-74	29-05-76	–
61.	71	ಹೆಚ್. ಹನುಮಂತರಾವ್	09-03-26	12-10-60	18-03-74	17-09-76	–
62.	72	ಕೆ. ಶ್ರೀಧರ ಶೆಟ್ಟಿ	09-04-31	07-05-62	18-03-74	07-09-77	–
63.	73	ಟಿ.ಎಸ್. ಭಾಗ್ಯಲಕ್ಷ್ಮಿ	02-05-29	–	18-03-74	07-09-77	–
64.	74	ಎಂ.ವಿ. ಸಿದ್ದಲಿಂಗ ಮೂರ್ತಿ	15-09-29	–	18-03-74	08-04-78	–

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
65.	75	ಕೆ. ಗುರುರಾವ್	14-06-32	–	18-03-74	13-02-81	–
66.	76	ಎಸ್.ಆರ್. ಶೇಷ ಗಿರಿಯಪ್ಪ	09-10-26	–	18-03-74	13-02-81	–
67.	77	ಬಿ.ವಿ. ಭದ್ರಪ್ಪ	22-04-26	–	18-03-74	13-02-81	–
68.	80	ಎನ್.ಎಸ್. ನಾರಾಯಣ	16-03-30	15-04-62	18-04-74	13-02-81	–
69.	83	ಬಿ. ಚಂದ್ರಾಬಾಯಿ	15-12-29	–	18-03-74	13-02-81	–
70.	84	ಎಲ್. ಶಾರದಮ್ಮ	29-11-36	26-04-62	18-03-74	13-02-81	–
71.	85	ಬಿ. ಭಗವಂತರಾವ್	07-10-26	12-10-60	18-03-74	13-02-81	–
72.	86	ಆರ್.ಜೆ. ಭಾಸ್ಕರ್	05-03-29	17-10-60	02-08-77	13-02-81	–
73.	87	ಗೋಪಾಲಭಟ್ ಜೋಷಿ	09-08-31	01-01-61	02-08-77	13-02-81	–
74.	88	ಕೆ.ಕೆ. ಆನಂದ್	01-11-30	01-01-61	02-08-77	13-02-81	–
75.	89	ಹೆಚ್.ಕೆ. ಲಕ್ಷ್ಮೀಪತಿ ಪುಟ್ಟಣ್ಣ	03-07-32	27-01-61	02-08-77	13-02-81	–
76.	90	ಎ.ಎ. ಪೂವಯ್ಯ	12-03-34	07-07-61	02-08-77	13-02-81	–
77.	91	ಕೆ.ಎಸ್. ಇಂದಿರ	15-07-33	19-07-61	02-08-77	28-02-81	–
78.	92	ಸಿ.ಬಿ. ಮುತ್ತಣ್ಣ	25-12-30	10-07-65	02-08-77	31-03-81	–
79.	95	ಟಿ.ಪಿ. ಶಾಂತಾಬಾಯಿ	25-03-33	04-09-61	02-08-77	30-04-81	–
80.	97	ಕೆ.ಕೆ. ಭೀಮಯ್ಯ	10-05-32	25-09-61	02-08-77	31-05-81	–
81.	98	ಎಂ.ಎ. ಮುತ್ತಪ್ಪ	13-11-27	30-10-61	02-08-77	30-06-81	–
82.	99	ಶಾಮಾರಾವ್ ದೇಶಪಾಂಡೆ	09-06-29	06-12-61	02-08-77	31-10-81	–
83.	100	ಹೆಚ್. ಭೀಮಸೇನ ರಾವ್	11-08-28	11-12-61	02-08-77	26-11-81	–
84.	165	ಎಸ್.ವಿ. ನರಸಿಂಹ ಮೂರ್ತಿ	25-02-29	13-07-50	05-11-80	30-04-82	–
85.	104	ಎಸ್.ಸುಂದರಮೂರ್ತಿ	30-04-31	13-12-61	02-08-77	30-06-82	
86.	106	ಕೃಷ್ಣರಾವ್	14-04-28	14-12-61	02-08-77	30-11-82	–
87.	109	ಶೆಲ್ವಪಿಳ್ಳೆ ಐಯ್ಯಂಗಾರ್	13-05-29	03-03-62	18-03-74	04-03-83	–
88.	111	ಬಿ.ಎನ್. ರಾಘವೇಂದ್ರ ಚಾರ್	12-12-34	03-01-63	18-03-74	04-03-83	–
89.	112	ವೈ.ಆರ್.ಅಚ್ಯುತರಾವ್	01-12-36	03-10-63	18-03-74	04-03-83	–
90.	113	ಎಂ.ಎಸ್.ಸತ್ಯನಾರಾಯಣ	21-09-32	03-10-63	18-03-74	04-03-83	–
91.		ಕೆ.ಎಸ್. ರತ್ನಾಬಾಯಿ	08-09-28	–	–	04-03-83	–
92.	167	ಯು.ವಾಸುದೇವ ಮಯ್ಯ	08-09-28	01-08-59	05-11-80	04-03-83	–
93.	168	ಭಾಸ್ಕರ ರಾವ್	10-06-28	01-06-60	05-11-80	04-03-83	–
94.	180	ಕೆ.ಜಿ. ಸತ್ಯನಾರಾಯಣ	09-05-28	09-06-60	05-11-80	30-04-83	–
95.	181	ಬಿ.ವಿ. ರಾಘವನ್	14-09-29	09-06-60	05-11-80	31-05-83	–
96.		ಕೆ.ಪಿ. ವೆಂಕಟರಾಮಯ್ಯ	05-07-28	–	–	18-06-83	–
97.	172	ಸಾರಾ ಎಸ್. ಅಮೀನ್	14-09-28	01-11-56	05-11-80	31-07-83	–

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
98.		ಕೆ.ಆರ್. ಮಂಜುನಾಥ್	27-05-29	–	–	31-08-83	–
99.	110	ಹೆಚ್. ಅಶೋಕ್‌ಕುಮಾರಿ	09-05-32	22-06-62	05-11-80	30-09-83	–
100.	174	ಎನ್.ಜಿ. ಅನಸೂಯ	07-08-32	25-06-62	05-11-80	30-09-83	–
101.	177	ಕೆ. ಸೂರ್ಯನಾರಾಯಣ ನಾವಡ	15-10-30	06-06-63	05-11-80	30-09-83	–
102.	175	ಜಿ. ಸುಬ್ಬರಾವ್	16-12-33	01-07-63	05-11-80	31-10-83	–
103.	176	ಕೆ.ಬಿ. ಭಟ್	01-01-34	09-03-63	31-12-79	28-12-83	–
104.		ಹೆಚ್.ವಿ. ರಾಮಸ್ವಾಮಿ	16-06-29	–	–	29-12-83	–
105.	196	ಆರ್.ಹೆಚ್. ಕಾನಡೆ	07-05-39	06-08-70	05-11-80	31-12-83	ಎಸ್.ಸಿ
106.	213	ಎಸ್.ಎಸ್. ಮಾಂಕವಿ	04-04-32	29-09-72	05-11-80	31-12-83	ಎಸ್.ಸಿ
107.	191	ಸಿ.ಎನ್. ಹಳಂಬರ್	06-01-43	18-09-70	17-12-79	13-01-84	ಎಸ್.ಟಿ
108.	211	ಎಲ್. ಆಂಜನೇಯ	13-05-32	29-09-72	05-11-80	20-02-84	ಎಸ್.ಸಿ
109.	212	ಬಿ.ಪಿ. ತಿಪ್ಪಯ್ಯ	30-10-40	19-09-72	05-11-80	29-02-84	ಎಸ್.ಸಿ
110.	182	ಕೆ. ಶರತ್‌ಕುಮಾರಿ	10-04-34	09-03-68	03-01-80	31-03-84	–
111.	183	ಬಿ.ಕೆ. ರಘುರಾಮ ರಾವ್	20-12-34	12-03-68	05-01-80	05-05-84	–
112.	192	ಕೆ.ಎನ್. ವೆಂಕಟಕೃಷ್ಣಯ್ಯ	13-09-34	01-07-60	–	31-05-84	–
113.		ಎಸ್.ವಿ. ಭಟ್	10-04-32	–	–	31-05-84	–
114.	184	ಎಲ್.ಎಲ್.ಮಿತ್ತಾಂತಯ್ಯ	22-12-34	26-06-70	09-01-80	30-06-84	–
115.	193	ಸಂಗಪ್ಪ ಕಮದಾಳ್	25-05-37	19-06-62	05-11-80	30-06-84	–
116.	185	ಯು.ಆರ್. ಐತಾಳ್	19-09-38	26-06-70	10-01-80	06-09-84	–
117.	186	ಹೆಚ್ ಪ್ರೇಮಾದೇವಿ	25-01-43	06-08-70	02-08-77	14-11-84	ನಿಧನ
118.	194	ಪಿ.ಎಸ್. ರವೀಂದ್ರನಾಥ್	27-01-38	10-04-63	05-11-80	01-01-86	–
119.	187	ವಿ.ಎನ್. ಜೋಷಿ	04-02-41	04-08-70	02-08-77	27-10-87	–
120.		ಜಿ ಮೀನಾಕ್ಷಿ	15-02-45	03-08-70	02-08-77	18-11-87	–
121.	190	ಎನ್. ರುಕ್ಮಿಣಿಬಾಯಿ	22-01-30	03-07-66	05-11-80	31-01-88	ಸ್ವ.ಇ.ನಿ
122.	204	ಹೆಚ್.ಎನ್. ರಾಮಸ್ವಾಮಿ ಐಯ್ಯಂಗಾರ್	30-06-37	05-06-63	05-11-80	28-04-88	–
123.	189	ಎಂ.ಬಿ.ಜಗನ್ನಾಥರಾವ್	05-05-41	13-08-70	02-08-77	28-04-88	–
124.	195	ಎಸ್.ಆರ್. ವಿನ್ಸಂಟ್	24-07-42	13-08-70	05-11-80	29-04-88	–
125.	205	ವೈ.ಜಿ. ಸತ್ಯನಾರಾಯಣ	22-06-37	24-06-63	04-02-84	01-05-88	–
126.	197	ಜಿ.ಗೋಪಾಲಶೇರು ಗಾರ್	11-05-40	06-08-70	05-11-80	30-06-88	–
127.	198	ಎಂ.ಆರ್.ಗೋವಿಂದ ರಾವ್ ಸಿಂಧ್ಯ	13-11-41	06-08-70	05-11-80	31-10-88	–
128.	200	ಎಂ.ವೈ. ಖಾಜಿ	03-05-34	04-07-63	19-01-84	03-01-89	–
129.	199	ರಾಜಣ್ಣ	12-01-43	10-11-71	05-11-80	03-01-89	–
130.	200	ಹೆಚ್. ರಾಮಪ್ಪ	16-08-43	23-06-71	05-11-80	15-03-89	–
131.	207	ಪಿ. ಸುಬ್ಬರಾವ್	10-08-41	08-07-63	05-11-80	31-08-89	–

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
132.	208	ವಿ.ಕೆ. ಕವರಿ	20-01-41	19-09-72	05-11-80	20-12-90	
133.	209	ಶಿವಶಂಕರ್ ಹಿರೇಮಠ್	01-07-37	25-09-72	05-11-80	20-12-90	
134.	210	ಜಿ.ಎನ್.ರಘುನಾಥ್	02-01-40	15-09-72	31-12-81	26-06-91	
135.	214	ಎಸ್. ಸಂಪಂಗಿ	20-08-41	12-07-73	05-11-80	19-01-84	ಎಸ್.ಸಿ
136.	215	ಎಂ. ಜಲಜಾಬಾಯಿ	05-03-44	03-07-73	05-11-80	19-01-84	ಎಸ್.ಸಿ
137.	216	ಇಕ್ಬಾಲುನ್ನೀಸಾ	09-07-34	18-05-67	05-11-80	19-01-84	
138.	221	ಪಿ.ಎ. ರಾಮಕೃಷ್ಣ	15-10-45	07-07-73	19-01-84	26-06-91	ಎಸ್.ಸಿ.
139.	222	ಕೆ. ಬಸಪ್ಪ	01-06-43	16-07-73	08-04-83	20-12-90	ಎಸ್.ಟಿ (ನಿಧನ)
140.	223	ಫಯಾಜ್ ಅಹ್ಮದ್	02-11-35	08-07-73	08-04-83	26-06-91	
141.	224	ಡಿ.ಜಗನ್ನಾಥರಾವ್	29-02-48	05-07-73	08-04-83	26-06-91	
142.	225	ಬಿ.ಟಿ.ಪೆಮ್ಮಯ್ಯ	08-04-46	09-07-73	08-04-83	01-06-92	
143.	226	ಎನ್.ಡಿ.ಭಟ್	09-10-44	10-07-73	08-04-83	01-06-92	
144.	227	ಜಿ.ವಿ.ನಾಯಕ್	28-02-47	06-07-73	08-04-83	01-06-92	
145.	228	ರಘುರಾಮ ಸೋಮಯಾಜಿ	15-10-47	01-08-73	09-04-83	01-06-92	
146.	230	ಟಿ.ಕೆ.ರಾಘವೇಂದ್ರರಾವ್	01-03-30	14-01-64	19-01-84	01-06-92	
147.	233	ಜಿ.ಆರ್.ಪಾಟೀಲ್	12-04-44	06-07-73	11-04-83	07-06-93	
148.	234	ಜಿ.ಎಲ್. ಹೆಗ್ಗಡೆ	25-08-44	09-07-73	12-04-83	07-06-93	
149.	235	ಜೆ.ಭಾಸ್ಕರಯ್ಯ	10-07-47	06-07-73	13-04-83	07-06-93	
150.	236	ಎ.ಶ್ರೀಕಾಂತ್	01-05-46	01-08-73	01-12-83	07-06-93	
151.	237	ಟಿ.ಮಲ್ಲಪ್ಪ ಕುಮಾರ್	18-01-50	05-07-73	01-12-83	07-06-93	
152.	238	ಎಂ.ಶಾಂತಿಮತಿ	01-06-45	09-07-73	19-01-84	07-06-93	ಎಸ್.ಸಿ
153.	239	ಕೆ.ರಾಮಯ್ಯ	25-06-45	09-07-73	19-01-84	26-06-91	ಎಸ್.ಸಿ
154.	240	ಆರ್.ಶರಣಪ್ಪ	22-08-39	02-07-73	19-01-84	07-06-93	ಎಸ್.ಸಿ
155.	242	ಸಿ.ಎಸ್.ಸೂರ್ಯ ನಾರಾಯಣ	01-01-38	14-01-64	16-04-84	07-06-93	
156.	243	ಬಿ.ಎಸ್.ರಾಮಸ್ವಾಮಿ	12-02-38	10-06-65	09-07-84	05-03-93	
157.	245	ಕೆ.ಬಿ.ರಾಜೇಂದ್ರ	12-10-47	20-03-73	19-01-84	07-06-93	ಎಸ್.ಸಿ. (ನಿಧನ)
158.	246	ಬಿ.ಕೆ.ನಾಗರಾಜರಾವ್	12-05-45	05-07-73	21-01-84	07-06-93	
159.	247	ಓ.ಕೆ. ಜಾನಕಿ	06-04-47	01-07-73	23-01-84	07-06-93	
160.	248	ಎಂ.ಡಿ.ಗಾಯಿತ್ರಿದೇವಿ ದತ್	19-12-49	07-07-73	27-01-84	07-06-93	
161.	249	ಎಸ್.ಕೃಷ್ಣಮೂರ್ತಿ	15-04-47	04-07-73	28-02-84	07-06-93	
162.	250	ಶೋಏಬ್ ಹಸನ್	14-01-46	07-07-73	02-02-84	07-06-93	
163.	251	ಎನ್.ರಾಜಣ್ಣ	13--02-48	05-07-73	01-02-84	07-06-93	ನಿಧನ
164.	252	ಗಜಾನನ	01-06-44	06-07-73	01-02-84	07-06-93	

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
165.	253	ಬಿ.ಎಂ.ಪಾಟೀಲ	15-06-42	01-07-65	09-07-84	18-02-94	
166.	254	ಕೆ.ಎನ್.ಅಶೋಕ್ ಕುಮಾರ್	04-06-49	06-07-73	06-02-84	07-01-93	
167.	255	ಕೆ.ಎನ್.ಶಂಕರ ನಾರಾಯಣ ಭಟ್	12-12-45	20-07-73	12-04-84	07-06-93	
168.	256	ಉದ್ದಿ ಪ್ರಭು	11-11-46	12-07-73	09-07-84	07-01-93	-
169.	257	ಜಿ.ಚಂದ್ರಶೇಖರ್	29-06-49	12-07-73	09-07-84	07-06-93	
170.	258	ಎ.ಎಸ್.ಬಳಗಾನೂರ	02-04-47	12-07-73	09-07-84	07-06-93	
171.	259	ಮುನಿಸ್ವಾಮಪ್ಪ	22-05-45	05-07-73	09-07-84	07-06-93	
172.	260	ಕೆ.ಶ್ರೀಕಂಠೇಶ್ವರ್	20-11-49	01-07-73	09-07-84	07-06-93	
173.	261	ಪಿ.ಈಶ್ವರಭಟ್	04-01-50	07-07-73	09-07-84	07-06-93	
174.	262	ಎ.ಎ.ಕುಟಿನೋ	28-11-49	16-07-73	09-07-84	05-03-93	
175.	263	ಹೆಚ್.ಎಸ್.ಜಯಶಂಕರ ಮೂರ್ತಿ	06-06-46	09-08-73	09-07-84	05-03-93	
176.	264	ಜಿ.ಎ.ಗಾವಂಕರ್	24-04-44	07-07-73	09-07-84	05-03-93	
177.	265	ಚಿದ್ರೆಶಂಕರಯ್ಯಸ್ವಾಮಿ	22-07-50	09-07-73	09-07-84	05-03-93	
178.	266	ರೇಜಿಸ್ ಫಿಲೋಮಿನಾರಾಜ್	11-08-49	07-07-73	09-07-84	11-11-93	-
179.	267	ಕೆ.ಜೋಸೆಫ್	11-02-47	18-07-73	09-07-84	18-02-94	
180.	268	ಹೆಚ್.ಎಸ್.ಮಣ್ಣೂರ	20-02-46	20-07-73	09-07-84	11-11-93	-
181.	269	ಎಂ.ಪಿ.ನಾಯಕ್	16-08-44	13-07-73	09-07-84	11-11-93	
182.	270	ಎಂ.ವಿ.ಪಾರ್ಥಸಾರಥಿ ರಾಜು	10-11-46	07-07-73	09-07-84	18-05-98	
183.	271	ಕೆ.ಉಷಾದೇವಿ	27-09-49	06-07-73	09-07-84	18-05-98	
184.	272	ಜಿ.ಎಂ.ಪಾಟೀಲ್	01-03-44	20-07-73	19-06-85	18-05-98	
185.	273	ಪಿ.ಶಾರದಮ್ಮ	05-06-47	09-07-73	19-06-85	18-05-98	
186.	274	ಎಸ್.ಉಷಾ	04-05-49	09-07-73	21-06-85	18-05-98	
187.	275	ಸಿ.ವಿ.ತಿರುಮಲರಾವ್	16-04-47	09-07-73	21-06-85	18-05-98	
188.	276	ಎ.ಎಸ್.ರಾಮ ಚಂದ್ರರಾವ್	02-04-44	10-07-73	01-07-85	18-05-98	
189.	277	ಡಿ.ಎಂ.ಭಜಂತ್ರಿ	01-06-45	20-07-73	19-01-84	11-11-93	
190.	278	ಎನ್.ಶೇಷಮ್ಮ	18-09-45	07-07-73	19-01-84	11-11-93	ಎಸ್.ಸಿ
191.	279	ಬಿ.ಸಿ.ವಿಮಲ	06-05-46	05-07-73	19-01-84	11-11-93	ಎಸ್.ಸಿ.
192.	280	ಎಂ. ಕಾಳಯ್ಯ	05-08-40	06-07-73	19-01-84	18-05-98	ಎಸ್.ಸಿ
193.	282	ಬಿ.ಸುಶೀಲ	26-12-44	09-07-73	19-01-84	11-11-93	ಎಸ್.ಸಿ
194.	283	ಎಂ.ನಟರಾಜ್	29-01-45	09-07-73	19-01-84	11-11-93	ಎಸ್.ಸಿ
195.	285	ಆರ್.ನರೇಂದ್ರ	09-07-48	07-07-73	02-05-91	18-05-98	
196.	285	ಜಮೀಲ್ ಅಹ್ಮದ್	12-07-44	07-07-73	02-05-91	18-05-98	
197.	286	ಗುರುನಾಥರಾವ್	11-08-41	05-07-65	02-05-91	18-05-98	

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
198.	287	ಎ.ಎಸ್.ರಾಮಪ್ಪ	01-07-45	08-07-73	02-05-91	18-05-98	
199.	288	ಆರ್.ಎಸ್.ಪಾಟೀಲ್	02-09-44	18-07-73	02-05-91	18-05-98	
200.	290	ಜನಾರ್ಧನ ಪತ್ತಾರ್	08-07-45	13-01-73	02-05-91	18-05-98	
201.	291	ಕೆ.ಪ್ರಹ್ಲಾದಾಚಾರ್	01-06-48	11-07-73	02-05-91	18-05-98	-
202.	292	ಕೆ.ಎಸ್.ಹಿರೇಮಠ್	18-08-44	01-09-65	02-05-91	18-05-98	
203.	293	ಬಿ.ವಿ.ರಾಜಶೇಖರನಾಯ್ಡು	29-08-47	09-07-73	02-05-91	18-05-98	ನಿಧನ
204.	294	ದೊಡ್ಡಸಿದ್ದಪ್ಪ	09-07-45	07-07-73	02-05-91	18-05-98	
205.	296	ಎಂ.ಚಂದ್ರಶೇಖರಯ್ಯ	14-11-48	10-07-73	02-05-91	18-05-98	
206.	297	ಸಿ.ಎಸ್.ಹಿರೇಮಠ್	16-01-46	11-07-73	02-05-91	18-05-98	
207.	298	ಪಾಟೀಲ್ ಪ್ರಭುರಾವ್	04-11-43	09-06-66	02-05-91	18-05-98	
208.	299	ಎಸ್.ಜಿ.ಭಟ್	01-01-46	11-07-73	02-05-91	18-05-98	
209.	300	ಗುಣಪಾಲಪಕ್ಕಳ	25-01-45	20-07-73	02-05-91	18-05-98	
210.	302	ಹೆಚ್.ಎನ್ ರಾಮಕೃಷ್ಣ	20-06-44	09-07-73	02-05-91	18-05-98	
211.	303	ಶೇಖ್ ಮಸ್ತಾಫಾ	23-03-41	02-07-73	02-05-91	18-05-98	
212.	305	ಎಸ್.ಎನ್.ರಂಗೇಗೌಡ	01-01-47	05-07-73	02-05-91	18-05-98	
213.	306	ಹೆಚ್.ವಿ.ಶೇಷಗಿರಿರಾವ್	07-11-45	09-07-73	02-05-91	18-05-98	
214.	308	ಕೆ.ರಾಜನ್	30-05-47	04-08-73	02-05-91	18-05-98	
215.	309	ಪಿ.ವಿ.ಲಕ್ಷ್ಮಯ್ಯ	10-12-46	11-07-73	02-05-91	18-05-98	
216.	311	ಹೆಚ್.ಜಯಪ್ಪ	18-05-46	06-07-73	02-05-91	18-05-98	-
217.	312	ಎಸ್.ಎನ್.ಮೀರಾದೇವಿ	19-02-48	07-07-73	02-05-91	18-05-98	-
218.	313.	ಎಂ. ಜವರಯ್ಯ	06-09-44	11-07-74	02-05-91	18-05-98	
219.	314	ಆರ್.ವಿ.ಈಶ್ವರಯ್ಯ	28-06-50	09-07-73	02-05-91	18-05-98	-
220.	315	ಜಿ.ಸೋಮಶೇಖರಯ್ಯ	30-06-45	06-07-73	02-05-91	18-05-98	
221.	317	ಆರ್.ಎಂ.ಕೊಪ್ಪದ	07-06-42	17-07-73	02-05-91	18-05-98	
222.	318	ಹೆಚ್.ಸಿ.ನಾಗರಾಜ್	01-06-44	06-07-73	02-05-91	18-05-98	
223.	320	ಕೆ.ಎಸ್.ಷಡಕ್ಷರಪ್ಪ	02-05-45	06-07-73	02-05-91	18-05-98	
224.	321	ಎಂ.ಸಿ.ನಾಯಕ	23-06-46	10-07-73	02-05-91	18-05-98	-
225.	323	ಕೆ.ವಿ.ವೆಂಕಟಾಚಲಪತಿ	01-09-44	17-07-73	02-05-91	18-05-98	
226.	324	ಎಸ್.ಸೂರ್ಯ ನಾರಾಯಣ	26-04-44	06-07-73	02-05-91	18-05-98	
227.	326	ಕೆ.ಬಿ.ರಾಮಲಿಂಗಪ್ಪ	23-04-46	06-07-73	02-05-91	18-05-98	-
228.	327	ಜಿ.ಎಂ.ಸೋಮಶೇಖರಯ್ಯ	26-04-44	06-07-73	02-05-91	18-05-98	
229.	332	ಜಿ.ವಿ.ಭದ್ರಸ್ವಾಮಿ	06-06-42	29-09-76	02-05-91	18-05-98	-
230.	333	ಬಿ.ಟಿ.ಸತ್ಯನಾರಾಯಣ ರೆಡ್ಡಿ	04-06-49	16-09-76	02-05-91	18-05-98	-
231.	335	ಮೀರ್ ಒಬೇದುಲ್ಲಾ	25-09-51	06-09-76	02-05-91	18-05-98	-
232.	338	ಎಸ್.ಎ.ಹೊನ್ನಪ್ಪ ಗೋಳ್	01-06-48	13-10-76	02-05-91	18-05-98	-
233.	339	ಡಯಾನಾ.ಎಫ್.ಪ್ರಭು	09-06-49	10-09-76	02-05-91	17-10-98	-
234.	344	ಡಿ.ಎಂ.ಮಂಟೂರ	09-04-50	07-10-76	02-05-91	17-10-98	ಎಸ್.ಟಿ

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
235.	345	ರಹಮತುನ್ನಿಸಾ	22-04-49	12-07-77	02-05-91	17-10-98	–
236.	347	ಎಸ್.ಎನ್.ಪ್ರತಿಮಾ	17-07-51	29-06-77	02-05-91	17-10-98	–
237.	348	ಎನ್.ಹೆಚ್.ಕಟಕದೋಂಡ್	01-06-53	05-07-77	02-05-91	17-10-98	ಎಸ್.ಸಿ
238.	350	ಭಕ್ತ ಪ್ರಹ್ಲಾದನ್	21-02-48	17-07-77	02-05-91	17-10-98	ಎಸ್.ಸಿ
239.	351	ಕುಮುದಿನಿ ಭೈರಣ್ಣನವರ್	09-08-52	14-07-77	02-05-91	17-10-98	ಎಸ್.ಸಿ
240.	352	ಬಿ.ರಾಮರಾವ್	01-06-44	23-09-68	30-09-93	17-10-98	
241.	353	ರೇವಣಪ್ಪನಿರಾಳ್ಕರ್	19-10-44	04-12-78	02-05-91	17-10-98	ಎಸ್.ಸಿ
242.	354	ಆರ್.ವೈ.ಹೊಸಪೇಟೆ	02-08-51	06-07-77	30-09-93	17-10-98	ಎಸ್.ಟಿ.
243.	356	ಎ.ಎ.ಪಾರ್ಸಿ	06-06-49	18-12-78	02-05-91	17-10-98	–
244.	357	ಡಿ.ಆರ್.ರಾಜಾರಾಂ	06-07-49	29-07-77	30-09-93	17-10-98	–
245.	359	ಎಸ್.ಎಸ್.ಕಬ್ಬೂರ	01-05-47	11-07-77	30-09-93	07-12-2000	–
246.	360	ಎಸ್.ಕೆ.ಕಲ್ಲಯ್ಯನವರ	01-03-44	05-07-77	30-09-93	07-12-2000	
247.	364	ಅಬ್ದುಲ್ ವಾಜೀದ್	25-06-49	30-10-78	30-09-93	07-12-2000	–
248.	366	ಎಸ್.ದೇವಿಪ್ರಸಾದ್	11-07-52	27-12-78	30-09-93	07-12-2000	–
249.	368	ಎಸ್.ನಜೀಬುಲ್ಲಾ ಬೇಗ್	05-04-53	29-10-78	30-09-93	13-06-2001	–
250.	371	ಖಲೀಲ್ ಅಹ್ಮದ್ ಷರೀಫ್	05-09-49	01-12-78	30-09-93	13-06-2001	
251.	372	ಡಿ.ಎಸ್.ರಾಜಣ್ಣ	24-01-51	29-11-78	30-09-93	13-06-2001	
252.	374	ಅಮೃತ ಬೆಟ್ಟದ	03-04-52	29-12-78	30-09-93	13-06-2001	
253.	375	ಮಹ್ಮದ್ ಹಫೀಜುಲ್ಲಾ ಷರೀಫ್	02-02-51	06-01-79	30-09-93	13-06-2001	
254.	377	ಎಂ.ಎಸ್.ಪಾಟೀಲ್	10-04-51	01-01-79	30-09-93	13-06-2001	
255.	378	ಕೆ.ಎಸ್.ರಾಜಗೋಪಾಲ್	30-12-48	30-11-78	30-09-93	13-06-2001	
256.	380	ಆರ್.ಟಿ.ದೇಸಾಯಿ	22-01-51	01-01-79	30-09-93	13-06-2001	
257.	381	ಎನ್.ಹೆಚ್.ಸತ್ಯಮೂರ್ತಿ	11-01-52	01-12-78	30-09-93	13-06-2001	
258.	383	ಹೆಚ್.ಎಸ್.ರಾಮರಾವ್	18-10-53	02-11-78	30-09-93	13-06-2001	
259.	384	ಕೆ.ಗಂಗಪ್ಪ ಗೌಡ	25-03-50	28-12-78	30-09-93	13-06-2001	
260.	386	ಬಸಣ್ಣ	12-06-52	05-12-78	30-09-93	19-08-2002	
261.	387	ವಿ.ಚನ್ನವೀರಪ್ಪ	25-06-50	08-12-78	30-09-93	19-08-2002	
262.	390	ಬಿ.ಎನ್.ಕೃಷ್ಣಮೂರ್ತಿ	16-07-48	01-01-79	30-09-93	19-08-2002	
263.	392	ಎಸ್.ಎಂ.ಶಾಂತರಾಜು	20-02-54	14-12-78	30-09-93	19-08-2002	
264.	395	ವೈ.ಟಿ.ಗುರುಮೂರ್ತಿ	27-04-54	29-11-78	30-09-93	19-08-2002	
265.	397	ಎಂ.ಎಂ.ರಮೇಶ್	15-03-49	01-01-79	30-09-93	19-08-2002	
266.	398	ಎ.ರುದ್ರಪ್ಪ	01-07-54	01-12-78	30-09-93	19-08-2002	
267.	399	ಕೆ.ಪಿ.ಹನುಮಂತರಾಯಪ್ಪ	07-07-53	03-01-79	30-09-93	19-08-2002	
268.	400	ಆರ್.ವೆಂಕಟರಾಮು	06-09-49	14-12-78	30-09-93	19-08-2002	
269.	401	ಡಿ.ಶಂಕರ್	24-02-49	29-11-78	30-09-93	19-08-2002	
270.	403	ಎಸ್.ಕುಮಾರಸ್ವಾಮಿ	05-03-52	14-12-78	30-09-93	19-08-2002	

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
271.	404	ಡಿ.ವೆಂಕಟೇಶಯ್ಯ	25-09-53	08-12-78	30-09-93	19-08-2002	
272.	407	ಎ.ದೇವಪ್ರಕಾಶ್	13-06-54	08-12-78	30-09-93	19-08-2002	
273.	402	ಬಸವಣ್ಣಪ್ಪ	25-02-52	01-12-78	30-09-93	11-09-2002	
274.	408	ಎಂ.ಶ್ರೀನಿವಾಸನ್	15-08-48	04-01-79	30-09-93	22-10-2002	
275.	409	ಸಿ.ಜೋಸೆಫ್	03-05-52	07-12-78	30-09-93	22-10-2002	
276.	411	ಕೆ.ವಿ.ಸೀತಾರಾಂ	10-12-48	29-12-78	30-09-93	22-10-2002	
277.	412	ಜಿ.ಎಸ್.ನಾಯಕ್	24-06-54	18-12-78	30-09-93	10-04-2003	
278.	413	ಟಿ.ಬಾಲಸರಸ್ವತಿ	20-08-51	26-12-78	30-09-93	10-04-2003	
279.	414	ಎನ್.ಬಿ.ಪಾಟೀಲ್	01-01-53	18-12-78	30-09-93	10-04-2003	
280.	415	ವಿ. ನಾರಾಯಣಸ್ವಾಮಿ	20-04-49	01-12-78	30-09-93	10-04-2003	
281.	416	ಅಬ್ದುಲ್ ಅಲೀಂ	30-04-51	04-12-78	30-09-93	10-04-2003	
282.	417	ಎನ್.ಎಲ್ ಗಂಗಾಧರಗೌಡ	04-11-48	29-11-78	30-09-93	10-04-2003	–
283.	418	ರಂಗೇಗೌಡ	02-06-49	29-11-78	30-09-93	10-04-2003	–
284.	419	ಕೆ.ಅಣ್ಣಯ್ಯ ಹೋಬಳಿದಾರ್	29-05-53	27-12-78	30-09-93	10-04-2003	–
285.	421	ಸೈಯದ್ ಸನಾವುಲ್ಲಾ	06-05-52	30-12-78	30-09-93	10-04-2003	–
286.	422	ಈ.ನಂಜಪ್ಪ	01-08-50	06-12-78	30-09-93	10-04-2003	–
287.	423	ವೀಣಾ ಆರ್ ನಾಯಕ್	11-05-54	29-11-78	30-09-93	11-09-2003	–
288.	424	ಬಿ.ಜಿ.ನಾಯಕ್	11-05-53	28-12-78	30-09-93	11-09-2003	–
289.	427	ಕೆ.ಎಸ್.ಶ್ರೀನಿವಾಸಲು	15-09-53	01-12-78	30-09-93	11-09-2003	–
290.	428	ಡಿ.ಬಿ.ಕೃಷ್ಣಪ್ಪನವರ್	01-12-50	04-12-78	30-09-93	11-09-2003	ಎಸ್.ಟಿ.
291.	429	ಕೆ.ಕಾಳಪ್ಪ	18-01-49	05-12-78	30-09-93	11-09-2003	ಎಸ್.ಸಿ.
292.	430	ಎಸ್.ಎಲ್.ಚವಾಣ್	01-06-52	06-01-79	30-09-93	11-09-2003	ಎಸ್.ಟಿ..
293.	432	ವಿ.ಸದಾಶಿವಮೂರ್ತಿ	04-12-49	30-12-78	30-09-93	11-09-2003	ಎಸ್.ಸಿ.
294.	433	ದೇನಾನಾಯಕ್	21-03-49	08-12-78	30-09-93	11-09-2003	ಎಸ್.ಸಿ.
295.	437	ಬಿ.ಚಂದ್ರಮೌಳಿಸ್ವಾಮಿ	01-07-47	06-01-77	30-09-93	11-09-2003	ಎಸ್.ಸಿ.
296.	447	ಹೆಚ್.ಎಸ್.ಬೂದಗುಂಪ	06-11-46	13-01-84	21-06-99	11-09-2003	–
297.	458	ರತ್ನಮ್ಮ	16-01-47	22-10-84	21-06-99	11-09-2003	–
298.	426	ಎಲ್.ರಂಗಪ್ಪ	08-06-51	01-12-78	21-06-99	23-10-2003	ಎಸ್.ಸಿ.
299.	459	ಎಸ್.ಜಿ.ಕಮಲ	10-06-51	22-10-84	21-06-99	02-11-2004	
300.	461	ಸೈಯದ್‌ನಜುರುದ್ದೀನ್ ಖಾಜಿ	10-07-51	27-10-84	21-06-99	02-11-2004	
301.	462	ಡಾ: ಮಹಿದಾಸ್ ಬಿ.ವಿ	04-10-52	26-10-84	21-06-99	02-11-2004	
302.	463	ಬಿ.ಟಿ.ಬೆಟಗೇರಿ	01-06-50	18-10-84	21-06-99	02-11-2004	
303.	464	ಎ.ಎಸ್.ನಾಗರಹಳ್ಳಿ	12-06-50	22-10-84	21-06-99	02-11-2004	
304.	465	ಸೈಯದ್ ಖಲಂದರ್	05-08-52	18-10-84	21-06-99	02-11-2004	
305.	369	ಸಂಪತ್ ಕುಮಾರ್ ಹೆಚ್.ಎಸ್	28-05-48	01-12-78	21-06-99	27-11-2004	

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
306.	396	ಎಸ್.ಹೆಚ್.ಬಟ್ಟೂರ	01-06-51	01-01-79	21-06-99	18-12-2004	
307.	425	ಶಂಕರಪ್ಪ	05-06-49	29-12-78	02-05-91	28-12-2004	ಎಸ್.ಟಿ.
308.	467	ವಿ.ಎಂ.ಉಮಾಕಾಂತ್	18-05-51	18-10-84	21-06-99	01-01-2005	
309.	468	ಜಿ.ನಾಗೇಂದ್ರಪ್ಪ	03-06-49	31-10-84	21-06-99	01-01-2005	
310.	466	ಜಿ.ಆರ್.ತಿಪ್ಪೇಸ್ವಾಮಿ	15-03-50	30-10-84	21-06-99	04-03-2005	
311.	469	ಫಿಲೋಮಿನಾಲೋಬೋ ಎ	17-05-60	24-10-84	21-06-99	04-03-2005	
312.	470	ಎಸ್.ಆರ್.ಮನಹಳ್ಳಿ	07-10-55	19-10-84	21-06-99	04-03-2005	
313.	472	ಕೆ.ಆನಂದ್	03-04-57	19-10-84	21-06-99	04-03-2005	
314.	473	ಅಬ್ದುಲ್ ವಾಜೀದ್ ಅಕ್ಕಿ.ಎಂ	01-06-51	26-10-84	21-06-99	04-03-2005	
315.	474	ಬಿ.ನಂಡುಂಜಭಟ್	22-04-52	26-10-84	21-06-99	04-03-2005	
316.	475	ಸಿ.ವಿ.ಹಿರೇಮಠ್	01-06-57	26-10-84	21-06-99	04-03-2005	
317.	476	ಎಸ್.ಸಿ.ಹಿರೇಮಠ್	01-10-50	28-10-84	21-06-99	04-03-2005	
318.	477	ಸಿ.ಬಿ.ಹನುಮಂತಪ್ಪ	18-01-49	29-10-84	21-06-99	04-03-2005	
319.	478	ಪಿ.ಎಸ್.ಯಾರಗಲ್	09-04-48	05-11-84	21-06-99	04-03-2005	
320.	479	ಎಂ.ಹೆಚ್.ಡೋಣೂರ	10-06-56	22-10-84	21-06-99	04-03-2005	
321.	480	ವಿ.ಎಂ.ಪಾಟೀಲ್	10-05-51	20-10-84	21-06-99	04-03-2005	
322.	481	ಎಂ.ಪಿ.ದೇಶಪಾಂಡೆ	30-08-52	27-10-84	21-06-99	09-08-2005	
323.	482	ಸಿ.ಟಿ.ಶಿವೇಗೌಡ	10-05-50	02-11-84	21-06-99	09-08-2005	
324.	483	ಎಂ.ದೇವಾನಂದ	01-07-52	27-10-84	21-06-99	09-08-2005	
325.	484	ಸಿ.ಎಸ್.ನರಸಿಂಹಮೂರ್ತಿ	14-04-51	27-10-84	21-06-99	09-08-2005	
326.	486	ಭಾಸ್ಕರ ವಿಷ್ಣುಭಟ್	01-6-53	31-10-84	21-06-99	09-08-2005	
327.	488	ಎಸ್.ಎಸ್.ಬಳ್ಳಾರಿ	01-06-49	30-10-84	21-06-99	09-08-2005	
328.	489	ಪಿ.ನಿಂಗಪ್ಪ	13-05-49	29-10-84	21-06-99	09-08-2005	
329.	490	ಸಿ.ಜಿ.ಸಿದ್ದಲಿಂಗಸ್ವಾಮಿ	17-01-52	27-10-84	21-06-99	09-08-2005	
330.	491	ಸಿ.ಯು.ಚಂದ್ರಶೇಖರಪ್ಪ	21-09-51	05-11-84	21-06-99	09-08-2005	
331.	492	ಕೆಂಪರಾಜೇಗೌಡ	01-02-51	27-10-84	21-06-99	09-08-2005	
332.	493	ಪಾಲಾಕ್ಷಯ್ಯ	10-02-52	19-10-84	21-06-99	09-08-2005	
333.	495	ಬಿ.ಎನ್.ರಾಮಚಂದ್ರ	07-04-49	20-10-84	21-06-99	19-01-2006	
334.	496	ಕೆ.ಸಿ.ಕೃಷ್ಣಶೆಟ್ಟಿ	06-06-52	27-10-84	21-06-99	19-01-2006	
335.	497	ಐ. ಯಶೋದಾಬೋಪಣ್ಣ	09-03-57	19-10-84	21-06-99	19-01-2006	
336.	499	ಎನ್.ಸಿ.ಸಗರೆ	06-07-49	22-10-84	21-06-99	19-01-2006	
337.	500	ಬಿ.ವಿ.ಬೆಲ್ಲದ್	08-04-50	02-11-84	21-06-99	19-01-2006	
338.	503	ಎಂ. ಮಹ್ಮದ್ ಬಷೀರ್	09-08-52	20-10-84	21-06-99	19-01-2006	
339.	504	ನಾಜ್ ಉಜ್ರಾಯಾಸ್ಮಿನ್	01-01-57	19-10-84	21-06-99	19-01-2006	
340.	847	ಎಂ.ಎಸ್. ಮುಕ್ತಿನಾಥ್	04-10-50	06-09-76	02-05-91	22-08-2006	
341.	1644	ರತ್ನಕುಮಾರ್	16-12-56	22-10-84	21-06-99	22-08-2006	

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
342.	1660	ಆರ್.ಸಿ. ಹಲಗತ್ತಿ	01–04–50	27–10–84	21–06–99	22–08–2006	
343.	1668	ಬಿ.ವಿ. ರಾಜೇಂದ್ರ ಪ್ರಸಾದ್	07–02–55	20–10–84	21–06–99	22–08–2006	
344.	1687	ಎಂ.ಆರ್. ಜಗನ್ನಾಥ್	02–11–51	07–11–84	21–06–99	22–08–2006	
345.	1693	ಗುಲ್ಲಾಜ್ ಅಧೀಬ್	23–01–52	20–10–84	21–06–99	22–08–2006	
346.	1694	ಸುನಂದ ಬಿ. ಮೂಗನೂರ	15–05–54	27–10–84	21–06–99	22–08–2006	
347.	1697	ಬಿ.ಎ.ರಾಜಶೇಖರ್	18–09–55	19–10–84	21–06–99	22–08–2006	
348.	1698	ಹೆಚ್. ಬಾಲರಾಜ್	26–04–55	02–11–84	21–06–99	22–08–2006	
349.	1699	ನಾಗೇಂದ್ರಕುಮಾರ್	13–11–56	19–11–84	21–06–99	17–01–2007	
350.	1700	ನರಸಿಂಹಯ್ಯ	19–07–58	22–10–84	21–06–99	17–01–2007	
351.	1702	ಜೋಹರ್ ಜಬೀನ್	22–05–59	18–10–84	21–06–99	17–01–2007	
352.	1703	ಸಿ.ನಾಗರಾಜನ್	14–05–52	31–10–84	21–06–99	17–01–2007	
353.	1704	ಸಿ.ಎ.ರಂಗಯ್ಯ	12–09–51	27–10–84	21–06–99	28–03–2007	ಎಸ್.ಸಿ.
354.	1705	ಮಂಟೇಲಿಂಗಾಚಾರಿ	01–06–55	02–11–84	21–06–99	28–03–2007	
355.	1708	ಕೆ.ಶಂಕರಪ್ಪ	16–02–51	22–10–84	21–06–99	28–03–2007	
356.	1709	ಪಿ.ಹುಚ್ಚಯ್ಯ	16–12–51	2–10–84	21–06–99	28–03–2007	ಎಸ್.ಸಿ.
357.	1710	ಕೆ.ಗೋಪಾಲ್	04–10–54	24–10–84	21–06–99	04–07–2007	
358.	1711	ಆರ್.ಮರಿಮಾದನಾಯಕ್	07–10–51	31–10–84	21–06–99	04–07–2007	
359.	1713	ಜಯಕುಮಾರ್.ಎಸ್	20–05–59	19–10–84	21–06–99	04–07–2007	
360.	1718	ಎ.ಸೋಮಶೇಖರ್	23–05–52	31–10–84	21–06–99	04–07–2007	
361.	1723	ಬಿ.ಸುವರ್ಣದೇವಿ	06–03–54	29–10–84	21–06–99	04–07–2007	
362.	1725	ಬಿ.ಸಿ.ಬಸವರಾಜಪ್ಪ	19–02–55	26–01–84	21–06–99	04–07–2007	
363.	1727	ಬಿ.ಎಸ್.ಪರಮೇಶ್	01–12–56	19–10–84	21–06–99	04–07–2007	
364.	1728	ಮಲ್ಲಣ್ಣ.ಎಂ.	14–10–55	31–10–84	21–06–99	04–07–2007	ಎಸ್.ಸಿ.
365.	1730	ಬಿ.ಹೆಚ್.ಬಸವರಾಜು	10–07–56	16–10–84	21–06–99	04–07–2007	
366.	1731	ಬಿ.ಪಿ.ವೆಂಕಟೇಶ್	20–03–53	31–10–84	21–06–99	04–07–2007	ಎಸ್.ಸಿ.
367.	1732	ಸಿ.ಚಾಮೇಗೌಡ	01–06–55	01–02–90	21–06–99	04–07–2007	
368.	1733	ಪದ್ಮಮ್ಮ.ಪಿ	24–05–55	26–10–90	21–06–99	04–07–2007	
369.	1735	ಸೈಯದ್ ಸಹೀನ ಬಿಲ್ಕೀಸ್	15–04–52	29–10–84	21–06–99	04–07–2007	
370.	1736	ಚಂದ್ರಮ್ಮ.ಜಿ.ಪಿ	09–02–57	22–10–84	21–06–99	04–07–2007	
371.	1737	ಎಸ್.ಕೆ.ಚನ್ನಬಸಪ್ಪ	21–06–58	22–10–84	21–06–99	04–07–2007	
372.	1738	ಬೆಳ್ಳಶೆಟ್ಟಿ	01–06–57	03–11–84	21–06–99	04–07–2007	
373.	1739	ಎಂ.ನೀಲಯ್ಯ	01–08–57	03–11–84	21–06–99	03–09–2007	
374.	1740	ಗೌಸಿಯಾ ಬೇಗಂ	15–11–51	20–10–84	21–06–99	03–09–2007	
375.	1742	ವರದಾ ನಾಯಕ್	01–10–57	29–10–84	21–06–99	03–09–2007	
376.	1745	ಹೆಚ್.ಎನ್.ನಾಗರಾಜು	07–05–52	20–10–84	21–06–99	03–09–2007	
377.	1747	ಎಸ್.ಜಿ.ಸತ್ಯನಾರಾಯಣ	30–08–51	29–10–84	21–06–99	25–10–2007	
378.	1748	ಸಿ.ಆಂಜನೇಯ ರೆಡ್ಡಿ	10–08–52	22–10–84	21–06–99	11–12–2007	

ಕ್ರ. ಸಂ.	ಜೇ. ಸಂ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ತಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ತಿ ಹೊಂದಿದ ದಿನಾಂಕ	ಜಾತಿ ಎಸ್.ಸಿ./ ಎಸ್.ಟಿ.
379.	1749	ಅಪ್ಪಾಜಯ್ಯ	07-06-51	20-10-84	21-06-99	11-12-2007	
380.	1751	ಆರ್.ನಾಗಪುಷ್ಪ	12-06-59	02-11-84	21-06-99	11-12-2007	ಎಸ್.ಸಿ.

ಹೆಚ್.ಟಿ. ಜಯರಾಂ

ಪಿ.ಆರ್.481

ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ, (ಸೇವೆಗಳು-1,2)

ಕಂದಾಯ ಇಲಾಖೆ

ಸೇರ್ಪಡೆ

ನಂ.ಕಂ.ಇ.32 ವಿಮಕ 08, ಬೆಂಗಳೂರು, ದಿನಾಂಕ:17ನೇ ಫೆಬ್ರವರಿ, 2009

ಅಧಿಸೂಚನೆ ಸಂಖ್ಯೆ: ಕಂಇ 32 ವಿಮಕ 2008, ದಿನಾಂಕ:30.01.2009ರಲ್ಲಿನ ಕ್ರಮ ಸಂಖ್ಯೆ: 2ರ ನಂತರ ಈ ಕೆಳಕಂಡಂತೆ ಸೇರ್ಪಡೆ ಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ	ಇಲಾಖಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಪ್ರಾಧಿಕಾರದ ಹೆಸರು	ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಮೇಲ್ಮನವಿ ಪ್ರಾಧಿಕಾರಿ
2ಎ	ಕಂದಾಯ ಇಲಾಖೆ ಸಚಿವಾಲಯ	ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಬೆಂಗಳೂರು.	ತಹಶೀಲ್ದಾರ್/ ಪೀಠಾಧಿಕಾರಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಬೆಂಗಳೂರು.	ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ.
2ಬಿ	ಕಂದಾಯ ಇಲಾಖೆ ಸಚಿವಾಲಯ	ವಿಶೇಷಾಧಿಕಾರಿ, ಆಡಿಟ್ ಶಾಖೆ.	ಆಡಿಟ್ ಅಧಿಕಾರಿ, ಆಡಿಟ್ ಶಾಖೆ.	ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಕೆ. ನರಸಿಂಹಲು

ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಸಮನ್ವಯ)

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ರ ಸೆಕ್ಷನ್ 4 (i) (b) (i) (ii) ಮತ್ತು (iii) ರಂತೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಕಾರ್ಯ ವಿಧಾನ ಮತ್ತು ಅಧಿಕಾರಿಗಳು/ನೌಕರರ ಕರ್ತವ್ಯ ಮತ್ತು ಜವಾಬ್ದಾರಿಗಳು

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಕೆಳಕಂಡ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಮಾಡುತ್ತದೆ.

1) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,
2) ಸಂಧ್ಯಾ ಸುರಕ್ಷಾ ಯೋಜನೆ,
3) ನಿರ್ಗತಿಕ ವಿಧವಾ ವೇತನ,
4) ಅಂಗವಿಕಲ ವೇತನ,
5) ರಾಷ್ಟ್ರೀಯ ಕುಟುಂಬ ನೆರವು ಯೋಜನೆ,
6) ಅಂತ್ಯ ಸಂಸ್ಕಾರ ಯೋಜನೆ,
7) ಆದರ್ಶ ವಿವಾಹ ಯೋಜನೆ
8) ಆಮ್ ಆದ್ಮಿ ಬೀಮಾ ಯೋಜನೆ,
9) ಅನ್ನಪೂರ್ಣ ಯೋಜನೆ.

ಜಿಲ್ಲಾಧಿಕಾರಿಗಳು ಮೇಲ್ಕಂಡ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ. ತಾಲ್ಲೂಕಿನ ತಹಸೀಲ್ದಾರರು ಮೇಲ್ಕಂಡ ಎಲ್ಲಾ ಯೋಜನೆಗಳ ಮಂಜೂರಾತಿ ಪ್ರಾಧಿಕಾರಿಯಾಗಿರುತ್ತಾರೆ,

ಯೋಜನೆಗಳ ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ.

ರಾಜ್ಯಮಟ್ಟದ ಕಛೇರಿ

1) ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಕಂದಾಯ ಇಲಾಖೆ (ಜಿಲ್ಲಾಧಿಕಾರಿಗಳ ಶ್ರೇಣಿ-24450-31800)

ಅ) ನಿರ್ದೇಶಕರು ಇಲಾಖಾ ಮುಖ್ಯಸ್ಥರಾಗಿದ್ದು ಯೋಜನೆಗಳ ಸಮರ್ಪಕವಾದ ಅನುಷ್ಠಾನ ಹಾಗೂ ವಿವಿಧ ಯೋಜನೆಗಳಿಗಾಗಿ ಸರ್ಕಾರ ನಿಗದಿ ಪಡಿಸಿರುವ ಸಂಚಿತ ನಿಧಿಯನ್ನು ನಿಯಂತ್ರಿಸುವ ಅಧಿಕಾರ ಹೊಂದಿರುತ್ತಾರೆ.

ಆ) ಕೇಂದ್ರ ಸರ್ಕಾರದ ಅನುದಾನವನ್ನು ನಿಯಮಿತವಾಗಿ ಸದುಪಯೋಗ ಪಡಿಸಿಕೊಳ್ಳುವುದು ಹಾಗೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಲಕಾಲಕ್ಕೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿ ಅನುದಾನವನ್ನು ಬಿಡುಗಡೆಗೊಳಿಸುವುದು.

ಇ) ಯೋಜನೆಗಳ ಸಫಲತೆಯ ಬಗ್ಗೆ ಭೌತಿಕ ಹಾಗೂ ಆರ್ಥಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

ಈ) ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಸಲಹೆಗಳನ್ನು ನೀಡುವ ಅಧಿಕಾರ ಹೊಂದಿರುತ್ತಾರೆ.

ಉ) ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದ ಗಣಕೀಕರಣ ಹಾಗೂ ಫಲಾನುಭವಿಗಳ ವಿದ್ಯುನ್ಮಾನ ಮಾಹಿತಿಯ ನಿರ್ವಹಣೆ.

ಊ) ಕರ್ನಾಟಕ ಆರ್ಥಿಕ ಸಂಹಿತೆ, ಸಾದಿಲ್ವಾರು ವೆಚ್ಚದ ಕೈಪಿಡಿ, ಆರ್ಥಿಕ ಅಧಿಕಾರದ ಕೈಪಿಡಿ, ವಿಶೇಷ ಆರ್ಥಿಕ ಅಧಿಕಾರ ಮತ್ತು ನಿಯಮಗಳಡಿಯಲ್ಲಿ ಆರ್ಥಿಕ ಅಧಿಕಾರ ಚಲಾಯಿಸಲು ಅಧಿಕಾರ ಹೊಂದಿರುತ್ತಾರೆ,

2) ಪೀಠಾಧಿಕಾರಿಗಳು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಕಂದಾಯ ಇಲಾಖೆ.(ವೇತನ ಶ್ರೇಣಿ-11400-21600)

ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ದೇಶನಾಲಯದ ಕೆಲಸ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.

3) ಪ್ರಥಮ ದರ್ಜೆ ಸಹಾಯಕರು (7275-13350)

ಇವರುಗಳು ನಿರ್ದೇಶನಾಲಯದ ಕಛೇರಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಆಡಳಿತ, ಲೆಕ್ಕ ಪತ್ರ ಹಾಗೂ ಇತರೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವರು.

4) ಜಿಲ್ಲಾಮಟ್ಟದಲ್ಲಿ:

I) ಸಾಂಖ್ಯಿಕ ಅಧಿಕಾರಿಗಳು (10,000-18150)

ಜಿಲ್ಲಾಮಟ್ಟದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ನಿರ್ವಹಣೆ, ಯೋಜನೆಗಳ ಬಗ್ಗೆ ಮಾಹಿತಿಯ ಕ್ರೋಢೀಕರಣ ಹಾಗೂ ಹಣ ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸುವುದು.

5) ತಾಲ್ಲೂಕು ಮಟ್ಟದಲ್ಲಿ:

I) ಶಿರಸ್ತೆದಾರರು: ಸಾಮಾಜಿಕ ಭದ್ರತಾ ಯೋಜನೆಗಳು:

ತಾಲ್ಲೂಕು ಮಟ್ಟದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ನಿರ್ವಹಣೆ, ಯೋಜನೆಗಳ ಬಗ್ಗೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ತಾಲ್ಲೂಕಿನ ತಹಸೀಲ್ದಾರರಿಗೆ ನೆರವಾಗುವುದು.

II) ಪ್ರಥಮ ದರ್ಜೆ ಸಹಾಯಕರು: ಸಾಮಾಜಿಕ ಭದ್ರತಾ ಯೋಜನೆಗಳು:

ತಾಲ್ಲೂಕು ಮಟ್ಟದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳಲ್ಲಿ ಶಿರಸ್ತೆದಾರರಿಗೆ ನೆರವಾಗುವುದು.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಅನುಬಂಧ-1

(1) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ

ಚಾಲ್ತಿಯಲ್ಲಿದ್ದ ರಾಷ್ಟ್ರೀಯ ವೃದ್ಧಾಪ್ಯ ವೇತನದ ನಿಯಮಗಳನ್ನು ಬದಲಾಯಿಸಿ 19.11.2007ರಿಂದ ಕೇಂದ್ರ ಸರ್ಕಾರವು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅನ್ವಯ.

1. ಫಲಾನುಭವಿಗಳು 65 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಅವರು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರಬೇಕು.
2. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಮಂತ್ರಾಲಯವು, ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಲು ಕುಟುಂಬದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ 13 ಅಂಶಗಳನ್ನು ನಿಗದಿಪಡಿಸಿದೆ. ಪ್ರತಿಯೊಂದು ಅಂಶಕ್ಕೆ 0–4 ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಂತೆ 26 ಅಂಕಗಳು ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ಕುಟುಂಬಗಳನ್ನು ಬಡತನದ ರೇಖೆಗಿಂತ ಕೆಳಗಿದೆ ಎಂದು ಪರಿಗಣಿಸುವುದು.
3. ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
4. ಮಾಸಿಕ ರೂ.400ಗಳನ್ನು ಮಾಸಾಶನವನ್ನು ನೀಡಲಾಗುತ್ತದೆ ಹಾಗೂ ಇಂತಹಾ ವ್ಯಕ್ತಿಯು ಬೇರೆ ಯಾವುದೇ ಪಿಂಚಣಿಯನ್ನು ಪಡೆಯುತ್ತಿರಬಾರದೆಂದು ನಿಬಂಧನೆಯನ್ನು ಮಾಡಲಾಗಿದೆ.
5. ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದಾಗ್ಯಾ ಅವರು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಮಾಸಾಶನವನ್ನು ಪಡೆಯಬಹುದಾಗಿದೆ.
6. ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

(2) ನಿರ್ಗತಿಕ ವಿಧವಾ ವೇತನ ಯೋಜನೆ

ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನವನ್ನು ಸರ್ಕಾರದ ಆದೇಶದ ಮೇರೆಗೆ 1ನೇ ಏಪ್ರಿಲ್ 1984ರಿಂದ ಕಾರ್ಯಗತ ಮಾಡಲಾಗಿದೆ.

1. ನಿರ್ಗತಿಕ ವಿಧವೆ ಅಂದರೆ, ಪತಿಯು ಜೀವಿಸಿಲ್ಲದ ಅಥವಾ ಕಾನೂನು ರೀತ್ಯಾ ಮೃತಪಟ್ಟಿರುವನೆಂದು ಭಾವಿಸುವವನ ಪತ್ನಿ ಮತ್ತು ಅವಳ ಸಂಬಂಧಿಕರ ಆಶ್ರಯವಿಲ್ಲದ ಮತ್ತು 6000 ರೂ.ಗಳಿಗೆ ಮೀರದ (ಆರು ಸಾವಿರ ರೂಪಾಯಿಗಳು) ವಾರ್ಷಿಕ ಆದಾಯವನ್ನು ಹೊಂದಿಲ್ಲದಿರುವ ಒಬ್ಬ ಸ್ತ್ರೀ.
2. ಅರ್ಜಿದಾರಳು ಅಥವಾ ಆಕೆಯ ಮರಣ ಹೊಂದಿದ ಪತಿಯು ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ ಮೂರು ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಈ ರಾಜ್ಯದ ನಿವಾಸಿಯಾಗಿರಬೇಕು.
3. ವಿಧವಾ ವೇತನದ ಮೊಬಲಗು ತಿಂಗಳಿಗೆ ರೂ. 400/–
4. ವಿಧವಾ ವೇತನಕ್ಕಾಗಿ ಸಲ್ಲಿಸುವ ಅರ್ಜಿಯು ಗೊತ್ತುಪಡಿಸಿದ ನಮೂನೆಯಲ್ಲಿರಬೇಕು ಮತ್ತು ಅದನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಸಲ್ಲಿಸಬೇಕು. ಬೇರೆ ಪಿಂಚಣಿ ಪಡೆಯುತ್ತಿರುವವರು ವಿಧವಾ ಅರ್ಹರಾಗುವುದಿಲ್ಲ.
5. ಮೃತರಾಗುವವರೆಗೆ ಅಥವಾ ಪುನರ್ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ವಾರ್ಷಿಕ ಆದಾಯ ರೂ. 6000 ಕ್ಕಿಂತ ಹೆಚ್ಚಿಗೆ ಪಡೆಯುವವರೆಗೆ ವಿಧವೆಯರ ವಿಧವಾ ವೇತನವನ್ನು ಪಡೆಯಬಹುದು.
6. ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

2008–09ನೇ ಸಾಲಿನಿಂದ ನಿರ್ಗತಿಕ ವಿಧವೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ಗಂಡು ಮಕ್ಕಳಿದ್ದು ಆಕೆಗೆ ಆಸರೆಯಾಗಿಲ್ಲಾ ಹಾಗೂ ಜೀವನ ನಿರ್ವಹಣೆಗೆ ಬೇರೆ ಯಾವುದೇ ರೀತಿಯ ಆಸರೆಗಳನ್ನು ಆಧಾರಗಳನ್ನು ಹೊಂದಿರುವುದಿಲ್ಲಾ ಎಂಬುದು ಲಿಖಿತ ರೂಪದಲ್ಲಿ ದಾಖಲಿಸುವ ಷರತ್ತಿಗೆ ಒಳಪಟ್ಟು ವಿಧವಾ ವೇತನವನ್ನು ಮಂಜೂರು ಮಾಡಬಹುದಾಗಿದೆ.

(3) ಅಂಗವಿಕಲರ ಮಾಸಾಶನ ಯೋಜನೆ

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನೊದಗಿಸಲು ಕೆಳಕಂಡ ಅಂಗವಿಕಲತೆಯುಳ್ಳ,ರೂ.6000/–ಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ವರಮಾನವುಳ್ಳ ಅಂಗವಿಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.

ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ), ಅಧಿನಿಯಮ 1995 ಅಧ್ಯಾಯ 1 ಭಾಗ 2(4)(ಟಿ) ರಲ್ಲಿ ಅಂಗವಿಕಲ ವ್ಯಕ್ತಿ ಎಂದರೆ ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ಯಾವುದೇ ಅಂಗವಿಕಲತೆಯಿಂದ ಶೇಕಡಾ 40% ಕ್ಕಿಂತ ಕಡಿಮೆ ಇರದಂತೆ ಅದರಿಂದ ಬಳಲುತ್ತಿರುವ ವ್ಯಕ್ತಿ .

ಅಂಗವಿಕಲತೆ ಎಂದರೆ–

ಅ) ಅಂಧತ್ವ

ಆ) ಮಂದದೃಷ್ಟಿ

ಇ) ಕುಷ್ಠರೋಗ ನಿವಾರಿತರಾದ

ಈ) ಶ್ರವಣದೋಷವುಳ್ಳವರು

ಉ) ಚಲನವಲನ ಅಂಗವಿಕಲತೆ

ಊ) ಬುದ್ಧಿಮಾಂದ್ಯತೆ

ಋ) ಮಾನಸಿಕ ಅಸ್ವಸ್ಥತೆ

ಶೇಕಡಾ 40% ಕ್ಕಿಂತ ಮೇಲ್ಪಟ್ಟ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ನೀಡುವ ಮಾಸಾಶನದ ಮೊತ್ತ ತಿಂಗಳಿಗೆ ರೂ.400/-

2008-09 ನೇ ಸಾಲಿನಿಂದ ಶೇಕಡಾ 75% ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ದೃಢೀಕರಣ ಪತ್ರವನ್ನು ಪಡೆದಿದ್ದರೆ, ಸದರಿ ಪ್ರಮಾಣ ಪತ್ರದ ಆಧಾರದ ಮೇಲೆ ರೂ.1000/- ಮಾಸಿಕ ವೇತನ ನೀಡಲಾಗುವುದು.

(4) ಅನ್ನಪೂರ್ಣ ಯೋಜನೆ

ನಿರ್ಗತಿಕ ವ್ಯಕ್ತಿಗಳಿಗೆ ಆಹಾರ ಭದ್ರತೆಯನ್ನೊದಗಿಸುವ ಸಲುವಾಗಿ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನ್ನಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ.

ನಿಭಂದನೆಗಳು:

1. 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ನಿರ್ಗತಿಕ ವ್ಯಕ್ತಿಗಳು ಯೋಜನೆಯಡಿ ಫಲಾನುಭವಿಗಳಾಗಿರುತ್ತಾರೆ.
2. ಯೋಜನೆಯ ಅನುಸಾರ ಫಲಾನುಭವಿಗಳಿಗೆ 10 ಕಿಲೋ ಗ್ರಾಂ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ವಿತರಿಸಲಾಗುವುದು.
3. ಈಗಾಗಲೇ ಇತರೇ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಾಗಿದ್ದರೆ ಈ ಯೋಜನೆಯಡಿ ಅರ್ಹರಾಗುವುದಿಲ್ಲ.

(5) ಸಂಧ್ಯಾ ಸುರಕ್ಷಾ ಯೋಜನೆ

65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಿಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಮಾಸಿಕ ರೂ.400/- ದಿನಾಂಕ:02.07.2007 ರಿಂದ ಮಾಸಾಶನವನ್ನು ಪ್ರಾರಂಭಿಸಲಾಗಿದೆ.

ಕೆಳಕಂಡ ವ್ಯಕ್ತಿಗಳು ಈ ಮಾಸಾಶನವನ್ನು ಅರ್ಹರಾಗಿರುತ್ತಾರೆ.

(ಅ) ಸಣ್ಣ ರೈತರು

(ಆ) ಅತೀ ಸಣ್ಣ ರೈತರು

(ಇ) ಕೃಷಿ ಕಾರ್ಮಿಕರು

(ಈ) ನೇಕಾರರು

(ಉ) ಮೀನುಗಾರರು

(ಊ) ಅಸಂಘಟಿತ ವಲಯದ ಕಾರ್ಮಿಕರು, ಆದರೆ ಇದು "Building and other Construction workers" (Regulation of Employment and Conditions of Services) Act,1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರಡಿ ಮಾಸಾಶನ ಪಡೆಯುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ನಿಬಂಧನೆಗಳು:

1. ಪತಿ, ಪತ್ನಿಯ ಸಂಯೋಜಿತ ವಾರ್ಷಿಕ ಆದಾಯ ರೂ.20,000/-ಕ್ಕಿಂತ ಹೆಚ್ಚಿಗೆ ಇರಕೂಡದು.
2. ಫಲಾನುಭವಿಗಳು ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ ರೂ.10,000ಕ್ಕಿಂತ ಹೆಚ್ಚಿಗೆ ಇರಬಾರದು.
3. ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ/ಖಾಸಗಿ ಮೂಲದಿಂದ ಪಡೆಯುತ್ತಿರಬಾರದು.
4. ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.
5. ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

(6) ಆದರ್ಶ ವಿವಾಹ ಯೋಜನೆ

ರಾಜ್ಯದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಜನಪ್ರಿಯ ಗೊಳಿಸಲು ಕನಿಷ್ಟ 25 ವಿವಾಹಗಳು ನಡೆದ ಕಾರ್ಯಕ್ರಮಕ್ಕೆ ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ ರೂ.10,000/- ಪ್ರೋತ್ಸಾಹ ಧನ ನೀಡಲು ದಿನಾಂಕ:02.02.2007 ರಿಂದ ಯೋಜನೆಯನ್ನು ರೂಪಿಸಲಾಗಿದೆ.

ನಿಬಂಧನೆಗಳು:

1. ಇಂತಹಾ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಯಲ್ಲಿ ವಧುವಿನ ಹೆಸರಲ್ಲಿ ರೂ.10,000/-ಗಳನ್ನು 2 ವರ್ಷಗಳ ನಿಶ್ಚಿತ ಠೇವಣಿಯಲ್ಲಿ ಇಡಲಾಗುವುದು.
2. ಅಂತರ್ ಜಾತಿ ವಿವಾಹಗಳಿಗೆ ಈ ಯೋಜನೆಯಲ್ಲಿ ಅವಕಾಶವಿದ್ದು ಎರಡು ಪ್ರೋತ್ಸಾಹ ಧನಗಳನ್ನು ಒಟ್ಟಿಗೆ ನೀಡಲಾಗುವುದು.
3. ಸಾಮೂಹಿಕ ವಿವಾಹಗಳ ಸಂಘಟನಾಕಾರರಿಗೆ ಪ್ರತಿ ಜೋಡಿಗೆ ರೂ.100/-ರಂತೆ ಪ್ರೋತ್ಸಾಹ ಧನ ನೀಡಲಾಗುವುದು.
4. ವಿವಾಹಕ್ಕೆ ಅರ್ಹವಾದ ವಯಸ್ಸಿನವರಾಗಿದ್ದು (ಕನಿಷ್ಟ ವಯೋಮಿತಿ) ಈ ಮೊದಲೇ ಮದುವೆಯಾಗಿ ಜೀವಂತ ಪತಿ ಅಥವಾ ಪತ್ನಿ ಇರಬಾರದು.
5. ಪ್ರೋತ್ಸಾಹ ಧನ ಪಡೆಯಲು ವಿವಾಹವನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
6. ಪ್ರತಿ ಅರ್ಜಿಯ ಜೊತೆಯಲ್ಲಿ ಅಗತ್ಯವಿರುವ ಪ್ರಮಾಣ ಪತ್ರಗಳು, ವಿವಾಹದ ಭಾವ ಚಿತ್ರದ ಪಾಸಿಟಿವ್ ಮತ್ತು ನೆಗೆಟಿವ್ ಮುಂತಾದವುಗಳನ್ನು ಲಗತ್ತಿಸಬೇಕು.
7. ವಿವಾಹ ಮುಗಿದ ಒಂದು ವಾರದಲ್ಲಿ ಹಣವನ್ನು ವಧುವಿಗೆ ಅನುಕೂಲಕರವಾದ ಬ್ಯಾಂಕ್ ಶಾಖೆಯಲ್ಲಿ ನಿಶ್ಚಿತ ಠೇವಣಿಯಲ್ಲಿ ವಧುವಿನ ಹೆಸರಿನಲ್ಲಿ ಇಟ್ಟು ವಧುವಿಗೆ ರಸೀದಿಯನ್ನು ನೀಡಲಾಗುವುದು.

ಸರಳ ಸಾಮೂಹಿಕ ವಿವಾಹ ಯೋಜನೆಯನ್ನು ಜನಪ್ರಿಯಗೊಳಿಸಲು ಹಾಗೂ ಆದರ್ಶ ವಿವಾಹ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು 2008-09ನೇ ಸಾಲಿನಿಂದ ಗ್ರಾಮಾಂತರ ಮತ್ತು ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 10 ಜೋಡಿಗಳು ಹಾಗೂ ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ ಪ್ರಸ್ತುತ ನಿಗದಿಪಡಿಸಿರುವಂತೆ ಕನಿಷ್ಟ 25 ಜೋಡಿಗಳು ಇದ್ದಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

(7) ರಾಷ್ಟ್ರೀಯ ಕುಟುಂಬ ನೆರವು ಯೋಜನೆ

ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ (NSAP) ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸಹಾಯಧನ ಲಭ್ಯವಿದ್ದು ಇದರ ಅನ್ವಯ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಮುಖ್ಯಸ್ಥನಮರಣವಾದಲ್ಲಿ ಒಂದು ಬಾರಿಯ ಸಹಾಯಧನವನ್ನು ನೀಡಲಾಗುವುದು.

ನಿಬಂಧನೆಗಳು:

1) ಕುಟುಂಬ ಮುಖ್ಯಸ್ಥನ ದುಡಿಮೆಯ ಕುಟುಂಬದ ಒಟ್ಟು ದುಡಿಮೆಯ ಗಣನೀಯ ಪ್ರಮಾಣದ್ದಾಗಿರಬೇಕು.
2) ಮರಣದ ಸಮಯವನ್ನು ಕುಟುಂಬದ ಮುಖ್ಯಸ್ಥನ ವಯಸ್ಸು 18 ಕ್ಕಿಂತ ಹೆಚ್ಚಿಗೆ ಮತ್ತು 65 ಕ್ಕಿಂತ ಕಡಿಮೆ ಇರಬೇಕು.
3) ಈ ಯೋಜನೆಯಡಿ ಒಂದು ಬಾರಿ ರೂ.10,000/-ದ ನೆರವು ಲಭ್ಯವಾಗಲಿದೆ.
4) ಅರ್ಜಿಯನ್ನು ಬಿಪಿಎಲ್ ಕುಟುಂಬದ ಜೀವಂತವಿರುವ ಸದಸ್ಯರ ಮುಖ್ಯಸ್ಥನು ಸಲ್ಲಿಸಬೇಕು.

(8) ಅಂತ್ಯ ಸಂಸ್ಕಾರ ಯೋಜನೆ

ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತ ಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ ನೆರವು ನೀಡುವ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಸಂಖ್ಯೆ ಆರ್‌ಡಿ 20 ಎಂಎಸ್‌ಟಿ 2006 ದಿನಾಂಕ:08.06.2006 ರಲ್ಲಿ ಹೊರಡಿಸಲಾಗಿದೆ. ಈ ಯೋಜನೆಯನ್ನು ಅಂತ್ಯ ಸಂಸ್ಕಾರ ಸಹಾಯ ನಿಧಿ ಎಂದು ಕರೆಯಲಾಗಿದೆ.

ಈ ನೆರವನ್ನು ಜೀವಂತ ವಾರಸುದಾರರಿಗೆ ಅಥವಾ ಕುಟುಂಬದ ಅವಲಂಬಿತ ಸದಸ್ಯರಿಗೆ ಅಥವಾ ಅವರ ಅಂತ್ಯ ಕ್ರಿಯೆ ನೆರವೇರಿಸುವ ಜವಾಬ್ದಾರಿ ಇರುವ ಸದಸ್ಯರಿಗೆ ಅಂತ್ಯ ಕ್ರಿಯೆ ನೆರವೇರಿಸುತ್ತಾರೆಂದು ಖಚಿತಪಡಿಸಿಕೊಂಡು ತಾಲ್ಲೂಕು ತಹಶೀಲ್ದಾರರು ರೂ. 1000/-ಗಳನ್ನು ಬಿಡುಗಡೆ ಮಾಡಬಹುದು.

(9) ಆಮ್ ಆದ್ಮಿ ಬೀಮಾ ಯೋಜನೆ

ಜನಶ್ರೀ ಭೀಮಾ ಯೋಜನೆಯನ್ನು ಸರ್ಕಾರಿ ಆದೇಶ ಸಂಖ್ಯೆ:ಕಂ.ಇ.25 ಡಿಎಸ್‌ಪಿ 2008, ದಿನಾಂಕ:31.03.2008 ರಂತೆ ರಾಜ್ಯದಲ್ಲಿ ಜಾರಿಗೆ ತಂದಿದ್ದು, ಇದರ ವಿವರಗಳನ್ನು ಕೆಳಕಂಡಂತೆ ತಿಳಿಸಲಾಗಿದೆ.

1.	ಅರ್ಹತೆ	:	ಗ್ರಾಮೀಣ ಭೂರಹಿತ ಕುಟುಂಬಗಳು.
2.	ವಯೋಮಿತಿ	:	18ರಿಂದ 59 ವರ್ಷ.
3.	ಕಾರ್ಯನಿರ್ವಹಣೆ	:	ರಾಜ್ಯ ಸರ್ಕಾರ.
4.	ವಿಮಾ ಕಂತು	:	ರೂ.200-00 ಪ್ರತಿ ಕುಟುಂಬದ ಮುಖ್ಯಸ್ಥರಿಗೆ, ರೂ.100-00 ರಾಜ್ಯ ಸರ್ಕಾರ ಮತ್ತು ಉಳಿದ ರೂ. 100-00 ಕೇಂದ್ರ ಸರ್ಕಾರ ಭರಿಸುತ್ತದೆ.

5. ಲಾಭಗಳು : 1. ನೈಸರ್ಗಿಕ ಸಾವು ರೂ.30,000-00
2. ಆಕಸ್ಮಿಕ ಸಾವು ರೂ.75,000-00
3. ಶಾಶ್ವತ ಅಂಗವಿಕಲತೆ ರೂ.75,000-00
4. ಭಾಗಶಃ ಅಂಗವಿಕಲತೆ ರೂ. 37,500-00
5. ವಿದ್ಯಾರ್ಥಿ ವೇತನ ಎರಡು ಮಕ್ಕಳಿಗೆ ಸೀಮಿತ 9 ರಿಂದ 12ನೇ ತರಗತಿವರೆಗೆ ಮಾತ್ರ

6. ಪ್ರತಿ ತ್ರೈಮಾಸಿಕಕ್ಕೆ ರೂ.300-00 ಪ್ರತಿ ವಿದ್ಯಾರ್ಥಿಗೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 (ಸೆಕ್ಷನ್ 4 (1) (b) (iv) ಮತ್ತು (vi) ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳು, ಕಂದಾಯ ಇಲಾಖೆಯಲ್ಲಿ ದೊರೆಯಬಹುದಾದ ಸೇವೆ ಮತ್ತು ದೊರೆಯಬಹುದಾದ ದಾಖಲಾತಿಗಳನ್ನು ಪಡೆಯುವ ವಿಧಾನ.

ಕಂದಾಯ ಇಲಾಖೆ ನಿರ್ವಹಿಸುವ ಎಲ್ಲಾ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಿಗೆ ತಾಲ್ಲೂಕಿನ ತಹಸೀಲ್ದಾರರೇ ಮಂಜೂರಾತಿ ಪ್ರಾಧಿಕಾರಿಯಾಗಿರುವುದರಿಂದ ತಾಲ್ಲೂಕು ಮಟ್ಟದಲ್ಲಿ ಯೋಜನೆಗಳಿಗೆ ಸಂಬಂಧಪಟ್ಟ ಮಾಹಿತಿ ಪಡೆಯಬಹುದು, ನಿರ್ದೇಶನಾಲಯದಲ್ಲಿ ರಾಜ್ಯ ಮಟ್ಟದ ಯೋಜನೆಯ ಅನುಷ್ಠಾನದ ವಿವರಗಳನ್ನು ಪಡೆಯಬಹುದು.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ಸೆಕ್ಷನ್ 4 (1) (b) (v), ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ವಿವಿಧ ಕಾಯಿದೆ, ನಿಯಮಾವಳಿಗಳು ಮತ್ತು ಸುತ್ತೋಲೆಗಳು.

1) ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದ ಕುರಿತು ಹೊರಡಿಸಿರುವ ಸುತ್ತೋಲೆಗಳು/ ಸರ್ಕಾರಿ ಆದೇಶಗಳು.
2) ನೌಕರರ ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ನಿಯಮಾವಳಿಗಳು ಅನ್ವಯವಾಗುತ್ತವೆ.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ಸೆಕ್ಷನ್ 4 (i) (b) (vii) ಸಾರ್ವಜನಿಕ ಪ್ರಾಧಿಕಾರದ ಕಾರ್ಯ ನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತೆ ಯಾವುದೇ ವ್ಯವಸ್ಥೆಯ ವಿವರಗಳು.

-ಅನ್ವಯಿಸುವುದಿಲ್ಲ.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ಸೆಕ್ಷನ್ 4 (i) (b) (viii) ಮಂಡಳಿಗಳು, ಪರಿಷತ್ತುಗಳು ಸಮಿತಿಗಳು ಅಥವಾ ಇತರೆ ನಿರ್ಣಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನು ಒಳಗೊಂಡ ಮಂಡಳಿಗಳ ಪರಿಷತ್ತುಗಳ, ಸಮಿತಿಗಳ ಅಥವಾ ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬ ವಿವರ.

-ಅನ್ವಯಿಸುವುದಿಲ್ಲ.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ಸೆಕ್ಷನ್ 4 (i) (b) (ix) ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ವಿವರ.

ಕ್ರ. ಸಂ.	ಹುದ್ದೆಯ ವಿವರ	ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಯ ಹೆಸರು	ದೂರವಾಣಿ ಸಂಖ್ಯೆ
1.	ನಿರ್ದೇಶಕರು	ಎಂ.ವಿ. ವೀರಭದ್ರಯ್ಯ	22372959
2.	ಪೀಠಾಧಿಕಾರಿಗಳು	ಎಸ್. ಕಾತ್ಯಾಯಿನಿ ದೇವಿ	22372958

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ಸೆಕ್ಷನ್ 4 (i) (b) ಸಾರ್ವಜನಿಕ ಪ್ರಾಧಿಕಾರದ ವಿನಿಮಯಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವಧನದ ವಿವರ.

-ಅನ್ವಯಿಸುವುದಿಲ್ಲ.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005, ಸೆಕ್ಷನ್ 4(i) b (xii) ಸಾರ್ವಜನಿಕ ಪ್ರಾಧಿಕಾರಕ್ಕೆ ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರ.

-ಅನ್ವಯಿಸುವುದಿಲ್ಲ.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005, ಸೆಕ್ಷನ್ 4(1) (b) (xiii) ಸಾರ್ವಜನಿಕ ಪ್ರಾಧಿಕಾರವು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ.

-ಅನ್ವಯಿಸುವುದಿಲ್ಲ.

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005, ಸೆಕ್ಷನ್ 4(i) (b) (xiv) ಸಾರ್ವಜನಿಕ ಪ್ರಾಧಿಕಾರದ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸುವ ಮಾಹಿತಿಗೆ ಸಂಬಂಧಿಸಿದ ವಿವರ.

ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳಡಿಯಲ್ಲಿ ಇರುವ ಫಲಾನುಭವಿಗಳ ವಿವರಗಳನ್ನು ನಿರ್ದೇಶನಾಲಯದ ವೆಬ್ ಸೈಟ್‌ನಲ್ಲಿ ಪಡೆಯಬಹುದಾಗಿದೆ. ವೆಬ್ ಸೈಟ್ ವಿಳಾಸ: ಡಿಎಸ್‌ಎಸ್‌ಪಿ.ಕೆಎಆರ್.ಎನ್‌ಐಸಿ.ಇನ್ (dssp.kar.nic.in)

ನಿರ್ದೇಶಕರು,
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 (ಸೆಕ್ಷನ್ 4 (1) (b) (xv) ಸಾಮಾನ್ಯ ತಿಳುವಳಿಕೆ.

ಪೀಠಿಕೆ

ರಾಜ್ಯ ಸರ್ಕಾರವು ಸಮಾಜದ ದುರ್ಬಲ ವರ್ಗಗಳಾದ ವೃದ್ಧರು, ಅಂಗವಿಕಲರು ಹಾಗೂ ನಿರ್ಗತಿಕ ವಿಧವೆಯರ ಆರ್ಥಿಕ ಸಹಾಯಕ್ಕಾಗಿ ಕೆಳಕಂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ತಾಲ್ಲೂಕಿನ ತಹಸೀಲ್ದಾರರು ಮಂಜೂರಾತಿ ಪ್ರಾಧಿಕಾರಗಳಾಗಿರುತ್ತಾರೆ.

1) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,
2) ಸಂಧ್ಯಾ ಸುರಕ್ಷಾ ಯೋಜನೆ,
3) ನಿರ್ಗತಿಕ ವಿಧವಾ ವೇತನ,
4) ಅಂಗವಿಕಲ ವೇತನ,
5) ರಾಷ್ಟ್ರೀಯ ಕುಟುಂಬ ನೆರವು ಯೋಜನೆ,
6) ಅಂತ್ಯ ಸಂಸ್ಕಾರ ಯೋಜನೆ,
7) ಆದರ್ಶ ವಿವಾಹ ಯೋಜನೆ
8) ಆಮ್ ಆದ್ಮಿ ಬೀಮಾ ಯೋಜನೆ,
9) ಅನ್ನಪೂರ್ಣ ಯೋಜನೆ.

ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದು ಕೊರತೆ ಮತ್ತು ದೂರು ನಿವಾರಣೆ ಬಗ್ಗೆ ಲಭ್ಯವಿರುವ ಆಡಳಿತ ವ್ಯವಸ್ಥೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಈ ಕೆಳಕಂಡಂತೆ ವಿವರಿಸಲಾಗಿದೆ.

1. ಸಾಮಾನ್ಯ ಮಾಹಿತಿ:

1) ತಾಲ್ಲೂಕಿನ ತಹಸೀಲ್ದಾರರು ಮೇಲ್ಕಂಡ ಸಾಮಾಜಿಕ ಭದ್ರತೆ ಯೋಜನೆಗಳ ಮಂಜೂರಾತಿ ಪ್ರಾಧಿಕಾರಿಯಾಗಿರುತ್ತಾರೆ.

2) ಕೆಲಸದ ವೇಳೆ: ಬೆಳಿಗ್ಗೆ : 10.00 ಗಂಟೆಯಿಂದ 1.30 ರವರೆಗೆ
ಮದ್ಯಾಹ್ನ : 2.15 ಗಂಟೆಯಿಂದ 5.30 ರವರೆಗೆ
ಊಟದ ಸಮಯ : 1.30 ರಿಂದ 2.15 ರವರೆಗೆ

ಭಾನುವಾರ ಮತ್ತು ಸಾರ್ವತ್ರಿಕ ರಜಾದಿನಗಳಂದು ಕಚೇರಿಯ ಮುಚ್ಚಲ್ಪಟ್ಟಿರುತ್ತದೆ.

ಪ್ರತಿ ಕಛೇರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಸಂಬಂಧಪಟ್ಟ ತಾಲ್ಲೂಕು ಕಛೇರಿಗಳಲ್ಲಿ ತಿಳುವಳಿಕೆ ಬೋರ್ಡಿನಲ್ಲಿ ಪ್ರಕಟಿಸಲಾಗಿದೆ.

ಲಭ್ಯವಿರುವ ಸೇವೆಗಳು:

1) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,
2) ಸಂಧ್ಯಾ ಸುರಕ್ಷಾ ಯೋಜನೆ,
3) ನಿರ್ಗತಿಕ ವಿಧವಾ ವೇತನ,
4) ಅಂಗವಿಕಲ ವೇತನ,
5) ರಾಷ್ಟ್ರೀಯ ಕುಟುಂಬ ನೆರವು ಯೋಜನೆ,
6) ಅಂತ್ಯ ಸಂಸ್ಕಾರ ಯೋಜನೆ,
7) ಆದರ್ಶ ವಿವಾಹ ಯೋಜನೆ
8) ಆಮ್ ಆದ್ಮಿ ಬೀಮಾ ಯೋಜನೆ,
9) ಅನ್ನಪೂರ್ಣ ಯೋಜನೆ.

ನಮ್ಮ ಬದ್ಧತೆ:

ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸೇವೆಯ ಉತ್ತಮ ಗುಣಮಟ್ಟಗಳಿಂದ ಕೂಡಿದ್ದಾಗಿರುತ್ತದೆ.

ಉದಾರತೆ ಮತ್ತು ಕಾಲಮಿತಿಯ ಸಹಾಯಕ್ಕೆ ಬದ್ಧವಾಗಿರುತ್ತದೆ.

ಲಕ್ಷ್ಯ ಮತ್ತು ಪಾರದರ್ಶಕತೆಗೆ ಬದ್ದವಾಗಿರುತ್ತದೆ.

ದಕ್ಷತೆ ಮತ್ತು ಸಕಾಲ ಸ್ಪಂದನೆಯೊಂದಿಗೆ ಕಾರ್ಯ ನಿರ್ವಹಿಸಲು ಬದ್ದರಾಗಿರುತ್ತಾರೆ.

ಕುಂದುಕೊರತೆಗಳ ನಿವಾರಣೆ:

ಅ) ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದೇ ಇರುವವರ ಮೇಲೆ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು. ಅರ್ಜಿದಾರರಿಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪೂರೈಸಲಾಗುವುದು.

ಆ) ಕರ್ತವ್ಯದಲ್ಲಿ ನಿರಂತರವಾಗಿ ಕೊರತೆ ಕಂಡು ಬಂದಲ್ಲಿ, ಅಂತಹ ಕೊರತೆಗಳಿಗೆ ಕಾರಣಗಳನ್ನು ಕಂಡು ಹಿಡಿದು ಪರಿಹಾರಗಳನ್ನು ಸಹ ಸಾರ್ವಜನಿಕರ ಗಮನಕ್ಕೆ ಸಂಬಂಧಿಸಿದ ಕಛೇರಿಗಳಲ್ಲಿ ಪ್ರಕಟಿಸಲಾಗುವುದು.

ಇ) ಕಛೇರಿಯ ಮುಖ್ಯಸ್ಥರು ಪ್ರತಿ ತಿಂಗಳೂ ಪುನರಾವಲೋಕನ ಮಾಡುವರು. ಕುಂದು/ದೂರುಗಳನ್ನು ಪರಿಶೀಲಿಸುವುದು ಹಾಗೂ ಸೂಕ್ತ ಪರಿಹಾರಗಳನ್ನು ಮೇಲಾಧಿಕಾರಿಗಳಿಂದ ಪಡೆಯಲಾಗುವುದು.

ಈ) ಸಾರ್ವಜನಿಕರ ಕುಂದು ಕೊರತೆಗೆ ಸಂಬಂಧಿಸಿದಂತೆ ಅವರುಗಳ ಗಮನಕ್ಕಾಗಿ ಕೆಲವು ಮಾಹಿತಿಗಳನ್ನು ಎಲ್ಲ ಕಛೇರಿಗಳಲ್ಲಿ ತಿಳುವಳಿಕೆ ಫಲಕದಲ್ಲಿ ಪ್ರಕಟಿಸಲಾಗಿದೆ. ಅದನ್ನು ಈ ಕೆಳಗೆ ಪುನರುಚ್ಚರಿಸಲಾಗಿದೆ.

1) ಸಾರ್ವಜನಿಕರು ತಮ್ಮ ಕುಂದುಕೊರತೆಗಳ ನಿವಾರಣೆ ಸಂಬಂಧಿಸಿದಂತೆ ಸಂಪರ್ಕಾಧಿಕಾರಿಗಳನ್ನು ಭೇಟಿ ಮಾಡತಕ್ಕದ್ದು.

2) ಸಾರ್ವಜನಿಕರು ತಮ್ಮ ಅರ್ಜಿ/ಅಹವಾಲಗಳನ್ನು ಸಾರ್ವಜನಿಕರ ಕುಂದು ಕೊರತೆ ಘಟಕದಲ್ಲಿ ನೀಡತಕ್ಕದ್ದು ಹಾಗೂ ಸ್ವೀಕೃತಿ ಪಡೆಯುವುದು.

3) ಅನಧಿಕೃತ ಏಜಂಟ್ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು, ಅವರುಗಳು ಒಡ್ಡುವ ಆಸೆ ಅಮಿಷಗಳಿಗೆ ಬಲಿಯಾಗಿ ತಪ್ಪುದಾರಿಗೆ ಹೋಗಬಾರದು.

4) ಅವಶ್ಯವಿರುವ ದೃಢೀಕೃತ ದಾಖಲಾತಿಗಳನ್ನು ಅರ್ಜಿಗಳನ್ನು ಸಲ್ಲಿಸಿ ಸಾರ್ವಜನಿಕ ಸಂಪರ್ಕ ಘಟಕಗಳಲ್ಲಿಯೇ ಪಡೆಯತಕ್ಕದ್ದು.

1. ಸಾರ್ವಜನಿಕರಿಂದ ಅರ್ಜಿ/ ದೂರುಗಳನ್ನು ಸ್ವೀಕರಿಸುವುದು ಅವುಗಳನ್ನು ವಿಶೇಷವಾಗಿ ನಿಗದಿಪಡಿಸಿದ ವಹಿಗಳಲ್ಲಿ ದಾಖಲಿಸಿ ನಿರ್ವಹಿಸುವುದು.
2. ಸಾರ್ವಜನಿಕ ಸಮಸ್ಯೆ ಕುಂದುಕೊರತೆಗಳ ನಿವಾರಣೆಗೆ ಕ್ರಮಗಳನ್ನು ಜರುಗಿಸುವುದು. ಅವರುಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದು.
3. ದೂರುಗಳನ್ನು ದಾಖಲಿಸಿಕೊಳ್ಳುವುದು ಹಾಗೂ ಸಾಧ್ಯವಾದಲ್ಲಿ ಆ ದಿನವೇ ಸೂಕ್ತ ಪರಿಹಾರವನ್ನು ಒದಗಿಸುವುದು.
4. ಅದೇ ದಿನವೇ ಪರಿಹಾರವನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಸೂಕ್ತ ದಿನಾಂಕವನ್ನು ನಿಗದಿಪಡಿಸಿ ಆ ದಿನದಂದು ಪರಿಹಾರ ದೊರಕುವ ಕ್ರಮಗಳನ್ನು ಜರುಗಿಸತಕ್ಕದ್ದು.
5. ಸಾರ್ವಜನಿಕರ ದೂರು/ ಕೊರತೆಗಳನ್ನು ಆಯಾ ಕಛೇರಿಯ ಇಲಾಖೆಯ ಮುಖ್ಯಸ್ಥರಿಗೆ/ ಕಛೇರಿ ಮುಖ್ಯಸ್ಥರ ಗಮನಕ್ಕೆ ತಂದು ಸೂಕ್ತ ಪರಿಹಾರ ಕೈಗೊಳ್ಳುವಂತೆ ಮಾಡುವುದು ಸಾರ್ವಜನಿಕ ಸಂಪರ್ಕಾಧಿಕಾರಿಯ ಕರ್ತವ್ಯವಾಗಿರುತ್ತದೆ. ಯಾವುದೇ ರೀತಿ ವಿಳಂಬವಾಗುವುದನ್ನು ತಪ್ಪಿಸುವುದು ಇವರ ಜವಾಬ್ದಾರಿಯಾಗಿರುತ್ತದೆ.
6. ಪ್ರತಿವಾರ/ ಮಾಸದ ಕೊನೆಯಲ್ಲಿ ದೂರುಗಳ / ಅರ್ಜಿಗಳ ಘೋಷ್ವಾರೆಯನ್ನು ತೆಗೆದು ಕಛೇರಿಯ ಮುಖ್ಯಸ್ಥರ ಗಮನಕ್ಕೆ ತಂದು ಅದನ್ನು ಇಲಾಖಾ ಮುಖ್ಯಸ್ಥರ ಗಮನಕ್ಕೆ ತರತಕ್ಕದ್ದು.

ನಾಗರೀಕರಿಂದ ನಮ್ಮ ಬಯಕೆ:

1. ಇಲಾಖಾ ಅಧಿಕಾರಿ / ನೌಕರರುಗಳನ್ನು ನೇರವಾಗಿ ಸಂಪರ್ಕಿಸುವುದು ಅನಧಿಕೃತ ಏಜಂಟ್ / ಮಧ್ಯವರ್ತಿಗಳನ್ನು ಪ್ರೋತ್ಸಾಹಿಸಬಾರದು.
2. ಕ್ಷೇತ್ರ ಸಿಬ್ಬಂದಿಯೊಂದಿಗೆ ಸಹಕರಿಸುವುದು.
3. ಸೇವೆ ಪಡೆಯಲು ಅಗತ್ಯ ಮಾಹಿತಿಗಳನ್ನು ಒದಗಿಸುವುದು.

ನಿರ್ದೇಶಕರು,
ಪಿ.ಆರ್.422 ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ,
ಕಂದಾಯ ಇಲಾಖೆ.

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ನ್ಯಾಯಾಲಯದಲ್ಲಿ

ನಂ:ಎಸ್‌ಡಿಕೆ/346/ಡಿಟಿಸಿಆರ್/2007-08, ದಿನಾಂಕ:28ನೇ ಫೆಬ್ರವರಿ, 2009

ಉಪಸ್ಥಿತರು: ನೂರ್ ಮಹಮ್ಮದ್ ಹುಸೇನ್, ಅಧಿಕೃತ ಅಧಿಕಾರಿ ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದಕ್ಷಿಣ ಕನ್ನಡ ಜಿಲ್ಲೆ. ಮಂಗಳೂರು.

ಫಿರ್ಯಾದುದಾರರು:		**ಆರೋಪಿ:**
ಶ್ರೀ ಕೃಷ್ಣ ನಾಯಕ್, ಅಬಕಾರಿ ಉಪ ನಿರೀಕ್ಷಕರು (ನಂ.1) ಗ್ರಾ, ಜಾರಿ ಮತ್ತು ತನಿಖೆ, ಸುಳ್ಯ.	ವಿರುದ್ಧ	ಶ್ರೀ ವಿಶ್ವನಾಥ ರೈ, ಬಿನ್:ದಿ:ಮಾಯಿಲಪ್ಪ ರೈ, ಮಾಳ ಮನೆ, ಕಾಣಿಯೂರು ಗ್ರಾಮ, ಪುತ್ತೂರು.
		ವಾಹನ ಮಾಲೀಕರು:
		ತಿಮ್ಮಪ್ಪ, ಬಿನ್ ವೆಂಕಣ್ಣ ಗೌಡ, ಖದೀರ್ ಹೌಸ್, ಮುರುಳ್ಯ ಮನೆ, ಸುಳ್ಯ.

ಪ್ರಕರಣದ ಮುಖ್ಯಾಂಶಗಳು:

ದಿನಾಂಕ:26.02.2008 ರಂದು ಫಿರ್ಯಾದುದಾರರು ಹಾಗೂ ಸಿಬ್ಬಂದಿಯೊಂದಿಗೆ ಸುಳ್ಯ ತಾಲ್ಲೂಕಿನ ಮುರುಳ್ಯ ಗ್ರಾಮದ ಕಾಯರ್‌ತಡ್ಕ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿ ಸ್ಥಳದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಕಾಯರ್‌ತಡ್ಕ ಎಂಬಲ್ಲಿ ಒಂದು ಮೋಟಾರ್ ಬೈಕನ್ನು ನಿಲ್ಲಿಸಿ ಅದರ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತಿರುವುದು ಕಂಡು ಬಂದಿದ್ದು, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರನ್ನು ಕಂಡು ಸದರಿ ಮೋಟಾರ್ ಬೈಕನ್ನು ದಾರಿ

ಮಧ್ಯದಲ್ಲಿ ನಿಲ್ಲಿಸಿ ಪರಾರಿಯಾದನು. ಮೋಟಾರ್ ಬೈಕ್‌ನ ಹತ್ತಿರ ಇದ್ದ ವ್ಯಕ್ತಿಗಳಲ್ಲಿ ವಿಚಾರಿಸಿದಾಗ ತಾವು ಮದ್ಯವನ್ನು ಖರೀದಿಸಲು ಬಂದಿರುವುದು ಹಾಗೂ ಆತನು 180 ಎಂ.ಎಲ್.ನ ಬಾಸ್ ವಿಸ್ಕಿಯ ಮದ್ಯವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಮಾರಾಟ ಮಾಡುತ್ತಿದ್ದ ವ್ಯಕ್ತಿ ವಿಶ್ವನಾಥ ರೈ, ಬಿನ್ ದಿ. ಮಾಯಿಲಪ್ಪ ರೈ, ಮಾಳ ಮನೆ, ಕಾಣಿಯೂರು ಗ್ರಾಮ, ಪುತ್ತೂರು ಎಂಬಾತನಾಗಿದ್ದು, ಸದರಿ ವ್ಯಕ್ತಿಯ ಹೇಳಿಕೆಯ ಮೇರೆಗೆ ಬಿಟ್ಟು ಹೋದ ಮೋಟಾರು ಬೈಕನ್ನು ಶೋಧನಾ ಕಾರ್ಯ ನಡೆಸಲು ಮಾನ್ಯ ನ್ಯಾಯಾಲಯದಿಂದ ಸರ್ಚ್ ವಾರಂಟ್‌ನ್ನು ಪಡೆಯಲು ಕಾಲಾವಕಾಶ ಇಲ್ಲದ ಕಾರಣ ಸರ್ಚ್ ಮೆಮೊವನ್ನು ತಯಾರಿಸಿ, ಹಾಜರಿದ್ದ ಸಾಕ್ಷಿದಾರರ ಸಮಕ್ಷಮ ಮೋಟಾರ್ ಬೈಕ್‌ನ ಶೋಧನಾ ಕಾರ್ಯ ಪ್ರಾರಂಭಿಸಿ, ಸದರಿ ಮೋಟಾರ್ ಬೈಕ್‌ನ ನೋಂದಣಿ ಸಂಖ್ಯೆ: ಕೆಎ-21-ಜೆ-3289 ಆಗಿದ್ದು, ಇದು ಟಿ.ವಿ.ಎಸ್. ವಿಕ್ಟರ್ ಜಿಎಕ್ಸ್ ಎಂಬುದಾಗಿದ್ದು, ಇದರ ಚಾಸೀಸ್ ಸಂಖ್ಯೆ: ಎಂಡಿ 625 ಎಎಫ್ 1651 ಎಲ್‌ಎಸ್ 4523 ಮತ್ತು ಇಂಜೀನ್ ಸಂಖ್ಯೆ: ಒಎಫ್‌ಐಎಲ್ 51470743 ಆಗಿರುತ್ತದೆ. ಸದರಿ ಆರೋಪಿಯು ಯಾವುದೇ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಬೈಕ್‌ನ ಹಿಂದಿನ ಸೀಟ್‌ನ ಮೇಲೆ ಒಂದು ರಟ್ಟಿನ ಪೆಟ್ಟಿಗೆಯಲ್ಲಿ 180 ಎಂ.ಎಲ್.ನ 30 ಸೀಸೆಗಳು ಇರುವುದು ಕಂಡು ಬಂತು. ಸದರಿ ಮದ್ಯವನ್ನು ಪರಿಶೀಲಿಸಿದಾಗ, ಇದು ಬಾಸ್ ವಿಸ್ಕಿಯ ಲೇಬಲ್ ಅಂಟಿಸಿರುವ ಮದ್ಯವಾಗಿದ್ದು, ಇದು ಅಕ್ರಮ ಮದ್ಯವಾಗಿರುವುದು ಖಚಿತವಾಗಿರುವುದರಿಂದ, ಹಾಜರಿದ್ದ ಸಾಕ್ಷಿದಾರರ ಸಮಕ್ಷಮ ದೊರೆತ ಮದ್ಯದಿಂದ 180 ಎಂ.ಎಲ್.ನ ಒಂದು ಸೀಸೆಯನ್ನು ರಾಸಾಯನಿಕ ಪರೀಕ್ಷೆಗಾಗಿ ತೆಗೆದು ಅದಕ್ಕೆ ಬಟ್ಟೆ ದಾರದಿಂದ ಸುತ್ತಿ ಇಲಾಖಾ ಸೀಲ್‌ನಿಂದ ಸೀಲ್ ಮಾಡಲಾಯಿತು. ಅದೇ ಸೀಲ್‌ನ ಮಾದರಿ ಮೊಹರಿನ ನಮೂನೆ ಮಾದರಿಯನ್ನು ತಯಾರಿಸಲಾಯಿತು. ಮಾದರಿ ಬಾಟ್ಲಿಗೆ ಆರೋಪಿಯ ಹೆಸರು ಮತ್ತು ವಿಳಾಸದ ಗುರುತಿನ ಚೀಟಿಯನ್ನು ಅಂಟಿಸಲಾಯಿತು. ಇದು 1965ರ ಕರ್ನಾಟಕ ಅಬಕಾರಿ ಕಾಯಿದೆ ಕಲಂ 11, 13, 14 ರಂತೆ ಅಪರಾಧವಾಗಿದ್ದು, ಕಲಂ 32, 34, 38(ಎ) ರಂತೆ ಶಿಕ್ಷಾರ್ಹವಾಗಿರುವುದರಿಂದ ಮದ್ಯ ಮತ್ತು ಸಾಗಾಟಕ್ಕೆ ಬಳಸಿದ ಮೋಟಾರ್ ಬೈಕ್‌ನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಇಲಾಖಾ ವಶಕ್ಕೆ ತೆಗೆದುಕೊಂಡು ಮಹಜರನ್ನು ಸ್ಥಳದಲ್ಲಿಯೇ ಬರೆದು ಆರೋಪಿ ವಿರುದ್ಧ ಪ್ರಥಮ ಮಾಹಿತಿ ವರದಿ ಸಂಖ್ಯೆ: 15/07-08 ದಿನಾಂಕ:26.02.2008ರಂತೆ ಪ್ರಕರಣವನ್ನು ನೋಂದಾಯಿಸಿ ಮುಂದಿನ ತನಿಖೆಯನ್ನು ಮುಂದುವರಿಸಿರುತ್ತಾರೆ.

ತಕ್ಷೀರಿನಲ್ಲಿ ವಶಪಡಿಸಿಕೊಂಡ ಮೋಟಾರ್ ಬೈಕನ್ನು ಆರ್.ಸಿ. ಮಾಲೀಕರಾದ ತಿಮ್ಮಪ್ಪ ಬಿನ್ ವೆಂಕಣ್ಣ ಗೌಡ ಖದೀರ್ ಹೌಸ್, ಮುರುಳ್ಯ ಮನೆ, ಸುಳ್ಯ ಇವರು ತಮ್ಮ ವಕೀಲರ ಮುಖಾಂತರ ಈ ಪ್ರಾಧಿಕಾರಕ್ಕೆ ದಿ:30.04.2008ರಂದು ಅರ್ಜಿ ಸಲ್ಲಿಸಿ, ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ಮೋಟಾರ್ ಬೈಕ್‌ನ ನೋಂದಣಿ ಸಂಖ್ಯೆ: ಕೆಎ-21-ಜೆ-3289 ಇದರ ಆರ್.ಸಿ. ಮಾಲೀಕನಾಗಿದ್ದು, ವಶಪಡಿಸಿಕೊಂಡ ವಾಹನವನ್ನು ತಾತ್ಕಾಲಿಕ ನೆಲೆಯಲ್ಲಿ ಬಿಡುಗಡೆ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿರುತ್ತಾರೆ.

ಅರ್ಜಿದಾರರಿಗೆ ಈ ಪ್ರಾಧಿಕಾರದಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 43(ಬಿ) ಪ್ರಕಾರ ದಿನಾಂಕ:17.07.2008ರಂದು ಕಾರಣ ಕೇಳಿ ನೋಟೀಸನ್ನು ನೋಂದಣಿ ಅಂಚೆ ಮೂಲಕ ನೀಡಲಾಗಿದ್ದು, ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ತಕ್ಷೀರಿನಲ್ಲಿ ವಶಪಡಿಸಿಕೊಂಡ ಮೋಟಾರ್ ಬೈಕ್‌ನ್ನು ನೋಂದಣಿ ಮಾಲೀಕರ ವಿವರ ಮತ್ತು ಮೌಲ್ಯ ಮಾಪನ ವರದಿಯನ್ನು ಪಡೆಯಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಗಳೂರು, ಇವರಿಗೆ ಈ ಪ್ರಾಧಿಕಾರದಿಂದ ದಿನಾಂಕ:12.05.2008ರಂದು ಪತ್ರ ಬರೆಯಲಾಗಿದ್ದು, ಅವರು ದಿನಾಂಕ:30.05.2008ರಂದು ವಾಹನದ ಬಿ ಎಕ್ಸ್‌ಟ್ರ್ಯಾಕ್ಟ್ ವರದಿಯೊಂದಿಗೆ ವಾಹನದ ಈಗಿನ ಮೌಲ್ಯ ರೂ.20,000/- ಗಳಾಗಬಹುದೆಂದು ಅಂದಾಜಿಸಿ ದೃಢೀಕರಣ ಪತ್ರ ನೀಡಿರುತ್ತಾರೆ.

ವಾಹನದ ಬಿಡುಗಡೆ ಕುರಿತು ದಾಖಲಾತಿಗಳನ್ನು ಸಲ್ಲಿಸುವ ಬಗ್ಗೆ ವಾಹನದ ಮಾಲೀಕರಿಗೆ ಈ ಪ್ರಾಧಿಕಾರದಿಂದ ದಿನಾಂಕ:10.07.2008 ರಂದು ನೋಟೀಸು ನೀಡಲಾಗಿದ್ದು, ಸದರಿ ನೋಟೀಸಿಗೆ ಅನುಸಾರ ಅರ್ಜಿದಾರರು ಈ ಪ್ರಾಧಿಕಾರಕ್ಕೆ ರೂ.20,000/- ಮೌಲ್ಯಕ್ಕೆ ಸಮಾನವಾದ ಬ್ಯಾಂಕ್ ಭದ್ರತೆ ಸಂಖ್ಯೆ: 1/08 ದಿನಾಂಕ:30.07.2008 ರಂತೆ ಭದ್ರತಾ ಪತ್ರ ಒಪ್ಪಿಸಿ, ಅಷ್ಟೇ ಮೊತ್ತಕ್ಕೆ ಇಬ್ಬರು ಜಾಮೀನುದಾರರಾದ 1) ಶ್ರೀ ಕೆ. ಕೊರಗಜ್ಜ, ಬಿನ್ ಭೋಜ, ಹೌಸ್ ನಂ.2-64, ಕಾಣಿಯೂರು, ಮಂಗಳೂರು ತಾಲ್ಲೂಕು ಮತ್ತು 2) ಶ್ರೀ ವಿಶ್ವನಾಥ ರೈ, ಬಿನ್ ಮೈಲಾಪು ರೈ, ಮಲಾಯಿ ಮನೆ, ಕಾಣಿಯೂರು ಗ್ರಾಮ, ಮಂಗಳೂರು ತಾಲ್ಲೂಕು ಇವರಿಂದ ಸದರಿ ಮೊತ್ತಕ್ಕೆ ಬಾಂಡ್ ಪತ್ರ ಮತ್ತು ಸದರಿ ವ್ಯಕ್ತಿಗಳಿಂದ ಅಫಿದಾವಿತ್‌ಗಳನ್ನು ಹಾಜರುಪಡಿಸಿರುವುದರಿಂದ, ಫಿರ್ಯಾದುದಾರರು ವಶಪಡಿಸಿಕೊಂಡ ವಾಹನ ಸಂಖ್ಯೆ: ಕೆಎ-21-ಜೆ-3289 ಮೋಟಾರ್ ಬೈಕನ್ನು ಕರ್ನಾಟಕ ಅಬಕಾರಿ ಕಾಯಿದೆ ಕಲಂ 43(ಎ) ಮತ್ತು (ಬಿ) ಅಡಿಯಲ್ಲಿ ಮುಂದಿನ ಮುಟ್ಟುಗೋಲು ವಿಚಾರಣೆಯನ್ನು ಕಾಯ್ದಿರಿಸಿ, ಕರ್ನಾಟಕ ಅಬಕಾರಿ ಕಾಯಿದೆ ಕಲಂ 43(ಎ)(2)(1) ತಿದ್ದುಪಡಿ ನಿಯಮಾನುಸಾರ ಕೆಲವು ಷರತ್ತುಗಳಿಗೊಳಪಟ್ಟು ವಾಹನ ನೋಂದಾಯಿತ ಮಾಲೀಕರಾದ ಶ್ರೀ ತಿಮ್ಮಪ್ಪ ಗೌಡ ಇವರಿಗೆ ದಿನಾಂಕ:02.08.2008ರಂದು ಮಧ್ಯಂತರ ಸುಪರ್ಧಿಗೆ ಬಿಡುಗಡೆಗೊಳಿಸಲಾಗಿದೆ.

ಅಬಕಾರಿ ಉಪ ನಿರೀಕ್ಷಕರು (ನಂ.1), ಸುಳ್ಯ ವಲಯ ಇವರ ತನಿಖಾ ವರದಿ ಸಂಖ್ಯೆ: 51/07-08, ದಿನಾಂಕ:28.05.2008ರ ವರದಿಯಲ್ಲಿ ವಶಪಡಿಸಿಕೊಂಡ ಮದ್ಯದಿಂದ ರಾಸಾಯನಿಕ ಪರೀಕ್ಷೆಗೆ ತೆಗೆದ ಮಾದರಿ ಸೀಸೆಯನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ರಾಸಾಯನಿಕ ವಿಶ್ಲೇಷಕರು, ಮಂಗಳೂರು ಇವರ ವರದಿ ಸಂಖ್ಯೆ: ಇ-108

ದಿನಾಂಕ:04.04.2008ರ ವರದಿಯಲ್ಲಿ ಮದ್ಯದ ಮದ್ಯಸಾರ ಪ್ರಮಾಣ 42.0% ಇರುವುದಾಗಿ ದೃಢೀಕರಿಸಿರುತ್ತಾರೆ. ಹಾಗೂ ಸದರಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ಮದ್ಯವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಈ ಪ್ರಾಧಿಕಾರದಲ್ಲಿ ಯಾರೊಬ್ಬರೂ ಬೇಡಿಕೆ ಅರ್ಜಿ ಸಲ್ಲಿಸದೆ ಇರುವುದರಿಂದ ಸದರಿ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಾಶಪಡಿಸಲು ಶಿಫಾರಸ್ಸು ಮಾಡಿರುವ ಮೇರೆಗೆ ಈ ಪ್ರಾಧಿಕಾರದ ಆದೇಶ ಸಂಖ್ಯೆ: ಎಸ್‌ಡಿಕೆ/346/ಡಿಟಿಸಿಆರ್/07-08 ದಿನಾಂಕ:20.01.2009 ರಂದು ತಕ್ಷೀರಿನಲ್ಲಿ ವಶಪಡಿಸಿಕೊಂಡ ವಾಹನದ ಮುಟ್ಟುಗೋಲು ನಡವಳಿಯನ್ನು ಕಾಯ್ದಿರಿಸಿ, ಬಾಕಿ ಉಳಿದ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಅಬಕಾರಿ ನಿರೀಕ್ಷಕರು, ಸುಳ್ಯ ವಲಯ ಇವರ ಸಮಕ್ಷಮ ಸೂಕ್ತ ಮಹಜರು ಜರುಗಿಸಿ ನಾಶಪಡಿಸಲು ಆದೇಶಿಸಲಾಗಿದೆ.

ನಂತರ ಪ್ರಕರಣದ ವಿಚಾರಣೆಯನ್ನು ಆರಂಭಿಸಿ ಸರ್ಕಾರದ ಅಭಿಯೋಜನೆ ಪರ ಸಾಕ್ಷಿಯನ್ನು ಪ್ರತಿರಕ್ಷಾ ಪರಸಾಕ್ಷಿಯನ್ನು ವಿಚಾರಣೆಗೆ ಒಳಪಡಿಸಿ, ಅವರುಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರ ಹಾಗೂ ವಾಹನ ಮಾಲೀಕರ ಪರ ಸಲ್ಲಿಸಿರುವ ಸಾಕ್ಷ್ಯಾಧಾರದ ಮೇಲೆ ಈ ಕೆಳಗಿನ ವಿವಾದಾಂಶಗಳನ್ನು ಪರಿಶೀಲಿಸುವ ಅಗತ್ಯವಾಗಿದ್ದು, ಪರಿಶೀಲನಾಂಶಗಳು ಈ ಕೆಳಗಿನಂತಿರುತ್ತದೆ.

1) ದಿನಾಂಕ:26.02.2008 ರಂದು ವಾಹನ ಮೋಟಾರು ಸೈಕಲ್ ಸಂಖ್ಯೆ: ಕೆಎ-21-ಜೆ-3289 ರಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ಮಾಡಲಾಗಿತ್ತೇ?

2) ಸದರಿ ವಾಹನದಲ್ಲಿ ಅಕ್ರಮ ಮದ್ಯವನ್ನು ತನ್ನ ತಿಳುವಳಿಕೆಗೆ ಬಾರದೆ ಮಾಡಲಾಗಿತ್ತೇ ಎಂಬುವುದನ್ನು ವಾಹನ ಮಾಲೀಕರು ಸಾಬೀತುಪಡಿಸಿದ್ದಾರೆಯೇ?

3) ಜಪ್ತು ಪಡಿಸಲಾದ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದೇ?

ಈ ಮೇಲಿನ ಪರಿಶೀಲನಾಂಶಗಳನ್ನು ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ಈ ಕೆಳಗಿನಂತೆ ಉತ್ತರಿಸಲಾಗಿದೆ.

ಒಂದನೇ ಅಂಶವನ್ನು ಗುಣಾತ್ಮಕವಾಗಿ ಹೌದು ಎಂದು. ಎರಡನೇ ಅಂಶವನ್ನು ಸಕರಾತ್ಮಕವಾಗಿ ಇಲ್ಲವೆಂದು ಹಾಗೂ ಮೂರನೇ ಅಂಶವನ್ನು ಅಂತಿಮ ಆದೇಶದಂತೆ.

ಪ್ರಾ.ಸಾ:1

ಶ್ರೀ ಕೃಷ್ಣ ನಾಯಕ್, ಅಬಕಾರಿ ಉಪ ನಿರೀಕ್ಷಕರು (ನಂ.1), ಸುಳ್ಯ ವಲಯ ಇವರು ಈ ಪ್ರಕರಣದ ಫಿರ್ಯಾದುದಾರರು ಮತ್ತು ತನಿಖಾಧಿಕಾರಿಯಾಗಿದ್ದು, ಇವರು ದಿನಾಂಕ:10.12.2008 ರಂದು ಈ ಪ್ರಾಧಿಕಾರದ ಮುಂದೆ ಹಾಜರಾಗಿ ತಮ್ಮ ಸಾಕ್ಷಿ ಹೇಳಿಕೆಯನ್ನು ನೀಡಿರುತ್ತಾರೆ.

ತಾನು ದಿನಾಂಕ:09.06.2006 ರಿಂದ ದಿನಾಂಕ:31.03.2008ರವರೆಗೆ ಅಬಕಾರಿ ಉಪ ನಿರೀಕ್ಷಕರಾಗಿ ಸುಳ್ಯ ಜಾರಿ ಮತ್ತು ತನಿಖೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ದಿನಾಂಕ:26.02.2008ರಂದು ತಾನು ಸಿಬ್ಬಂದಿಯವರೊಂದಿಗೆ ರಾತ್ರಿ 8-00 ಗಂಟೆಗೆ ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ವಿಭಾಗರವರ ನಿರ್ದೇಶನದ ಮೇರೆಗೆ ಸುಳ್ಯ ತಾಲ್ಲೂಕು ಮುರುಳ್ಯ ಗ್ರಾಮದ ಸುಳ್ಯ-ಪುತ್ತೂರು ರಸ್ತೆಯ ಕಾಯರ್‌ತಡ್ಕ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೊರೆತ ಖಚಿತ ವರ್ತಮಾನದ ಮೇರೆಗೆ ಇಲಾಖಾ ವಾಹನದಲ್ಲಿ ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿದ ಸಂದರ್ಭದಲ್ಲಿ ಒಂದು ಮೋಟಾರು ಬೈಕ್ ಹಾಗೂ ಅದರ ಬಳಿ ಜನರು ನಿಂತಿರುವುದು ಕಂಡು ಬಂತು. ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸದ್ರಿ ವ್ಯಕ್ತಿಗಳು ಕೂಡಲೇ ಓಡಿ ಹೋಗಿ ಅವರಲ್ಲಿ ಒಬ್ಬಾತನನ್ನು ಹಿಡಿದು ವಿಚಾರಿಸಲಾಗಿ, ಆತನ ಬಳಿ 180 ಎಂ.ಎಲ್.ನ ಬಾಸ್ ವಿಸ್ಕಿ ಬಾಟಲ್‌ಗಳಿರುವುದು ಕಂಡು ಬಂತು. ನಂತರ ಆತನನ್ನು ವಿಚಾರಿಸಲಾಗಿ ಓಡಿ ಹೋದ ವ್ಯಕ್ತಿಗಳ ಪೈಕಿ ಒಬ್ಬ ವಿಶ್ವನಾಥ ರೈ ಎಂದು, ಆತನಿಂದ ರೂ.40ಕ್ಕೆ ಸದ್ರಿ ಮದ್ಯದ ಪ್ರತಿ ಬಾಟಲ್‌ಗಳನ್ನು ಖರೀದಿಸಿ ಮಾರಾಟ ಮಾಡುವುದಾಗಿ ತಿಳಿಸಿದನು. ಶೋಧನಾ ಕಾರ್ಯ ಮಾಡಲು ಕೋರ್ಟ್‌ನ ವಾರಂಟ್ ಪಡೆಯಲು ಸಾಧ್ಯವಾಗದೇ ಇರುವುದರಿಂದ ಸರ್ಚ್ ಮೆಮೊವನ್ನು ತಯಾರಿಸಿ ವಾಹನ ಮತ್ತು ಮದ್ಯವನ್ನು ಅಮಾನತುಪಡಿಸಲಾಯಿತು. ಮೋಟಾರ್ ಬೈಕ್ ಸಂಖ್ಯೆ: ಕೆಎ-21-ಜೆ-3289ರ ಮೇಲೆ ಒಂದು ರಟ್ಟಿನ ಪೆಟ್ಟಿಗೆಯಲ್ಲಿ 180 ಎಂ.ಎಲ್.ನ 30 ಬಾಸ್ ವಿಸ್ಕಿ ಬಾಟ್ಲಿಗಳಿದ್ದು, ಅದರಲ್ಲಿ ಒಟ್ಟು 5-400 ಲೀಟರ್ ಮದ್ಯ ಇತ್ತು, ಆರೋಪಿಯು ಓಡಿ ಹೋದ ಕಾರಣ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡಿರುವುದು ಖಚಿತವಾದ ಕಾರಣ ಸ್ಥಳದಲ್ಲಿಯೇ ಮಹಜರು ನಡೆಸಿ, ಮಹಜರನ್ನು ನಿಶಾನೆ ಪಿ.1 ಎಂದು, ಸಾಕ್ಷಿ ಸಹಿಯನ್ನು ನಿಶಾನೆ ಪಿ.1(ಎ) ಎಂದು ಗುರುತಿಸಲಾಯಿತು. ಸ್ಥಳದಲ್ಲಿಯೇ ಒಂದು ಬಾಟಲಿಯನ್ನು ರಾಸಾಯನಿಕ ಪರೀಕ್ಷೆಗಾಗಿ ತೆಗೆದು ಸೀಲ್ ಮಾಡಲಾಯಿತು. ಮಾದರಿ ಮೊಹರನ್ನು ಸ್ಥಳದಲ್ಲಿಯೇ ತಯಾರಿಸಲಾಯಿತು. ಓಡಿ ಹೋದ ಆರೋಪಿಯ ಹೆಸರು, ವಿಳಾಸವನ್ನು ಸ್ಥಳದಲ್ಲಿದ್ದ ಬಾಲಕೃಷ್ಣ ಎಂಬಾತನು ತಿಳಿಸಿರುತ್ತಾನೆ. ಪ್ರಥಮ ಮಾಹಿತಿ ವರದಿಯನ್ನು ತಯಾರಿಸಿ ಅದನ್ನು ನಿಶಾನೆ ಪಿ.2 ಎಂದು ಗುರುತಿಸಿ ಸಾಕ್ಷಿಯ ಸಹಿಯನ್ನು ನಿಶಾನೆ ಪಿ.2ಎ ಎಂದು ಗುರುತಿಸಲಾಯಿತು. ವಾಹನದ ಬಗ್ಗೆ ಬಿ ಎಕ್ಸ್‌ಟ್ರ್ಯಾಕ್ಟ್‌ನ್ನು ಪಡೆಯಲಾಗಿದ್ದು, ಅದನ್ನು ನಿಶಾನೆ ಪಿ.3 ಎಂದು ಗುರುತಿಸಲಾಯಿತು. ವಾಹನದ ಮಾಲೀಕರು ತಿಮ್ಮಪ್ಪಗೌಡ ಎಂದು ತಿಳಿದು ಬಂತು. ಮಾದರಿ ಮದ್ಯವನ್ನು ದಿನಾಂಕ:06.03.2008ರಂದು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಿ, ದಿನಾಂಕ:11.04.2008ರಂದು ಪಡೆದ ರಾಸಾಯನಿಕ ವಿಶ್ಲೇಷಣಾ ವರದಿಯಲ್ಲಿ, ವಶಪಡಿಸಿಕೊಂಡ ಮದ್ಯದಲ್ಲಿ 42% ಮದ್ಯಸಾರ

ಇರುವುದು ದೃಢಪಟ್ಟಿದ್ದು, ರಾಸಾಯನಿಕ ವಿಶ್ಲೇಷಣಾ ವರದಿಯನ್ನು ನಿಶಾನೆ ಪಿ.4 ಎಂದು ಗುರುತಿಸಲಾಯಿತು. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತೇನೆ. ವಿಚಾರಣಾ ವರದಿಯನ್ನು ಪ್ರಾಧಿಕಾರಕ್ಕೆ ದಿನಾಂಕ:28.05.2008ರಂದು ಸಲ್ಲಿಸಿರುತ್ತೇನೆ. ಅದನ್ನು ನಿಶಾನೆ ಪಿ.5 ಎಂದು, ಸಾಕ್ಷಿ ಸಹಿಯನ್ನು ನಿಶಾನೆ ಪಿ.5ಎ ಎಂದು ಗುರುತಿಸಲಾಯಿತು. ವಶಪಡಿಸಿಕೊಂಡ ಮೋಟಾರ್ ಬೈಕನ್ನು ಗುರುತಿಸುತ್ತೇನೆ. (ಅರ್ಜಿದಾರರು ವಾಹನದ ಮಧ್ಯಂತರ ಸ್ವಾಧೀನ ಪಡೆದುಕೊಂಡು ಈ ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದಿಲ್ಲ). ವಶಪಡಿಸಿದ ಮದ್ಯವನ್ನು ನಾಶಪಡಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತೇನೆ.

ಪಾಟೀ ಸವಾಲಿಗೆ ಉತ್ತರಿಸುತ್ತಾ ಆರ್.ಸಿ. ಮಾಲೀಕರ ಹೆಸರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ನೀಡಲಾಗಿರುವ ವರದಿಯಲ್ಲಿ ಹೆಸರಿಸಿರುವುದಲ್ಲದೆ ಬೇರೆ ಯಾವುದೇ ಕಾರಣ ತಿಳಿದಿರುವುದಿಲ್ಲ. ಅಪರಾಧ ಪತ್ತೆ ಸ್ಥಳವು ತಮ್ಮ ಕಛೇರಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುತ್ತದೆ. ತಾನು ಕರ್ತವ್ಯ ನಿಮಿತ್ತ ಕಛೇರಿಯಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 8-30 ರಿಂದ ರಾತ್ರಿ 10-30 ಗಂಟೆಯವರೆಗೆ ಕೆಲವು ಸಂದರ್ಭದಲ್ಲಿರುತ್ತೇನೆ. ತನ್ನ ಕಛೇರಿಯಲ್ಲಿ ಚಲನವಲನ ವಹಿ ಎಂಬ ದಾಖಲೆ ಇರಿಸಿಕೊಂಡಿದ್ದು, ಈ ಕಛೇರಿಯಲ್ಲಿ ತನ್ನ ದೈನಂದಿನ ಕಾರ್ಯಚಟುವಟಿಕೆ ನಮೂದಿಸಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲೆ ತನ್ನ ಕಛೇರಿಯ ಚಲನವಲನ ವಹಿಯಲ್ಲಿ ಕಂಡು ಬರುತ್ತದೆ. ಈ ವಹಿಯ ಮಾಹಿತಿಗಳನ್ನು ಈ ಪ್ರಕರಣದ ವರದಿಯೊಂದಿಗೆ ಈ ಪ್ರಾಧಿಕಾರದಲ್ಲಿ ಸಲ್ಲಿಸಿರುವುದಿಲ್ಲ. ನಮಗೆ ಪ್ರಕರಣ ಪತ್ತೆಯಾದ ರಾತ್ರಿ ಸುಮಾರು 7-30 ಗಂಟೆಗೆ ದೂರವಾಣಿ ಮೂಲಕ ಮಾಹಿತಿ ತಲುಪಿದ್ದು, ಮಾಹಿತಿದಾರರು ಯಾರು ಎಂದು ತಿಳಿದಿರುವುದಿಲ್ಲ. ನಮ್ಮ ಮೇಲಾಧಿಕಾರಿಯಾದ ಅಬಕಾರಿ ಉಪ ಅಧೀಕ್ಷಕರ ಕಛೇರಿ ಪುತ್ತೂರು ಕೇಂದ್ರ ಸ್ಥಾನದಲ್ಲಿದ್ದು, ಕಾಯರ್ ತಡ್ಕ ಎಂಬಲ್ಲಿಗೆ ಸುಮಾರು 15 ಕಿ.ಮೀ. ದೂರವಿರಬಹುದು. ನನಗೆ ದೂರವಾಣಿ ಮೂಲಕ ಮಾಹಿತಿ ತಿಳಿದ ತಕ್ಷಣ ನಾನು ಕಛೇರಿಯಿಂದ ಅಪರಾಧ ಸ್ಥಳಕ್ಕೆ ಹೊರಟಿರುತ್ತೇನೆ. ನಾವು ಬೆಳ್ಳಾರೆ ಪಂಜ ರೂಟಿನಲ್ಲಿ ಹೊರಟಿರುತ್ತೇವೆ.

ನಾವು ಅಪರಾಧ ಸ್ಥಳ ತಲುಪಿದಾಗ ಅಲ್ಲಿ ಸೇರಿದ ಜನರ ಸಂಖ್ಯೆ ಅಂದಾಜಿಸಲು ಸಾಧ್ಯವಿಲ್ಲ. ನಾವು ಪ್ರಥಮ ಬಾರಿಗೆ ಅಪರಾಧ ಸ್ಥಳಕ್ಕೆ ತಲುಪಿ ಜೀಪನ್ನು ನಿಲ್ಲಿಸಿ ಒಂದು ಬೈಕ್ ನಿಂತಿರುವ ಅಂತರ ಸುಮಾರು 20 ಮೀಟರ್ ಆಗಬಹುದು. ಅದನ್ನು ಲೆಫ್ಟ್ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಲಾಗಿತ್ತು. ನಾವು ಒಬ್ಬ ವ್ಯಕ್ತಿಯನ್ನು ಆ ಬೈಕ್ ಬಿಟ್ಟು ಸುಮಾರು 5 ಮೀಟರ್ ದೂರದಲ್ಲಿ ತಡೆದು ಹಿಡಿದಿರುತ್ತೇವೆ. ಅವನನ್ನು ಪರಿಶೀಲಿಸಿ ನೋಡಲಾಗಿ, ಅವನ ವಶದಲ್ಲಿ ಒಂದು ಮದ್ಯದ ಬಾಟಲ್ ದೊರೆತಿದ್ದು ಅದನ್ನು ವಶಪಡಿಸಲಾಗಿರುತ್ತದೆ. ಅದನ್ನು ಈ ಮಹಜರಿನಲ್ಲಿ ನಮೂದಿಸಿರುವುದಿಲ್ಲ. ಅಪರಾಧ ಸ್ಥಳದಲ್ಲಿ ಯಾವುದೇ ಅಪರಾಧಕ್ಕೆ ಒಳಪಟ್ಟ ಸೊತ್ತುಗಳು ಜಫ್ತಾದಲ್ಲಿ ಅವುಗಳ ಎಲ್ಲಾ ಮಾಹಿತಿಯನ್ನು ಮಹಜರಿನಲ್ಲಿ ತಿಳಿಸಬೇಕಾಗಿರುವುದು ನಾನು ತಿಳಿದಿರುತ್ತೇನೆ. ನಾವು ವಶಪಡಿಸಿಕೊಂಡ ಸೊತ್ತುಗಳ ಪೈಕಿ 180 ಎಂ.ಎಲ್.ನ ಬಾಸ್ ವಿಸ್ಕಿ ಮಾತ್ರ ಎಂದು ತಿಳಿಸಿದ್ದು, ಅದು ಈ ರಟ್ಟಿನ ಪೆಟ್ಟಿಗೆಯೊಂದಿಗೆ ಜಪ್ತು ಮಾಡಿರುವುದೆಂದು ತಿಳಿಸಿರುವುದಿಲ್ಲ. ನಾನು ಜಪ್ತು ಮಾಡಿರುವ ಅಕ್ರಮ ಮದ್ಯ ಮತ್ತು ಬೈಕ್ ಇದ್ದ ಸ್ಥಳದ ಸುತ್ತಮುತ್ತ ಗೇರು ತೋಟಗಳ ಪರಿಸರವಾಗಿರುತ್ತದೆ. ನಾನು ಅಪರಾಧ ಸ್ಥಳಕ್ಕೆ ಹೋದಾಗ ರಾತ್ರಿ 8-30 ಗಂಟೆಯಾಗಿದ್ದು, ಸುತ್ತಮುತ್ತಲು ಯಾವುದೇ ಪರಿಸರ ನೋಡಲು ಸಾಧ್ಯವಿರುವುದಿಲ್ಲ. ಅಪರಾಧ ಸ್ಥಳದಲ್ಲಿ ನಾವು ಒಂದು ಗಂಟೆ ಇದ್ದೆವು.

ನಾನು ಅಪರಾಧ ಸ್ಥಳಕ್ಕೆ ಹೋಗಿದ್ದು, ಸ್ಥಳದಲ್ಲಿ ಜಫ್ತಾಗಿರುವ ವಾಹನದಿಂದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂಬುವುದು ಸುಳ್ಳು ಎಂಬುವುದು ಸರಿಯಲ್ಲ. ಕಾಯರ್‌ತಡ್ಕ ಎಂಬ ಸ್ಥಳದ ಹತ್ತಿರದ ಗ್ರಾಮ ಬಾಳಿಲವಾಗಿರುತ್ತದೆ. ಆರ್.ಸಿ. ಮಾಲೀಕರು ನಾನು ವಶಪಡಿಸಿಕೊಂಡಿರುವ ಮೋಟಾರ್ ಬೈಕನ್ನು ಅವರ ಗೇರು ತೋಟಕ್ಕೆ ಹೋಗುವಾಗ ಮಧ್ಯಾಹ್ನ 3-00 ಗಂಟೆಗೆ ರಸ್ತೆ ಬದಿ ನಿಲ್ಲಿಸಿ ತೋಟಕ್ಕೆ ಹೋಗಿದ್ದು, ವಾಪಸು ಸುಮಾರು 5-20 ಗಂಟೆಗೆ ಬಂದಾಗ ಅಲ್ಲಿ ಆ ವಾಹನವು ಇರಲಿಲ್ಲ ಎಂಬುದು ತನಗೆ ತಿಳಿದಿರಲಿಲ್ಲ. ಆರ್.ಸಿ. ಮಾಲೀಕರು ತಮ್ಮ ಬೈಕ್ ಮಾಯವಾಗಿರುವ ಬಗ್ಗೆ ವಿಚಾರಿಸಿದ್ದು, ಬೈಕನ್ನು ಅಬಕಾರಿ ಇಲಾಖೆ ಸಿಬ್ಬಂದಿಯವರು ಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಎಂದು ತಿಳಿದು ತನ್ನ ಕಛೇರಿಗೆ ಅದೇ ದಿವಸ ರಾತ್ರಿ ಬಂದು ಬೈಕ್ ಬಗ್ಗೆ ವಿಚಾರಿಸಿರುವುದು ನನಗೆ ತಿಳಿದಿರುವುದಿಲ್ಲ. ಸದ್ರಿಯವರು ಕಛೇರಿಗೆ ಬಂದಾಗ ನನ್ನ ಸಿಬ್ಬಂದಿಯವರು ಆರ್.ಸಿ. ಮಾಲೀಕರನ್ನು ಮರುದಿವಸ ಬೆಳಿಗ್ಗೆ ಬನ್ನಿ ಎಂಬುವುದಾಗಿ ಹೇಳಿರುವುದು ನನಗೆ ತಿಳಿದಿರುವುದಿಲ್ಲ. ಮರುದಿವಸ ಕೂಡಾ ಆರ್.ಸಿ. ಮಾಲೀಕರು ನಮ್ಮ ಕಛೇರಿಗೆ ಬಂದು ಬೈಕ್‌ನ ಬಗ್ಗೆ ವಿಚಾರಿಸಿದಾಗ, ಮತ್ತೆರಡು ದಿವಸ ನಂತರ ಅವರನ್ನು ಬರಲು ಹೇಳಿರುವ ವಿಷಯ ನನಗೆ ತಿಳಿದಿರುವುದಿಲ್ಲ. ನಂತರ ಎರಡು ದಿವಸ ಕಳೆದು ಆರ್.ಸಿ. ಮಾಲೀಕರು ತನ್ನ ಕಛೇರಿಗೆ ಬಂದು ವಾಹನವನ್ನು ಅವರಿಗೆ ಬಿಟ್ಟುಕೊಡಲು ಕೇಳಿದಾಗ, ಅದನ್ನು ವಿಶ್ವನಾಥ ರೈ ಎಂಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ, ಸದ್ರಿ ವ್ಯಕ್ತಿಗೆ ಸಂಬಂಧಿಸಿ ಆ ಬೈಕನ್ನು ಪ್ರಕರಣದಲ್ಲಿ ಒಳಪಡಿಸಲಾಗಿದೆ ಹಾಗೂ ಸದ್ರಿ ವಾಹನವು ವಿಶ್ವನಾಥ ಎಂಬವರ ಮೇಲೆ ಪ್ರಕರಣ ದಾಖಲಿಸಿರುವ ವಾಹನವಾಗಿರುತ್ತದೆ. ನೀವು ಸದ್ರಿ ವಾಹನವನ್ನು ಅಧಿಕೃತ ಅಧಿಕಾರಿಗಳ ಪ್ರಾಧಿಕಾರ, ಮಂಗಳೂರು ಇವರ ಕಛೇರಿಯಿಂದ ಸದ್ರಿ ವಾಹನ ಬಿಡುಗಡೆಗೊಳಿಸಿದೆ ಎಂಬುವುದು ಸರಿಯಲ್ಲ. ವಿಶ್ವನಾಥ ರೈ ಎಂಬವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೂ, ಈ ವಾಹನಕ್ಕೂ ಸಂಬಂಧ ಸುಳ್ಳು ಕೇಸು ಹಾಕಿರುವುದು ಎಂದರೆ ಸರಿಯಲ್ಲ

ಹಾಗೂ ವಾಹನದ ಮಾಲೀಕರಾದ ತಿಮ್ಮಪ್ಪಗೌಡ ಎನ್ನುವವರನ್ನು ಎರಡನೇ ಆರೋಪಿಯನ್ನಾಗಿ ಮಾಡಿ ಸುಳ್ಳು ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎನ್ನುವುದು ಸರಿಯಲ್ಲ. ತಾನು ದಾಖಲಿಸಿರುವ ಪ್ರಕರಣದಲ್ಲಿ ಜಫ್ತಾಗಿರುವ ವಾಹನವಾಗಲೀ, ವಾಹನದ ಮಾಲೀಕರಾಗಲಿ ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ ಎಂಬುವುದು ಸರಿಯಲ್ಲ. ಪ್ರಕರಣದ ಒಂದನೇ ಆರೋಪಿ ವಿಶ್ವನಾಥ ರೈ ಇವರ ವಾಸ ಸ್ಥಳ ಕಾಣಿಯೂರು--ಪುತ್ತೂರು ತಾಲ್ಲೂಕು ಆಗಿದ್ದು, ಮಾಲೀಕರು ತಿಮ್ಮಪ್ಪಗೌಡ, ಮುರುಳ್ಯ-ಸುಳ್ಯ ತಾಲ್ಲೂಕು ಆಗಿರುತ್ತದೆ. ಆರ್.ಸಿ. ಮಾಲೀಕರು ತನ್ನ ತೋಟದ ಕಾರ್ಯಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿನಾ ಕಾರಣ ಅವರ ಮೋಟಾರ್ ಸೈಕಲನ್ನು ಜಪ್ತುಪಡಿಸಿ ಸುಳ್ಳು ಕೇಸು ಹಾಕಿದ್ದೀರಿ ಎಂಬುದು ಸರಿಯಲ್ಲ. ತಾನು ಅಪರಾಧ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಶೋಧಿಸಿ, ಅವನು ಒಂದು ಮದ್ಯದ ಬಾಟಲ್ ಇಟ್ಟುಕೊಂಡಿದ್ದು, ಅದನ್ನು ಜಪ್ತುಪಡಿಸಿದ ಬೈಕ್‌ನ ಮೂಲಕ ಮಾರಾಟ ಮಾಡಲಾಗಿದೆ ಎಂಬ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬುವುದು ಸರಿಯಲ್ಲ. ಜಪ್ತುಪಡಿಸಿರುವ ವಾಹನವು ಅಪರಾಧಕ್ಕೆ ಒಳಪಟ್ಟಿರುವುದಿಲ್ಲ ಎಂಬುವುದು ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ ಅನಾಮಧೇಯ ಮಾಹಿತಿ ಬಂದು ಸ್ಥಳಕ್ಕೆ ದಾಳಿವೆಸಗಿದ ಸಂದರ್ಭದಲ್ಲಿ ವಾರಸುದಾರರಿಲ್ಲದೆ ದಾಸ್ತಾನು ಇರಿಸಿರುವ ಅಕ್ರಮ ಮದ್ಯ ಸಾರಾಯಿ ಸಿಗುವುದು ಸರ್ವೆ ಸಾಮಾನ್ಯ. ಪ್ರಕರಣವು ಅಂತಹದೇ ಅನಧಿಕೃತ ಮದ್ಯ ದಾಸ್ತಾನಿನ ಬಗ್ಗೆ ಪತ್ತೆಯಾಗಿದ್ದು, ಈ ಬಗ್ಗೆ ವಾಹನವನ್ನು ಜಪ್ತುಪಡಿಸಿ ಸುಳ್ಳು ಕೇಸು ಹಾಕಿರುವುದು ಸರಿಯಲ್ಲ. ಇಂತಹ ಅನಧಿಕೃತವಾಗಿ ಇರಿಸಲಾದ ಸೊತ್ತುಗಳನ್ನು ವಶಪಡಿಸಿಕೊಂಡು ಕಛೇರಿಯಲ್ಲಿರಿಸಿ ಅವುಗಳನ್ನೇ ಈ ಪ್ರಕರಣದಲ್ಲಿ ತೋರಿಸಿ ಸುಳ್ಳು ಕೇಸು ಹಾಕಲಾಗಿದೆ ಎಂಬುವುದು ಸರಿಯಲ್ಲ. ತಾನು ಬೈಕ್‌ನೊಂದಿಗೆ ಅಪರಾಧ ಸ್ಥಳದಲ್ಲಿ ವಶಪಡಿಸಿದ 180 ಎಂ.ಎಲ್.ನ ಬಾಸ್ ವಿಸ್ಕಿ ಎಂಬ ಮದ್ಯ ವಶಪಡಿಸಿಕೊಂಡಿಲ್ಲ ಎಂದರೆ ಸರಿಯಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ನಿಶಾನೆ ಪಿ3 ಮಹಜರನ್ನು ತನ್ನ ಕಛೇರಿಯಲ್ಲಿ ತಯಾರಿಸಿದೆ ಎಂಬುವುದು ಸರಿಯಲ್ಲ. ತಾನು ಆರೋಪಿಗಳ ವಿರುದ್ಧ ಸುಳ್ಳು ಕೇಸು ಮಾಡಿದ್ದೇನೆ ಎಂಬುವುದು ಸರಿಯಲ್ಲ.

ಎದುರುದಾರರ ಪರ ವಕೀಲರು ಕೇಳಿದ ಪ್ರಶ್ನೆಗಳಿಗೆ ಉತ್ತರ ಸಲ್ಲಿಸಿ, ಈ ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಯಾವುದೇ ಮದ್ಯ ಮಾರಾಟ ಮತ್ತು ಸಾಗಾಟ ಮಾಡಿಲ್ಲವೆಂಬುದನ್ನು ಅಲ್ಲಗಳೆದಿದ್ದಾರೆ ಹಾಗೂ ಮದ್ಯ ಮಾರಾಟ ಮತ್ತು ಸಾಗಾಟ ಆಗಿರುವುದನ್ನು ದೃಢಪಡಿಸಿರುತ್ತಾರೆ. ಈ ಸಾಕ್ಷಿದಾರರ ಹೇಳಿಕೆಗಳನ್ನು ಪರಿಶೀಲಿಸಿದಾಗ, ಅವುಗಳನ್ನು ನಂಬದೇ ಇರಲು ಸಕಾರಣ ಇಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿರುತ್ತೇನೆ. ಅದಲ್ಲದೆ ಸ್ಥಳದಲ್ಲಿ ತಯಾರಿಸಿದ ಮಹಜರು ಮತ್ತು ಪ್ರಕರಣದ ಪ್ರಥಮ ಮಾಹಿತಿ ವರದಿಯು ಈ ಸಾಕ್ಷಿದಾರರ ಹೇಳಿಕೆಯನ್ನು ಪುಷ್ಠೀಕರಿಸುತ್ತೇನೆ. ಆದುದರಿಂದ ಜಪ್ತುಪಡಿಸಿರುವ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟ ಮಾಡಿರುವುದು ಸ್ಪಷ್ಟವಾಗಿ ಸಾಬೀತಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ, ಮೊದಲನೇ ವಿವಾದಾಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಈ ಪ್ರಕರಣದ ಎರಡನೇ ಅಂಶವನ್ನು ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ವಾಹನದಲ್ಲಿ ವಾಹನ ಮಾಲೀಕರಿಗೆ ತಿಳಿಯದೆ ಈ ಕೃತ್ಯವು ಎಸಗಲಾಗಿದೆ ಎಂಬುವುದನ್ನು ಅರ್ಜಿದಾರರು ಸಾಬೀತುಪಡಿಸಬೇಕಾಗಿದ್ದು, ಅರ್ಜಿದಾರರನ್ನು ವಿಚಾರಣೆಗೆ ಹಾಜರುಪಡಿಸಿರುತ್ತಾರೆ. ಅವರ ಹೇಳಿಕೆಯನ್ನು ಈ ಕೆಳಗಿನಂತೆ ಪ್ರಾಧಿಕಾರವು ಪಡೆದಿರುತ್ತದೆ.

ಡಿಡಬ್ಲ್ಯೂ-1

ವಾಹನ ಮಾಲೀಕರಾದ ಶ್ರೀ ಕೆ. ತಿಮ್ಮಪ್ಪಗೌಡ ಇವರು ದಿನಾಂಕ:28.01.2009ರಂದು ಈ ಪ್ರಾಧಿಕಾರದ ಮುಂದೆ ಸಾಕ್ಷಿ ನುಡಿಯುತ್ತಾ, ತಾನು ಕೆಎ-21-ಜೆ-3289 ಸಂಖ್ಯೆಯ ಮೋಟಾರ್ ಬೈಕ್ ಇದರ ಆರ್.ಸಿ. ಮಾಲೀಕನಾಗಿದ್ದೇನೆ. ತಾನು ಕೃಷಿಕನಾಗಿರುತ್ತೇನೆ. ಗೇರು ಹಾಗೂ ಗೇರುಬೀಜದ ಗುತ್ತಿಗೆ ಕಸಬು ಮಾಡುವವನಾಗಿರುತ್ತೇನೆ. ತಾನು ಸುಮಾರು ಒಂದು ವರ್ಷ ಹಿಂದೆ ದಿನಾಂಕ:26.02.2002 ರಂದು ತನ್ನ ಮೋಟಾರು ಬೈಕನ್ನು ಮಾಳ ಎಂಬ ಊರಿನ ರಸ್ತೆ ಬದಿ ನಿಲುಗಡೆಗೊಳಿಸಿ ತನ್ನ ಸ್ವಂತ ಸ್ಥಳಕ್ಕೆ ಬಾಳಿಲ ಎಂಬ ಸ್ಥಳಕ್ಕೆ ಹೋಗಿರುತ್ತೇನೆ. ತಾನು ಸಾಯಂಕಾಲ ಹಿಂತಿರುಗಿ ಬಂದಾಗ ತಾನು ನಿಲುಗಡೆಗೊಳಿಸಿದ ಸ್ಥಳದಲ್ಲಿ ತನ್ನ ವಾಹನ ಇರಲಿಲ್ಲ. ತಾನು ಸ್ಥಳೀಯರಲ್ಲಿ ಬೈಕಿನ ಬಗ್ಗೆ ತಿಳಿಸಿದಾಗ, ನಿಲುಗಡೆಗೊಳಿಸಿದ ಬೈಕನ್ನು ಅಬಕಾರಿ ಇಲಾಖೆಯವರು ಕೊಂಡುಹೋಗಿದ್ದಾರೆ ಎಂದು ತಿಳಿಸಿದರು. ತಾನು ನಂತರ ಸುಳ್ಯ ಪೇಟೆಗೆ ಬಂದು ಅಬಕಾರಿ ಇಲಾಖಾ ಕಛೇರಿಗೆ ಹೋಗಿ ತನ್ನ ಬೈಕನ್ನು ಅಲ್ಲಿ ನೋಡಲಾಗಿ, ಕಛೇರಿಯಲ್ಲಿ ಬೈಕ್ ಇರುವುದು ಕಂಡು. ಅಬಕಾರಿ ಅಧಿಕಾರಿಯವರಲ್ಲಿ ಸದ್ರಿ ಬೈಕನ್ನು ತನ್ನ ಸುಪರ್ದಿಗೆ ನೀಡುವಂತೆ ಕೇಳಿಕೊಂಡಿದ್ದು, ಕಾನೂನು ರೀತಿಯಲ್ಲಿ ಬಿಡುಗಡೆಗೊಳಿಸಬೇಕಾಗಿ ತಿಳಿಸಿರುತ್ತಾರೆ. ಎರಡು ತಿಂಗಳ ನಂತರ ತನ್ನ ವಾಹನಕ್ಕೆ ಬ್ಯಾಂಕ್ ಭದ್ರತೆ ನೀಡಿದಲ್ಲಿ ಮಧ್ಯಂತರ ಬಿಡುಗಡೆ ನೆಲೆಯಲ್ಲಿ ಪಡೆದುಕೊಳ್ಳಬಹುದಾಗಿ ನೋಟೀಸು ಬಂದಿರುತ್ತದೆ. ಆ ದಿವಸ ಅಂದರೆ ದಿನಾಂಕ:26.02.2002 ರಂದು ಮಧ್ಯಾಹ್ನ ತಾನು ಸದ್ರಿ ಬೈಕನ್ನು ರಸ್ತೆಬದಿಯಲ್ಲಿ ನಿಲ್ಲಿಸಿ, ಸಾಯಂಕಾಲ ಸುಮಾರು 6 ಗಂಟೆಗೆ ವಾಪಾಸ್ಸು ಆ ಸ್ಥಳಕ್ಕೆ ಬಂದಿರುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಆರೋಪಿಯಾದ ವಿಶ್ವನಾಥ ರೈಯವರ ಪರಿಚಯ ತನಗಿರಲಿಲ್ಲ. ತಾನು ತನ್ನ ಬೈಕಿನಲ್ಲಿ ಯಾವುದೇ ಸಾರಾಯಿಯನ್ನು ಕೊಂಡುಹೋಗಿರುವುದಿಲ್ಲ. ತನ್ನ ಮೋಟಾರು ಬೈಕನ್ನು ತಾನೇ ಸ್ವತಃ ಚಲಾಯಿಸಿಕೊಂಡಿದ್ದು, ಯಾರಿಗೂ ಉಪಯೋಗಿಸಲು ನೀಡಿರುವುದಿಲ್ಲ. ಈ ದಿನ ಸದ್ರಿ ವಾಹನವನ್ನು ಈ ಪ್ರಾಧಿಕಾರದ ಮುಂದೆ ಹಾಜರುಪಡಿಸಿರುತ್ತೇನೆ. ತಾನು ಯಾವುದೇ ತಪ್ಪು ಮಾಡಿರುವುದಿಲ್ಲ. ತನ್ನ ವಾಹನವನ್ನು ತನಗೆ ಖಾಯಂ ಆಗಿ ಬಿಡುಗಡೆಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ಪಾಟೀ ಸವಾಲಿಗೆ ಉತ್ತರಿಸುತ್ತಾ ವಿಶ್ವನಾಥ ರೈಯವರು ಪ್ರಕರಣದ ಆರೋಪಿಯ ಅಣ್ಣ-ಸೀತಾರಾಮ ರೈ ಎಂಬವರ ಪರಿಚಯ ತನಗೆ 15 ವರ್ಷಗಳಿಂದ ಇರುತ್ತದೆ. ಅವರು ಹೋಟೆಲ್ ಉದ್ಯಮ ನಡೆಸುತ್ತಿದ್ದರು. ವಿಶ್ವನಾಥ ರೈಯವರು ಏನು ಉದ್ಯೋಗ ಮಾಡುತ್ತಾರೆ ಎಂಬುವುದು ತನಗೆ ಗೊತ್ತಿಲ್ಲ. ತನಗೆ 2 ಎಕರ 80 ಸೆನ್ಸ್ ಜಾಗದಲ್ಲಿ ಅಡಿಕೆ-ಗೇರು ತೋಟವಿದೆ. ತನ್ನ ಮನೆಯಲ್ಲಿ ತನ್ನ ಹೆಂಡತಿ ಮತ್ತು 3 ಮಕ್ಕಳಿದ್ದು, ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತನಗೆ ಅಡಿಕೆ ತೋಟದಿಂದ ವರ್ಷಕ್ಕೆ 8 ಕ್ವಿಂಟಾಲ್ ಅಡಿಕೆ ಬರುತ್ತದೆ. ಕ್ವಿಂಟಾಲ್‌ಗೆ ರೂ.6,000/- ರಂತೆ ಸರಾಸರಿ ಬೆಲೆ ಇರುತ್ತದೆ. ಕೃಷಿ ಖರ್ಚೆಲ್ಲಾ ತೆಗೆದು ತನಗೆ ವರ್ಷಕ್ಕೆ ರೂ.10,000/- ಲಾಭಿತಾಯವಾಗುತ್ತದೆ. ತನ್ನ ಮೊದಲನೇ ಮಗ ಡಿಗ್ರಿ ಮಾಡಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದಾನೆ. ಎರಡನೇ ಮಗ ಫ್ಯಾಶನ್ ಡಿಸೈನ್ ಕೋರ್ಸ್ ಮಾಡುತ್ತಿದ್ದಾನೆ. ತನ್ನ ಮಗಳು ಕೂಡಾ ಫ್ಯಾಶನ್ ಡಿಸೈನ್ ಕ್ಲಾಸಿಗೆ ಹೋಗುತ್ತಿದ್ದಾಳೆ. ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾನು ವಿದ್ಯಾಭ್ಯಾಸ ಸಾಲ ರೂ.2,00,000/- ಪಡೆದಿರುತ್ತೇನೆ. ತನಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗವಿಲ್ಲ. ತನ್ನ ಕೃಷಿ ಉತ್ಪನ್ನ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಾಗುವುದಿಲ್ಲ ಎಂದರೆ ಸರಿ, ತಾನು ತೆಗೆದ ಸಾಲವನ್ನೂ ಸಹಾ ಕೃಷಿ ಉತ್ಪನ್ನದಿಂದಲೇ ತೀರಿಸುತ್ತಿದ್ದೇನೆ. ತನ್ನ ಕೃಷಿ ಉತ್ಪನ್ನ ಆದಾಯದಿಂದ ತಾನು ಪಡೆದಿರುವ ಸಾಲಗಳಿಗೆ ಕಂತು ಕಟ್ಟಲು ಕಷ್ಟವಾಗುತ್ತದೆ ಎಂದರೆ ಸರಿ. ತನ್ನ ಕೃಷಿ ಉತ್ಪನ್ನದಿಂದ ಸಾಲ ತೀರಿಸಲು ಸಾಕಾಗದೆ ತಾನು ಅಕ್ರಮ ಮದ್ಯ ಮಾರಾಟ ಮಾಡಲು ಪ್ರಾರಂಭಿಸಿದ್ದೇನೆ ಎಂದರೆ ಸರಿಯಲ್ಲ. ಒಂದೇ ಕಡೆ ಅಕ್ರಮ ಮದ್ಯ ಮಾರಾಟ ಮಾಡಿದಲ್ಲಿ ಅಬಕಾರಿ ದಾಳಿ ಆಗುತ್ತದೆ ಎಂದು ತಾನು ತನ್ನ ಬೈಕಿನಲ್ಲಿ ದಿನವೂ ಒಂದೊಂದು ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದೇನೆ ಎಂದರೆ ಸರಿಯಲ್ಲ. ಅಕ್ರಮ ಮದ್ಯ ಮಾರಾಟ ಮಾಡಲು ವಿಶ್ವನಾಥ ರೈಯನ್ನು ನಾನು ನೇಮಿಸಿದ್ದೇನೆ ಎಂದರೆ ಸರಿಯಲ್ಲ. ದಿನಾಂಕ:26.02.2002ರಂದು ವಿಶ್ವನಾಥ ರೈಯವರಿಗೆ ಬೈಕ್ ಕೊಟ್ಟು ಮದ್ಯ ಮಾರಾಟ ಮಾಡಲು ತಾನೇ ಕಳುಹಿಸಿದ್ದೆ ಎಂದರೆ ಸರಿಯಲ್ಲ. ಆ ದಿನ ಕಾಯರ್‌ತಡ್ಕ ಎಂಬಲ್ಲಿ ವಿಶ್ವನಾಥ ರೈ ಬೈಕಿನ ಮೇಲೆ ಮದ್ಯದ ರಟ್ಟಿನ ಪೆಟ್ಟಿಗೆ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದರೆ ತನಗೆ ಗೊತ್ತಿಲ್ಲ. ಮದ್ಯ ಮಾರಾಟ ಮಾಡುವ ಸಮಯದಲ್ಲಿ ಅಬಕಾರಿ ಇಲಾಖೆಯವರು ದಾಳಿ ಮಾಡಿ ಬೈಕನ್ನು ಮದ್ಯ ಸಮೇತ ಅಮಾನತು ಮಾಡಿರುವರು ಎಂದರೆ ತನಗೆ ಗೊತ್ತಿಲ್ಲ. ವಿಶ್ವನಾಥ ರೈಯವರು ದಾಳಿ ಸಮಯ ತಪ್ಪಿಸಿಕೊಂಡು ಓಡಿಹೋದರು ಎಂದರೆ ತನಗೆ ಗೊತ್ತಿಲ್ಲ.

ಸುಳ್ಯ ನ್ಯಾಯಾಲಯಕ್ಕಾಗಲೀ, ಅಬಕಾರಿ ಇಲಾಖೆಯವರಿಗಾಗಲೀ ತನ್ನ ಬೈಕನ್ನು ಅಬಕಾರಿ ಅಧಿಕಾರಿಗಳು ವಿನಾಕಾರಣ ಅಮಾನತ್ತು ಮಾಡಿಕೊಂಡಿರುತ್ತಾರೆ ಎಂದು ತಾನು ದೂರು ಸಲ್ಲಿಸಿರುವುದಿಲ್ಲ. ಸದರಿ ದಿನ ತಾನು ತನ್ನ ಬೈಕನ್ನು ವಿಶ್ವನಾಥ ರೈಗೆ ಮದ್ಯ ಮಾರಾಟ ಮಾಡಲು ಕೊಟ್ಟಿದ್ದೆ ಎಂದರೆ ಸರಿಯಲ್ಲ. ವಾಹನವನ್ನು ಮುಟ್ಟುಗೋಲು ನಡವಳಿಯಿಂದ ಬಿಡುಗಡೆ ಮಾಡಿಸಲು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

ಅಬಕಾರಿ ಅಧಿಕಾರಿಗಳು ಈ ಪ್ರಕರಣದಲ್ಲಿ ಸುಳ್ಳು ಪ್ರಕರಣವನ್ನು ಸೃಷ್ಟಿ ಮಾಡಲು ಯಾವುದೇ ಕಾರಣವಿರುವುದು ಸಾಕ್ಷ್ಯಾಧಾರ ಮತ್ತು ದಾಖಲಾತಿಗಳಿಂದ ಕಂಡು ಬರುವುದಿಲ್ಲ. ಅದರಂತೆ ಅಭಿಯೋಜಕರ, ಪ್ರಾ.ಸಾ-1 ರ ಹೇಳಿಕೆಗಳು ಮತ್ತು ಹಾಜರುಪಡಿಸಲಾದ ದಾಖಲೆಗಳು ಈ ಪ್ರಕರಣದ ಆರೋಪಗಳು ನಿಸ್ಸಂದೇಹವಾಗಿ ಸಾಬೀತುಪಡುತ್ತದೆ. ಈ ಕಾರಣಗಳಿಂದ ವಾಹನದ ಮಾಲೀಕರು ತನಗೆ ತಿಳಿಯದೆ ವಾಹನವನ್ನು ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ಉಪಯೋಗಿಸಲ್ಪಟ್ಟಿದೆ ಎಂಬುವುದನ್ನು ಸಾಬೀತುಪಡಿಸಲು ಪ್ರಾಧಿಕಾರದ ಮುಂದೆ ನಡೆಸಲಾದ ರಕ್ಷಣಾ ಸಾಕ್ಷಿ ವಿಚಾರಣೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಈ ಕಾರಣದಿಂದ ಎರಡನೇ ವಿವಾದಾಂಶವನ್ನು ಸಕಾರಾತ್ಮಕವಾಗಿ ಪರಿಗಣಿಸಬಹುದಾಗಿದೆ.

ದಿನಾಂಕ:26.02.2008ರಂದು ಅಬಕಾರಿ ಉಪ ನಿರೀಕ್ಷಕರು ದಾಳಿ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ 180 ಎಂ.ಎಲ್.ನ 30 ಬಾಟ್ಲಿ ಮದ್ಯವನ್ನು ಅವರು ವಶಪಡಿಸಿಕೊಂಡಿರುವ ಮೋಟಾರ್ ಬೈಕ್‌ನಿಂದಲೇ ವಶಪಡಿಸಿಕೊಳ್ಳಲಾಗಿದೆ ಎಂಬುವುದರ ಬಗ್ಗೆ ಸ್ಥಳ ಮಹಜರ್‌ನಲ್ಲಿ ಕೇವಲ ಇಲಾಖಾ ಸಿಬ್ಬಂದಿಗಳು ಮಾತ್ರ ಸಹಿ ಮಾಡಿದ್ದು, ಸ್ಥಳದಲ್ಲಿಯೇ ಹಾಜರಿದ್ದ ಯಾವೊಬ್ಬರೂ ಖಾಸಗಿ ಸಾಕ್ಷಿದಾರರನ್ನು ಪಡೆಯದಿರುವುದು ಸಂಶಯಕ್ಕೆ ಆಸ್ಪದವಾಗಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್‌ನಿಂದ ಸದರಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂಬುವುದರ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷ್ಯಾಧಾರಗಳು ಇಲ್ಲದಿದ್ದು, ಸ್ಥಳದಲ್ಲಿ ಆರೋಪಿ ಯಾರು ಎಂಬುವುದು ತಿಳಿಯದೇ ಬೇರೊಬ್ಬ ವ್ಯಕ್ತಿಯು ನೀಡಿರುವ ಹೇಳಿಕೆಯಂತೆ ವಿಶ್ವನಾಥ ರೈ ಎಂಬುವರನ್ನು ಆರೋಪಿಯೆಂದು ಗುರುತಿಸಿರುವ ಮಾತ್ರಕ್ಕೆ ವಾಹನವನ್ನು ಸದರಿ ಮದ್ಯದ ಸಾಗಾಣಿಕೆಗೆ ಬಳಸಲಾಗಿದೆ ಎಂಬ ಬಗ್ಗೆ ನಂಬಲು ಸಾಧ್ಯವಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬರಬಹುದಾಗಿದೆ.

ಈ ಎಲ್ಲಾ ಕಾರಣಗಳು ಮತ್ತು ಪುರಾವೆಗಳಿಂದ ಈ ಪ್ರಕರಣದಲ್ಲಿ ಜಪ್ತುಗೊಳಿಸಿರುವ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿರುವುದು ಮನವರಿಕೆಯಾಗಿರುವುದರಿಂದ, ಈ ಕೆಳಗಿನಂತೆ ಆದೇಶವನ್ನು ಹೊರಡಿಸಲಾಗಿದೆ.

ಆದೇಶ ಸಂಖ್ಯೆ: ಎಸ್‌ಡಿಕೆ/346/ಡಿಟಿಸಿಆರ್/2007-08, ದಿನಾಂಕ:28ನೇ ಫೆಬ್ರವರಿ, 2009

ನೂರ್ ಮಹಮ್ಮದ್ ಹುಸೇನ್, ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ 1965ರ ಕಾಲಂ 43(ಎ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿದ ನಂತರ ಕಾಲಂ 43ಎ ರಡಿಯಲ್ಲಿ ಪ್ರದತ್ತವಾದ

ಅಧಿಕಾರವನ್ನು ಚಲಾಯಿಸಿ ಅಬಕಾರಿ ಉಪ ನಿರೀಕ್ಷಕರು (ನಂ.1) ಜಾರಿ ಮತ್ತು ತನಿಖೆ, ಸುಳ್ಯ ಇವರ ತಕ್ಷೀರು ಸಂಖ್ಯೆ:15/2007–08 ದಿನಾಂಕ:26.02.2008ರಲ್ಲಿ ಜಪ್ತುಪಡಿಸಿರುವ ವಾಹನ ಮೋಟಾರು ಬೈಕ್ ಸಂಖ್ಯೆ: ಕೆಎ–21–ಜೆ–3289 (ಟಿ.ವಿ.ಎಸ್.ವಿಕ್ಟರ್ ಜಿ.ಎಸ್.) ನ್ನು ಆರ್.ಸಿ. ಮಾಲೀಕರಾದ ಶ್ರೀ ತಿಮ್ಮಪ್ಪಗೌಡ ಬಿನ್ ವೆಂಕಣ್ಣಗೌಡ, ಖದೀರ್ ಹೌಸ್, ಮುರುಳ್ಯ ಮನೆ, ಸುಳ್ಯ ಇವರ ಪರ ಬಿಡುಗಡೆಗೆ ಆದೇಶ ನೀಡಿರುತ್ತೇನೆ.

ಈ ಪ್ರಾಧಿಕಾರದಿಂದ ದಿನಾಂಕ:02.08.2008ರಂದು ವಾಹನ ಬಿಡುಗಡೆಗೊಳಿಸಿ ತಾತ್ಕಾಲಿಕವಾಗಿ ಮಧ್ಯಂತರ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ, ಆರ್.ಸಿ. ಮಾಲೀಕರು ಮಧ್ಯಂತರ ಬಿಡುಗಡೆ ಹೊಂದಿರುವ ಮೋಟಾರು ಬೈಕ್ ಸಂಖ್ಯೆ: ಕೆಎ–21–ಜೆ–3289 (ಟಿ.ವಿ.ಎಸ್. ವಿಕ್ಟರ್ ಜಿ.ಎಸ್.) ಕ್ಕೆ ಸಂಬಂಧಿಸಿ ಈ ಪ್ರಾಧಿಕಾರಕ್ಕೆ ಒಪ್ಪಿಸಿರುವ ಭದ್ರತೆ ಬ್ಯಾಂಕ್ ಗ್ಯಾರಂಟಿ ಪತ್ರವನ್ನು ಹಿಂದಕ್ಕೆ ನೀಡಲು ಆದೇಶಿಸಿದೆ.

ಈ ಆದೇಶವನ್ನು ದಿನಾಂಕ:28.02.2009ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿವಸಗಳ ನಂತರ ಜಾರಿಯಲ್ಲಿ ಬರುತ್ತದೆ.

ನೂರ್ ಮಹಮ್ಮದ್ ಹುಸೇನ್
ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್
ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.

ಅನುಬಂಧ–1

ಫಿರ್ಯಾದುದಾರರ ಪರ ಮಂಡಿಸಲಾದ ಸಾಕ್ಷಿಗಳ ವಿವರ

ಪ್ರಾ.ಸಾ.–1–ಶ್ರೀ ಕೃಷ್ಣ ನಾಯಕ್, ಅಬಕಾರಿ ಉಪ ನಿರೀಕ್ಷಕರು (ನಂ.1), ಸುಳ್ಯ ವಲಯ

ಅನುಬಂಧ–2

ಫಿರ್ಯಾದುದಾರರ ಪರ ಮಂಡಿಸಲಾದ ದಾಖಲಾತಿಗಳು

ನಿಶಾನೆ ಪಿ–1: ಸ್ಥಳ ಮಹಜರ ಪ್ರತಿ
ನಿಶಾನೆ ಪಿ–2: ಪ್ರಥಮ ಮಾಹಿತಿ ವರದಿ ಪ್ರತಿ
ನಿಶಾನೆ ಪಿ–3: ಬಿ ಎಕ್ಸ್‌ಟ್ರ್ಯಾಕ್ಟ್ ವರದಿಯ ಪ್ರತಿ
ನಿಶಾನೆ ಪಿ–4: ರಾಸಾಯನಿಕ ತಜ್ಞರ ವರದಿ ಪ್ರತಿ
ನಿಶಾನೆ ಪಿ–5: ದೋಷಾರೋಪಣ ಪಟ್ಟಿಯ ಪ್ರತಿ.
ನಿಶಾನೆ ಪಿ–5(ಎ): ದೋಷಾರೋಪಣ ಪಟ್ಟಿಯಲ್ಲಿ ಸಹಿ ಇರುವ ಪ್ರತಿ.

ಅನುಬಂಧ–3

ವಾಹನ ಮಾಲೀಕರ ಪರ ವಿಚಾರಣೆ ಮಾಡಿದ ಸಾಕ್ಷಿದಾರರು

ಡಿಡಬ್ಲ್ಯೂ–1: ಶ್ರೀ ಕೆ. ತಿಮ್ಮಪ್ಪ ಗೌಡ.

ಅನುಬಂಧ–4

ವಾಹನ ಮಾಲೀಕರ ಪರವಾಗಿ ಗುರುತಿಸಲಾದ ಸಾಕ್ಷಿದಾರರು

–ಇಲ್ಲ–

ನೂರ್ ಮಹಮ್ಮದ್ ಹುಸೇನ್
ಪಿ.ಆರ್.239 ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್
ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಹಾವೇರಿ

ಪ್ರಕಟಣೆ

ಸಂಖ್ಯೆ: ಜಿಸಕಅ/ಎಸ್–4/ಕಾ.ಪ.ತ/ಸಿಆರ್.09–10/187, ದಿನಾಂಕ:10ನೇ ಜೂನ್, 2009

ವಿಷಯ: 2009–10ನೇ ಸಾಲಿಗಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು.

ಉಲ್ಲೇಖ: 1) ಸರ್ಕಾರಿ ಆದೇಶ ಸಂಖ್ಯೆ: SWL-68/SEW-89, ಬೆಂಗಳೂರು, ದಿನಾಂಕ:02.11.1990.
2) ಸರ್ಕಾರಿ ಆದೇಶ ಸಂಖ್ಯೆ: ಸಕಇ:421:ಪಕವಿ:95:ದಿನಾಂಕ:29.07.1997.
3) ಸರ್ಕಾರದ ಆದೇಶ ಸಂಖ್ಯೆ: ಸಕಇ:349:ಪಕವಿ:05: ದಿನಾಂಕ:28.01.2006.

2009–10ನೇ ಸಾಲಿಗಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡುವ ಕುರಿತು ಉಲ್ಲೇಖದಲ್ಲಿ ನಮೂದಿಸಿದ ಸರ್ಕಾರಿ ಆದೇಶಗಳನ್ವಯ ಅರ್ಹ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅ. ನಂ.	ಯೋಜನೆ ಹೆಸರು	ಆಯ್ಕೆ ಮಾಡುವ ಅಭ್ಯರ್ಥಿಗಳ ಸಂಖ್ಯೆ			ತರಬೇತಿ ಅವಧಿ	ತರಬೇತಿ ಶಿಷ್ಯವೇತನ (ಪ್ರತಿ ಮಾಹೆಯಾನ)
		ಪ.ಜಾ.	ಪ.ವರ್ಗ	ಒಟ್ಟು		
1.	ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ಯೋಜನೆ.	12	04	16	4 ವರ್ಷ	ರೂ.1000.00

ಅರ್ಹತೆಗಳು:

1) ಸದರಿ ಯೋಜನೆಯಲ್ಲಿ ಅರ್ಜಿದಾರರು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವೀಧರರಾಗಿರಬೇಕು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 2 ವರ್ಷದಿಂದೀಚಿಗೆ ಕಾನೂನು ಪದವಿಯನ್ನು ಪಾಸುಮಾಡಿರಬೇಕು. ಅಂದರೆ 2007-08, 2008-09ನೇ ಸಾಲಿನಲ್ಲಿ ಅಂತಿಮ ಕಾನೂನು ಪರೀಕ್ಷೆಗಳನ್ನು ಪಾಸಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

2) ವಕೀಲಿ ವೃತ್ತಿಯನ್ನು ನಡೆಸಲು ಅರ್ಹತೆಗಳನ್ನು ಪಡೆದಿರುವ ಕಾನೂನು ಪದವೀಧರರು ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅರ್ಹರು.

3) ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಯ ಗರಿಷ್ಟ ವಯಸ್ಸು 35 ವರ್ಷ ಮೀರಿರಬಾರದು.

4) ಅಪೂರ್ಣ ಮತ್ತು ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

5) ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯನ್ನು ಮಧ್ಯದಲ್ಲಿ ಬಿಟ್ಟು ಹೋಗಬಾರದು. ಬಿಟ್ಟು ಹೋದಲ್ಲಿ ಶಿಷ್ಯವೇತನವನ್ನು ಪುನರ್ ವಸೂಲಿ ಮಾಡಲಾಗುವುದು.

6) ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ.1000.00 (ರೂ. ಒಂದು ಸಾವಿರ ಮಾತ್ರ) ದಂತೆ ಶಿಷ್ಯವೇತನ ನೀಡಲಾಗುವುದು.

7) ಆಯ್ಕೆಯಾದ ಅಭ್ಯರ್ಥಿಗಳನ್ನು ಡಿಸ್ಟಿಕ್ ಪಬ್ಲಿಕ್ ಪ್ರಾಸಿಕ್ಯೂಟರ್/ ಸರ್ಕಾರಿ ವಕೀಲರು ಅಥವಾ 20 ವರ್ಷಕ್ಕೂ ಮೇಲ್ಪಟ್ಟು ವಕೀಲ ವೃತ್ತಿಯನ್ನು ನಡೆಸಿದ ಖಾಸಗಿ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು.

ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಜಿಲ್ಲಾ/ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಜನ್ಮ ದಾಖಲೆ ಕುರಿತು (ಎಸ್.ಎಸ್.ಎಲ್.ಸಿ. ಅಂಕಪಟ್ಟಿ) ಬಾರ್ ಅಸೋಸಿಯೇಶನಲ್ಲಿ ಸದಸ್ಯತ್ವ ಪಡೆದ ಬಗ್ಗೆ ದೃಢೀಕರಣ ಪ್ರಮಾಣ ಪತ್ರ, ಕಾನೂನು ಪದವೀಯ ಅಂಕಪಟ್ಟಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:30.06.2009 ರೊಳಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಹಾವೇರಿ (ಜಿಲ್ಲಾ ಆಡಳಿತ ಸಂಕೀರ್ಣ ಭವನ ಬಿ ಬ್ಲಾಕ್ ದೇವಗಿರಿ) ಇವರಿಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಹಾವೇರಿ ಇವರ ಅಧ್ಯಕ್ಷತೆಯಲ್ಲಿ ರಚಿತವಾದ ಆಯ್ಕೆ ಸಮಿತಿಯಿಂದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಇತರೆ ಹೆಚ್ಚಿನ ಮಾಹಿತಿಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಹಾವೇರಿ ಇವರನ್ನು ಸಂಪರ್ಕಿಸಿ ಪಡೆಯಬಹುದು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಸದಸ್ಯ
ಪಿ.ಆರ್.542 ಕಾರ್ಯದರ್ಶಿ, ಕಾನೂನು ಪದವೀಧರರ ಆಡಳಿತ
ನ್ಯಾಯಾಧೀಕರಣ ತರಬೇತಿ ಆಯ್ಕೆ ಸಮಿತಿ, ಹಾವೇರಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳವರ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ

ಅಧಿಸೂಚನೆ

ಸಂಖ್ಯೆ: ಎ3-ಸಿಓಎಸ್-ಸಿಆರ್-6/2009-10, ದಿನಾಂಕ:16ನೇ ಜೂನ್, 2009

ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ಅರಣ್ಯ ಅಪರಾಧ ಪ್ರಕರಣ ಸಂಬಂಧ ಕೆಳಕಂಡ ವಾಹನಗಳನ್ನು ವಲಯ ಅರಣ್ಯಾಧಿಕಾರಿ, ತರೀಕೆರೆ ವಲಯದ ಸಿಬ್ಬಂದಿ ವರ್ಗದವರು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್-71(ಎ)ರ ಪ್ರಕಾರ ಕ್ರಮ ಜರುಗಿಸುವಂತೆ ಈ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಕ್ರ. ಸಂ.	ಮೊಕದ್ದಮೆ ಸಂಖ್ಯೆ	ವಾಹನಗಳ ವಿವರ	ಯಂತ್ರದ ಸಂಖ್ಯೆ	ಛಾಸೀಸ್ ಸಂಖ್ಯೆ
1.	ವಲಯ ಅರಣ್ಯಾಧಿಕಾರಿ, ತರೀಕೆರೆ ಅರಣ್ಯ ಮೊಕದ್ದಮೆ ನಂ.31/2009-10 ದಿನಾಂಕ:10.06.2009	ಒಂದು ಸುಜುಕಿ ಮ್ಯಾಕ್ಸ್ ಬೈಕ್ ಸಂ:ಕೆಎ-18-ಹೆಚ್-3119 ರಲ್ಲಿ ಸಾಗುವಾನಿ ತುಂಡುಗಳು 2=0.226ಎಂ3	-	-

ಈ ಮೇಲ್ಕಂಡ ವಾಹನದ ನಿಜವಾದ ವಾರಸುದಾರರು ಯಾರಾದರೂ ಇದ್ದಲ್ಲಿ ಅವರು ವಾಹನಗಳ ಬಗ್ಗೆ ಅಧಿಕೃತ ಹಕ್ಕು ಬಾದ್ಯತೆಗಳನ್ನು ಈ ಕೆಳಸಹಿ ಮಾಡಿರುವವರ ಸಮ್ಮುಖದಲ್ಲಿ ಈ ಅಧಿಸೂಚನೆಯು ಕರ್ನಾಟಕ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು (30) ದಿನಗಳ ಒಳಗೆ ಹಾಜರುಪಡಿಸಬೇಕಾಗಿ ಮತ್ತು ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಕಳ್ಳ ಸಾಗಾಣಿಕೆ ಮಾಡಲು ಉಪಯೋಗಿಸಿದಕ್ಕಾಗಿ ಏಕೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ಅವರುಗಳು ಅಧಿಕೃತ ಸಮಜಾಯಿಷಿಯನ್ನು ಬರಹದ ಮೂಲಕ ಇತರೆ ದಾಖಲಾತಿಗಳೊಂದಿಗೆ ಈ ಕೆಳಸಹಿದಾರರ ಸಮ್ಮುಖದಲ್ಲಿ ಹಾಜರುಪಡಿಸಲು ಈ ಮೂಲಕ ಪ್ರಕಟಿಸಲಾಗಿದೆ. ಮೇಲ್ಕಾಣಿಸಿದ ಅವಧಿಯೊಳಗೆ ಲಿಖಿತ ಮೂಲಕ ಯಾವುದೇ ಅರ್ಜಿಯನ್ನು ಈ ಕೆಳಸಹಿದಾರರಿಗೆ ಸಲ್ಲಿಸದೇ ಇದ್ದಲ್ಲಿ ಈ ವಾಹನಗಳನ್ನು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 71(ಎ) ಎರಡನೇ ತಿದ್ದುಪಡಿ ಪ್ರಕಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಟಿ. ಹೀರಾಲಾಲ್
ಉಪ ಅರಣ್ಯ ಸಂರಕ್ಷಣಾಧಿಕಾರಿ,
ಭದ್ರಾವತಿ ವಿಭಾಗ, ಭದ್ರಾವತಿ.

ಪಿ.ಆರ್.544

ವಾಣಿಜ್ಯ ತೆರಿಗೆ ಇಲಾಖೆ

ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರವರ ಕಛೇರಿ, (ಆಡಳಿತ) ಮೌ.ತೆ.ವಿ-3, ಬೆಂಗಳೂರು

ಸಂಖ್ಯೆ: ಜಂಆ(ಆ)/ಡಿವಿಓ-3/08-09, ದಿನಾಂಕ:17ನೇ ಜೂನ್, 2009

ಸುಟ್ಟುಹೋಗಿರುವ ನಮೂನೆ 505ರ ಕ್ರ.ಸಂ.737039 ರಿಂದ 737041

ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆಂದರೆ ಮೆ: ಕರ್ನಾಟಕ ಕ್ಯಾಸೂರಿನ ಪೋಲ್ಸ್ ಸೆಂಟರ್, ನ್ಯೂ ಬಂಬೂ ಬಜಾರ್, ಬೆಂಗಳೂರು, ಟಿನ್ ಸಂಖ್ಯೆ: 29330067973 ಈ ನೋಂದಾಯಿತ ವರ್ತಕರಿಗೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಎಲ್‌ವಿಓ-110, ಬೆಂಗಳೂರು, ಕಛೇರಿಯವರು ನೀಡಿದ್ದ ನಮೂನೆ 505ರ ಕ್ರ.ಸಂ.737039 ರಿಂದ 737041ರ ಒಟ್ಟು 3 ಹಾಳೆಗಳನ್ನು ರದ್ದುಗೊಳಿಸಲಾಗಿದೆ.

ಆದುದರಿಂದ, ಈ ಮೇಲ್ಕಂಡ ನಮೂನೆ 505ರ ಕ್ರ.ಸಂ.737039 ರಿಂದ 737041ರವರೆಗೆ ಒಟ್ಟು 3 ಹಾಳೆಯನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಉಪಯೋಗಿಸಿದಲ್ಲಿ ಸರ್ಕಾರದ ರಾಜಸ್ವಕ್ಕೆ ಉಂಟಾಗುವ ನಷ್ಟಕ್ಕೆ ವೈಯುಕ್ತಿಕವಾಗಿ ಅವರೇ ಜವಾಬ್ದಾರರಾಗಿರುತ್ತಾರೆ.

ಬೆಂಗಳೂರು
ದಿನಾಂಕ:
ಪಿ.ಆರ್.545

ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು,
(ಆಡಳಿತ), ಮೌ.ತೆ.ವಿ-3, ಬೆಂಗಳೂರು.

ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಉಪಧನ ಪಾವತಿ ಕಾಯ್ದೆಯಡಿ ನಿಯಂತ್ರಣಾಧಿಕಾರಿಯವರ ನ್ಯಾಯಾಲಯ, ವಿಭಾಗ-4, ಬೆಂಗಳೂರು

ಸಂಖ್ಯೆ: ಪಿಜಿಎ/ಎಸ್.ಆರ್-24/1996-97

ಅರ್ಜಿದಾರರು:

1) ಶ್ರೀಮತಿ ಸಾಕಮ್ಮ ಕೋಂ ಲೇಟ್ ಪುಟ್ಟೇಗೌಡ
2) ಶ್ರೀಮತಿ ಪಿ. ಸುಜಾತ ಕೆಂಪಾ ತಂದೆ: ಲೇಟ್ ಪುಟ್ಟೇಗೌಡ
3) ಶ್ರೀಮತಿ ಪದ್ಮಾ ತಂದೆ: ಲೇಟ್ ಪುಟ್ಟೇಗೌಡ
4) ಶ್ರೀ ಸುರೇಶ ಬಿನ್ ಲೇಟ್ ಪುಟ್ಟೇಗೌಡ
5) ಶ್ರೀಮತಿ ಜಯಚಿತ್ರ ತಂದೆ: ಲೇಟ್ ಪುಟ್ಟೇಗೌಡ
6) ಶ್ರೀಮತಿ ಪಿ. ಮಂಜುಳ ತಂದೆ: ಲೇಟ್ ಪುಟ್ಟೇಗೌಡ

ನಂ.148, 2ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಮಾರುತಿನಗರ, ಬಾಪೂಜಿನಗರ, ಮೈಸೂರು ರಸ್ತೆ, ಬೆಂಗಳೂರು-560 026.

ವಿರುದ್ಧ

ಪ್ರತಿವಾದಿಗಳು:

ಆಡಳಿತ ವರ್ಗ ಕೆ.ಎಸ್.ಆರ್.ಟಿ.ಸಿ. ಸೆಂಟ್ರಲ್ ಆಫೀಸ್ ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು-560 027.

ತಿದ್ದುಪಡಿ ಪ್ರಕಟಣೆ

ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೇಲೆ ಹೇಳಲಾದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ದಿನಾಂಕ:24.04.2007ರಂದು ಉಪಧನ ಪಾವತಿ ಕಾಯ್ದೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಅರ್ಜಿಯಲ್ಲಿ ಅವರ ಪತಿ/ತಂದೆ ಪುಟ್ಟೇಗೌಡ, ಇವರು ಪ್ರತಿವಾದಿ ಸಂಸ್ಥೆಯಲ್ಲಿ ತಮ್ಮ 35 ವರ್ಷಗಳ ಸೇವೆ ಸಲ್ಲಿಸಿದ್ದು, ನಂತರದಲ್ಲಿ ದಿನಾಂಕ:10.10.2006 ರಂದು ಮರಣ ಹೊಂದಿರುತ್ತಾರೆಂದು ತಿಳಿಸಿ, ಪ್ರತಿವಾದಿಗಳಿಂದ ಕಾನೂನು ರೀತ್ಯ ಬರಬೇಕಾದ ಉಪಧನವನ್ನು ಕೊಡಿಸಿಕೊಡಬೇಕೆಂದು ಕೋರಿರುತ್ತಾರೆ.

ಸದರಿ ದಾವೆಯ ವಿಚಾರಣೆ ನಡೆಯುತ್ತಿದ್ದು, ಈ ಬಗ್ಗೆ ಆದೇಶ ಹೊರಡಿಸಬೇಕಾಗಿರುವುದರಿಂದ ಮೇಲೆ ಸೂಚಿಸಿರುವ ಅರ್ಜಿಯನ್ನು ಹೊರತುಪಡಿಸಿ (ಜೀವಂತ ಸದಸ್ಯರು) ಬೇರೆ ಯಾರಾದರೂ ಸದರಿ ಕಾರ್ಮಿಕರಿಗೆ ಸಂಬಂಧಿಸಿದ ಶಾಸನಬದ್ಧ ವಾರಸುದಾರರು ಎಂದು ಪರಿಗಣಿಸಲು ಪ್ರಾರ್ಥಿಸುವುದಾದಲ್ಲಿ ಅಂತಹವರು ಈ ಪ್ರಕಟಣೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಅಂತಹ ಆಕ್ಷೇಪಣೆಗಳನ್ನಾಗಲೀ ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದೆಂದು ಈ ಮೂಲಕ ಸೂಚಿಸಲಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ದಿನಾಂಕ:24.06.2009

ಎ.ಹೆಚ್. ಉಮೇಶ
ಸಹಾಯಕ ಕಾರ್ಮಿಕ ಆಯುಕ್ತರು ಮತ್ತು
ನಿಯಂತ್ರಣಾಧಿಕಾರಿಗಳು, ಉಪಧನ ಪಾವತಿ
ಕಾಯ್ದೆ, ವಿಭಾಗ-4, ಬೆಂಗಳೂರು.

ಪಿ.ಆರ್.543

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಸಂಖ್ಯೆ: ಕಾಅಕೊ/ಕಾನಪ/ಮ.ಪ್ರ/ಸಂಖ್ಯೆ:43/2009, ದಿನಾಂಕ: 27ನೇ ಜನವರಿ, 2009

ಅರ್ಜಿದಾರರು:

1) ಶ್ರೀಮತಿ ಟಿ. ಶಿವಮ್ಮ ಗಂಡ: ದಿ:ಸಿದ್ದಪ್ಪ
2) ದಿವ್ಯ ತಂದೆ:ಸಿದ್ದಪ್ಪ
3) ಸಂತೋಷ ತಂದೆ:ಸಿದ್ದಪ್ಪ
4) ಕೆ. ಸಿದ್ದಪ್ಪ
5) ಉಮಾಕ್ಷಮ್ಮ ಗಂಡ: ಕೆ.ಸಿದ್ದಪ್ಪ

ಎಲ್ಲಾ ಅರ್ಜಿದಾರರ ವಾಸ: ಜಂತಕಲ್ ತಾ: ಗಂಗಾವತಿ.

ವಿರುದ್ಧ

ಪ್ರತಿವಾದಿಗಳು:

1) ಆರ್.ಎಂ. ಶಿವರುದ್ರಯ್ಯ ತಂದೆ: ಆರ್.ಎಂ. ತಿಪ್ಪೆಸ್ವಾಮಿ, ಲಾರಿಮಾಲೀಕರು, ಬಳ್ಳಾರಿ.
2) ಮೆ: ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ., ಬಳ್ಳಾರಿ.

ಸಾರ್ವಜನಿಕರಿಗೆ ಮತ್ತು ಸಂಬಂಧ ಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ: ಶ್ರೀ ಸಿದ್ದಪ್ಪ ತಂದೆ: ಕೆ. ಸಿದ್ದಪ್ಪ ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ:03.08.2008 ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ, ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ ಸಿದ್ದಪ್ಪ S/o ಕೆ.ಸಿದ್ದಪ್ಪ ಇವರ ವಾರಸುದಾರರಾದ ಶ್ರೀಮತಿ ಟಿ. ಶಿವಮ್ಮ ಗಂಡ: ಸಿದ್ದಪ್ಪ ಹಾಗೂ 4 ಜನ ಅವಲಂಬಿತರರು ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಪಿ.ಆರ್.309

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-1, ಬೆಂದೂರ್‌ವೆಲ್, ಕಂಕನಾಡಿ, ಮಂಗಳೂರು-ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ/ಸಿಆರ್-7/09ಎಫ್, ದಿನಾಂಕ:30ನೇ ಮಾರ್ಚ್, 2009

ಅರ್ಜಿದಾರರು:

1) ಶ್ರೀ ಮೊಕ್ತರ್ ಹುಸೈನ್ S/o ಲೇಟ್ ಸಿದ್ದಿಕ್
ವಾಸ: ಬಾಬುಪುರ ಗ್ರಾಮ & ಅಂಚೆ,
ಬುದಿಯೊ, ಇಂಗ್ಲೀಷ್ ಬಜಾರ್ ತಾಲ್ಲೂಕು,
ಜಿಲ್ಲೆ, ಮೊಲ್‌ಡಾ, ವೆಸ್ಟ್‌ಬೆಂಗಾಲ್,
ಪಿನ್-732128.

2) ಶ್ರೀಮತಿ ರುಲೇಶಾ,
ಬುದಿಯೊ ಅಂಚೆ, ಇಂಗ್ಲೀಷ್ ಬಜಾರ್
ತಾಲ್ಲೂಕು, ಜಿಲ್ಲೆ, ಮೊಲ್‌ಡಾ,
ವೆಸ್ಟ್‌ಬೆಂಗಾಲ್, ಪಿನ್-732128.

ವಿರುದ್ಧ

ಪ್ರತಿವಾದಿಗಳು:

1) ಎನ್.ವಿ.ಎಸ್. ಇಲೆಕ್ಟ್ರಿಕಲ್ಸ್ & ಪವರ್ ಸಿಸ್ಟಮ್ಸ್,
C/o ಸಾಗರ್ ಫರ್ಮ್ ಧಾಂಡೇಲಾ ಪ್ರೈ.ಲಿ.,
ಧರ್ಮಸ್ಥಳ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ.

2) ಮೆ: ಸಾಗರ್ ಪವರ್ ಪ್ರೊಜೆಕ್ಟ್ ಪ್ರೈ.ಲಿ., ಧರ್ಮಸ್ಥಳ ಅಂಚೆ ಮತ್ತು ಗ್ರಾಮ, ಸ್ವಾಮಿಕೃಪಾ ಕಟ್ಟಡ, ಬೆಳ್ತಂಗಡಿ ತಾಲ್ಲೂಕು.

3) ದಿ ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ., ಸಲೀಮ್ ನಗರ,ಮಾಲಕಪೇಟೆ, ಹೈದರಬಾದ್, ಆಂಧ್ರಪ್ರದೇಶ-500038.

ಅಧಿಸೂಚನೆ

ಅರ್ಜಿದಾರನಾದ ಶ್ರೀ ಮೊಕ್ತರ್ ಹುಸೈನ್ ಇವರು ತಮ್ಮ ಮಗನಾದ ಶ್ರೀ ಮೆಹತಾಬ್ ಇವರು 1ನೇ ಪ್ರತಿವಾದಿಗಳಾದ ಶ್ರೀ ಎನ್.ವಿ.ಎಸ್. ಎಲೆಕ್ಟ್ರಿಕಲ್ & ಪವರ್ ಸಿಸ್ಟಮ್ ಸಂಸ್ಥೆಯಲ್ಲಿ ವೈಯರಿಂಗ್ ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:18.11.2008 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೇ ಬೇರೆ ಯಾರಾದರೂ ಅರ್ಜಿದಾರರಾಗಿದ್ದು ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮು ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಡಿ.ಜಿ. ನಾಗೇಶ
ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ದಕ್ಷಿಣ ಕನ್ನಡ ಉಪವಿಭಾಗ-1, ಮಂಗಳೂರು.

ಪಿ.ಆರ್.312

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ಉಪವಿಭಾಗ-1. ಕಾರ್ಮಿಕ ಭವನ, ಐ.ಟಿ.ಐ. ಆವರಣ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29

ಸಂಖ್ಯೆ:ಕಾಅಬೆಂ-1/ಡಬ್ಲ್ಯೂಸಿಎ/ಎಫ್‌ಸಿ/ಸಿಆರ್-10/2009, ದಿನಾಂಕ:4ನೇ ಏಪ್ರಿಲ್, 2009

ಅರ್ಜಿದಾರರು:

1) ಶ್ರೀ ರಾಮಯ್ಯ S/o ಶ್ರೀ ಹುಚ್ಚಯ್ಯ,
ವಯಸ್ಸು-72.

2) ಶ್ರೀಮತಿ ರುಕ್ಕಮ್ಮ, W/o ರಾಮಯ್ಯ
ವಯಸ್ಸು:60, ಯಾಲದಹಳ್ಳಿ ವಿಲೇಜ್, ಬಿ.ಜಿ.
ನಗರ (ಅಂಚೆ), ನಾಗಮಂಗಲ ತಾ: ಮಂಡ್ಯ
ಜಿಲ್ಲೆ.

ವಿರುದ್ಧ

ಪ್ರತಿವಾದಿಗಳು:

1) ಶ್ರೀಮತಿ ಸಿ.ವಿ. ಹರಿಣ @ ಹರಿಣಿ W/o ಕುಮಾರ್, ಡಿ.ಹೆಚ್. ನಂ.132, 7ನೇ ಕ್ರಾಸ್, ಕೆ.ಆರ್. ಲೇಔಟ್, ಜೆ.ಪಿ.ನಗರ, 6ನೇ ಫೇಸ್, ಬೆಂಗಳೂರು-78.

2) ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂ.ಲಿ., ಎಸ್.ವಿ.ಆರ್. ಕಾಂಪ್ಲೆಕ್ಸ್ ನಂ.89, ಮಡಿವಾಳ, ಕೋರಮಂಗಲ, ಹೊಸೂರು ಮುಖ್ಯರಸ್ತೆ, ಬೆಂಗಳೂರು-68.

ಪ್ರಕಟಣೆ

ಈ ಮೇಲೆ ನಮೂದಿಸಿದ ಅರ್ಜಿದಾರರು ತಾವು ಮೃತ ಆರ್. ಚಂದ್ರಶೇಖರ್ ಇವರ ಅವಲಂಬಿತರೆಂದೂ, ಮೃತನು ಒಂದನೇ ಪ್ರತಿವಾದಿಯವರ ಸಂಸ್ಥೆಯಲ್ಲಿ ಚಾಲಕ ಎಂದು ಕೆಲಸ ಮಾಡುವಾಗ, ಕೆಲಸದ ವೇಳೆಯಲ್ಲಿ ಹಾಗೂ ಕೆಲಸದ ಕಾರಣದಿಂದ ಉಂಟಾದ ಅಪಘಾತದಲ್ಲಿ ದಿನಾಂಕ:30.09.2007 ರಂದು ಮರಣ ಹೊಂದಿರುತ್ತಾರೆಂದೂ, ಈ ಸಂಬಂಧ ತಮಗೆ ಕಾಯ್ದೆ ಅನುಸಾರ ಪ್ರತಿವಾದಿಗಳಿಂದ ಬರತಕ್ಕ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯದ ಮುಂದೆ ಬೇಡಿಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೇ ಹಾಗೂ ಮೇಲೆ ನಮೂದಿಸಿರುವ ಅರ್ಜಿದಾರರಲ್ಲದೇ, ತಾವೂ ಸಹ ಮೃತನ ನಿಜವಾದ "ಅವಲಂಬಿತರು" ಎಂದು ಪರಿಗಣಿಸಲು ಕೇಳಿಕೊಳ್ಳುವುದಾದರೇ, ಅಂತಹವರು ಈ ಪ್ರಕಟಣೆಯು ಈ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 (ಮೂವತ್ತು) ದಿವಸಗಳೊಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ, ಮೇಲ್ಕಂಡ ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ತಿಳಿಯಪಡಿಸಿದೆ.

ಎಂ. ನಾಗರಾಜು
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಹಾಗೂ ಕಾರ್ಮಿಕ ಅಧಿಕಾರಿ,
ಉಪವಿಭಾಗ–1, ಬೆಂಗಳೂರು–560 029.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ಉಪವಿಭಾಗ–1, ಕಾರ್ಮಿಕ ಭವನ, ಐ.ಟಿ.ಐ. ಆವರಣ, ಬನ್ನೇರುಘಟ್ಟ ರಸ್ತೆ, ಬೆಂಗಳೂರು–29

ಸಂಖ್ಯೆ:ಕಾಅಬೆಂ–1/ಡಬ್ಲ್ಯೂಸಿಎ/ಎಫ್‌ಸಿ/ಸಿಆರ್–11/2009, ದಿನಾಂಕ:4ನೇ ಏಪ್ರಿಲ್, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀಮತಿ ಅಮೀನಾ ಕುಟ್ಟಿ W/o ಲೇಟ್ ಅಹಮ್ಮದ್ ಕೋಯಾ, ವಯಸ್ಸು:50 ವರ್ಷ. ಮಲೆಯೆಕ್ಕಲ್ ಪೊಟ್ಟಮ್ಮಲ್‌ಹೌಸ್, ಕೊಲಕ್ಕಟುಚಲಿ ಅಂಚೆ, ಅರರಿಯಾಜಿಲ್ಲೆ, ಚೆಲಂಬ್ರವಯಾ, ಮಾಲಪುರಂ (ಡಿ) ಕೇರಳ.	ವಿರುದ್ಧ	1) ಮೆ: ಬ್ಲೂಸ್ಟಾರ್ ಲಿಮಿಟೆಡ್ ಓಜೋನ್‌ಮನ್ಯೆ ಟೆಕ್‌ಪಾರ್ಕ್, ನಂ.56/18 & 55/9 ಹೊಂಗಸಂದ್ರ ವಿಲೇಜ್, ಬೇಗೂರು ಹೋಬಳಿ, ಗಾರೆಬಾವಿಪಾಳ್ಯ, ಬೆಂಗಳೂರು–68. 2) ಮೆ: ಪ್ರಗತಿ ಇಂಜಿನಿಯರ್ಸ್, ನಂ.192, ತುರಗನಹಳ್ಳಿ ವಿಲೇಜ್, ರಾಮಗೊಂಡನಹಳ್ಳಿ ಅಂಚೆ. 3) ದಿ ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ., ಡಿವಿಜನ್ ಆಫೀಸ್–ಎಕ್ಸ್, ದ್ವಾರಕ 2ನೇ ಮಹಡಿ, ನಂ.79, ಉತ್ತಮರ್ ಗಾಂಧಿ ರೋಡ್, ಚನ್ನೈ–34.

ಪ್ರಕಟಣೆ

ಈ ಮೇಲೆ ನಮೂದಿಸಿದ ಅರ್ಜಿದಾರರು ತಾವು ಮೃತ ಅಹಮ್ಮದ್ ಕೋಯಾ ಇವರ ಅವಲಂಬಿತರೆಂದೂ, ಮೃತನು ಎರಡನೇ ಪ್ರತಿವಾದಿಯವರ ಸಂಸ್ಥೆಯಲ್ಲಿ ಸೂಪರ್‌ವೈಸರ್ ಎಂದು ಕೆಲಸ ಮಾಡುವಾಗ, ಕೆಲಸದ ವೇಳೆಯಲ್ಲಿ ಹಾಗೂ ಕೆಲಸದ ಕಾರಣದಿಂದ ಉಂಟಾದ ಅಪಘಾತದಲ್ಲಿ ದಿನಾಂಕ:26.08.2008 ರಂದು ಮರಣ ಹೊಂದಿರುತ್ತಾರೆಂದೂ, ಈ ಸಂಬಂಧ ತಮಗೆ ಕಾಯ್ದೆ ಅನುಸಾರ ಪ್ರತಿವಾದಿಗಳಿಂದ ಬರತಕ್ಕ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯದ ಮುಂದೆ ಬೇಡಿಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೇ ಹಾಗೂ ಮೇಲೆ ನಮೂದಿಸಿರುವ ಅರ್ಜಿದಾರರಲ್ಲದೇ, ತಾವೂ ಸಹ ಮೃತನ ನಿಜವಾದ "ಅವಲಂಬಿತರು" ಎಂದು ಪರಿಗಣಿಸಲು ಕೇಳಿಕೊಳ್ಳುವುದಾದರೇ, ಅಂತಹವರು ಈ ಪ್ರಕಟಣೆಯು ಈ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 (ಮೂವತ್ತು) ದಿವಸಗಳೊಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ, ಮೇಲ್ಕಂಡ ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ತಿಳಿಯಪಡಿಸಿದೆ.

ಎಂ. ನಾಗರಾಜು
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಹಾಗೂ ಕಾರ್ಮಿಕ ಅಧಿಕಾರಿ,
ಉಪವಿಭಾಗ–1, ಬೆಂಗಳೂರು–560 029.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ಉಪವಿಭಾಗ–1, ಕಾರ್ಮಿಕ ಭವನ, ಐ.ಟಿ.ಐ. ಆವರಣ, ಬನ್ನೇರುಘಟ್ಟ ರಸ್ತೆ, ಬೆಂಗಳೂರು–29

ಸಂಖ್ಯೆ:ಕಾಅಬೆಂ–1/ಡಬ್ಲ್ಯೂಸಿಎ/ಎಫ್‌ಸಿ/ಸಿಆರ್–14/2009, ದಿನಾಂಕ:4ನೇ ಏಪ್ರಿಲ್, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀ ಅಮರೇಗೌಡ ಪಾಟೀಲ್ S/o ಲಿಂಗಣ್ಣಗೌಡ ಪಾಟೀಲ್, ವಯಸ್ಸು–53. ನಂ.34/3, 4ನೇ ಕ್ರಾಸ್, ಎನ್‌ಟಿಟಿಎಫ್, ಕ್ರಾಸ್ ಹತ್ತಿರ, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ, ಬೆಂಗಳೂರು–58.	ವಿರುದ್ಧ	1) ದಿ ಮ್ಯಾನೇಜಿಂಗ್ ಪಾರ್ಟನರ್ ಶಂಕರ್ ಇನ್‌ಫ್ರಾಸ್ಟ್ರಕ್ಚರ್ಸ್ & ಪ್ರೋಜೆಕ್ಟ್, ನಂ.25/6, ಕ್ರೇಗ್ ಪಾರ್ಕ್ ಲೇಔಟ್, ಎಂ.ಜಿ. ರಸ್ತೆ, ಬೆಂಗಳೂರು–1.

2) ದಿ ಡಿವಿಜನಲ್ ಮ್ಯಾನೇಜರ್, ದಿ ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ., ನಂ.8, ನಂ.22 ಡಿ.ವಿ.ಜಿ. ರಸ್ತೆ, ವಿಸಿ ಪ್ಲಾಜಾ, ಬಸವನಗುಡಿ, ಬೆಂಗಳೂರು-04.

ಪ್ರಕಟಣೆ

ಈ ಮೇಲೆ ನಮೂದಿಸಿದ ಅರ್ಜಿದಾರರು ತಾವು ಮೃತ ಶಿವರಾಜ್ ಇವರ ಅವಲಂಬಿತರೆಂದೂ, ಮೃತನು ಒಂದನೇ ಪ್ರತಿವಾದಿಯವರ ಸಂಸ್ಥೆಯಲ್ಲಿ ಸೈಟ್‌ವರ್ಕರ್ ಎಂದು ಕೆಲಸ ಮಾಡುವಾಗ, ಕೆಲಸದ ವೇಳೆಯಲ್ಲಿ ಹಾಗೂ ಕೆಲಸದ ಕಾರಣದಿಂದ ಉಂಟಾದ ಅಪಘಾತದಲ್ಲಿ ದಿನಾಂಕ:16.08.2008 ರಂದು ಮರಣ ಹೊಂದಿರುತ್ತಾರೆಂದೂ, ಈ ಸಂಬಂಧ ತಮಗೆ ಕಾಯ್ದೆ ಅನುಸಾರ ಪ್ರತಿವಾದಿಗಳಿಂದ ಬರತಕ್ಕ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯದ ಮುಂದೆ ಬೇಡಿಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೇ ಹಾಗೂ ಮೇಲೆ ನಮೂದಿಸಿರುವ ಅರ್ಜಿದಾರರಲ್ಲದೇ, ತಾವೂ ಸಹ ಮೃತನ ನಿಜವಾದ "ಅವಲಂಬಿತರು" ಎಂದು ಪರಿಗಣಿಸಲು ಕೇಳಿಕೊಳ್ಳುವುದಾದರೇ, ಅಂತಹವರು ಈ ಪ್ರಕಟಣೆಯು ಈ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 (ಮೂವತ್ತು) ದಿವಸಗಳೊಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ, ಮೇಲ್ಕಂಡ ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ತಿಳಿಯಪಡಿಸಿದೆ.

ಎಂ. ನಾಗರಾಜು
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಹಾಗೂ ಕಾರ್ಮಿಕ ಅಧಿಕಾರಿ,
ಉಪವಿಭಾಗ-1, ಬೆಂಗಳೂರು-560 029.

ಪಿ.ಆರ್.349

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-2, ಬೆಂದೂರ್‌ವೆಲ್ ವೃತ್ತ, ಕಂಕನಾಡಿ, ಮಂಗಳೂರು-2, ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ:ಎಸ್‌ಆರ್-16/2009ಎಫ್, ದಿನಾಂಕ:13ನೇ ಮೇ, 2009

ಅರ್ಜಿದಾರರು:

ಶ್ರೀಮತಿ ಕಾಳಿಯಮ್ಮ ಮೃತ ಜೇಸಯ್ಯರವರ ಮಡದಿ.
62, ಶ್ರೀಲಂಕಾ ರಿಪಟ್ರಿಯೆಟ್ ಕಾಲೋನಿ,
ಐವರನಾಡ ಯುನಿಟ್, ಐವರನಾಡ ಪೋಸ್ಟ್-574245, ಸುಳ್ಯ ತಾಲ್ಲೂಕು.

ವಿರುದ್ಧ

ಪ್ರತಿವಾದಿಗಳು:

1) ದಿ ಡಿವಿಜನಲ್ ಮ್ಯೇನೇಜರ್ ಐವರನಾಡ ರಬ್ಬರ್ ಡಿವಿಜನ್, ಕರ್ನಾಟಕ ಫಾರೆಸ್ಟ್, ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿ.,
'ಎ' ಗವರ್‌ಮೆಂಟ್ ಆಫ್ ಕರ್ನಾಟಕ ಅಂಡರ್‌ಟೇಕಿಂಗ್, ಸುಳ್ಯ-574239.

ಅಧಿಸೂಚನೆ

ಅರ್ಜಿದಾರರಾದ ಶ್ರೀಮತಿ ಕಾಳಿಯಮ್ಮ ಇವರು ತಮ್ಮ ಗಂಡನಾದ: ಶ್ರೀ ಜೇಶಯ್ಯ ಇವರು 1ನೇ ಪ್ರತಿವಾದಿಗಳಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:08.09.2009ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ತಿಳಿಸಿ, ಅವಲಂಬಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ, ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆಯು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿ 30 ದಿನಗಳ ಒಳಗಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ: ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಹೆಚ್. ಗೋಪಾಲಗೌಡ
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು,
ದಕ್ಷಿಣ ಕನ್ನಡ, ಉಪವಿಭಾಗ-2, ಮಂಗಳೂರು.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-2, ಬೆಂದೂರ್‌ವೆಲ್ ವೃತ್ತ, ಕಂಕನಾಡಿ, ಮಂಗಳೂರು-2, ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ:ಎಸ್‌ಆರ್-17/2009ಎಫ್, ದಿನಾಂಕ:13ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
1) ಕುಮಾರಿ ಎಂ. ಮಂಜುಳ ಕೆ. ಸುಬ್ರಮಣ್ಯಂ ರವರ ಮಗಳು. 2) ಕುಮಾರಿ ಚಿತ್ರವೇಣಿ, ಕೆ. ಸುಬ್ರಮಣ್ಯಂ ರವರ ಮಗಳು. 3) ಕುಮಾರಿ ರಾಧಿಕ ಕೆ. ಸುಬ್ರಮಣ್ಯಂ ರವರ ಮಗಳು. 4) ಮಾಸ್ಟರ್ ಮಣಿಕಂದನ ಕೆ. ಸುಬ್ರಮಣ್ಯಂ ರವರ ಮಗ. ದರಕಾಸ ಸಿ.ಆರ್.ಸಿ., ಬೆಳ್ಳಾರೆ-574212. ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ.	ವಿರುದ್ಧ	ದಿ ಡಿವಿಜನಲ್ ಮ್ಯೇನೇಜರ್ ಏವರನಾಡ ರಬ್ಬರ್ ಡಿವಿಜನ್, ಕರ್ನಾಟಕ ಫಾರೆಸ್ಟ್, ಡೆವಲಪ್‌ಮೆಂಟ್ ಕಾರ್ಪೋರೇಶನ್ ಲಿ., 'ಎ' ಗವರ್‌ಮೆಂಟ್ ಆಫ್ ಕರ್ನಾಟಕ, ಸುಳ್ಯ-574239.

ಅಧಿಸೂಚನೆ

ಅರ್ಜಿದಾರರಾದ ಕುಮಾರಿ ಎಂ. ಮಂಜುಳ ಇವರು ತಮ್ಮ ತಂದೆಯಾದ: ಕೆ. ಸುಬ್ರಮಣ್ಯಂ ಇವರು 1ನೇ ಪ್ರತಿವಾದಿಗಳಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:08.01.2009ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ತಿಳಿಸಿ, ಅವಲಂಬಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ, ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆಯು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿ 30 ದಿನಗಳ ಒಳಗಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ: ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಹೆಚ್. ಗೋಪಾಲಗೌಡ
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು,
ದಕ್ಷಿಣ ಕನ್ನಡ, ಉಪವಿಭಾಗ-2, ಮಂಗಳೂರು.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-2, ಬೆಂದೂರ್‌ವೆಲ್ ವೃತ್ತ, ಕಂಕನಾಡಿ, ಮಂಗಳೂರು-2, ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ:ಎಸ್‌ಆರ್-18/2009ಎಫ್, ದಿನಾಂಕ:13ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ದಾರ ಮಸ್ತನಮ್ಮ, ಮೃತ ವೆಂಕಯ್ಯನವರ ಮಡದಿ, ಪೊಟ್ಟಮ್ ಪಡು ವಿಲೇಜ್ ಮತ್ತು ಅಂಚೆ, ಮುತ್ತುಕುರು ಮಂಡಲ್ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಡಿಸ್ಟ್ರಿಕ್ಟ್ ಆಂಧ್ರಪ್ರದೇಶ.	ವಿರುದ್ಧ	ಆಡಳಿತ ವರ್ಗ. ಮೆ: ಸಾಗರ ಪವರ್ (ನೀರುಕಟ್ಟೆ) ಪ್ರೈ ಲಿಮಿಟೆಡ್. ಬಜತ್ತೂರು ಗ್ರಾಮ, ವಳಾಲ್ ಅಂಚೆ, ಪುತ್ತೂರು ತಾಲ್ಲೂಕು.

ಅಧಿಸೂಚನೆ

ಅರ್ಜಿದಾರರಾದ ಶ್ರೀಮತಿ ದಾರಮಸ್ತನಮ್ಮ ಇವರು ತಮ್ಮ ಮಗನಾದ: ಶ್ರೀ ದಾರಪೆಂಚಲಯ್ಯ ಇವರು 1ನೇ ಪ್ರತಿವಾದಿಗಳಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:13.08.2008ರಂದು ಅಪಘಾತಕ್ಕೀಡಾಗಿ

ಮೃತರಾದರೆಂದು ತಿಳಿಸಿ, ಅವಲಂಬಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ, ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆಯು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿ 30 ದಿನಗಳ ಒಳಗಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ: ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಹೆಚ್. ಗೋಪಾಲಗೌಡ
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು,
ದಕ್ಷಿಣ ಕನ್ನಡ, ಉಪವಿಭಾಗ–2, ಮಂಗಳೂರು.

ಪಿ.ಆರ್.423

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F15/2009

Applicants:		Respondents:
1) Mallikarjun @ Mallappa, S/o Sangappa Jippanoor, Age:46 years Occ:Coolie. R/o Rajeshwar Tq: Basavakalyan Dist: Bidar. And one others.	V/s	1) Md Ismail S/o Md Afzal, Age: Major Occ: Business. R/o, 15-1-182/1 old Feelkhana Hyderabad (AP) 2) The Reliance General Insurance Co.Ltd., M.G. Road, Warangal (AP).

PROCLAIMATION

Sri Mallikarjun @ Mallappa W/o.F/o.S/o. Nagesh R/o Rajeshwar Tq: Basavakalyan Dist: Bidar have/has filed application in this court claiming compensation stating that Late: Nagesh was working as Labour Under the Respondent No I he met with an accident arising out of and during the course of employment as a result he died on 30.08.2008.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclaimation, if no applications on objections are received within the specified date the court will proceeded further in the matter.

Commissioner For Workmen's
Compensation, Bidar.

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F16/2009

Applicants:		Respondents:
1) Sangeeta W/o Late Sanjev @ Santosh, Age:28 years Occ: House hold, R/o Jantanagar Hudgi Tq: Humnabad Dist: Bidar 6 others.	V/s	1) Rajbir Garga GEO Fast C Pvt. Ltd., GEO House Ist floor, Plot No.218, Block No.43, Auto Nagar Hyderabad-70. 2) ICICI Co.Ltd., Mumbai through branch Manager, ICICI M.I. Co. Ltd., Bidar.

PROCLAIMATION

Smt. Sangeeta W/o Late Sanjev@ Santosh, W/o.F/o.S/o. Late Sanjev @ santosh R/o Jantanagar Tq: Humnabad Dist: Bidar have/has filed application in this court claiming compensation stating that Late: Sanjev @ Santosh was working as Driver Under the Respondent No I he met with an accident arising out of and during the course of employment as a result he died on 15.03.2009.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclaimation. if no applications on objections are received within the specified date the court will proceeded further in the matter.

Commissioner For Workmen's
Compensation, Bidar.

PR-424

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ: ಡಬ್ಲ್ಯೂಸಿಎ:ಎಸ್ಆರ್-49/2009, ದಿನಾಂಕ:12ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ರಾಜಮ್ಮ ಕೋಂ ಗುರುಶಾಂತಯ್ಯ, ರೋಣದ ಉರ್ಫ್ ಕಾನ್ನಾಳ ಮತ್ತು ಇನ್ನೊಬ್ಬರು.	ವಿರುದ್ಧ	1) ಮ್ಯಾನೇಜರ್, ವಿಆರ್ಎಲ್ ಟ್ರಾನ್ಸ್‌ಪೋರ್ಟ್ ಕಂಪನಿ. ವಿಆರ್ಎಲ್ ಆಫೀಸ್, ನಿಯರ್ ಶಹಾಪೇಟೆ, ಇಂಡಿ ರೋಡ್, ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಬಸವರಾಜ ತಂದೆ: ಗುರುಶಾಂತಯ್ಯ ರೋಣದ ಉರ್ಫ್ ಕಾನ್ನಾಳ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:06.11.2008 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಪರಿಹಾರ ಆಯುಕ್ತರು,
ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ.

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಕಾಅಬಿ-2: ಡಬ್ಲ್ಯೂಸಿಎ:ಎಸ್ಆರ್-50/2009, ದಿನಾಂಕ:8ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ಸುನಿತಾ ಗಂಡ: ಶಿವಾನಂದ ರಾಠೋಡ, ಎಂ.ಜಿ.ಬಾಯ ಫಾದರ ಶ್ರೀ ಜೇಮಲು ತಂದೆ: ಸುಬ್ಬಪ್ಪ ನಾಯಕ, ಸಾ: ವಡವಡಗಿ, ತಾ:ಬಿ.ಬಾಗೇವಾಡಿ, ಜಿಲ್ಲೆ: ಬಿಜಾಪುರ.	ವಿರುದ್ಧ	1) ಮಿ. ಉದಯ ಕುಮಾರ ಶೆಟ್ಟಿ ತಂದೆ: ಸದಿಯಾನ್ನ ಶೆಟ್ಟಿ, ಸಾ: ಕೊಯಿಕಡಿ ಹೌಸ್, ಹಲಡ್ಯಾ. 2) ದಿ ಮ್ಯಾನೇಜರ್, ದಿ ನ್ಯೂ ಇ ಅ. ಕಂ.ಲಿ., ಬಿಜಾಪುರ. 3) ಶ್ರೀ ವಾಸಪ್ಪ ಧವರಪ್ಪ ರಾಠೋಡ, ಸಾ: ನಾಗಬೇನಾಳ ತಾಂಡಾ: ತಾ: ಮುದ್ದೇಬಿಹಾಳ. 4) ಶ್ರೀಮತಿ ರಮಾಬಾಯಿ ಗಂಡ: ವಾಸಪ್ಪ, ರಾಠೋಡ, ಸಾ:ನಾಗಬೇನಾಳ, ತಾಂಡಾ, ತಾ:ಮುದ್ದೇಬಿಹಾಳ, ಜಿಲ್ಲೆ: ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಶಿವಾನಂದ ತಂದೆ: ವಾಸಪ್ಪ ರಾಠೋಡ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:15.11.2007

ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಪರಿಹಾರ ಆಯುಕ್ತರು,
ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ.

ಪಿ.ಆರ್.443

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಕಾಅಬಿ–2: ಡಬ್ಲ್ಯೂಸಿಎ:ಎಸ್‌ಆರ್–52/2009, ದಿನಾಂಕ:15ನೇ ಮೇ, 2009

ಅರ್ಜಿದಾರರು:		**ಪ್ರತಿವಾದಿಗಳು:**
ಶ್ರೀಮತಿ ಸರಸ್ವತಿ ಕೋಂ ಸಿದ್ದಪ್ಪ ಮೇಟಿ, ಮತ್ತು ಇತರೆ 3 ಜನ, ಸಾ: ಜಮ್ಮಲದಿನ್ನಿ ತಾ: ಮುದ್ದೇಬಿಹಾಳ, ಜಿಲ್ಲೆ: ಬಿಜಾಪುರ.	ವಿರುದ್ಧ	1) ಶ್ರೀ ಅಪ್ಪಣ್ಣ ತಂದೆ ಸಂಗಪ್ಪ ಮಂಗ್ಯಾಳ, ಸಾ: ಜಮ್ಮಲದಿನ್ನಿ, ತಾ: ಮುದ್ದೇಬಿಹಾಳ, ಜಿಲ್ಲೆ: ಬಿಜಾಪುರ. 2) ದಿ ಬ್ರ್ಯಾಂಚ್ ಮ್ಯಾನೇಜರ್, ಓರಿಯಂಟಲ್ ಇನ್ಶೂರೆನ್ಸ್ ಕಂ.ಲಿ., ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಸಿದ್ದಪ್ಪ ತಂದೆ ಜಟ್ಟೆಪ್ಪ ಮೇಟಿ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:01.02.2009 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಪರಿಹಾರ ಆಯುಕ್ತರು,
ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ.

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಡಬ್ಲ್ಯೂಸಿಎ:ಎಸ್‌ಆರ್–53/2009, ದಿನಾಂಕ:22ನೇ ಮೇ, 2009

ಅರ್ಜಿದಾರರು:		**ಪ್ರತಿವಾದಿಗಳು:**
ಶ್ರೀಮತಿ ಶಾರದಾ ಗಂಡ ವೀರಬಸಪ್ಪ ಸೂಳಿಭಾವಿ, ಸಾ: ಬಸರಕೋಡ, ತಾ: ಮುದ್ದೇಬಿಹಾಳ, ಜಿಲ್ಲೆ: ಬಿಜಾಪುರ.	ವಿರುದ್ಧ	1) ಶ್ರೀಮತಿ ಮಲ್ಲವ್ವ ಗಂಡ: ಸಂಗಪ್ಪ ಹಂಡ್ರಗಲ್, ಸಾ: ಬಸರಕೋಡ, ತಾ: ಮುದ್ದೇಬಿಹಾಳ. 2) ದಿ ಡಿವಿಜನಲ್ ಮ್ಯಾನೇಜರ್, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂ.ಲಿ., ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಬಸವರಾಜ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:22.07.2008 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಪರಿಹಾರ ಆಯುಕ್ತರು,
ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ.

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಡಬ್ಲ್ಯೂಸಿಎ:ಎಸ್ಆರ್–56/2009, ದಿನಾಂಕ:23ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ಸುಭದ್ರಾಬಾಯಿ ಚನ್ನಪ್ಪ ನಾಟೀಕಾರ, ಮತ್ತು ಇನ್ನೊಬ್ಬರು, ಸಾ: ಬಿಜಾಪುರ.	ವಿರುದ್ಧ	1) ಮಹ್ಮದ ಗಯಾಸುದ್ದೀನ್ ತಂದೆ: ಗೌಸುದ್ದಿನ್, ನೀಲಂಗೆ, ಸಾ:ಸೈಯದ ನಗರ, ಮಸಾಬ ಟ್ಯಾಂಕ್, ಹತ್ತಿರ, ಹೈದ್ರಾಬಾದ್. 2) ಮ್ಯಾನೇಜರ್, ದಿ ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ., ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಅಂಬರಾಯ ಚನ್ನಪ್ಪ ನಾಟೀಕಾರ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:18.09.2007 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಪರಿಹಾರ ಆಯುಕ್ತರು,
ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ.

ಪಿ.ಆರ್.444

ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ–1, ಬಳ್ಳಾರಿ

ಪ್ರಕರಣ ಸಂಖ್ಯೆ:ಕಾನಪ:95:09, ದಿನಾಂಕ:13ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀಮತಿ ಕಮಲಬಾಯಿ ಗಂ: ಚಂದ್ರನಾಯ್ಕ, ವಯಸ್ಸು: 35 ವರ್ಷ. (ಮೃತನ ತಾಯಿ) 2) ಚಂದ್ರನಾಯ್ಕ್ ತಂದೆ: ಮುಂಗುನಾಯ್ಕ್, ವಯಸ್ಸು: 40 ವರ್ಷ, (ಮೃತನ ತಂದೆ).	ವಿರುದ್ಧ	1) ಕೆ. ರಾಮರಾವ್, ತಂದೆ: ಚೌದರಿ, ಲಾರಿ ಮಾಲೀಕರು ವಾಹನ ಸಂಖ್ಯೆ: ಕೆಎ–34:7619, ಮೆ: ಶ್ರೀ ಟ್ರಾನ್ಸ್‌ಪೋರ್ಟ್, ಹೌಸ್ ನಂ.4, ವಾರ್ಡ್ ನಂ.25, ಇನ್‌ಫ್ಯಾಂಟರಿ ರೋಡ್, ಸೂರ್ಯಕಾಲೋನಿ, ಕಂಟೋನ್‌ಮೆಂಟ್, ಬಳ್ಳಾರಿ.

2) ದಿ ಮ್ಯಾನೇಜರ್, ಮೆ: ಐ.ಸಿ.ಐ.ಸಿ.ಐ. ಲೋಂಬಾರ್ಡ್, ಜನರಲ್ ಇನ್ಶೂರೆನ್ಸ್ ಕಂ.ಲಿ., ಬಳ್ಳಾರಿ.

ಪ್ರಕಟಣೆ

ಶ್ರೀಮತಿ ಕಮಲಾಬಾಯಿ ಮತ್ತು ಚಂದ್ರನಾಯ್ಕ್ ಇವರು ಮೃತ ವಿಜಯನಾಯ್ಕ್‌ನ ತಂದೆ-ತಾಯಿಗಳೆಂದು, ಅವಲಂಬಿತರು ಹಾಗೂ ಶಾಸನಬದ್ಧ ವಾರಸುದಾರರು ಆಗಬೇಕೆಂದು ತಿಳಿಸಿ ತಮ್ಮ ಮೃತ ಮಗನು 1ನೇ ಪ್ರತಿವಾದಿಗಳ ಲಾರಿಯಲ್ಲಿ ಕ್ಲೀನರ್‌ನಾಗಿ ಕೆಲಸ ಮಾಡುತ್ತಿದ್ದು ದಿನಾಂಕ:09.05.2008 ರಂದು ಕರ್ತವ್ಯದ ಮೇಲಿದ್ದಾಗ ಅಪಘಾತ ಸಂಭವಿಸಿ ತೀವ್ರಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು, ಅಪಘಾತಪೂರ್ವದಲ್ಲಿ ಆರೋಗ್ಯವಾಗಿದ್ದು ಚೆನ್ನಾಗಿ ದುಡಿದು ತಮ್ಮ ಹಾಗೂ ಆತನ ಜೀವನ ನಿರ್ವಹಣೆ ಮಾಡುತ್ತಿದ್ದನೆಂದು, ಈಗ ತಮಗೆ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿರುತ್ತದೆಂದು, ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಈ ಸಂಬಂಧವಾಗಿ ಸಾರ್ವಜನಿಕರಿಗೆ ಹಾಗೂ ಸಂಬಂಧಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಪ್ರಕಟಣೆಯು ರಾಜ್ಯಪತ್ರ ಹಾಗೂ ನ್ಯಾಯಾಲಯದ ಸೂಚನಾ ಫಲಕದಲ್ಲಿ ಪ್ರಕಟಣೆಗೊಂಡ 30 ದಿನಗಳೊಳಗಾಗಿ ಈ ನ್ಯಾಯಾಲಯಕ್ಕೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸತಕ್ಕದ್ದು. ಅವಧಿಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಸಿ.ಹೆಚ್. ಹಿರೇಗೌಡರ್
ಕಾರ್ಮಿಕಾಧಿಕಾರಿ ಮತ್ತು ಕಾರ್ಮಿಕ ನಷ್ಟ ಪರಿಹಾರ
ಆಯುಕ್ತರು, ಬಳ್ಳಾರಿ ಉಪವಿಭಾಗ-1, ಬಳ್ಳಾರಿ.

ಪಿ.ಆರ್.445

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-2, ಬೆಂದೂರ್‌ವೆಲ್ ವೃತ್ತ, ಕಂಕನಾಡಿ, ಮಂಗಳೂರು-2, ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ:ಎಸ್‌ಆರ್-20/2009ಎಫ್, ದಿನಾಂಕ:22ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀಮತಿ ಕಮಲ, ಪ್ರಾಯ 59 ವರ್ಷ. ಕೋಂ ದಿ: ದೇಜಪ್ಪಗೌಡ. 2) ಯಶವಂತ, ಪ್ರಾಯ 21 ವರ್ಷ. ಬಿನ್ ದಿ: ದೇಜಪ್ಪಗೌಡ. 3) ಶ್ವೇತಾ ಬಿನ್ ದಿ: ದೇಜಪ್ಪಗೌಡ, ಕುಂತೂರು ಮನೆ, ಪರಾಲ ಪೋಸ್ಟ್, ಕುಂತ್ತೂರು ಗ್ರಾಮ, ಪುತ್ತೂರು.	ವಿರುದ್ಧ	1) ಗಂಗಾಧರ ಶೆಟ್ಟಿ, ಬಿನ್ ದಿ: ಪರಮೇಶ್ವರ ಶೆಟ್ಟಿ, ಹರಿದಾನ್ ಲೇನ್ ಮಣ್ಣಗುಡ್ಡ, ಮಂಗಳೂರು-3. 2) ಜಗನ್ನಾಥ ಶೆಟ್ಟಿ ಬಿನ್ ಸೇಸಪ್ಪಶೆಟ್ಟಿ,ಬೋಳುತಡ್ಕ, ಮನೆ ಚಾಲಕ ತಣ್ಣೀರು ಪಂತ ಗ್ರಾಮ, ಬೆಳ್ತಂಗಡಿ ತಾಲ್ಲೂಕು. 3) ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿ., ಸಿಟಿ ಬ್ರಾಂಚ್, ಕುಲ್ಕಾಡಿ ದಿ ಬಿಲ್ಡಿಂಗ್, ಕೆ.ಎಸ್.ರಾವ್, ರೋಡ್ ಹಂಪನಕಟ್ಟೆ, ಮಂಗಳೂರು.

ಅಧಿಸೂಚನೆ

ಅರ್ಜಿದಾರರಾದ ಶ್ರೀಮತಿ ಕಮಲ ಇವರು ತಮ್ಮ ಮಗನಾದ: ಶ್ರೀ ಉಮೇಶ ಕೆ. ಯಾನೆ ರಮೇಶ್ ಇವರು 1ನೇ ಪ್ರತಿವಾದಿಗಳಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:11.02.2009ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ತಿಳಿಸಿ, ಅವಲಂಬಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ, ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆಯು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿ 30 ದಿನಗಳ ಒಳಗಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ: ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಹೆಚ್. ಗೋಪಾಲಗೌಡ
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು,
ದಕ್ಷಿಣ ಕನ್ನಡ, ಉಪವಿಭಾಗ-2, ಮಂಗಳೂರು.

ಪಿ.ಆರ್.449

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆಯಡಿ, ಆಯುಕ್ತರು, ಗದಗ ಜಿಲ್ಲೆ, ಗದಗ ಇವರ ನ್ಯಾಯಾಲಯದಲ್ಲಿ

ಸಂಖ್ಯೆ: ಕಾಅಗ/ಕಾನಪ/ಎಫ್-28/09, ದಿನಾಂಕ:20ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀ ಬುಡ್ಡಪ್ಪ S/o ಭೀಮಪ್ಪ ಯತ್ನಟ್ಟಿ ವಾಸ: ಹಳ್ಳಿಕೇರಿ, ತಾ:ಮುಂಡರಗಿ, ಜಿ:ಗದಗ.	ವಿರುದ್ಧ	1) ಶ್ರೀ ರಾಜೇಂದ್ರಕುಮಾರ S/o ನಾಗೇಂದ್ರ ಸಾ ಇರಕಲ್. ವಾಸ: ಸುಂದರ್ ಪೆಟ್ರೋಲ್ ಪಂಪ್, ತುರ್ವಿಹಕ್ಕಲ, ಹುಬ್ಬಳ್ಳಿ.

2) ಶ್ರೀಮತಿ ದೇವಕ್ಕ ಕೋಂ ಬುಡ್ಡಪ್ಪಯತ್ನಡ್ಡಿ.
ವಾಸ: ಹಳ್ಳಕೇರಿ, ತಾ: ಮುಂಡರಗಿ, ಜಿ:ಗದಗ.

2) ದಿ ಮ್ಯಾನೇಜರ್ ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂ.ಲಿ. ಕಲಬುರ್ಗಿ ಸ್ಟೇರ್, ದೇಶ್‌ಪಾಂಡೆನಗರ, ಹುಬ್ಬಳಿ.

ಪ್ರಕಟಣೆ

ಅರ್ಜಿದಾರರಾದ ಶ್ರೀ 1) ಬುಡ್ಡಪ್ಪ ತಂದೆ: ಭೀಮಪ್ಪ ಯತ್ನಡ್ಡಿ, 2) ಶ್ರೀಮತಿ ದೇವಕ್ಕ ಕೋಂ ಬುಡ್ಡಪ್ಪಯತ್ನಡ್ಡಿ, ವಾಸ: ಹಳ್ಳಕೇರಿ ತಾ: ಮುಂಡರಗಿ, ಜಿ:ಗದಗ. ಇವರು ತಾವು ಮೃತ ಭೀಮಪ್ಪಬುಡ್ಡಪ್ಪ ಯತ್ನಡ್ಡಿ ಇವರ ತಂದೆ ಮತ್ತು ತಾಯಿ ಎಂದೂ, ಅವರ ಮರಣದಿಂದ ನಷ್ಟಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ಭೀಮಪ್ಪ ಬುಡ್ಡಪ್ಪ ಯತ್ನಡ್ಡಿ ಇವರು ಒಂದನೇ ಪ್ರತಿವಾದಿಗಳಾದ ಶ್ರೀರಾಜೇಂದ್ರ ಕುಮಾರ ತಂದೆ: ನಾಗೇಂದ್ರ ಸಾ ಇರಕಲ್, ತುರ್ವಿಹಕ್ಕಲ, ಹುಬ್ಬಳ್ಳಿ, ಇವರಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆಂದು ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ಬೇರೆ ಯಾರಾದರೂ ಮೃತರ ಕಾನೂನುಬದ್ಧ ಆಶ್ರಿತರೆಂದು ಪರಿಗಣಿಸಬೇಕೆಂದು ಪ್ರಾರ್ಥಿಸುವುದಾದರೆ, ಅಂತಹವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ನಾಮಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಆಕ್ಷೇಪಣೆಗಳನ್ನಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎಂ.ಬಿ. ಅನ್ಸಾರಿ
ಕಾರ್ಮಿಕ ಅಧಿಕಾರಿ, ಗದಗ ಜಿಲ್ಲೆ, ಗದಗ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಕಾನೂನು ಅಡಿ ಆಯುಕ್ತರು.

ಪಿ.ಆರ್.450

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-1, ಬೆಂದೂರ್‌ವೆಲ್, ಕಂಕನಾಡಿ, ಮಂಗಳೂರು, ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ:ಸಿಆರ್-14/09ಎಫ್, ದಿನಾಂಕ:21ನೇ ಮೇ, 2009

ಅರ್ಜಿದಾರರು:

1) ಶ್ರೀ ಅಚ್ಚುಪೂಜಾರಿ, ಪ್ರಾಯ: ಸುಮಾರು 46 ವರ್ಷ. ಬಿನ್ ತುಂಗಯ್ಯ ಪೂಜಾರಿ.
2) ಶ್ರೀ ಸುರೇಶ್, ಪ್ರಾಯ:28, ಬಿನ್ ಅಚ್ಚುಪೂಜಾರಿ.
3) ಕುಮಾರಿ ಉಷಾ, ವರ್ಷ 19, ಬಿನ್ ಅಚ್ಚುಪೂಜಾರಿ.
4) ಕುಮಾರಿ ವಿದ್ಯಾ, ವರ್ಷ 18, ಬಿನ್ ಅಚ್ಚು ಪೂಜಾರಿ.
ವಾಸ: ಬೆಳಬರಿಕೆ, ದೇರಳಕಟ್ಟೆಪೋಸ್ಟ್, ಮಂಗಳೂರು.

ವಿರುದ್ಧ

ಪ್ರತಿವಾದಿಗಳು:

ಬಿ. ಅಬ್ದುಲ್ ಹಜೀಜ್ ಹಸನ್ ದಿ: ಮ್ಯಾನೇಜಿಂಗ್ ಡೈರೆಕ್ಟರ್, ಹೆಚ್.ಹೆಚ್. ಸಿರಾಮಿಕ್ ಪ್ರೈ.ಲಿ., ಕುತ್ತಾರ್ ಪದವು, ಮಂಗಳೂರು. ವಿಶ್ವವಿದ್ಯಾಲಯ ರಸ್ತೆ, ದೇರಳಕಟ್ಟೆ, ಮಂಗಳೂರು.

ಅಧಿಸೂಚನೆ

ಅರ್ಜಿದಾರನಾದ ಶ್ರೀ ಅಚ್ಚುಪೂಜಾರಿ ಬಿನ್ ತುಂಗಯ್ಯ ಪೂಜಾರಿ ಇವರು ತಮ್ಮ ಹೆಂಡತಿಯಾದ ಶ್ರೀಮತಿ ದಿವಂಗತ ಜಯಂತಿ ಇವರು 1ನೇ ಪ್ರತಿವಾದಿಗಳಾದ ಶ್ರೀ ಬಿ. ಅಬ್ದುಲ್ ಹಜೀಜ್ ಹಸನ್, ದಿ. ಮೇನೇಜಿಂಗ್ ಡೈರೆಕ್ಟರ್, ಹೆಚ್.ಹೆಚ್. ಸಿರಾಮಿಕ್ ಪ್ರೈ.ಲಿ., ಕುತ್ತಾರ್ ಪದವು, ಮಂಗಳೂರು. ವಿಶ್ವವಿದ್ಯಾಲಯ ರಸ್ತೆ, ದೇರಳಕಟ್ಟೆ, ಮಂಗಳೂರು. ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:19.03.2009ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆಯು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ/ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಡಿ.ಜಿ. ನಾಗೇಶ್
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು,
ದಕ್ಷಿಣ ಕನ್ನಡ, ಉಪವಿಭಾಗ-1, ಮಂಗಳೂರು.

ಪಿ.ಆರ್.456

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F-17/2009

Applicants:		Respondents:
1) Chinnamma W/o Late Dayanand Bommalae, Age:37 Years Occu:House hold, R/o Koliwada Humnabad Dist: Bidar and Others.	V/s	1) M.A. Qualeeq S/o M.A. Raheem, Age:38 years, O/c H.No. 19-14-2-27913/17, NS Kumta, Hyderabad, AP. Now Mohellah Garib Nawaz, Shivpur Humnabad. 2) United India Insurance Co.Ltd., Hyderabad through U.I.I. Co., Ltd., Gulbarga.

PROCLAIMATION

Smt. Chinnamma W/o Late Dayanand Bommake R/o Koliwada Humnabad Dist: Bidar have/has filed application in this court claiming compensation stating that Late: Prabhakar, was working as Cleaner Under the Respondent No I he met with an accident arising out of and during the course of employment as a result he died on 24.11.2008.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclaimation, if no applications on objections are received within the specified date the court will proceeded further in the matter.

Commissioner For Workmen's
Compensation, Bidar.

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F-18/2009

Applicants:		Respondents:
1) Neelamma W/o Shankar Nandi, Age: 45 years occ: House hoid, R/o Indra nagar Hadgi Tq: Humnabad Dist: Bidar and 1 others.	V/s	1) Anna reddy S/o Bommareddy Chamle, Age: Major occ: Owner of Lorry No.KA-39/5069, R/o Village Mudbi Tq: B.Kalyan Dist: Bidar. 2) I.C.I.C.I. L.G.I. Co., Ltd., Gulbarga.

PROCLAIMATION

Smt. Neelamma W/o F/o.S/o. Parveen R/o Indra Nagar Tq: Humnabad Dist: Bidar have/has filed application in this court claiming compensation stating that Late: Parveen, was working as Driver Under the Respondent No I he met with an accident arising out of and during the course of employment as a result he died on 28.01.2009.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclaimation, if no applications on objections are received within the specified date the court will proceeded further in the matter.

Commissioner For Workmen's
Compensation, Bidar

IN THE COURT OF COMMISSIONER FOR WORKMEN'S COMPENSATION BIDAR

No.LOB/WCA/Cr-F-19/2009

Applicants:		Respondents:
1) Anjanabai W/o Late: Sharnappa Kankalli Age 32 Years, Occ House hold R/o Belura Tq: BK. Dist: Bidar. and others.	V/s	1) Sarelaha W/o Chanderakanth Hosamani, H No 407, Hosamani camp near Wood Land Hotel Keshapar, Hubli

2) Reliance G.I. Co. Ltd., C.T.S. 472 V.A. Kalbargi Square, Despande Nagar, Hubli-580029.

PROCLAIMATION

Smt. Anjanabai W/o Late Sharnappa R/o Belura Tq: BK Dist: Bidar, have/has filed application in this court claiming compensation stating that Late: Sharnappa, was working as Driver Under the Respondent No I he met with an accident arising out of and during the course of employment as a result he died on 28.12.2009.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclaimation, if no applications on objections are received within the specified date the court will proceeded further in the matter.

Commissioner For Workmen's Compensation, Bidar.

PR-461

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-1, ಬೆಂದೂರ್‌ವೆಲ್ ವೃತ್ತ, ಕಂಕನಾಡಿ, ಮಂಗಳೂರು, ಇವರ ನ್ಯಾಯಾಲಯದಲ್ಲಿ

ಸಂಖ್ಯೆ: ಡಬ್ಲ್ಯೂಸಿಎ:ಸಿಆರ್-16/09ಎಫ್, ದಿನಾಂಕ:9ನೇ ಜೂನ್, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀಮತಿ ಶ್ಯಾಮಲ ಖಾರ್ವಿ ವರ್ಷ: 28 W/o ಲೇಟ್ ಮೋಹನ ಖಾರ್ವಿ ವಾಸ: ಕೆಳಮಂಕಿ, ಹೊನ್ನಾವರ ತಾಲ್ಲೂಕು, ಉತ್ತರಕನ್ನಡ ಜಿಲ್ಲೆ. 2) ಬೇಬಿ ಮೋನಿಷ, 7 ತಿಂಗಳು. D/o ದಿವಂಗತ ಮೋಹನಖಾರ್ವಿ	ವಿರುದ್ಧ	1) ಶ್ರೀ ಚಂದ್ರಹಾಸ, ವರ್ಷ 36, Owner ಆಫ್ ಮೆಕಾನೈಸ್ಡ್ ಫಿಶಿಂಗ್‌ಬೋಟ್ ಪೂರ್ಣೇಶ್ವರಿ, ಬಂದರ್, ಮಂಗಳೂರು ಸಿಟಿ. 2) ಈಶ್ವರ ಖಾರ್ವಿ, ವರ್ಷ 38, S/o ವಿಠಲಖಾರ್ವಿ, ಟೆಂಡಲ್ ಅಫ್ ಮೆಕಾನೈಸ್ಟ್ ಫಿಶಿಂಗ್ ಬೋಟ್ ಪೂರ್ಣೇಶ್ವರಿ, ವಾಸ: ಹಳೇಮಟ, ಪೋಸ್ಟ್ ಮಂಕಿ, ಹೊನ್ನಾವರ ತಾಲ್ಲೂಕು, ಉತ್ತರಕನ್ನಡ ಜಿಲ್ಲೆ. 3) ದಿ ಮೇನೇಜರ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂ.ಲಿ., ಸುರತ್ಕಲ್, ಮಂಗಳೂರು.

ಅಧಿಸೂಚನೆ

ಅರ್ಜಿದಾರನಾದ/ಅರ್ಜಿದಾರಳಾದ ಶ್ರೀಮತಿ ಶ್ಯಾಮಲ ಖಾರ್ವಿ ಇವರು ತಮ್ಮ ಗಂಡನಾದ: ಶ್ರೀ ದಿವಂಗತ ಮೋಹನ ಖಾರ್ವಿ ಇವರು 1ನೇ ಪ್ರತಿವಾದಿಗಳಾದ ಶ್ರೀ ಚಂದ್ರಹಾಸ, Owner ಆಫ್ ಮೆಕಾನೈಸ್ಟ್ ಫಿಶಿಂಗ್‌ಬೋಟ್ ಪೂರ್ಣೇಶ್ವರಿ, ಬಂದರ್, ಮಂಗಳೂರು ಮತ್ತು ಈಶ್ವರ ಖಾರ್ವಿ ಇವರಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:07.08.2008ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿನಿಂದ 30 ದಿನಗಳೊಳಗಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಡಿ.ಜಿ. ನಾಗೇಶ

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,

ದಕ್ಷಿಣ ಕನ್ನಡ, ಉಪವಿಭಾಗ-1, ಮಂಗಳೂರು.

ಪಿ.ಆರ್.507

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ಉಪವಿಭಾಗ-1, ಕಾರ್ಮಿಕ ಭವನ, ಐ.ಟಿ.ಐ. ಆವರಣ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29

ಸಂಖ್ಯೆ:ಕಾಅಬೆಂ-1/ಡಬ್ಲ್ಯೂಸಿಎ/ಎಫ್‌ಸಿ/ಸಿಆರ್-24/2009, ದಿನಾಂಕ:29ನೇ ಮೇ, 2009

ಅರ್ಜಿದಾರರು:		ಪ್ರತಿವಾದಿಗಳು:
ಶ್ರೀಮತಿ ಶಂಕರಮ್ಮ W/o ಹಾಲಪ್ಪ ವಾಸ: ಗ್ಯಾರೇಹಳ್ಳಿ ವಿಲೇಜ್, ಮುತ್ತ ಕಂದೂರ್ ಅಂಚೆ, ಬಿ. ದುರ್ಗ ಹೋಬಳಿ, ಹೊಳಲ್‌ಕೆರೆ ತಾ: ಚಿತ್ರದುರ್ಗ ಜಿಲ್ಲೆ.	ವಿರುದ್ಧ	1) ಜಿ.ಕೆ. ಹನುಮಂತರಾಯಪ್ಪ, S/o ಕೆಂಪಯ್ಯ, ಘೋವೇನಹಳ್ಳಿ ಅಂಚೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

2) ದಿ ಮ್ಯಾನೇಜರ್, ನ್ಯಾಷನಲ್ ಇನ್ಸೂರೆನ್ಸ್ ಕಂ.ಲಿ., ಸಿನೇಮಾರಸ್ತೆ, ದೊಡ್ಡಬಳ್ಳಾಪುರ–561203.

ಪ್ರಕಟಣೆ

ಈ ಮೇಲೆ ನಮೂದಿಸಿದ ಅರ್ಜಿದಾರರು ತಾವು ಮೃತ ರವಿ. ಜಿ.ಹೆಚ್. ಇವರ ಅವಲಂಬಿತರೆಂದೂ, ಮೃತನು ಒಂದನೇ ಪ್ರತಿವಾದಿಯವರ ಸಂಸ್ಥೆಯಲ್ಲಿ.......ಎಂದು ಕೆಲಸ ಮಾಡುವಾಗ, ಕೆಲಸದ ವೇಳೆಯಲ್ಲಿ ಹಾಗೂ ಕೆಲಸದ ಕಾರಣದಿಂದ ಉಂಟಾದ ಅಪಘಾತದಲ್ಲಿ ದಿನಾಂಕ:03.06.2008 ರಂದು ಮರಣ ಹೊಂದಿರುತ್ತಾರೆಂದೂ, ಈ ಸಂಬಂಧ ತಮಗೆ ಕಾಯ್ದೆ ಅನುಸಾರ ಪ್ರತಿವಾದಿಗಳಿಂದ ಬರತಕ್ಕ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯದ ಮುಂದೆ ಬೇಡಿಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೇ ಹಾಗೂ ಮೇಲೆ ನಮೂದಿಸಿರುವ ಅರ್ಜಿದಾರರಲ್ಲದೇ, ತಾವೂ ಸಹ ಮೃತನ ನಿಜವಾದ "ಅವಲಂಬಿತರು" ಎಂದು ಪರಿಗಣಿಸಲು ಕೇಳಿಕೊಳ್ಳುವುದಾದರೇ, ಅಂತಹವರು ಈ ಪ್ರಕಟಣೆಯು ಈ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 (ಮೂವತ್ತು) ದಿವಸಗಳೊಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ, ಮೇಲ್ಕಂಡ ಅರ್ಜಿದಾರರ ಬೇಡಿಕೆ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ತಿಳಿಯಪಡಿಸಿದೆ.

ಎಂ. ರಾಧಾಕೃಷ್ಣ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಹಾಗೂ ಕಾರ್ಮಿಕ ಅಧಿಕಾರಿ,
ಉಪವಿಭಾಗ–1, ಬೆಂಗಳೂರು–560 029.

ಪಿ.ಆರ್.511

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ--2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಡಬ್ಲ್ಯೂಸಿಎ:ಮಪ್ರ–58:2009, ದಿನಾಂಕ:21ನೇ ಮೇ, 2009

ಅರ್ಜಿದಾರರು:

ಶ್ರೀಮತಿ ಸವಿತಾ ಗಂಡ ರಾಜಕುಮಾರ ಉರ್ಫ್ ಅಪ್ಪು, ಓಕಲಿ ಮತ್ತು ಇನ್ನೊಬ್ಬರು.
ಸಾ: ಕಾಸಗೇರಿ ಓಣಿ, ಬಿಜಾಪುರ.

ವಿರುದ್ಧ

ಪ್ರತಿವಾದಿಗಳು:

1) ಶ್ರೀ ಭೀಮಸಿಂಗ ಕೆ. ಲಮಾಣಿ, ಸಾ: ಹೂಲ್ಲೂರ ತಾಂಡಾ, ತಾ: ಮುದ್ದೇಬಿಹಾಳ, ಜಿಲ್ಲೆ: ಬಿಜಾಪುರ.

2) ದಿ ಬ್ರ್ಯಾಂಚ್ ಮ್ಯಾನೇಜರ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂ.ಲಿ., ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ರಾಜಕುಮಾರ ಉರ್ಫ್ ಅಪ್ಪು ಮಲಕಪ್ಪ ಓಕಲಿ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂವಾಗಿ ದಿನಾಂಕ:10.03.2008 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಉಪವಿಭಾಗ–2, ಬಿಜಾಪುರ ಜಿಲ್ಲೆ, ಬಿಜಾಪುರ.

ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ

ಪ್ರಕರಣ ಸಂಖ್ಯೆ:ಡಬ್ಲ್ಯೂಸಿಎ:ಮಪ್ರ-64:2009, ದಿನಾಂಕ:5ನೇ ಜೂನ್, 2009

ಅರ್ಜಿದಾರರು:		**ಪ್ರತಿವಾದಿಗಳು:**
ಶ್ರೀಮತಿ ರೇಣುಕಾ ಗಂಡ ಶ್ರೀಶೈಲ ಉರ್ಫ್ ಸುರೇಶ ಮಾನೆ ಮತ್ತು ಇತರರು. ಸಾ:ಖ್ಯಾಡಗಿ, ತಾ:ಇಂಡಿ, ಜಿಲ್ಲೆ: ಬಿಜಾಪುರ.	ವಿರುದ್ಧ	1) ಶ್ರೀ ಜಾಮಕಾರ ತಂದೆ ಸುರೇಶ ಗರಡೆ, ಸಾ: ಬಿ.ನಂ.205, ದ್ರೌಪದಿ ಅಪಾರ್ಟ್‌ಮೆಂಟ್, ಸಾಲ್ವಿ ಸ್ಟಾಫ್ ರತ್ನಗಿರಿ. 2) ದಿ ಬ್ರ್ಯಾಂಚ್ ಮ್ಯಾನೇಜರ್, ನ್ಯಾಷನಲ್ ಇನ್ಸೂರೆನ್ಸ್ ಕಂ.ಲಿ., ಬಿಜಾಪುರ.

ಪ್ರಕಟಣೆ

ಮೇಲ್ಕಾಣಿಸಿದ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀ ಶ್ರೀಶೈಲ ಉರ್ಫ್ ಸುರೇಶ ಇಂದ್ರಜೀತ್ ಮಾನೆ ಇವರು ಪ್ರತಿವಾದಿಗಳ ಬಳಿ ಕೆಲಸ ನಿರ್ವಹಿಸುವಾಗ ಮತ್ತು ಕೆಲಸದ ಪರಿಣಾಮದಿಂದಾಗಿ ದಿನಾಂಕ:21.04.2009 ರಂದು ಅಪಘಾತಕ್ಕೀಡಾಗಿ ಮೃತನಾಗಿರುತ್ತಾನೆಂದು, ಅಲ್ಲದೇ ತಾವು ಮೃತರ ಅವಲಂಬಿತರಾಗಿರುವುದರಿಂದ ಕಾಯ್ದೆಯನ್ವಯ ತಮಗೆ ಬರಬೇಕಾದ ಪರಿಹಾರದ ಹಣವನ್ನು ಪ್ರತಿವಾದಿಗಳಿಂದ ಕೊಡಿಸಿಕೊಡಬೇಕೆಂದು ವಿನಂತಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಹಾಗೂ ಅರ್ಜಿದಾರರಲ್ಲದೇ ತಾವೇನಾದರೂ ಮೃತರ ನಿಜವಾದ ಅವಲಂಬಿತರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೇ, ಅಂಥವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ತಮ್ಮಪರ ಆಕ್ಷೇಪಣೆಯಾಗಲೀ ಅಥವಾ ಅರ್ಜಿಯಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಮತ್ತು ಅರ್ಜಿಗಳು ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಅರ್ಜಿಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಜಿ. ಸಿದ್ಧಲಿಂಗಪ್ಪ ಆಲೂರು
ಕಾರ್ಮಿಕ ಅಧಿಕಾರಿ ವ ಕಾರ್ಮಿಕ ನಷ್ಟ ಪರಿಹಾರ
ಆಯುಕ್ತರು, ಉಪವಿಭಾಗ-2, ಬಿಜಾಪುರ ಜಿಲ್ಲೆ, ಬಿಜಾಪುರ.

ಪಿ.ಆರ್.514

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಹಾಸನ ಉಪವಿಭಾಗ, ಹಾಸನ

ಸಂಖ್ಯೆ:ಡಬ್ಲ್ಯೂಸಿಎ:ಎಫ್:ಎಸ್‌ಆರ್-18:2009, ದಿನಾಂಕ:4ನೇ ಜೂನ್, 2009

ಅರ್ಜಿದಾರರು:		**ಪ್ರತಿವಾದಿಗಳು:**
1) ಶ್ರೀ ರಂಗಶೆಟ್ಟಿ ಬಿನ್ ಹುಚ್ಚಶೆಟ್ಟಿ, ಮತ್ತು ಇತರೆ ಮೂರು ಜನ. ವಾಸ: ಮೂಡನಹಳ್ಳಿ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾ:	ವಿರುದ್ಧ	1) ರಫಿಕ್ ಬಿನ್ ಅಬ್ದುಲ್ ರಶೀದ್, ಚಿಕ್ಕಮೊಹಲ್ಲಾ, ಬಾಗೂರು ರಸ್ತೆ, ಚನ್ನರಾಯಪಟ್ಟಣ. 2) ದಿ ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್ ಕಂ.ಲಿ., ಬಿ.ಎಂ.ರಸ್ತೆ, ಹಾಸನ. 3) ಹೇಮಾವತಿ ಬಿನ್ ಲೇಟ್ ಎಂ.ಆರ್.ಸ್ವಾಮಿ, ಮೂಡನಹಳ್ಳಿ ಗ್ರಾಮ, ಬಾಗೂರು ಹೋ, ಚನ್ನರಾಯಪಟ್ಟಣ ತಾಲ್ಲೂಕು.

ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಎಂ.ಆರ್.ಸ್ವಾಮಿ (ಅ) ಬೋರಶೆಟ್ಟಿ ರವರು ಪ್ರತಿವಾದಿಗಳಲ್ಲಿ ಕೆಲಸದ ಮೇಲಿದ್ದಾಗ ದಿನಾಂಕ:13.06.2007 ರಂದು ಸಾವನ್ನಪ್ಪಿರುತ್ತಾರೆ ಎಂದು ಕಾರ್ಮಿಕ ನಷ್ಟ ಪರಿಹಾರವನ್ನು ಕೋರಿ ಮೇಲ್ಕಂಡ ಮೃತರ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಅಥವಾ ತಾವೇನಾದರೂ ಮೃತರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗೆ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು. ಮೇಲೆ ನಿಗದಿಪಡಿಸಿರುವ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನೇ ವಿಚಾರಣೆಗೆ ತೆಗೆದುಕೊಳ್ಳಲಾಗುವುದು.

ಹೆಚ್.ಎಲ್. ಗುರುಪ್ರಸಾದ್
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ
ಆಯುಕ್ತರು, ಹಾಸನ ಉಪವಿಭಾಗ, ಹಾಸನ.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಹಾಸನ ಉಪವಿಭಾಗ, ಹಾಸನ

ಸಂಖ್ಯೆ:ಡಬ್ಲ್ಯೂಸಿಎ:ಎಫ್:ಎಸ್‌ಆರ್-19:2009, ದಿನಾಂಕ:4ನೇ ಜೂನ್, 2009

ಅರ್ಜಿದಾರರು:		**ಪ್ರತಿವಾದಿಗಳು:**
ಶ್ರೀಮತಿ ಪರಬೋತಿ ರಾಯ್ ಮತ್ತು 3 ಜನ, ಗೆಮನ್ ಇಂಡಿಯಾ ಲಿ., ನಂ.121, ಶ್ರೀ ಮಳಲಿಯಮ್ಮ ನಿಲಯ, ನಿಯರ್ ಶ್ರೀರಂಗ ಬಿಎಡ್ ಕಾಲೇಜ್, ಸಾಲಗಾಮೆ, ರಿಂಗ್ ರೋಡ್, ಹಾಸನ.	**ವಿರುದ್ಧ**	1) ಮೆ: ಗೆಮನ್ ಇಂಡಿಯಾ ಲಿ., ಕರ್ನಾಟಕ ಬ್ರಿಡ್ಜ್ ಪ್ಯಾಕಿಂಗ್-IV, ನಂ.121, ಶ್ರೀ ಮಳಲಿಯಮ್ಮ ನಿಲಯ, ನಿಯರ್ ಶ್ರೀರಂಗ ಬಿಎಡ್ ಕಾಲೇಜ್, ಸಾಲಗಾಮೆ, ರಿಂಗ್ ರೋಡ್, ಹಾಸನ. 2) ದಿ ರಿಲಿಯನ್ಸ್ ಜನರಲ್ ಇನ್‌ಶೂರೆನ್ಸ್, 19, ರಿಲೆಯನ್ಸ್ ಸೆಂಟರ್, ಮುಂಬೈ. **ಪ್ರತಿನಿಧಿಸುವವರು:** ದಿ ರಿಲೆಯನ್ಸ್ ಜನರಲ್ ಇನ್‌ಶೂರೆನ್ಸ್, ಹಾಸನ ಶಾಖೆ.

ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಅಸಿಮ್ ರಾಯ್ ರವರು ಪ್ರತಿವಾದಿಗಳಲ್ಲಿ ಕೆಲಸದ ಮೇಲಿದ್ದಾಗ ದಿನಾಂಕ:07.01.2007 ರಂದು ಸಾವನ್ನಪ್ಪಿರುತ್ತಾರೆ ಎಂದು ಕಾರ್ಮಿಕ ನಷ್ಟ ಪರಿಹಾರವನ್ನು ಕೋರಿ ಮೇಲ್ಕಂಡ ಮೃತರ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಅಥವಾ ತಾವೇನಾದರೂ ಮೃತರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗೆ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು. ಮೇಲೆ ನಿಗದಿಪಡಿಸಿರುವ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನೇ ವಿಚಾರಣೆಗೆ ತೆಗೆದುಕೊಳ್ಳಲಾಗುವುದು.

ಹೆಚ್.ಎಲ್. ಗುರುಪ್ರಸಾದ್

ಪಿ.ಆರ್.518

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ಹಾಸನ ಉಪವಿಭಾಗ, ಹಾಸನ.

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಸಂಖ್ಯೆ:ಕಾಅಕೊ/ಕಾನಪ/ಮ.ಪ್ರ/ಸಂಖ್ಯೆ:65, 2009, ದಿನಾಂಕ:15ನೇ ಜೂನ್, 2009

ಅರ್ಜಿದಾರರು:		**ಪ್ರತಿವಾದಿಗಳು:**
ಶ್ರೀಮತಿ ಫಾತಿಮಾ W/o ಮೌಧೀನ ಸಾಬ, ಸಣ್ಣಮಸೂತಿ, R/o ಬಹುದ್ದೂರ ಬಂಡಿ, ತಾ:ಜಿ: ಕೊಪ್ಪಳ.	**ವಿರುದ್ಧ**	1) ಮಹಮದ್ ಮುಸ್ತಾಫ ತಂದೆ: ಅಬ್ದುಲ್ ನಬಿ ಸಾಬ, ಲಾರಿಮಾಲೀಕರು, R/o ತೆಗ್ಗಿನಕೇರಿ, ತಾ:ಜಿ: ಕೊಪ್ಪಳ. 2) ಡಿವಿಜನಲ್ ಮ್ಯಾನೇಜರ್, ಮೆ: ನ್ಯೂ ಇಂಡಿಯಾ ಅಶೂರೆನ್ಸ್ ಕಂ.ಲಿ., ಬಳ್ಳಾರಿ.

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಮೆಹಬೂಬ್ ಜೀಲಾನಿ S/o ಮೌಧೀನಸಾಬ ಸಣ್ಣಮಸೂತಿ, ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ:08.05.2009 ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ, ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ: ಮೆಹಬೂಬ್ ಜೀಲಾನಿ ಇವರ ವಾರಸುದಾರರಾದ ಶ್ರೀಮತಿ ಫಾತಿಮಾ W/o ಮೌಧೀನ ಸಾಬ್ ಸಣ್ಣಮಸೂತಿ ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತ ಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಸಂಖ್ಯೆ:ಕಾಅಕೊ/ಕಾನಪ/ಮ.ಪ್ರ/ಸಂಖ್ಯೆ:66, 2009, ದಿನಾಂಕ:15ನೇ ಜೂನ್, 2009

ಅರ್ಜಿದಾರರು: **ಪ್ರತಿವಾದಿಗಳು:**

ಶ್ರೀಮತಿ ಮದಕಮ್ಮ W/o ಲಕ್ಷ್ಮಯ್ಯ R/o ಕೊಪ್ಪಳ, ವಿರುದ್ಧ

1) ಪಿ. ಮಲ್ಲಾರೆಡ್ಡಿ ತಂದೆ ನರಸಿರೆಡ್ಡಿ, ಲಾರಿ ಮಾಲೀಕರು, ಕೊಪ್ಪಳ.

2) ಮ್ಯಾನೇಜರ್, ಮೆ: ಐ.ಸಿ.ಐ.ಸಿ.ಐ ಲೋಂಬರ್ಡ್ ಜನರಲ್ ಇನ್ಸೂರೆನ್ಸ್ ಕಂ.ಲಿ., ಬಳ್ಳಾರಿ.

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಮಾರಯ್ಯ ತಂದೆ ಲಕ್ಷ್ಮಯ್ಯ ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ:21.01.2009 ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ, ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ: ಮಾರಯ್ಯ ಇವರ ವಾರಸುದಾರರಾದ ಶ್ರೀಮತಿ ಮದಕಮ್ಮ ಗಂಡ: ಲಕ್ಷ್ಮಯ್ಯ ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತ ಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಪಿ.ಆರ್.520

ಕರ್ನಾಟಕ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)

ಕಾರ್ಯಾಲಯ, ಕಾರ್ಯನಿರ್ವಾಹಕ ಇಂಜಿನೀಯರರು, ಕನೀನಿನಿ: ಗಂ.ನಾ.ಯೋಜನೆ ವಿಭಾಗ, ಮಹಾಗಾಂವಕ್ರಾಸ್

ಅಧಿಸೂಚನೆ

ಸಂಖ್ಯೆ: ಕಾನಿಇಂ/ಕನೀನಿನಿ/ಗಂನಾಯೋವಿ/ಪಿಬ/ಅಧಿಸೂಚನೆ/08-09/2156, ದಿನಾಂಕ:6ನೇ ಮಾರ್ಚ್, 2009

(ನೀರಾವರಿ ಕಾಯ್ದೆ ಸೆಕ್ಷನ್-2(ಎಸ್) ಪ್ರಕಾರ)

ಸರ್ಕಾರಿ ಅಧಿಸೂಚನೆ ಸಂಖ್ಯೆ:ಐಡಿ/16/ಎನ್‌ಪಿಸಿ/2000, (ಪಿ) ದಿನಾಂಕ:19.02.2001 ಸರ್ಕಾರದ ಅಧಿಸೂಚನೆಯಂತೆ ದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಅಂಕಣ 3 ಹಾಗೂ 4ರಲ್ಲಿ ತೋರಿಸಿರುವ ನೀರಾವರಿ ಕ್ಷೇತ್ರಕ್ಕೆ ನೀರು ಬಳಕೆದಾರರ ಸಹಕಾರ ಸಂಘ ಸ್ಥಾಪಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಯೋಜನೆ ಹೆಸರು: ಗಂಡೋರಿ ನಾಲಾ ಯೋಜನೆ ತಾ:ಜಿ: ಗುಲಬರ್ಗಾ.

ಕ್ರ. ಸಂ. ನಿ.ಬ.ಸ.ಸಂಘ	ವಿತರಣಾ ಕಾಲುವೆ: ಉಪ ವಿತರಣಾ ಕಾಲುವೆ: ಲ್ಯಾಟರಲಸ್: ನೇರ ಪೈಪ್ ಔಟ್‌ಲೆಟ್‌ಗಳ ಹೆಸರು:	ಕಾರ್ಯವ್ಯಾಪ್ತಿಯಲ್ಲಿಯ ನೀರಾವರಿಯಾಗುವಂತಹ ಕ್ಷೇತ್ರ	
		ಹಳ್ಳಿಯ ಹೆಸರು	ನೀರಾವರಿಯಾಗುವಂತಹ ಕ್ಷೇತ್ರ ಹೆಕ್ಟರ್‌ಗಳಲ್ಲಿ
	ಗಂಡೋರಿ ನಾಲಾ ಯೋಜನೆಯ ಎಡದಂಡೆ ಕಾಲುವೆ (ಕಿ.ಮೀ.20.00 ರಿಂದ 50.00)		
5.	ನೇರ ಪೈಪ್ ಔಟ್‌ಲೆಟ್ ಸಂ:13, 14, 15, 16 ಮತ್ತು 17 ಹಾಗೂ ವಿತರಣಾ ಕಾಲುವೆ ಸಂ:7 ಮತ್ತು 8.	ಹರಕಂಚಿ ನಾಗೂರ-1 (ಕೇ.ಸ್ಥಾನ) ಕಟ್ಟಳ್ಳಿ	575.14 ಹೆ.
6.	ನೇರ ಪೈಪ್ ಔಟ್‌ಲೆಟ್ ಸಂ:18, 19, 20, 21, 22 ಮತ್ತು 23 ಹಾಗೂ ವಿತರಣಾ ಕಾಲುವೆ ಸಂ:9, 10 ಮತ್ತು 11.	ಜೀವನಗಿ, ತಡಕಲ ನಾಗೂರ-2 (ಕೇ.ಸ್ಥಾನ)	466.74 ಹೆ.

ಕ್ರ. ಸಂ. ನಿ.ಬ.ಸ.ಸಂಘ	ವಿತರಣಾ ಕಾಲುವೆ: ಉಪ ವಿತರಣಾ ಕಾಲುವೆ: ಲ್ಯಾಟರಲಸ್: ನೇರ ಪೈಪ್ ಔಟ್‌ಲೆಟ್‌ಗಳ ಹೆಸರು:	ಕಾರ್ಯವ್ಯಾಪ್ತಿಯಲ್ಲಿಯ ನೀರಾವರಿಯಾಗುವಂತಹ ಕ್ಷೇತ್ರ	
		ಹಳ್ಳಿಯ ಹೆಸರು	ನೀರಾವರಿಯಾಗುವಂತಹ ಕ್ಷೇತ್ರ ಹೆಕ್ಟರ್‌ಗಳಲ್ಲಿ
7.	ನೇರ ಪೈಪ್ ಔಟ್‌ಲೆಟ್ ಸಂ:24, 25 ಮತ್ತು 26 ಹಾಗೂ ವಿತರಣಾ ಕಾಲುವೆ ಸಂ:12, 13, 14 ಮತ್ತು 15.	ತಡಕಲ್ ನಾಗೂರ-3 (ಕೇ.ಸ್ಥಾನ) ಕಮತಗಿ, ಹೇರೂರ	604.18 ಹೆ.
8.	ನೇರ ಪೈಪ್ ಔಟ್‌ಲೆಟ್ ಸಂ:27, 28, 29 ಮತ್ತು 30 ಹಾಗೂ ವಿತರಣಾ ಕಾಲುವೆ ಸಂ:18, 19, 20 ಮತ್ತು 21.	ವಟವಟಿ, ಹೇರೂರ, ಶಳಗಿ ಕಲ್ ಹಿಪ್ಪರಗಾ (ಕೇ.ಸ್ಥಾನ)	491.69 ಹೆ.
9.	ವಿತರಣಾ ಕಾಲುವೆ ಸಂಖ್ಯೆ:22	ಹೇರೂರ, ಬನಾವಿ, ಚಿಂಚೋಳಿ ಎಚ್.(ಕೇ.ಸ್ಥಾನ) ಕಲ್‌ಹಿಪ್ಪರಗಾ.	525.46 ಹೆ.

ಚವ್ಹಾಣ ಉನ್ಯಾ
ಕಾರ್ಯನಿರ್ವಾಹಕ ಇಂಜಿನೀಯರರು, ಕನೀನಿನಿ,
ಗಂ.ನಾ.ಯೋಜನೆ ವಿಭಾಗ, ಮಹಾಗಾಂವಕ್ರಾಸ್.

KARNATAKA NEERAVARI NIGAM LIMITED

Office of the Executive Engineer, KNNL.G.N.P. Division, Mahagaoncross

NOTIFICATION

No.EE/KNNL/GNPDN/PB-1/WUCS/NOTIFICATION/2156.08-09, Dated:6th March, 2009

In the exercise of the above conferred by (1) clause of section-2 of the Karnataka Irrigation Act 1965 and (2) Notification No.ID/16/NPC/2000 (P) Dated:19.02.2001 the Executive Engineer, KNNL, Gandorinala Project Division Mahagaoncross Tq: Dist:Gulbarga here by notify the area of operation as specified in columns (3) and (4) of the table below for the Water Users co-operative societies (WUCS) of Gandorinala project, Tq:Dt: Gulbarga.

No. of WUCS in LBC of GNP	Name of Distributory Direct Pipe Out Lets	Area to be Irrigated in the Area of Operation	
		Name of Village	Extent of Irrigated Area in Hactare
Left Bank canal of Gandorinala Project (Km 20 to 50.00)			
5.	DPO No.13, 14, 15, 16 & 17 and Distry. 7 & 8.	Harkanchi Nagur-I (H.Q). Kattalli	575.14
6.	DPO No.18, 19, 20, 21, 22 & 23 and Distry No.9, 10 & 11.	Jeevangi Tadakal Nagur-2(H.Q.)	466.74
7.	DPO No.24, 25 & 26 and Distry. 12, 13, 14 & 15.	Tadakal Nagur-3 (H.Q.) Kamatagi. Herur	604.18
8.	DPO No.27, 28, 29 & 30 and Distry. 18, 19, 20 & 21.	Watwati Herur Shellgi Kalhipparga (H.Q.)	491.69

No. of WUCS in LBC of GNP	Name of Distributory Direct Pipe Out Lets	Area to be Irrigated in the Area of Operation	
		Name of Village	Extent of Irrigated Area in Hactare
9.	Distry No.22	Herur Banami Chincholi (H) (H.Q.) Kalhipparga.	525.46

Executive Engineer, KNNL. G.N.P.,

PD-35 Divn., Mahagaoncross.

ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಯವರ ಕಛೇರಿ, ಕಾರವಾರ (ಉ.ಕ.)

ಪ್ರಕಟಣೆ

ಸಂಖ್ಯೆ: ಬಿಸಿಎಂ:ಅ.ಸ.:ಕಾನೂನು:ಸಿಆರ್-9:2008-09, ದಿನಾಂಕ:18ನೇ ಜೂನ್, 2009

ವಿಷಯ:2009-10ನೇ ಸಾಲಿನಲ್ಲಿ ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ತರಬೇತಿ ನೀಡುವ ಕುರಿತು.

2009-10ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ವಕೀಲ ವೃತ್ತಿ ಮತ್ತು ಜ್ಯುಡಿಸಿಯಲ್ ಸೇವೆಗೆ ಸಂಬಂಧಿಸಿದಂತ ನ್ಯಾಯಾಡಳಿತದಲ್ಲಿ 4 ವರ್ಷಗಳ ತರಬೇತಿ ನೀಡುವ ಕುರಿತು ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರು ಈ ಕೆಳಕಂಡ ನಿಬಂಧನೆಗಳಿಗೊಳಪಟ್ಟು ಅರ್ಜಿಗಳನ್ನು ದಿನಾಂಕ:31.07.2009ರ ಒಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅರ್ಜಿ ನಮೂನೆಗಳನ್ನು ಈ ಕಛೇರಿಯಿಂದ ಪಡೆಯಬಹುದಾಗಿದೆ.

ನಿಬಂಧನೆಗಳು:

1) ಅಭ್ಯರ್ಥಿಯು ಕಾನೂನು ಪದವಿ ಪಾಸು ಮಾಡಿರಬೇಕು. ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಾಗಿರಬೇಕು. (ಮುಸ್ಲಿಂ, ಕ್ರಿಶ್ಚಿನ್, ಜೈನ್, ಬೌದ್ಧ ಮತ್ತು ಫಾರ್ಸಿ) ಸಮುದಾಯಕ್ಕೆ ಸೇರಿದವರಾಗಿದ್ದು ರಾಜ್ಯದ ನಿವಾಸಿಯಾಗಿರಬೇಕು. ವಕೀಲ ವೃತ್ತಿ ಅಭ್ಯಾಸ (ಪ್ರಾಕ್ಟೀಸ್) ನಿಗದಿಪಡಿಸಿರುವ ಅರ್ಹತೆ ಹೊಂದಿದ್ದು ತರಬೇತಿಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕಿಂತ ಮುಂಚಿತವಾಗಿ ಎರಡು ವರ್ಷದೊಳಗೆ ಬಾರ್ ಕೌನ್ಸಿಲ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿರತಕ್ಕದ್ದು.

2) ಕಾನೂನು ತರಬೇತಿ ಭತ್ಯೆಗಾಗಿ ಜಿಲ್ಲೆಯಿಂದ ಎರಡು ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.

3) ಅಭ್ಯರ್ಥಿಗಳ ಪಾಲಕರು/ ಪೋಷಕರ ವಾರ್ಷಿಕ ಆದಾಯ .ಮಿತಿ ರೂ.15,000/-ರ ಒಳಗಿರಬೇಕು. ಪ್ರವರ್ಗ-1 ರಡಿಯಲ್ಲಿ ಬರುವ ಮತೀಯ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಆದಾಯ ಮಿತಿ ಇರುವುದಿಲ್ಲ.

4) ತರಬೇತಿ ಅವಧಿಯು ನಾಲ್ಕು ವರ್ಷಗಳು ತರಬೇತಿ ಅವಧಿಯಲ್ಲಿ ಮಾಹೆಯಾನ ರೂ.1,000/- ದಂತೆ ತರಬೇತಿ ಭತ್ಯೆ ನೀಡಲಾಗುವುದು.

5) ತರಬೇತಿ ಸೌಲಭ್ಯ ಪಡೆಯಲಿಚ್ಛಿಸುವ ಅಭ್ಯರ್ಥಿಗಳ ವಯೋಮಿತಿ 30 ವರ್ಷ ಮೀರಿರಬಾರದು.

6) ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರೋಸಿಕ್ಯೂಟರ್, ಸರ್ಕಾರಿ ವಕೀಲರು ಇತರೇ ಯಾವುದೇ 20 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರುವ ವಕೀಲರ ಹತ್ತಿರ ತರಬೇತಿಗೆ ನಿಯೋಜಿಸಲಾಗುವುದು.

7) ಆಯ್ಕೆಯಾದ ಅಭ್ಯರ್ಥಿಗಳು ಸುಳ್ಳು ಆದಾಯ, ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿರುವುದು ಕಂಡು ಬಂದಲ್ಲಿ ಶಿಕ್ಷೆಗೆ ಗುರಿಪಡಿಸಿ ತರಬೇತಿ ಭತ್ಯೆ ನೀಡಿರುವ ಒಟ್ಟು ಹಣದ ಜೊತೆಗೆ ಶೇಕಡಾ 10% ಬಡ್ಡಿ ಸೇರಿಸಿ ಕಂದಾಯ ಬಾಕಿ ರೂಪದಲ್ಲಿ ವಸೂಲು ಮಾಡಲಾಗುವುದು. ಅಪೂರ್ಣ ಹಾಗೂ ಸಕಾಲದಲ್ಲಿ ಬಾರದ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಾಗುವುದು.

ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು

ಪಿ.ಆರ್.546 ಅಲ್ಪಸಂಖ್ಯಾತರ ಅಧಿಕಾರಿ, ಕಾರವಾರ.

ಕಾನೂನು ಮಾಪನಶಾಸ್ತ್ರ ನಿಯಂತ್ರಕರು, ಬೆಂಗಳೂರು ಇವರ ನಡವಳಿಗಳು

ವಿಷಯ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಳ್ಳಾರಿ ಹಾಗೂ ಆಟೋ ಮತ್ತು ಟ್ಯಾಕ್ಸಿ ಘಟಕ, ಬಳ್ಳಾರಿ ಕಛೇರಿಗಳ ಕ್ಷೇತ್ರವ್ಯಾಪ್ತಿಯನ್ನು ಪುನರ್ ನಿಗದಿಪಡಿಸುವ ಬಗ್ಗೆ.

ಓದಲಾಗಿದೆ: ಉಪನಿಯಂತ್ರಕರು, ಗುಲ್ಬರ್ಗಾ ಇವರ ಪತ್ರದ ಸಂಖ್ಯೆ: ಕಾಮಾಉನಿ.ಉನಿಗು.ಕಾ.ವ್ಯಾ.ಸಿಆರ್-379:07-08, ದಿನಾಂಕ:14.10.2008.

ಓದಲಾದ ಉಲ್ಲೇಖಿತ ಪತ್ರದಲ್ಲಿ ಗುಲ್ಬರ್ಗಾ ಉಪನಿಯಂತ್ರಕರು, ಇವರು ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಳ್ಳಾರಿ ಹಾಗೂ ನಿರೀಕ್ಷಕರು, ಆಟೋ ಮತ್ತು ಟ್ಯಾಕ್ಸಿ ಘಟಕ, ಬಳ್ಳಾರಿ ಕಛೇರಿಗಳ ಕ್ಷೇತ್ರವ್ಯಾಪ್ತಿಯನ್ನು ಪುನರ್ ನಿಗದಿಪಡಿಸುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಕಛೇರಿಯಲ್ಲಿ ಪರಿಶೀಲಿಸಲಾಗಿದೆ. ಬಳ್ಳಾರಿ ಆಟೋ ಮತ್ತು ಟ್ಯಾಕ್ಸಿ ಘಟಕ ನಿರೀಕ್ಷಕರ ಕಛೇರಿಗೆ ಕ್ಷೇತ್ರವ್ಯಾಪ್ತಿ ಕಡಿಮೆ ಹಂಚಿಕೆಯಾಗಿದ್ದು ಕೆಲಸಗಳ ಒತ್ತಡವಿರುವುದಿಲ್ಲವೆಂದು ತಿಳಿಸಿ ಈ ಎರಡು ಕಛೇರಿಗಳಿಗೆ ಸರಿಸಮನಾಗಿ ಕ್ಷೇತ್ರವ್ಯಾಪ್ತಿಯನ್ನು ಹಂಚಿಕೆ ಮಾಡಲು ಹಾಗೂ ಪುನರ್ ನಿಗದಿಪಡಿಸಲು ವಿನಂತಿಸಿರುತ್ತಾರೆ. ಗುಲ್ಬರ್ಗಾ ಉಪನಿಯಂತ್ರಕರು ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಳ್ಳಾರಿ ಹಾಗೂ ನಿರೀಕ್ಷಕರು, ಆಟೋ ಮತ್ತು ಟ್ಯಾಕ್ಸಿ ಘಟಕ, ಬಳ್ಳಾರಿ ಕಛೇರಿಗಳ ಕ್ಷೇತ್ರವ್ಯಾಪ್ತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲು ತೀರ್ಮಾನಿಸಿ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಆದೇಶ ಸಂಖ್ಯೆ: ಕಾಮಾಇ.ಕ್ಷೇವ್ಯಾಸಿಆರ್-17/08-09, ದಿನಾಂಕ:8ನೇ ಮೇ, 2009

ಪ್ರಮಾಣಬದ್ಧ ತೂಕ ಮತ್ತು ಅಳತೆ (ಅಮಲು ಜಾರಿ) ಕಾಯ್ದೆ 1985ರ ಪ್ರಕರಣ 5ರ ಉಪ ಪ್ರಕರಣ-3ರಂತೆ ಡಿ.ಬಸವರಾಜು, ಕಾನೂನು ಮಾಪನಶಾಸ್ತ್ರ ನಿಯಂತ್ರಕರು, ಬೆಂಗಳೂರು ಆದ ನಾನು, ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಳ್ಳಾರಿ ಹಾಗೂ ನಿರೀಕ್ಷಕರು, ಆಟೋ ಮತ್ತು ಟ್ಯಾಕ್ಸಿ ಘಟಕ, ಬಳ್ಳಾರಿ ಕಛೇರಿಗಳ ಕ್ಷೇತ್ರವ್ಯಾಪ್ತಿಯನ್ನು ಈ ಕೆಳಕಂಡಂತೆ ಮರು ವಿಂಗಡಿಸಿ ಈ ಕ್ಷೇತ್ರವ್ಯಾಪ್ತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

ಕ್ರಮ ಸಂಖ್ಯೆ	ಕಛೇರಿಯ ಹೆಸರು	ಕ್ಷೇತ್ರವ್ಯಾಪ್ತಿ	ಮೇಲಾಧಿಕಾರಿಗಳು
1.	ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಳ್ಳಾರಿ	ಬೆಂಗಳೂರು ಬಳ್ಳಾರಿ ರಸ್ತೆಯನ್ನು ಬಳ್ಳಾರಿ ಜಿಲ್ಲಾ ಸರಹದ್ದಿನಿಂದ ಪ್ರಾರಂಭಿಸಿ ರಾಯಲ್ ಸರ್ಕಲ್‌ವರೆವಿಗೆ ನಂತರ ಅನಂತಪುರ ರಸ್ತೆ ಬಳ್ಳಾರಿ ಜಿಲ್ಲೆ ಸರಹದ್ದಿನವರೆವಿಗೆ (ಎಡಭಾಗದ ಎಲ್ಲಾ ಸ್ಥಳಗಳು), ಜೊತೆಗೆ ಬಳ್ಳಾರಿ ಹಾಗೂ ಸಿರಗುಪ್ಪ ತಾಲ್ಲೂಕಿನ ಹಳ್ಳಿಗಳು.	ಸಹಾಯಕ ನಿಯಂತ್ರಕರು, ಬಳ್ಳಾರಿ.
2.	ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಆಟೋ ಮತ್ತು ಟ್ಯಾಕ್ಸಿ ಘಟಕ, ಬಳ್ಳಾರಿ	ಬೆಂಗಳೂರು ಬಳ್ಳಾರಿ ರಸ್ತೆಯನ್ನು ಬಳ್ಳಾರಿ ಜಿಲ್ಲಾ ಸರಹದ್ದಿನಿಂದ ಪ್ರಾರಂಭಿಸಿ ರಾಯಲ್ ಸರ್ಕಲ್‌ವರೆವಿಗೆ ನಂತರ ಅನಂತಪುರ ರಸ್ತೆ ಬಳ್ಳಾರಿ ಜಿಲ್ಲೆ ಸರಹದ್ದಿನವರೆವಿಗೆ (ಬಲಭಾಗದ ಎಲ್ಲಾ ಸ್ಥಳಗಳು), ಜೊತೆಗೆ ಕೂಡ್ಲಿಗಿ ಹಾಗೂ ಸಂಡೂರು ತಾಲ್ಲೂಕಿನ ಹಳ್ಳಿಗಳು.	ಸಹಾಯಕ ನಿಯಂತ್ರಕರು, ಬಳ್ಳಾರಿ.

ಕಾನೂನು ಮಾಪನಶಾಸ್ತ್ರ
ನಿಯಂತ್ರಕರು.

ಪಿ.ಆರ್.421

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆಯಡಿ ಆಯುಕ್ತರು, ಗದಗ ಜಿಲ್ಲೆ, ಗದಗ ಇವರ ನ್ಯಾಯಾಲಯದಲ್ಲಿ

ಸಂಖ್ಯೆ:ಕಾಅಗ/ಕಾನಪ/ಎಫ್-10/09/442, ದಿನಾಂಕ:2ನೇ ಮಾರ್ಚ್, 2009

ಅರ್ಜಿದಾರರು: ದ್ಯಾಮವ್ವ ಕೋಂ: ದೊಡ್ಡಬಸಪ್ಪ ಗೊಬ್ಬರಗುಂಡಿ, ವಾಸ: ಹೊಸಳ್ಳಿ, ತಾ:ಜಿ:ಗದಗ.

ವಿರುದ್ಧ

ಪ್ರತಿವಾದಿಗಳು:
1) ಸಾದಿಕ್ ಎಸ್.ಮನನ್, ಅರಿಹಂತ ರೋಡ್ ಲೈನ್ಸ್, ಗಾರ್ಡನ್‌ಪೇಟ್, ಪಿ.ಬಿ.ರೋಡ್, ಹುಬ್ಬಳ್ಳಿ.
2) ದಿ ಡಿವಿಜನಲ್ ಮ್ಯಾನೇಜರ್, ನ್ಯಾಶನಲ್ ಇನ್ಸೂರೆನ್ಸ್ ಕಂ.ಲಿ., ಸುಜಾತ ಕಾಂಪ್ಲೆಕ್ಸ್, ಪಿ.ಬಿ.ರೋಡ್, ಹುಬ್ಬಳ್ಳಿ.

ಪ್ರಕಟಣೆ

ಅರ್ಜಿದಾರರಾದ ಶ್ರೀಮತಿ ದ್ಯಾಮವ್ವ ಕೋಂ ದೊಡ್ಡಬಸಪ್ಪ ಗೊಬ್ಬರಗುಂಡಿ, ಹೊಸಳ್ಳಿ ತಾ:ಜಿ: ಗದಗ, ಇವರು, ತಾವು ಮೃತ ಗುರುಸಿದ್ದಪ್ಪ ಇವರ ತಾಯಿ ಎಂದೂ, ಅವರ ಮರಣದಿಂದ ನಷ್ಟಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ಗುರುಸಿದ್ದಪ್ಪ ಇವರು ಒಂದನೇ ಪ್ರತಿವಾದಿಗಳಾದ ಸಾದಿಕ್ ಎಸ್.ಮನನ್, ಅರಿಹಂತ ರೋಡ್ ಲೈನ್ಸ್, ಗಾರ್ಡನ್ ಪೇಟ್, ಹುಬ್ಬಳ್ಳಿ ಇವರಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆಂದು ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲಿ ಅಥವಾ ಬೇರೆ ಯಾರಾದರೂ ಮೃತರ ಕಾನೂನುಬದ್ಧ ಆಶ್ರಿತರೆಂದು ಪರಿಗಣಿಸಬೇಕೆಂದು ಪ್ರಾರ್ಥಿಸುವುದಾದರೆ, ಅಂತಹವರು ಈ ಪ್ರಕಟಣೆಯನ್ನು ಈ

ನ್ಯಾಯಾಲಯದ ನಾಮಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಆಕ್ಷೇಪಣೆಗಳನ್ನಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎಂ.ಬಿ. ಅನ್ಸಾರಿ
ಕಾರ್ಮಿಕ ಅಧಿಕಾರಿ, ಗದಗ ಜಿಲ್ಲೆ,
ಗದಗ ಹಾಗೂ ಕಾರ್ಮಿಕ ನಷ್ಟ ಪರಿಹಾರ
ಕಾನೂನು ಅಡಿ ಆಯುಕ್ತರು.

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆಯಡಿ ಆಯುಕ್ತರು, ಗದಗ ಜಿಲ್ಲೆ, ಗದಗ ಇವರ ನ್ಯಾಯಾಲಯದಲ್ಲಿ

ಸಂಖ್ಯೆ:ಕಾಅಗ/ಕಾನಪ/ಎಫ್-11/09/445, ದಿನಾಂಕ:2ನೇ ಮಾರ್ಚ್, 2009

ಅರ್ಜಿದಾರರು:

1) ಶ್ರೀಮತಿ ಅನ್ನಪೂರ್ಣ ಕೋಂ: ದೇವಪ್ಪ ಹಾದಿಮನಿ, 25 ವರ್ಷ.
2) ಕು: ಸಿದ್ದಪ್ಪದೇವಪ್ಪ ಹಾದಿಮನಿ, 6 ವರ್ಷ.
3) ಕುಮಾರಿ: ಸಾಮಾದೇವಪ್ಪ ಹಾದಿಮನಿ, 2 ವರ್ಷ.
4) ಶ್ರೀಮತಿ ಸಿದ್ದವ್ವ ಕೋಂ ಫಕ್ಕೀರಪ್ಪ ಹಾದಿಮನಿ, 5 ವರ್ಷ.
5) ಶ್ರೀ ಫಕ್ಕೀರಪ್ಪ ಲಕ್ಕಪ್ಪ ಹಾದಿಮನಿ, 55 ವರ್ಷ.
ವಾಸ: ಶಿರಹಟ್ಟಿ, ಜಿ:ಗದಗ, 2ನೇ ಮತ್ತು 3ನೇ ಅರ್ಜಿದಾರರು ಅಲ್ಪವಯಸ್ಕರಾದ್ದರಿಂದ, 1ನೇ ಅರ್ಜಿದಾರರಾದ.

ವಿರುದ್ಧ

ಪ್ರತಿವಾದಿಗಳು:

1) ಶ್ರೀ ಶಶಿಧರ ತಂದೆ: ಮಲ್ಲನಗೌಡ ಪಾಟೀಲ, ವಾಸ: ಬನಶಂಕರಿ ಕಿರಾಣಿ ಸ್ಟೋರ್, ಬಜಾರ ರಸ್ತೆ, ಶಿರಹಟ್ಟಿ, ಜಿ:ಗದಗ.
3) ಡಿವಿಜನಲ್ ಮ್ಯಾನೇಜರ್, ಯುನೈಟೆಡ್ ಇನ್ಸೂರೆನ್ಸ್ ಕಂ.ಲಿ., ಡಿವಿಜನಲ್ ಆಫೀಸ್ ಎಲ್.ಇ.ಎಸ್. ಕಾಂಪ್ಲೆಕ್ಸ್, ಧಾರವಾಡ.

ಪ್ರಕಟಣೆ

ಅರ್ಜಿದಾರರಾದ ಶ್ರೀಮತಿ ಅನ್ನಪೂರ್ಣ ಕೋಂ: ದೇವಪ್ಪಹಾದಿಮನಿ ಹಾಗೂ ಇತರೆ 4 ಜನ ಇವರು, ತಾವು ಮೃತ ದೇವಪ್ಪ ಇವರ ಹೆಂಡತಿ ಮತ್ತು ಮಕ್ಕಳು ಮತ್ತು ತಂದೆ, ತಾಯಿ ಎಂದೂ, ಅವರ ಮರಣದಿಂದ ನಷ್ಟಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ದೇವಪ್ಪ ಇವರು ಒಂದನೇ ಪ್ರತಿವಾದಿಗಳಾದ ಶ್ರೀ ಶಶಿಧರ ತಂದೆ: ಮಲ್ಲನಗೌಡ ಪಾಟೀಲ, ಬಜಾರರಸ್ತೆ, ಶಿರಹಟ್ಟಿ, ಇವರಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆಂದು ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲಿ ಅಥವಾ ಬೇರೆ ಯಾರಾದರೂ ಮೃತರ ಕಾನೂನುಬದ್ಧ ಆಶ್ರಿತರೆಂದು ಪರಿಗಣಿಸಬೇಕೆಂದು ಪ್ರಾರ್ಥಿಸುವುದಾದರೆ, ಅಂತಹವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ನಾಮಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಆಕ್ಷೇಪಣೆಗಳನ್ನಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎಂ.ಬಿ. ಅನ್ಸಾರಿ
ಕಾರ್ಮಿಕ ಅಧಿಕಾರಿ, ಗದಗ ಜಿಲ್ಲೆ,
ಗದಗ ಹಾಗೂ ಕಾರ್ಮಿಕ ನಷ್ಟ ಪರಿಹಾರ
ಕಾನೂನು ಅಡಿ ಆಯುಕ್ತರು.

ಪಿ.ಆರ್.219

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಸಂಖ್ಯೆ:ಕಾಅಕೊ/ಕಾನಪ/ಮ.ಪ್ರ/ಸಂಖ್ಯೆ:54, 2009, ದಿನಾಂಕ:12ನೇ ಜೂನ್, 2009

ಅರ್ಜಿದಾರರು:

ಶ್ರೀಮತಿ ಸುಭದ್ರಮ್ಮ ಬಾಯಿ ಗಂಡ: ಲೇಟ್ ಗಂಗಾಧರ ನಾಯ್ಕ, 2) ವಿಠಲ್ ತಂದೆ ಗಂಗಾಧರ 3) ಮಮತಾ ತಂದೆ ಗಂಗಾಧರ 4) ವಿಕಾಸ್ ತಂದೆ ಗಂಗಾಧರ

ವಿರುದ್ಧ

ಪ್ರತಿವಾದಿಗಳು:

1) ಪಿ. ದವಲಾಸಾಬ್ ತಂದೆ: ಮೆಹಬೂಬ್ ಸಾಬ್, ಲಾರಿ ಮಾಲೀಕರು, ಬಳ್ಳಾರಿ.
2) ಡಿವಿಜನಲ್ ಮ್ಯಾನೇಜರ್, ಮೆ: ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ., ಬಳ್ಳಾರಿ.

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಗಂಗಾಧರ ನಾಯ್ಕ ತಂದೆ: ರಾಮ್‌ಜೀ ನಾಯ್ಕ ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ:13.04.2006 ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ, ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ: ಗಂಗಾಧರ ನಾಯ್ಕ ತಂದೆ: ರಾಮ್‌ಜೀ ನಾಯ್ಕ ಇವರ ವಾರಸುದಾರರಾದ ಶ್ರೀಮತಿ ಸುಭದ್ರಮ್ಮ ಬಾಯಿ ಹಾಗೂ ಇತರರು ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತ ಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಸಂಖ್ಯೆ:ಕಾಅಕೊ/ಕಾನಪ/ಮ.ಪ್ರ/ಸಂಖ್ಯೆ:59, 2009, ದಿನಾಂಕ:12ನೇ ಜೂನ್, 2009

ಅರ್ಜಿದಾರರು:		**ಪ್ರತಿವಾದಿಗಳು:**
1) ಶ್ರೀಮತಿ ಸಯಿದಾ ಬನುಮ್ ಗಂಡ: ಅಜೀಂ **ಸಾಬ್,**	**ವಿರುದ್ಧ**	1) ಅನುಜಾದ್ ಖಾನ್ ತಂದೆ: ಝುಮರೂಜ್ ಖಾನ್, ವಾಹನದಾರರು, ಕಂಪ್ಲಿ (ಪಿ) ತಾ: ಹೊಸಪೇಟೆ.
2) ಜಮರುನ್ ಖಾನ್ ತಂದೆ: ಬಾಷಾಖಾನ್,		2) ಡಿವಿಜನಲ್ ಮ್ಯಾನೇಜರ್, ಮೆ: ಓರಿಯಂಟಲ್ ಇನ್ಶೂರೆನ್ಸ್ ಕಂ.ಲಿ., ಹೊಸಪೇಟೆ.
3) ಹುಸೇನ್ ಬೇಗಂ ಗಂಡ: ಜಮರೂನ್‌ಖಾನ್		

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಅಜೀಂ ಖಾನ್ ತಂದೆ: ಜಮರೂಸ್‌ಖಾನ್ ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ:31.01.2008 ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ, ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ: ಅಜೀಂಖಾನ್ ಇವರ ವಾರಸುದಾರರಾದ ಶ್ರೀ:ಶ್ರೀಮತಿ (1) ಸಯಿದಾ ಬನುಮ್ ಮತ್ತು ಜಮರೂಸ್‌ಖಾನ್, ಹುಸೇನ್‌ಬೇಗಂ ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತ ಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಪಿ.ಆರ್.521

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ತುಮಕೂರು ಜಿಲ್ಲೆ, ತುಮಕೂರು

ಸಂಖ್ಯೆ:ಕಾಅತು:ಕಾಪಕಾ:ಸಿಆರ್-21/09, ದಿನಾಂಕ:27ನೇ ಮೇ, 2009

ಅರ್ಜಿದಾರರು:		**ಪ್ರತಿವಾದಿಗಳು:**
ಶ್ರೀಮತಿ ಶಾಯಿನಾ ಅಫ್ಸರಿ ಬೇಗಂ ವೈಫ್‌ಆಫ್ ಲೇಟ್ ನಯಾಜಾ ಅಹ್ಮದ್‌ಖಾನ್, ಸಾತಕಟ್ಟೆ, ಹಿರೇ ದೊಡ್ಡವಾಡಿ, ಪೋಸ್ಟ್, ತುಮಕೂರು ಜಿಲ್ಲೆ.	ವಿರುದ್ಧ	ಡಿವಿಜನಲ್ ಕಂಟ್ರೋಲರ್, ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಕೇಂದ್ರೀಯ ವಿಭಾಗ, ಬೆಂಗಳೂರು.

ಪ್ರಕಟಣೆ

ಎಸ್.ಆರ್.ನಯಾಜ್ ಅಹಮದ್ ಖಾನ್ ಬಿ.ನಂ.2404, 4ನೇ ಘಟಕ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೇಂದ್ರೀಯ ವಿಭಾಗ, ಬೆಂಗಳೂರು ಇವರು ಪ್ರತಿವಾದಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯದ ವೇಳೆಯಲ್ಲಿ ದಿನಾಂಕ:16.04.2009ರಂದು ಆದ ಅಪಘಾತದಿಂದಾದ ಗಾಯಗಳ ಪರಿಣಾಮವಾಗಿ ಮೃತರಾಗಿರುವುದರಿಂದ ಪ್ರತಿವಾದಿಗಳು ತುಮಕೂರು ಕಾರ್ಮಿಕ ಪರಿಹಾರ ಆಯುಕ್ತರ ನ್ಯಾಯಾಲಯದಲ್ಲಿ ಪರಿಹಾರ ಮೊತ್ತ ರೂ.2,56,660–00ಗಳನ್ನು ಠೇವಣಿ ಮಾಡಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಬಗ್ಗೆ ಏನಾದರೂ ತಮ್ಮ ಆಕ್ಷೇಪಣೆಗಳಿದ್ದರೆ ಅಥವಾ ತಾವೇನಾದರೂ ಮೃತರ ನಿಜವಾದ ವಾರಸುದಾರರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ತುಮಕೂರು ಜಿಲ್ಲೆ, ತುಮಕೂರು.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ತುಮಕೂರು ಜಿಲ್ಲೆ, ತುಮಕೂರು

ಸಂಖ್ಯೆ:ಕಾಅತು:ಕಾಪಕಾ:ಸಿಆರ್–22/09, ದಿನಾಂಕ:8ನೇ ಜೂನ್, 2009

ಅರ್ಜಿದಾರರು:

1) ಉಮಾದೇವಿ W/o ಲೇಟ್ ಬಸವರಾಜು,
ವಯಸ್ಸು: 41 ವರ್ಷ. ಮತ್ತಿಬ್ಬರು.
R/o ಬಳ್ಳಾಪುರ ವಿಲೇಜ್, ಬೆಳ್ಳಾವಿ ಹೋಬಳಿ,
ತುಮಕೂರು ತಾಲ್ಲೂಕು.

ವಿರುದ್ಧ

ಪ್ರತಿವಾದಿಗಳು:

1) ಸರೋಜಮ್ಮ W/o ವೆಂಕಟಸ್ವಾಮಿ ರೆಡ್ಡಿ
ನಂ.21/1, 4ನೇ ಕ್ರಾಸ್, ಅಪ್ಪಾರೆಡ್ಡಿ ಪಾಳ್ಯ, ಇಂದಿರಾನಗರ,
ಬೆಂಗಳೂರು.

2) ಬಜಾಜ್ ಅಲಿಯಾನ್ಸ್ ಜನರಲ್ ಇ.ಕಂ.ಲಿ., ಗ್ರೌಂಡ್ ಫ್ಲೋರ್, ನಂ.31, ಟಿಬಿಆರ್ ಟವರ್, 1ನೇ ಕ್ರಾಸ್, ನ್ಯೂ ಮಿಷನ್ ರೋಡ್, ಅಡೆಂಜ್ಸೆಂಟ್‌ಟು ಜೈನ್ ಕಾಲೇಜ್, ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್.

ಪ್ರಕಟಣೆ

1ನೇ ಅರ್ಜಿದಾರರ ಯಜಮಾನರಾದ ಮೃತ ಬಸವರಾಜು ಇವರು 1ನೇ ಪ್ರತಿವಾದಿ ಟೆಂಪೋಟ್ರಾವೆಲರ್ಸ್ ನಂ.ಕೆಎ-03-ಎಎ-571 ರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ:03.05.2009ರಂದು ಅಮರಾಪುರ ಗೇಟಿನಿಂದ 100 ಯಾರ್ಡ್ ಮೈಸೂರು ಕಡೆಗೆ ಬಿ.ಎನ್. ರೋಡಿನಲ್ಲಿ ಆದ ಅಪಘಾತದಿಂದಾದ ಗಾಯಗಳ ಪರಿಣಾಮವಾಗಿ ಮೃತರಾಗಿರುತ್ತಾರೆಂದು ತುಮಕೂರು ಕಾರ್ಮಿಕ ಪರಿಹಾರ ಆಯುಕ್ತರಿಗೆ ತಿಳಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಬಗ್ಗೆ ಏನಾದರೂ ತಮ್ಮ ಆಕ್ಷೇಪಣೆಗಳಿದ್ದರೆ ಅಥವಾ ತಾವೇನಾದರೂ ಮೃತಗ ನಿಜವಾದ ವಾರಸುದಾರರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ತುಮಕೂರು ಜಿಲ್ಲೆ, ತುಮಕೂರು.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ತುಮಕೂರು ಜಿಲ್ಲೆ, ತುಮಕೂರು

ಸಂಖ್ಯೆ:ಕಾಅತು:ಕಾಪಕಾ:ಸಿಆರ್–25/09, ದಿನಾಂಕ:8ನೇ ಜೂನ್, 2009

ಅರ್ಜಿದಾರರು:

ಶ್ರೀಮತಿ ಸೌಮ್ಯ W/o ಲೇಟ್ ಜ್ಞಾನಶೇಖರ್ @
ಚಂದ್ರಶೇಖರ್, ವಯಸ್ಸು ಸುಮಾರು 20 ವರ್ಷ.

ವಿರುದ್ಧ

ಪ್ರತಿವಾದಿಗಳು:

1) ಶ್ರೀ ಟಿ. ಮಹಾದೇವಯ್ಯ S/o ಸಿದ್ಧಲಿಂಗಯ್ಯ,
ವಯಸ್ಸು: ಸುಮಾರು 40 ವರ್ಷ.

ಮತ್ತಿತರರು.
R/o ಬಸಪ್ಪ, ಅಶೋಕನಗರ, 8ನೇ ಕ್ರಾಸ್,
ಚನ್ನಬಸವ ನಿಲಯ, ತುಮಕೂರುಟೌನ್,
4 & 5 ಅರ್ಜಿದಾರರ ವಿಳಾಸ.
ಶಿವಗಂಗೆ ವಿಲೇಜ್, ಸೋಮಪುರ ಹೋಬಳಿ,
ನೆಲಮಂಗಲ ತಾಲ್ಲೂಕು.

R/o ತಿಮ್ಮನಾಯಕನಹಳ್ಳಿ ವಿಲೇಜ್, ಸೋಮಪುರ ಹೋಬಳಿ, ನೆಲಮಂಗಲ ತಾಲ್ಲೂಕು.
2) ಯುನೈಟೆಡ್ ಇಂಡಿಯಾ ಇನ್‌ಶ್ಯೂರೆನ್ಸ್ ಕಂ.ಲಿ., ಬ್ರ್ಯಾಂಚ್ ಆಫೀಸ್, ಜಯದೇವ ಕಾಂಪ್ಲೆಕ್ಸ್, 1ನೇ ಫ್ಲೋರ್, ಬಿ.ಹೆಚ್. ರೋಡ್, ತುಮಕೂರು ಟೌನ್.

ಪ್ರಕಟಣೆ

1ನೇ ಅರ್ಜಿದಾರರ ಯಜಮಾನರಾದ ಮೃತ ಜ್ಞಾನಶೇಖರ್ ಇವರು 1ನೇ ಪ್ರತಿವಾದಿ ಟಾಟಾಸುಮೋ ಸಂಖ್ಯೆ: ಕೆಎ-02-ಬಿ-2648 ರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ:16.05.2009ರಂದು ತೆರದಿ ಪಿಲೇಜ್, ವಡಕಲ್ ಎಲ್ಕೆ, ಪುತ್ತೂರು ತಾಲ್ಲೂಕು ಇಲ್ಲಿ ಆದ ಅಪಘಾತದಿಂದಾದ ಗಾಯಗಳ ಪರಿಣಾಮವಾಗಿ ಮೃತರಾಗಿರುತ್ತಾರೆಂದು ತುಮಕೂರು ಕಾರ್ಮಿಕ ಪರಿಹಾರ ಆಯುಕ್ತರಿಗೆ ತಿಳಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಬಗ್ಗೆ ಏನಾದರೂ ತಮ್ಮ ಆಕ್ಷೇಪಣೆಗಳಿದ್ದರೆ ಅಥವಾ ತಾವೇನಾದರೂ ಮೃತರ ನಿಜವಾದ ವಾರಸುದಾರರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ತುಮಕೂರು ಜಿಲ್ಲೆ, ತುಮಕೂರು.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ತುಮಕೂರು ಜಿಲ್ಲೆ, ತುಮಕೂರು
ಸಂಖ್ಯೆ:ಕಾಅತು:ಕಾಪಕಾ:ಸಿಆರ್-26/09, ದಿನಾಂಕ:8ನೇ ಜೂನ್, 2009

ಅರ್ಜಿದಾರರು:
1) ಜಯಮ್ಮ W/o ಪಾಂಡುರಂಗಪ್ಪ, ವಯಸ್ಸು 50 ವರ್ಷ.
2) ಪಾಂಡುರಂಗಪ್ಪ S/o ದಾಸರಕಂಬಯ್ಯ,
R/o ಕುರುಬರಹಳ್ಳಿ, ಬುಕ್ಕಾಪಟ್ನ ಹೋಬಳಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ.

ವಿರುದ್ಧ

ಪ್ರತಿವಾದಿಗಳು:
1) ಮೊಹ್ಮದ್ ರಫೀಕ್ S/o ಮೊಹ್ಮದ್ ಗೌಸ್, ಪ್ರಾಪ್ತರು, ನಂ.170, ಚಿಕ್ಕವೀರಯ್ಯನಪಾಳ್ಯ, ಶಿರಾಗೇಟ್, ತುಮಕೂರು.
2) ರಿಲಯನ್ಸ್ ಜನರಲ್ ಇನ್‌ಶ್ಯೂರೆನ್ಸ್ ಕಂ.ಲಿ., ನಂ.4/3-1 & 3/2ಎಂ, 11ನೇ ಮೈನ್, 3ನೇ ಬ್ಲಾಕ್, ಜಯನಗರ, ಬೆಂಗಳೂರು.

ಪ್ರಕಟಣೆ

ಅರ್ಜಿದಾರರ ಮಗ ಮೃತ ಗಿರೀಶ್ ಇವರು 1ನೇ ಪ್ರತಿವಾದಿ ಲಾರಿ ಸಂಖ್ಯೆ: ಕೆಎ-06-ಬಿ-2588 ವಾಹನದಲ್ಲಿ ಕ್ಲೀನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ:19.05.2009ರಂದು ಮೋಟಾರ್ ಸೈಕಲ್, ಸೈಯ್ಯದ್ ಪೆಟ್ರೋಲ್ ಬಂಕ್ ಎದುರುಗಡೆ ಬಂದಾಗ ಲಗೇಜ್ ಆಟೋ ಡಿಕ್ಕಿಹೊಡೆದು ಆದ ಅಪಘಾತದಿಂದಾದ ಗಾಯಗಳ ಪರಿಣಾಮವಾಗಿ ಮೃತರಾಗಿರುತ್ತಾರೆಂದು ತುಮಕೂರು ಕಾರ್ಮಿಕ ಪರಿಹಾರ ಆಯುಕ್ತರಿಗೆ ತಿಳಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಬಗ್ಗೆ ಏನಾದರೂ ತಮ್ಮ ಆಕ್ಷೇಪಣೆಗಳಿದ್ದರೆ ಅಥವಾ ತಾವೇನಾದರೂ ಮೃತರ ನಿಜವಾದ ವಾರಸುದಾರರು ಎಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗುವುದು ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ತುಮಕೂರು ಜಿಲ್ಲೆ, ತುಮಕೂರು.

ಪಿ.ಆರ್.522

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆಯಡಿ ಆಯುಕ್ತರು, ಗದಗ ಜಿಲ್ಲೆ, ಗದಗ ಇವರ ನ್ಯಾಯಾಲಯದಲ್ಲಿ

ಸಂಖ್ಯೆ:ಕಾಅಗ/ಕಾನಪ/ಎಫ್-36/2009/228, ದಿನಾಂಕ:18ನೇ ಜೂನ್, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀ ಹನುಮಂತ @ ಹನುಮಂತಪ್ಪ, ತಂದೆ ಪೀರಪ್ಪ ಪೀರಪ್ಪನವರ 53 ವರ್ಷ. ಸಾ: ಗುಡ್ಡದಹುಲಿಕಟ್ಟೆ, ತಾ:ಕಲಘಟಗಿ, ಜಿ:ಧಾರವಾಡ. 2) ಶ್ರೀಮತಿ ಇಂದ್ರವ್ವ ಕೋಂ ಹನುಮಂತ @ ಹನುಮಂತಪ್ಪ ಪೀರಪ್ಪನವರ ಸಾ:ಗುಡ್ಡದಹುಲಿಕಟ್ಟೆ, ತಾ:ಕಲಘಟಗಿ, ಜಿ:ಧಾರವಾಡ.	ವಿರುದ್ಧ	1) ಶ್ರೀ ಪವನಕುಮಾರ್ ತಂದೆ: ಪಾರಿಶ್ವನಾಥ ಉಪ್ಪಿನ್, ಲಾರಿ ಸಂಖ್ಯೆ: ಕೆಎ-25-/ಬಿ-8341ರ ಮಾಲೀಕರು, ಪ್ಲಾಟ್ ನಂ.38, ಹಸ್ತಿನಾಪುರ ಲೇಔಟ್, ಕೇಶ್ವಾಪುರ, ಹುಬ್ಬಳ್ಳಿ. 2) ದಿ ಡಿವಿಜನಲ್ ಮ್ಯಾನೇಜರ್, ದಿ ನ್ಯಾಷನಲ್ ಇನ್ಸೂರೆನ್ಸ್ ಕಂ.ಲಿ., ಸುಜಾತ ಕಾಂಪ್ಲೆಕ್ಸ್, ಪಿ.ಬಿ.ರಸ್ತೆ, ಹುಬ್ಬಳ್ಳಿ.

ಪ್ರಕಟಣೆ

ಅರ್ಜಿದಾರರಾದ ಶ್ರೀ 1) ಹನುಮಂತ @ ಹನುಮಂತಪ್ಪ ತಂದೆ: ಪೀರಪ್ಪಪೀರಪ್ಪನವರ 2) ಶ್ರೀಮತಿ ಇಂದ್ರಮ್ಮ ಕೋಂ ಹನುಮಂತ @ ಹನುಮಂತಪ್ಪ ಪೀರಪ್ಪನವರ, ಸಾ: ಗುಡ್ಡದಹುಲಿಕಟ್ಟೆ, ತಾ:ಕಲಘಟಗಿ, ಜಿ:ಧಾರವಾಡ ಇವರು, ತಾವು ಮೃತ ಶ್ರೀ ರಾಜು @ ರಾಜಕುಮಾರ್ ಇವರ ತಂದೆ ಮತ್ತು ತಾಯಿ ಎಂದೂ, ಅವರ ಮರಣದಿಂದ ನಷ್ಟಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ರಾಜು @ ರಾಜಕುಮಾರ್ ಇವರು ಒಂದನೇ ಪ್ರತಿವಾದಿಗಳಾದ ಶ್ರೀ ಪವನ ಕುಮಾರ ತಂದೆ ಪಾರಿಶ್ವನಾಥ ಉಪ್ಪಿನ್, ಹುಬ್ಬಳ್ಳಿ ಇವರಲ್ಲಿ ಹಮಾಲಿ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆಂದು ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲಿ ಅಥವಾ ಬೇರೆ ಯಾರಾದರೂ ಮೃತರ ಕಾನೂನುಬದ್ಧ ಆಶ್ರಿತರೆಂದು ಪರಿಗಣಿಸಬೇಕೆಂದು ಪ್ರಾರ್ಥಿಸುವುದಾದರೆ, ಅಂತಹವರು ಈ ಪ್ರಕಟಣೆಯನ್ನು, ಈ ನ್ಯಾಯಾಲಯದ ನಾಮಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಆಕ್ಷೇಪಣೆಗಳನ್ನಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎಂ.ಬಿ. ಅನ್ಸಾರಿ

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು, ಗದಗ ಜಿಲ್ಲೆ, ಗದಗ.

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆಯಡಿ ಆಯುಕ್ತರು, ಗದಗ ಜಿಲ್ಲೆ, ಗದಗ ಇವರ ನ್ಯಾಯಾಲಯದಲ್ಲಿ

ಸಂಖ್ಯೆ:ಕಾಅಗ/ಕಾನಪ/ಎಫ್-37/2009/231, ದಿನಾಂಕ:18ನೇ ಜೂನ್, 2009

ಅರ್ಜಿದಾರರು:		ಪ್ರತಿವಾದಿಗಳು:
1) ಶ್ರೀಮತಿ ಸರಸ್ವತಿ ಕೋಂ ಯಮನೂರಪ್ಪ, ಕುರೆಗನ್ನವರ, ಸಾ:ತಮ್ಮಿನಾಳ, ತಾ:ಬದಾಮಿ, ಜಿ:ಬಾಗಲಕೋಟೆ. 2) ಶ್ರೀಮತಿ ಹನುಮವ್ವ ಕೋಂ ಮರಿತಮ್ಮಪ್ಪ ಕುರೆಗನ್ನವರ, ಸಾ: ತಮ್ಮಿನಾಳ, ತಾ:ಬದಾಮಿ, ಜಿ:ಬಾಗಲಕೋಟೆ.	ವಿರುದ್ಧ	1) ಶ್ರೀ ಪವನಕುಮಾರ್ ತಂದೆ: ಪಾರಿಶ್ವನಾಥ ಉಪ್ಪಿನ್, ಸಾ: ಪ್ಲಾಟ್‌ನಂ.38, ಹಸ್ತಿನಾಪುರ ಲೇಔಟ್, ಕೇಶ್ವಾಪುರ, ಹುಬ್ಬಳ್ಳಿ. 2) ದಿ ಡಿವಿಜನಲ್ ಮ್ಯಾನೇಜರ್, ದಿ ನ್ಯಾಷನಲ್ ಇನ್ಸೂರೆನ್ಸ್ ಕಂ.ಲಿ., ಸುಜಾತ ಕಾಂಪ್ಲೆಕ್ಸ್, ಪಿ.ಬಿ.ರಸ್ತೆ, ಹುಬ್ಬಳ್ಳಿ.

ಪ್ರಕಟಣೆ

ಅರ್ಜಿದಾರರಾದ ಶ್ರೀಮತಿ ಸರಸ್ವತಿ ಕೋಂ ಯಮನೂರಪ್ಪ ಕುರೆಗನ್ನವರ 2) ಶ್ರೀಮತಿ ಹನುಮವ್ವ ಕೋಂ ಮರಿತಿಮ್ಮಪ್ಪ ಕೊರೆಗನ್ನವರ, ಸಾ:ತಮ್ಮಿನಾಳ, ತಾ:ಬದಾಮಿ ಜಿ: ಬಾಗಲಕೋಟೆ ಇವರು, ತಾವು ಮೃತ ಯಮನೂರಪ್ಪ ಕೊರೆಗನ್ನವರ ಇವರ ಹೆಂಡತಿ ಮತ್ತು ತಾಯಿ ಎಂದೂ, ಅವರ ಮರಣದಿಂದ ನಷ್ಟಪರಿಹಾರ ಕೋರಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಮೃತ ಯಮನೂರಪ್ಪ ಕೊರೆಗನ್ನವರ ಇವರು ಒಂದನೇ ಪ್ರತಿವಾದಿಗಳಾದ ಶ್ರೀ ಪವನ ಕುಮಾರ ತಂದೆ ಪಾರಿಶ್ವನಾಥ ಉಪ್ಪಿನ್, ಹುಬ್ಬಳ್ಳಿ ಇವರಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದರೆಂದು ಸದರಿ ಅರ್ಜಿದಾರರು ತಿಳಿಸಿರುತ್ತಾರೆ. ಈ ಸಂಬಂಧವಾಗಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲಿ ಅಥವಾ ಬೇರೆ ಯಾರಾದರೂ

ಮೃತರ ಕಾನೂನುಬದ್ಧ ಆಶ್ರಿತರೆಂದು ಪರಿಗಣಿಸಬೇಕೆಂದು ಪ್ರಾರ್ಥಿಸುವುದಾದರೆ, ಅಂತಹವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ನಾಮಫಲಕದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಆಕ್ಷೇಪಣೆಗಳನ್ನಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎಂ.ಬಿ. ಅನ್ಸಾರಿ
ಪಿ.ಆರ್.539 ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ
ಪರಿಹಾರ ಆಯುಕ್ತರು, ಗದಗ ಜಿಲ್ಲೆ, ಗದಗ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಬಾಗಲಕೋಟೆ

ಜ್ಞಾಪನ

ಸಂಖ್ಯೆ: ಎ3-367-ಪ್ರಾಶಾಶಿ-ದೀಕಾಶಾಕೆ ಗೈರ-12-2008-09/5921, ದಿನಾಂಕ:3ನೇ ಮಾರ್ಚ್, 2009

ವಿಷಯ: ದೀರ್ಘ ಅವಧಿಯಿಂದ ಶಾಲಾ ಕೆಲಸಕ್ಕೆ ಗೈರು ಉಳಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕುರಿತು.

ಉಲ್ಲೇಖ: 1) ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬದಾಮಿ, ಇವರ ವರದಿ.
2) ಈ ಕಛೇರಿಯ ಸಮಸಂಖ್ಯೆ ನೋಟೀಸ್ ದಿನಾಂಕ:23.12.2008.
3) ದಿನಾಂಕ:09.02.2009ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನೀಡಿದ ಪ್ರಕಟಣೆ.
4) ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ18-ಸೇಇವಿ 2001, ಬೆಂಗಳೂರು ದಿನಾಂಕ:14.09.2001.

ಪೀಠಿಕೆ:

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬದಾಮಿ, ಇವರು ತಮ್ಮ ವಲಯದಲ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನೀಲಗುಂದ ತಾ:ಬದಾಮಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಎಸ್.ಎಲ್.ಚಲವಾದಿ, ಸಹ ಶಿಕ್ಷಕಿಯರು ಇವರು ದಿನಾಂಕ:01.07.2008 ರಿಂದ ಶಾಲಾ ಕೆಲಸಕ್ಕೆ ಗೈರು ಉಳಿದಿದ್ದು ಇವರಿಗೆ ಸೇವೆಗೆ ಹಾಜರಾಗಲು ಸೂಚನಾಪತ್ರ ಕಳುಹಿಸಿದರೂ ಸೇವೆಗೆ ಹಾಜರಾಗಿಲ್ಲ ಇವರ ಗೈರ ಹಾಜರಾತಿಯಿಂದ ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆಯಾಗಿರುವುದಾಗಿ ಉಲ್ಲೇಖ 1ರ ಪ್ರಕಾರ ವರದಿ ಸಲ್ಲಿಸಿದರು. ಈ ಶಿಕ್ಷಕಿಯರಿಗೆ 23.12.2008ರ ದಿನಾಂಕದಂದು ಈ ಕಛೇರಿಯಿಂದಲೂ ಸಹ ನೋಟೀಸ್ ಜಾರಿ ಮಾಡಿ ಅವರ ಗೈರು ಹಾಜರಾತಿ ಬಗ್ಗೆ ವಿವರಣೆಯೊಂದಿಗೆ ದಿನಾಂಕ:07.01.2009ರೊಳಗಾಗಿ ಈ ಕಛೇರಿಯಿಂದ ಅನುಮತಿ ಪಡೆದು ಸೇವೆಗೆ ಹಾಜರಾಗುವಂತೆ ತಪ್ಪಿದಲ್ಲಿ ಸೇವೆಯಿಂದ ವಜಾ ಮಾಡುವುದಾಗಿ ತಿಳಿಸಲಾಗಿತ್ತು. ಇದಕ್ಕೂ ಪ್ರತಿಕ್ರಿಯಿಸಿದ ಈ ಶಿಕ್ಷಕಿಯರ ಮಾಹಿತಿಗೆ ದಿನಾಂಕ:09.02.2009ರ ಪ್ರಜಾವಾಣಿ ದಿನಪತ್ರಿಕೆ ಮೂಲಕ ತಿಳುವಳಿಕೆ ನೀಡಲಾಗಿದ್ದರೂ ಈವರೆಗೂ ಈ ಶಿಕ್ಷಕಿಯರು ಸೇವೆಗೆ ಹಾಜರಾಗುವ ಬಗ್ಗೆ ಪ್ರತಿಕ್ರಿಯಿಸಿಲ್ಲ ಇದರಿಂದ ಇವರಿಗೆ ಸೇವೆಯಲ್ಲಿ ಮುಂದುವರಿಯುವ ಇಚ್ಛೆಯಿಲ್ಲವೆಂಬುದಾಗಿ ತಿಳಿದು ಹಾಗೂ ಇವರ ಗೈರು ಹಾಜರಾತಿಯಿಂದ ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆಯಾಗಿರುವದನ್ನು ಗಮನಿಸಿ ಈ ಶಿಕ್ಷಕರ ಮೇಲೆ ಕೆಳಗಿನಂತೆ ಕ್ರಮಜರುಗಿಸಲಾಗಿದೆ.

ಆದೇಶ

ಪೀಠಿಕೆಯಲ್ಲಿ ವಿವರಿಸಲಾದ ಕಾರಣಗಳಿಂದ ಹಾಗೂ ದೀರ್ಘ ಅವಧಿಯಿಂದ ಶಾಲಾ ಕೆಲಸಕ್ಕೆ ಗೈರು ಉಳಿದು ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆ ಮಾಡಿದ ಶ್ರೀಮತಿ ಎಸ್.ವಾಯ್. ಚಲವಾದಿ, ಸಹ ಶಿಕ್ಷಕಿಯರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನೀಲಗುಂದ ತಾ:ಬದಾಮಿ ಇವರ ಮೇಲೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ 1957ರ ನಿಯಮ 9(2)ಸಿ ದಲ್ಲಿಯ ಅಧಿಕಾರ ಚಲಾಯಿಸಿ ಉಲ್ಲೇಖ 4ರ ಸರ್ಕಾರದ ಅಧಿಸೂಚನೆ ಮತ್ತು ಕೆ.ಸಿ.ಎಸ್.ಆರ್. ನಿಯಮ 108ರ ನಿಯಮದನ್ವಯ ಇವರನ್ನು ಕೂಡಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬದಾಮಿ, ಇವರು ಈ ಆದೇಶದ ವಿವರವನ್ನು ಸಂಬಂಧಿಸಿದ ಶಿಕ್ಷಕರ ಸೇವಾ ಪುಸ್ತಕದಲ್ಲಿ ತಪ್ಪದೇ ದಾಖಲಿಸಿ ಮುಂದಿನ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಉಪನಿರ್ದೇಶಕರು (ಆಡಳಿತ)
ಪಿ.ಆರ್.241 ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಗಲಕೋಟೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಬಾಗಲಕೋಟೆ

ಜ್ಞಾಪನ

ಸಂಖ್ಯೆ: ಎ3-367-ಪ್ರಾಶಾಶಿ-ದೀಕಾಶಾಕೆ ಗೈರ-12-2008-09/5920, ದಿನಾಂಕ:3ನೇ ಮಾರ್ಚ್, 2009

ವಿಷಯ: ದೀರ್ಘ ಅವಧಿಯಿಂದ ಶಾಲಾ ಕೆಲಸಕ್ಕೆ ಗೈರು ಉಳಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕುರಿತು.

ಉಲ್ಲೇಖ: 1) ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಾಗಲಕೋಟೆ, ಇವರ ವರದಿ.

2) ಈ ಕಛೇರಿಯ ಸಮಸಂಖ್ಯೆ ನೋಟೀಸ್ ದಿನಾಂಕ:23.12.2008.

3) ದಿನಾಂಕ:09.02.2009ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನೀಡಿದ ಪ್ರಕಟಣೆ.

4) ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ18-ಸೇಇವಿ 2001, ಬೆಂಗಳೂರು ದಿನಾಂಕ:14.09.2001.

ಪೀಠಿಕೆ:

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಾಗಲಕೋಟೆ, ಇವರು ತಮ್ಮ ವಲಯದಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಹೊದ್ಲೂರ, ತಾ:ಬಾಗಲಕೋಟೆ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಿ.ಜಿ. ಹಜೇರಿ, ಇವರು ದಿನಾಂಕ:10.04.2004 ರಿಂದ ಶಾಲಾ ಕೆಲಸಕ್ಕೆ ಗೈರು ಉಳಿದಿದ್ದು ಇವರಿಗೆ ಸೇವೆಗೆ ಹಾಜರಾಗಲು ಸೂಚನಾಪತ್ರ ಕಳುಹಿಸಿದರೂ ಸೇವೆಗೆ ಹಾಜರಾಗಿಲ್ಲ ಇವರ ಗೈರ ಹಾಜರಾತಿಯಿಂದ ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆಯಾಗಿರುವುದಾಗಿ ಉಲ್ಲೇಖ 1ರ ಪ್ರಕಾರ ವರದಿ ಸಲ್ಲಿಸಿದರು. ಈ ಶಿಕ್ಷಕರಿಗೆ 23.12.2008ರ ದಿನಾಂಕದಂದು ಈ ಕಛೇರಿಯಿಂದಲೂ ಸಹ ನೋಟೀಸ್ ಜಾರಿ ಮಾಡಿ ಅವರ ಗೈರು ಹಾಜರಾತಿ ಬಗ್ಗೆ ವಿವರಣೆಯೊಂದಿಗೆ ದಿನಾಂಕ:07.01.2009ರೊಳಗಾಗಿ ಈ ಕಛೇರಿಯಿಂದ ಅನುಮತಿ ಪಡೆದು ಸೇವೆಗೆ ಹಾಜರಾಗುವಂತೆ ತಪ್ಪಿದಲ್ಲಿ ಸೇವೆಯಿಂದ ವಜಾ ಮಾಡುವುದಾಗಿ ತಿಳಿಸಲಾಗಿತ್ತು. ಇದಕ್ಕೂ ಪ್ರತಿಕ್ರಿಯಿಸಿದ ಈ ಶಿಕ್ಷಕರ ಮಾಹಿತಿಗೆ ದಿನಾಂಕ:09.02.2009ರ ಪ್ರಜಾವಾಣಿ ದಿನಪತ್ರಿಕೆ ಮೂಲಕ ತಿಳುವಳಿಕೆ ನೀಡಲಾಗಿದ್ದರೂ ಈವರೆಗೂ ಈ ಶಿಕ್ಷಕರು ಸೇವೆಗೆ ಹಾಜರಾಗುವ ಬಗ್ಗೆ ಪ್ರತಿಕ್ರಿಯಿಸಿಲ್ಲ ಇದರಿಂದ ಇವರಿಗೆ ಸೇವೆಯಲ್ಲಿ ಮುಂದುವರಿಯುವ ಇಚ್ಛೆಯಿಲ್ಲವೆಂಬುದಾಗಿ ತಿಳಿದು ಹಾಗೂ ಇವರ ಗೈರು ಹಾಜರಾತಿಯಿಂದ ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆಯಾಗಿರುವದನ್ನು ಗಮನಿಸಿ ಈ ಶಿಕ್ಷಕರ ಮೇಲೆ ಕೆಳಗಿನಂತೆ ಕ್ರಮಜರುಗಿಸಲಾಗಿದೆ.

ಆದೇಶ

ಪೀಠಿಕೆಯಲ್ಲಿ ವಿವರಿಸಲಾದ ಕಾರಣಗಳಿಂದ ಹಾಗೂ ದೀರ್ಘ ಅವಧಿಯಿಂದ ಶಾಲಾ ಕೆಲಸಕ್ಕೆ ಗೈರು ಉಳಿದು ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆ ಮಾಡಿದ ಶ್ರೀ ಬಿ.ಜಿ. ಹಜೇರಿ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಹೊದ್ಲೂರ ತಾ:ಬಾಗಲಕೋಟೆ ಇವರ ಮೇಲೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ 1957ರ ನಿಯಮ 9(2)ಸಿ ದಲ್ಲಿಯ ಅಧಿಕಾರ ಚಲಾಯಿಸಿ ಉಲ್ಲೇಖ 4ರ ಸರ್ಕಾರದ ಅಧಿಸೂಚನೆ ಮತ್ತು ಕೆ.ಸಿ.ಎಸ್.ಆರ್. ನಿಯಮ 108ರ ನಿಯಮದನ್ವಯ ಇವರನ್ನು ಕೂಡಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಾಗಲಕೋಟೆ, ಇವರು ಈ ಆದೇಶದ ವಿವರವನ್ನು ಸಂಬಂಧಿಸಿದ ಶಿಕ್ಷಕರ ಸೇವಾ ಪುಸ್ತಕದಲ್ಲಿ ತಪ್ಪದೇ ದಾಖಲಿಸಿ ಮುಂದಿನ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಉಪನಿರ್ದೇಶಕರು (ಆಡಳಿತ)

ಪಿ.ಆರ್.242 ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಗಲಕೋಟೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಬಾಗಲಕೋಟೆ

ಜ್ಞಾಪನ

ಸಂಖ್ಯೆ: ಎ3-367-ಪ್ರೌಶಾಶಿ-ದೀಕಾಶಾಕೆ ಗೈರ-12-2008-09/5922, ದಿನಾಂಕ:3ನೇ ಮಾರ್ಚ್, 2009

ವಿಷಯ: ದೀರ್ಘ ಅವಧಿಯಿಂದ ಶಾಲಾ ಕೆಲಸಕ್ಕೆ ಗೈರು ಉಳಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕುರಿತು.

ಉಲ್ಲೇಖ: 1) ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬದಾಮಿ, ಇವರ ವರದಿ.

2) ಈ ಕಛೇರಿಯ ಸಮಸಂಖ್ಯೆ ನೋಟೀಸ್ ದಿನಾಂಕ:23.12.2008.

3) ದಿನಾಂಕ:09.02.2009ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನೀಡಿದ ಪ್ರಕಟಣೆ.

4) ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ18-ಸೇಇವಿ 2001, ಬೆಂಗಳೂರು ದಿನಾಂಕ:14.09.2001.

ಪೀಠಿಕೆ:

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬದಾಮಿ, ಇವರು ತಮ್ಮ ವಲಯದಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೈನಕಟ್ಟಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಎಸ್.ಹೆಚ್. ಆಡಗಲ್ಲ, ಸಹ ಶಿಕ್ಷಕಿಯರು ಇವರು ದಿನಾಂಕ:22.06.2007 ರಿಂದ ಶಾಲಾ ಕೆಲಸಕ್ಕೆ ಗೈರು ಉಳಿದಿದ್ದು ಇವರಿಗೆ ಸೇವೆಗೆ ಹಾಜರಾಗಲು ಸೂಚನಾಪತ್ರ ಕಳುಹಿಸಿದರೂ ಸೇವೆಗೆ ಹಾಜರಾಗಿಲ್ಲ ಇವರ ಗೈರ ಹಾಜರಾತಿಯಿಂದ ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆಯಾಗಿರುವುದಾಗಿ ಉಲ್ಲೇಖ 1ರ ಪ್ರಕಾರ ವರದಿ ಸಲ್ಲಿಸಿದರು. ಈ ಶಿಕ್ಷಕಿಯರಿಗೆ 23.12.2008ರ ದಿನಾಂಕದಂದು ಈ ಕಛೇರಿಯಿಂದಲೂ ಸಹ ನೋಟೀಸ್ ಜಾರಿ ಮಾಡಿ ಅವರ ಗೈರು ಹಾಜರಾತಿ ಬಗ್ಗೆ ವಿವರಣೆಯೊಂದಿಗೆ ದಿನಾಂಕ:07.01.2009ರೊಳಗಾಗಿ ಈ ಕಛೇರಿಯಿಂದ ಅನುಮತಿ ಪಡೆದು ಸೇವೆಗೆ

ಹಾಜರಾಗುವಂತೆ ತಪ್ಪಿದಲ್ಲಿ ಸೇವೆಯಿಂದ ವಜಾ ಮಾಡುವುದಾಗಿ ತಿಳಿಸಲಾಗಿತ್ತು. ಇದಕ್ಕೂ ಪ್ರತಿಕ್ರಿಯಿಸಿದ ಈ ಶಿಕ್ಷಕಿಯರ ಮಾಹಿತಿಗೆ ದಿನಾಂಕ:09.02.2009ರ ಪ್ರಜಾವಾಣಿ ದಿನಪತ್ರಿಕೆ ಮೂಲಕ ತಿಳುವಳಿಕೆ ನೀಡಲಾಗಿದ್ದರೂ ಈವರೆಗೂ ಈ ಶಿಕ್ಷಕಿಯರು ಸೇವೆಗೆ ಹಾಜರಾಗುವ ಬಗ್ಗೆ ಪ್ರತಿಕ್ರಿಯಿಸಿಲ್ಲ ಇದರಿಂದ ಇವರಿಗೆ ಸೇವೆಯಲ್ಲಿ ಮುಂದುವರಿಯುವ ಇಚ್ಛೆಯಿಲ್ಲವೆಂಬುದಾಗಿ ತಿಳಿದು ಹಾಗೂ ಇವರ ಗೈರು ಹಾಜರಾತಿಯಿಂದ ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆಯಾಗಿರುವದನ್ನು ಗಮನಿಸಿ ಈ ಶಿಕ್ಷಕರ ಮೇಲೆ ಕೆಳಗಿನಂತೆ ಕ್ರಮಜರುಗಿಸಲಾಗಿದೆ.

ಆದೇಶ

ಪೀಠಿಕೆಯಲ್ಲಿ ವಿವರಿಸಲಾದ ಕಾರಣಗಳಿಂದ ಹಾಗೂ ದೀರ್ಘ ಅವಧಿಯಿಂದ ಶಾಲಾ ಕೆಲಸಕ್ಕೆ ಗೈರು ಉಳಿದು ವಿದ್ಯಾರ್ಥಿಗಳ ಪಾಠ ಬೋಧನೆಗೆ ತೊಂದರೆ ಮಾಡಿದ ಶ್ರೀಮತಿ ಎಸ್.ಹೆಚ್. ಆಡಗಲ್ಲ, ಸಹ ಶಿಕ್ಷಕಿಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೈನಕಟ್ಟಿ, ತಾ:ಬದಾಮಿ ಇವರ ಮೇಲೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ 1957ರ ನಿಯಮ 9(2)ಸಿ ದಲ್ಲಿಯ ಅಧಿಕಾರ ಚಲಾಯಿಸಿ ಉಲ್ಲೇಖ 4ರ ಸರ್ಕಾರದ ಅಧಿಸೂಚನೆ ಮತ್ತು ಕೆ.ಸಿ.ಎಸ್.ಆರ್. ನಿಯಮ 108ರ ನಿಯಮದನ್ವಯ ಇವರನ್ನು ಕೂಡಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬದಾಮಿ, ಇವರು ಈ ಆದೇಶದ ವಿವರವನ್ನು ಸಂಬಂಧಿಸಿದ ಶಿಕ್ಷಕರ ಸೇವಾ ಪುಸ್ತಕದಲ್ಲಿ ತಪ್ಪದೇ ದಾಖಲಿಸಿ ಮುಂದಿನ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಉಪನಿರ್ದೇಶಕರು (ಆಡಳಿತ)

ಪಿ.ಆರ್.243 ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಗಲಕೋಟೆ.

ಉಡುಪಿ ಜಿಲ್ಲಾ ಪಂಚಾಯತ್

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಕಛೇರಿ, ಉಡುಪಿ ಜಿಲ್ಲೆ, ಉಡುಪಿ

ಕಛೇರಿ ನಡವಳಿ

ಸಂಖ್ಯೆ: ಸಿಬ್ಬಂದಿ(1):339:2007-08, ದಿನಾಂಕ:2ನೇ ಏಪ್ರಿಲ್, 2009

ವಿಷಯ: ಶ್ರೀ ಕೃಷ್ಣ, ಗ್ರೂಪ್ 'ಡಿ' ನೌಕರರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು, ಉಡುಪಿ ಜಿಲ್ಲೆ- ಇವರ ಅನಧಿಕೃತ ಗೈರುಹಾಜರಿ ಬಗ್ಗೆ.

ಉಲ್ಲೇಖ: 1) ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು- ಇವರ ಪತ್ರ ದಿನಾಂಕ:16.09.2005, 15.12.2005, 14.06.2006 ಮತ್ತು ದಿನಾಂಕ:21.08.2006.

2) ಈ ಕಛೇರಿ ಪತ್ರ ಸಮಸಂಖ್ಯೆ ದೋಷಾರೋಪಣಾಪಟ್ಟಿ ಜಾರಿ ದಿನಾಂಕ:18.01.2008.

3) ವಿಚಾರಣಾಧಿಕಾರಿ ನೇಮಕಾತಿ ಪತ್ರ ಸಂಖ್ಯೆ: ಸಿಬ್ಬಂದಿ (1):353:07-08, ದಿನಾಂಕ:03.10.2008.

4) ಈ ಕಛೇರಿ ಪತ್ರ ಸಮಸಂಖ್ಯೆ ದಿನಾಂಕ:10.11.2008.

5) ಶ್ರೀ ಕೃಷ್ಣ, ಗ್ರೂಪ್ 'ಡಿ' ನೌಕರರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು ಪತ್ರ ಸ್ವೀಕೃತಿ ದಿನಾಂಕ:18.12.2008.

6) ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು-ಇವರ ಪತ್ರ ಸಂಖ್ಯೆ: ಪ್ರಾ.ಆ.ಕೇಂದ್ರ:ಕೊ:280:08-09, ದಿನಾಂಕ:26.12.2008.

7) ನಿರ್ದೇಶಕರು, ಆರೋಗ್ಯ & ಕು.ಕ.ಸೇವೆಗಳು, ಬೆಂಗಳೂರು-ಇವರ ಪತ್ರಸಂಖ್ಯೆ: ಡಿಪಿಎನ್(8):ಸಿಆರ್:28:08-09, ದಿನಾಂಕ:19.03.2009.

ಪ್ರಸ್ತಾವನೆ:

ಶ್ರೀ ಕೃಷ್ಣ ಗ್ರೂಪ್ 'ಡಿ' ನೌಕರರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು ಇವರು ದಿನಾಂಕ:15.06.2005 ರಿಂದ ಅನಧೀಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿರುತ್ತಾರೆ. ಉಲ್ಲೇಖ (1 & 2) ರಲ್ಲಿನ ಪತ್ರದಲ್ಲಿ ತಿಳುವಳಿಕೆ ಹಾಗೂ ದೋಷಾರೋಪಣಾ ಪಟ್ಟಿಯನ್ನು ಜಾರಿಗೊಳಿಸಿ, ಸಂಬಂಧಿಸಿದ ನೌಕರರು ಸ್ವೀಕರಿಸಿದ ಬಗ್ಗೆ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು ಇವರು ದಿನಾಂಕ:04.03.2008ರಂದು ಸ್ವೀಕೃತಿಯನ್ನು ನೀಡಿರುತ್ತಾರೆ. ಈ ಪ್ರಕರಣದ ಬಗ್ಗೆ ಸತ್ಯಾತೆಯನ್ನು ಕಂಡುಕೊಳ್ಳುವ ಬಗ್ಗೆ ಉಲ್ಲೇಖ (4)ರಲ್ಲಿ ವಿಚಾರಣಾಧಿಕಾರಿಯವರನ್ನು ನೇಮಿಸಿದ್ದು, ವಿಚಾರಣಾಧಿಕಾರಿಗಳು ವಿಚಾರಣೆಯನ್ನು ನಡೆಸಿ ಉಲ್ಲೇಖ (5)ರಲ್ಲಿ ವಿಚಾರಣಾ ವರದಿಯನ್ನು ನೀಡಿರುತ್ತಾರೆ. ಈ ವಿಚಾರಣಾ ವರದಿಯನ್ನು ಸಂಬಂಧಿಸಿದ ನೌಕರರಿಗೆ ಜಾರಿ ಮಾಡಿದ್ದು, ನೌಕರರು ವಿಚಾರಣಾ ವರದಿಯನ್ನು ದಿನಾಂಕ:18.12.2008ರಂದು ಮುದ್ದಾಂ ಸ್ವೀಕರಿಸಿ, ನೌಕರರು ಈವರೆಗೂ ಲಿಖಿತ ಹೇಳಿಕೆಯನ್ನು ಸಲ್ಲಿಸದ ಕಾರಣ ಹಾಗೂ ವಿಚಾರಣಾ ವರದಿಯ ಆಧಾರದಂತೆ ಹಾಗೂ ಉಲ್ಲೇಖ (7)ರಲ್ಲಿ ನಿರ್ದೇಶನಾಲಯದ ನಿರ್ದೇಶನದಂತೆ ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.

ಆದೇಶ

ಸಂಖ್ಯೆ: ಸಿಬ್ಬಂದಿ (1):339:2007-08, ದಿನಾಂಕ:2ನೇ ಏಪ್ರಿಲ್, 2009

1957ರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡಾ:ಎಂ.ಆರ್. ನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ ಆದ ನಾನು ಶ್ರೀ ಕೃಷ್ಣ, ಗ್ರೂಪ್ 'ಡಿ' ನೌಕರರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು, ಉಡುಪಿ ಜಿಲ್ಲೆ ಇವರು 15.06.2005 ರಿಂದ ಇಲ್ಲಿಯವರೆಗೂ ಅನಧಿಕೃತ ಗೈರುಹಾಜರಾಗಿರುವ ಆರೋಪವು ಇಲಾಖಾ ವಿಚಾರಣೆಯಲ್ಲಿ ಸಾಬೀತಾಗಿರುವುದರಿಂದ, ಕೆ.ಸಿ.ಎಸ್. (ಸಿ.ಸಿ.ಎ.) ನಿಯಮ 8(viii)ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,
ಪಿ.ಆರ್.333 ಉಡುಪಿ ಜಿಲ್ಲೆ, ಉಡುಪಿ.

ನಿರ್ದೇಶನಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-560025

ಅಧಿಕೃತ ಜ್ಞಾಪನ ಪತ್ರ

ಸಂಖ್ಯೆ: ಸೈಕಪುಇ/ಸಿಬ್ಬಂದಿ/ಡಿ/139/2009, ದಿನಾಂಕ:30ನೇ ಏಪ್ರಿಲ್, 2009

ವಿಷಯ: ಶ್ರೀ ಸಿದ್ದರಾಮಪ್ಪ ಎಸ್.ಬಿ. ದಲಾಯತ್ ಉಪನಿರ್ದೇಶಕರ ಕಾರ್ಯಾಲಯ ಸೈಕಪುಇ ಶಿವಮೊಗ್ಗ ಇವರನ್ನು ಸೇವೆಯಿಂದ ವಜಾ ಮಾಡುವ ಕುರಿತು.

ಉಲ್ಲೇಖ:
1) ಉಪನಿರ್ದೇಶಕರು ಸೈಕಪುಇ ಶಿವಮೊಗ್ಗ ಇವರ ಕಾರ್ಯಾಲಯದ ಪತ್ರ ಸಂಖ್ಯೆ: ಸೈಕಪುಶಿ/ಸಿಬ್ಬಂದಿ/03/ಶಿಸ್ತು/2007 ದಿನಾಂಕ:31.05.2007, 10.10.2007.
2) ಆಪಾದನೆ ಕುರಿತು ಲಿಖಿತ ಹೇಳಿಕೆಗಾಗಿ ನಿರ್ದೇಶನಾಲಯದ ಪತ್ರದ ಸಂಖ್ಯೆ: ಸೈಕಪುಇ/ಸಿಬ್ಬಂದಿ/2/ಸಿಡಿಜಿ/ಶಿಸ್ತು/24/2007, ದಿನಾಂಕ:24.07.2007.
3) ಶ್ರೀ ಸಿದ್ದರಾಮಪ್ಪ ಎಸ್.ಬಿ. ದಲಾಯತ್ ರವರ ಲಿಖಿತ ಹೇಳಿಕೆ ದಿನಾಂಕ:03.08.2007.
4) ಇಲಾಖಾ ವಿಚಾರಣೆಗಾಗಿ ಅಧಿಕೃತ ಜ್ಞಾಪನಾ ಪತ್ರದ ಸಂಖ್ಯೆ: ಸೈಕಪುಇ/ಸಿಬ್ಬಂದಿ/2/ಶಿಸ್ತು/2007 ದಿನಾಂಕ:07.11.2007.
5) ವಿಚಾರಣಾ ವರದಿ, ಸಂಖ್ಯೆ: ಸೈಕಪುಇ/ಸಿಬ್ಬಂದಿ/ಶಿವ/ಶಿಸ್ತು/2008, ದಿನಾಂಕ:12/19.08.2008.

ಪ್ರಸ್ತಾವನೆ:

1. ಶ್ರೀ ಸಿದ್ದರಾಮಪ್ಪ ಎಸ್.ಬಿ. ದಲಾಯತ್ ಸೈಕಪುಇ ಶಿವಮೊಗ್ಗ ಇವರ ನಡವಳಿಕೆಯ ಕುರಿತು ಉಲ್ಲೇಖಿತ ಪತ್ರ (1)ರಲ್ಲಿ ಉಪನಿರ್ದೇಶಕರು ಸೈಕಪುಇ ಶಿವಮೊಗ್ಗ ರವರು ಪತ್ರದಲ್ಲಿ ಸಿಬ್ಬಂದಿಯವರ ಕುರಿತು ಮಾಡಿರುವ ಆಪಾದನೆಗಳು ಈ ಕೆಳಗಿನಂತಿವೆ:

ಕಛೇರಿಗೆ ತಡವಾಗಿ ಬರುವದು, ವಿವಿಧ ಸ್ತ್ರೀಯರೊಂದಿಗೆ ಕಾರ್ಯಾಲಯದ ಕಟ್ಟಡದಲ್ಲಿಯೇ ಲೈಂಗಿಕ ಸಂಪರ್ಕವನ್ನು ಹೊಂದಿರುವದು ಮತ್ತು ಕಾರ್ಯಾಲಯದ ಕೆಲಸಗಳಲ್ಲಿ ಕರ್ತವ್ಯ ಪ್ರಜ್ಞೆಯಿಲ್ಲದೇ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಮಾತ್ರ ಆಸಕ್ತಿ ತೋರುತ್ತಾರೆ. ಈ ಕುರಿತು ಹಲವಾರು ಬಾರಿ ತಿಳುವಳಿಕೆ ನೀಡಲಾಗಿದ್ದರೂ ಯಾವುದೇ ಸುಧಾರಣೆ ಕಂಡುಬಂದಿರುವುದಿಲ್ಲ.

ಅಲ್ಲದೇ ಸದರಿಯವರಿಗೆ ಹಲವಾರು ಬಾರಿ ತಿಳುವಳಿಕೆ ಹೇಳಲಾಗಿದೆ ಮತ್ತು ಇವರಿಗೆ ಕರ್ತವ್ಯ ಲೋಪದ ಬಗ್ಗೆ ಈ ಹಿಂದೆ 2-3 ಬಾರಿ ಎಚ್ಚರಿಕೆ ನೀಡಿ ಅವರ 'ಪರೀಕ್ಷಾರ್ಥ ಅವಧಿಯನ್ನು ಒಂದು ವರ್ಷದವರೆಗೆ ಮುಂದೂಡಲಾಗಿತ್ತು ಎಂದು ತಿಳಿಸಿರುತ್ತಾರೆ.

ಆದುದರಿಂದ, ಸದರಿ ಸಿಬ್ಬಂದಿಯವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಪ್ರಬಲವಾಗಿ ಶಿಫಾರಸ್ಸು ಮಾಡಿರುತ್ತಾರೆ.

2. ಉಪ ನಿರ್ದೇಶಕರ ಶಿಫಾರಸ್ಸಿನನ್ವಯ, ಉಲ್ಲೇಖಿತ ಪತ್ರ (1) ರಲ್ಲಿಯ ಆಪಾದನೆಗಳಿಗೆ ಸಿಬ್ಬಂದಿಯವರಿಂದ ಲಿಖಿತ ಹೇಳಿಕೆಯನ್ನು ಉಲ್ಲೇಖಿತ ಪತ್ರ (2)ರಲ್ಲಿ ಕೇಳಲಾಯಿತು. ಅದಕ್ಕೆ ಶ್ರೀ ಸಿದ್ದರಾಮಪ್ಪ ಎಸ್.ಬಿ. ದಲಾಯತ್ ಇವರು ಅವರು ಯಾವುದೇ ತಪ್ಪನ್ನು ಮಾಡಿರುವುದಿಲ್ಲ ಹಾಗೂ ಈ ಆಪಾದನೆಗಳನ್ನು ಅವರಿಗೆ ಬೇಡವಾದವರು ಮಾಡಿರುತ್ತಾರೆ ಎಂದು ಉಲ್ಲೇಖಿತ ಪತ್ರ (3)ರಲ್ಲಿ ಹೇಳಿಕೆ ನೀಡಿರುತ್ತಾರೆ. ಆದರೆ ಅವರು ನೀಡಿದ ಹೇಳಿಕೆಗಳನ್ನು ಉಪ ನಿರ್ದೇಶಕರು ಸೈಕಪುಇ ಶಿವಮೊಗ್ಗ ರವರು ದಿನಾಂಕ:10.10.2007 ರಂದು ಒಪ್ಪಿಕೊಳ್ಳುವಂತಹದ್ದಾಗಿರುವುದಿಲ್ಲ ಎಂದು ನಿರ್ದೇಶನಾಲಯಕ್ಕೆ ಅಭಿಪ್ರಾಯ ಕಳುಹಿಸಿದ ಹಿನ್ನೆಲೆಯಲ್ಲಿ ಉಲ್ಲೇಖಿತ ಪತ್ರ (4)ರಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ಪ್ರಕಾರ ಇಲಾಖಾ ವಿಚಾರಣೆ ನಡೆಸುವುದು ಅವಶ್ಯವೆಂದು ಕಂಡುಬಂದದ್ದರಿಂದ ನಿರ್ದೇಶನಾಲಯದ ಅಧಿಕೃತ ಜ್ಞಾಪನಾ ಪತ್ರದಲ್ಲಿ ಇಲಾಖಾ ವಿಚಾರಣೆಯನ್ನು ಆದೇಶಿಸಲಾಯಿತು.

3. ಇಲಾಖಾ ವಿಚಾರಣಾಧಿಕಾರಿಗಳು ಉಲ್ಲೇಖಿತ ಪತ್ರ (5)ರಲ್ಲಿ ವಿಚಾರಣೆ ನಡೆಸಿದ ಕುರಿತು ವಿವರವಾದ ವರದಿಯನ್ನು ಸಲ್ಲಿಸಿರುತ್ತಾರೆ. ಅದರಲ್ಲಿ ಶ್ರೀ ಸಿದ್ದರಾಮಪ್ಪ ಎಸ್.ಬಿ. ದಲಾಯತ್ ಸೈಕಪುಇ ಶಿವಮೊಗ್ಗ ಇವರ ಮೇಲೆ ಮಾಡಲಾದ ಆಪಾದನೆಗಳು, ಕಛೇರಿಗೆ ತಡವಾಗಿ ಬರುವದು, ವಿವಿಧ ಸ್ತ್ರೀಯರೊಂದಿಗೆ ಕಾರ್ಯಾಲಯದ ಕಟ್ಟಡದಲ್ಲಿಯೇ ಲೈಂಗಿಕ ಸಂಪರ್ಕವನ್ನು ಹೊಂದಿರುವದು ಮತ್ತು ಕಾರ್ಯಾಲಯದ ಕೆಲಸಗಳಲ್ಲಿ ಕರ್ತವ್ಯ ಪ್ರಜ್ಞೆಯಿಲ್ಲದೇ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಮಾತ್ರ ಆಸಕ್ತಿ ತೋರುತ್ತಾರೆ ಎಂದು ಅವರ ಕುರಿತು ಮಾಡಲಾದ ಆರೋಪಗಳೆಲ್ಲವೂ ರುಜುವಾತಾಗಿರುತ್ತವೆ ಎಂದು ತಿಳಿಸಿರುತ್ತಾರೆ.

ಆದೇಶ

5. ಶ್ರೀ ಸಿದ್ದರಾಮಪ್ಪ, ಎಸ್.ಬಿ. ದಲಾಯತ್ ಸೈಕಪುಇ ಶಿವಮೊಗ್ಗ ಇವರ ನಡವಳಿಕೆಯ ಕುರಿತು ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಹಾಗೂ ಇಲಾಖಾ ವಿಚಾರಣಾಧಿಕಾರಿಗಳು ನೀಡಿದ ವರದಿಯನ್ನು ಪರಿಗಣಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳನ್ವಯ ನಿಯಮ (9) ರಲ್ಲಿ ನಿಹಿತಗೊಳಿಸಿರುವ ಅಧಿಕಾರವನ್ನು ಚಲಾಯಿಸಿ, ನಿಯಮ (8) ರನ್ವಯ ಶ್ರೀ ಸಿದ್ದರಾಮಪ್ಪ ಎಸ್.ಬಿ. ದಲಾಯತ್ ಸೈಕಪುಇ ಶಿವಮೊಗ್ಗ ಇವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ನಿರ್ದೇಶಕರು,

ಪಿ.ಆರ್.413 ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ರಾಯಚೂರು-584101

ನಡವಳಿಗಳು

ವಿಷಯ: ಶ್ರೀಮತಿ ಸುಮಾ ಎಸ್.ಆರ್. ಸಂಗೀತ ಶಿಕ್ಷಕಳು, ಸ.ಮಾ.ಹಿ.ಪ್ರಾ.ಶಾಲೆ, ಯರಗೇರಾ, ತಾ:ಜಿ: ರಾಯಚೂರು ಇವರು ದೀರ್ಘಕಾಲ ಅವಧಿಯವರಿಗೆ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರು ಇರುವ ಬಗ್ಗೆ ಅಂತಿಮ ಆದೇಶ.

ಉಲ್ಲೇಖ:1) ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಯಚೂರು ಇವರ ಪತ್ರಸಂಖ್ಯೆ: ಎ2/ಪ್ರಾ.ಶಾ.ಶಿ/ಅಗೈಹಾ/2008-09, ದಿನಾಂಕ:13.10.2008.

2) ಈ ಕಛೇರಿಯಿಂದ ಜಾರಿ ಮಾಡಲಾದ ನೋಟೀಸಿನ ಸಂಖ್ಯೆ: ಆವಿ1/ದೂರು/59, 2008-09, ದಿನಾಂಕ:07.11.2008.

3) ಕರ್ನಾಟಕ ರಾಜ್ಯಪತ್ರ ದಿನಾಂಕ:29.01.2009.

ಪ್ರಸ್ತಾವನೆ:

ಶ್ರೀಮತಿ ಸುಮಾ ಎಸ್.ಆರ್. ಸಂಗೀತ ಶಿಕ್ಷಕಳು, ಸ.ಮಾ.ಹಿ.ಪ್ರಾ.ಶಾಲೆ, ಯರಗೇರಾ ತಾ:ಜಿ: ರಾಯಚೂರು ಇವರು ದಿನಾಂಕ:04.08.2005 ರಿಂದ ಇಲ್ಲಿಯವರಿಗೆ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿದ್ದು ಮೇಲಿನ ಉಲ್ಲೇಖ-1 ಮತ್ತು 2ರ ಪ್ರಕಾರ ಇವರಿಗೆ ಹಲವು ಬಾರಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿದ್ದರು ಸಹ ಇದುವರಿಗೂ ಕರ್ತವ್ಯಕ್ಕೆ ಹಾಜರಾಗಲಿಲ್ಲ ಮತ್ತು ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಿರುವ ಕಾರಣಕ್ಕೆ ಯಾವುದೇ ಸಮರ್ಥನಿಯವಾದ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಉಲ್ಲೇಖ-3ರನ್ವಯ ಕರ್ನಾಟಕ ರಾಜ್ಯಪತ್ರ ದಿನಾಂಕ:29.01.2009ರ ಪ್ರಕಾರ ಅಂತಿಮಾ ನೋಟೀಸ್ ಪ್ರಕಟಣೆ ಮಾಡಿ ಪ್ರಕಟವಾದ 15 ದಿವಸದೊಳಗಾಗಿ ಸೂಕ್ತ ದಾಖಲೆ ಸಲ್ಲಿಸಿ ಈ ಕಛೇರಿಯಿಂದ ಅನುಮತಿ ಪಡೆದು ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಿದ್ದರೂ ಸಹ ಇದುವರಗೆ ಕರ್ತವ್ಯಕ್ಕೆ ಹಾಜರಾಗದೇ ಇದ್ದುದರಿಂದ ಶ್ರೀಮತಿ ಸುಮಾ ಎಸ್.ಆರ್. ಸಂಗೀತಾ ಶಿಕ್ಷಕಳು, ಸ.ಮಾ.ಹಿ.ಪ್ರಾ.ಶಾಲೆ, ಯರಗೇರಾ ತಾ:ಜಿ: ರಾಯಚೂರು ಇವರಿಗೆ ಸರ್ಕಾರಿ ಸೇವೆಯಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಿ ಶ್ರೀಮತಿ ಸುಮಾ ಎಸ್.ಆರ್. ಸಂಗೀತಾ ಶಿಕ್ಷಕಳು, ಸ.ಮಾ.ಹಿ.ಪ್ರಾ.ಶಾಲೆ, ಯರಗೇರಾ ತಾ:ಜಿ: ರಾಯಚೂರು ಇವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವ ಬಗ್ಗೆ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.

ಆದೇಶ

ಸಂಖ್ಯೆ: ಆವಿ1/ದೂರು/59/2008-09, ದಿನಾಂಕ:20ನೇ ಮೇ, 2009

ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಶಿಸ್ತು ಪ್ರಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ರಾಯಚೂರು ಉಪ-ನಿರ್ದೇಶಕರಾದ ಶ್ರೀ ಅಮೃತ ಬೆಟ್ಟದ ಆದ ನಾನು ಶ್ರೀಮತಿ ಸುಮಾ ಎಸ್.ಆರ್. ಸಂಗೀತಾ ಶಿಕ್ಷಕಳು, ಸ.ಮಾ.ಹಿ.ಪ್ರಾ.ಶಾಲೆ, ಯರಗೇರಾ ತಾ:ಜಿ: ರಾಯಚೂರು, ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 1957ರ ನಿಯಮ 8(viii)ರ ಪ್ರಕಾರ ತಕ್ಷಣದಿಂದಲೇ ಸೇವೆಯಿಂದ ವಜಾ ಮಾಡಿರುತ್ತೇನೆ.

ಅಮೃತ ಬೆಟ್ಟದ

ಪಿ.ಆರ್.448 ಶಿಸ್ತು ಪ್ರಾಧಿಕಾರಿಗಳು ಮತ್ತು ಉಪ-ನಿರ್ದೇಶಕರು (ಆ)
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಯಚೂರು.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳವರ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ

ಅಧಿಸೂಚನೆ

ಸಂಖ್ಯೆ: ಎ3-ಸಿಓಎಸ್-ಸಿಆರ್-8/2009-10, ದಿನಾಂಕ:27ನೇ ಜೂನ್, 2009

ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ಅರಣ್ಯ ಅಪರಾಧ ಪ್ರಕರಣ ಸಂಬಂಧ ಕೆಳಕಂಡ ವಾಹನಗಳನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ. ಹಾಗೂ ಸಿಬ್ಬಂದಿ ವರ್ಗದವರು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್-71(ಎ)ರ ಪ್ರಕಾರ ಕ್ರಮ ಜರುಗಿಸುವಂತೆ ಈ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಕ್ರ. ಸಂ.	ಮೊಕದ್ದಮೆ ಸಂಖ್ಯೆ	ವಾಹನಗಳ ವಿವರ	ಯಂತ್ರದ ಸಂಖ್ಯೆ	ಛಾಸೀಸ್ ಸಂಖ್ಯೆ
1.	ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ:118/2009-10, ದಿನಾಂಕ:21.05.2009	ಒಂದು ಮಾರುತಿ ಓಮಿನಿ ಕಾರ್ ಸಂಖ್ಯೆ: ಕೆಎ-03-ಎಂ-4109 ಹಾಗೂ ಸುಮಾರು ರೂ.1,50,000/- ಬೆಲೆ ಬಾಳುವ ಬೀಟೆ ನಾಟಗಳು.	-	-

ಈ ಮೇಲ್ಕಂಡ ವಾಹನದ ನಿಜವಾದ ವಾರಸುದಾರರು ಯಾರಾದರೂ ಇದ್ದಲ್ಲಿ ಅವರು ವಾಹನಗಳ ಬಗ್ಗೆ ಅಧಿಕೃತ ಹಕ್ಕು ಬಾಧ್ಯತೆಗಳನ್ನು ಈ ಕೆಳಸಹಿ ಮಾಡಿರುವವರ ಸಮ್ಮುಖದಲ್ಲಿ ಈ ಅಧಿಸೂಚನೆಯು ಕರ್ನಾಟಕ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು (30) ದಿನಗಳ ಒಳಗೆ ಹಾಜರುಪಡಿಸಬೇಕಾಗಿ ಮತ್ತು ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಕಳ್ಳ ಸಾಗಾಣಿಕೆ ಮಾಡಲು ಉಪಯೋಗಿಸಿದಕ್ಕಾಗಿ ಏಕೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ಅವರುಗಳ ಅಧಿಕೃತ ಸಮಜಾಯಿಷಿಯನ್ನು ಬರಹದ ಮೂಲಕ ಇತರೆ ದಾಖಲಾತಿಗಳೊಂದಿಗೆ ಈ ಕೆಳಸಹಿದಾರರ ಸಮ್ಮುಖದಲ್ಲಿ ಹಾಜರುಪಡಿಸಲು ಈ ಮೂಲಕ ಪ್ರಕಟಿಸಲಾಗಿದೆ. ಮೇಲ್ಕಾಣಿಸಿದ ಅವಧಿಯೊಳಗೆ ಲಿಖಿತ ಮೂಲಕ ಯಾವುದೇ ಅರ್ಜಿಯನ್ನು ಈ ಕೆಳಸಹಿದಾರರಿಗೆ ಸಲ್ಲಿಸದೇ ಇದ್ದಲ್ಲಿ ಈ ವಾಹನಗಳನ್ನು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 71(ಎ) ಎರಡನೇ ತಿದ್ದುಪಡಿ ಪ್ರಕಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಟಿ. ಹೀರಾಲಾಲ್

ಪಿ.ಆರ್.573 ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು

ಪ್ರಕಟಣೆ

ಸಂಖ್ಯೆ: ಜಿಸಕಅ(ನ):ಯೋ:ಸಿಆರ್-7/09-10, ದಿನಾಂಕ:3ನೇ ಜೂನ್, 2009

ವಿಷಯ: 2009-10ನೇ ಸಾಲಿಗೆ ಆಡಳಿತ ನ್ಯಾಯಾಧಿಕರಣ ಯೋಜನೆಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ತರಬೇತಿ ನೀಡುವ ಬಗ್ಗೆ.

2009-10ನೇ ಸಾಲಿಗೆ ಆಡಳಿತ ನ್ಯಾಯಾಧಿಕರಣ ಯೋಜನೆಯಲ್ಲಿ ತರಬೇತಿ ನೀಡಲು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರಂತೆ ಈ ಕೆಳಗೆ ನಮೂದಿಸಿರುವ ಷರತ್ತುಗಳನ್ನು ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಈ ಕಛೇರಿಯಿಂದ ಪಡೆಯಬಹುದು. ಈ ಪ್ರಕಟಣೆ ರಾಜ್ಯಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ ಒಂದು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಷರತ್ತುಗಳು:

1) ಅಭ್ಯರ್ಥಿಗಳು 35 ವರ್ಷ ವಯೋಮಿತಿಯಲ್ಲಿರಬೇಕು.

2) ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಎರಡು ವರ್ಷದ ಒಳಗೆ ಕಾನೂನು ಪದವಿಯನ್ನು ಪಡೆದಿರಬೇಕು.

3) ತರಬೇತಿ ಅವಧಿ 4 ವರ್ಷಗಳಾಗಿದ್ದು, ಮಾಸಿಕ ರೂ.1000/-ಗಳ ಶಿಷ್ಯವೇತನ ನೀಡಲಾಗುವುದು.

4) ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ವಕೀಲರಲ್ಲಿ ತರಬೇತಿಗೆ ನಿಯೋಜಿಸಲಾಗುವುದು.

5) ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೇ ಬಿಟ್ಟುಹೋಗಬಾರದು. ಬಿಟ್ಟುಹೋದಲ್ಲಿ ತರಬೇತಿಯ ಅವಧಿಯಲ್ಲಿ ನೀಡಿದ ಶಿಷ್ಯವೇತನವನ್ನು ಶೇ.10 ರಷ್ಟು ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು. ಈ ನಿಯಮ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ದಿಮೆಯಲ್ಲಿ ನೇಮಕ ಹೊಂದುವವರಿಗೆ ಅನ್ವಯಿಸುವುದಿಲ್ಲ.

6) ಸುಳ್ಳು ದಾಖಲೆ, ಮಾಹಿತಿಯನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನನ್ವಯ ಶಿಕ್ಷೆಗೆ ಗುರಿಪಡಿಸಲಾಗುವುದು.

7) ಬೆಂಗಳೂರು ನಗರ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸುವುದು.

8) ಅರ್ಜಿಯಲ್ಲಿ ಪೂರ್ಣ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಅಥವಾ ಅರ್ಜಿ ಅಪೂರ್ಣವಾಗಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

9) ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

10) ಅರ್ಜಿ ಪಡೆಯಲು ಮತ್ತು ಸಲ್ಲಿಸಬೇಕಾದ ಪೂರ್ಣ ವಿಳಾಸ ಕೆಳಕಂಡಂತಿದೆ.

ವಿಳಾಸ: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, 4ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ, ಪೊಲೀಸ್ ಠಾಣೆ ಎದುರು, ಸಂಪಂಗಿರಾಮನಗರ, ಬೆಂಗಳೂರು-560027.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು,
ಪಿ.ಆರ್.557 ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಅಧಿಸೂಚನೆ

ಸಂಖ್ಯೆ: ಆಕುಕ 739 ಹೆಚ್ಎಸ್ಹೆಚ್ 2008, ಬೆಂಗಳೂರು, ದಿನಾಂಕ:10ನೇ ಫೆಬ್ರವರಿ, 2009

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ 815 ವೈದ್ಯ ಅಭ್ಯರ್ಥಿಗಳಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 739 ಹೆಚ್ಎಸ್ಹೆಚ್ 2008 ದಿನಾಂಕ:09.01.2009ರಲ್ಲಿ ನೇಮಕಾತಿ ಆದೇಶ ಹೊರಡಿಸಲಾಗಿತ್ತು. ನಂತರ ನೇಮಕಾತಿ ಮಾಡಿದ ಕೆಲವು ಸ್ಥಳಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ದಿನಾಂಕ:15.01.2009, 27.01.2009 ಮತ್ತು 28.01.2009 ಗಳಲ್ಲಿ ಕೆಲವು ಸ್ಥಳನಿಯುಕ್ತಿ ಮಾರ್ಪಾಡುಗಳನ್ನು ಮಾಡಲಾಗಿದೆ. ಪ್ರಸ್ತುತ, ಒಂದೇ ಹುದ್ದೆಗೆ ಇಬ್ಬರು ಅಭ್ಯರ್ಥಿಗಳನ್ನು ನೇಮಿಸಿರುವ/ ಸ್ನಾತಕೋತ್ತರ ಪದವಿ ಹೊಂದಿರುವ/ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ ಲೆಕ್ಕಶೀರ್ಷಿಕೆ ಮತ್ತು ಅನುದಾನದ ಸಮಸ್ಯೆಗಳಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದರೊಂದಿಗೆ ಲಗತ್ತಿಸಿರುವ ಅನುಬಂಧ-1, 2 ಮತ್ತು 3ರಲ್ಲಿ ನಮೂದಿಸಿರುವಂತೆ 55 ವೈದ್ಯಾಧಿಕಾರಿಗಳ ಸ್ಥಳ ಬದಲಾವಣೆ ಮಾಡಿ ಈ ಮೂಲಕ ಆದೇಶಿಸಿದೆ.

ಈ ಅಧಿಸೂಚನೆ ತಲುಪಿದ ತಕ್ಷಣ ಅಥವಾ ಈ ಅಧಿಸೂಚನೆಯನ್ನು ನೊಂದಣಿ ಅಂಚೆಯಲ್ಲಿ ಕಳುಹಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

ಉಳಿದಂತೆ, ಅಧಿಸೂಚನೆ ಸಂಖ್ಯೆ: ಆಕುಕ 739 ಹೆಚ್ಎಸ್ಹೆಚ್ 2008 ದಿನಾಂಕ:09.01.2009 ರಲ್ಲಿನ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸ್ಥಳ ಬದಲಾವಣೆ ಮಾಡಿರುವಂತೆ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾವಾರು ಮಾಹಿತಿಯನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಐ. ಹೇಮನಾಥ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಸೇವೆಗಳು-1)

ANNEXURE-1 TO NOTIFICATION NO.HFW 739 HSH 2008 DATED:10.02.2009

Sl. No.	Rank Sl. No.	Name and Address	PG	Places where the candidate have been posted vide notification No. HFW/739/HSH/2008 dated 09/01/2009, 15/01/2009, 27/01/2009 & 28/01/2009	Contract	Modification proposed due to no vacancy/ double postings /contract doctor continuation / no head of Account.
1	2	3	4	5	6	7
1	458	SUDHAKAR.D.R MEDICAL OFFICER,PRIMARY HEALTH UNIT, HUNCHADAKATTE,THIRTHAHALLI TALUK,SHIMOGA DISTRICT PIN:577201		PHC KANAGI, THIRTHAHALLI TQ., SHIMOGA	C	PHC., HUNCHADAKATTE., SHIMOGA DIST (To be continued in contract place)

1	2	3	4	5	6	7
2	420	RUDRESHI.S K.R. NAGAR, I ST MAIN, YANTRAPURA POST, HARIHAR PIN:577602		PHC BYLANASUR, HARIHARA TQ., DAVANGERE (No Vacancy)		PHC., NEELAGUNDA, DAVANGERE DIST
3	476	SHASHIKUMAR J. NO.1962/16, UPSTAIRS, SRIVARU BUILDING, 1ST MAIN 5TH CROSS, VINAYAKA EXTENSION, VIDYANAGAR DAVANAGERE PIN:577005		CHC., Telagi, Harapaanahalli Tq, DAVANGERE DIST (No Vacancy)		CHC., ARSIKERE., DAVANGERE DIST
4	340	RAMESH SHARANA BASAVA NILAYA BESIDE JEEVESHWARA KALYANA MANTAP OPP KARNATAKA BANK LTD.POST.SHAPUR PIN:585223		PHC., CHAMANAL, SHAHAPUR TQ., GULBARGA DIST (No vacancy)	C	PHC, TADAKAL, ALANDA TQ. GULBARGA DIST.
5	408	ARUNKUMAR M.R. NEAR LIONS SCHOOL, RAGAVENDRANILAYA,, KUVEMPUNAGAR KANKAPURA TOWN, BANGALORE RURAL DISTRICT PIN:562117		PHC., MUDHOL, YALBURGA TQ., KOPPAL	C	PHC., AGARAMOMBALLI., CHAMRAJNAGAR DIST (To be continued in contract place)
6	419	PRAKASH.H NO.95, KAMALADRI 80 FEET ROAD. ITI LAYOUT. MALLATHAHALLY POST. PIN:560056		PHC., SULIKERE., BANGALORE URBAN (Double posting)		ULLAL UPANAGAR, BANGALORE.
7	509	KIRAN. D D.NO-49, WARD NO.16, GOLD SMITH STREET, BELLARY PIN:583101		PHC ITAGI, HADAGALI, BELLARY	C	PHC., GADIGANUR., HOSPET TQ., BELLARY DIST (To be continued in Contract Place)
8	607	VIJAYAKUMAR KATAKADHOND "ANASUYA NIWAS" NEAR KAKKAYYA SAMAJ MANTAP,GYANG BAWADI,BIJAPUR PIN:586101		PHC TANGADAGI, MUDDEBIHAL TQ., BIJAPUR DIST	C	PHC., JAGAJEEVANAGI BIJAPUR DIST (To be continued in contract place)

1	2	3	4	5	6	7
9	689	VIKRAM A 205,5THCROSS,BHASHYA MNAGAR,7TH MAIN, SRIRAMPURAM BANGALORE PIN:560021		PHC., CHITTAKULA., KARWAR **(DOUBLE POSTING)**		PHC., JOIDA., KARWAR DIST
10	483	SHIVASHARNAPPA S.G. KASHETTY KAMALAPUR TQ DIST: GULBARGA PIN:585313		PHC SARASAMBA, AFZALPUR TQ., GULBARGA DIST	C	PHC., KUNCHAWAR., CHINCHOLI TQ., GULBARGA DIST (To be continued in contract place)
11	793	GAIBUSAB GALAGALI PRIMARY HEALTH CENTRE, SAVALAGI TQ:JAMAKHANDI, DIST:BAGALKOT PIN:586126		PHC., GALAGALI., BAGALKOT DIST		PHC., SAVALGI., JAMAKHANDI TQ., BAGALKOT DIST (To be continued in contract place)
12	750	RASHMI.S.JAYARAJ NO.7 2ND MAIN ROAD, "GIRIDHAMA" GANDHI NAGAR KOLAR PIN:563101		UPHC(GAD) AMARKHED LAYOUT, RAICHUR (No vacancy)		PHC, NENEKATTE, CHAMARAJANAGAR,
13	13	RASHMI.B.K D/O ARADHYA.B.S.K NO.78, 3RD MAIN, L.I.C.COLONY,SRIRAMPURA 2ND STAGE,MYSORE PIN:570023		CHC., KIRUGAVALU., MALLAVALLI TQ., MANDYA DIST (No vacancy)		CHC.,CHINKURLI., MANDYA DIST
14	625	NANDINI.K.R 64/A-4, ANUGRAHA, PIPELINE MAIN ROAD MANUVANA , VIJAYANAGAR BANGALORE PIN:560040		PHC., HALEBUDANUR., MANDYA (No vacancy)		CHC., BELLUR., MANDYA DIST
15	42	ASHWINI RANI.M "KALPATHARU" KT 628 13TH CROSS CHAMUNDESHWARI NAGAR MANDYA PIN:571401		PHC GOUDAGERE, MANDYA TQ.,		PHC, KIKKERI, .K.R. PET, TQ. MANDYA DIST.
16	109	ARUNA S V NO. 408 K,MATA PITRU KRUPA, 2ND B MAIN,MUTHYALANAGARA MES ROAD, GOKULA EXTENSION, BANGALORE PIN:560054		PHC GODURU, KANAKAPUR TQ., RAMNAGAR		PHC, BINDIANANLE, NAGAMANGALA TQ. MANDYA DIST.

1	2	3	4	5	6	7
17	736	BASAVARAJ ZALAKI C\O IRANNA I ZALAKI, BEHIND POST OFFICE,KALAKERI,SINDAGI(T). PIN:586118		PHC HASANPUR, SHORAPUR TQ., GULBARGA		PHC, DESAIKALLUR, AFZALPURA TQ. GULBARGA DIST.
18	220	SOWMYA.M D/O MAYIGAIAH.B.H NO.2844 5TH CROSS GANDHINAGAR MANDYA PIN:571401		PHC YELIYUR, MANDYA		CHC, ARAKERE, SRIRANGAPATNA TQ, MANDYA DIST.
19	299	KOMALA S NO.103, 2ND MAIN, M.L.A LAYOUT, R.T NAGAR BANGALORE PIN:560032		PHC., BAGUR., CHITRADURGA		H.R.P. DISPENSARY, GORUR HASSAN DIST. (to be continued in contract place).
20	254	SUNITHA.S C/O VINAYAKA PROVISION STORES, NO.44/11, 13TH MAIN SRINAGAR, BANGALORE PIN:560098		CHC., THURAMANI, PAVAGADA TQ., TUMKUR DIST (no vacancy)		CHC GOUNAPALLI, BANGARAPET, KOLAR DIST.
21	593	S NALINAKSHI NO. 202/B, TRIVENI ROAD, 4TH CROSS, 8TH MAIN, K N EXTENSTION, YESHWANTHPUR BANGALORE PIN:560022		PHC., SANYASI KODU MAGGE., SHIMOGA DIST (double posting)		CHC DUDDA, HASSAN DIST.
22	171	SHARMILA.M. SOLLEPURA(P),KIKKERI(H),. K.R.PET(T),MANDYA(D) PIN:571426		PHC MULLAHALLI, MANDYA (no vacancy)		CHC, CHINAKURALI, PANDAVAPURA TQ, MANDYA DIST.
23	201	SHEELA H L C/O DR SOMSHEKAR ADMN MEDICAL OFFICER GENERAL HOSPITAL , NAGAMANGALA TQ MANDYA DT PIN:571432		PHC GONDANAHALLI, NAGAMANGALA TQ., MANDYA (no vacancy)		CHC, BELLUR, NAGAMANGALA TQ. MANDYA DIST.
24	505	LAXMI SURESH SANGOLLI D/OSURESH B SANGOLLI,NEAR BUS STAND, ASUNDI,TA SAUNDATTI,DIST BELGAUM PIN:591156		PHC SIRAGUPPI, ATHANI TQ., BELGAUM DIST		CHC, NANDAGADA, BELGUAM DIST.

1	2	3	4	5	6	7
25	688	DHANALAKSHMI M S D/O SHIVALINGAIAH, ARSI, DOOR NO 126, DHANALAKSHMI NILAYA, 2ND STAGE, KAVERINAGAR,MANDYA PIN:571401		PHC BANAGUPPE , HOLENARSIPURA TQ., HASSAN		PHC, BAGESHPURA, ARASIKERE TQ. HASSAN DIST.

I. HEMANATH
Under Secretary to Government,
Health & Family Welfare Department (Services-1).

ANNEXURE-2 TO NOTIFICATION NO.HFW 739 HSH 2008 DATED:10.02.2009

Sl. No.	Rank Sl. No.	Name and Address	PG	Places where the candidate have been posted vide notification No. HFW/739/HSH/2008 dated 09/01/2009, 15/01/2009, 27/01/2009 & 28/01/2009	Contract	Modification proposed due to posting of PG candidates to DHs & GHs/ no vacancy/ double postings /contract doctor continuation / no head of Account.
1	2	3	4	5	6	7
1	120	VEERESH S M S/O MURIGENDRAPPA. KADARANAHALLI. KARIGANUR (POST) CHANNAGIRI (TQ) DAVANAGERE DIST PIN:577219	DCH	PHC., CHALLGERI, HAVERI		GH., SHIKARIPURA., SHIMOGA DIST
2	14	PARIMALA.K NO,293/24,SRI RAMA KRISHNA NILAY,BEHIND GOKUL SCHOOL ,PRASANTH NAGAR CHICKBALLAPUR PIN:562101	DGO	PHC BILLUR, CHIKABALPUR TQ.,		GH., GOWRIBIDANUR., CHIKKABALAPUR DIST
3	48	USHA.B.R NO 51/2 SARAKKI 1ST CROSS 10TH MAIN SARAKKI GATE KANAKAPURA MAIN ROAD , J.P.NAGAR 1ST PHASE BANGALORE PIN:560078	DNB (ENT)	PHC KANNAHALLI, BANGALORE U		GH., MAGADI., RAMNAGAR

1	2	3	4	5	6	7
4	113	RAVI H.NO.1-892/72/15, "NANDI KRUPA", GANESH NAGAR OPP P& T QUARTERS, GULBARGA PIN:585102	DORTH	PHC TADAKAL, ALANDA TQ., GULBARGA DIST		GH., SEDAM, GULBARGA DIST
5	203	TABASSUM SARGIRO DIDDI ONI, BESIDES ALLAHABAD BANK, NEAR INDI PUMP, OLD HUBLI, HUBLI 580024 PIN:580024	DGO	GH., NAVALGUND, DHARWAR DIST		DH., GADAG
6	309	MAYI GOWDA J S/O JAVARE GOWDA,KOTHATHI(POST) MANDYA TQ/DIST PIN:571402	DCH	GH., MADHUGIRI, TUMKUR DIST	c	GH., KUNIGAL., TUMKUR DIST (To be continued in contract place)
7	375	SHANTHI JYOTHI K NO 42, 1ST CROSS, 2ND STAGE, VISHWESHWARNAGAR,M YSORE PIN:570008	DCP	CHC., HIRISAVE., HASSAN		DH., MADIKERE
8	389	RAVIKUMAR. M.R S/O RANGAPPA, KARTHIK NETHRALAYA, OPP. GENERAL HOSPITAL, B.M. ROAD, KUNIGAL. PIN:572130	DOMS	PHC MAKANUR, LINGASUR TQ., RAICHUR	C	GH., KUNIGAL., TUMKUR DIST (To be continued in contract place)
9	417	SHRIDHAR T LAKHE C/O TUKARAM LAKHE, PLOT NO 43, RAILWAY EMPLOYEE S CO-OP COLONY, OPPOSITE TO KANTA COLONYAFZALPUR ROAD , GULBARGA PIN:585103	DORTH	PHC DESAIKALLUR, , AFZALPUR TQ., GULBARGA DIST		GH., YADGIRI., GULBARGA DIST
10	455	SHASHIDHARA R S/O RANGASWAMY C M, MADAKARI PURA, VIA DS HALLY, CHITRADURGA (TALUK), PIN:577501	DA	***CHC., Elguru, Hosadurga Tq., CHITRADURGA***		GH., HIRIYUR., CHITRADURGA DIST
11	766	MALATESH GONNI VILL/POST HAVANUR, TEH/DIST HAVERI PIN:581133	DA	PHC KUPPELLUR, RANIBENNUR TQ., HAVERI		GH., RANEBENNUR., HAVERI DIST

1	2	3	4	5	6	7
12	179	HARIPRASAD J. LIG-129 3RD STAGE, KUVEMPUNAGAR, MYSORE-570023.	Trained in Haemo dialisis & Insentive care	PHC CHERAMBANE, MADIKERE		DIST. HOSPITAL CHAMARAJANAGAR.
13	170	BALAKRISHNA N LIG-15 4TH CROSS 2ND STAGE HOUSING BOARD MANDYA PIN:571401	DORTH	PHC KUNKANADU, KADUR TQ.,CHIKMANGA LORE		GH, MALUR, KOLAR DIST.
14	5	MYTHRI NAG NO.239, I-MAIN ROAD, 3-PHASE, MANJUNATHA NAGAR, BANGALORE PIN:560010	DLO	GH., ANEKAL, BANGLORE URBAN		GH, MALUR, KOLAR DIST.
15	716	SUBRAMANI.G C/O GOVINDARAJU, NO. 16, 3RD CROSS, 1ST MAIN, RT NAGAR POST, GANGANAGAR (OLD) BANGALORE PIN:560032	DLO	PHC., MADANAHIPPER GI., ALANDA TQ., GULBARGA		GH BANGARPET, KOLAR DIST.
16	96	SURABHI.H.D. NO.213, 3RD D CROSS, 2ND BLOCK, 3RD STAGE BASAVESWARANAGAR BANGALORE PIN:560079	DGO	CHC., BATTALAHALLI, CHIKKABALAPU R DIST		GH, MULABAGILU, KOLAR DIST.

I. HEMANATH
Under Secretary to Government,
Health & Family Welfare Department (Services-1).

ANNEXURE-3 TO NOTIFICATION NO.HFW 739 HSH 2008 DATED:10.02.2009

Sl. No.	Rank Sl. No.	Name and Address	PG	Places where the candidate have been posted vide notification No. HFW/739/HSH/2008 dated 09/01/2009, 15/01/2009,27/01/2009 & 28/01/2009	Contract	Modification proposed on requested based on availability of vacancies
1	2	3	4	5	6	7

1	2	3	4	5	6	7
1	68	ARUN.K.M S/O MAHESHWARAPPA KAREGOWDA. GAMA(AT &POST) SHIKARIPURA (TQ) SHIMOGA(DIST) PIN:577214		PHC BYAKODU, SAGAR TQ., SHIMOGA		GH., SHIKARIPURA., SHIMOGA DIST
2	771	MRITYUNJAYA HEGGERI C/O DR.T.S.CHANNESH. NO-24, SIDDHIVINAYAKA LAYOUT VIRUPAKSHAPURA. PO-VIDYARANYA PURA, BANGALORE PIN:97		PHC AJALAPUR, YADGIR TQ., GULBARGA		GH., SHIKARIPURA., SHIMOGA DIST
3	790	SARITHA REDDY M D/O V.MUNIREDDY. SUBREGISTRAR, NEAR SFS SCHOOL. VENKATESHWAR EXTN. SRINIVASAPUR, KOLAR DT PIN:563135		PHC GABBUR, DEVADURGA TQ., RAICHUR		GH., SIDDLAGATTA., CHIKABALAPUR DIST
4	32	SUJAI.R S/O N.RAMACHANDRAIAH,NO .805,FIRST CROSS, BEHIND STADIUM,KEELUKOTE, PIN:563101		PHC., PARASWAD, KHANAPUR TQ., BELGAUM		PHC, HOSUR, GOWRIBIDANUR TQ. CHIKKABALLAPUR DIST.
5	33	R HARISH NAIK S/O G RAMA NAIK BALAJI NILAYA KALLESHWARA EXTN HOSADURGA CHITRADURGA PIN:577527		CHC Nuggehalli, Channarayapatna Tq, HASSAN		PHC., MADADAKERE CHITRADURGA DIST
6	65	TULAJA PRASAD P.V S/O VENKATASWAMY P.E, PORAL POULTRY FARM, KONDLAHALLY,MOLAKAL MURU,CHITRADURGA PIN:577529		PHC NIDAGATTA, KADUR TQ.,CHICKMAGAL URE DIST		PHC., NAGASAMUDRA, MULKALMURU TQ., CHITRADURGA DIST
7	77	SOWMYA GEETHA . M NO. 1253, B-33, B.D.A FLATS, AUSTIN TOWN LAYOUT, BANGALORE PIN:560047		CHC., BETAMANGALA, KOLAR DIST		PHC., KODIYALA., SRIRANGAPATNA TQ., MANDYA DIST

1	2	3	4	5	6	7
8	191	SHILPA KALA L. B D/O LESHAPPA C/O C UMADEVI DOOR NO 3333/33 SHANKAR MUTT ROAD ,BEHIND RK AGENCY KR PURAM PIN:573201		PHC CHIRADONI, CHANNAGIRI TQ., DAVANGERE		PHC., GANDASI SANTHE MAIDAN HASSAN DIST
9	503	YADHURAJ M K SRI KARIBASAWESHWARA NILAYA, NEAR MARUTHI STORE,GANAPATHI TEMPLE ROAD, VIVEKANANDA NAGARA,GOWRIKOPPALU PIN:573201		CHC., Elguru, Hosadurga Tq., CHITRADURGA		PHC., GANDASI., HASSAN DIST
10	629	BHAVYA.N.C DR.BHAVYA.N.C OPP DIST INDUSTRIES CENTRE JOGIMATTI ROAD CHITRADURGA PIN:577501		PHC NAGASAMUDRA, MOLKALMURU., CHITRADURGA		PHC., HIREGUNTANUR., CHITRADURGA DIST
11	643	LOKESH GOWDA.T.G NO-109,3 RDCROSS,JAKKUR-LAY-OUT,YELAHANKA BANGALORE PIN:560064		MOBILE UNIT JOIDA, KARWAR		PHC., KINEVATTI, YELLAPUR TQ., U.K.
12	673	BHAVYA.P D/O PAPANNA,SURABHI NILAYA,8TH CROSS 5TH MAIN SOMESHWARA EXTENSION,TUMKUR PIN:572102		PHC REGLAPARVI, MANVI TQ., RAICHUR		PHC., DODDAHULIKUNTE, TUMKUR DIST.,
13	810	MANOJ GIDAGANTI C/O LAXMAN GIDAGANTI (SBI LIFE), SL DESAI BUILDING NEAR M S BIRADAR HOSPITAL, MEENAXI CHOWK, BIJAPUR PIN:586101		PHC MADNAL, YADGIR TQ., GULBARGA		PHC., TANGADAGI., BIJAPUR DIST

1	2	3	4	5	6	7
14	472	SHIVA JYOTHI.A D24/2,DRDO TOWNSHIP,PHASE-2 CV RAMAN NAGAR,BANGALO PIN:560093		PHC HEBBUR, TUMKUR		PHC., KADUGONDANAHALLI ., BANGALORE U

I. HEMANATH

PR-181

Under Secretary to Government,

Health & Family Welfare Department (Services-1).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಅಧಿಸೂಚನೆ

ಸಂಖ್ಯೆ: ಆಕುಕ 76 ಹೆಚ್‌ಎಸ್‌ಎಂ 2008, ಬೆಂಗಳೂರು, ದಿನಾಂಕ:3ನೇ ಮಾರ್ಚ್, 2009

ವಿಷಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.2008 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.2008 ರಲ್ಲಿದ್ದಂತೆ ಅನುಬಂಧ-1 ರಂತೆ ಲಗತ್ತಿಸಿ ಪ್ರಕಟಿಸಲಾಗಿದೆ. ಈ ಜೇಷ್ಠತಾ ಪಟ್ಟಿಯಿಂದ ಬಾಧಿತರಾಗುವ ನೌಕರರುಗಳು ತಮ್ಮ ಆಕ್ಷೇಪಣೆ / ಸಲಹೆಗಳನ್ನು ಲಿಖಿತ ಮೂಲಕ ಈ ಅಧಿಸೂಚನೆ ಪ್ರಕಟವಾದ 30 ದಿನಗಳೊಳಗಾಗಿ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗಧಿತ ಅವಧಿ ನಂತರ ಸ್ವೀಕರಿಸುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು. ಯಾವುದೇ ಆಕ್ಷೇಪಣೆ / ಸಲಹೆ ಬಾರದೇ ಇದ್ದಲ್ಲಿ ಜೇಷ್ಠತಾ ಪಟ್ಟಿ ಬಗ್ಗೆ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಭಾವಿಸಿ, ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು.

ಭಾರತ ರಾಷ್ಟ್ರಪತಿಯವರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಚಿಕ್ಕೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

(ವೃಂದ ಮತ್ತು ನೇಮಕಾತಿ)

ಅನುಬಂಧ-1

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳ ದಿನಾಂಕ:01.01.2008 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ.

ಕ್ರ. ಸಂ	ಹೆಸರು ಶ್ರೀಮತಿ / ಶ್ರೀ	ಜನ್ಮ ದಿನಾಂಕ	ಸರ್ಕಾರಿ ಸೇವೆಗೆ ಸೇರಿದ ದಿನಾಂಕ	ಸಹಾಯಕ ಆಡಳಿತಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ	ಪ.ಜಾ./ ಪ.ಪಂ.
1	ಹೆಚ್.ಆರ್. ಪ್ರಕಾಶ್	11/11/1951	29/11/1972	08/03/2002	
2	ಹೆಚ್.ಎಸ್. ಬೈರಪ್ಪ	08/08/1950	13/05/1972	08/03/2002	
3	ಪಾತಲಿಂಗಯ್ಯ ಹೆಚ್.	09/01/1952	16/03/1977	08/03/2002	
4	ಯು.ಎಸ್. ನಾಯಕ	30/05/1956	29/03/1977	08/03/2002	
5	ತವಸರೆ ನಾಯಕ	17/06/1952	03/09/1972	08/03/2002	
6	ಟಿ. ನಾಗರಾಜ್	03/03/1952	09/09/1982	08/03/2002	
7	ಸುಮಿತ್ರ ಕುಮಾರ್	26/05/1950	25/08/1973	08/03/2002	
8	ಆರ್. ಪ್ರಭು	01/07/1950	17/08/1973	08/03/2002	
9	ಹೆಚ್.ಡಿ. ಮಹದೇವ	14/08/1950	13/08/1973	08/03/2002	

ಕ್ರ. ಸಂ	ಹೆಸರು ಶ್ರೀಮತಿ / ಶ್ರೀ	ಜನ್ಮ ದಿನಾಂಕ	ಸರ್ಕಾರಿ ಸೇವೆಗೆ ಸೇರಿದ ದಿನಾಂಕ	ಸಹಾಯಕ ಆಡಳಿತಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ	ಪ.ಜಾ./ ಪ.ಪಂ.
10	ಬಿ.ಎನ್. ರವೀಂದ್ರ	10/04/1951	16/08/1973	08/03/2002	
11	ಹೆಚ್. ಓಂಪ್ರಸಾದ್	08/06/1951	17/08/1973	08/03/2002	
12	ಎಂ. ಸುಬ್ರಹ್ಮಣ್ಯ	16/07/1952	13/08/1973	08/03/2002	
13	ಎಂ.ಎಸ್. ಭಾಗ್ಯಲಕ್ಷ್ಮೀ	15/02/1951	27/03/1971	08/03/2002	
14	ಎನ್.ಜಿ. ಜಯಂತಿ	27/12/1953	06/08/1975	08/03/2002	
15	ಕೆ.ಎಸ್. ರಾಜು	02/05/1957	06/08/1976	08/03/2002	
16	ಚಿಕ್ಕಸೀಬಯ್ಯ	06/10/1952	29/07/1976	08/03/2002	
17	ಎಸ್.ಪಿ. ಜ್ಯೋತಿ	06/05/1954	22/01/1976	08/03/2002	
18	ಎಸ್.ಜಿ. ಮುಜಾವರ್	01/06/1950	06/08/1973	08/03/2002	
19	ಆರ್.ಆರ್. ಕಾರಡಗಿ	06/06/1950	06/08/1973	08/03/2002	
20	ಶಿವನಂಜೇಗೌಡ	23/06/1950	06/08/1973	08/03/2002	
21	ಕೆ. ಲಕ್ಷ್ಮಣ	01/07/1950	06/08/1973	08/03/2002	
22	ಬಿ.ಎಸ್. ಅನಂತ	10/11/1950	06/08/1973	08/03/2002	
23	ವಿ.ವಿ. ಗೋಪಾಲ್	02/05/1951	06/08/1973	08/03/2002	
24	ಜಿ. ಹನುಮಂತಪ್ಪ	20/02/1951	06/08/1973	08/03/2002	
25	ಸಿ.ಎಸ್. ಮುದ್ದಪ್ಪ	20/02/1951	06/08/1973	08/03/2002	
26	ಸಿ.ಎ. ರಾಮಚಂದ್ರಯ್ಯರ್	27/09/1951	06/08/1973	08/03/2002	
27	ಸಿ. ಲೋಕೇಶ್	06/03/1953	20/08/1982	07/05/2003	
28	ಶ್ರೀನಿವಾಸಪ್ಪ	03/11/1953	24/08/1978	30/12/2003	
29	ವಸಂತರಂಗಪ್ಪ ಬಗಲಿ	06/04/1950	07/02/1975	30/12/2003	
30	ಸಿ.ಎಸ್. ಸೀಬಿಗುಂಡಪ್ಪ	27/08/1950	06/08/1973	30/12/2003	
31	ವೆಂಕಟರಾಜು	07/01/1957	06/08/1973	30/12/2003	
32	ಉಮಾನಾಡಿಗ್	20/01/1952	06/08/1973	30/12/2003	
33	ಎಸ್.ವಿ. ಜೋಗಳೀಕರ್	01/08/1952	06/08/1973	30/12/2003	
34	ಹೆಚ್. ಮಹ್ಮದ್ ಖಲೀಮುಲ್ಲಾ	19/04/1950	06/08/1973	30/12/2003	
35	ಆರ್.ಐ. ಶರಣ್ಣನವರ್	30/05/1950	06/08/1973	30/12/2003	
36	ಎಂ.ಬಿ. ಸಕ್ಕಪ್ಪನವರ್	21/09/1950	06/08/1973	30/12/2003	
37	ಎಸ್.ಜಿ. ಕೋಮಲ	01/05/1957	06/08/1973	30/12/2003	
38	ಎಂ. ಅಶ್ವಥನಾರಾಯಣರಾವ್	15/11/1950	06/08/1973	30/12/2003	
39	ಎಸ್. ಪಾಂಡುರಂಗರಾವ್	05/07/1951	06/08/1973	30/12/2003	
40	ಕೆ. ಜೋಳಪ್ಪ	26/10/1950	21/02/1969	30/12/2003	
41	ಕೆ.ಪಿ. ಗಣಪತಿ	02/09/1950	06/08/1973	23/03/2005	
42	ಜಿ. ಬಿಂಧುಮಾಧವ	01/07/1952	05/05/1979	30/12/2003	
43	ವಿ. ಹಿರೇಮಠ	20/05/1947	06/08/1973	23/03/2005	
44	ದಿವಾಕರ ಆಚಾರಿ	12/01/1950	15/10/1970	23/03/2005	

ಕ್ರ. ಸಂ	ಹೆಸರು ಶ್ರೀಮತಿ / ಶ್ರೀ	ಜನ್ಮ ದಿನಾಂಕ	ಸರ್ಕಾರಿ ಸೇವೆಗೆ ಸೇರಿದ ದಿನಾಂಕ	ಸಹಾಯಕ ಆಡಳಿತಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ	ಪ.ಜಾ./ ಪ.ಪಂ.
45	ಆರ್.ಕೆ. ಶ್ರೀಧರ್	15/11/1949	06/08/1973	23/03/2005	
46	ಕೆ. ಶ್ರೀಧರ್	20/07/1950	06/08/1973	23/03/2005	
47	ಮೊಹಮ್ಮದ್ ಮಿನಾಜುದ್ದೀನ್	10/01/1951	28/06/1979	23/03/2005	
48	ಎ.ಜಿ. ಜಾಧವ್	20/04/1950	16/08/1973	23/03/2005	
49	ಎ.ಐ. ಹಲಗೂರು	16/09/1950	27/09/1971	23/03/2005	
50	ಎಸ್.ಎಸ್. ಜೇವರ್ಗಿ	01/03/1951	28/12/1971	23/03/2005	
51	ವಿ. ಲಕ್ಷ್ಮೀ	08/08/1955	19/12/1979	23/03/2005	
52	ಹನುಮಸಾಗರ ಸುರೇಶ್	28/02/1949	11/06/1975	23/03/2005	
53	ಸಿ. ಗೀತಾ	07/08/1956	31/12/1979	23/03/2005	
54	ಡಿ.ಕೆ. ಶಿವಾನಂದ	01/01/1950	16/03/1977	23/03/2005	
55	ಕೆ.ಪಿ. ಪುಟ್ಟಪ್ಪ	10/02/1950	16/03/1977	23/03/2005	
56	ಆರ್.ವಿ. ಕುಲಕರ್ಣಿ	01/06/1950	16/03/1977	23/03/2005	
57	ಅಮೀರ್ ಹುಸ್ಸೇನ್	04/09/1950	16/03/1977	23/03/2005	
58	ಆರ್.ವೈ. ಪತ್ತಾರ್	06/07/1951	16/03/1977	23/03/2005	
59	ಸಿ.ಎಸ್. ಡೊಳ್ಳೇಗೌಡ	03/07/1951	16/03/1977	23/03/2005	
60	ಸಿ.ಎಸ್. ನಿರ್ಮಲಾ	24/04/1956	01/08/1979	23/03/2005	
61	ಜಿ. ಸಿದ್ದಪ್ಪ	16/07/1952	16/03/1977	23/03/2005	
62	ಜಿ.ಎಸ್. ಸದಾಶಿವಯ್ಯ	04/01/1952	16/03/1977	23/03/2005	
63	ದಂಧರಗಿ	01/11/1953	23/07/1997	23/03/2005	
64	ಶಿವಣ್ಣ	11/04/1951	24/06/1974	23/03/2005	
65	ಸಿ. ರಂಗಯ್ಯ	12/04/1953	30/10/1984	23/03/2005	
66	ವೆಂಕಟೇಶ್	25/08/1951	13/06/1975	23/03/2005	
67	ಆರ್. ಮಹದೇವ್	05/08/1951	10/10/1977	23/03/2005	
68	ಟಿ. ಹುಚ್ಚಯ್ಯ	20/04/1953	10/10/1977	23/03/2005	
69	ಪುಂಡಲೀಕ ಬಂಗೂರು	04/10/1952	08/05/1978	23/03/2005	
70	ಶಿವನಾಗಪ್ಪ ವಡ್ಡಾರ	01/06/1953	12/01/1973	23/03/2005	
71	ಎಂ. ಶಿವಮಲ್ಲಪ್ಪ	22/02/1956	08/05/1976	23/03/2005	
72	ಜೆ. ನಿಜಲಿಂಗಪ್ಪ	09/07/1960	19/05/1988	23/03/2005	
73	ಪುಷ್ಪ ಬಿ. ಕಾಮತ್	16/09/1950	13/08/1978	25/09/2007	
74	ಎಸ್. ನಾಗರಾಜು	16/08/1955	16/03/1977	25/09/2007	
75	ಎ.ಎಸ್. ಕದಂ	05/06/1951	08/08/1976	25/09/2007	
76	ಕೆ. ಲಿಂಗಪ್ಪ	05/04/1953	16/03/1977	25/09/2007	
77	ಸಿ.ಎಸ್. ಚೆನ್ನಳ್ಳಿ	15/04/1953	16/03/1977	25/09/2007	
78	ಕೆ.ಆರ್. ಅನಂತಾಚಾರ್	09/06/1953	16/03/1977	25/09/2007	
79	ಟಿ. ನಾಗೇಶ್	26/08/1953	16/03/1977	25/09/2007	

ಕ್ರ. ಸಂ	ಹೆಸರು ಶ್ರೀಮತಿ / ಶ್ರೀ	ಜನ್ಮ ದಿನಾಂಕ	ಸರ್ಕಾರಿ ಸೇವೆಗೆ ಸೇರಿದ ದಿನಾಂಕ	ಸಹಾಯಕ ಆಡಳಿತಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ	ಪ.ಜಾ./ ಪ.ಪಂ.
80	ಆರ್.ಕೆ. ಮಹಾಡಿಕ	13/05/1955	16/03/1977	25/09/2007	
81	ಕೆ. ವಾದಿರಾಜಶೆಟ್ಟಿ	09/04/1955	16/03/1977	25/09/2007	
82	ಸುರೇಶ್ ಕೆ. ಕುಲಕರ್ಣಿ	09/09/1951	16/03/1977	25/09/2007	
83	ಬಿ.ಬಿ. ಬಿರಾದಾರ್	16/04/1951	16/03/1977	25/09/2007	
84	ಎನ್.ಆರ್. ಜಮಾದರ್	15/10/1952	03/03/1978	25/09/2007	
85	ಎಂ.ಎಸ್. ಗೋಪಾಲ್	07/05/1953	23/03/1976	25/09/2007	
86	ಹೊನ್ನಗಂಗಯ್ಯ	10/04/1953	24/10/1975	25/09/2007	
87	ಕೆ.ಎ. ಗೌರಿಮಠ	20/08/1954	03/11/1975	25/09/2007	
88	ಬಿ.ಎ. ಸದಾಶಿವಯ್ಯ	08/10/1954	22/06/1979	25/09/2007	
89	ಟಿ.ಎ. ರಾಮಕೃಷ್ಣ	02/05/1950	13/11/1968	25/09/2007	
90	ಎನ್. ನಾರಾಯಣ	01/09/1958	16/08/1979	25/09/2007	
91	ಎಂ. ಪ್ರೇಮ	12/04/1960	04/01/1980	25/09/2007	
92	ರಾಜಶೇಖರ ಎಂ. ಹಿರೇಮಠ	01/03/1953	20/08/1982	25/09/2007	
93	ಎಸ್.ಎನ್. ಸತ್ಯನಾರಾಯಣ	23/12/1955	24/12/1979	25/09/2007	
94	ಆರ್. ಮಧುರನಾಥ್	10/04/1959	24/12/1979	25/09/2007	
95	ಹೆಚ್. ಶಿವಕುಮಾರಸ್ವಾಮಿ	11/04/1957	24/12/1979	25/09/2007	
96	ಎಂ. ಶಂಕರರಾವ್	01/06/1950	01/05/1969	25/09/2007	
97	ಎಂ.ಎಲ್. ಗಿರಿಜಾಂಬ	13/04/1952	13/11/1972	25/09/2007	
98	ಕೆ.ಎಸ್. ರಾಮನಾಥನ್	12/11/1950	12/04/1973	25/09/2007	
99	ಪಿ.ಕೆ. ನಾಗರತ್ನ	06/01/1958	01/01/1980	25/09/2007	
100	ಹೆಚ್.ಕೆ. ಆನಂದ	10/02/1952	07/05/1973	25/09/2007	
101	ವಿ.ಎಸ್. ರಾಧಕೃಷ್ಣಮೂರ್ತಿ	14/11/1950	22/06/1973	25/09/2007	
102	ಆರ್. ಶೇಷಾದ್ರಿ	06/01/1958	01/01/1980	25/09/2007	
103	ಕೆ.ಟಿ. ತಾರಾವತಿ	10/01/1950	25/06/1973	25/09/2007	
104	ಮೈನೋದೀನ್ ಮೂಲಿಮನಿ	01/09/1952	25/05/1973	25/09/2007	
105	ಎಸ್.ಎಂ. ಶೆಟ್ಟಿ	21/04/1950	21/04/1973	25/09/2007	
106	ಸಿ.ಆರ್. ನಂದಿಬಸಪ್ಪ	01/08/1953	24/12/1979	25/09/2007	
107	ಬಸಣ್ಣ	04/06/1950	03/01/1972	25/09/2007	
108	ಮುಕುಂದ	08/09/1952	07/02/1975	25/09/2007	
109	ವಿ.ಆರ್. ರಾಮತಾಳ	01/05/1950	19/05/1988	25/09/2007	
110	ಕೆ. ಹನುಮಂತಪ್ಪ	01/06/1962	19/05/1980	25/09/2007	
111	ಆರ್. ವೆಂಕಟಯ್ಯ	10/02/1957	23/02/1985	25/09/2007	
112	ಜನಾರ್ಧನ	11/04/1954	23/02/1976	25/09/2007	
113	ಸಿ.ವಿ. ಮಂಜುನಾಥ್	28/01/1951	19/05/1988	25/09/2007	
114	ಆರ್. ನರಸಿಂಹಯ್ಯ	26/07/1956	19/05/1988	25/09/2007	
115	ಲಕ್ಷ್ಮೀದೇವಮ್ಮ	02/01/1953	03/09/1974	25/09/2007	

ಚಿಕ್ಕೇಗೌಡ
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ವೃಂದ ಮತ್ತು ನೇಮಕಾತಿ)

ಪಿ.ಆರ್.253

III -F6-(0)

ಕರ್ನಾಟಕ ಲೋಕಸೇವಾ ಆಯೋಗ

ವಿಷಯ: 2008ನೇ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಕೊಪ್ಪಳ ಕೇಂದ್ರದಲ್ಲಿ ಎಸಗಿರುವ ದುರಾಚಾ ಪ್ರಕರಣಕ್ಕೆ ದಂಡನೆ ವಿಧಿಸುವ ಕುರಿತು.

ಓದಲಾಗಿದೆ: 1) ಆದೇಶ ಸಂಖ್ಯೆ: ಆಡಳಿತ 2126/2008-09/ಪಿಎಸ್‌ಸಿ ದಿನಾಂಕ:24.02.2009.

2) ವಿಚಾರಣಾಧಿಕಾರಿಯವರ ವರದಿ ದಿನಾಂಕ:30.03.2009.

3) ಆಯೋಗದ ದಿನಾಂಕ:07.05.2009ರ ನಡವಳಿಗಳು.

ಪ್ರಸ್ತಾವನೆ:

2008ನೇ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಉಪಕೇಂದ್ರವಾದ ಬಾಲಕರ ಸರ್ಕಾ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ:11.06.2008 ಮತ್ತು 12.06.2008 ಪರೀಕ್ಷಾ ಕೊಠಡಿಯಲ್ಲಿ ನೋಂದ ಸಂಖ್ಯೆ:45041, 45089, 45100, 45075, 45494, 45617 ಮತ್ತು 45753 ಅಭ್ಯರ್ಥಿಗಳು ಕಾಪಿ/ಚೀಟಿ ಮೊಬೈಲ್ ಬಳ ಮೇಲ್ವಿಚಾರಕರೊಂದಿಗೆ ಅಸಭ್ಯವಾಗಿ ವರ್ತಿಸಿದರೆಂದು ಪರೀಕ್ಷಾ ಮೇಲ್ವಿಚಾರಕರು ಆಯೋಗಕ್ಕೆ ದೂರುಸಲ್ಲಿಸಿ ಆರೋ ಮಾಡಿರುವ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯನ್ನು ಅರಿಯಲು ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಆದೇಶದ ವಿಚಾರಣಾಧಿಕಾರಿಯನ್ನು ನೇಮಿಸಲಾಗಿತ್ತು. ಕ್ರಮಸಂಖ್ಯೆ: (2)ರಲ್ಲಿ ಓದಲಾದ ವಿಚಾರಣಾ ವರದಿಯಲ್ಲಿ ವಿಚಾರಣಾಧಿಕಾರಿಗ (1) ಶ್ರೀ ಬೋಗೇಶ್ ರಾವ್ ಹೇರೂರು, ಉಪಪ್ರಾಂಶುಪಾಲರು, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್, ಸಿದ್ದಾಪು ಕೊಪ್ಪಳ ಜಿಲ್ಲೆ, (ನೋ.ಸಂ.45041), (2) ಶ್ರೀ ಹೀರಪ್ಪ ಕುರಿ, ಸಿಪಿಸಿ-254, ತಾವರೇಗೇರಾ ಪೊಲೀಸ್ ಠಾಣೆ, ಕುಷ್ಟಗಿ ತ ಕೊಪ್ಪಳ ಜಿಲ್ಲೆ, (ನೋ.ಸಂ.45089), (3) ಶ್ರೀ ಜಗದೀಶ್ ಬಾಸಿಂಗದ, ದೈಹಿಕ ಶಿಕ್ಷಕರು, ಜಹಗೀರ ಗೂಡದೂದ, ಕುಷ್ಟಗಿ ತ ಕೊಪ್ಪಳ ಜಿಲ್ಲೆ, (ನೋ.ಸಂ.45100), (4) ಶ್ರೀ ಗುರುಬಸವನಗೌಡ ವಿ. ಬಸವನಗೌಡ, ವಾಹನ ಚಾಲಕರು, ಜಿಲ್ಲಾ ಆರೋ ಕೇಂದ್ರ, ಕೊಪ್ಪಳ, (ನೋ.ಸಂ.45075), (5) ಶ್ರೀ ಈಶಪ್ಪ ಡಿ. ಹಿರೇಮನಿ, ಸ.ಶಿ., ಸರ್ಕಾರಿ ಪ್ರೌಢಶಾಲೆ, ಹಿರೇಗೋಣ್ಣಾಗ ತಾ: ಕುಷ್ಟಗಿ, ಕೊಪ್ಪಳ (ನೋ.ಸಂ.45494) ಇವರುಗಳ ಆರೋಪ ಸಾಬೀತಾಗಿರುತ್ತದೆ. (6) ಶ್ರೀ ಶರಣಗೌಡ ಪಾಟೀ ಸಹಶಿಕ್ಷಕರು, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್, ಸಿದ್ದಾಪುರ, ಗಂಗಾವತಿ, ಕೊಪ್ಪಳ ಜಿಲ್ಲೆ, (ನೋ.ಸಂ.45617 (7) ಶ್ರೀಮತಿ ವಿದ್ಯಾ ಡಿ. ಉಪನ್ಯಾಸಕಿ, ಇ ಅಂಡ್ ಸಿ ವಿಭಾಗ, ಸರ್ಕಾರಿ ಪಾಲಿಟೆಕ್ನಿಕ್, ಬಳ್ಳಾರಿ, (ನೋ.ಸಂ.45753 ಇವರುಗಳ ಆರೋಪ ಸಾಬೀತಾಗಿಲ್ಲವೆಂದು ವರದಿ ನೀಡಿರುತ್ತಾರೆ. ಮೇಲೆ ಓದಲಾದ ಕ್ರಮಸಂಖ್ಯೆ (3)ರ ದಿನಾಂಕ:07.05.2009ರ ಆಯೋಗದ ನಡವಳಿಗಳ ತೀರ್ಮಾನದಂತೆ ಈ ಕೆಳಕಂಡ ಆದೇಶವನ್ನು ಮಾಡಿದೆ.

ಆದೇಶ ಸಂಖ್ಯೆ: ಇಪ(1)878/09-10/ಪಿಎಸ್‌ಸಿ ಬೆಂಗಳೂರು, ದಿನಾಂಕ:20ನೇ ಮೇ, 2009

1965ರ ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) ನಿಯಮಾವಳಿ ನಿಯಮ 14 ಹಾಗ ತತ್ಸಂಬಂಧದಲ್ಲಿ ಹೊರಡಿಸಲಾಗಿರುವ ಆಯೋಗದ ಅಧಿಕೃತ ಜ್ಞಾಪನ ಪತ್ರಸಂಖ್ಯೆ: ಆಡಳಿತ398/93-94/ ಪಿಎಸ್ ದಿನಾಂಕ:14.07.1993 ಅಧಿಸೂಚನೆಯಂತೆ, ಅಭ್ಯರ್ಥಿಗಳಾದ (1) ಶ್ರೀ ಬೋಗೇಶ್ ರಾವ್ ಹೇರೂರು (ನೋ.ಸಂ.45041 (2) ಶ್ರೀ ಹೀರಪ್ಪ ಕುರಿ (ನೋ.ಸಂ.45089), (3) ಶ್ರೀ ಜಗದೀಶ್ ಬಾಸಿಂಗದ (ನೋ.ಸಂ.45100), (4) ಶ್ರೀ ಗುರುಬಸವನಗೌಡ ವಿ. (ನೋ.ಸಂ.45075), (5) ಶ್ರೀ ಈಶಪ್ಪ ಡಿ. ಹಿರೇಮನಿ (ನೋ.ಸಂ.45494) ಇವರ ವಿರುದ್ಧ ಆರೋ ಸಾಬೀತಾಗಿರುವುದರಿಂದ 2008ರ ಪ್ರಥಮ ಅಧಿವೇಶನದ ಅಭ್ಯರ್ಥಿತ್ವವನ್ನು ರದ್ದುಗೊಳಿಸಿದೆ.

ಶ್ರೀ ಶರಣಗೌಡ ಪಾಟೀಲ (ನೋ.ಸಂ.45617), ಶ್ರೀಮತಿ ವಿದ್ಯಾ ಡಿ (ನೋ.ಸಂ.45753) ಇವರುಗಳ ವಿರು ಆರೋಪ ಸಾಬೀತಾಗಿಲ್ಲವಾದ್ದರಿಂದ ಇವರನ್ನು ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಲಾಗಿದೆ.

ಆಯೋಗದ ಆದೇಶದ ಮೇರೆಗೆ

ಹೆಚ್.ಬಿ. ಚನ್ನರಾಜು

ಪಿ.ಆರ್.451

ಕಾರ್ಯದರ್ಶಿ ಹಾಗೂ ನಿಯಂತ್ರಕರು (ಪ್ರಭಾರ),

ಇಲಾಖಾ ಪರೀಕ್ಷೆಗಳು, ಕರ್ನಾಟಕ ಲೋಕಸೇವಾ ಆಯೋ

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖಾ ನಿರ್ದೇಶಕರ ಕಛೇರಿಯ ನಡವಳಿಗಳು

ವಿಷಯ: ಸಹಾಯಕ ಸರ್ಕಾರಿ ಅಭಿಯೋಜಕರುಗಳ ವರ್ಗಾವಣೆ: ಸ್ಥಳನಿಯುಕ್ತಿ ಬಗ್ಗೆ.

ಉಲ್ಲೇಖ: ಸರ್ಕಾರದ ಪತ್ರ ಸಂಖ್ಯೆ: ಒಇ 376 ಪಿಪಿಇ 2008, ದಿನಾಂಕ:26.02.2009.

ಆದೇಶ ಸಂಖ್ಯೆ: ಡಿಪಿಎನ್/ಸಿಶಾ-1/49/2008-09, ಬೆಂಗಳೂರು, ದಿನಾಂಕ:19ನೇ ಮೇ, 2009

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅಂಕಣ (2)ರ ಸೂಚಿಸಿರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ- ಸಹಾಯಕ ಸರ್ಕಾರಿ ವಕೀಲರನ್ನು ಅಂಕಣ-(3)ರ ನಮೂದಿಸಿರುವ ಸ್ಥಳಗಳಿಗೆ ಸ್ಥಳೀಯ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲಾಗಿದೆ.

ಕ್ರ. ಸಂ.	ಅಧಿಕಾರಿಯ ಹೆಸರು, ಪದನಾಮ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಶ್ರೀ/ಶ್ರೀಮತಿ	ವರ್ಗಾವಣೆ ಮಾಡಲಾದ ಕಛೇರಿ ಮತ್ತು ಸ್ಥಳ
1.	ಸವಿತಾ ಎಂ. ಶಿಗ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು, 3ನೇ ಜೆಎಂಎಫ್‌ಸಿ ನ್ಯಾಯಾಲಯ, ಗದಗ.	ಸಹಾಯಕ ಸರ್ಕಾರಿ ಅಭಿಯೋಜಕರು, 2ನೇ ಜೆಎಂಎಫ್‌ಸಿ ನ್ಯಾಯಾಲಯ, ಗದಗ. (ಸ್ಥಳೀಯ ವರ್ಗಾವಣೆ)
2.	ಶೈಲಾ ಯು. ಅಂಗಡಿ. ಸಹಾಯಕ ಸರ್ಕಾರಿ ಅಭಿಯೋಜಕರು, 2ನೇ ಜೆಎಂಎಫ್‌ಸಿ ನ್ಯಾಯಾಲಯ, ಗದಗ.	ಸಹಾಯಕ ಸರ್ಕಾರಿ ಅಭಿಯೋಜಕರು, 3ನೇ ಜೆಎಂಎಫ್‌ಸಿ ನ್ಯಾಯಾಲಯ, ಗದಗ. (ಶ್ರೀಮತಿ ಸವಿತಾ ಎಂ. ಶಿಗ್ಲಿ, ಇವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ)
3.	ಬಿ. ಗಣೇಶ್‌ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಹೊಳಲ್ಕೆರೆ.	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಹರಿಹರ (ಖಾಲಿ ಇರುವ ಹುದ್ದೆಗೆ) (ಕೋರಿಕೆ ಮೇರೆಗೆ)
4.	ಜ್ಯುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ಟ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಬಂಟ್ವಾಳ.	ಸಹಾಯಕ ಸರ್ಕಾರಿ ಅಭಿಯೋಜಕರು, 3ನೇ ಜೆಎಂಎಫ್‌ಸಿ ನ್ಯಾಯಾಲಯ, ಮಂಗಳೂರು (ಕೋರಿಕೆ ಮೇರೆಗೆ) (ಶ್ರೀ ಜಯರಾಮಶೆಟ್ಟಿ, ಇವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ)
5.	ಜಯರಾಮಶೆಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕರು, 3ನೇ ಜೆಎಂಎಫ್‌ಸಿ ನ್ಯಾಯಾಲಯ, ಮಂಗಳೂರು.	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಬಂಟ್ವಾಳ, (ಕೋರಿಕೆ ಮೇರೆಗೆ) (ಶ್ರೀಮತಿ ಜ್ಯುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ಟ ಇವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ)

ಈ ಆದೇಶವು ಕೂಡಲೇ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಮೇಲ್ಕಂಡ ಅಧಿಕಾರಿಗಳ ವರ್ಗಾವಣೆಯು ಸ್ಥಳೀಯ/ ಕೋರಿಕೆ ಮೇರೆಗೆ ಆಗಿರುವುದರಿಂದ, ಅವರುಗಳು ಯಾವುದೇ ರೀತಿಯ ಭತ್ಯೆ/ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.

ಸದಾಶಿವಮೂರ್ತಿ
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ
ನಿರ್ದೇಶಕರು, ಬೆಂಗಳೂರು.

ಪಿ.ಆರ್.455

ಅರಣ್ಯ ಇಲಾಖೆ

ಪ್ರಾಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವಿಭಾಗ, ಶಿವಮೊಗ್ಗ ಇವರ ನ್ಯಾಯಾಲಯದಲ್ಲಿ

ಪ್ರಕಟಣೆ

ಸಂಖ್ಯೆ: ಎ3:71ಎ:ವಾಮು:ಸಿಆರ್-15/08-09, ದಿನಾಂಕ:27ನೇ ಮೇ, 2009

ವಿಷಯ: ಅರಣ್ಯ ಅಪರಾಧಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ.

ಪ್ರಸ್ತಾವನೆ:

ಈ ಅರಣ್ಯ ವಿಭಾಗದ ವಿವಿಧ ವಲಯಗಳಲ್ಲಿ ದಾಖಲಿಸಲಾದ ಅರಣ್ಯ ಮೊಕದ್ದಮೆಗಳಲ್ಲಿ ಸರ್ಕಾರದ ಪರ ಅಮಾನತ್ತುಪಡಿಸಿಕೊಳ್ಳಲಾಗಿರುವ ಈ ಕೆಳಕಂಡ ವಾಹನಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧದಲ್ಲಿ ಸದರಿ ವಾಹನಗಳ ಮತ್ತು ಸ್ವತ್ತಿನ ನಿಜವಾದ ಮಾಲೀಕರು/ ವಾರಸುದಾರರು ಯಾರಾದರೂ ಇದ್ದಲ್ಲಿ ಅಂತಹ ವ್ಯಕ್ತಿಗಳು ವಾಹನದ ಮತ್ತು ಸೊತ್ತಿನ ಮಾಲೀಕತ್ವದ ದಾಖಲಾತಿಗಳೊಂದಿಗೆ 15 ದಿನಗಳೊಳಗಾಗಿ ಈ ಕೆಳಕಂಡ ಪ್ರಾಧಿಕಾರದೆದುರು ಹಾಜರಾಗಿ ತಮ್ಮ ಹಕ್ಕು ರುಜುವಾತುಪಡಿಸುವಂತೆ ಪ್ರಕಟಣೆ ನೀಡಲಾಗಿರುತ್ತದೆ. ಸದರಿ ಪ್ರಕಟಣೆ ಉದಯವಾಣಿ ಪತ್ರಿಕೆಯಲ್ಲಿ ದಿನಾಂಕ:08.06.2008ರಂದು ಪ್ರಕಟವಾಗಿದೆ. ಮತ್ತು 02.04.2009ರ ಕರ್ನಾಟಕ ರಾಜ್ಯಪತ್ರದಲ್ಲಿ ಭಾಗ-3 ಪುಟಸಂಖ್ಯೆ:1118 ಮತ್ತು 1119 ರಲ್ಲಿ ಪ್ರಕಟವಾಗಿದೆ.

ಆದರೆ ಇಲ್ಲಿಯವರೆಗೆ ಯಾರೂ ಸಹ ವಾಹನ ಹಾಗೂ ಸೊತ್ತಿನ ಮಾಲೀಕತ್ವವನ್ನು ಸಾಜೀತುಪಡಿಸಿರುವುದಿಲ್ಲ. ಅಲ್ಲದೆ ಈ ಸಂಬಂಧ ಯಾವುದೇ ವ್ಯಕ್ತಿಗಳಿಂದಲೂ ಯಾವುದೇ ಅಹವಾಲೂ ಸಹ ಬಂದಿರುವುದಿಲ್ಲ. ಆದ್ದರಿಂದ ಈ ಕೆಳಗಿನಂತೆ ಆದೇಶ ನೀಡಲಾಗಿದೆ.

ಆದೇಶ

ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 71ಎ ಯಿಂದ 71ಜಿ ಪ್ರಕಾರ ಈ ಕೆಳಕಂಡ ವಾಹನಗಳನ್ನು ಸೊತ್ತಿನ ಸಹಿತ ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದೇಶಿಸಿದೆ.

ಈ ಆದೇಶದನ್ವಯ ಈ ಕೆಳಕಂಡ ವಾಹನ ಮತ್ತು ಸೊತ್ತಿನ ಮೇಲೆ ಈ ದಿನದಿಂದ ಯಾವ ವ್ಯಕ್ತಿಗೂ ಯಾವುದೇ ರೀತಿಯ ಹಕ್ಕೂ ಇರುವುದಿಲ್ಲ ಎಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಅರಣ್ಯ ಮೊಕದ್ದಮೆ/ ಪೊಲೀಸ್ ಕ್ರೈಂ ಸಂಖ್ಯೆ	ವಾಹನಗಳ ಮಾದರಿ ಮತ್ತು ನೋಂದಣಿ ಸಂಖ್ಯೆ	ಇಂಜಿನ್ ಸಂಖ್ಯೆ	ಚಾಸಿಸ್ ಸಂಖ್ಯೆ
ತೀರ್ಥಹಳ್ಳಿ ವಲಯ				
1.	1/04–05	ಟಿವಿಎಸ್ ಮೋಟಾರ್ ಬೈಕ್ ನಂ.ಕೆಎ–14–ಇ–6391	1710-M-950678	ಕಾಣುತ್ತಿಲ್ಲ
2.	22/04–05	ಬಜಾಜ್ ಚೇತಕ್ ಸ್ಕೂಟರ್ ನಂ.ಸಿಎನ್‌ಒ–5157	E-06-E-477385	ಕಾಣುತ್ತಿಲ್ಲ
3.	26/04–05	ಹೀರೋಹೊಂಡಾ ಮೋಟಾರ್ ಬೈಕ್ ನಂ.ಕೆಎ–14–ಇ–6589	G-10-E-604431	010-F-559645
4.	40/04–05	ಟಾಟಾ ಸಿಯಾರಾ ಕಾರ್ ನಂ.ಕರ್ನಾಟಕ–19–ಎನ್–9277	MU-0807679	377003-MUO-929107
5.	70/04–05	ಫಿಯೆಟ್ ಕಾರ್ ನಂ. ಕೆಎ–34–ಎಂ–6633	7064501	PAU-003366
6.	83/03–04	ಎಲ್‌ಎಂಎಲ್ ಸ್ಕೂಟರ್ ನಂ. ಕೆಎ–14–ಹೆಚ್–8167	ಕಾಣುತ್ತಿಲ್ಲ	ಕಾಣುತ್ತಿಲ್ಲ
ಮಂಡಗದ್ದೆ ವಲಯ				
7.	39/03–04	ಒಂದು ಜೋಡೆತ್ತಿನ ಗಾಡಿ	–	–
8.	47/04–05	ಹೀರೋಹೊಂಡಾ ಮೋಟಾರ್ ಬೈಕ್ ನಂ. ಕೆಎ–18–ಇ–8488	152198	95-M-9-F-05918
ರಿಪ್ಪನ್‌ಪೇಟೆ ವಲಯ				
9.	10/04–05	ಬಜಾಜ್ ಎಂ–80 ಸ್ಕೂಟರ್ ನಂ.ಕೆಎ–14–ಜೆ–9637	16-EBDG-1573	16 CBD-615237
10.	8/04–05	ಬಜಾಜ್ ಎಂ–80 ಸ್ಕೂಟರ್ ನಂ.ಕೆಎ–15–ಜೆ–1665	16-EBGA-69436	16CBGA-61800
ಶಂಕರ್ ವಲಯ				
11.	5/05–06	ಅಂಬಾಸಿಡರ್ ಕಾರ್ ನಂ. ಕೆಎ–22–ಎಂ–2477	624670X	111-575342
ಆಯನೂರು ವಲಯ				
12.	24/04–05	ಯಮಹಾ ಮೋಟಾರ್ ಬೈಕ್ ನಂ. ಕೆಎ–19–ಇ–2999	LL-1-220229	LL-1-220229
13.	31/04–05	ಹೀರೋಹೊಂಡಾ ಮೋಟಾರ್ ಬೈಕ್ ಕೆಎ–15–ಇ–1628	G-10-E-592865	ಕಾಣುತ್ತಿಲ್ಲ
14.	69/04–05	ಹೀರೋಹೋಂಡಾ ಮೋಟಾರ್ ಬೈಕ್ ನಂ. ಕೆಎ–14–ಹೆಚ್–2277	94-B-17-E-01191	94-C-17-F-00047

ಕ್ರ. ಸಂ.	ಅರಣ್ಯ ಮೊಕದ್ದಮೆ/ ಪೊಲೀಸ್ ಕ್ರೈಂ ಸಂಖ್ಯೆ	ವಾಹನಗಳ ಮಾದರಿ ಮತ್ತು ನೋಂದಣಿ ಸಂಖ್ಯೆ	ಇಂಜಿನ್ ಸಂಖ್ಯೆ	ಚಾಸಿಸ್ ಸಂಖ್ಯೆ
15.	4/05–06	ಮಾರುತಿ 800 ಕಾರು ನಂ. ಸಿಎಒ–2230	F-8-BIN-112221	S.S.80-FIN-145226
ದೊಡ್ಡಪೇಟೆ ಪೊಲೀಸ್, ಶಿವಮೊಗ್ಗ				
16.	188/04–05	ಫಿಯಟ್ ಕಾರ್ ನಂ.ಸಿಟಿಎ–7619	PAXF-19393	PA-425257

ಎಸ್. ವೆಂಕಟೇಸನ್, ಭಾ.ಅ.ಸೇ.
ಉಪ ಅರಣ್ಯ ಸಂರಕ್ಷಣಾಧಿಕಾರಿ,
ಶಿವಮೊಗ್ಗ ವಿಭಾಗ, ಶಿವಮೊಗ್ಗ.

ಪಿ.ಆರ್.515

ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ ಇವರ ನ್ಯಾಯಾಲಯದಲ್ಲಿ

ಸಂಖ್ಯೆ: ಇಎಕ್ಸ್ಇ:3:ಡಿಟಿಸಿಆರ್ಎಂ:348:2002–03, ದಿನಾಂಕ:28ನೇ ಫೆಬ್ರವರಿ, 2009

ಉಪಸ್ಥಿತರು: ಸಿ.ಎಲ್.ಜಯರಾಮ್,
ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ.

ಫಿರ್ಯಾದುದಾರರು:		**ಆರೋಪಿಗಳು:**
ಅಬಕಾರಿ ಉಪ ನಿರೀಕ್ಷಕರು, ಸಂಚಾರಿ ದಳ, ವಿರಾಜಪೇಟೆ	**ವಿರುದ್ಧ**	ಬಿ.ಆರ್. ಅಪ್ಪಣ್ಣ, ತಂದೆ:ಬಿ.ಎಂ.ರಾಜು, ಮೈತಾಡಿ ಗ್ರಾಮ & ಅಂಚೆ, ವಿರಾಜಪೇಟೆ ತಾಲ್ಲೂಕು.

ಪ್ರಕರಣದ ಮುಖ್ಯಾಂಶಗಳು:

ದಿನಾಂಕ:08.01.2003ರಂದು ವಿರಾಜಪೇಟೆ ಸಂಚಾರಿದಳದ ಅಬಕಾರಿ ಉಪ ನಿರೀಕ್ಷಕರು ಕರ್ತವ್ಯದಲ್ಲಿದ್ದಾಗ ದೊರೆತ ವರ್ತಮಾನದ ಮೇರೆಗೆ ವಿರಾಜಪೇಟೆ ಟೌನ್, ಮುರ್ನಾಡು ರಸ್ತೆ ಬದಿಯಲ್ಲಿ ಅಬಕಾರಿ ಗಸ್ತು ಕಾರ್ಯದಲ್ಲಿ ನಿರತವಾಗಿದ್ದಾಗ ಒಂದು ಮಾರುತಿ ವ್ಯಾನ್ ಸಂಖ್ಯೆ: ಕೆಎ–12–ಎಂ–48 ಬರುತ್ತಿದ್ದು, ಅದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನ ಒಳಗಡೆ 2 ಕಾರ್ಡ್ ಬೋರ್ಡ್ ಪೆಟ್ಟಿಗೆಗಳಿದ್ದು, ಅದರಲ್ಲಿ ತಲಾ 180 ಮಿಲಿ ಪ್ರಮಾಣದ 96 ಬಾಟಲಿಗಳು ನ್ಯೂ ಜನತಾ ಬ್ರಾಂದಿ ಇದ್ದು ಇದರ ಬಗ್ಗೆ ಕಾರಿನ ಚಾಲಕರಾದ ಬಿ.ಆರ್. ಅಪ್ಪಣ್ಣ ಎಂಬುವವರನ್ನು ಮದ್ಯ ಸಾಗಾಣಿಕೆಯ ಬಗ್ಗೆ ರಹದಾರಿ ವಗೈರೆಯನ್ನು ಕೇಳಲಾಗಿ ಇಲ್ಲವೆಂದು ತಿಳಿಸಿದ ಮೇರೆಗೆ ಅಕ್ರಮ ಮದ್ಯವೆಂದು ಕಂಡುಬಂದಿದ್ದರಿಂದ ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ 1965ರ ನಿಬಂಧನೆ 11, 14 R/w ರಂತೆ ಅಪರಾಧವಾಗಿದ್ದು, ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ 1965ರ ನಿಬಂಧನೆ 43(ಎ)ರ ಪ್ರಕಾರ ಮದ್ಯ ಸಮೇತ ಮಾರುತಿ ವ್ಯಾನ್ ಸಂಖ್ಯೆ: ಕೆಎ–12–ಎಂ–48 ರನ್ನು ವಶಪಡಿಸಿಕೊಂಡು ವಿರಾಜಪೇಟೆ ಸಂಚಾರಿದಳದ ಉಪ ನಿರೀಕ್ಷಕರ ಪ್ರ.ವ.ವ.ಸಂಖ್ಯೆ41/2002–03, ದಿನಾಂಕ:08.01.2003ರಂತೆ ಮೊಕದ್ದಮೆಯನ್ನು ದಾಖಲಿಸಿ ಮುಂದಿನ ಕ್ರಮದ ಬಗ್ಗೆ ಅಬಕಾರಿ ಉಪ ನಿರೀಕ್ಷಕರು, ಉಪವಲಯ, ವಿರಾಜಪೇಟೆ ಇವರಿಗೆ ವರ್ಗಾಯಿಸಿರುತ್ತಾರೆ.

ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರೆಂದು ಶ್ರೀ ಬಿ.ಆರ್.ಅಪ್ಪಣ್ಣ, ಮೈತಾಡಿ ಗ್ರಾಮ, ವಿರಾಜಪೇಟೆ ತಾಲ್ಲೂಕು ರವರು ಅವರ ಪರ ವಕೀಲರ ಮೂಲಕ ದಿನಾಂಕ:24.01.2003ರಂದು ಈ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ ಸದರಿ ವಾಹನವು ತನಗೆ ಸೇರಿದ್ದಾಗಿದ್ದು, ತಾನು ಸದರಿ ವಾಹನ ಅಧಿಕೃತ ಮಾಲೀಕನಾಗಿದ್ದು, ಅಬಕಾರಿ ಕಾನೂನಿನ ಅರಿವಿಲ್ಲದೇ ಈ ತಪ್ಪನ್ನು ಮಾಡಿರುತ್ತೇನೆ ಹಾಗೂ ವಾಹನವನ್ನು ದೀರ್ಘಕಾಲ ಉಪಯೋಗಿಸದೆ ತಟಸ್ಥವಾಗಿ ಇಟ್ಟಲ್ಲಿ ವಾಹನದ ಬಿಡಿಭಾಗಗಳು ತುಕ್ಕು ಹಿಡಿದು ಯಾವುದೇ ಪ್ರಯೋಜನಕ್ಕೆ ಬಾರದಂತಾಗುವುದೆಂದು ಸದರಿ ವಾಹನವನ್ನು ಮಧ್ಯಂತರಿಕವಾಗಿ ಬಿಡುಗಡೆಗೊಳಿಸಲು ಪ್ರಾಧಿಕಾರವು ವಿಧಿಸುವ ಎಲ್ಲಾ ಷರತ್ತುಗಳಿಗೆ ಬದ್ಧನಾಗಿರುತ್ತೇನೆ ಹಾಗೂ ನ್ಯಾಯಾಲಯ ಒಪ್ಪುವಂತ ಎಲ್ಲಾ ಖಾತ್ರಿ ಮತ್ತು ಭದ್ರತೆಯನ್ನು ನೀಡಲು ತಯಾರಾಗಿದ್ದೇನೆ ಹಾಗೂ ಭದ್ರತೆಗಾಗಿ ಬ್ಯಾಂಕ್ ಗ್ಯಾರೆಂಟಿಯನ್ನು ನೀಡುವುದಾಗಿಯೂ ಮೇಲಿನ ಎಲ್ಲಾ ಕಾರಣಗಳಿಂದ ವಾಹನವನ್ನು ಮಧ್ಯಂತರಿಕವಾಗಿ ಬಿಡುಗಡೆಗೊಳಿಸಲು ಈ ಪ್ರಾಧಿಕಾರದ ಮುಂದೆ ಪ್ರಾರ್ಥಿಸಿಕೊಂಡಿರುತ್ತಾರೆ.

ವಾಹನದ ಮಾಲೀಕರ ಅರ್ಜಿಯನ್ನು ಪರಿಶೀಲಿಸಿ ವಶಪಡಿಸಿಕೊಂಡ ಮಾರುತಿ ವ್ಯಾನ್ ಸಂಖ್ಯೆ: ಕೆಎ–12–ಎಂ–48ರ ಬಗ್ಗೆ ಕೊಡಗು ಜಿಲ್ಲೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ವಾಹನದ ಮಾಲೀಕತ್ವದ ಬಗ್ಗೆ 'ಬಿ' ಎಕ್ಸ್‌ಟ್ರಾಕ್ಟ್ ಪಡೆದುಕೊಂಡು ವಾಹನದ ಮೌಲ್ಯವನ್ನು ನಿಗದಿಪಡಿಸುವಂತೆ ಪತ್ರದ ಮುಖೇನ ಕೋರಿಕೊಂಡ ಮೇರೆಗೆ ಸದರಿಯವರು ಮಾರುತಿ ವ್ಯಾನ್ ಪರಿಶೀಲಿಸಿ ಸದರಿ ವಾಹನವು 1989ರ ಮಾದರಿಯಾಗಿದ್ದು ಬಿಡಿಭಾಗಗಳು ಹಾಳಾಗಿದ್ದು, ವಾಹನವು ಉಪಯೋಗಕ್ಕೆ ಬಾರದ ಮಟ್ಟಕ್ಕೆ ಬಂದಿರುವ ಕಾರಣ ರೂಪಾಯಿ ಐವತ್ತು ಸಾವಿರ (ರೂ.50,000/–) ಮೌಲ್ಯವನ್ನು ನಿಗದಿಪಡಿಸಿ ದೃಢೀಕರಣ ಪತ್ರ ನೀಡಿರುತ್ತಾರೆ.

ಸದರಿ ಮೌಲ್ಯಕ್ಕೆ ಸಮನಾದ ಬ್ಯಾಂಕ್ ಗ್ಯಾರಂಟಿಯನ್ನು ಬ್ಯಾಂಕ್ ಗ್ಯಾರಂಟಿ ಸಂಖ್ಯೆ:1/2003, ದಿನಾಂಕ: 28.01.2003ರಂದು ವಿಜಯ ಬ್ಯಾಂಕ್, ಕಾಕೋಟುಪರಂಬು ಶಾಖೆ, ವಿರಾಜಪೇಟೆ ತಾಲ್ಲೂಕುರವರಿಂದ ಪಡೆದು ಭದ್ರತೆಗಾಗಿ ಸಲ್ಲಿಸಿರುತ್ತಾರೆ. ಅರ್ಜಿದಾರರು ಷರತ್ತುಗಳನ್ನು ಪೂರೈಸಲು ಬದ್ಧರಾಗಿ ನಷ್ಟಭರ್ತಿ ಕರಾರು ಮುಚ್ಚಳಿಕೆಯನ್ನು ಸಹಾ ಈ ಪ್ರಾಧಿಕಾರಕ್ಕೆ ಸಲ್ಲಿಸಿರುತ್ತಾರೆ. ಆದುದರಿಂದ ಸದರಿಯವರ ಅರ್ಜಿಯನ್ನು ಪರಿಗಣಿಸಿ ಹಾಗೂ ವಾಹನದ ಮೇಲೆ ದಾಖಲಾದ ಮೊಕದ್ದಮೆಯಲ್ಲಿ ಅಂತಿಮ ಆದೇಶ ಆಗುವವರೆಗೆ ಚಾಲನೆಯಲ್ಲಿ ಇಲ್ಲದೆ ತೆರೆದ ಪ್ರದೇಶದಲ್ಲಿ ನಿಲ್ಲಿಸಿಕೊಂಡಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ವಾಹನವು ಅದರ ಮೌಲ್ಯವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುವುದರಿಂದ ಸೂಕ್ತ ಭದ್ರತೆಯನ್ನು ಪಡೆದು ಸದರಿ ವಾಹನವನ್ನು ಮಧ್ಯಂತರಿಕವಾಗಿ ಈ ಕಛೇರಿಯ ಆದೇಶ ಸಂಖ್ಯೆ: ಇಎಕ್ಸ್‌ಇ:ಡಿಟಿಸಿಆರ್‌ಎಂ:348:2002-03, ಬಿಡುಗಡೆಗೊಳಿಸಲಾಗಿರುತ್ತದೆ.

ಪ್ರಕರಣದ ತನಿಖಾಧಿಕಾರಿಗಳಾದ ಅಬಕಾರಿ ಉಪ ನಿರೀಕ್ಷಕರು, ಉಪವಲಯ, ವಿರಾಜಪೇಟೆ ರವರು ತನಿಖೆಯನ್ನು ಪ್ರಾರಂಭಿಸಿ ವಶಪಡಿಸಿಕೊಂಡ ಮದ್ಯದ ಮಾದರಿಯನ್ನು ಮಂಗಳೂರಿನ ರಾಸಾಯನಿಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅವರ ವರದಿಯಂತೆ ಮದ್ಯವೆಂದು ಸಾಬೀತಾಗಿರುವುದರಿಂದ ಸದರಿ ಮದ್ಯವನ್ನು ದಿನಾಂಕ:12.04.2006ರಂದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿರುತ್ತದೆ.

ತದನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಪ್ರಾರಂಭಿಸಿ ದಿನಾಂಕ:18.04.2006, 02.05.2006ರಂದು ನೋಟಿಸ್ ನೀಡಲಾಗಿದ್ದು, ಸದರಿಯವರು ನೋಟಿಸನ್ನು ಪಡೆದುಕೊಂಡಿದ್ದರೂ ಕೂಡ ನ್ಯಾಯಾಲಯಕ್ಕೆ ಹಾಜರಾಗಿರುವುದಿಲ್ಲ. ಹಾಗೂ ದಿನಾಂಕ:15.12.2006, 02.02.2007ರಂದು ಮತ್ತೆ ಪುನಃ ನೋಟಿಸ್ ನೀಡಲಾಗಿದ್ದು, ಸದರಿಯವರು ಹಾಜರಾಗದ ಕಾರಣ ಅವರ ತಿಳುವಳಿಕೆಗಾಗಿ ದಿನಾಂಕ:26.02.2007 ರಂದು ನೋಟಿಸ್ ನೀಡಿ ನೋಟಿಸ್ ತಲುಪಿದ ಒಂದು ವಾರದೊಳಗೆ ಪ್ರಾಧಿಕಾರಕ್ಕೆ ಹಾಜರಾಗಿ ಸೂಕ್ತ ಸಮಜಾಯಿಷಿಯನ್ನು ಸಲ್ಲಿಸಬೇಕಾಗಿ ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ನೀಡಲಾಗಿತ್ತು. ಇದಕ್ಕೂ ಕೂಡ ವಾಹನದ ಮಾಲೀಕರು ಯಾವುದೇ ರೀತಿಯ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ. ದಿನಾಂಕ:24.10.200, 02.12.2008 ಪ್ರಾಧಿಕಾರಕ್ಕೆ ವಾಹನವನ್ನು ಹಾಜರುಪಡಿಸುವಂತೆ ವಾಹನದ ಮಾಲೀಕರಿಗೂ ಮತ್ತು ಅವರ ಪರ ವಕೀಲರಿಗೂ ನೋಟಿಸ್ ನೀಡಲಾಗಿದ್ದು ಇದಕ್ಕೂ ಅವರು ಹಾಜರಾಗದ ಕಾರಣ ಸಂಬಂಧಪಟ್ಟ ವಿಜಯ ಬ್ಯಾಂಕ್ ಕಾಕೊಟ್ಟುಪರಂಬು ಶಾಖೆ, ಇವರಿಗೆ ಪತ್ರ ಬರೆದು ಭದ್ರತೆಯಾಗಿ ನೀಡಲಾದ ಬ್ಯಾಂಕ್ ಗ್ಯಾರಂಟಿ ಹಣವನ್ನು ಡಿ.ಡಿ. ಮೂಲಕ ಕಳುಹಿಸಿಕೊಡಲು ಕೋರಿಕೊಂಡ ಮೇರೆಗೆ ದಿನಾಂಕ:15.12.2008ರಂದು ಡಿ.ಡಿ.ಯನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸಿರುತ್ತಾರೆ. ಸದರಿ ಹಣವನ್ನು ದಿನಾಂಕ:18.12.2008ರಂದು ರೆವಿನ್ಯೂ ಖಾತೆಯಲ್ಲಿ ಇಡಲಾಗಿರುತ್ತದೆ.

ತದನಂತರ ದಿನಾಂಕ:15.01.2009ರಂದು ನೋಟಿಸನ್ನು ಖುದ್ದಾಗಿ ಜಾರಿ ಮಾಡಲಾಗಿ ದಿನಾಂಕ:20.01.2009ರಂದು ಪ್ರಾಧಿಕಾರಕ್ಕೆ ಹಾಜರಾಗುವಂತೆ ಸೂಚಿಸಲಾಗಿದ್ದು, ವಾಹನದ ಮಾಲೀಕರು ಹಾಜರಾಗದ ಕಾರಣ ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ 1965ರ ನಿಯಮ 43ಬಿ ರೀತ್ಯ ಕಾರಣ ಕೇಳಿ ನೋಟಿಸ್ ನೀಡಿ. ನೋಟಿಸ್ ತಲುಪಿದ 10 ದಿವಸಗಳೊಳಗಾಗಿ ಪ್ರಾಧಿಕಾರಕ್ಕೆ ಹಾಜರಾಗಿ, ಸಮಜಾಯಿಷಿಯನ್ನು ಸಲ್ಲಿಸತಕ್ಕದ್ದೆಂದು ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಸೂಚಿಸಲಾಗಿತ್ತು. ಸದರಿ ನೋಟೀಸನ್ನು ನೋಂದಾಣಿ ಅಂಚೆಯ ಮೂಲಕ ಕಳುಹಿಸಲಾಗಿದ್ದು, ಅಲ್ಲದೆ ಅಬಕಾರಿ ಉಪ ನಿರೀಕ್ಷಕರು, ವಲಯ ಕಛೇರಿ, ವಿರಾಜಪೇಟೆ ಇವರು ನೋಟಿಸನ್ನು ಶ್ರೀ ಬಿ.ಆರ್. ಅಪ್ಪಣ್ಣ ನವರಿಗೆ ಖುದ್ದಾಗಿ ಜಾರಿ ಮಾಡಿ ಅವರಿಂದ ಸಹಿ ಪಡೆದುಕೊಂಡಿರುತ್ತಾರೆ. ಹಾಗೂ ನೋಂದಾಣಿ ಅಂಚೆ ಸ್ವೀಕೃತಿ ಪತ್ರವು ಕೂಡ ಈ ಪ್ರಾಧಿಕಾರಕ್ಕೆ ತಲುಪಿರುತ್ತದೆ. ಇಷ್ಟಾದರೂ ವಾಹನದ ಮಾಲೀಕರು ಆದೇಶ ಸಂಖ್ಯೆ: ಇಎಕ್ಸ್‌ಇ:ಡಿಟಿಸಿಆರ್‌ಎಂ:348:2002-03, ದಿನಾಂಕ:31.01.2003ರ ಮಧ್ಯಂತರ ಆದೇಶದ ಷರತ್ತುಗಳನ್ನು ಉಲ್ಲಂಘನೆ ಮಾಡಿರುತ್ತಾರೆ.

ಸದರಿ ವಾಹನದ ಮಾಲೀಕರು ಅಬಕಾರಿ ಕಾನೂನಿನ ಅರಿವಿದ್ದು, ತನ್ನ ಲಾಭಕ್ಕಾಗಿ ವಾಹನದಲ್ಲಿ ಅಕ್ರಮ ಮದ್ಯವನ್ನು ಸಾಗಿಸಿರುವುದು ಮೇಲಿನ ಎಲ್ಲಾ ಕಾರಣಗಳಿಂದ ಸಾಬೀತಾಗಿರುತ್ತದೆ. ಮತ್ತು ಆರ್.ಸಿ. ಮಾಲೀಕರು ತಕ್ಷೀರು ನಡೆಸಲು ಉತ್ಸುಕರಿಲ್ಲ ಎಂಬುದಾಗಿ ಈ ಪ್ರಾಧಿಕಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿರುತ್ತದೆ. ಪ್ರಕರಣದ ಸಂಬಂಧವಾಗಿ ಆರ್.ಸಿ. ಮಾಲೀಕರು ಪ್ರಾಧಿಕಾರಕ್ಕೆ ಹಾಜರಾಗಿ ವಿಚಾರಣೆಯ ಸಮಯದಲ್ಲಿ ಸೂಕ್ತ ಸಾಕ್ಷಾದಾರಗಳನ್ನು ಹಾಜರುಪಡಿಸಲು ವಿಫಲರಾಗಿರುವುದರಿಂದ ಸರ್ಕಾರದ ಪರ ಸಾಕ್ಷಿಗಳ ವಿಚಾರಣೆಯನ್ನು ಕೈಬಿಟ್ಟು ಹಾಗೂ ಮಧ್ಯಂತರ ಆದೇಶ ಸಂಖ್ಯೆ: ಇಎಕ್ಸ್‌ಇ:ಡಿಟಿಸಿಆರ್‌ಎಂ:348:2002-03, ದಿನಾಂಕ:31.01.2003ರ ಆದೇಶದಲ್ಲಿನ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದರಿಂದ ಸದರಿಯವರು ನೀಡಲಾದ ವಾಹನದ ಮೌಲ್ಯಕ್ಕೆ ಸಮನಾದ ಬ್ಯಾಂಕ್ ಗ್ಯಾರಂಟಿ ಹಣ (ಆರ್.ಡಿ.ಖಾತೆ) ರೂ.50,000/- (ರೂಪಾಯಿ ಐವತ್ತು ಸಾವಿರಗಳು)ವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದು ಸೂಕ್ತವೆಂದು ಪ್ರಾಧಿಕಾರದಲ್ಲಿ ತೀರ್ಮಾನಿಸಲಾಯಿತು. ಹಾಗೂ ಸದರಿ ವಾಹನವನ್ನು ವಶಪಡಿಸಿಕೊಂಡು ಹರಾಜು ಮಾಡಿದಲ್ಲಿ ವಾಹನವು 1989ರ ತಯಾರಿಕೆಯಾಗಿದ್ದು ಈಗಾಗಲೇ ಪ್ರಾದೇಶಿಕ ಅಧಿಕಾರಿಗಳು ನಿಗದಿಪಡಿಸಿರುವ ಮೌಲ್ಯ ರೂ.50,000/- (ರೂಪಾಯಿ ಐವತ್ತು ಸಾವಿರಗಳು) ಹಣವು ಕೂಡ ಹರಾಜಿನಲ್ಲಿ ದಕ್ಕದೇ ಇರುವ ಸಾಧ್ಯತೆಯಿರುವುದರಿಂದ ಇವರು ನೀಡಲಾದ ಬ್ಯಾಂಕ್ ಗ್ಯಾರಂಟಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಲಾಯಿತು.

ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 43ರಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡುವಲ್ಲಿ ಆರೋಪಿಗಳು ಪತ್ತೆಯಾಗದಿದ್ದಲ್ಲಿ ಅಥವಾ ಪತ್ತೆಯಾಗುವ ಸಾಧ್ಯತೆಗಳು ಇಲ್ಲದಿದ್ದಲ್ಲಿ ಹಾಗೂ ಜಪ್ತು ಮಾಡಲಾದ ವಾಹನವನ್ನು ಜಪ್ತುಪಡಿಸಿದ ಒಂದು ತಿಂಗಳೊಳಗೆ ಯಾವುದೇ ವ್ಯಕ್ತಿಯು ವಾಹನಕ್ಕೆ ಸಂಬಂಧಿಸಿದ ಕಾನೂನುಬದ್ಧವಾದ ದಾಖಲಾತಿಗಳೊಂದಿಗೆ ಮಾಲೀಕತ್ವವನ್ನು ಕೋರಿ ಪ್ರಾಧಿಕಾರದ ಮುಂದೆ ಬಾರದಿದ್ದಲ್ಲಿ ಸಾಕ್ಷಾಧಾರಗಳೊಂದಿಗೆ ಸೂಕ್ತ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಲು ವಿಫಲರಾದ ಪಕ್ಷದಲ್ಲಿ ಅಂತಹ ಸ್ವತ್ತುಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43ರಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದಂತಹ ಸ್ವತ್ತುಗಳಾಗಿದ್ದಲ್ಲಿ ಈ ಪ್ರಾಧಿಕಾರವು ಅಕ್ರಮ ಮದ್ಯ ಸಾಗಾಣಿಕೆಗೆ ಒಳಪಡಿಸಿದ ಸ್ವತ್ತು/ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಪ್ರಸ್ತುತ ಪ್ರಕರಣದಲ್ಲಿ ವಾಹನದ ಮಾಲೀಕರು ತಮ್ಮ ನಿರಾಪರಾಧಿತ್ವವನ್ನು ಸಾಬೀತುಪಡಿಸಲು ಪ್ರಾಧಿಕಾರಕ್ಕೆ ಹಾಜರಾಗಿರುವುದಿಲ್ಲ ಮತ್ತು ಈ ಬಗ್ಗೆ ಸಾಕ್ಷ್ಯಾಧಾರವನ್ನು ಒದಗಿಸುವಲ್ಲಿ ವಿಫಲರಾಗಿರುವುದು ದೃಢೀಕೃತವಾಗಿರುತ್ತದೆ. ಆದುದರಿಂದ ವಾಹನದ ಆರ್.ಸಿ. ಮಾಲೀಕರು ಅಬಕಾರಿ ಕಾಯ್ದೆ ಕಾನೂನನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮಾರುತಿ ವ್ಯಾನ್ ಸಂಖ್ಯೆ: ಕೆಎ-12-ಎಂ-48ರ ಮೌಲ್ಯಕ್ಕೆ ಸಮನಾದ ಬ್ಯಾಂಕ್ ಗ್ಯಾರೆಂಟಿ (ಆರ್.ಡಿ.ಖಾತೆ) ಹಣ ರೂ.50,000/- (ರೂಪಾಯಿ ಐವತ್ತು ಸಾವಿರಗಳು) ರನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತವಾದರಿಂದ ಈ ಕೆಳಗಿನಂತೆ ಆದೇಶ.

ಆದೇಶ ಸಂಖ್ಯೆ: ಇಎಕ್ಸ್‌ಇ:3:ಡಿಟಿಸಿಆರ್‌ಎಂ:348:2002-03, ದಿನಾಂಕ:28ನೇ ಫೆಬ್ರವರಿ, 2009

ಈ ಮೇಲ್ಕಂಡಂತೆ ಪ್ರಕರಣದ ಮುಖ್ಯಾಂಶಗಳ ವಿವರಣೆಯ ಹಿನ್ನೆಲೆಯಲ್ಲಿ ಸಿ.ಎಲ್.ಜಯರಾಮ್, ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ, 1965ರ ಕಲಂ 43(ಎ)ನಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಅಬಕಾರಿ ಉಪ ನಿರೀಕ್ಷಕರು, ಸಂಚಾರಿ ದಳ, ವಿರಾಜಪೇಟೆ ಇವರ ಮೊಕದ್ದಮೆ ಸಂಖ್ಯೆ:41/2002-03, ದಿನಾಂಕ:08.01.2003 ರಂದು ಜಪ್ತುಪಡಿಸಲಾಗಿರುವ ಮಾರುತಿ ವ್ಯಾನ್ ಸಂಖ್ಯೆ: ಕೆಎ-12-ಎಂ-48 ಕ್ಕೆ ಸಮನಾದ ಬ್ಯಾಂಕ್ ಗ್ಯಾರೆಂಟಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶ ಇಂದು ಅಂದರೆ ದಿನಾಂಕ:28.02.2009ರಂದು ಬೆರಳಚ್ಚು ಮಾಡಿ ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು. ಈ ಆದೇಶವು 30 ದಿನಗಳು ಕಳೆದ ನಂತರ ಜಾರಿ ಬರುವುದು.

ಸಿ.ಎಲ್. ಜಯರಾಮ್

ಪಿ.ಆರ್.225

ಅಧಿಕೃತ ಅಧಿಕಾರಿಗಳು ಹಾಗೂ

ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಕೊಡಗು ಜಿಲ್ಲೆ, ಮಡಿಕೇರಿ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಡವಳಿಗಳು, ಬೆಂಗಳೂರು

ವಿಷಯ: ಶ್ರೀಮತಿ ಎಸ್.ಅನುರಾಧ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಇವರ ಅನಧಿಕೃತ ಗೈರುಹಾಜರಿ ಬಗ್ಗೆ ಅಂತಿಮ ಆದೇಶ.

ಓದಲಾಗಿದೆ: 1) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ದಾವಣಗೆರೆ ಇವರ ದೋಷಾರೋಪಣೆ ಹಾಗೂ ತಿಳುವಳಿಕೆಯ ಪತ್ರ ಸಂಖ್ಯೆ:ಜಿಆದಾ:ಇವಿವಿ:369:2004-05, ದಿನಾಂಕ:03.08.2004.

2) ವಿಚಾರಣಾಧಿಕಾರಿಗಳ ನೇಮಕಾತಿ ಆದೇಶ ಸಂಖ್ಯೆ:ಜಿಆದಾ:ಸಿಶಾ(2):165:2007-08, ದಿನಾಂಕ: 14.11.2007.

3) ವಿಚಾರಣಾಧಿಕಾರಿಗಳ ವಿಚಾರಣಾ ವರದಿ ದಿನಾಂಕ:17.06.2008.

4) ವಿಚಾರಣಾ ವರದಿ ನೌಕರರಿಗೆ ಜಾರಿ ಮಾಡಿದ ತಿಳುವಳಿಕೆ ಪತ್ರ ಸಂಖ್ಯೆ:ಜಿಆದಾ:ಸಿಶಾ(2):165:2007-08, ದಿನಾಂಕ:01.07.2008.

5) ಮಲ್ನಾಡವಾಣಿ ದಿನಪತ್ರಿಕೆಯಲ್ಲಿ ನೀಡಿರುವ ಪ್ರಕಟಣೆ ದಿನಾಂಕ:18.10.2008 ಮತ್ತು ದಾವಣಗೆರೆ ಟೈಮ್ಸ್-ಕನ್ನಡ ದಿನಪತ್ರಿಕೆಯಲ್ಲಿ ನೀಡಿರುವ ಪ್ರಕಟಣೆ ದಿನಾಂಕ:18.10.2008.

6) ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು, ದಾವಣಗೆರೆ ಇವರ ಪತ್ರ ಸಂಖ್ಯೆ: ಜಿಆದಾ:ಸಿಶಾ(2):165:2008-09, ದಿನಾಂಕ:17.12.2008.

ಪ್ರಸ್ತಾವನೆ:

ಶ್ರೀಮತಿ ಎಸ್. ಅನುರಾಧ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಇವರು ಸಾರ್ವಜನಿಕ ಆಸ್ಪತ್ರೆ, ಹೊನ್ನಾಳಿ, ದಾವಣಗೆರೆ ಜಿಲ್ಲೆ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ದಿನಾಂಕ:03.04.2003 ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತ ಗೈರುಹಾಜರಿಯಾಗಿದ್ದು, ಇದರ ಬಗ್ಗೆ ಮೇಲೆ ಓದಲಾದ (1)ರಲ್ಲಿ ತಿಳುವಳಿಕೆ ಹಾಗೂ ದೋಷಾರೋಪಣಾ ಪಟ್ಟಿಯನ್ನು ಜಾರಿಗೊಳಿಸಿದ್ದು, ನೌಕರರು ಸಮಜಾಯಿಷಿ ಸಲ್ಲಿಸಿರುವುದಿಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಮೇಲೆ ಓದಲಾದ (2)ರಲ್ಲಿ ಜಿಲ್ಲಾ ಮಲೇರಿಯಾಧಿಕಾರಿಗಳು, ದಾವಣಗೆರೆ ಇವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು,

ದಾವಣಗೆರೆ ಇವರು ನೇಮಿಸಿದ್ದು, ಮೇಲೆ ಓದಲಾದ (3)ರಲ್ಲಿ ವಿಚಾರಣಾಧಿಕಾರಿಗಳು, ವಿಚಾರಣಾ ವರದಿ ಸಲ್ಲಿಸಿದ್ದು, ನೌಕರರ ಅನಧಿಕೃತ ಗೈರುಹಾಜರಿ ಆರೋಪ ದೃಢಪಟ್ಟಿದೆಯೆಂದು ತಿಳಿಸಿರುತ್ತಾರೆ. ವಿಚಾರಣಾ ವರದಿಯ ಮೇಲೆ ಅಹವಾಲು ಸಲ್ಲಿಸಲು ಮೇಲೆ ಓದಲಾದ (4)ರಲ್ಲಿ ನೌಕರರಿಗೆ ಕಳುಹಿಸಿದ್ದು ನೌಕರರು ವಿಳಾಸದಲ್ಲಿ ಲಭ್ಯವಿಲ್ಲವೆಂದು ವಾಪಸ್ಸು ಬಂದಿರುತ್ತದೆ. ಆದುದರಿಂದ ಮೇಲೆ ಓದಲಾದ (5)ರಲ್ಲಿ ವಿಚಾರಣಾ ವರದಿಗೆ ಅಹವಾಲು ಸಲ್ಲಿಸುವಂತೆ ಎರಡು ಸ್ಥಳೀಯ ದಿನಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು, ನೌಕರರಿಂದ ಪ್ರತಿಕ್ರಿಯೆ ಬಂದಿರುವುದಿಲ್ಲ. ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಕೋರಿ, ಮೇಲೆ ಓದಲಾದ (6) ರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ದಾವಣಗೆರೆ ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಸದರಿ ನೌಕರರು ಅನಧಿಕೃತ ಗೈರುಹಾಜರಿ ಆರೋಪ ವಿಚಾರಣಾ ವರದಿಯಿಂದ ಸಾಬೀತಾಗಿದ್ದು ಸಾಕಷ್ಟು ಕಾಲಾವಕಾಶ ನೀಡಿ, ಪತ್ರಿಕಾ ಪ್ರಕಟಣೆ ನೀಡಿದ್ದರೂ ನೌಕರರು ಅಹವಾಲು ಸಲ್ಲಿಸದೇ ನೈಸರ್ಗಿಕ ನ್ಯಾಯ ಪಡೆಯುವ ಅವಕಾಶ ಸದುಪಯೋಗಪಡಿಸಿಕೊಂಡಿರುವುದಿಲ್ಲ. ಆದುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಆದೇಶ ಸಂಖ್ಯೆ: ಡಿಪಿಎನ್ (23) ಸಿಆರ್:37:03-04, ಬೆಂಗಳೂರು, ದಿನಾಂಕ:25ನೇ ಫೆಬ್ರವರಿ, 2009

ಮೇಲೆ ವಿವರಿಸಿರುವ ಕಾರಣಗಳಿಂದ 1957ರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡಾ: ಉಷಾ ವಾಸುನ್‌ಕರ್, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಆದ ನಾನು ಶ್ರೀಮತಿ ಎಸ್. ಅನುರಾಧ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಾರ್ವಜನಿಕ ಆಸ್ಪತ್ರೆ, ಹೊನ್ನಾಳಿ, ದಾವಣಗೆರೆ ಜಿಲ್ಲೆ, ಇವರ ಅನಧಿಕೃತ ಗೈರುಹಾಜರಿಗೆ ದಂಡನೆಯಾಗಿ ಸದರಿ ನಿಯಮ 8(viii)ರ ಪ್ರಕಾರ ಮುಂದೆ ಸರ್ಕಾರಿ ಸೇವೆಗೆ ಅನರ್ಹರಾಗುವ ರೀತಿ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿ ಆದೇಶಿಸಿರುತ್ತೇನೆ.

ಡಾ: ಉಷಾ ವಾಸುನ್‌ಕರ್

ಪಿ.ಆರ್.226 ನಿರ್ದೇಶಕರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳವರ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ

ಅಧಿಸೂಚನೆ ಸಂಖ್ಯೆ: ಎ3-ಸಿಓಎನ್-ಸಿಆರ್-5/2009-10, ದಿನಾಂಕ:20ನೇ ಜೂನ್, 2009

ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ಅರಣ್ಯ ಅಪರಾಧ ಪ್ರಕರಣ ಸಂಬಂಧ ಕೆಳಕಂಡ ವಾಹನಗಳನ್ನು ವಲಯ ಅರಣ್ಯಾಧಿಕಾರಿ, ಚನ್ನಗಿರಿ ವಲಯದ ಸಿಬ್ಬಂದಿ ವರ್ಗದವರು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್-71(ಎ)ರ ಪ್ರಕಾರ ಕ್ರಮ ಜರುಗಿಸುವಂತೆ ಈ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಕ್ರ. ಸಂ.	ಮೊಕದ್ದಮೆ ಸಂಖ್ಯೆ	ವಾಹನಗಳ ವಿವರ	ಯಂತ್ರದ ಸಂಖ್ಯೆ	ಛಾಸೀಸ್ ಸಂಖ್ಯೆ
1.	ವಲಯ ಅರಣ್ಯಾಧಿಕಾರಿ, ಚನ್ನಗಿರಿ ಅರಣ್ಯ ಮೊಕದ್ದಮೆ ನಂ.45/2009-10 ದಿನಾಂಕ:26.05.2009	ಒಂದು ಮಿನಿ ಲಾರಿ ಸಂಖ್ಯೆ: ಕೆಎ-16-ಎ-7129 ರಲ್ಲಿ 277 ಸಿಮೆಂಟ್ ಚೀಲದಲ್ಲಿ ಕಬ್ಬಿಣದ ಅದಿರು.	483CO7J173875	83GC7J021694

ಈ ಮೇಲ್ಕಂಡ ವಾಹನದ ನಿಜವಾದ ವಾರಸುದಾರರು ಯಾರಾದರೂ ಇದ್ದಲ್ಲಿ ಅವರು ವಾಹನಗಳ ಬಗ್ಗೆ ಅಧಿಕೃತ ಹಕ್ಕು ಬಾಧ್ಯತೆಗಳನ್ನು ಈ ಕೆಳಸಹಿ ಮಾಡಿರುವವರ ಸಮ್ಮುಖದಲ್ಲಿ ಈ ಅಧಿಸೂಚನೆಯು ಕರ್ನಾಟಕ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು (30) ದಿನಗಳ ಒಳಗೆ ಹಾಜರುಪಡಿಸಬೇಕಾಗಿ ಮತ್ತು ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಕಳ್ಳಸಾಗಾಣಿಕೆ ಮಾಡಲು ಉಪಯೋಗಿಸಿದಕ್ಕಾಗಿ ಏಕೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ಅವರುಗಳು ಅಧಿಕೃತ ಸಮಜಾಯಿಷಿಯನ್ನು ಬರಹದ ಮೂಲಕ ಇತರೆ ದಾಖಲಾತಿಗಳೊಂದಿಗೆ ಈ ಕೆಳಸಹಿದಾರರ ಸಮ್ಮುಖದಲ್ಲಿ ಹಾಜರುಪಡಿಸಲು ಈ ಮೂಲಕ ಪ್ರಕಟಿಸಲಾಗಿದೆ. ಮೇಲ್ಕಾಣಿಸಿದ ಅವಧಿಯೊಳಗೆ ಲಿಖಿತ ಮೂಲಕ ಯಾವುದೇ ಅರ್ಜಿಯನ್ನು ಈ ಕೆಳಸಹಿದಾರರಿಗೆ ಸಲ್ಲಿಸದೇ ಇದ್ದಲ್ಲಿ ಈ ವಾಹನಗಳನ್ನು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 71(ಎ) ಎರಡನೇ ತಿದ್ದುಪಡಿ ಪ್ರಕಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಟಿ. ಹೀರಾಲಾಲ್

ಪಿ.ಆರ್.556

ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ.

ತಹಶೀಲ್ದಾರ್‌ರವರ ಕಛೇರಿ, ಗೌರಿಬಿದನೂರು, ತಾಲ್ಲೂಕು

ಮಾಹಿತಿ ಪಡೆಯುವ ಹಕ್ಕು 2005(ಸೆಂಟ್ರಲ್ ಆಕ್ಟ್ 22 ಆಫ್ 2005) ಸೆಕ್ಷನ್ 4(1)ಬಿ ರಂತೆ ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಿದೆ.

ಗೌರಿಬಿದನೂರು ತಾಲ್ಲೂಕಿನಲ್ಲಿ ಕಸಬಾ, ಹೊಸೂರು, ತೊಂಡೇಬಾವಿ, ಡಿ.ಪಾಳ್ಯ ಮಂಚೇನಹಳ್ಳಿ, ನಗರಗೆರೆ ಆರು ಹೋಬಳಿಗಳು ಬರುತ್ತವೆ.

1. 4(1)ಬಿ(1) ಕಚೇರಿಯ ವ್ಯವಸ್ಥೆ ಮತ್ತು ಕಾರ್ಯಗಳ ವಿವರ:
   ಲಗತ್ತಿಸಿರುವ ಅನುಬಂಧ-1ಎ ಮತ್ತು 1 ಬಿ ರಂತೆ
2. 4(1)ಬಿ (11) ಅಧಿಕಾರ ಮತ್ತು ಕರ್ತವ್ಯಗಳು: ಲಗತ್ತಿಸಿರುವ ಅನುಬಂಧ-2 ರಂತೆ.
3. 4(1)ಬಿ (111)ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಮಾರ್ಗಸೂಚಿಗಳನ್ನೊಳಗೊಂಡಂತೆ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯವಿಧಾನ.

1. ತಹಶೀಲ್ದಾರ್ ರವರು ಪ್ರತ್ಯಾಯೋಜಿಸಿದ ಅಧಿಕಾರಿಯನ್ವಯ ಮೇಲ್ಕಂಡ ಕಾರ್ಯಗಳಡಿ ಅಂತಿಮ ನಿರ್ಣಯ ತೆಗೆದುಕೊಳ್ಳುವುದು.
2. ಶಿರಸ್ತೇದಾರರು-ವಿಷಯ ನಿರ್ವಾಹಕರು ಮಂಡಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಿ, ತಹಶೀಲ್ದಾರರಿಗೆ ಕಡತ ಸಲ್ಲಿಸುವುದು.
3. ವಿಷಯ ನಿರ್ವಾಹಕರು ಕಚೇರಿ ಕಾರ್ಯವಿಧಾನ ಕೈಪಿಡಿಯಂತೆ ಅವರಿಗೆ ವಹಿಸಲಾದ ಶಾಖೆಗಳಿಗೆ ಸಂಬಂಧಪಟ್ಟ ಕಾನೂನು ಅವಕಾಶ ಪರಿಶೀಲಿಸಿ ಟಿಪ್ಪಣಿಯನ್ನು ಶಿರಸ್ತೇದಾರ್ ರವರಿಗೆ ಮಂಡಿಸುವುದು.

4(1)ಬಿ 4 ಪ್ರಕಾರ್ಯಗಳ ನಿರ್ವಹಣೆಗೆ ಅಳವಡಿಸಿಕೊಂಡಿರುವ ಸೂತ್ರಗಳು

1. ತಹಶೀಲ್ದಾರ್ ರವರ ಆದ್ಯತೆ ಮೇಲೆ ಕಾರ್ಯಗಳನ್ನು ನಿರ್ವಹಿಸುವುದು. .
2 ಪರ್ಯಾವೀಕ್ಷಕರು ಹಾಗೂ ಭೂ ಮಾಪಕರು ನಿರ್ವಹಿಸುವ ಪೋಡಿ ಶಾಖೆ ಮತ್ತು ಇತರೆ ಕೆಲಸಗಳ ನಿರ್ವಹಣೆ.
3. ಶಿರಸ್ತೇದಾರರು ಕಚೇರಿ ಕಾರ್ಯವಿಧಾನದ ಕೈಪಿಡಿಯಂತೆ ಕಾರ್ಯಗಳನ್ನು ನಿರ್ವಹಿಸುವುದು.
4. ಪ್ರಥಮ ದರ್ಜೆ ಸಹಾಯಕರು ಕಚೇರಿ ಕಾರ್ಯವಿಧಾನದ ಕೈಪಿಡಿಯಂತೆ ಕಾರ್ಯಗಳನ್ನು ನಿರ್ವಹಿಸುವುದು.
5. ದ್ವಿತೀಯ ದರ್ಜೆ ಸಹಾಯಕರು ಕಚೇರಿ ಕಾರ್ಯವಿಧಾನದ ಕೈಪಿಡಿಯಂತೆ ಕಾರ್ಯಗಳನ್ನು ನಿರ್ವಹಿಸುವುದು.
6 ಬೆರಳಚ್ಚುಗಾರರು ಬೆರಳಚ್ಚು ಕೆಲಸ ಹಾಗೂ ತಹಶೀಲ್ದಾರ್ ರವರ ದಿನಚರಿ ಸಲ್ಲಿಸುವುದು ಹಾಗೂ ಎಲ್ಲಾ ಶಾಖೆಯ ಕರಡು ಪ್ರತಿ ಮತ್ತು ನ್ಯಾಯಾಲಯದ ಆದೇಶಗಳನ್ನು ಬೆರಳಚ್ಚು ಮಾಡುವುದು.
7 ತಾಲ್ಲೂಕು ಸರ್ವೆಯರ್ ತಹಶೀಲ್ದಾರ್ ಸೂಚನೆ ಅನುಸಾರ ಆದ್ಯತೆ ಮೇಲೆ ಅಳತೆ ಕಾರ್ಯ ನಿರ್ವಹಿಸುವುದು
8. ವಾಹನ ಚಾಲಕರು, ವಾಹನ ಚಾಲನೆ ಮಾಡುವುದು.
9. ದಫೇದಾರ ಅವರಿಗೆ ವಹಿಸಿದ ಕೆಲಸಗಳ ಬಗ್ಗೆ ಆಯಾ ದಿನದಂದೇ ಕೆಲಸ ನಿರ್ವಹಿಸುವುದು.
10. ಡಿ ಗ್ರೂಪ್ ನೌಕರರು ಅವರಿಗೆ ವಹಿಸಿದ ಕೆಲಸಗಳ ಬಗ್ಗೆ ಆಯಾ ದಿನದಂದೇ ಕೆಲಸ ನಿರ್ವಹಿಸುವುದು.

4 (1)ಬಿ 5 ಇಲಾಖೆಯಲ್ಲಿನ ನೌಕರರು ಪ್ರಕಾರ್ಯಗಳ ನಿರ್ವಹಣೆಗೆ ಬಳಸುತ್ತಿರುವ ಇಲಾಖೆಯಲ್ಲಿ ಅಧೀನದಲ್ಲಿರುವ ನಿಯಮಗಳು, ನಿಬಂಧನೆಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು.

1) ಕರ್ನಾಟಕ ಭೂ ಕಂದಾಯ ಅಧಿನಿಯಮ 1964
2) ಕರ್ನಾಟಕ ಭೂ ಕಂದಾಯ ನಿಯಮಾವಳಿ 1966
3) ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961
4) ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ 1963
5) ಕರ್ನಾಟಕ ಪರಿಶಿಷ್ಟ ಜಾತಿ:ಪರಿಶಿಷ್ಟ ಪಂಗಡಗಳ (ಹಲವು ಜಮೀನುಗಳ ಪರಭಾರೆ ನಿಷೇಧ) ಅಧಿನಿಯಮ 1978, ನಿಯಮಾವಳಿ 1979.
6) ಭೂ ಸ್ವಾಧೀನ ಅಧಿನಿಯಮ 1894
7) ಮತದಾರರ ನೋಂದಣಿ ನಿಯಮಾವಳಿ 1960
8) ಕರ್ನಾಟಕ ಸಾರ್ವಜನಿಕ ಅಮ್ಸ್ ಗಳು ಅಧಿಕೃತ ಅನುಭವದಾರರನ್ನು ಹೊರಹಾಕುವುದು 1974
9) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993

10) ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958
11) ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ 1957)
12) ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಡತೆ 1956
13) ಸಿವಿಲ್ ಪ್ರಕ್ರಿಯೆ ಸಂಹಿತೆ 1908
14) ಕರ್ನಾಟಕ ನೀರಾವರಿ ಅಧಿನಿಯಮ 1965
15) ಕರ್ನಾಟಕ ನೀರಾವರಿ (ನೀರಿನ ಕೆರೆ ಆಕರಣ) 1965
16) ದಂಡ ಪ್ರಕ್ರಿಯಾ ಸಂಹಿತೆ ಕೋಡ್ 1974
17) ಕರ್ನಾಟಕ ಪೋಲೀಸ್ ಅಧಿನಿಯಮ 1963
18) ಕಾಲಪರಿಮಿತಿ ಅಧಿನಿಯಮ 1963
19) ಭಾರತ ಸಾಕ್ಷ ಅಧಿನಿಯಮ 1972
20) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ (ದೌರ್ಜನ್ಯ)ಅಧಿನಿಯಮ 1989
21) ಜೀತದಾಳು ಪದ್ಧತಿ ಅಧಿನಿಯಮ 1976
22) ವಕ್ಫ್, ಅಧಿನಿಯಮ 1954
23) ಅಪರಾಧಿತ ಕಾನೂನು ಮತ್ತು ಕೈದಿಗಳನ್ನು ಗುರುತಿಸುವುದು
(ಕರ್ನಾಟಕ ವ್ಯಾಪ್ತಿ ಮತ್ತು ತಿದ್ದುಪಡಿ) ಅಧಿನಿಯಮ 1975
24) ಕರ್ನಾಟಕ ಆರ್ಥಿಕ ಸಂಹಿತೆ ಮಾಹಿತಿ ಪಡೆಯಲು ಹಕ್ಕು ಅಧಿನಿಯಮ 1975
25) (ಎಂಸಿಇ) ಮ್ಯಾನ್ಯುಯಲ್ ಕಂಟಜನಲ್ ಆಫ್ ಎಕ್ಸ್ ಪಂಡೀಚರ್
26) ಕರ್ನಾಟಕ ಪುರಸಭೆ ಅಧಿನಿಯಮ 1964

4(1) ಬಿ 6 ಇಲಾಖೆ ಹೊಂದಿರುವ ಅಥವಾ ಇಲಾಖೆಯ ಸ್ವಾಧೀನದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ಪಟ್ಟಿ

ಅನುಬಂಧ-1ಬಿ ರಲ್ಲಿ ಹೇಳಿದ ಶಾಖೆಗಳ ವಿಷಯವಹಿ ಮತ್ತು ವಿಲೇವಾರಿ ಕಡತಗಳು ಪ್ರಗತಿ ತಃಖ್ತೆಗಳು: ತಾಲ್ಲೂಕಿನ ಡಿಸಿಬಿ, ಹಾಜರಾತಿ ವಹಿ, ಸಾಂದರ್ಭಿಕ ರಜೆ ವಹಿ, ವ್ಯವಹಾರಿಕ ಅಂಕಿಅಂಶಗಳು ವೇತನ ಬಡವಾಡೆ ವಹಿ, ವೇತನ ಬಡ್ತಿ ವಹಿ, ನಗದು ಪುಸ್ತಕ ವಹಿ, ಪೀಠೋಪಕರಣಗಳ ವಹಿ, ಗ್ರಂಥಾಲಯದ ಅಭಿಲೇಖಾಲಯದ ಲೇಖನ ಸಾಮಗ್ರಿ ದಾಸ್ತಾನು ವಹಿ ಮತ್ತು ವಿತರಣೆ ವಹಿ

4(1) ಬಿ 7 ಕಾರ್ಯಮಿತಿಯನ್ನು ರವಾನಿಸಲು ಅಥವಾ ಅನುಷ್ಟಾನಗೊಳಿಸುವ ಬಗ್ಗೆ ಜನಪ್ರತಿನಿಧಿಗಳ ಜೊತೆ ಸಮಾಲೋಚಿಸಲು ಅಥವಾ ಪ್ರಾತಿನಿಧ್ಯಕ್ಕೆಕ ಇರುವ ವ್ಯವಸ್ಥೆಗಳ ವಿವರಗಳು:ಇಲ್ಲ

4(1)ಬಿ 8 ಸಲಹೆಗಳನ್ನು ಪಡೆಯುವ ಸಂಬಂಧದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಇರುವಂತೆ ರಚಿಸಿರುವ ಮಂಡಳಿಗಳು, ಷರತ್ತುಗಳು, ಸಮಿತಿಗಳು ಮತ್ತು ಇತರೆ ಸಂಸ್ಥೆಗಳು ಮತ್ತು ಇವುಗಳು ನಡೆಸುವ ಸಭೆಗಳು ಸಾರ್ವಜನಿಕರಿಗೆ ಮುಕ್ತವೇ?ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ಲಭ್ಯವಿರುವುದೇ?

1) ಭೂ ಸಕ್ರಮಿಾಕರಣ ಸಮಿತಿ
2) ಆರಾಧನಾ ಸಮಿತಿ
3) ಭೂ ನ್ಯಾಯ ಮಂಡಳಿ, ಗೌರಿಬಿದನೂರು

4(1)ಬಿ 9ರಲ್ಲಿ ತಿಳಿಸಿರುವ ಸಮಿತಿಗಳ ನಡವಳಿಕೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ.

4(1)ಬಿ 9 ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ

ಕ್ರ. ಸಂ	ಹೆಸರು ಮತ್ತು ಪದನಾಮ	ಕ್ರ. ಸಂ	ಹೆಸರು ಮತ್ತು ಪದನಾಮ
1	ಶ್ರೀ ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್‌ರರು, ಗೌರಿಬಿದನೂರು ತಾಲ್ಲೂಕು	2	ಶ್ರೀ ಎನ್. ಚನ್ನಬಸಪ್ಪ ತಾಲ್ಲೂಕು ಶಿರಸ್ತೇದಾರರು
3	ಶ್ರೀ ಸಿ.ಹೆಚ್. ಸೂಲಯ್ಯ, ಆರ್. ಆರ್. ಶಿರಸ್ತೇದಾರರು	4	ಶ್ರೀ ಎಸ್. ವಿಜಯಕುಮಾರ್, ಚುನಾವಣಾ ಶಿರಸ್ತೇದಾರ್
5	ಶ್ರೀ ಟಿ.ಕೆ. ಲಕ್ಷ್ಮಿನಾರಾಯಣರೆಡ್ಡಿ, ಆಹಾರ ಶಿರಸ್ತೇದಾರ್	6	ಶ್ರೀ ಜಿ.ವಿ. ಬಸವರಾಜು, ಹೆಚ್ಚುವರಿ ಶಿರಸ್ತೇದಾರರು

7	ಶ್ರೀ ಎಂ. ಚನ್ನಬಸಪ್ಪ, ಉಪತಹಶೀಲ್ದಾರ್, ನಗರಗೆರೆ ನಾಡಕಚೇರಿ	8	ಶ್ರೀ ಟಿ.ಎ. ಶ್ರೀನಿವಾಸಮೂರ್ತಿ, ರಾಜಸ್ವ ನಿರೀಕ್ಷಕರು, ಕಸಬಾ
9	ಶ್ರೀ ದಸ್ತಗಿರಿಸಾಬ್, ರಾಜಸ್ವ ನಿರೀಕ್ಷಕರು, ತೊಂಡೇಭಾವಿ	10	ಶ್ರೀ ಬಿ.ಜಿ. ರಂಗಧಾಮಯ್ಯ, ರಾಜಸ್ವ ನಿರೀಕ್ಷಕರು, ಹೊಸೂರು
11	ಶ್ರೀ ಎನ್. ತಿಮ್ಮಯ್ಯ , ರಾಜಸ್ವ ನಿರೀಕ್ಷಕರು, ನಗರಗೆರೆ	12	ಶ್ರೀ ಬಾಬಾಸಾಹೇಬ್ ರಾಜಸ್ವ ನಿರೀಕ್ಷಕರು, ಮಂಚೇನಹಳ್ಳಿ
13	ಶ್ರೀ ಜಿ.ವಿ. ನಾರಾಯಣಪ್ಪ ಪ್ರ.ದ.ಸ.	14	ಶ್ರೀ ಷೇಕ್ ಮಹಬೂಬ್, ಪ್ರ.ದ.ಸ.
15	ಶ್ರೀಮತಿ ಜಿ.ವಿ. ತುಳಸಿ ಪ್ರ.ದ.ಸ.	16	ಶ್ರೀ ಸಿ. ಜನಾರ್ಧನ್ ಪ್ರ.ದ.ಸ.
17	ಶ್ರೀ ಹೆಚ್.ಎಸ್. ನರಸಿಂಹಮೂರ್ತಿ ಪ್ರ.ದ.ಸ.	18	ಶ್ರೀಮತಿ ಎಂ.ಎನ್. ಉಷಾದೇವಿ, ದ್ವಿ.ದ.ಸ.
19	ಶ್ರೀಮತಿ ಆರ್. ಲಕ್ಷ್ಮಿದೇವಿ, ದ್ವಿ.ದ.ಸ.	20	ಶ್ರೀಮತಿ ಕೆ.ಎನ್. ಸುಜಾತಮ್ಮ ದ್ವಿ.ದ.ಸ.
21	ಶ್ರೀ ವಿ. ವೆಂಕಟೇಶ್, ದ್ವಿ.ದ.ಸ.	22	ಶ್ರೀಮತಿ ವಿ. ಪದ್ಮ ದ್ವಿ.ದ.ಸ.
23	ಶ್ರೀಮತಿ ಕೆ. ಉಮಾದೇವಿ ದ್ವಿ.ದ.ಸ.,	24	ಶ್ರೀ ಜಾಫರ್ ದ್ವಿ.ದ.ಸ.
25	ಶ್ರೀ ಎ.ಎಸ್. ಪ್ರಸಾದ್ ದ್ವಿ.ದ.ಸ.	26	ಶ್ರೀ ಕೆ.ಜಿ. ನಾಗೇಶ್ ದ್ವಿ.ದ.ಸ.
27	ಶ್ರೀಮತಿ ಎ. ವಿಜಯ, ಬೆರಳಚ್ಚುಗಾರರು	28	ಶ್ರೀ ವೈ.ಎಸ್. ಜಯಚಂದ್ರ ಬೆಳಚ್ಚುಗಾರರು, ನಾಡಕಚೇರಿ
29	ಶ್ರೀಮತಿ ಎನ್. ಸುಧಾ, ಗ್ರಾ.ಲೆ.	30	ಶ್ರೀಮತಿ ಜಿ.ಆರ್. ಸುನಂದಕುಮಾರಿ, ಗ್ರಾ.ಲೆ
31	ಶ್ರೀಮತಿ ಎಂ. ಶಶಿಕಲ ಗ್ರಾ.ಲೆ	32	ಹೆಚ್. ರವಿಕುಮಾರ್, ಗ್ರಾ.ಲೆ
33	ವೈ.ಎಸ್. ಅಬ್ದುಲ್ ಖಾದರ್, ಗ್ರಾ.ಲೆ.	34	ಎಂ. ಜಯರಾಂ ಗ್ರಾ.ಲೆ
35	ಕೆ. ನರಸಿಂಹರೆಡ್ಡಿ ಗ್ರಾ.ಲೆ.	36	ಎಸ್.ರಿಫ್ಸರಿನಾಯಕ್ ಗ್ರಾ.ಲೆ.
ಭೂಮಾಪನ ಶಾಖೆ			
37	ಎಂ.ಎನ್. ಪುಟ್ಟರಾಜು, ದ್ವಿ.ದ. ಭೂಮಾಪಕರು	38	ಬಿ.ವಿ. ಲೋಕೇಶ್ ,,
39	ಜಿ.ಡಿ. ವಸಂತಕುಮಾರ್ ,,	40	ಡಿ.ಆರ್. ಅನಂತರಾಜು ,,
41	ಡಿ. ದೇವರಾಜು ,,	42	ಡಿ. ಕಲ್ಲಯ್ಯ ,,
43	ಬಿ. ನಂದೀಶ್ ,,	44	ಎಂ.ಎಸ್. ಅರವಿಂದರೆಡ್ಡಿ ,,
45	ಕೆ.ಎಸ್. ಶಂಕರಪ್ಪ ,,	46	ಚಂದ್ರಶೇಖರಯ್ಯ ,,
47	ಗುರುರಾಜ್ ,,	48	ಆರ್. ನಾಗಾಂಜನೇಯ ,,
49	ಬಪ್ಪರಾಯ, ಆಹಾರ ನಿರೀಕ್ಷಕರು	50	ಕೆ.ಆರ್. ಚಂದ್ರಯ್ಯ ,,
51	ಎಂ.ವಿಜಯಲಕ್ಷ್ಮಿ ಸಾಂಖ್ಯಿಕ ನಿರೀಕ್ಷಕರು	52	ಎನ್.ಎಸ್. ಆದಿನಾರಾಯಣಚಾರಿ, ಗ್ರಾ.ಲೆ
53	ಎನ್.ಎಸ್. ರಾಧಾಮಣಿ ,,	54	ವಿ. ನಾಗರಾಜು ,,
55	ಎನ್. ನರಸಿಂಹಯ್ಯ ,,	56	ಕೆ. ವೆಂಕಟರಾಮರಾವ್ ,,
57	ರಂಗನಾಥ ಬಿ. ,,	58	ಸಿ.ಪಿ. ವೆಂಕಟೇಶ್ ,,
59	ಜಿ. ವಿಶ್ವನಾಥ ,,	60	ಸಿ. ಸೂರ್ಯನಾರಾಯಣ ,,
61	ಭರತೇಶ್ ಜೈನ್ ,,	62	ಹೆಚ್.ವಿ. ಕುಮಾರಸ್ವಾಮಿ ,,
63	ಪಾರ್ಥಸಾರಥಿ ,,	64	ತಾಜ್‌ಪೀರ್ ,,
65	ಎಂ.ಎನ್. ಮೂರ್ತಿ ,,	66	ಕೆ. ಬಾಲರಾಜು ,,
67	ಸಿ. ರಾಮಕೃಷ್ಣಪ್ಪ ,,	68	ವೈ. ಆರ್. ಮಹೇಶ್ ,,
69	ಎಂ. ವೆಂಕಟೇಶ್ ,,	70	ಪಿ. ಪಾಪಯ್ಯ ,,
71	ಎ. ರಮೇಶ್, ಗ್ರಾ.ಲೆ.	72	ಎಸ್. ಚಂದ್ರಶೇಖರ್ ,,

73	ಲಕ್ಷ್ಮಮ್ಮ ಡಿ ಗ್ರೂಪ್	74	ನರಸಮ್ಮ ,,
75	ಕದಿರಪ್ಪ ,,	76	ಚೌಡಪ್ಪ ,,
77	ಸುಸ್ವೆರಾಜು ,,(ನಿಯೋಜನೆ)	78	ರಾಜಗೋಪಾಲ್ ,,
79	ಎಂ.ಸಿ. ಯಶೋಧರ ಗ್ರಾ.ಲೆ	80	ಎಂ.ಪಿ. ಶಿವಣ್ಣ ,,
81	ಆರ್. ನಾಗೇಂದ್ರ ,,	82	ಕೆ.ಸಿ. ಚೌಡಪ್ಪ ,,
83	ಪಿ. ಮಂಜು ,,	84	ಹೆಚ್.ಎನ್. ನರಸಿಂಹಯ್ಯ ,,
85	ವಿ. ಚಲಪತಿ ,,	86	ಎಂ. ಚಂದ್ರಶೇಖರ್ ,,
87	ಅಮರನಾರಾಯಣ ,,	88	ಸುಂದರಶೇಖರ್ ,,
89	ವಿ. ರಘು ,,	90	ಎಂ. ಶಶಿಕಲ ,,
91	ಆರ್. ರಾಮಚಂದ್ರ ,,	92	ಡಿ.ಎಸ್. ಗಂಗಾಧರಯ್ಯ ,,
93	ಎಂ.ಪಿ. ನರಸಿಂಹಮೂರ್ತಿ, ಗ್ರಾ.ಲೆ.	94	ವೆಂಕಟಪ್ಪ ಗ್ರಾ.ಲೆ.
95	ಕೆ.ಹೆಚ್. ಲಕ್ಷ್ಮಿನರಸಪ್ಪ ಗ್ರಾ.ಲೆ.	96	ಜಿ.ಪಿ. ಗಂಗಾಧರಯ್ಯ ,,
97	ಎ. ಅನಿಲಕುಮಾರ್ ,,	98	ಟಿ. ನಂಜುಂಡಪ್ಪ ,,
99	ಜಿ. ಮುನಿರಾಜು ,,	100	ಎನ್. ರಂಗಸ್ವಾಮಿ ,,
101	ಪಿ. ನರಸಿಂಹಮೂರ್ತಿ ,,	102	ಲಕ್ಷ್ಮಿನಾರಾಯಣ ,,
103	ಎಸ್. ಗಂಗಾಧರ ,,	104	ಎಂ.ವಿ. ಪ್ರಸನ್ನಕುಮಾರ್ ,,
105	ಜಿ.ಎಸ್. ಶ್ರೀನಿವಾಸಮೂರ್ತಿ ,,	106	ಜೈನುಲ್ಲಾಬುದ್ದೀನ್ ಡಿ ಗ್ರೂಪ್
107	ಸಿ .ರಾಘವೇಂದ್ರ ,,	108	ಸರೋಜಮ್ಮ ,,
109	ಶಾಂತಮ್ಮ ಬಾಂದುಜವಾನ ,,	110	ಲಕ್ಷ್ಮಿನಾಯಕ್ ,,
111	ಸಿ.ಹೆಚ್. ನರಸಿಂಹಯ್ಯ	112	ವೆಂಕಟೇಶ್ ಬಾಂದುಜವಾನ
113	ಲಾಜರ್ ದೇವಕುಮಾರ್ ,,	114	ವಿ. ಗಂಗಾಧರಪ್ಪ ,,
115	ರಂಗಣ್ಣ ,,	116	ಶಂಕರಪ್ಪ ,,

4(1)ಬಿ10 ಅಧಿಕಾರ:ನೌಕರರ ಹುದ್ದೆಯ ಹೆಸರು

ನಿವ್ವಳ ಸಂಬಳ

ಅನುಬಂಧ-3 ರಂತೆ

4(1) ಯೋಜನೆ ವಿವರಗಳು: ಪ್ರಸ್ತಾವಿಕ ವೆಚ್ಚಗಳು ಮತ್ತು ಬಟವಾಡೆ ಮಾಡಿದ ವರದಿಗಳನ್ನೊಳಗೊಂಡಂತೆ ಪುಡಿ ಏಜೆನ್ಸಿಗೂ ಹಂಚಿಕೆ ಮಾಡಿದ ಆಯವ್ಯಯ:

ಶೀರ್ಷಿಕೆವಾರು ಅನುದಾನ ಬಿಡುಗಡೆಯಾದ ವಿವರ-ಅನುಬಂಧ-4 ಲಗತ್ತಿಸಿದೆ.

4(1)ಬಿ12 ಹಣ ಸಂಚಿಕೆ ಮಾಡಿದ ವಿವರಗಳನ್ನೊಳಗೊಂಡಂತೆ ಕಾರ್ಯ ಕ್ರಮಗಳು ಫಲಾನುಭವಿಗಳ ವಿವರ ಹಾಗೂ ಸಹಾಯಧನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ವಿಧಾನ:

ಅಂತ್ಯ ಸಂಸ್ಕಾರ ಸಹಾಯನಿಧಿ ಯೋಜನೆಯಡಿಯಲ್ಲಿ 2007-08ನೇ ಸಾಲಿನಲ್ಲಿ 5.00 ಲಕ್ಷ ಬಿಡುಗಡೆಯಾಗಿರುತ್ತದೆ.

4(1)ಬಿ 13 ರಿಯಾಯಿತಿಗಳು, ಅಪ್ಪಣೆ ಪತ್ರಗಳು ಅಥವಾ ಅಧಿಕಾರ ಪತ್ರಗಳನ್ನು ಪಡೆದವರ ವಿವರಗಳು:

ಯಾವುದೇ ರಿಯಾಯಿತಿಗಳು, ಅಪ್ಪಣಿ ಪತ್ರ ಮಂಜೂರು ಮಾಡಿರುವುದಿಲ್ಲ. 4(1)ಬಿ 14 ತಾಲ್ಲೂಕಿನಲ್ಲಿ ದೊರೆಯುವ ಅಥವಾ ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ತಿಳಿಸಿರುವ ಮಾಹಿತಿಗಳು ಹಾಗೂ ವಿವರಗಳು.

-ಇಲ್ಲ-

4(1) ಬಿ 15 ಗ್ರಂಥಾಲಯವನ್ನು ಸಾರ್ವಜನಿಕರ ಬಳಕೆಗೆ ನಿರ್ವಹಿಸಿದಲ್ಲಿ, ಗ್ರಂಥಾಲಯವು ಅಥವಾ ವಾಚಾನಾಲಯವು ಕಾರ್ಯನಿರ್ವಹಿಸುವ ಸಮಯ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ಪಡೆಯಲು ಇರುವ ಅನುಕೂಲತೆಗಳ ವಿವರಗಳು.

ಸಾರ್ವಜನಿಕರ ಬಳಕೆಗೆ ಗ್ರಂಥಾಲಯವು ನಿರ್ವಹಿಸಿಲ್ಲ.

4(1)ಬಿ 16 ಸಾರ್ವಜನಿಕ ಸಂಪರ್ಕಾಧಿಕಾರಿಗಳ ಹೆಸರು, ಪದನಾಮ ಮತ್ತು ಇತರೆ ವಿವರಗಳು

ಕ್ರ.ಸಂ	ಸಾರ್ವಜನಿಕ ಸಂಪರ್ಕಾಧಿಕಾರಿಗಳ ಹೆಸರು, ಪದನಾಮ	ದೂರವಾಣಿ ಕಚೇರಿ-ನಿವಾಸ
1	ಶ್ರೀ ಎನ್. ತಿಪ್ಪೇಸ್ವಾಮಿ ತಹಶೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಗೌರಿಬಿದನೂರು ತಾಲ್ಲೂಕು ಗೌರಿಬಿದನೂರು -ಮೊಬೈಲ್ ನಂ. 9948178579	08155-286451, 08155-284772
2	ಸಹಾಯಕ ಸಂಪರ್ಕಾಧಿಕಾರಿಗಳ ಹೆಸರು ಮತ್ತು ಪದನಾಮ	
1.	ಶ್ರೀ ಎನ್. ಚನ್ನಬಸಪ್ಪ ತಾಲ್ಲೂಕು ಶಿರಸ್ತೇದಾರ್ ಗೌರಿಬಿದನೂರು ತಾಲ್ಲೂಕು, ಗೌರಿಬಿದನೂರು	08115-286451 ಮೊಬೈಲ್ 9886231446

ಅನುಬಂಧ-1ಎ

ತಾಲ್ಲೂಕು ಕಚೇರಿಯ ಸಂಘಟನೆಯ ವಿವರ

ಮಾಹಿತಿ ಪಡೆಯುವ ಹಕ್ಕು ಅಧಿನಿಯಮ 2005 (ಸೆಂಟ್ರಲ್ ಆಕ್ಟ್ 22, 2005) ಸೆಕ್ಷನ್ 4(8) ಪ್ರಕಾರ ಹಕ್ಕು ಕಾಯ್ದೆ ಅನ್ವಯದಂತೆ ಗೌರಿಬಿದನೂರು ತಾಲ್ಲೂಕು ಕಚೇರಿಗೆ ಒಳಪಟ್ಟಂತೆ ಮಾಹಿತಿಗಳ ಸಾರ್ವಜನಿಕ ಪ್ರಕಟಣೆ ವಿವರಗಳನ್ನು ಈ ಕೆಳಕಂಡಂತೆ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕ್ರ.ಸಂ	ಅಧಿಕಾರಿ ಮತ್ತು ನೌಕರರ ಹೆಸರು ಮತ್ತು ಪದನಾಮ	ನಿರ್ವಹಿಸುತ್ತಿರುವ ವಿಷಯಗಳು
1	ಶ್ರೀ ಎನ್. ತಿಪ್ಪೇಸ್ವಾಮಿ ತಹಶೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಗೌರಿಬಿದನೂರು ತಾಲ್ಲೂಕು	1. ಗೌರಿಬಿದನೂರು ತಾಲ್ಲೂಕಿನ ಸಾಮಾನ್ಯ ಆಡಳಿತ ನಿರ್ವಹಣೆ,
		2. ಕಾನೂನು ಸುವ್ಯವಸ್ಥೆ ಕಾಪಾಡುವುದು
		3. ಕಂದಾಯ ನ್ಯಾಯಾಲಯದ ಪ್ರಕರಣಗಳ ವಿಲೇವಾರಿ
		4. ಸಾರ್ವಜನಿಕ ಕುಂದುಕೊರತೆ ನಿವಾರಣೆ
		5. ಸಾರ್ವಜನಿಕ ಮಾಹಿತಿ ಅಧಿಕಾರಿ
		6. ದೇವಸ್ಥಾನಗಳ ಆಡಳಿತ ನಿರ್ವಹಣೆ
		7. ಭೂನ್ಯಾಯ ಮಂಡಳಿ ಭೂ ಸಕ್ರಮೀಕರಣ ಸಮಿತಿ ಕಾರ್ಯಗಳಿಗೆ ಜವಾಬ್ದಾರಿ
		8. ಪಡಿತರ ಚೀಟಿ ಹಂಚಿಕೆ ಮತ್ತು ಪಡಿತರ ವಿತರಣೆ
		9. ಆದಾಯ ಹಾಗೂ ಜಾತಿ ಪತ್ರಗಳು
		10. ಭೂ ಮಾಪನ
		11. ಹಕ್ಕು ದಾಖಲೆ ನಿರ್ವಹಣೆ
		12. ಒಎಪಿ ಪಿಹೆಚ್ ಪಿ, ಡಿಡಬ್ಲ್ಯೂಪಿ, ಎಸ್ ಎಸ್ ವೈವೇತನ ಮಂಜೂರಾತಿ
		13. ಗ್ರಾಮಾಂತರ ಜನನ, ಮರಣ ದಾಖಲೆ ನಿರ್ವಹಣೆ
		14. ರಾಷ್ಟ್ರೀಯ ಹಬ್ಬಗಳ ನಿರ್ವಹಣೆ
		15. ಚುನಾವಣೆ
		16. ಗಣತಿ ಕಾರ್ಯ
		17. ಕಾರ್ಯನಿರ್ವಾಹಕ ದಂಡಾಧಿಕಾರಿ ಕಾರ್ಯ ನಿರ್ವಹಣೆ
		18. ಅಭಾವ ಪರಿಹಾರ

2	ಎನ್. ಚನ್ನಬಸಪ್ಪ ತಾಲ್ಲೂಕು ಶಿರಸ್ತೇದಾರ್	ಸಿಬ್ಬಂದಿ ಆಡಳಿತ, ಆದಾಯ ಪತ್ರಗಳು, ಬರಪರಿಹಾರ ಅಂತ್ಯ ಸಂಸ್ಕಾರ, ಎಜಿ ಆಡಿಟ್, ಕಚೇರಿ ತಪಾಸಣೆ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರ ಭೂ ಸಕ್ರಮೀಕರಣ ದರಖಾಸ್ತು ಪಿಎಲ್ ಹೆಚ್ಒಎ ಇತರೆ ಶಾಖೆಗಳ ಮೇಲ್ವಿಚಾರಣೆ
3	ಸಿ.ಹೆಚ್. ಸೂಲಯ್ಯ, ಆರ್.ಆರ್. ಶಿರಸ್ತೇದಾರ್	ಹಕ್ಕುಬದಲಾವಣೆಗೆ ಸಂಬಂಧಿಸಿದ ಕಡತಗಳು ಭೂ ಸುಧಾರಣೆ ಶಾಖೆಗೆ ಸಂಬಂಧಿಸಿದ ಕಡತ ಮೇಲ್ವಿಚಾರಣೆ ಗಣಕ ಶಾಖೆ, ಹಕ್ಕು ದಾಖಲೆ, ಸಿಎಆರ್ ಬಾಂಡು ಕಲ್ಲುಗಳ ವಿವಾದ ತಕರಾರು ಪ್ರಕರಣಗಳ ವಿಚಾರಣೆ ಆರ್.ಎ. ಶಾಖೆಯ ಮೇಲ್ವಿಚಾರಣೆ ಕೆಲಸ
4	ಎಸ್. ವಿಜಯಕುಮಾರ್, ಚುನಾವಣೆ ಶಿರಸ್ತೇದಾರ್	ಚುನಾವಣಾ ಶಾಖೆಯ, ಮೇಲ್ವಿಚಾರಣೆ ಕೆಲಸ ನಿರ್ವಹಣೆ
5	ಟಿ.ಕೆ. ಲಕ್ಷ್ಮೀನಾರಾಯಣರೆಡ್ಡಿ, ಆಹಾರ ಶಿರಸ್ತೇದಾರ್	ಆಹಾರ, ಶಾಖೆಯ ಕೆಲಸ ನಿರ್ವಹಣೆ ಬಗ್ಗೆ ಮೇಲ್ವಿಚಾರಣೆ
6	ಜಿ.ವಿ. ಬಸವರಾಜು ಹೆಚ್ಚುವರಿ ಶಿರಸ್ತೇದಾರ್	ಒಎಪಿ ಪಿಹೆಚ್ ಪಿ, ಡಿಡಬ್ಲ್ಯೂಪಿ, ಹಾಗೂ 3 ಹೋಬಳಿಯ ಜಾತಿ ಮತ್ತು ಆದಾಯ ಪತ್ರಗಳು, ಅಂಕಿಅಂಶಗಳ ತಯಾರಿಕೆ ಬಗ್ಗೆ ಮೇಲ್ವಿಚಾರಣೆ
7	ಎಂ. ಚನ್ನಪ್ಪ ಉಪತಹಶೀಲ್ದಾರ್, ನಾಡಕಚೇರಿ	ನಗರಗೆರೆ ಹೋಬಳಿಯ ರಾಜಸ್ವ ನಿರೀಕ್ಷಕರು ಗ್ರಾಮಲೆಕ್ಕಿಗರ ಕೆಲಸಗಳ ಮೇಲ್ವಿಚಾರಣೆ ಹಕ್ಕುದಾಖಲೆ ತಕರಾರು ಪ್ರಕರಣಗಳ ವಿಚಾರಣೆ, ಒಎಪಿ, ಪಿಹೆಚ್‌ಪಿ, ಡಿಡಬ್ಲ್ಯೂಪಿ,. ಎಸ್‌ಎಸ್‌ವೈ ಮಂಜೂರಾತಿ
8	ಟಿ.ಎ. ಶ್ರೀನಿವಾಸಮೂರ್ತಿ, ರಾ.ನಿ. ಕಸಬಾ	ಕಸಬಾ ಹೋಬಳಿಯ ಕಂದಾಯ ವಸೂಲಿ, ಹಾಗೂ ಸ್ಥಳ ತನಿಖೆಗಳು, ಕಡತಗಳ ವಿಲೇವಾರಿ, ಗ್ರಾಮಲೆಕ್ಕಿಗರ ಕೆಲಸಗಳ ಮೇಲ್ವಿಚಾರಣೆ
9	ದಸ್ತಗಿರಿಸಾಬ್, ರಾ.ನಿ. ತೊಂಡೇಭಾವಿ	ತೊಂಡೇಬಾವಿ ಹೋಬಳಿ ಎಲ್ಲಾ ಕಂದಾಯ ವಸೂಲಿ ಹಾಗೂ, ಸ್ಥಳ ತನಿಖೆಗಳು, ಕಡತಗಳ ವಿಲೇವಾರಿ, ಗ್ರಾಮಲೆಕ್ಕಿಗರ ಕೆಲಸಗಳ ಮೇಲ್ವಿಚಾರಣೆ
10	ಬಿ.ಜಿ. ರಂಗಧಾಮಯ್ಯ, ರಾ.ನಿ. ಹೊಸೂರು–	ಹೊಸೂರು ಹೋಬಳಿ –„–
11	ಎನ್. ತಿಮ್ಮಯ್ಯ.. ರಾ.ನಿ. ನಗರಗೆರೆ	ನಗರಗೆರೆ ಹೋಬಳಿ – „–
12	ಬಾಬುಸಾಹೇಬ್, ರಾ.ನಿ. ಮಂಚೇನಹಳ್ಳಿ	ಮಂಚೇನಹಳ್ಳಿ ಹೋಬಳಿ –„–
13	ಜಿ.ವಿ. ನಾರಾಯಣಪ್ಪ, ರಾ.ನಿ.ಡಿ. ಪಾಳ್ಯ	ಡಿ. ಪಾಳ್ಯ ಹೋಬಳಿ –„–
14	ಷೇಕ್ ಮಹಬೂಬ್ ಪ್ರ.ದ.ಸ.	ಎಂಎಜಿ, ಮೈನ್ಸ್ ದಫ್ತಲ್, ರಾಜಸ್ವ, ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರ ದಿನಚರಿ ಪರಿಶೀಲನೆ ಆರ್‌ಸಿ, ಗನ್‌ಲೈಸೆನ್ಸ್ ಡಿಸಿಬಿ, ಎಂಎಸ್ ಸಿ (ಆರ್)
15	ಜಿ.ವಿ. ತುಳಸಿ ಪ್ರ.ದ.ಸ.	ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ ರವರ ಕಚೇರಿಗೆ ನಿಯೋಜನೆ ಮಾಡಿಕೊಂಡಿರುತ್ತಾರೆ.
16	ಸಿ. ಜನಾರ್ಧನ್ ಪ್ರ.ದ.ಸ.	ಅಭಿಲೇಖಾಲಯ ನಿರ್ವಹಣೆ ಪೀಠೋಪಕರಣ ಲೇಖನಸಾಮಗ್ರಿಗಳ ದಾಸ್ತಾನು ವಹಿ ನಿರ್ವಹಣೆ, ವಾಹನದ ಲಾಗ್ ಬುಕ್ ನಿರ್ವಹಣೆ ವಿದ್ಯುತ್ ಹಾಗೂ ದೂರವಾಣಿ ಬಿಲ್ ಪಾವತಿ
17	ಹೆಚ್.ಎಸ್. ನರಸಿಂಹಮೂರ್ತಿ ಪ್ರ.ದ.ಸ	ದರಖಾಸ್ತು ಮತ್ತು ಎಲ್‌ಆರ್‌ಎಫ್ ಶಾಖೆ ನಿರ್ವಹಣೆ
18	ಎಂ.ಎನ್. ಉಷಾದೇವಿ, ದ್ವಿ.ದ.ಸ.	ಸಿಬ್ಬಂದಿ ಶಾಖೆಯ ವಿಷಯ ನಿರ್ವಹಣೆ, ಹೆಚ್‌ಒಎ ಶಾಖೆಯ ಬಿಲ್ ತಯಾರಿಕೆ

19	ವಿ. ಪದ್ಮ ದ್ವಿ.ದ.ಸ	ಆಮದು ಮತ್ತು ರವಾನೆ ಶಾಖೆ
20	ಆರ್. ಲಕ್ಷ್ಮೀದೇವಿ	ಐಆರ್ಆರ್ ಆರ್ಆರ್‌ಟಿ-3 ಹೋಬಳಿ, ಹೆಚ್ಒಎ ಪಿಟಿಸಿಎಲ್ ಶಾಖೆಗಳ
21	ಕೆ.ಎನ್. ಸುಜಾತಮ್ಮ, ದ್ವಿ.ದ.ಸ.	ಎಲ್ಎಕ್ಯು, ಡಿಡಬ್ಲ್ಯೂಪಿ ಎನ್ಎಸ್ಎಪಿ, ಆರ್‌ಯುಸಿ–3 ಹೋಬಳಿ ಮಂಚೇನಹಳ್ಳಿ ಜಾತಿ ಮತ್ತು ಆದಾಯ ಪತ್ರಗಳು
22	ವಿ. ವೆಂಕಟೇಶ್, ದ್ವಿ.ದ.ಸ	ಜಿಲ್ಲಾಧಿಕಾರಿಗಳ ಆದೇಶದಂತೆ ಬಚ್ಚರೆಡ್ಡಿಹಳ್ಳಿ ಕಂ. ವೃತ್ತದ ಗ್ರಾಮಲೆಕ್ಕಿಗರ ಕಾರ್ಯ ನಿರ್ವಹಣೆ
23	ಕೆ. ಉಮಾದೇವಿ, ದ್ವಿ.ದ.ಸ.	ಆಹಾರ ಶಾಖೆಯಲ್ಲಿ ಕಾರ್ಯನಿರ್ವಹಣೆ
24	ಜಾಫ್‌ರ್, ದ್ವಿ.ದ.ಸ.	ಭೂ ಮಾಪನ ಸಿಬ್ಬಂದಿ ಶಾಖೆ ನಿರ್ವಹಣೆ
25	ಎ.ಎಸ್. ಪ್ರಸಾದ್ ದ್ವಿ.ದ.ಸ	ಆರ್ ಯುಸಿ–2 ಹೋಬಳಿ ಎಡಿಎಂ ಅಂಕಿಅಂಶಗಳ ಶಾಖೆ ನಿರ್ವಹಣೆ ರಾಷ್ಟ್ರೀಯ ಹಬ್ಬಗಳು, ಆಶ್ರಯ
26	ಕೆ.ಜೆ. ನಾಗೇಶ್ ದ್ವಿ.ದ.ಸ.	ಆರ್ಆರ್‌ಟಿ ಕಸಬಾ, ಮಂಚೇನಹಳ್ಳಿ ಹೊಸೂರು, ಎನ್‌ಸಿಆರ್ ಬಾಂದುಕಲ್ಲೂ, ಮುಟೇಷನ್ ಕಾಪಿಗಳು
27	ಎ. ವಿಜಯ ಬೆರಳಚ್ಚುಗಾರರು	ಎಲ್ಲಾ ಶಾಖೆಗಳಿಗೆ ಸಂಬಂಧಿಸಿದ ಬೆರಳಚ್ಚು ಕೆಲಸ ನಿರ್ವಹಿಸುವುದು
28	ವೈ.ಎಸ್. ಜಯಚಂದ್ರ	ನಾಡಕಛೇರಿ ಡಿ. ಪಾಳ್ಯ
29	ಎನ್.ಸುಧಾ ಗ್ರಾ.ಲೆ	ಡಿವಿಎಸ್ ಡಿಸಿಬಿ–2 ಹೋಬಳಿ, ದೃಢೀಕರಣ ಪತ್ರಗಳು
30	ಬಿ.ಆರ್. ಸುನಂದಕುಮಾರಿ, ಗ್ರಾ.ಲೆ.	ಒಎಪಿ ಎಸ್ಎಸ್‌ವೈ, ಪಿಜಿಸಿ, ಲೋಕಾಯುಕ್ತ, ಮಾಹಿತಿಹಕ್ಕು ಶಾಖೆಗಳ ನಿರ್ವಹಣೆ
31	ಎಂ. ಶಶಿಕಲ ಗ್ರಾ.ಲೆ.	ತೊಂಡೇಭಾವಿ ಹೋಬಳಿಯ ಜಾತಿ ಮತ್ತು ಆದಾಯ ದೃಢೀಕರಣ ಪತ್ರಗಳು
32	ರವಿಕುಮಾರ್ ಹೆಚ್. ಗ್ರಾ.ಲೆ	ಪಹಣಿ ವಿತರಣೆ
33	ವೈ.ಎ. ಅಬ್ದುಲ್ ಖಾದರ್ ಗ್ರಾ.ಲೆ.	ಭೂಮಿ ಶಾಖೆಯಲ್ಲಿ ಗಣಕ ಕೆಲಸ ನಿರ್ವಹಿಸುವುದು
34	ಎಂ. ಜಯರಾಮ	–,,–
35	ಕೆ. ನರಸಿಂಹರೆಡ್ಡಿ	ಎಎಲ್ ಎನ್, ಎಂಎಸ್ ಆರ್ ಬಿಎಡಿಪಿ, ಸಿಎಎಲ್, ಎಎಫ್ ಆರ್.ಸಿಎಂ ಫಂಡ್ಸ್ ವಾಸಸ್ಥಳ ದೃಢೀಕರಣ ಪತ್ರ, ಕಸಬಾ ಜಾತಿ ಮತ್ತು ಆದಾಯ ಪತ್ರಗಳು
36	ಲಷ್ಕರಿನಾಯಕ್ ಗ್ರಾ.ಲೆ	ಅರ್ಜಿಗಳ ಸ್ವೀಕೃತಿ ಶಾಖೆ
ಭೂಮಾಪನ ಶಾಖೆ:		
1	ಎಂ.ಎನ್. ಪುಟ್ಟರಾಜು, ದ್ವಿ.ದ.ಭೂ	ಪ್ರಭಾರ ಪರ್ಯಾವೀಕ್ಷಕರ ಕೆಲಸ ನಿರ್ವಹಣೆ
2	ಆರ್. ನಾಗಾಂಜನೇಯ, ತಾ ಸರ್ವೆಯರ್	ತಹಶೀಲ್ದಾರ್ ವಹಿಸುವ ಕೆಲಸಗಳ ನಿರ್ವಹಣೆ ಸ್ಕೆಚ್ ತಯಾರಿಸುವುದು ತಹಶೀಲ್ದಾರ್ ರಾಜಸ್ವ ನಿರೀಕ್ಷಕರ ಜೊತೆ ಸ್ಥಳ ತನಿಖೆ ಕಾರ್ಯ ನಿರ್ವಹಿಸುವುದು
3	ಬಿ. ನಂದೀಶ್, ದ್ವಿ.ದ.ಭೂ	ಕಸಬಾ ಹೋಬಳಿ 11ಇ ನಕ್ಷೆ ಪರಿಶೀಲಿಸಿದ ಹಾಗೂ ಪೂರಾ ನಂಬರಿಗೆ ಸಂಬಂಧಿಸಿದಂತೆ 11ಇ ನಕ್ಷೆ ತಯಾರಿಸುವುದು ದುರಸ್ತಿ ಕಾರ್ಯನಿರ್ವಹಣೆ, ಆಕಾರಬಂದ್ ಹಾಗೂ ಫಾರಂ ನಂ. 10 ತಯಾರಿಸುವುದು.
4	ಬಿ.ವಿ. ಲೋಕೇಶ್	ಮಂಚೇನಹಳ್ಳಿ ಹೋಬಳಿ ಸರ್ವೆಯರ್ –11ಇ ನಕ್ಷೆ ಪರಿಶೀಲನೆ, ಹಾಗೂ ಪೂರಾ ನಂಬರಿಗೆ 11ಇ ನಕ್ಷೆ ತಯಾರಿಸುವುದು–ದುರಸ್ತಿ ಕಾರ್ಯನಿರ್ವಹಣೆ, ಆಕಾರಬಂದ್ ಹಾಗೂ ಫಾರಂ ನಂ. 1 ತಯಾರಿಸುವುದು

5	ಜಿ.ಡಿ. ವಸಂತಕುಮಾರ್ ದ್ವಿ.ದ.ಭೂ.	ತೊಂಡೇಬಾವಿ ಹೋಬಳಿ ಸರ್ವೆಯರ್ -ದರಖಾಸ್ತು ಅನ್ಯಕ್ರಾಂತ ಮುಟೇಷನ್, ಹದ್ದುಬಸ್ತು, ಕೆರೆ ದೇವಸ್ಥಾನ ಆಶ್ರಯ ಅಳತೆ ಮಾಡುವುದು ದುರಸ್ತಿ ಮಾಡುವುದು, ಭೂ ದಾಖಲೆಗಳ ಸ್ಕ್ಯಾನಿಂಗ್ ಗ್ರಾಮ ಪರಿಶೀಲಿಸುವುದು-ಗಣಕ ಆಕಾರಬಂದು ಪರಿಶೀಲನೆ.
6	ದೇವರಾಜ್ ದ್ವಿ.ದ.ಭೂ	ನಗರಗೆರೆ ಹೋಬಳಿ ಸರ್ವೆಯರ್-11ಇ ಪರಿಶೀಲನೆ ಮಾಡುವುದು ಪೂರಾ ನಂಬರಿಗೆ ಸಂಬಂಧಿಸಿದಂತೆ 11ಇ ನಕ್ಷೆ ತಯಾರಿಸುವುದು ಹೋಬಳಿಗೆ ಸಂಬಂಧಿಸಿದ ದುರಸ್ತಿ ಕಾರ್ಯನಿರ್ವಹಣೆ, ಆಕಾರ ಬಂದ್ ಹಾಗೂ ಫಾರಂ ನಂ. 10 ತಯಾರಿಸುವುದು.
7	ಎ. ಗುರುರಾಜ್ ದ್ವಿ.ದ.ಭೂ	ಪೋಡಿ ಶಾಖೆ ನಿರ್ವಹಣೆ, ಭೂ ದಾಖಲೆಗಳ ಸ್ಕ್ಯಾನಿಂಗ್ ಕೆಲಸ ನಿರ್ವಹಣೆ ಹಾಗೂ ಸಂಯೋಜಿತ ಮುಟೇಷನ್ ಪೋಡಿಗಳ ದುರಸ್ತಿ ಕೆಲಸ ನಿರ್ವಹಣೆ
8	ಡಿ. ಕಲ್ಲಯ್ಯ,	ಡಿ. ಪಾಳ್ಯ ಹೋಬಳಿ ಸರ್ವೆಯರ್-11ಇ ನಕ್ಷೆ ಪರಿಶೀಲನೆ ಮಾಡುವುದು-ಪೂರಾ ನಂಬರಿಗೆ ಸಂಬಂಧಿಸಿದಂತೆ 11ಇ ನಕ್ಷೆ ತಯಾರಿಸುವುದು-ಹೋಬಳಿಗೆ ಸಂಬಂಧಿಸಿದ ದುರಸ್ತಿ ಕಾರ್ಯನಿರ್ವಹಣೆ, ಆಕಾರಬಂದ್ ಹಾಗೂ ಫಾರಂ ನಂ. 10 ತಯಾರಿಸುವುದು.
9	ಡಿ.ಆರ್. ಅನಂತರಾಜು, ದ್ವಿ.ದ.ಭೂ	ಹೊಸೂರು ಹೋಬಳಿ ಸರ್ವೆಯರ್-11ಇ ನಕ್ಷೆ ಪರಿಶೀಲನೆ ಮಾಡುವುದು-ಪೂರಾ ನಂಬರಿಗೆ ಸಂಬಂಧಿಸಿದಂತೆ 11ಇ ನಕ್ಷೆ ತಯಾರಿಸುವುದು-ಹೋಬಳಿಗೆ ಸಂಬಂಧಿಸಿದ ದುರಸ್ತಿ ಕಾರ್ಯ ನಿರ್ವಹಣೆ, ಆಕಾರಬಂದ್ ಹಾಗೂ ಫಾರಂ ನಂ. 10 ತಯಾರಿಸುವುದು
10	ಕೆ.ಎಸ್. ಶಂಕರಪ್ಪ -,,-	
11	ಎಂ.ಎಸ್. ಅರವಿಂದರೆಡ್ಡಿ -,,-	11ಇ ನಕ್ಷೆ ಪರಿಶೀಲನೆ- ಪೂರಾ ನಂಬರಿಗೆ ಸಂಬಂಧಿಸಿದಂತೆ 11ಇ ನಕ್ಷೆ ತಯಾರಿಸುವುದು-ಹೋಬಳಿಗೆ ಸಂಬಂಧಿಸಿದಂತೆ ದುರಸ್ತಿ ಕಾರ್ಯನಿರ್ವಹಣೆ, ಆಕಾರಬಂದ್ ಹಾಗೂ ಫಾರಂ ನಂ. 10 ತಯಾರಿಸುವುದು.
12	ಚಂದ್ರಶೇಖರಯ್ಯ -,,-	ಮೂಲ ದಾಖಲೆಗಳ ನಿರ್ವಹಣೆ 11ಇ ನಕ್ಷೆಗಳು, ಸಾರ್ವಜನಿಕರ ನಕಲುಗಳು
13	ವಿಜಯಲಕ್ಷ್ಮಿ ಸಾಂಖ್ಯಿಕ ನಿರೀಕ್ಷಕರು	ಎಲ್ಲಾ ಅಂಕಿಅಂಶಗಳ ತಯಾರಿಕೆ ವಿಲೇವಾರಿ, ತಯಾರಿಕೆ ಸಣ್ಣ ನೀರಾವರಿ ಗಣತಿ, ಎಲ್ಲಾ ಗಣತಿ ಕಾರ್ಯಗಳು
14	ಕೆ.ಆರ್. ಚಂದ್ರಯ್ಯ ಆಹಾರ ನಿರೀಕ್ಷಕರು	ನ್ಯಾಯಬೆಲೆ ಅಂಗಡಿಗಳ ತಪಾಸಣೆ, ಅನಿಲ ಹಾಗೂ ಪಡಿತರ ಚೀಟಿಗಳ ಬಗ್ಗೆ ಪರಿಶೀಲನೆ-ಪಡಿತರ ಚೀಟಿ ವಿತರಣೆ ಹಾಗೂ ಅನರ್ಹ ಪಡಿತರ ಚೀಟಿಗಳ ಪತ್ತೆ ಹಚ್ಚುವುದು
15	57 ಜನ ಗ್ರಾಮಲೆಕ್ಕಿಗರ ಕೆಲಸ	ಆಯಾ ಕಂದಾಯ ವೃತ್ತಗಳಲ್ಲಿ ಸರ್ಕಾರಿ ಬಾಕಿ ವಸೂಲಿ ಜನನ ಮರಣ ನೋಂದಣಿ ನಿರ್ವಹಣೆ, ಗಣತಿ ಕಾರ್ಯ ಚುನಾವಣೆ ಕೆಲಸ, ಜಾತಿ ಮತ್ತು ಆದಾಯ ಪತ್ರಗಳು ವರದಿ ತಯಾರಿಕೆ ಪಡಿತರ ಚೀಟಿ ಸಮೀಕ್ಷೆ, ಹಕ್ಕುದಾಖಲೆ ಕಡತ ತಯಾರಿಕೆ ರಾಜಸ್ವ ನಿರೀಕ್ಷಕರು ಹಾಗೂ ತಹಶೀಲ್ದಾರ್ ನಿರ್ದೇಶನದಂತೆ ಕಡತ ತಯಾರಿಕೆ ಹಾಗೂ ಕಾರ್ಯನಿರ್ವಹಣೆ.

ಪಿ.ಆರ್. 582

ತಹಶೀಲ್ದಾರ್,
ಗೌರಿಬಿದನೂರು, ತಾಲ್ಲೂಕು,

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕೃತ ಜ್ಞಾಪನ

ನಂ. ಎಲ್.ಎನ್.ಡಿ(ಎ) ಸಿಆರ್:174, 2007-08, ಬೆಂಗಳೂರು, ದಿನಾಂಕ:29ನೇ ಮೇ 2008

ವಿಷಯ: ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ. 96ರಲ್ಲಿ 2-00 ಎಕರೆ ಜಮೀನನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರಿಗೆ ಮಂಜೂರು ಮಾಡುವ ಬಗ್ಗೆ.

ಉಲ್ಲೇಖ:
1. ಸರ್ಕಾರದ ಪತ್ರದ ನಂ. ಆರ್.ಡಿ. 265 ಎಲ್.ಜಿ.ಬಿ. /07 (ಭಾಗ 6), ಬೆಂಗಳೂರು ದಿನಾಂಕ:18.10.2007
2. ತಹಶೀಲ್ದಾರ್, ಆನೇಕಲ್ ತಾಲ್ಲೂಕು ರವರ ಪತ್ರದ ಸಂ:ಎಲ್ಎನ್ಡಿಸಿಆರ್ 313/07-08
3. ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಬೆಂಗಳೂರು ಬೃಹತ್ ಕಾಮಗಾರಿ ಉತ್ತರ ವಿಭಾಗ, ಆನಂದರಾವ್ ವೃತ್ತ, ಬೆಂಗಳೂರು ಇವರ ಪತ್ರದ ಸಂಖ್ಯೆ:ಕಾನಿಇಂ (ವಿ) ಬೆಂಬೃಕಾಉವಿ/ಸಿವಿಲ್ 08-09/836-42 ದಿನಾಂಕ:23.5.2008.

ಬೆಂಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸರ್ಕಾರಿ ಜಮೀನುಗಳ ಮೇಲಿನ ಅತಿಕ್ರಮಣ/ಒತ್ತುವರಿಯನ್ನು ಸರ್ವೆಮಾಡಿ ಪತ್ತೆಹಚ್ಚಿದ್ದು, ಅತಿಕ್ರಮಣಕಾರರಿಂದ ಈ ತಹಲ್ ವರೆಗೂ ಖುಲ್ಲಾ ಪಡಿಸಲಾಗಿರುವ 3313-28 ಎಕರೆಗಳಲ್ಲಿ ವಿವಿಧ ಸರ್ಕಾರಿ/ಸಾರ್ವಜನಿಕ ಬೆಳವಣಿಗೆ ಉದ್ದೇಶಗಳಿಗೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಮಂಜೂರಾತಿ ಮಾಡುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಉಲ್ಲೇಖ (1)ರಲ್ಲಿನ ಸರ್ಕಾರದ ಆದೇಶದಲ್ಲಿ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ. 96ರಲ್ಲಿ 2-00 ಎಕರೆ ಜಮೀನನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರಿಗೆ ಬೆಲೆ ನಿಗಧಿಪಡಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು 1969 ರ ನಿಯಮ 20(1)(ಸಿ) ರನ್ವಯ ಮಂಜೂರಾತಿ ಮಾಡಲು ತನ್ನ ಅನುಮತಿ ನೀಡಿರುತ್ತದೆ.

ಸರ್ಕಾರದ ಪೂರ್ವಾನುಮೋದನೆಯಂತೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರಿಗೆ ಜಮೀನಿನ ಕಿಮ್ಮತ್ತು ಮತ್ತು ಇತರೆ ಶುಲ್ಕಗಳು ಸೇರಿ ಒಟ್ಟು ರೂ. 11,95, 535/- (ಹನ್ನೊಂದು ಲಕ್ಷದ ತೊಂಭತ್ತೈದು ಸಾವಿರದ ಐದು ನೂರ ಮೂವತ್ತೈದು ರೂಗಳು ಮಾತ್ರ) ಗಳನ್ನು ಪಾವತಿಸಲು ಈ ಪ್ರಾಧಿಕಾರದಿಂದ ದಿನಾಂಕ:16.11.2007 ರಂದು ತಿಳುವಳಿಕೆ ಪತ್ರ ನೀಡಲಾಗಿತ್ತು ಅದರಂತೆ ಉಲ್ಲೇಖ (3)ರನ್ವಯ ಮೇಲ್ಕಂಡ ಸಂಸ್ಥೆಯವರು ಚಲನ್ ದಿನಾಂಕ:22.5.2008 ರಂದು ಸರ್ಕಾರಕ್ಕೆ ಹಣ ಪಾವತಿಸಿರುವ ಮೂಲ ಚಲನ್‌ನ್ನು ಹಾಜರುಪಡಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಉಲ್ಲೇಖ (1)ರ ಸರ್ಕಾರದ ಆದೇಶದಂತೆ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ. 96ರಲ್ಲಿ 2-00 ಎಕರೆ ಜಮೀನನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು 1969ರ ನಿಯಮ 20(1)(ಸಿ) ರನ್ವಯ ಈ ಕೆಳಕಂಡ ಷರತ್ತಿಗೆ ಒಳಪಟ್ಟು ಮಂಜೂರಾತಿ ಆದೇಶವನ್ನು ನೀಡಲಾಗಿದೆ.

ಷರತ್ತುಗಳು

1. ಈ ಜಮೀನಿನ ಮಂಜೂರಾತಿಯು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿರುತ್ತದೆ.
2. ಮಂಜೂರು ಮಾಡಲಾದ ಜಮೀನನ್ನು ಮಂಜೂರಾತಿ ಉದ್ದೇಶಕ್ಕೆ ಎರಡು ವರ್ಷದ ಒಳಗಾಗಿ ಉಪಯೋಗಿಸಿಕೊಳ್ಳತಕ್ಕದ್ದು.
3. ಈ ಭೂಮಿಯಲ್ಲಿ ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಏನನ್ನೂ ಮಾಡತಕ್ಕದ್ದಲ್ಲ.
4. ಸಂಸ್ಥೆಗೆ ಮಂಜೂರಾದ ಜಮೀನನ್ನು ಬೇರೆ ಯಾರಿಗೂ ಗುತ್ತಿಗೆ ಕೊಡತಕ್ಕದ್ದಲ್ಲ ಅಥವಾ ಪರಭಾರೆ ಮಾಡತಕ್ಕದ್ದಲ್ಲ. ಆದರೆ ಈ ಜಮೀನಿನ ಮೇಲೆ ಯಾವುದೇ ಬ್ಯಾಂಕ್/ಸಹಕಾರ ಸಂಘಗಳಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾಲ ಪಡೆಯಬಹುದಾಗಿದ್ದು, ಸಾಲ ತಿರುವಳಿಗಾಗಿ ಈ ಜಮೀನನ್ನು ಬ್ಯಾಂಕ್/ಸಂಸ್ಥೆ ಮತ್ತು ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳಲು ಹಕ್ಕು ಇರುವುದಿಲ್ಲ.

5 ಈ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಉಪಯೋಗಿಸಿಕೊಳ್ಳಬೇಕು ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಈ ಜಮೀನನ್ನು ಬಳಸಬಾರದು.

6 ಮಂಜೂರಾತಿ ಸಂಸ್ಥೆಯು ನಿಗಧಿತ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಇತ್ಯಾದಿಗಳನ್ನು ಸರ್ಕಾರಕ್ಕೆ ಪಾವತಿಸಿ ಸಂಬಂಧಪಟ್ಟ ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳತಕ್ಕದ್ದು.

7 ಪ್ರಶ್ನಿತ ಜಮೀನಿನ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

8 ಈ ಸರ್ಕಾರಿ ಭೂಮಿ ಅಥವಾ ಭೂಮಿಯ ಒಂದು ಭಾಗವು ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಅಗತ್ಯವಾಗಿದ್ದಲ್ಲಿ ಸರ್ಕಾರಕ್ಕೆ ಹಿಂತೆಗೆದುಕೊಳ್ಳಲಾಗುವುದು ಈ ರೀತಿ ಸರ್ಕಾರದ ವಶಕ್ಕೆ ಪಡೆದ ಜಮೀನಿನಲ್ಲಿ ಯಾವುದೇ ಪರಿಹಾರವನ್ನು ಪಡೆಯಲು ಅರ್ಹರಾಗುವುದಿಲ್ಲ.

9 ಸದರಿ ಜಮೀನಿನಲ್ಲಿ ಅಭಿವೃದ್ಧಿ ಕೆಲಸ ಇತ್ಯಾದಿಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಕಾನೂನು ರೀತಿ ಪೂರ್ವಾನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಬೇಕು.

10 ಪ್ರಶ್ನಿತ ಜಮೀನಿನಲ್ಲಿ ಸಿಗುವ ಬೆಲೆಬಾಳುವ ನಿಧಿ, ನಿಕ್ಷೇಪ ಇತ್ಯಾದಿಗಳು ಸರ್ಕಾರಕ್ಕೆ ಸೇರಿದ್ದಾಗಿರುತ್ತದೆ.

11 ಸದರಿ ಸಂಸ್ಥೆಗೆ ಈ ಜಮೀನು ಅವಶ್ಯಕವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

12 ಅರ್ಜಿತ ಸಂಸ್ಥೆಯು ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು 1969ರ ನಿಯಮ 20(1)(ಸಿ) ರನ್ವಯ ನಿಗಧಿಪಡಿಸಿರುವ ನಮೂನೆಯಲ್ಲಿ ಕರಾರು ಪತ್ರವನ್ನು ಬರೆದುಕೊಡತಕ್ಕದ್ದು.

13 ಶಾಸನಬದ್ಧ ಕಾಯ್ದೆಗಳ ಕಟ್ಟುಪಾಡುಗಳನ್ನು ಪಾಲಿಸದೇ ಇದ್ದಲ್ಲಿ ಅಥವಾ ಮೇಲ್ಕಂಡ ಯಾವುದೇ ಷರತ್ತುಗಳಿಗೆ ವಿರುದ್ಧವಾಗಿ ನಡೆದಲ್ಲಿ ಜಮೀನಿನ ಮಂಜೂರಾತಿಯನ್ನು ವಜಾ ಮಾಡಲಾಗುವುದು.

ಮೇಲ್ಕಂಡ ಯಾವುದೇ ಷರತ್ತು ಉಲ್ಲಂಘಿಸಿದಲ್ಲಿ ಈ ಭೂ ಮಂಜೂರಾತಿಯು ತಾನೇ ತಾನಾಗಿ ರದ್ದುಗೊಳ್ಳುತ್ತದೆ ಮತ್ತು ಅರ್ಜಿತ ಸಂಸ್ಥೆಗೆ ಯಾವುದೇ ತರಹದ ನಷ್ಟ ಉಂಟಾದಲ್ಲಿ ಸರ್ಕಾರವು ಇದಕ್ಕೆ ಜವಾಬ್ದಾರಿಯಾಗುವುದಿಲ್ಲ.

ಪಿ.ಆರ್. 637

ವಿಶೇಷ ಜಿಲ್ಲಾಧಿಕಾರಿಗಳು
ಬೆಂಗಳೂರು ಜಿಲ್ಲೆ, ಬೆಂಗಳೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕೃತ ಜ್ಞಾಪನ

ಸಂಖ್ಯೆ:ಎಲ್ ಎಸ್ ಡಿ [ಎನ್.ಎ] ಸಿಆರ್ 105/2007-08, ಬೆಂಗಳೂರು, ದಿನಾಂಕ:14ನೇ ಮೇ 2008

ವಿಷಯ: ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಹೆಸರಘಟ್ಟ ಹೋಬಳಿ ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ:49ರಲ್ಲಿ 0-16 ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸುವ ಬಗ್ಗೆ.

ಉಲ್ಲೇಖ: 1 ಸರ್ಕಾರದ ಪತ್ರದ ಸಂಖ್ಯೆ:ಆರ್‌ಡಿ 1196 ಎಲ್‌ಜಿಬಿ 2007, ದಿನಾಂಕ:20.11.2007

2 ತಹಶೀಲ್ದಾರ್ ರವರ ವರದಿ ಸಂಖ್ಯೆ:ಎಲ್‌ಎನ್‌ಡಿ [ಎನ್.ಎ] ಸಿಆರ್ 110/2007-08, ದಿನಾಂಕ:21.6.2007.

ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ: 49ರಲ್ಲಿ 0-16 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್‌ರವರು ಉಲ್ಲೇಖ [2] ರಲ್ಲಿ ಸಲ್ಲಿಸಿದ್ದ ವರದಿಯಂತೆ ಸೊಣ್ಣೇನಹಳ್ಳಿ ಗ್ರಾಮಕ್ಕೆ ಸ್ಮಶಾನದ ಅಗತ್ಯವಿರುವುದಾಗಿಯೂ ಈ ಜಮೀನಿನಲ್ಲಿ ಸರ್ಕಾರಕ್ಕೆ ಕಾಯ್ದಿರಿಸತಕ್ಕ ಐಟಂಗಳು ಯಾವುದೂ ಇಲ್ಲವೆಂದು ಈ ಜಮೀನನ್ನು ಸ್ಮಶಾನಕ್ಕೆ ಮೀಸಲಿಡುವಲ್ಲಿ ಗ್ರಾಮಸ್ಥರ ತಂಟೆ ತಕರಾರು ಇಲ್ಲವೆಂದು ತಿಳಿಸಿ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಕೋರಿದ್ದರು.

ತಹಸೀಲ್ದಾರ್‌ರವರ ವರದಿಯಂತೆ ಮೇಲ್ಕಂಡ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ. 49ರಲ್ಲಿನ 0-16 ಗುಂಟೆ ಜಮೀನನ್ನು ಸೊಣ್ಣೇನಹಳ್ಳಿ ಗ್ರಾಮಸ್ಥರ ಸಾರ್ವಜನಿಕ ಸ್ಮಶಾನಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1969ರ ಕಲಂ 71ರಡಿ ಕಾಯ್ದಿರಿಸುವ ಬಗ್ಗೆ ಈ ಕಛೇರಿಯಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು ಉಲ್ಲೇಖ [1] ರ ಆದೇಶದಲ್ಲಿ ಮೇಲ್ಕಂಡ ಸೊಣ್ಣೇನಹಳ್ಳಿ ಗ್ರಾಮದ

ಸರ್ವೆ ನಂ:49ರಲ್ಲಿನ 0-16 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಕಾಯ್ದಿರಿಸಲು ಪೂರ್ವಾನುಮೋದನೆ ನೀಡಿದೆ.

ಸರ್ಕಾರದ ಪೂರ್ವಾನುಮೋದನೆಯಂತೆ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆನಂ:49ರಲ್ಲಿನ 0-16 ಗುಂಟೆ ಜಮೀನನ್ನು ಸ್ಮಶಾನದ ಉದ್ದೇಶಕ್ಕಾಗಿ ಗೋಮಾಳ ಶೀರ್ಷಿಕೆಯಿಂದ ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97[4] ರನ್ವಯ ತಗ್ಗಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಈ ಕೆಳಕಂಡ ಷರತ್ತಿಗೊಳಪಡಿಸಿ ಕಾಯ್ದಿರಿಸಲಾಗಿದೆ ಮತ್ತು ಸ್ಮಶಾನದ ನಿರ್ವಹಣೆ/ಉಸ್ತುವಾರಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯು ನಿರ್ವಹಿಸಲು ಆದೇಶಿಸಿದೆ.

ಷರತ್ತುಗಳು

1. ಕಾಯ್ದಿರಿಸಿದ ಜಮೀನನ್ನು ನಕ್ಷೆಯಂತೆ ಖಚಿತ ಪಡಿಸಿಕೊಂಡು ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ] ತಾಲ್ಲೂಕುರವರು ಗ್ರಾಮ ಪಂಚಾಯತಿಗೆ ವರ್ಗಾಯಿಸತಕ್ಕದ್ದು.
2. ಸದರಿ ಸ್ಮಶಾನವನ್ನು ಎಲ್ಲಾ ಜನಾಂಗದ ದಹನ ಕ್ರಿಯೆಗೆ ಉಪಯೋಗಿಸತಕ್ಕದ್ದು.
3. ಗ್ರಾಮ ಪಂಚಾಯತಿಯವರು ಸದರಿ ಜಮೀನಿನಲ್ಲಿ ಯಾವುದೇ ಕಟ್ಟಡ ವಗೈರೆ ನಿರ್ಮಿಸಬೇಕಾದಲ್ಲಿ ತಹಶೀಲ್ದಾರ್ ರವರಿಂದ ಅನುಮತಿಯನ್ನು ಪಡೆಯತಕ್ಕದ್ದು.
4. ಪ್ರಶ್ನಿತ ಜಮೀನು ಸರ್ಕಾರಕ್ಕೆ ಅವಶ್ಯಕತೆ ಇದ್ದಲ್ಲಿ ಸದರಿ ಆದೇಶವನ್ನು ಯಾವುದೇ ತಿಳುವಳಿಕೆ ನೀಡದೆ ರದ್ದು ಪಡಿಸಲಾಗುವುದು.
5. ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ]ತಾಲ್ಲೂಕು, ಬೆಂಗಳೂರುರವರು ಸ್ಮಶಾನಕ್ಕೆ ಕಾಯ್ದಿರಿಸುವ ಬಗ್ಗೆ ಕಂದಾಯ ದಾಖಲೆಯಲ್ಲಿ ನಮೂದಿಸಿಕೊಳ್ಳತಕ್ಕದ್ದು.

ವಿಶೇಷ ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕೃತ ಜ್ಞಾಪನ

ಸಂಖ್ಯೆ:ಎಲ್‌ಎನ್‌ಡಿ [ಎನ್.ಎ] ಸಿಆರ್ 106/2007-08, ಬೆಂಗಳೂರು, ದಿನಾಂಕ:14ನೇ ಮೇ 2008

ವಿಷಯ: ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಹೆಸರಘಟ್ಟ ಹೋಬಳಿ. ಕಾಕೋಳು ಗ್ರಾಮದ ಸರ್ವೆ ನಂ:77ರಲ್ಲಿ 2-06 ಎಕರೆ/ ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಪತ್ರದ ಸಂಖ್ಯೆ :ಆರ್‌ಡಿ 1195 ಎಲ್‌ಜಿಬಿ 2007, ದಿನಾಂಕ:20.11.2007.
2. ತಹಶೀಲ್ದಾರ್ ರವರ ವರದಿ ಸಂಖ್ಯೆ: ಎಲ್‌ಎನ್‌ಡಿ [ಎನ್.ಎ] ಸಿಆರ್ 104/2007-08, ದಿನಾಂಕ:21.6.2007.

ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಹೆಸರಘಟ್ಟ ಹೋಬಳಿ, ಕಾಕೋಳು ಗ್ರಾಮದ ಸರ್ವೆನಂ: 77ರಲ್ಲಿ 2-06 ಎಕರೆ/ ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್‌ರವರು ಉಲ್ಲೇಖ [2] ರಲ್ಲಿ ಸಲ್ಲಿಸಿದ್ದ ವರದಿಯಂತೆ ಕಾಕೋಳು ಗ್ರಾಮಕ್ಕೆ ಸ್ಮಶಾನದ ಅಗತ್ಯವಿರುವುದಾಗಿಯೂ ಈ ಜಮೀನಿನಲ್ಲಿ ಸರ್ಕಾರಕ್ಕೆ ಕಾಯ್ದಿರಿಸತಕ್ಕ ಐಟಂಗಳು ಯಾವುದೂ ಇಲ್ಲವೆಂದು ಈ ಜಮೀನನ್ನು ಸ್ಮಶಾನಕ್ಕೆ ಮೀಸಲಿಡುವಲ್ಲಿ ಗ್ರಾಮಸ್ಥರ ತಂಟೆ ತಕರಾರು ಇಲ್ಲವೆಂದು ತಿಳಿಸಿ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಕೋರಿದ್ದರು.

ತಹಸೀಲ್ದಾರ್ ರವರ ವರದಿಯಂತೆ ಮೇಲ್ಕಂಡ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಕಾಕೋಳು ಗ್ರಾಮದ ಸರ್ವೆ ನಂ. 77ರಲ್ಲಿ 2-06 ಎಕರೆ/ಗುಂಟೆ ಜಮೀನನ್ನು ಕಾಕೋಳು ಗ್ರಾಮಸ್ಥರ ಸಾರ್ವಜನಿಕ ಸ್ಮಶಾನಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1969ರ ಕಲಂ 71ರಡಿ ಕಾಯ್ದಿರಿಸುವ ಬಗ್ಗೆ ಈ ಕಛೇರಿಯಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು ಉಲ್ಲೇಖ [1] ರ ಆದೇಶದಲ್ಲಿ ಮೇಲ್ಕಂಡ ಕಾಕೋಳು ಗ್ರಾಮದ ಸರ್ವೆ ನಂ: 77ರಲ್ಲಿ 2-06 ಎಕರೆ/ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಕಾಯ್ದಿರಿಸಲು ಪೂರ್ವಾನುಮೋದನೆ ನೀಡಿದೆ.

ಸರ್ಕಾರದ ಪೂರ್ವಾನುಮೋದನೆಯಂತೆ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಕಾಕೋಳು ಗ್ರಾಮದ ಸರ್ವೆನಂ: 77ರಲ್ಲಿ 2-06 ಎಕರೆ/ಗುಂಟೆ ಜಮೀನನ್ನು ಸ್ಮಶಾನದ ಉದ್ದೇಶಕ್ಕಾಗಿ ಗೋಮಾಳ ಶೀರ್ಷಿಕೆಯಿಂದ ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97[4] ರನ್ವಯ ತಗ್ಗಿಸಿ ಕರ್ನಾಟಕ ಭೂ ಕಂದಾಯ

ಕಾಯ್ದೆ ಕಲಂ 71ರನ್ವಯ ಈ ಕೆಳಕಂಡ ಷರತ್ತಿಗೊಳಪಡಿಸಿ ಕಾಯ್ದಿರಿಸಲಾಗಿದೆ ಮತ್ತು ಸ್ಮಶಾನದ ನಿರ್ವಹಣೆ/ಉಸ್ತುವಾರಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯು ನಿರ್ವಹಿಸಲು ಆದೇಶಿಸಿದೆ.

ಷರತ್ತುಗಳು

1. ಕಾಯ್ದಿರಿಸಿದ ಜಮೀನನ್ನು ನಕ್ಷೆಯಂತೆ ಖಚಿತ ಪಡಿಸಿಕೊಂಡು ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ] ತಾಲ್ಲೂಕುರವರು ಗ್ರಾಮ ಪಂಚಾಯತಿಗೆ ವರ್ಗಾಯಿಸತಕ್ಕದ್ದು.

2. ಸದರಿ ಸ್ಮಶಾನವನ್ನು ಎಲ್ಲಾ ಜನಾಂಗದ ದಹನ ಕ್ರಿಯೆಗೆ ಉಪಯೋಗಿಸತಕ್ಕದ್ದು.

3. ಗ್ರಾಮ ಪಂಚಾಯತಿಯವರು ಸದರಿ ಜಮೀನಿನಲ್ಲಿ ಯಾವುದೇ ಕಟ್ಟಡ ವಗೈರೆ ನಿರ್ಮಿಸಬೇಕಾದಲ್ಲಿ ತಹಶೀಲ್ದಾರ್ ರವರಿಂದ ಅನುಮತಿಯನ್ನು ಪಡೆಯತಕ್ಕದ್ದು.

4. ಪ್ರಶ್ನಿತ ಜಮೀನು ಸರ್ಕಾರಕ್ಕೆ ಅವಶ್ಯಕತೆ ಇದ್ದಲ್ಲಿ ಸದರಿ ಆದೇಶವನ್ನು ಯಾವುದೇ ತಿಳುವಳಿಕೆ ನೀಡದೆ ರದ್ದು ಪಡಿಸಲಾಗುವುದು.

5. ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ]ತಾಲ್ಲೂಕು, ಬೆಂಗಳೂರುರವರು ಸ್ಮಶಾನಕ್ಕೆ ಕಾಯ್ದಿರಿಸುವ ಬಗ್ಗೆ ಕಂದಾಯ ದಾಖಲೆಯಲ್ಲಿ ನಮೂದಿಸಿಕೊಳ್ಳತಕ್ಕದ್ದು.

ವಿಶೇಷ ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕೃತ ಜ್ಞಾಪನ

ಸಂಖ್ಯೆ:ಎಲ್ ಎನ್ ಡಿ [ಎನ್.ಎ] ಸಿಆರ್ 107/2007-08, ಬೆಂಗಳೂರು, ದಿನಾಂಕ:14ನೇ ಮೇ 2008

ವಿಷಯ: ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಹೆಸರಘಟ್ಟ ಹೋಬಳಿ. ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ:116ರಲ್ಲಿ 0-22 ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಪತ್ರದ ಸಂಖ್ಯೆ :ಆರ್‌ಡಿ 1194 ಎಲ್‌ಜಿಬಿ 2007, ದಿನಾಂಕ:17.11.2007.
2. ತಹಶೀಲ್ದಾರ್ ರವರ ವರದಿ ಸಂಖ್ಯೆ: ಎಲ್‌ಎನ್‌ಡಿ [ಎನ್.ಎ] ಸಿಆರ್ 98/2007-08, ದಿನಾಂಕ:21.6.2007.

ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆನಂ: 116ರಲ್ಲಿ 0-22 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್‌ರವರು ಉಲ್ಲೇಖ [2] ರಲ್ಲಿ ಸಲ್ಲಿಸಿದ್ದ ವರದಿಯಂತೆ ಸೊಣ್ಣೇನಹಳ್ಳಿ ಗ್ರಾಮಕ್ಕೆ ಸ್ಮಶಾನದ ಅಗತ್ಯವಿರುವುದಾಗಿಯೂ ಈ ಜಮೀನಿನಲ್ಲಿ ಸರ್ಕಾರಕ್ಕೆ ಕಾಯ್ದಿರಿಸತಕ್ಕ ಐಟಂಗಳು ಯಾವುದೂ ಇಲ್ಲವೆಂದು ಈ ಜಮೀನನ್ನು ಸ್ಮಶಾನಕ್ಕೆ ಮೀಸಲಿಡುವಲ್ಲಿ ಗ್ರಾಮಸ್ಥರ ತಂಟೆ ತಕರಾರು ಇಲ್ಲವೆಂದು ತಿಳಿಸಿ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಕೋರಿದ್ದರು.

ತಹಸೀಲ್ದಾರ್ ರವರ ವರದಿಯಂತೆ ಮೇಲ್ಕಂಡ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆನಂ: 116ರಲ್ಲಿ 0-22 ಗುಂಟೆ ಜಮೀನನ್ನು ಸೊಣ್ಣೇನಹಳ್ಳಿ ಗ್ರಾಮಸ್ಥರ ಸಾರ್ವಜನಿಕ ಸ್ಮಶಾನಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1969ರ ಕಲಂ 71ರಡಿ ಕಾಯ್ದಿರಿಸುವ ಬಗ್ಗೆ ಈ ಕಛೇರಿಯಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು ಉಲ್ಲೇಖ [1] ರ ಆದೇಶದಲ್ಲಿ ಮೇಲ್ಕಂಡ ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ: 116ರಲ್ಲಿನ 0-22 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಕಾಯ್ದಿರಿಸಲು ಪೂರ್ವಾನುಮೋದನೆ ನೀಡಿದೆ.

ಸರ್ಕಾರದ ಪೂರ್ವಾನುಮೋದನೆಯಂತೆ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆನಂ: 116ರಲ್ಲಿ 0-22 ಗುಂಟೆ ಜಮೀನನ್ನು ಸ್ಮಶಾನದ ಉದ್ದೇಶಕ್ಕಾಗಿ ಗೋಮಾಳ ಶೀರ್ಷಿಕೆಯಿಂದ ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97[4] ರನ್ವಯ ತಗ್ಗಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಈ ಕೆಳಕಂಡ ಷರತ್ತಿಗೊಳಪಡಿಸಿ ಕಾಯ್ದಿರಿಸಲಾಗಿದೆ ಮತ್ತು ಸ್ಮಶಾನದ ನಿರ್ವಹಣೆ/ಉಸ್ತುವಾರಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯು ನಿರ್ವಹಿಸಲು ಆದೇಶಿಸಿದೆ.

ಷರತ್ತುಗಳು

1. ಕಾಯ್ದಿರಿಸಿದ ಜಮೀನನ್ನು ನಕ್ಷೆಯಂತೆ ಖಚಿತ ಪಡಿಸಿಕೊಂಡು ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ] ತಾಲ್ಲೂಕುರವರು ಗ್ರಾಮ ಪಂಚಾಯತಿಗೆ ವರ್ಗಾಯಿಸತಕ್ಕದ್ದು.

2. ಸದರಿ ಸ್ಮಶಾನವನ್ನು ಎಲ್ಲಾ ಜನಾಂಗದ ದಹನ ಕ್ರಿಯೆಗೆ ಉಪಯೋಗಿಸತಕ್ಕದ್ದು.

3. ಗ್ರಾಮ ಪಂಚಾಯತಿಯವರು ಸದರಿ ಜಮೀನಿನಲ್ಲಿ ಯಾವುದೇ ಕಟ್ಟಡ ವಗೈರೆ ನಿರ್ಮಿಸಬೇಕಾದಲ್ಲಿ ತಹಶೀಲ್ದಾರ್ ರವರಿಂದ ಅನುಮತಿಯನ್ನು ಪಡೆಯತಕ್ಕದ್ದು.

4. ಪ್ರಶ್ನಿತ ಜಮೀನು ಸರ್ಕಾರಕ್ಕೆ ಅವಶ್ಯಕತೆ ಇದ್ದಲ್ಲಿ ಸದರಿ ಆದೇಶವನ್ನು ಯಾವುದೇ ತಿಳುವಳಿಕೆ ನೀಡದೆ ರದ್ದು ಪಡಿಸಲಾಗುವುದು.

5. ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ]ತಾಲ್ಲೂಕು, ಬೆಂಗಳೂರುರವರು ಸ್ಮಶಾನಕ್ಕೆ ಕಾಯ್ದಿರಿಸುವ ಬಗ್ಗೆ ಕಂದಾಯ ದಾಖಲೆಯಲ್ಲಿ ನಮೂದಿಸಿಕೊಳ್ಳತಕ್ಕದ್ದು.

ವಿಶೇಷ ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕೃತ ಜ್ಞಾಪನ

ಸಂಖ್ಯೆ:ಎಲ್ ಎನ್ ಡಿ [ಎನ್.ಎ] ಸಿಆರ್ 108/2007-08, ಬೆಂಗಳೂರು, ದಿನಾಂಕ:14ನೇ ಮೇ 2008

ವಿಷಯ: ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಹೆಸರಘಟ್ಟ ಹೋಬಳಿ. ಲಿಂಗರಾಜಪುರ ಗ್ರಾಮದ ಸರ್ವೆ ನಂ:5ರಲ್ಲಿ 2-09 ಎಕರೆ/ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಪತ್ರದ ಸಂಖ್ಯೆ :ಆರ್‌ಡಿ 1197 ಎಲ್‌ಜಿಬಿ 2007, ದಿನಾಂಕ:16.11.2007.
2. ತಹಶೀಲ್ದಾರ್ ರವರ ವರದಿ ಸಂಖ್ಯೆ: ಎಲ್‌ಎನ್‌ಡಿ [ಎನ್.ಎ] ಸಿಆರ್ 111/2007-08, ದಿನಾಂಕ:21.6.2007.

ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಹೆಸರಘಟ್ಟ ಹೋಬಳಿ, ಲಿಂಗರಾಜಪುರ ಗ್ರಾಮದ ಸರ್ವೆನಂ: 5ರಲ್ಲಿ 2-09 ಎಕರೆ/ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್‌ರವರು ಉಲ್ಲೇಖ [2] ರಲ್ಲಿ ಸಲ್ಲಿಸಿದ್ದ ವರದಿಯಂತೆ ಲಿಂಗರಾಜಪುರ ಗ್ರಾಮಕ್ಕೆ ಸ್ಮಶಾನದ ಅಗತ್ಯವಿರುವುದಾಗಿಯೂ ಈ ಜಮೀನಿನಲ್ಲಿ ಸರ್ಕಾರಕ್ಕೆ ಕಾಯ್ದಿರಿಸತಕ್ಕ ಐಟಂಗಳು ಯಾವುದೂ ಇಲ್ಲವೆಂದು ಈ ಜಮೀನನ್ನು ಸ್ಮಶಾನಕ್ಕೆ ಮೀಸಲಿಡುವಲ್ಲಿ ಗ್ರಾಮಸ್ಥರ ತಂಟೆ ತಕರಾರು ಇಲ್ಲವೆಂದು ತಿಳಿಸಿ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಕೋರಿದ್ದರು.

ತಹಸೀಲ್ದಾರ್ ರವರ ವರದಿಯಂತೆ ಮೇಲ್ಕಂಡ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಲಿಂಗರಾಜಪುರ ಗ್ರಾಮದ ಸರ್ವೆನಂ: 5ರಲ್ಲಿನ 2-09 ಎಕರೆ/ಗುಂಟೆ ಜಮೀನನ್ನು ಲಿಂಗರಾಜಪುರ ಗ್ರಾಮಸ್ಥರ ಸಾರ್ವಜನಿಕ ಸ್ಮಶಾನಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1969ರ ಕಲಂ 71ರಡಿ ಕಾಯ್ದಿರಿಸುವ ಬಗ್ಗೆ ಈ ಕಛೇರಿಯಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು ಉಲ್ಲೇಖ [1] ರ ಆದೇಶದಲ್ಲಿ ಮೇಲ್ಕಂಡ ಲಿಂಗರಾಜಪುರ ಗ್ರಾಮದ ಸರ್ವೆ ನಂ: 5ರಲ್ಲಿ 2-09 ಎಕರೆ/ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಕಾಯ್ದಿರಿಸಲು ಪೂರ್ವಾನುಮೋದನೆ ನೀಡಿದೆ.

ಸರ್ಕಾರದ ಪೂರ್ವಾನುಮೋದನೆಯಂತೆ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಹೆಸರಘಟ್ಟ ಹೋಬಳಿ, ಲಿಂಗರಾಜಪುರ ಗ್ರಾಮದ ಸರ್ವೆನಂ: 5ರಲ್ಲಿ 2-09 ಎಕರೆ/ಗುಂಟೆ ಜಮೀನನ್ನು ಸ್ಮಶಾನದ ಉದ್ದೇಶಕ್ಕಾಗಿ ಗೋಮಾಳ ಶೀರ್ಷಿಕೆಯಿಂದ ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97[4] ರನ್ವಯ ತಗ್ಗಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಈ ಕೆಳಕಂಡ ಷರತ್ತಿಗೊಳಪಡಿಸಿ ಕಾಯ್ದಿರಿಸಲಾಗಿದೆ ಮತ್ತು ಸ್ಮಶಾನದ ನಿರ್ವಹಣೆ/ಉಸ್ತುವಾರಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯು ನಿರ್ವಹಿಸಲು ಆದೇಶಿಸಿದೆ.

ಷರತ್ತುಗಳು

1. ಕಾಯ್ದಿರಿಸಿದ ಜಮೀನನ್ನು ನಕ್ಷೆಯಂತೆ ಖಚಿತ ಪಡಿಸಿಕೊಂಡು ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ] ತಾಲ್ಲೂಕುರವರು ಗ್ರಾಮ ಪಂಚಾಯತಿಗೆ ವರ್ಗಾಯಿಸತಕ್ಕದ್ದು.

2. ಸದರಿ ಸ್ಮಶಾನವನ್ನು ಎಲ್ಲಾ ಜನಾಂಗದ ದಹನ ಕ್ರಿಯೆಗೆ ಉಪಯೋಗಿಸತಕ್ಕದ್ದು.

3. ಗ್ರಾಮ ಪಂಚಾಯತಿಯವರು ಸದರಿ ಜಮೀನಿನಲ್ಲಿ ಯಾವುದೇ ಕಟ್ಟಡ ವಗೈರೆ ನಿರ್ಮಿಸಬೇಕಾದಲ್ಲಿ ತಹಶೀಲ್ದಾರ್ ರವರಿಂದ ಅನುಮತಿಯನ್ನು ಪಡೆಯತಕ್ಕದ್ದು.

4. ಪ್ರಶ್ನಿತ ಜಮೀನು ಸರ್ಕಾರಕ್ಕೆ ಅವಶ್ಯಕತೆ ಇದ್ದಲ್ಲಿ ಸದರಿ ಆದೇಶವನ್ನು ಯಾವುದೇ ತಿಳುವಳಿಕೆ ನೀಡದೆ ರದ್ದು ಪಡಿಸಲಾಗುವುದು.

5. ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ]ತಾಲ್ಲೂಕು, ಬೆಂಗಳೂರುರವರು ಸ್ಮಶಾನಕ್ಕೆ ಕಾಯ್ದಿರಿಸುವ ಬಗ್ಗೆ ಕಂದಾಯ ದಾಖಲೆಯಲ್ಲಿ ನಮೂದಿಸಿಕೊಳ್ಳತಕ್ಕದ್ದು.

ವಿಶೇಷ ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕೃತ ಜ್ಞಾಪನ

ಸಂಖ್ಯೆ:ಎಲ್ ಎನ್ ಡಿ [ಎನ್.ಎ] ಸಿಆರ್ 109/2007-08, ಬೆಂಗಳೂರು, ದಿನಾಂಕ:14ನೇ ಮೇ 2008

ವಿಷಯ: ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಯಲಹಂಕ ಹೋಬಳಿ. ಕೆಂಪನಹಳ್ಳಿ ಗ್ರಾಮದ ಸರ್ವೆ ನಂ:26ರಲ್ಲಿ 2-13 ಎಕರೆ/ ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಪತ್ರದ ಸಂಖ್ಯೆ :ಆರ್ ಡಿ 114 ಎಲ್‌ಜಿಬಿ 2008, ದಿನಾಂಕ:29.2.2008.
2. ತಹಶೀಲ್ದಾರ್ ರವರ ವರದಿ ಸಂಖ್ಯೆ: ಎಲ್‌ಎನ್‌ಡಿ [ಎನ್.ಎ] ಸಿಆರ್ 125/2007-08, ದಿನಾಂಕ:21.6.2007.

ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಯಲಹಂಕ ಹೋಬಳಿ. ಕೆಂಪನಹಳ್ಳಿ ಗ್ರಾಮದ ಸರ್ವೆ ನಂ:26ರಲ್ಲಿ 2-13 ಎಕರೆ/ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್‌ರವರು ಉಲ್ಲೇಖ [2] ರಲ್ಲಿ ಸಲ್ಲಿಸಿದ್ದ ವರದಿಯಂತೆ ಕೆಂಪನಹಳ್ಳಿ ಗ್ರಾಮಕ್ಕೆ ಸ್ಮಶಾನದ ಅಗತ್ಯವಿರುವುದಾಗಿಯೂ ಈ ಜಮೀನಿನಲ್ಲಿ ಸರ್ಕಾರಕ್ಕೆ ಕಾಯ್ದಿರಿಸತಕ್ಕ ಐಟಂಗಳು ಯಾವುದೂ ಇಲ್ಲವೆಂದು ಈ ಜಮೀನನ್ನು ಸ್ಮಶಾನಕ್ಕೆ ಮೀಸಲಿಡುವಲ್ಲಿ ಗ್ರಾಮಸ್ಥರ ತಂಟೆ ತಕರಾರು ಇಲ್ಲವೆಂದು ತಿಳಿಸಿ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಕೋರಿದ್ದರು.

ತಹಸೀಲ್ದಾರ್ ರವರ ವರದಿಯಂತೆ ಮೇಲ್ಕಂಡ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಯಲಹಂಕ ಹೋಬಳಿ. ಕೆಂಪನಹಳ್ಳಿ ಗ್ರಾಮದ ಸರ್ವೆ ನಂ:26ರಲ್ಲಿ 2-13 ಎಕರೆ/ಗುಂಟೆ ಜಮೀನನ್ನು ಕೆಂಪನಹಳ್ಳಿ ಗ್ರಾಮಸ್ಥರ ಸಾರ್ವಜನಿಕ ಸ್ಮಶಾನಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1969ರ ಕಲಂ 71ರಡಿ ಕಾಯ್ದಿರಿಸುವ ಬಗ್ಗೆ ಈ ಕಛೇರಿಯಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು ಉಲ್ಲೇಖ [1] ರ ಆದೇಶದಲ್ಲಿ ಮೇಲ್ಕಂಡ ಕೆಂಪನಹಳ್ಳಿ ಗ್ರಾಮದ ಸರ್ವೆ ನಂ: 26ರಲ್ಲಿ 2-13 ಎಕರೆ/ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಕಾಯ್ದಿರಿಸಲು ಪೂರ್ವಾನುಮೋದನೆ ನೀಡಿದೆ.

ಸರ್ಕಾರದ ಪೂರ್ವಾನುಮೋದನೆಯಂತೆ ಬೆಂಗಳೂರು ಉತ್ತರ [ಅಪರ] ತಾಲ್ಲೂಕು, ಯಲಹಂಕ ಹೋಬಳಿ. ಕೆಂಪನಹಳ್ಳಿ ಗ್ರಾಮದ ಸರ್ವೆ ನಂ:26ರಲ್ಲಿ 2-13 ಎಕರೆ/ಗುಂಟೆ ಜಮೀನನ್ನು ಸ್ಮಶಾನದ ಉದ್ದೇಶಕ್ಕಾಗಿ ಗೋಮಾಳ ಶೀರ್ಷಿಕೆಯಿಂದ ಕರ್ನಾಟಕ ಭೂ ಕಂದಾಯ ನಿಯಮಾವಳಿಗಳ ನಿಯಮ 97[4] ರನ್ವಯ ತಗ್ಗಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರನ್ವಯ ಈ ಕೆಳಕಂಡ ಷರತ್ತಿಗೊಳಪಡಿಸಿ ಕಾಯ್ದಿರಿಸಲಾಗಿದೆ ಮತ್ತು ಸ್ಮಶಾನದ ನಿರ್ವಹಣೆ/ಉಸ್ತುವಾರಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯು ನಿರ್ವಹಿಸಲು ಆದೇಶಿಸಿದೆ.

ಷರತ್ತುಗಳು

1. ಕಾಯ್ದಿರಿಸಿದ ಜಮೀನನ್ನು ನಕ್ಷೆಯಂತೆ ಖಚಿತ ಪಡಿಸಿಕೊಂಡು ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ] ತಾಲ್ಲೂಕುರವರು ಗ್ರಾಮ ಪಂಚಾಯತಿಗೆ ವರ್ಗಾಯಿಸತಕ್ಕದ್ದು.

2. ಸದರಿ ಸ್ಮಶಾನವನ್ನು ಎಲ್ಲಾ ಜನಾಂಗದ ದಹನ ಕ್ರಿಯೆಗೆ ಉಪಯೋಗಿಸತಕ್ಕದ್ದು.

3. ಗ್ರಾಮ ಪಂಚಾಯತಿಯವರು ಸದರಿ ಜಮೀನಿನಲ್ಲಿ ಯಾವುದೇ ಕಟ್ಟಡ ವಗ್ಯೆರೆ ನಿರ್ಮಿಸಬೇಕಾದಲ್ಲಿ ತಹಶೀಲ್ದಾರ್ ರವರಿಂದ ಅನುಮತಿಯನ್ನು ಪಡೆಯತಕ್ಕದ್ದು.

4. ಪ್ರಶ್ನಿತ ಜಮೀನು ಸರ್ಕಾರಕ್ಕೆ ಅವಶ್ಯಕತೆ ಇದ್ದಲ್ಲಿ ಸದರಿ ಆದೇಶವನ್ನು ಯಾವುದೇ ತಿಳುವಳಿಕೆ ನೀಡದೆ ರದ್ದು ಪಡಿಸಲಾಗುವುದು.

5. ತಹಶೀಲ್ದಾರ್, ಬೆಂಗಳೂರು ಉತ್ತರ [ಅಪರ]ತಾಲ್ಲೂಕು, ಬೆಂಗಳೂರುರವರು ಸ್ಮಶಾನಕ್ಕೆ ಕಾಯ್ದಿರಿಸುವ ಬಗ್ಗೆ ಕಂದಾಯ ದಾಖಲೆಯಲ್ಲಿ ನಮೂದಿಸಿಕೊಳ್ಳತಕ್ಕದ್ದು.

ಪಿ.ಆರ್. 957

ವಿಶೇಷ ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು

ಅಧಿಕಾರಿಯುತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಇವರ ನ್ಯಾಯಾಲಯದಲ್ಲಿ

ಡಿ.ಟಿ.ಸಿ.ಆರ್ ನಂ. 132/2007-08, ದಿನಾಂಕ:22-8-2008 ತರೀಕೆರೆ ಪೊಲೀಸ್ ಠಾಣಾ, ಮೊಕದ್ದಮೆ ನಂ. 143/2007, ದಿನಾಂಕ:24ನೇ ಆಗಸ್ಟ್ 2007

ಉಪಸ್ಥಿತರು : ಕೆ.ಸಿ. ಹರಿದಾಸ್
ಅಧಿಕಾರಿಯುತ ಅಧಿಕಾರಿ ಹಾಗೂ
ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್
ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು

ಪಿರ್ಯಾಧಿದಾರರು :
ಆರಕ್ಷಕ ಉಪ ನಿರೀಕ್ಷಕರು
ತರೀಕೆರೆ ಪೊಲೀಸ್ ಠಾಣೆ,
ತರೀಕೆರೆ ತಾಲ್ಲೂಕು

ಆಪಾದಿತರು:
ಎ1: ಕೆ. ಅಂತೋಣಿ ಬಿನ್ ಎಸ್, ಕುಮಾರ್
ಲಿಂಗದಹಳ್ಳಿ ಹೋ:ತರೀಕೆರೆ ತಾಲ್ಲೂಕು

ಎ2: ಸೆಂಥಿಲ್ ಬಿನ್ ಗಣೇಶನ್
ಲಿಂಗದಹಳ್ಳಿ ಹೋ:ತರೀಕೆರೆ ತಾಲ್ಲೂಕು

ಪ್ರಕರಣದ ಮುಖ್ಯಾಂಶಗಳು :

ದಿನಾಂಕ: 24.8.2007 ರಂದು ಸಂಜೆ 4.30 ಸಮಯದಲ್ಲಿ ಆರಕ್ಷಕ ಉಪ ನಿರೀಕ್ಷಕರು ತರೀಕೆರೆ ಪೊಲೀಸ್ ಠಾಣೆ ಇವರು ತಮ್ಮ ಸಿಬ್ಬಂದಿಯೊಂದಿಗೆ ಗಸ್ತು ನಿರ್ವಹಿಸುತ್ತಾ ಕೋಡಿಕ್ಯಾಂಪ್ ಕಡೆಯಿಂದ ತರೀಕೆರೆ ಟೌನ್ ಕಡೆಗೆ ಬರುತ್ತಿರುವಾಗ ಎನ್.ಹೆಚ್ 206 ರಸ್ತೆಯಲ್ಲಿ ಎ.ಪಿ.ಎಂ.ಸಿ ಯಾರ್ಡ್ ಮುಂಭಾಗದ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಒಂದು ಮೋಟಾರು ಬೈಕ್‌ನಲ್ಲಿ ಮಧ್ಯೆ ಎರಡು ಪ್ಲಾಸ್ಟಿಕ್ ಚೀಲಗಳನ್ನು ಇಟ್ಟುಕೊಂಡು ಬರುತ್ತಿರುವುದನ್ನು ಗಮನಿಸಿ ಅನುಮಾನದ ಮೇರೆಗೆ ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ರಟ್ಟಿನ ಬಾಕ್ಸ್ ಒಳಗೆ ಮದ್ಯ ತುಂಬಿದ ಬಾಟಲಿಗಳಿದ್ದು, ಸದರಿ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ವಾಹನದಲ್ಲಿದ್ದ ವ್ಯಕ್ತಿಗಳಾದ ಕೆ. ಅಂಥೋಣಿ ಬಿನ್ ಎಸ್. ಕುಮಾರ್ ಮತ್ತೊಬ್ಬ ಸೆಂದಿಲ್ ಬಿನ್ ಗಣೇಶನ್ ಇವರುಗಳು ರಹದಾರಿ ವಗೈರೆ ಹಾಜರುಪಡಿಸದೆ ಇದ್ದುದರಿಂದ ಅಕ್ರಮವಾದುದೆಂದು ಖಚಿತಪಡಿಸಿಕೊಂಡು ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ದೊರೆತ ಎರಡು ಪ್ಲಾಸ್ಟಿಕ್ ಚೀಲಗಳನ್ನು ಪರಿಶೀಲಿಸಿ ನೋಡಲಾಗಿ 180 ಮಿಲಿಯ ಒಟ್ಟು 88 ಮದ್ಯದ ಬಾಟಲಿಗಳಿದ್ದು, ಮದ್ಯದೊಂದಿಗೆ ವಾಹನ ಸಂಖ್ಯೆ:ಕೆ.ಎ. 18-ಹೆಚ್:6424 ರ ಸುಜುಕಿ ಸಮುರಾಯ್ ಮೋಟಾರ್ ಸೈಕಲ್‌ನ್ನು ಸರ್ಕಾರದ ವಶಕ್ಕೆ ಅಮಾನತ್ತುಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿಗೊಳಿಸಿ ಠಾಣಾ ಮೊಕದ್ದಮೆ ಸಂಖ್ಯೆ:143/2007ರಲ್ಲಿ ಮೊಕದ್ದಮೆಯನ್ನು ದಾಖಲಿಸಿ ಪ್ರ.ಮಾ.ವ ಯನ್ನು ನ್ಯಾಯಾಲಯಕ್ಕೂ ಹಾಗೂ ಮೇಲಾಧಿಕಾರಿಗಳಿಗೆ ಸಲ್ಲಿಸಿ, ವಶಪಡಿಸಿಕೊಂಡ ವಾಹನ ಮತ್ತು ರಾಸಾಯನಿಕ ವಿಶ್ಲೇಷಣೆಗೆ ಮಾದರಿ ತೆಗೆದು ಉಳಿದ ಮದ್ಯವನ್ನು ನಿಯಮಾನುಸಾರ ಮುಂದಿನ ವಿಲೇವಾರಿ ಕುರಿತು ಅಬಕಾರಿ ನಿರೀಕ್ಷಕರು ತರೀಕೆರೆ ವಲಯ ಇವರಿಗೆ ಹಸ್ತಾಂತರಿಸಿ ತನಿಖೆ ಮುಂದುವರೆಸಿರುತ್ತಾರೆ.

ವಶಪಡಿಸಿಕೊಂಡ ವಾಹನ ಹಾಗೂ ಮದ್ಯಕ್ಕೆ ಸಂಬಂಧಿಸಿದಂತೆ ಈ ಪ್ರಾಧಿಕಾರವು ಮುಟ್ಟುಗೋಲಿನ ನಡವಳಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43(ಎ)ರ ಅಡಿಯಲ್ಲಿ ಪ್ರಾರಂಭಿಸಿ, ಆಪಾದಿತರಿಗೆ/ವಾಹನದ ಮಾಲೀಕರಿಗೆ ಕಲಂ 43 (ಬಿ) ಅಡಿಯಲ್ಲಿ ನೋಟೀಸ್ ಜಾರಿ ಮಾಡಲು ಕ್ರಮ ಕೈಗೊಂಡು, ವಾಹನ ಮಾಲೀಕತ್ವದ ಹಾಗೂ ಮೌಲ್ಯದ ವಿವರಗಳನ್ನು ಕೋರಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಮುಟ್ಟುಗೋಲಿನ ನಡವಳಿಕೆಗಳನ್ನು ಮುಂದುವರಿಸಲಾಗಿತ್ತು.

ದಿನಾಂಕ:24.4.2008ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಚಿಕ್ಕಮಗಳೂರು ಇವರು ನೀಡಿರುವ "ಬಿ" ವರದಿಯ ಪ್ರಕಾರ ಶ್ರೀ ಎಸ್ ಸುಚೇಂದ್ರ ಬಿನ್ ಶಂಕರೇಗೌಡ ಹಳೇಮೂಡಿಗೆರೆ, ಮೂಡಿಗೆರೆ ತಾಲ್ಲೂಕು ಇವರು ವಾಹನದ ಮಾಲೀಕರೆಂದು ತಿಳಿದುಬಂದಿರುತ್ತದೆ.

ವಾಹನದ ಮಾಲೀಕರಿಗೆ ಈ ಪ್ರಾಧಿಕಾರದಿಂದ ನೀಡಲಾದ ಕಲಂ 43 (ಬಿ) ನೋಟೀಸ್‌ಗೆ ಸಂಬಂಧಿಸಿದಂತೆ ಸದರಿಯವರು ದಿನಾಂಕ:17.6.2008ರಂದು ಈ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಈ ಪ್ರಕರಣದಲ್ಲಿ ಜಪ್ತಾದ ವಾಹನವನ್ನು ದಿನಾಂಕ:20-8-2007ರಲ್ಲಿ ಎಸ್. ಕುಮಾರ್, ಬ್ಲ್ಯೂ ಮೌಂಟೆನ್ ಎಸ್ಟೇಟ್, ತರೀಕೆರೆ ತಾಲ್ಲೂಕು ಇವರಿಗೆ ಕ್ರಯಕ್ಕೆ ಮಾರಾಟ ಮಾಡಿರುವುದಾಗಿಯೂ ಹಾಗೂ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ರೀತಿಯ ಆಕ್ಷೇಪಣೆ

ಇರುವುದಿಲ್ಲವೆಂದು ತಿಳಿಸುತ್ತಾ ಡೆಲಿವರಿ ನೋಟ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಪ್ರಕರಣದಿಂದ ವಿಮುಕ್ತಿ ಮಾಡಬೇಕೆಂದು ಕೋರಿರುತ್ತಾರೆ.

ಸದರಿ ಪ್ರಕರಣದಲ್ಲಿ ಆರೋಪಿಗಳಾದ ಕೆ. ಅಂತೋಣಿ ಬಿನ್ ಎಸ್. ಕುಮಾರ್ ಬ್ಲ್ಯೂ ಮೌಂಟೆನ್ ಎಸ್ಟೇಟ್ ಸಿದ್ದರಬೈಲು ಲಿಂಗದಹಳ್ಳಿ ಹೋಬಳಿ ತರೀಕೆರೆ ತಾಲ್ಲೂಕು ಮತ್ತು ಸೆಂಥಿಲ್ ಬಿನ್ ಗಣೇಶನ್ ಬ್ಲ್ಯೂ ಮೌಂಟೆನ್ ಎಸ್ಟೇಟ್ ಸಿದ್ದರಬೈಲು ಲಿಂಗದಹಳ್ಳಿ ಹೋಬಳಿ ತರೀಕೆರೆ ತಾಲ್ಲೂಕು ಇವರಿಗೆ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 43 (ಬಿ) ಅಡಿಯಲ್ಲಿ ನೋಂದಾಯಿತ ಅಂಚೆ ಮೂಲಕ ನೀಡಲಾದ ನೋಟೀಸ್ ಜಾರಿಯಾಗಿರುವ ಸ್ವೀಕೃತಿ ಪ್ರತಿಗಳು ಕ್ರಮವಾಗಿ ಈ ಪ್ರಾಧಿಕಾರಕ್ಕೆ ದಿನಾಂಕ:21.7.2008 ಮತ್ತು 22.7.2008 ರಂದು ಬಂದಿರುತ್ತದೆ.

ಪ್ರಕರಣದಲ್ಲಿ ವಶಪಡಿಸಿಕೊಂಡ ಮದ್ಯವನ್ನು ಈಗಾಗಲೇ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಿಲೇವಾರಿ ಗೊಳಿಸಲಾಗಿರುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ.ಅ.ನಿ ರವರ ವಾದವನ್ನು ಆಲಿಸಿದ್ದು, ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ತಮ್ಮ ವಾದ ಮಂಡಿಸಿರುತ್ತಾರೆ.

ಮೊಕದ್ದಮೆಯು ದಾಖಲಾಗಿ 1 ವರ್ಷ ಕಳೆದಿದ್ದು ವಾಹನದ ಮಾಲೀಕರು ವಾಹನವನ್ನು ಈ ಕೃತ್ಯಕ್ಕೆ ಬಳಸಿಲ್ಲ ಎಂಬುದನ್ನು ಸಾಕ್ಷ್ಯಾಧಾರಗಳ ಮುಖಾಂತರ ಸಾಬೀತುಪಡಿಸದೇ ಇರುವುದರಿಂದ ಮತ್ತು ವಾಹನದ ಮಾಲೀಕರು ಪ್ರಾಧಿಕಾರದ ಮುಂದೆ ಹಾಜರುಪಡಿಸಿರುವ ವಾಹನದ ಡೆಲಿವರಿ ನೋಟ್‌ನಿಂದ ಈ ಪ್ರಕರಣದಲ್ಲಿನ ಒಂದನೇ ಆರೋಪಿಯಾದ ಕೆ. ಅಂತೋಣಿ ಇವರು ಎಸ್. ಕುಮಾರ್ ಇವರ ಮಗನಾಗಿದ್ದು ಅವರ ಸೂಚನೆಯ ಮೇರೆಗೆ ಆರೋಪಿಯು ಕೃತ್ಯವನ್ನು ಎಸಗಿರುವ ಅಂಶವು ಸ.ಅ.ನಿ. ವಾದದಿಂದ ಮೇಲ್ನೋಟಕ್ಕೆ ಸಾಬೀತಾಗುವುದರಿಂದ ಅಲ್ಲದೇ ವಾಹನದ ಮಾಲೀಕರಿಗೆ ಸಾಕಷ್ಟು ಸಮಯಾವಕಾಶ ನೀಡಿದಾಗಲು ಪ್ರಾಧಿಕಾರದ ಮುಂದೆ ಹಾಜರಾಗಿ ವಾಹನದ ಮೇಲೆ ಹಕ್ಕು ಸಾಧಿಸದೇ ಇರುವುದರಿಂದ ಅಲ್ಲದೆ ಜಪ್ತಾಗಿರುವ ವಾಹನವು ಇಲಾಖಾ ವಶದಲ್ಲಿಯೇ ಇದ್ದು, ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಕೃತಿಯ ವೈಪರೀತ್ಯಗಳಿಗನುಗುಣವಾಗಿ ಹಾಳಾಗಿ ಸರ್ಕಾರದ ರಾಜಸ್ವಕ್ಕೆ ದಕ್ಕೆ ಉಂಟಾಗುವ ಸಂಭವವಿರುವುದರಿಂದ ಹಾಗೂ ಮೊಕದ್ದಮೆಯ ಶೀಘ್ರ ವಿಲೇವಾರಿ ದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಸಿ) ಅಡಿಯಲ್ಲಿ ವಶಪಡಿಸಿಕೊಂಡ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದು ಯೋಗ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿರುವುದರಿಂದ ಈ ಕೆಳಕಂಡ ಆದೇಶ.

"ಆದೇಶ"

ಕೆ.ಸಿ. ಹರಿದಾಸ್, ಅಧಿಕಾರಯುತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಆದ ನಾನು ಆರಕ್ಷಕ ಉಪ ನಿರೀಕ್ಷಕರು ತರೀಕೆರೆ ಪೊಲೀಸ್ ಠಾಣೆ ಇವರ ಮೊಕದ್ದಮೆ ನಂ. 143/2007, ದಿನಾಂಕ:24.8.2007 ರಲ್ಲಿ ಜಪ್ತುಪಡಿಸಿದ ವಾಹನದ ಸಂಖ್ಯೆ:ಕೆ.ಎ. 18-ಹೆಚ್:6424 ಸುಜುಕಿ ಸಮುರಾಯ್ ಕಪ್ಪು ಬಣ್ಣದ ಮೋಟಾರ್ ಬೈಕ್‌ನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಂ 43 (ಬಿ)_ ಅಡಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಸಿ) ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶಿಸಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 22ನೇ ಆಗಸ್ಟ್ 2008 ರಂದು ಬೆರಳಚ್ಚುಗಾರರಿಗೆ ಉಕ್ತಲೇಖನ ಕೊಟ್ಟು ಗಣಕಯಂತ್ರದಲ್ಲಿ ಬೆರಳಚ್ಚಿಸಿದ ನಂತರ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿನಗಳ ನಂತರ ಜಾರಿಯಲ್ಲಿ ಬರುತ್ತದೆ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಡೆಪ್ಯೂಟಿ
ಕಮೀಷನರ್ ಆಫ್ ಎಕ್ಸೈಸ್ ಚಿಕ್ಕಮಗಳೂರು
ಜಿಲ್ಲೆ, ಚಿಕ್ಕಮಗಳೂರು

ಅಧಿಕಾರಿಯುತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಇವರ ನ್ಯಾಯಾಲಯದಲ್ಲಿ

ಡಿ.ಟಿ.ಸಿ.ಆರ್ ನಂ. 164/2004-05, ದಿನಾಂಕ:22-8-2008

ಅ.ಇ/ಚಿ.ಉ.ವಿ/ಪ್ರ.ವ.ವ. ಸಂಖ್ಯೆ:27/2004-05, ದಿನಾಂಕ:12ನೇ ಮಾರ್ಚ್ 2005

ಉಪಸ್ಥಿತರು : ಕೆ.ಸಿ. ಹರಿದಾಸ್
ಅಧಿಕಾರಿಯುತ ಅಧಿಕಾರಿ ಹಾಗೂ
ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ , ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು

ಪಿರ್ಯಾಧಿದಾರರು :	ಆಪಾದಿತರು :
ಅಬಕಾರಿ ನಿರೀಕ್ಷಕರು	ಎ1: ಕೆ. ಎನ್ ಅಣ್ಣೇಗೌಡ ಬಿನ್ ನಂಜೇಗೌಡ
ಚಿಕ್ಕಮಗಳೂರು ಉಪವಿಭಾಗ	ಎ2: ರಾಮಚಂದ್ರ ಬಿನ್ ಅಣ್ಣೇಗೌಡ

ಪ್ರಕರಣದ ಮುಖ್ಯಾಂಶಗಳು :

ದಿನಾಂಕ: 12.3.2005 ರಂದು ರಾತ್ರಿ ಸುಮಾರು 11.30ಗಂಟೆಯ ಸಮಯದಲ್ಲಿ ಅಬಕಾರಿ ನಿರೀಕ್ಷಕರು ಚಿಕ್ಕಮಗಳೂರು ಉಪವಿಭಾಗ ಚಿಕ್ಕಮಗಳೂರು ಇವರು ಸಿಬ್ಬಂದಿಯೊಂದಿಗೆ ನಗರದಲ್ಲಿ ಗಸ್ತು ಕಾರ್ಯ ಮಾಡುತ್ತಿದ್ದ ಸಮಯದಲ್ಲಿ ದೊರೆತ ಖಚಿತ ವರ್ತಮಾನದ ಮೇರೆಗೆ ಪಂಚಾಯ್ತಿದಾರರೊಂದಿಗೆ ಕಡೂರು ರಸ್ತೆಯ ಲಕ್ಯಾ ಕ್ರಾಸ್‌ನಲ್ಲಿ ರಸ್ತೆಕಾವಲು ನಿರ್ವಹಿಸುತ್ತಿದ್ದ ಸಮಯದಲ್ಲಿ ಚಿಕ್ಕಮಗಳೂರಿನಿಂದ ಕಡೂರು ಕಡೆಗೆ ಒಂದು ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಒಂದು ತುಂಬಿದ ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಬರುತ್ತಿರುವುದನ್ನು ಗಮನಿಸಿ ಅನುಮಾನದ ಮೇರೆಗೆ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ 100 ಮಿಲಿಯ ಒಟ್ಟು 130 ಸಾರಾಯಿ ಸ್ಯಾಚೆಟ್‌ಗಳು ಇದ್ದು, ಈ ಬಗ್ಗೆ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿ ಕೆ.ಎನ್. ಅಣ್ಣೇಗೌಡ ಬಿನ್ ನಂಜೇಗೌಡ, ಹೌಸಿಂಗ್ ಬೋರ್ಡ್ ವಾಸ, ಚಿಕ್ಕಮಗಳೂರು ನಗರ ಮತ್ತು ಹಿಂಬದಿಯ ಸವಾರ ರಾಮಚಂದ್ರ ಬಿನ್ ಅಣ್ಣೇಗೌಡ, ಹೌಸಿಂಗ್ ಬೋರ್ಡ್ ವಾಸ, ಚಿಕ್ಕಮಗಳೂರು ನಗರ ಇವರುಗಳು ಯಾವುದೇ ಅಧಿಕೃತ ರಹದಾರಿಪತ್ರ ಇತ್ಯಾದಿ ದಾಖಲಾತಿಗಳನ್ನು ಹಾಜರುಪಡಿಸದೆ ಇದ್ದುದರಿಂದ ಸಾಗಾಣಿಕೆಯಾಗುತ್ತಿರುವ ಸಾರಾಯಿ ಅಕ್ರಮವಾದುದೆಂದು ದೃಢಪಡಿಸಿಕೊಂಡು ಮಹಜರ್ ಅಡಿಯಲ್ಲಿ ದೊರೆತ ಸಾರಾಯಿಯನ್ನು ಮತ್ತು ಆರೋಪಿಗಳ ಅಂಗ ಶೋಧನೆ ಸಮಯದಲ್ಲಿ ಎ:1 ಆರೋಪಿ ಬಳಿ ಸಾರಾಯಿ ಮಾರಾಟದಿಂದ ಸಂಗ್ರಹವಾಗಿದ್ದೆಂದು ತಿಳಿದು ಬಂದ ರೂ. 4,025 (ನಾಲ್ಕು ಸಾವಿರದ ಇಪ್ಪತ್ತೈದು ರೂಪಾಯಿಗಳು ಮಾತ್ರ) ಅನ್ನು ವಾಹನದ ಸಂಖ್ಯೆ ಕೆ18-ಎಲ್ 1851 ಬಜಾಜ್ ಸಿ.ಟಿ. 100 ಬೈಕ್‌ನೊಂದಿಗೆ ಸರ್ಕಾರದ ವಶಕ್ಕೆ ಅಮಾನತ್ತುಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿಗೊಳಿಸಿ ಕಛೇರಿಗೆ ತೆರಳಿ ಆರೋಪಿಗಳ ವಿರುದ್ಧ ಪ್ರ.ವ.ವ. ನಂ. 27/2004-05 ರ ಪ್ರಕಾರ ಪ್ರಕರಣ ದಾಖಲಿಸಿ ಪ್ರ.ವ.ವ. ಯನ್ನು ಘನ ನ್ಯಾಯಾಲಯಕ್ಕೂ ಹಾಗೂ ಪ್ರಾಧಿಕಾರಕ್ಕೂ ಸಲ್ಲಿಸಿ ಮುಂದಿನ ತನಿಖೆಗಾಗಿ ವಶಪಡಿಸಿಕೊಂಡ ವಸ್ತುಗಳನ್ನು ವಾಹನದೊಂದಿಗೆ ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಜಾರಿ ಮತ್ತು ತನಿಖೆ ಚಿಕ್ಕಮಗಳೂರು ಇವರಿಗೆ ಹಸ್ತಾಂತರಿಸಿರುತ್ತಾರೆ.

ವಶಪಡಿಸಿಕೊಂಡ ವಾಹನ ಹಾಗೂ ಸಾರಾಯಿಗೆ ಸಂಬಂಧಿಸಿದಂತೆ ಈ ಪ್ರಾಧಿಕಾರವು ಮುಟ್ಟುಗೋಲಿನ ನಡವಳಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43(ಎ)ರ ಅಡಿಯಲ್ಲಿ ಪ್ರಾರಂಭಿಸಿ, ಆಪಾದಿತರಿಗೆ/ವಾಹನದ ಮಾಲೀಕರಿಗೆ ಕಲಂ 43 (ಬಿ) ಅಡಿಯಲ್ಲಿ ನೋಟೀಸ್ ಜಾರಿ ಮಾಡಲು ಕ್ರಮ ಕೈಗೊಂಡು, ವಾಹನ ಮಾಲೀಕತ್ವದ ಹಾಗೂ ಮೌಲ್ಯದ ವಿವರಗಳನ್ನು ಕೋರಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಮುಟ್ಟುಗೋಲಿನ ನಡವಳಿಕೆಗಳನ್ನು ಮುಂದುವರಿಸಲಾಗಿತ್ತು.

ದಿನಾಂಕ:21.3.2005ರಂದು ವಾಹನದ ಮಾಲೀಕರೆಂದು ಹೇಳಲಾದ ಶ್ರೀ ಅಣ್ಣೇಗೌಡ ಬಿನ್ ನಂಜೇಗೌಡ ತಡಗಸೆ, ಚಿಕ್ಕಮಗಳೂರು ಇವರು ತಮ್ಮ ನ್ಯಾಯವಾದಿಗಳ ಮುಖಾಂತರ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ವಾಹನವನ್ನು ತಾತ್ಕಾಲಿಕ ಸುಪರ್ಧಿಗೆ ಬಿಡುಗಡೆಗೊಳಿಸಿ ಕೊಡಬೇಕಾಗಿ ಕೋರಿ, ಈ ಸಂಬಂಧ ಪ್ರಾಧಿಕಾರವು ವಿಧಿಸುವ ಷರತ್ತುಗಳನ್ನು ಪಾಲಿಸಲು ಬದ್ಧರಿರುವುದಾಗಿ ತಿಳಿಸಿರುತ್ತಾರೆ. ಅರ್ಜಿದಾರರ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ನೀಡಲು ಸಹಾಯಕ ಅಭಿಯೋಜಕ ನಿರ್ದೇಶಕರಿಗೆ ಕೋರಿ ವರದಿ ಪಡೆಯಲಾಗಿತ್ತು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಇವರು ದಿನಾಂಕ:15.4.2005 ರಂದು ನೀಡಿರುವ "ಬಿ" ವರದಿಯ ಪ್ರಕಾರ ಶ್ರೀ ಅಣ್ಣೇಗೌಡ ಬಿನ್ ನಂಜೇಗೌಡ ತಡಗಸೆ ಚಿಕ್ಕಮಗಳೂರು ಇವರು ವಾಹನದ ಮಾಲೀಕರೆಂದು ತಿಳಿದುಬಂದಿರುತ್ತದೆ. ಹಾಗೂ ಮೋಟಾರು ವಾಹನ ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಕಛೇರಿ, ಚಿಕ್ಕಮಗಳೂರು ಇವರು ವಾಹನಕ್ಕೆ ರೂ. 15,600/ (ಹದಿನೈದು ಸಾವಿರದ ಆರು ನೂರು ರೂಪಾಯಿಗಳು ಮಾತ್ರ)ಗಳ ಮೌಲ್ಯ ನಿಗಧಿಪಡಿಸಿರುತ್ತಾರೆ.

ಪ್ರಕರಣದಲ್ಲಿ ವಶಪಡಿಸಿಕೊಂಡ ಸಾರಾಯಿಯನ್ನು ಈಗಾಗಲೇ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಿಲೇವಾರಿ ಗೊಳಿಸಿದ್ದು. ನಗದು ಹಣ 4,025/- (ನಾಲ್ಕು ಸಾವಿರದ ಇಪ್ಪತ್ತೈದು ರೂಪಾಯಿಗಳು ಮಾತ್ರ)ಗಳನ್ನು ಈ ಪ್ರಾಧಿಕಾರದ ಸ್ಥಿರೀಕರಣ ಷರತ್ತಿಗೊಳಪಟ್ಟು ಸರ್ಕಾರಕ್ಕೆ ಜಮಾ ಮಾಡಲಾಗಿರುತ್ತದೆ.

ಅರ್ಜಿದಾರರು ಸಲ್ಲಿಸಿದ ಅರ್ಜಿಯ ಪರಿಶೀಲನೆ ಬಗ್ಗೆ ಹಾಗೂ ಕಲಂ 43 (ಬಿ) ಪ್ರಕಾರ ನೀಡಲಾದ ನೋಟೀಸ್‌ಗೆ ಸಮಜಾಯಿಷಿ ನೀಡಲು ಅರ್ಜಿದಾರರಿಗೆ ಸಾಕಷ್ಟು ಕಾಲಾವಕಾಶ ನೀಡಿದಾಗಲು ಪ್ರಾಧಿಕಾರದ ಮುಂದೆ ಹಾಜರಾಗದೆ ಇದ್ದುದರಿಂದ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡು ಸಾಕ್ಷಿದಾರರಿಗೆ ಸಮನ್ಸ್ ನೀಡಲಾಯಿತು. ಈ ಮದ್ಯ ಅರ್ಜಿದಾರರ

ಪರ ವಕೀಲರು ದಿನಾಂಕ:4.5.2006 ರಂದು ಪ್ರಾಧಿಕಾರಕ್ಕೆ ನಿವೃತ್ತಿ ಮೆಮೋ ಸಲ್ಲಿಸಿ ಪ್ರಕರಣದಿಂದ ನಿವೃತ್ತಿ ಹಿಂದಿರುಗಿ ಪಡೆಯಲು ಅನುಮತಿ ಕೋರಿದ್ದರಿಂದ, ಅನುಮತಿಸಿದ ಅರ್ಜಿದಾರರಿಗೆ ಪ್ರಕರಣದಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡು ವಾಹನವನ್ನು ಸರ್ಕಾರಕ್ಕೆ ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಬಗ್ಗೆ ನೋಟೀಸ್‌ನ್ನು ದಿನಾಂಕ:14.6.2006 ರಂದು ತನಿಖಾಧಿಕಾರಿಗಳ ಮುಖಾಂತರ ಜಾರಿಗೊಳಿಸಲಾಗಿತ್ತು. ಈ ಬಗ್ಗೆ ಅರ್ಜಿದಾರರು ಪ್ರಾಧಿಕಾರದ ಮುಂದೆ ಹಾಜರಾಗಿ ಯಾವುದೇ ಸಮಜಾಯಿಷಿ ಸಲ್ಲಿಸಿರುವುದಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ.ಅ.ನಿ ರವರ ವಾದವನ್ನು ಆಲಿಸಿದ್ದು, ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ತಮ್ಮ ವಾದ ಮಂಡಿಸಿರುತ್ತಾರೆ.

ಮೊಕದ್ದಮೆಯು ದಾಖಲಾಗಿ 3 ವರ್ಷ 5 ತಿಂಗಳುಗಳು ಕಳೆದಿದ್ದು ವಾಹನದ ಮಾಲೀಕರು ವಾಹನವನ್ನು ಈ ಕೃತ್ಯಕ್ಕೆ ಬಳಸಿಲ್ಲ ಎಂಬುದನ್ನು ಸಾಕ್ಷಾಧಾರಗಳ ಮುಖಾಂತರ ಸಾಬೀತುಪಡಿಸದೇ ಇರುವುದರಿಂದ ಮತ್ತು ವಾಹನದ ಮಾಲೀಕರೇ ಒಂದನೇ ಆರೋಪಿಯಾಗಿರುವುದರಿಂದ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿ ಕೃತ್ಯವನ್ನು ಎಸಗಿರುವ ಅಂಶವು ಸ.ಅ.ನಿ. ವಾದದಿಂದ ದೃಢಪಟ್ಟಿರುವುದರಿಂದ ಅಲ್ಲದೇ ವಾಹನದ ಮಾಲೀಕರಿಗೆ ಸಾಕಷ್ಟು ಸಮಯಾವಕಾಶ ನೀಡಿದಾಗಲು ಪ್ರಾಧಿಕಾರದ ಮುಂದೆ ಹಾಜರಾಗಿ ವಾಹನದ ಮೇಲೆ ಹಕ್ಕು ಸಾಧಿಸದೇ ಇರುವುದರಿಂದ ಅಲ್ಲದೆ ಜಪ್ತಾಗಿರುವ ವಾಹನವು ಇಲಾಖಾ ವಶದಲ್ಲಿಯೇ ಇದ್ದು, ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಕೃತಿಯ ವೈಪರೀತ್ಯಗಳಿಗನುಗುಣವಾಗಿ ಹಾಳಾಗಿ ಸರ್ಕಾರದ ರಾಜಸ್ವಕ್ಕೆ ಧಕ್ಕೆ ಉಂಟಾಗುವ ಸಂಭವವಿರುವುದರಿಂದ ಹಾಗೂ ಮೊಕದ್ದಮೆಯ ಶೀಘ್ರ ವಿಲೇವಾರಿ ದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಸಿ) ಅಡಿಯಲ್ಲಿ ವಶಪಡಿಸಿಕೊಂಡ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದು ಯೋಗ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿರುವುದರಿಂದ ಈ ಕೆಳಕಂಡ ಆದೇಶ.

"ಆದೇಶ"

ಕೆ.ಸಿ. ಹರಿದಾಸ್, ಅಧಿಕಾರಯುತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಆದ ನಾನು ಅಬಕಾರಿ ನಿರೀಕ್ಷಕರು ಚಿಕ್ಕಮಗಳೂರು ಉಪ ವಿಭಾಗ ಇವರ ಪ್ರ.ವ.ವ. ಸಂ:27/2004-05 ರ ಅಡಿಯಲ್ಲಿ ಜಪ್ತುಪಡಿಸಿದ ವಾಹನದ ಸಂಖ್ಯೆ:ಕೆ.ಎ. 18-ಎಲ್:1851 ಬಜಾಜ್ ಸಿ.ಟಿ. 100 ಬೈಕ್‌ನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಂ 43 (ಬಿ)ಅಡಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಸಿ)ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶಿಸಿರುತ್ತೇನೆ.

ನಗದು ಹಣ 4,025/-(ನಾಲ್ಕು ಸಾವಿರದ ಇಪ್ಪತ್ತೈದು ರೂಪಾಯಿಗಳು ಮಾತ್ರ) ಗಳನ್ನು ಸರ್ಕಾರಕ್ಕೆ ಸಂದಾಯ ಮಾಡಿದ ಕ್ರಮವನ್ನು ಅನುಸಮರ್ಥಿಸಿದೆ.

ಈ ಆದೇಶವನ್ನು ಇಂದು ಅಂದರೆ 22ನೇ ಆಗಸ್ಟ್ 2008 ರಂದು ಬೆರಳಚ್ಚುಗಾರರಿಗೆ ಉಖ್ತಲೇಖನ ಕೊಟ್ಟು ಗಣಕಯಂತ್ರದಲ್ಲಿ ಬೆರಳಚ್ಚಿಸಿದ ನಂತರ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿನಗಳ ನಂತರ ಜಾರಿಯಲ್ಲಿ ಬರುತ್ತದೆ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಡೆಪ್ಯೂಟಿ
ಕಮೀಷನರ್ ಆಫ್ ಎಕ್ಸೈಸ್ ಚಿಕ್ಕಮಗಳೂರು
ಜಿಲ್ಲೆ, ಚಿಕ್ಕಮಗಳೂರು

ಅಧಿಕಾರಿಯುತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಇವರ ನ್ಯಾಯಾಲಯದಲ್ಲಿ

ಡಿ.ಟಿ.ಸಿ.ಆರ್ ನಂ. 130/2007-08, ದಿನಾಂಕ:29-8-2008

ಲಿಂಗದಹಳ್ಳಿ ಪೊಲೀಸ್ ಠಾಣಾ. ಮೊಕದ್ದಮೆ ನಂ. 79/2007, ದಿನಾಂಕ:19ನೇ ನವೆಂಬರ್ 2007

ಉಪಸ್ಥಿತರು : ಕೆ.ಸಿ. ಹರಿದಾಸ್
ಅಧಿಕಾರಿಯುತ ಅಧಿಕಾರಿ ಹಾಗೂ
ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,
ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು

ಪಿರ್ಯಾಧಿದಾರರು : ಆರಕ್ಷಕ ಉಪ ನಿರೀಕ್ಷಕರು
ಲಿಂಗದ ಹಳ್ಳಿ ಪೊಲೀಸ್ ಠಾಣೆ

ಆಪಾದಿತರು : ಎ1: ಚಿನ್ನಪ್ಪಯ್ಯ ಬಿನ್ ಮುನಿಸ್ವಾಮಿ
ಎ2: ದಾಸಪ್ಪ ಬಿನ್ ಲೇಟ್ ಹನುಮಬೋವಿ

ಪ್ರಕರಣದ ಮುಖ್ಯಾಂಶಗಳು :

ದಿನಾಂಕ: 19.11.2007 ರಂದು ಸಂಜೆ 4.55 ಗಂಟೆಯ ಸಮಯದಲ್ಲಿ ಆರಕ್ಷಕ ಉಪ ನಿರೀಕ್ಷಕರು ಲಿಂಗದಹಳ್ಳಿ ಪೊಲೀಸ್ ಠಾಣೆ ಇವರು ಖಚಿತ ವರ್ತಮಾನದ ಮೇರೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಲಿಂಗದಹಳ್ಳಿ ಗ್ರಾಮದ ಹುಲಿತಿಮ್ಮಾಪುರ ಗೇಟ್‌ನ ಹತ್ತಿರ ನಿಂತಿದ್ದಾಗ ತರೀಕೆರೆ ಕಡೆಯಿಂದ ಇಬ್ಬರು ಅಸಾಮಿಗಳು ವಾಹನ ಸಂಖ್ಯೆ:ಕೆಎ 18-ಇ 7577 ರ ಎಂ. 80 ಮೋಟಾರು ಸೈಕಲ್‌ನಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಬರುವುದನ್ನು ಗಮನಿಸಿ ವಾಹನವನ್ನು ತಡೆದು ನಿಲ್ಲಿಸಿ ವಾಹನದಲ್ಲಿದ್ದ ಅಸಾಮಿಗಳಾದ ಚನ್ನಪ್ಪಯ್ಯ ಬಿನ್ ಮುನಿಸ್ವಾಮಿ, ಹುಲಿತಿಮ್ಮಾಪುರ ಹಾಗೂ ದಾಸಪ್ಪ ಬಿನ್ ಲೇ. ಹನುಮಬೋವಿ ಹುಲಿತಿಮ್ಮಾಪುರ ಇವರುಗಳನ್ನು ವಿಚಾರಿಸಿ, ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 180 ಮಿಲಿಯ 48 ಬಾಟಲಿಗಳಲ್ಲಿ ಒಟ್ಟು 8.640 ಲೀಟರ್ ವಿಂಡ್ಸರ್ ವಿಸ್ಕಿ ಮದ್ಯ ಹೊಂದಿದ್ದು, ಸದರಿ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ರಹದಾರಿ ವಗೈರೆ ಇತ್ಯಾದಿ ದಾಖಲಾತಿಗಳನ್ನು ಹಾಜರುಪಡಿಸದೆ ಇದ್ದುದರಿಂದ ಇದು ಅಕ್ರಮ ಮದ್ಯವೆಂದು ಖಚಿತಪಡಿಸಿಕೊಂಡು ಸ್ಥಳದಲ್ಲಿ ಅನುಸರಿಸಬೇಕಾದ ಕ್ರಮವನ್ನು ಜರುಗಿಸಿ ದೊರೆತ ಮದ್ಯದೊಂದಿಗೆ ವಾಹನವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿಗೊಳಿಸಿ ಠಾಣಾ ಮೊಕದ್ದಮೆ ನಂ. 79/2007 ರಲ್ಲಿ ಮೊಕದ್ದಮೆ ದಾಖಲಿಸಿ ಪ್ರಥಮ ವರ್ತಮಾನ ವರದಿಯನ್ನು ನ್ಯಾಯಾಲಯಕ್ಕೂ ಹಾಗೂ ಮೇಲಾಧಿಕಾರಿಗಳಿಗೂ ಸಲ್ಲಿಸಿ, ತನಿಖೆಯನ್ನು ಮುಂದುವರೆಸಿ ವಶಪಡಿಸಿಕೊಂಡ ವಾಹನ ಹಾಗೂ ಮದ್ಯವನ್ನು ಅಬಕಾರಿ ಉಪ ನಿರೀಕ್ಷಕರು, ಜಾರಿ ಮತ್ತು ತನಿಖೆ ತರೀಕೆರೆ ತಾಲ್ಲೂಕು ಇವರಿಗೆ ಹಸ್ತಾಂತರಿಸಿರುತ್ತಾರೆ.

ವಶಪಡಿಸಿಕೊಂಡ ವಾಹನ ಹಾಗೂ ಮದ್ಯಕ್ಕೆ ಸಂಬಂಧಿಸಿದಂತೆ ಈ ಪ್ರಾಧಿಕಾರವು ಮುಟ್ಟುಗೋಲಿನ ನಡವಳಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43(ಎ)ರ ಅಡಿಯಲ್ಲಿ ಪ್ರಾರಂಭಿಸಿ, ಆಪಾದಿತರಿಗೆ/ವಾಹನದ ಮಾಲೀಕರಿಗೆ ಕಲಂ 43 (ಬಿ) ಅಡಿಯಲ್ಲಿ ನೋಟೀಸ್ ಜಾರಿ ಮಾಡಲು ಕ್ರಮ ಕೈಗೊಂಡು, ವಾಹನದ ಮಾಲೀಕತ್ವದ ಹಾಗೂ ಮೌಲ್ಯದ ವಿವರಗಳನ್ನು ನೀಡುವಂತೆ ಕೋರಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಮುಟ್ಟುಗೋಲಿನ ನಡವಳಿಕೆಗಳನ್ನು ಮುಂದುವರಿಸಲಾಗಿತ್ತು.

ಆರೋಪಿಗಳ ಪೈಕಿ ದಾಸಪ್ಪ ಎಂಬುವವರಿಗೆ ನೋಟಿಸ್ ಜಾರಿಯಾಗಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಇವರು ನೀಡಿರುವ "ಬಿ" ವರದಿಯ ಪ್ರಕಾರ ಶ್ರೀ ನದೀಮ್ ಮೊಹಿದ್ದೀನ್ ಬಿನ್ ಮಖ್‌ದುಮ್ ಮೊಹಿದ್ದೀನ್ ನಂ. 762 ಮಾರುತಿ ಎಕ್ಸ್‌ಟೆನ್‌ಷನ್, ತರೀಕೆರೆ ಇವರು ವಾಹನದ ಮಾಲೀಕರೆಂದು ತಿಳಿದುಬಂದಿದ್ದು, ಈ ಮೇರೆಗೆ ವಾಹನದ ಮಾಲೀಕರಿಗೆ ದಿನಾಂಕ:27.5.2008 ಮತ್ತು 7.7.2008ರಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 43 (ಬಿ) ಪ್ರಕಾರ ನೋಟೀಸ್‌ನ್ನು ನೊಂದಾಯಿತ ಅಂಚೆ ಹಾಗೂ ತನಿಖಾಧಿಕಾರಿ ಮೂಲಕ ಜಾರಿಗೊಳಿಸಲು ಕ್ರಮ ಕೈಗೊಂಡಿದ್ದು ನೋಟೀಸ್ ಜಾರಿಯಾದ ಬಗ್ಗೆ ಸ್ವೀಕೃತಿಯು ಈ ಪ್ರಾಧಿಕಾರಕ್ಕೆ ಮರಳಿ ಬಂದಿರುತ್ತದೆ.

ದಿನಾಂಕ:17.7.2008 ರಂದು ವಾಹನದ ಮಾಲೀಕರೆಂದು ಹೇಳಲಾದ ಶ್ರೀ ನದೀಮ್ ಮೊಹಿದ್ದೀನ್ ಬಿನ್ ಮಖ್‌ದುಮ್ ಮೊಹಿದ್ದೀನ್ ಇವರು ಈ ಪ್ರಾಧಿಕಾರಕ್ಕೆ ನೋಂದಾಯಿತ ಅಂಚೆ ಮೂಲಕ ಮನವಿ ಸಲ್ಲಿಸಿ ಸದರಿ ವಾಹನಕ್ಕೆ ಸರ್ಕಾರವು ವಿಧಿಸುವ ದಂಡವನ್ನು ಹಾಗೂ ವಾಹನದ ಬೆಲೆಯನ್ನು ಕಟ್ಟಿಕೊಡಲು ಸಾಧ್ಯವಾಗದೇ ಇರುವುದರಿಂದ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ತಮ್ಮ ಅಭ್ಯಂತರ ಇಲ್ಲವೆಂದು ತಿಳಿಸಿರುತ್ತಾರೆ.

ಪ್ರಕರಣದಲ್ಲಿ ವಶಪಡಿಸಿಕೊಂಡ ಮದ್ಯದ ಪೈಕಿ ರಾಸಾಯನಿಕ ಪರೀಕ್ಷೆಗೆ ಮಾದರಿ ತೆಗೆದು ಉಳಿದ 8.460 ಲೀಟರ್ ಮದ್ಯವನ್ನು ಅಬಕಾರಿ ಅಧೀಕ್ಷಕರು, ಜಿಲ್ಲಾ ವಿಚಕ್ಷಣ ದಳ, ಚಿಕ್ಕಮಗಳೂರು ಜಿಲ್ಲೆ ಇವರ ಆದೇಶ ಸಂಖ್ಯೆ:ಡಿಇಐಜಿ/ ಸಿಆರ್ ಎಂ/ಮುಟ್ಟುಗೋಲು /17/2007-08, ದಿನಾಂಕ:8.2.2008ರಲ್ಲಿ ಈಗಾಗಲೇ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಿಲೇವಾರಿಗೊಳಿಸಲಾಗಿರುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ.ಅ.ಸಿ ರವರ ವಾದವನ್ನು ಆಲಿಸಿದ್ದು, ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ತಮ್ಮ ವಾದ ಮಂಡಿಸಿರುತ್ತಾರೆ.

ಮೊಕದ್ದಮೆಯು ದಾಖಲಾಗಿ 9 ತಿಂಗಳುಗಳು ಕಳೆದಿದ್ದು ವಾಹನದ ಮಾಲೀಕರು ವಾಹನವನ್ನು ಈ ಕೃತ್ಯಕ್ಕೆ ಬಳಸಿಲ್ಲ ಎಂಬುದನ್ನು ಸಾಕ್ಷ್ಯಾಧಾರಗಳ ಮುಖಾಂತರ ಸಾಬೀತುಪಡಿಸದೇ ಇರುವುದರಿಂದ ಮತ್ತು ವಾಹನದ ಮಾಲೀಕರು ಅರ್ಜಿ ಸಲ್ಲಿಸಿ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ತಮ್ಮ ಅಭ್ಯಂತರವಿರುವುದಿಲ್ಲವೆಂದು ತಿಳಿಸಿರುವ ಅಂಶದಿಂದ

ವಾಹನದ ಮಾಲೀಕರಿಗೆ ಗೊತ್ತಿದ್ದೆ ಈ ಕೃತ್ಯವನ್ನು ಎಸಗಿರುವ ಅಂಶವು ಸಹಾಯಕ ಅಭಿಯೋಗ ನಿರ್ದೇಶಕರವರ ವಾದದಿಂದ ಮೇಲ್ನೋಟಕ್ಕೆ ಸಾಬೀತಾಗುವುದರಿಂದ ಅಲ್ಲದೇ ವಾಹನದ ಮಾಲೀಕರಿಗೆ ಸಾಕಷ್ಟು ಸಮಯಾವಕಾಶ ನೀಡಿದಾಗಲು ಪ್ರಾಧಿಕಾರದ ಮುಂದೆ ಹಾಜರಾಗಿ ವಾಹನದ ಮೇಲೆ ಹಕ್ಕು ಸಾಧಿಸದೇ ಇರುವುದರಿಂದ ಅಲ್ಲದೆ ಜಪ್ತಾಗಿರುವ ವಾಹನವು ಇಲಾಖಾ ವಶದಲ್ಲಿಯೇ ಇದ್ದು, ತಟಸ್ಥ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಲ್ಲಿ ಪ್ರಕೃತಿಯ ವೈಪರೀತ್ಯಗಳಿಗನುಗುಣವಾಗಿ ಹಾಳಾಗಿ ಸರ್ಕಾರದ ರಾಜಸ್ವಕ್ಕೆ ಧಕ್ಕೆ ಉಂಟಾಗುವ ಸಂಭವವಿರುವುದರಿಂದ ಹಾಗೂ ಮೊಕದ್ದಮೆಯ ಶೀಘ್ರ ಪಿಲೇವಾರಿ ದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಸಿ) ಅಡಿಯಲ್ಲಿ ವಶಪಡಿಸಿಕೊಂಡ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದು ಯೋಗ್ಯವೆಂದು ಪ್ರಾಧಿಕಾರಕ್ಕೆ ಮನವರಿಕೆಯಾಗಿರುವುದರಿಂದ ಈ ಕೆಳಕಂಡ ಆದೇಶ.

"ಆದೇಶ"

ಕೆ.ಸಿ. ಹರಿದಾಸ್, ಅಧಿಕಾರಯುತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಆದ ನಾನು ಲಿಂಗದಹಳ್ಳಿ ಪೊಲೀಸ್ ಠಾಣಾ ಮೊಕದ್ದಮೆ ನಂ. 79/2007, ದಿನಾಂಕ:19.11.2007 ರಲ್ಲಿ ಜಪ್ತುಪಡಿಸಿದ ವಾಹನದ ಸಂಖ್ಯೆ:ಕೆ.ಎ. 18-ಇ:7577 ರ ಎಂ. 80 ಮೋಟಾರು ಸೈಕಲ್‌ನ್ನು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಂ 43 (ಬಿ)ಅಡಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 (ಸಿ)ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶಿಸಿರುತ್ತೇನೆ.

ಈ ಆದೇಶವನ್ನು ಇಂದು ಅಂದರೆ 29ನೇ ಆಗಸ್ಟ್ 2008 ರಂದು ಬೆರಳಚ್ಚುಗಾರರಿಗೆ ಉಖ್ತಲೇಖನ ಕೊಟ್ಟು ಗಣಕಯಂತ್ರದಲ್ಲಿ ಬೆರಳಚ್ಚಿಸಿದ ನಂತರ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಈ ಆದೇಶವು ಇಂದಿನಿಂದ 30 ದಿನಗಳ ನಂತರ ಜಾರಿಯಲ್ಲಿ ಬರುತ್ತದೆ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಡೆಪ್ಯೂಟಿ
ಕಮೀಷನರ್ ಆಫ್ ಎಕ್ಸೈಸ್ ಚಿಕ್ಕಮಗಳೂರು
ಜಿಲ್ಲೆ, ಚಿಕ್ಕಮಗಳೂರು

ಪಿ.ಆರ್. 1044

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ. ಜಿಲ್ಲೆ ಮಂಗಳೂರುರವರ ನ್ಯಾಯಾಲಯದಲ್ಲಿ

ಸಂಖ್ಯೆ:ಎಸ್ ಡಿಕೆ/347/ಡಿಟಿಸಿಆರ್/2007-08, ದಿನಾಂಕ:27-01-2009

ಉಪಸ್ಥಿತರು : ಎನ್.ಎಂ. ಹುಸೇನ್,
ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್,
ದ.ಕ. ಜಿಲ್ಲೆ, ಮಂಗಳೂರು.

ಪಿರ್ಯಾದುದಾರರು :	**ಆರೋಪಿಗಳು:**
ಪೋಲಿಸ್ ಉಪ ನಿರೀಕ್ಷಕರು ಕೋಣಾಜೆ ಪೊಲೀಸ್ ಠಾಣೆ, ಕೋಣಾಜೆ	1: ಎಂ.ಬಿ. ಅಬ್ಬಾಸ್ (32ವ) ಬಿನ್ :ಖಾದ್ರಿ ಬ್ಯಾರಿ, ವಾಸ ಹಿರೆಬಂಡಾಡಿ ಗ್ರಾಮ, ಪುತ್ತೂರು ತಾಲ್ಲೂಕು 2. ಸದಕ್‌ತುಲ್ಲಾ ಯಾನೆ ಸಾದಾಕ್ (33ವ), ಬಿನ್ :ಅಬ್ದುಲ್ ರಹಿಮಾನ್ ವಾಸ:ಬಂಗೇರಕಟ್ಟೆ, ಬಲ್ಲಮಂಜ ಮೊಡಂತ್ಯಾರು, ಮಜ್ಜನ ಗ್ರಾಮ ಬೆಳ್ತಂಗಡಿ ತಾಲ್ಲೂಕು. 3. ಶಶಿ ವಾ: ಬಲ್ಲಮಂಜ, ಮಜ್ಜನ ಗ್ರಾಮ, ಬೆಳ್ತಂಗಡಿ ತಾಲ್ಲೂಕು **ವಾಹನ ಮಾಲೀಕರು :** ಶ್ರೀ ಇಬ್ರಾಹಿಂ, ಬಿನ್: ಖಾದ್ರಿ ಬ್ಯಾರಿ ಅಮ್‌ದಲ್ ಹೌಸ್, ಮಂಜಿನ, ಬೆಳ್ತಂಗಡಿ ತಾಲ್ಲೂಕು, ದ.ಕ. ಜಿಲ್ಲೆ.

ಪ್ರಕರಣದ ಮುಖ್ಯಾಂಶಗಳು :

ದಿನಾಂಕ: 21-1-2008 ರಂದು ಫಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನೊಂದಿಗೆ ಬಂಟ್ವಾಳ ತಾಲ್ಲೂಕು ಕೈರಂಗಳ ಗ್ರಾಮದ ಶ್ರೀಕ್ಷೇತ್ರ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ, ಕೂಟತ್ತಾಜೆ ದ್ವಾರದಿಂದ ನಂದರ ಪದವು ಎಂಬಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಎದುರು ಕಡೆಯಿಂದ ಬರುತ್ತಿದ್ದ ಜೀಪನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸದರಿ ವಾಹನವನ್ನು ಅದರ ಚಾಲಕರು ನಿಲ್ಲಿಸಿ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಓಡಿ ಹೋಗಲು ಪ್ರಯತ್ನಿಸಿದ್ದು, ಜೀಪಿನಲ್ಲಿದ್ದ ಒಬ್ಬಾತನನ್ನು ಸುತ್ತುವರಿದು ಹಿಡಿದು ನೋಡಲಾಗಿ, ಸದರಿ ಜೀಪಿನಲ್ಲಿ ಪಾಲಿಥೀನ್ ಚೀಲಗಳಲ್ಲಿ ಸರಕು ತುಂಬಿಕೊಂಡಿರುವುದು ಕಂಡು ಬಂದಿದ್ದು, ಸದರಿ ಸರಕಿನ ಬಗ್ಗೆ ಸದರಿಯವರಲ್ಲಿ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೆ ತಡವರಿಸಿದಾಗ ಜೀಪಿನಲ್ಲಿದ್ದ ಸರಕನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪಾಲಿಥಿನ್ ಚೀಲಗಳಲ್ಲಿ ಸಾರಾಯಿ ತುಂಬಿದ ಸಾರಾಯಿ ಸ್ಯಾಚೆಟ್‌ಗಳನ್ನು ಇಟ್ಟಿರುವುದು ಕಂಡು ಬಂತು ಸದರಿ ಸಾರಾಯಿ ಸ್ಯಾಚೆಟ್‌ಗಳನ್ನು ಸಾಗಾಟ ಮಾಡಲು ಪರವಾನಿಗೆ ಇದೆಯೇ ಎಂದು ವಿಚಾರಿಸಿದಾಗ ಯಾವುದೂ ಇಲ್ಲವೆಂದು ತಿಳಿಸಿರುವ ಮೇರೆಗೆ ಸದರಿಯವರ ಹೆಸರು ಮತು ವಿಳಾಸವನ್ನು ಕೇಳಲಾಗಿ, ತನ್ನ ಹೆಸರು ಎಂ.ಬಿ. ಅಬ್ಬಾಸ್ (32 ವ) ಬಿನ್ :ಖಾದ್ರಿ ಬ್ಯಾರಿ, ವಾಸ ಹಿರೆಬಂಡಾಡಿ ಗ್ರಾಮ., ಪುತ್ತೂರು ತಾಲ್ಲೂಕು ಮತ್ತು ಓಡಿ ಹೋದವನ ಹೆಸರು ಸದಕ್ ತುಲ್ಲಾ ಯಾನೆ ಸಾದಾಕ್ (33ವ) ಬಿನ್ :ಅಬ್ದುಲ್ ರಹಿಮಾನ್, ವಾಸ:ಬಂಗೇರಕಟ್ಟೆ, ಬಲ್ಲಮಂಜ ಮೊಡಂತ್ಯಾರು, ಮಜ್ಜನ ಗ್ರಾಮ, ಬೆಳ್ತಂಗಡಿ ತಾಲ್ಲೂಕು ಮತ್ತು ಇನ್ನೊಬ್ಬಾತನ ಹೆಸರು ಶಶಿ, ವಾಸ:ಬಲ್ಲಮಂಜ ಮಜ್ಜನ ಗ್ರಾಮ, ಬೆಳ್ತಂಗಡಿ ತಾಲ್ಲೂಕು ಎಂಬುದಾಗಿ ತಾವುಗಳು ಸಾರಾಯಿ ಸ್ಯಾಚೆಟ್‌ಗಳನ್ನು ಅಕ್ರಮವಾಗಿ ಮಾರಾಟಕೋಸ್ಕರ ಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ.

ಜೀಪಿನಲ್ಲಿದ್ದ ಪಾಲಿಥಿನ್ ಚೀಲಗಳಲ್ಲಿದ್ದ ಸಾರಾಯಿ ಸ್ಯಾಚೆಟ್‌ಗಳನ್ನು ಪರಿಶೀಲಿಸಿದಾಗ ಈ ಕೆಳಗಿನಂತೆ ಇರುತ್ತದೆ.

1) 9 ಪಾಲಿಥಿನ್ ಚೀಲಗಳಲ್ಲಿ ತಲಾ 500 ರಂತೆ ಒಟ್ಟು 100 ಎಂ.ಎಲ್.ನ 4500 ಸಾರಾಯಿ ಸ್ಯಾಚೆಟ್‌ಗಳು– 450–000 ಲೀಟರ್ ಸಾರಾಯಿ

2) ಒಂದು ಪಾಲಿಥೀನ್ ಚೀಲಗಳಲ್ಲಿ 100 ಎನ್.ಎಲ್.ನ 350 ಸಾರಾಯಿ ಸ್ಯಾಚೆಟ್‌ಗಳು 35–000 ಲೀಟರ್ ಸಾರಾಯಿ ಒಟ್ಟು:485–000 ಲೀಟರ್ ಸಾರಾಯಿ.

ಸದರಿ ಸಾರಾಯಿ ಸ್ಯಾಚೆಟ್‌ಗಳಿಂದ ರಾಸಾಯನಿಕ ಪರೀಕ್ಷೆಗಾಗಿ ಪ್ರತಿ ಪಾಲಿಥೀನ್ ಚೀಲಗಳಿಂದ ತಲಾ 10 ರಂತೆ ಸಾರಾಯಿ ಸ್ಯಾಚೆಟ್‌ಗಳನ್ನು ತೆಗೆದಿರಿಸಿ ಇವುಗಳನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಭದ್ರಪಡಿಸಿ ಬಿಳಿ ಬಟ್ಟೆಯಿಂದ ಸುತ್ತಿ ಅರಗು ಸೀಲ್ ಮಾಡಿ ಪಂಚರ ಸಹಿ ಇರುವ ಚೀಟಿಯನ್ನು ಅಂಟಿಸಿ ಅನುಕ್ರಮವಾಗಿ 1ಎ ರಿಂದ 10ಎ ತನಕ ಸಂಖ್ಯೆಯನ್ನು ನೀಡಿರುತ್ತಾರೆ. ಸಾರಾಯಿ ಸ್ಯಾಚೆಟ್‌ಗಳನ್ನು ಪರಿಶೀಲಿಸಿದಾಗ, ಅದರ ಮೇಲೆ 100 ಎಂ.ಎಲ್. ನ 35 ಡಿಗ್ರಿ ಯು.ಪಿ. ಗೌರಿ ಇಂಡಸ್ಟ್ರೀಸ್ (ಕರ್ನಾಟಕ), ಪ್ರ.6 ನಂ:54, 55 ಬಿ.ಹೆಚ್. ರಸ್ತೆ, ಕೋಲಾರ ಜಿಲ್ಲೆ ಲೈಸನ್ಸ್ ಸಂಖ್ಯೆ:ಇಸಿಡಿ/14/ಡಿ ಮತ್ತು ಎ/2006–07 ದಿ:19.8.2006 ತಾಲ್ಲೂಕು ಕೋಲಾರ (ಸರಕಾರಿ ಉಗ್ರಾಣದಲ್ಲಿ ತಯಾರಿಸಲ್ಪಟ್ಟದ್ದು) ಹಾಗೂ ಅದರ ಕೆಳಗಡೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಎಂದು ಬರದಿರುತ್ತದೆ. ಸಾರಾಯಿ ಸ್ಯಾಚೆಟ್‌ಗಳನ್ನು ಸಾಗಾಟ ಮಾಡುತ್ತಿದ್ದ ಜೀಪನ್ನು ಪರಿಶೀಲಿಸಿದಾಗ ಇದು ಮಹೇಂದ್ರ ಎಂಡ್ ಮಹೇಂದ್ರ ಕಂಪೆನಿಯ ಹಳೆಯ ಜೀಪ್ ಆಗಿದ್ದು, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಕೆಎ–19–ಎಂ–2394 ಎಂದು ನೋಂದಣಿ ಸಂಖ್ಯೆ ಇರುತ್ತದೆ.

ಸ್ಥಳ ಚೆಕ್‌ಬಂದಿ:

ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಶ್ರೀಕ್ಷೇತ್ರ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಕೂಟತ್ತಾಜೆ ಸ್ವಾಗತ ಗೋಪುರದಿಂದ ನಂದರಪದವು ಕಡೆಗೆ ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನಂದರ ಪದವು ಎಂಬಲ್ಲಿ ಅಪರಾಧ ಪತ್ತೆಯಾಗಿದ್ದು, ಸದರಿ ಸ್ಥಳದಲ್ಲಿ ಡಾಮಾರು ರಸ್ತೆಯು ಸುಮಾರು 10 ಅಡಿ ಅಗಲ ಇದ್ದು, ಸದರಿ ಸ್ಥಳದಿಂದ ಸುಮಾರು 30 ಅಡಿ ದೂರ ಪಶ್ಚಿಮದಲ್ಲಿ ಈಶ್ವರ ಭಟ್ ಎಂಬುವರಿಗೆ ಸೇರಿದ ಖಾಲಿ ಮನೆ ಕಟ್ಟಡ, ಪೂರ್ವಕ್ಕೆ ಗುಡ್ಡ, ಪ್ರದೇಶ. ದಕ್ಷಿಣಕ್ಕೆ ಕೂಟತ್ತಾಜೆ ಪೊಯತ್ತಬೈಲ್ ಕಡೆಗೂ, ಉತ್ತರಕ್ಕೆ ಮಂಜನಾಡಿ ಹೂಹಾಕುವ ಕಲ್ಲು ಕಡೆಗೆ ಹೋಗುವ ರಸ್ತೆಯು ಮುಂದುವರಿಯತ್ತದೆ. ಸದರಿ ಅಪರಾಧ ಸ್ಥಳದಲ್ಲಿ ಮಹಜರನ್ನು ದಿ:21.1.2008ರಂದು ಬೆಳಿಗ್ಗೆ 7.50 ಗಂಟೆಯಿಂದ ಬೆಳಿಗ್ಗೆ 9.50 ಗಂಟೆಯ ತನಕ ಸ್ಥಳದಲ್ಲಿಯೇ ಬರೆದು ಮುಗಿಸಿರುತ್ತಾರೆ.

ಕರ್ನಾಟಕದಲ್ಲಿ ಸಾರಾಯಿ ನಿಷೇಧ ಜಾರಿಯಲ್ಲಿದ್ದು, ಅಕ್ರಮವಾಗಿ ಸಾರಾಯಿಯನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿರುವುದು ಸಾರಾಯಿ ನಿಷೇಧ ಕಾಯಿದೆ ಮತ್ತು ಕರ್ನಾಟಕ ಅಬಕಾರಿ ಕಾಯಿದೆ ಕಲಂ 13 ಸೆಕ್ಷನ್ 32.34 ರ ಪ್ರಕಾರ ಅಪರಾಧ ಹಾಗೂ ಶಿಕ್ಷಾರ್ಹವಾಗಿರುವುದರಿಂದ, ಆರೋಪಿಯನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಿ, ಅಕ್ರಮ ಸಾರಾಯಿ ಸ್ಯಾಚೆಟ್‌ಗಳನ್ನು ಮತ್ತು ಸಾಗಾಟ ಮಾಡಿದ ಜೀಪನ್ನು ಇಲಾಖಾ ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ತಕ್ಷೀರು

ಸಂಖ್ಯೆ:12/2008 ರಂತೆ ಮೊಕದ್ದಮೆಯನ್ನು ದಾಖಲೆ ಮಾಡಿ ಸೊತ್ತುಗಳ ಪಟ್ಟಿ ತಯಾರಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಗೂ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತಾರೆ.

ಸದರಿ ಪ್ರಕರಣಕ್ಕೆ ಸಂಬಂಧಪಟ್ಟ ಪಂಚನಾಮೆ ಪ್ರತಿ, ಪ್ರಥಮ ಮಾಹಿತಿ ವರದಿ ಪ್ರತಿ, ಸೊತ್ತುಗಳ ಪಟ್ಟಿಯ ಪ್ರತಿಯನ್ನು ಫಿರ್ಯಾದಿನೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಿ, ಪ್ರಕರಣದ ಸೊತ್ತುಗಳನ್ನು ಹಾಗೂ ದಾಖಲೆ ಪತ್ರಗಳನ್ನು ಸೊತ್ತುಗಳನ್ನು ಮುಟ್ಟುಗೋಲುಗೊಳಿಸುವ ಮುಂದಿನ ತನಿಖೆ ಬಗ್ಗೆ ಅಬಕಾರಿ ಉಪ ನಿರೀಕ್ಷಕರು ಬಂಟ್ವಾಳ ಜಾರಿ ಮತ್ತು ತನಿಖೆ ಇವರಿಗೆ ಹಸ್ತಾಂತರಿಸಲು ದಿ:28.1.2008 ರಂದು ಈ ಪ್ರಾಧಿಕಾರಕ್ಕೆ ಕೋರಿದ್ದು, ಈ ಪ್ರಾಧಿಕಾರವು ದಿ:4.2.2008 ರಂದು ಪ್ರಕರಣದಲ್ಲಿ ಜಪ್ತು ಮಾಡಿರುವ ಸೊತ್ತುಗಳನ್ನು ಹಸ್ತಾಂತರಿಸಲು ಅನುಮತಿ ನೀಡಲಾಗಿರುತ್ತದೆ.

ಸದರಿ ಪ್ರಕರಣದ ಸೊತ್ತುಗಳನ್ನು ಅಬಕಾರಿ ಉಪ ನಿರೀಕ್ಷಕರು (1), ಬಂಟ್ವಾಳ ಜಾರಿ ಮತ್ತು ತನಿಖೆ ಬಂಟ್ವಾಳ ಇವರು ದಿ:14.2.2008 ರಂದು ಸ್ವೀಕರಿಸಿರುತ್ತಾರೆ. ತನಿಖೆಯನ್ನು ಪ್ರಾರಂಭಿಸಿ ಅಬಕಾರಿ ಉಪ ನಿರೀಕ್ಷಕರು (ನಂ 1), ಬಂಟ್ವಾಳ ವಲಯ, ಬಂಟ್ವಾಳ ಇವರ ತನಿಖಾ ವರದಿ ಸಂಖ್ಯೆ:ಅ.ಇ/ಆರ್/ಸಿ.ಆರ್/45/07–08 ದಿ:5.9.2008ರ ವರದಿಯಲ್ಲಿ ವಶಪಡಿಸಿಕೊಂಡ ಸಾರಾಯಿಂದ ಮಾದರಿಯಾಗಿ ತೆಗೆದ ಸಾರಾಯಿ ಸ್ಯಾಚೆಟ್‌ಗಳನ್ನು ಸಹಾಯಕ ರಾಸಾಯನಿಕ ವಿಶ್ಲೇಷಕರು, ಮಂಗಳೂರು ಇವರಿಗೆ ದಿ:13.2.2008 ರಂದು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದ್ದು, ಸದರಿ ರಾಸಾಯನಿಕ ವಿಶ್ಲೇಷಕರು, ಮಂಗಳೂರು ಇವರ ಪತ್ರ ಸಂಖ್ಯೆ:ಇ–80–10:21:2007–08 ದಿ:11–3–2008ರಲ್ಲಿ ಜಪ್ತು ಮಾಡಲ್ಪಟ್ಟಿರುವ ಸಾರಾಯಿಯ ಮದ್ಯಸಾರದ ಪ್ರಮಾಣ ತಲಾ 32.0 ಇರುವುದಾಗಿ ಇದು ಮಾನವನ ಸೇವನೆಗೆ ಯೋಗ್ಯವಲ್ಲ ಎಂದು ದೃಢೀಕರಣ ಪತ್ರ ನೀಡಿರುತ್ತಾರೆ. ಇದರಂತೆ ಅಬಕಾರಿ ಉಪ ನಿರೀಕ್ಷಕರು (ನಂ. 1) ಬಂಟ್ವಾಳ ವಲಯ ಇವರ ತನಿಖಾ ವರದಿಯಲ್ಲಿ ವಶಪಡಿಸಿಕೊಂಡ ಸಾರಾಯಿ ಸ್ಯಾಚೆಟ್‌ಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಾಶಪಡಿಸಲು ಶಿಫಾರಸ್ಸು ಮಾಡಿರುವ ಮೇರೆಗೆ ವಶಪಡಿಸಿಕೊಂಡ ಸೊತ್ತುಗಳ ಪೈಕಿ ವಾಹನ ಮುಟ್ಟುಗೋಲು ಪ್ರಕ್ರಿಯೆಯನ್ನು ಕಾಯ್ದಿರಿಸಿ ಜಪ್ತುಪಡಿಸಲಾಗಿರುವ (ಮಾದರಿಗಳನ್ನು ಹೊರತುಪಡಿಸಿ) ಸಾರಾಯಿ ಸ್ಯಾಚೆಟ್‌ಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಸಾರಾಯಿಯನ್ನು ಸರಕಾರದ ಅಧಿಸೂಚನೆ ಸಂಖ್ಯೆ:ಎಫ್‌ಡಿ/06/ಪಿಐಎಸ್/07 ದಿ:13.7.2007ರಂತೆ ಮಾರಾಟ ಮಾಡಲು ನಿಷೇಧವಿದ್ದು, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾದ ಸೊತ್ತುಗಳನ್ನು ನಾಶಪಡಿಸುವಂತೆ ಆದೇಶ ಇರುವುದರಿಂದ, ಸದರಿ ಅಧಿಸೂಚನೆಯನ್ನು ಅನುಸರಿಸಿ ಕಲಂ 43(ಎ) 3ರ ಅನ್ವಯ ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ, ಬಂಟ್ವಾಳ ಇವರ ಸಮಕ್ಷಮ ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ ಬೆಂಗಳೂರು, ಇವರ ಸುತ್ತೋಲೆ ಸಂಖ್ಯೆ:ಇಸಿಸಿ/73/ಸಿಆರ್‌ಎಂ/2004 ದಿ:12.9.2005 ರ ಮಾರ್ಗಸೂಚಿಗಳನ್ನು ಅನುಸರಿಸಿ ಮಹಜರು ಜರುಗಿಸಿ ನಾಶಪಡಿಸಲು ದಿ:1.12.2008 ರಂದು ಆದೇಶ ನೀಡಲಾಗಿರುತ್ತದೆ.

ಪ್ರಕರಣದಲ್ಲಿ ಜಪ್ತುಮಾಡಲಾದ ಜೀಪ್ ಸಂಖ್ಯೆ:ಕೆಎ–12–ಎಂ–2394 ರ ಆರ್.ಸಿ. ಮಾಲೀಕರ ಹೆಸರು ಮತ್ತು ವಿಳಾಸವನ್ನು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದು ಸಲ್ಲಿಸುವಂತೆ ಅಬಕಾರಿ ಉಪ ನಿರೀಕ್ಷಕರು (ನಂ. 1), ಬಂಟ್ವಾಳ ಇವರಿಗೆ ಈ ಪ್ರಾಧಿಕಾರದಿಂದ ದಿ:14.3.2008 ರಂದು ನೋಟೀಸನ್ನು ನೀಡಲಾಗಿದ್ದು, ಅಬಕಾರಿ ಉಪ ನಿರೀಕ್ಷಕರು ಸದರಿ ಜೀಪಿನ ಬಗ್ಗೆ ತನಿಖಾ ಕಾರ್ಯವನ್ನು ಪ್ರಾರಂಭಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಗಳೂರು ರವರಿಗೆ ಸದರಿ ವಾಹನದ ಮಾಲೀಕರ ಪೂರ್ಣ ವಿವರದ ಬಗ್ಗೆ ಪತ್ರ ಬರೆಯಲಾಗಿದ್ದು, ಸಾರಿಗೆ ಅಧಿಕಾರಿಗಳು, ಮಂಗಳೂರು ಇವರಿಂದ ದಿ:4.9.2008ರಂದು ನೀಡಲ್ಪಟ್ಟ ಬಿ ರಿಜಿಸ್ಟಾರ್ ದಾಖಲೆ ಪತ್ರಗಳಲ್ಲಿ ವಾಹನದ ನೋಂದಣಿ ಸಂಖ್ಯೆ:ಕೆಎ–12–ಎಂ–2394ರ ಜೀಪು ಆಗಿದ್ದು, ಇದರ ತಯಾರಿಕ ಕಂಪೆನಿ ಮಹೇಂದ್ರ ಎಂದು ಮಹೇಂದ್ರ ಕಂಪೆನಿಯಾಗಿದ್ದು ಮತ್ತು ಇದು 1986 ರ ಮಾಡೆಲ್ ಆಗಿರುತ್ತದೆ. ಇದರ ಚಾಸೀಸ್ ಸಂಖ್ಯೆ:ಸಿಜೆ 500 ಡಿ2 ಡಬ್ಲ್ಯೂಡಿ ಡಿಜೆ 04456 ಮತ್ತು ಇಂಜೀನ್ ನಂ:ಡಿಜೆ–04456 ಆಗಿದ್ದು, ಇದರ ಆರ್.ಸಿ. ಮಾಲೀಕರಾದ ಶ್ರೀ ಇಬ್ರಾಹಿಂ, ಬಿನ್ :ಖಾದ್ರಿ ಬ್ಯಾರಿ, ಅಂದಾಲ್ ಮನೆ, ಮಜ್ಜನ ಗ್ರಾಮ, ಬೆಳ್ತಂಗಡಿ ತಾಲ್ಲೂಕು ಎಂದು ತಿಳಿಸಿರುತ್ತಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಂಗಳೂರು ಇವರು ನೀಡಿರುವ ಬಿ ರಿಜಿಸ್ಟಾರ್ ದಾಖಲೆ ಪತ್ರಗಳ ಪ್ರಕಾರ ದಿ:26.10.2002 ರಿಂದ ಶ್ರೀ ಇಬ್ರಾಹಿಂ, ಬಿನ್ :ಖಾದ್ರಿ ಬ್ಯಾರಿ, ಅಂದಾಲ್ ಮನೆ, ಮಜ್ಜನ ಗ್ರಾಮ ಬೆಳ್ತಂಗಡಿ ತಾಲ್ಲೂಕು ಇವರ ಮಾಲೀಕತ್ವದಲ್ಲಿದ್ದು, ಆರ್.ಸಿ. ಮಾಲೀಕರಿಗೆ ಮತ್ತು ಆರೋಪಿಗಳಾದ ಎಂ.ಬಿ. ಅಬ್ಬಾಸ್ (32 ವ) ಬಿನ್ :ಖಾದ್ರಿ ಬ್ಯಾರಿ, ವಾಸ:ಓರೆಬಂಡಾಡಿ ಗ್ರಾಮ, ಪುತ್ತೂರು ತಾಲ್ಲೂಕು ಮತ್ತು ಸದಕ್‌ತುಲ್ಲಾ ಯಾನೆ ಸಾದಾಕ್ (33 ವ), ಬಿನ್:ಅಬ್ದುಲ್ ರಹಿಮಾನ್, ವಾಸ:ಬಂಗೇರಕಟ್ಟೆ, ಬಲ್ಲಮಂಜ . ಮೊಡಂತ್ಯಾರು, ಮಜ್ಜನ ಗ್ರಾಮ, ಬೆಳ್ತಂಗಡಿ ತಾಲ್ಲೂಕು ಹಾಗೂ ಶಶಿ, ವಾಸ:ಬಲ್ಲಮಂಜ, ಮಜ್ಜನ ಗ್ರಾಮ, ಬೆಳ್ತಂಗಡಿ ತಾಲ್ಲೂಕು ಇವರುಗಳಿಗೆ ಕರ್ನಾಟಕ ಅಬಕಾರಿ ಕಾಯಿದ 1965ರ ಸೆಕ್ಷನ್

43(ಬಿ) ಪ್ರಕಾರ ಕಾರಣ ಕೇಳಿ ನೋಟೀಸುಗಳನ್ನು ಈ ಪ್ರಾಧಿಕಾರದಿಂದ ದಿ:1.12.2008 ರಂದು ನೋಂದಣಿ ಅಂಚೆ ಮೂಲಕ ರವಾನಿಸಲಾಗಿದ್ದು, ವಾಹನದ ಮಾಲೀಕರಾದ ಶ್ರೀ ಇಬ್ರಾಹಿಂ ಇವರು ದಿ:15.12.2008 ರಂದು ಕಾರಣ ಕೇಳಿ ನೋಟೀಸನ್ನು ಸ್ವೀಕರಿಸಿದ್ದು, ಈ ಪ್ರಾಧಿಕಾರಕ್ಕೆ ದಿ:17.12.2008 ರಂದು ಸ್ವೀಕೃತ ರಶೀದಿ ಬಂದಿರುತ್ತದೆ. ಆರೋಪಿಗಳಿಗೆ ನೀಡಿದ ಕಾರಣ ಕೇಳಿ ನೋಟೀಸು ಸ್ವೀಕೃತಿಯಾಗದೆ ಈ ಕಛೇರಿಗೆ ಹಿಂದೆ ಬಂದಿರುತ್ತದೆ.

ಅಬಕಾರಿ ಉಪ ನಿರೀಕ್ಷಕರು (ನಂ.1) ಬಂಟ್ವಾಳ ವಲಯ, ಬಂಟ್ವಾಳ ಇವರ ತನಿಖಾ ವರದಿ ಸಂಖ್ಯೆ:ಆರ್.ಸಿ.ಆರ್/45/07-08 ದಿ:5-9-2008 ರಂದು ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ ಇವರ ಮುಖಾಂತರ ಸದರಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡಿರುವ ಜೀಪು ಸಂಖ್ಯೆ:ಕೆಎ-12-ಎಂ-2394 ರ ಮಾಲೀಕತ್ವದ ಬಗ್ಗೆ ಹಾಗೂ ವಾಹನದ ಬಿಡುಗಡೆ ಕೋರಿ ಇದುವರೆಗೂ ಯಾರೂ ಅರ್ಜಿ ಸಲ್ಲಿಸಿರುವುದಿಲ್ಲ. ವಾಹನವನ್ನು ಅಕ್ರಮ ಸಾಗಾಣಿಕೆಗೆ ಬಳಸಿರುವುದು ಖಚಿತವಾಗಿರುವುದರಿಂದ, ಸದರಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ಜೀಪು ಸಂಖ್ಯೆ:ಕೆಎ-12-ಎಂ-2394ನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಬಹಿರಂಗ ಹರಾಜಿನಲ್ಲಿ ವಿಲೇವಾರಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ.

ಈ ಪ್ರಾಧಿಕಾರದಿಂದ ತಕ್ಷೀರಿನಲ್ಲಿ ವಶಪಡಿಸಿಕೊಂಡ ಜೀಪ್‌ನ ಆರ್.ಸಿ. ಮಾಲೀಕರಿಗೆ ಮತ್ತು ಆರೋಪಿಗಳಿಗೆ ನೋಂದಣಿ ಅಂಚೆ ಮೂಲಕ ಕಾರಣ ಕೇಳಿ ನೋಟೀಸುಗಳನ್ನು ನೀಡಿರುತ್ತದೆ. ಆರ್.ಸಿ. ಮಾಲೀಕರಾದ ಶ್ರೀ ಇಬ್ರಾಹಿಂ ಇವರು ಕಾರಣ ಕೇಳಿ ನೋಟೀಸನ್ನು ಸ್ವೀಕರಿಸಿದ್ದರು. ಸದರಿ ಪ್ರಕರಣವು ದಾಖಲಾಗಿ ಸುಮಾರು ಒಂದು ವರ್ಷ ಕಳೆದರೂ ಈ ಪ್ರಾಧಿಕಾರದ ಮುಂದೆ ವಾಹನವನ್ನು ಅಬಕಾರಿ ಕಾಯಿದೆಯಡಿ ಅಪರಾಧಕ್ಕೆ ಬಳಸಿರುವುದಿಲ್ಲವೆಂದು ಸಾಬೀತುಪಡಿಸಲು ದಾಖಲಾತಿಗಳೊಂದಿಗೆ ತನಿಖಾಧಿಕಾರಿಯವರ ಕಛೇರಿಯಲ್ಲಿ ಮತ್ತು ಈ ಪ್ರಾಧಿಕಾರದ ಮುಂದೆ ವಾಹನದ ಮಾಲೀಕತ್ವವನ್ನು ಕೋರಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಯಾವುದೇ ವ್ಯಕ್ತಿಯು ಹಾಜರಾಗಿರುವುದಿಲ್ಲ.

1965ನೇ ಕರ್ನಾಟಕ ಅಬಕಾರಿ ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲು ಮಾಡುವಾಗ ಆರೋಪಿಯು ಪತ್ತೆಯಾಗದಿದ್ದಲ್ಲಿ ಅಥವಾ ಪತ್ತೆಯಾಗುವ ಸಾಧ್ಯತೆಯಿಲ್ಲದಿದ್ದಲ್ಲಿ, ಪ್ರಕರಣವನ್ನು ಪತ್ತೆ ಹಚ್ಚಿದ ಒಂದು ತಿಂಗಳಲ್ಲಿ ಯಾವುದೇ ವ್ಯಕ್ತಿಯು ಪ್ರಾಧಿಕಾರದ ಮುಂದೆ ಹಾಜರಾಗಿ ಅಪರಾಧದಲ್ಲಿ ಜಪ್ತಾಗಿರುವ ಸೊತ್ತುಗಳು ತಮ್ಮದೆಂದು, ಅವುಗಳು ಕಾನೂನುಬದ್ಧವಾಗಿದೆಯೆಂದು ಸಾಕ್ಷ್ಯಾಧಾರದೊಂದಿಗೆ ಸಾಬೀತುಪಡಿಸದೇ ಇದ್ದಲ್ಲಿ, ಸದರಿ ಸೊತ್ತುಗಳು ಕರ್ನಾಟಕ ಅಬಕಾರಿ ಕಾಯಿದೆ ಕಾಲಂ 43 ರ ಅಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿರುವ ಸೊತ್ತುಗಳಾಗಿದ್ದಲ್ಲಿ, ಅಂತಹ ಸೊತ್ತುಗಳನ್ನು ಕಾಲಂ 43 (ಸಿ) ಅಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಪೋಲೀಸ್ ಉಪ ನಿರೀಕ್ಷಕರು, ಕೋಣಾಜೆ ಪೋಲೀಸ್ ಠಾಣೆ, ಕೋಣಾಜೆ ಇವರು ದಾಖಲಿಸಿರುವ ಪ್ರಕರಣದಲ್ಲಿ ಆರೋಪಿಗಳು ಅಕ್ರಮವಾಗಿ 485-000 ಲೀಟರ್ ಸಾರಾಯಿ ಸ್ಯಾಚೆಟ್‌ಗಳನ್ನು ಸಾಗಾಣಿಕೆ ಮಾಡುವಾಗ ವಾಹನವನ್ನು ಪಂಚನಾಮೆಯ ಮುಖಾಂತರ ಸ್ವಾಧೀನಪಡಿಸಿದ್ದು ಹಾಗೂ ವಾಹನದಲ್ಲಿ ಜಪ್ತುಪಡಿಸಲಾಗಿರುವ ವಸ್ತು ರಾಸಾಯನಿಕ ತಜ್ಞರ ಅಭಿಪ್ರಾಯದಂತೆ ಸಾರಾಯಿ ಎಂದು ದೃಢಪಟ್ಟಿದ್ದು, ಸದರಿ ವಾಹನವನ್ನು ಕರ್ನಾಟಕ ಅಬಕಾರಿ ಕಾನೂನಿನ ಉಲ್ಲಂಘನೆಗಾಗಿ ಬಳಸಿರುವುದು ಸ್ಪಷ್ಟವಾಗಿ ಸಾಬೀತಾಗಿರುವುದಾಗಿ ಈ ಪ್ರಾಧಿಕಾರವು ತೀರ್ಮಾನ ತೆಗೆದುಕೊಳ್ಳಬೇಕಾಗಿರುತ್ತದೆ.

ಆರೋಪಿಗಳು ದಿ:21.1.2008 ರಂದು ಅಕ್ರಮವಾಗಿ 100 ಎಂ.ಎಲ್.ನ 4850 ಸಾರಾಯಿ ಸ್ಯಾಚೆಟ್‌ಗಳನ್ನು ಜೀಪು ಸಂಖ್ಯೆ:ಕೆಎ 12-ಎಂ-2394 ರಲ್ಲಿ ಸಾಗಾಟ ಮಾಡಿರುವುದು ಕರ್ನಾಟಕ ಅಬಕಾರಿ ಕಾಯಿದೆ ಕಲಂ 13, 14 ಮತ್ತು 32, 34, 38ಎ ಹಾಗೂ 43ಎ ರಡಿ ಅಪರಾದ ಎಸಗಿರುವುದು ಸಾಬೀತಾಗಿರುತ್ತದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿದಾಗ ಸದರಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ಜೀಪು ಸಂಖ್ಯೆ:ಕೆಎ-12-ಎಂ-2394 ವಶಪಡಿಸಿಕೊಂಡು ಸುಮಾರು ಒಂದು ವರ್ಷ ಕಳೆದರೂ ಯಾವುದೇ ವ್ಯಕ್ತಿಯು ವಾಹನದ ಮಾಲೀಕತ್ವವನ್ನು ಕೋರಿ ಈ ಪ್ರಾಧಿಕಾರದ ಮುಂದೆ ಹಾಜರಾಗಿರುವುದಿಲ್ಲ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ದ.ಕ.ಜಿಲ್ಲೆ, ಮಂಗಳೂರು ಇವರು ನೀಡಿರುವ ಬಿ ರಿಜಿಸ್ಟಾರ್ ದಾಖಲಾತಿ ಪ್ರಕಾರ ವಾಹನ ಮಾಲೀಕರಿಗೆ ಮತ್ತು ಆರೋಪಿಗಳ ವಿಳಾಸಕ್ಕೆ ನೀಡಿರುವ ಕಾರಣ ಕೇಳಿ ನೋಟೀಸುಗಳನ್ನು ಆರ್.ಸಿ. ಮಾಲೀಕರಾದ ಶ್ರೀ ಇಬ್ರಾಹಿಂ ಇವರು ಸ್ವೀಕರಿಸಿದ್ದು, ಈ ಪ್ರಾಧಿಕಾರಕ್ಕೆ ಯಾವುದೇ ಸಮಂಜಸವಾದ ಉತ್ತರ ನೀಡದೇ ಇರುವ ಹಿನ್ನೆಲೆಯಲ್ಲಿ ವಾಹನ ಮಾಲೀಕರ ತಿಳುವಳಿಕೆಯಿಂದ ಹಾಗೂ ಅವರೇ ಈ ಕೃತ್ಯದಲ್ಲಿ ಶಾಮೀಲಾಗಿ ಈ ಕೃತ್ಯವೆಸಗಿರುವುದು ಸ್ಪಷ್ಟವಾಗಿ ಕಾಣಬರುತ್ತದೆ. ಆದುದರಿಂದ ವಾಹನ ಮಾಲೀಕರು ಪ್ರಕರಣವನ್ನು ನಡೆಸಲು ಉತ್ಸುಕರಿಲ್ಲವೆಂದು ಭಾವಿಸಿ ಮತ್ತು ವಾಹನದಲ್ಲಿ ಅಕ್ರಮವಾಗಿ ಸಾರಾಯಿ ಸಾಗಾಣಿಕೆ ಆಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ತಿಳಿದು ಬರುವುದರಿಂದ, ಕಲಂ 43(ಬಿ) ನಡವಳಿಗಳನ್ನು ಕೈಬಿಟ್ಟು ಕಲಂ 43(ಸಿ) ರಡಿಯಲ್ಲಿ ಏಕಪಕ್ಷೀಯವಾಗಿ

ನಿರ್ಣಯವನ್ನು ತೆಗೆದುಕೊಂಡು ಸದರಿ ಜೀಪನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವೆಂಬ ಹಿನ್ನಲೆಯಲ್ಲಿ ಈ ಆದೇಶ.

ಆದೇಶ

ಎಸ್.ಎಂ. ಹುಸೇನ್, ಅಧಿಕೃತ ಅಧಿಕಾರಿ ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ. ಜಿಲ್ಲೆ, ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ ಅಧಿನಿಯಮ 1965ರ ಕಲಂ 43 (ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನಿಯಮ 43 (ಬಿ) ಅನ್ವಯ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿದ ನಂತರ ನಿಯಮ 43 (ಎ)(2) ರ ಅನ್ವಯ ಪೊಲೀಸ್ ಉಪ ನಿರೀಕ್ಷಕರು, ಕೋಣಾಜೆ ಪೊಲೀಸ್ ಠಾಣೆ, ಕೋಣಾಜೆ, ಇವರ ತಕ್ಷೀರು ಸಂಖ್ಯೆ:12/08 ದಿ:21.1.2008 ರಂದು ಜಪ್ತು ಮಾಡಿರುವ ವಾಹನಸಂಖ್ಯೆ: ಕೆಎ-12-ಎಂ-2394 (ಚಾಸೀಸ್ ನಂ:ಸಿಜೆ 500 ಡಿ2 ಡಬ್ಲ್ಯೂ ಡಿಡಿಜೆ-04456 ಮತ್ತು ಎಂಜಿನ್ ಸಂಖ್ಯೆ:ಡಿಜೆ-04456) ಜೀಪನ್ನು ಕರ್ನಾಟಕ ಅಬಕಾರಿ ಕಾಯಿದೆ ಕಲಂ 43(ಸಿ) ಯನ್ವಯ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶಿಸಿರುತ್ತೇನೆ.

ನೂರ್ ಮಹಮ್ಮದ್ ಹುಸೇನ್
ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ
ಕಮೀಷನರ್ ಆಫ್ ಎಕ್ಸೈಸ್ ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು

ಪಿ.ಆರ್. 190

ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಉಪಧನ ಪಾವತಿ ಕಾಯ್ದೆಯಡಿ ನಿಯಂತ್ರಣಾಧಿಕಾರಿಯವರ ನ್ಯಾಯಾಲಯ, ವಿಭಾಗ-4, ಬೆಂಗಳೂರು

ಸಂಖ್ಯೆ:ಪಿಜಿಎ/ಎಸ್.ಆರ್-318/2006-07

ಅರ್ಜಿದಾರರು	**ವಿರುದ್ಧ**	**ಪ್ರತಿವಾದಿಗಳು**
ಶ್ರೀಮತಿ ರತ್ನಮ್ಮ ಕೋಂ ಲೇಟ್ ಸಿ. ನಾಗರಾಜು ದೊಡ್ಡ ಆಲದಹಳ್ಳಿ ಗ್ರಾಮ ಮತ್ತು ಅಂಚೆ ನಾಲೆ ಬೀದಿ, ಕನಕಪುರ		ವಿಭಾಗೀಯ ನಿಯಂತ್ರಕರು ಕೆ.ಎಸ್.ಆರ್.ಟಿ.ಸಿ., ಬೆಂಗಳೂರು ಗ್ರಾಮಾಂತರ ವಿಭಾಗ, ದೀಪಾಂಜಲಿನಗರ, ಮೈಸೂರು ರಸ್ತೆ, ಬೆಂಗಳೂರು-560 026

ಪ್ರಕಟಣೆ

ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೇಲ್ಕಂಡ ಅರ್ಜಿದಾರರು ಈ ನ್ಯಾಯಾಲಯದಲ್ಲಿ ದಿನಾಂಕ:13.3.2007 ರಂದು ಉಪಧನ ಪಾವತಿ ಕಾಯ್ದೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಅವರ ಪತಿ ಲೇಟ್ ಸಿ. ನಾಗರಾಜು ಇವರು ಪ್ರತಿವಾದಿ ಸಂಸ್ಥೆಯಲ್ಲಿ ತಮ್ಮ 19 ವರ್ಷಗಳ ಸೇವೆ ಸಲ್ಲಿಸಿ, ಸೇವೆಯಲ್ಲಿದ್ದಾಗಲೇ ದಿನಾಂಕ:26.4.2001 ರಂದು ಮರಣ ಹೊಂದಿದ್ದಾರೆಂದು ತಿಳಿಸಿ, ಪ್ರತಿವಾದಿಗಳಿಂದ ಕಾನೂನು ರೀತ್ಯ ಬರಬೇಕಾದ ವ್ಯತ್ಯಾಸದ ಉಪಧನವನ್ನು ಕೊಡಿಸಿಕೊಡಬೇಕೆಂದು ಕೋರಿರುತ್ತಾರೆ

ಸದರಿ ದಾವೆಯ ವಿಚಾರಣೆ ನಡೆಯುತ್ತಿದ್ದು, ಈ ಬಗ್ಗೆ ಆದೇಶ ಹೊರಡಿಸಬೇಕಾಗಿರುವುದರಿಂದ ಮೇಲೆ ಸೂಚಿಸಿರುವ ಅರ್ಜಿಯನ್ನು ಹೊರತುಪಡಿಸಿ (ಜೀವಂತ ಸದಸ್ಯರು) ಬೇರೆ ಯಾರಾದರೂ ಸದರಿ ಕಾರ್ಮಿಕರಿಗೆ ಸಂಬಂಧಿಸಿದ ಶಾಸನಬದ್ಧ ವಾರಸುದಾರರು ಎಂದು ಪರಿಗಣಿಸಲು ಪ್ರಾರ್ಥಿಸುವುದಾದಲ್ಲಿ ಅಂತಹವರು ಈ ಪ್ರಕಟಣೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ 30 ದಿನಗಳೊಳಗಾಗಿ ಅಂತಹ ಆಕ್ಷೇಪಣೆಗಳನ್ನಾಗಲಿ ಈ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದೆಂದು ಈ ಮೂಲಕ ಸೂಚಿಸಲಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಎ.ಹೆಚ್. ಉಮೇಶ
ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ನಿಯಂತ್ರಣಾಧಿಕಾರಿಗಳು
ಉಪಧನ ಪಾವತಿ ಕಾಯ್ದೆ, ವಿಭಾಗ-4, ಬೆಂಗಳೂರು

ಪಿ.ಆರ್. 538

KA / BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೪	ಬೆಂಗಳೂರು, ಗುರುವಾರ, ಜುಲೈ ೯, ೨೦೦೯ (ಆಷಾಢ ೧೮, ಶಕ ವರ್ಷ ೧೯೩೧)	ಸಂಚಿಕೆ ೨೮

ಭಾಗ – ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್‌ಆರ್ 2008(C-27), ಬೆಂಗಳೂರು, ದಿನಾಂಕ: 28ನೇ ಮೇ 2009

ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 352(1b)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತುರುವೇಕೆರೆ ಪಟ್ಟಣ ಪಂಚಾಯಿತಿಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

1. ಶ್ರೀ ನವೀನ್ ಬಾಬು ಬಿನ್ ಟಿ.ಬಿ. ಮಂಜುನಾಥ್, ಚಿಕ್ಕಮಗಳೂರು ಕಾಫಿ ವರ್ಕ್ಸ್, ಬಾಣಸಂದ್ರ ರಸ್ತೆ, ತುರುವೇಕೆರೆ
2. ಶ್ರೀ ಪುರುಷೋತ್ತಮ ಬಿನ್ ಗುರುಮೂರ್ತಿ, ಗುಜರಿ ವ್ಯಾಪಾರಿಗಳು, ಸಂತೆ ಮೈದಾನ, ಹೊರಪೇಟೆ, ತುರುವೇಕೆರೆ
3. ಶ್ರೀ. ವಿ.ಬಿ. ಸುರೇಶ್ ಬಿನ್ ಬೈರಪ್ಪ, ತುರುವೇಕೆರೆ ಟೌನ್

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಆರ್. ರವೀಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಪಿ.ಆರ್. 326

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್‌ಆರ್ 2008(C-28), ಬೆಂಗಳೂರು, ದಿನಾಂಕ: 28ನೇ ಮೇ 2009

ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 352(1b)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗುಬ್ಬಿ ಪಟ್ಟಣ ಪಂಚಾಯಿತಿಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

1. ಶ್ರೀ ಸುರೇಶ್ ಬಿನ್ ಕಲ್ಲಯ್ಯ, ಶಶಾಂಕ್ ಗ್ಯಾಸ್ ಏಜೆನ್ಸೀಸ್, ತಾ:ಕಛೇರಿ ಎದುರು, ಗುಬ್ಬಿ

2. ಶ್ರೀ ವರದರಾಜು ಬಿನ್ ಸಿದ್ದಪ್ಪ. ಕಾಯಿಪೇಟೆ ಗುಬ್ಬಿ
3. ಶ್ರೀಮತಿ ಎಚ್.ಕೆ. ರಂಗಲಕ್ಷ್ಮಮ್ಮ ಕೋಂ ಪಾಂಡುರಂಗಯ್ಯ, ಶ್ರೀನಿವಾಸ ಕಾಲೇಜು ಹಿಂಭಾಗ, ಗುಬ್ಬಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಆರ್. ರವೀಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಪಿ.ಆರ್. 327

REVENUE SECRETARIAT

NOTIFICATION

No.RD 494 ASD 2008, Bangalore, Dated:21st May 2009.

The final gradation list of Tahsildar Grade-II Cadre for the period from 1-11-1956 to 31.12.2001 and as on 31.12.2001 was published on 11-6-2007 vide Notification No. RD 12 ASG 2001, Dt: 31.12.2001. The Promotion made to the cadre of Tahsildar Grade-II from 1-11-1956 to 31.12.2001 have been reviewed in accordance with the provision of the KCS (RPPP) Act 1973 and the dates of eligibility of the officers for promotion to the cadre of Tahsildar Grade-II have been indicated in column 5 of the gradation list published on 11-6-2007.

The Accountant General (A & E) Karnataka, Bangalore shall revise the pay and allowances of the officers who are still in Government Service as per the provisions of Sub-Sections (3) to (6) of Section 4 of the KCS (RPPP) Act 1973.

The Accountant General (A&E), Karnataka Bangalore shall also revise the pensions and DCRG of the Officers who have already retired from Government Service as per the provisions of Sections 6 and 7 of the KCS (RPPP) Act 1973.

By order and in the name of the Governor of Karnataka
B.V. CHOWKIMATH
Under Secretary to Government
Revenue Department (Services-3)

P.R. 328

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್ಆರ್ 2008(B-6), ಬೆಂಗಳೂರು, ದಿನಾಂಕ: 1ನೇ ಜೂನ್ 2009

ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 11(1)(b)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಮದುರ್ಗ ಪುರಸಭೆಗೆ ಸರ್ಕಾರವು ಅಧಿಸೂಚನೆ ಸಂಖ್ಯೆ :ನಅಇ 125 ಎಂಎಲ್ ಆರ್ 2008 (B-6), ದಿನಾಂಕ:2.1.2009ರಲ್ಲಿ 5 ಜನರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಹೊರಡಿಸಿರುವ ಆದೇಶವನ್ನು ಭಾಗಶಃ ಮಾರ್ಪಡಿಸಿ ಕ್ರಮ ಸಂಖ್ಯೆ 2ರಲ್ಲಿರುವ "ಶ್ರೀ ತಿಪ್ಪಣ್ಣ ಭೀಮಪ್ಪ ಬರಡೂರ, ರಾಮದುರ್ಗ" ಇವರ ಬದಲಿಗೆ "ಶ್ರೀ ಅಬ್ದುಲ್ ಗಣಿ ಮೋದಿನಸಾಬ ಮುನಿಯಾರ, ಜನಿಪೇಟ್, ರಾಮದುರ್ಗ" ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಮದುರ್ಗ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಆರ್. ರವೀಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಪಿ.ಆರ್. 329

ಒಳಾಡಳಿತ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಒಇ 136 ಪಿಎಂಎಸ್ 2007, ಬೆಂಗಳೂರು, ದಿನಾಂಕ: 1ನೇ ಜೂನ್ 2009

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 9ನೇ ಕಲಂನಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ (ಕರ್ನಾಟಕ) ನಿಯಮಗಳು 1961 ರಂತೆ ಕಾರ್ಯನಿರ್ವಹಿಸಲು ಪಾಸ್ಟರ್

ನೆಲ್ಸನ್ ಡಿ. ಕುನ್ಹಾ, ಬೆಥೆಲ್ ಬ್ಯಾಪ್ಟಿಸ್ಟ್ ಚರ್ಚ್, ನಂ. 29, 3ನೇ ಕ್ರಾಸ್, 4ನೇ ಮೈನ್, ಅಶ್ವಿನಿ ಲೇಔಟ್, ಈಜೀಪುರ, ಬೆಂಗಳೂರು-47 ಇವರಿಗೆ ಮೇಲಿನ ಕಾಯ್ದೆಯಡಿಯಲ್ಲಿ ಬೆಂಗಳೂರು ಜಿಲ್ಲೆ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ವಿವಾಹ ವಿಧಿಯನ್ನು ನೆರವೇರಿಸಲು ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಮತಿಯನ್ನು ಈ ಮೂಲಕ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆಲಿಸ್ ಗೊನ್ಸಾಲ್ವಿಸ್
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಪಿ.ಆರ್. 331

ಅಧಿಸೂಚನೆ

ಸಂಖ್ಯೆ: ಒಇ 433 ಪಿಎಂಎಸ್ 2007, ಬೆಂಗಳೂರು, ದಿನಾಂಕ: 1ನೇ ಜೂನ್ 2009

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 9ನೇ ಕಲಂನಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ (ಕರ್ನಾಟಕ) ನಿಯಮಗಳು 1961 ರಂತೆ ಕಾರ್ಯನಿರ್ವಹಿಸಲು ಪಾಸ್ಟರ್ ಪಿ.ಎಸ್. ಮಾಚಯ್ಯ, ಕಂಫರ್ಟಿಂಗ್ ಮಿನಿಸ್ಟ್ರೀಸ್ ಪಿ.ಓ. ಬಾಕ್ಸ್, ನಂ. 9561, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-95 ಇವರಿಗೆ ಮೇಲಿನ ಕಾಯ್ದೆಯಡಿಯಲ್ಲಿ ಬೆಂಗಳೂರು ಜಿಲ್ಲೆ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ವಿವಾಹ ವಿಧಿಯನ್ನು ನೆರವೇರಿಸಲು ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಮತಿಯನ್ನು ಈ ಮೂಲಕ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆಲಿಸ್ ಗೊನ್ಸಾಲ್ವಿಸ್
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

ಪಿ.ಆರ್. 332

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ ಸಂಖ್ಯೆ: ನಅಇ 125 ಎಂಎಲ್ಆರ್ 2008(B-55), ಬೆಂಗಳೂರು, ದಿನಾಂಕ: 1ನೇ ಜೂನ್ 2009

ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 11(1)(b)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತರೀಕೆರೆ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

1. ಶ್ರೀ ಟಿ.ಜಿ. ಸದಾನಂದ ಬಿನ್ ಗುರುಸಿದ್ದಪ್ಪ, ಪಂಚ ಕಳ್ಳಯ್ಯ, ಬೀದಿ, ತರೀಕೆರೆ ತಾಲ್ಲೂಕು
2. ಶ್ರೀಮತಿ ಬಿ.ಎಸ್. ಶಿಲ್ಪಾ ಕೋಂ ಟಿ.ಎಸ್ .ಯಶೋದರಾ ಮೂರ್ತಿ, ಗಾಳಿಹಳ್ಳಿ ಕ್ರಾಸ್, ಎಂ.ಜಿ. ರಸ್ತೆ, ತರೀಕೆರೆ ತಾಲ್ಲೂಕು
3. ಶ್ರೀ ಹೆಚ್.ಬಿ. ಅರುಣ್ ಕುಮಾರ್ ಬಿನ್ ಹೆಚ್.ಆರ್. ಬಸಪ್ಪ ಹಳಿಯೂರು, ತರೀಕೆರೆ ತಾಲ್ಲೂಕು
4. ಶ್ರೀ ಮೈಲಾರಪ್ಪ ಬಿನ್ ಗಂಗಪ್ಪ, ಅಂಬೇಡ್ಕರ್ ನಗರ, 2ನೇ ಕ್ರಾಸ್, ಕೋಟೆ ಕ್ಯಾಂಪ್, ತರೀಕೆರೆ ತಾಲ್ಲೂಕು
5. ಶ್ರೀ ಜಿ. ಸುಬ್ರಮಣ್ಯ ಬಿನ್ ಎಂ.ಆರ್. ಗುಂಡಪ್ಪ, ಅಣ್ಣಪ್ಪನ ಬೀದಿ, ತರೀಕೆರೆ ತಾಲ್ಲೂಕು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಆರ್. ರವೀಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಪಿ.ಆರ್. 337

ಅಧಿಸೂಚನೆ

ಸಂಖ್ಯೆ:ನಅಇ 38 ಗುಅಪ್ರಾ 2009, ಬೆಂಗಳೂರು, ದಿನಾಂಕ: 8ನೇ ಜೂನ್ 2009

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 4(ಸಿ)ರಲ್ಲಿನ (3)(i)ಮತ್ತು (iv)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡವರನ್ನು ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನಾಗಿ ಸರ್ಕಾರದ ಇಚ್ಛಾನುಸಾರ ಅಥವಾ 3 ವರ್ಷದ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಕ್ರ.ಸಂ	ಹೆಸರು ಮತ್ತು ವಿಳಾಸ	ಪದನಾಮ
1	ಶ್ರೀ ರವಿ ಜಿನ್ ಸಿದ್ದರಾಮಪ್ಪ, ಚಂದನಕೆರೆ, ಅಧ್ಯಕ್ಷರು, ಭಾ.ಜ.ಪ. ರೇಣಾಗಲ್ಲಿ, ಬಸವಕಲ್ಯಾಣ	ಅಧ್ಯಕ್ಷರು
2	ಶ್ರೀ ಪೈಯಾಜ್ ಇಸ್ಮಾಯಿಲ್ ಮಿಯಾ ಖುರೇಶಿ, ಕಿಲ್ಲಾಗಲ್ಲಿ, ಬಸವಕಲ್ಯಾಣ	ಸದಸ್ಯರು
3	ಶ್ರೀ ಸಂಜೀವಕುಮಾರ್ ಜಗನ್ನಾಥ ಜಾಧವ್, ಗಾಂಧಿಚೌಕ, ಬಸವಕಲ್ಯಾಣ	ಸದಸ್ಯರು
4	ಶ್ರೀ ರಾಜು ಸದಾನಂದ, ಗಾಂಧಿ ಚೌಕ, ಬಸವಕಲ್ಯಾಣ	ಸದಸ್ಯರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಟಿ. ನಾರಾಯಣಸ್ವಾಮಿ

ಪಿ.ಆರ್. 341 ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ

HOME SECRETARIAT

NOTIFICATION

No.HD 46 COD 2009, Bangalore, Dated:8th June 2009.

In exercise of the powers conferred by Section 6 of Delhi Special Police Establishment Act-1946 (Central Act XXV of 1946)read with Section 21 of the General Clauses Act 1897 (Central Act X of 1897) of the Government of Karnataka accords consent to the extension of powers and jurisdiction to the members of the Delhi Special Establishment for the investigation of the complaint against the accused 1) M.D. Chairman M/s Helios and Matheson Information Technology Ltd., 2) Sri N.V. Shivakumar, Partner, Prize Water House Coopers, Bangalore and 3) State Bank of Maurifins Chennai, u/s 408, 420 & 468 IPC in relation to or in connection with the said offences and any other offences committed in the course of the transaction arising out of the same facts in regard to this case within the whole State of Karnataka.

By order and in the name of Governor of Karnataka

P. SHIVARAMA BHAT

P.R. 342 Under Secretary to Government

Home Department (Crimes)

SOCIAL WELFARE SECRETARIAT

ORDER

No. SWD 2 SBR 2009, Bangalore, Dated:22nd May 2009.

In exercise of the powers conferred by sub-section (1) of section 11 of the Karnataka Prohibition of Beggary Act, 1975 (Karnataka Act 27 of 1975), and in partial modification of notification issued in this behalf, the Government of Karnataka, hereby authorizes the officers specified in Column (2) of the Table below in the respective areas as specified in Column (3) thereof for the purpose of said section namely:

TABLE

Sl. No.	Designation of the officer	Area in which the officer has to exercise powers
1	District Social Welfare Officer	Concerned district
2	District Officer Backward Classes and Minorities	Concerned district
3	Executive Officer, Taluk Panchayat	Concerned Taluk

4	Taluk Social Welfare Officer	Concerned Taluk

By order and in the name of Governor of Karnataka

K. SUBBAIAH

P.R. 344

Under Secretary to Government -2

Social Welfare Department

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ನಂ : ಕಾಇ : 90 : ಎಲ್ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 3ನೇ ನವೆಂಬರ್, 2008

ಕರ್ನಾಟಕ ರಾಜ್ಯಾದ್ಯಂತ "**ಹೋಟೆಲ್**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ ಕನಿಷ್ಟ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಟ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1) ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ / ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಟ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ ಯಾವುದೇ "**ಹೋಟೆಲ್**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರ. ಸಂ.	ಕೆಲಸದ ವರ್ಗಗಳು	ಕನಿಷ್ಟ ವೇತನ		
		ವಲಯ-1	ವಲಯ-2	ವಲಯ-3
1	2	3	4	5
1	ಅಡಿಗೆಯವರು/ಸಿಹಿತಿಂಡಿ ಮಾಡುವವರು/ ಲೆಕ್ಕಗಾರ [ಅಕೌಂಟೆಂಟ್]/ ಸ್ವಾಗತಕಾರರು / ದೂರವಾಣಿ ನಿರ್ವಾಹಕ	3452-92	3420-37	3393-01
2	ಮೇಲ್ವಿಚಾರಕರು / ಅಡಿಗೆ ಮನೆ ಮೇಲ್ವಿಚಾರಕರು	3420-37	3405-25	3379-95
3	ಬಾರ್‌ಮನ್	3394-86	3381-00	3369-45
4	ಸಹಾಯಕ ಅಡಿಗೆಯವ / ದೋಸೆ ಮಾಡುವವ / ಇಡ್ಲಿ ಮಾಡುವವ / ಚಪಾತಿ ಮಾಡುವವ	3381-00	3369-45	3348-66
5	ಕೊಠಡಿ ಹುಡುಗ / ಸಹಾಯಕ [ರೂಂಬಾಯ್]	3381-00	3369-00	3348-66
6	ಕಾಫಿ/ಟೀ ಮಾಡುವವ/ವಿತರಣೆ ಸರಬರಾಜು ಮಾಡುವವ ಬೇರರ್/ ವೈಟರ್, ಬಟ್ಲರ್, ಅರೆಯುವವ ಅಥವಾ ರುಬ್ಬುವವ	3348-66	3166-80	3140-23
7	ತರಕಾರಿ ಹಚ್ಚುವವ / ಮಾಂಸದ ಚೂರು ಮಾಡುವವ / ಪಾರ್ಸಲ್ ಹುಡುಗ	3166-80	3129-73	3050-25
8	ನೀರು ಕೊಂಡ್ಯೊಯುವವ / ತೊಟದ ಮಾಲಿ / ದೋಬಿ ಅಥವಾ ಅಗಸ			
9	ವಿದ್ಯುತ್ ವಿಷಯಗ್ರಾಹಿ [ಎಲೆಕ್ಟ್ರೀಷಿಯನ್]	3420-37	3393-81	3379-95
10	ಲಿಫ್ಟ್ ಅಟೆಂಡರ್	3166-08	3139-18	3050-45

11	ಗುಮಾಸ್ತ / ಬೆರಳಚ್ಚುಗಾರ / ನಗದು ಗುಮಾಸ್ತ / ಸರಕು ಗುಮಾಸ್ತ	3381-00	3368-45	3348-46
12	ಶುಚಿ ಮಾಡುವವರು/ಜವಾನ/ಕಾವಲುಗಾರ / ಕಸಗುಡಿಸುವವರು/ ಕಛೇರಿ ಸಹಾಯಕ ಮತ್ತು ಮೇಲ್ಕಂಡ ಕೆಲಸಗಳಿಗೆ ಹೋಲುವ ರೀತಿಯ ಇನ್ನಾವುದೇ ರೀತಿಯ ಕೆಲಸ ಮಾಡುವವರು.	3166-80	3140-23	3050-45
13	ಮೇಲ್ಕಂಡ ವರ್ಗಗಳ ಹೊರತುಪಡಿಸಿ ಇನ್ಯಾವುದೇ ರೀತಿಯ ಪರಿಶ್ರಮವಿಲ್ಲದ ಕೆಲಸ ಮಾಡುವವರು.	3166-80	3140-23	3050-46

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960-100) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3196 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 3 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಏಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.
8. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.
   (ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.
   (ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.
   (ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷ ದೊಳಗಿರುವ ವ್ಯಕ್ತಿ.

ವಲಯ-1 : ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಗಳು ಮತ್ತು ಗೊತ್ತುಪಡಿಸಿದ ಜಿಲ್ಲಾ ಕೇಂದ್ರ ಮತ್ತು ಆಗ್ಲೋಮರೇಷನ್ ಪ್ರದೇಶಗಳು. [ಕಾರ್ಪೊರೇಷನ್ ಇರುವ ಪಟ್ಟಣಗಳು]

ವಲಯ-2 : ಜಿಲ್ಲಾ ಕೇಂದ್ರ ಪ್ರದೇಶಗಳು ಮತ್ತು ಅದಕ್ಕೆ ಗೊತ್ತುಪಡಿಸಿದ ಆಗ್ಲೋಮರೇಷನ್ ಪ್ರದೇಶಗಳು.

ವಲಯ-3 : ವಲಯ-1 ಮತ್ತು 2 ರಲ್ಲಿ ನಮೂದಿಸದೇ ಇರುವ ರಾಜ್ಯದ ಇತರೇ ಪ್ರದೇಶಗಳು.

ಸೂಚನೆ:- ಕಾರ್ಮಿಕರಿಗೆ ಆಹಾರ ಸರಬರಾಜು ಮಾಡಲಾಗುತ್ತಿದ್ದರೆ ಅಂತಹವರ ಸಂಬಳದಿಂದ ಈ ಅಧಿಸೂಚನೆಯ ಅನುಸೂಚಿಯಲ್ಲಿನ ಆಯಾ ವಲಯಗಳಲ್ಲಿನ ಕನಿಷ್ಟ ವೇತನಗಳಲ್ಲಿ ಯಾವುದು ಅತ್ಯಂತ ಕಡಿಮೆಯೋ ಅದರ ಮೇಲೆ ಶೇ. 15 ರಷ್ಟು ಕಡಿತ ಮಾಡಬಹುದಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕದಲ್ಲಿ 3196 ಅಂಶಗಳ ಮೇಲೆ ಆಗುವ ಏರಿಕೆ ಇಳಿತಕ್ಕೆ ಅನುಗುಣವಾಗಿ ಜೀವನ ನಿರ್ವಹಣಾ ಭತ್ಯೆಯಲ್ಲಿಯೂ ಆಹಾರ ಸರಬರಾಜಿಗಾಗಿ ಮೇಲ್ಕಂಡ ಸೂತ್ರದಂತೆ ಶೇ. 15 ರಷ್ಟು ಕಡಿತ ಅನ್ವಯಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಪಿ.ಆರ್. 333

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ

ಅಧಿಸೂಚನೆ

ನಂ : ಕಾಇ : 95 : ಎಲ್ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 3ನೇ ನವೆಂಬರ್, 2008

ಕರ್ನಾಟಕ ರಾಜ್ಯಾದ್ಯಂತ "**ರಸ್ತೆಗಳ ನಿರ್ಮಾಣ ಅಥವಾ ನಿರ್ವಹಣಾ ಮತ್ತು ಕಟ್ಟಡಗಳ ನಿರ್ಮಾಣಗಳಲ್ಲಿನ**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಟ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಟ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1) ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಟ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ ಯಾವುದೇ "ರಸ್ತೆಗಳ ನಿರ್ಮಾಣ ಅಥವಾ ನಿರ್ವಹಣಾ ಮತ್ತು ಕಟ್ಟಡಗಳ ನಿರ್ಮಾಣಗಳಲ್ಲಿನ" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರ. ಸಂ	ಕೆಲಸದ ವರ್ಗಗಳು	ಕನಿಷ್ಟ ವೇತನ ದರಗಳು ರೂ.ಗಳಲ್ಲಿ [ಪ್ರತಿ ದಿನಕ್ಕೆ]	
		ವಲಯ–1	ವಲಯ–2
1	2	3	4
ಕುಶಲ–ಎ			
1	ರೋಡ್ ರೋಲರ್ ಚಾಲಕ, ಕಮ್ಮಾರ		
2	ಕಲ್ಲು ಕಡಿಯುವವ		
3	ಒಂದನೇ ದರ್ಜೆಯ ಗಾರೆ, ಇಟ್ಟಿಗೆ ಕೆಲಸದವ		
4	ಒಂದನೇ ದರ್ಜೆ ಬಡಗಿ		
5	ಕೊಳಾಯಿಯವ [ಪ್ಲಂಬರ್]		
6	ತವರದ ಕೆಲಸದವ		
7	ಮುಖ್ಯ ಕೆಲಸಗಾರ [ಫೋರ್‌ಮನ್]	115–00	112–00
8	ನರಂಗ		
9	ಬಣ್ಣ ಬಳಿಯುವವ [ಪೇಂಟರ್]		
10	1ನೇ ದರ್ಜೆ ಫಿಟ್ಟರ್		
11	1ನೇ ದರ್ಜೆ ಮೆಕ್ಯಾನಿಕ್		

12	ಆಸತ್ರೆ ವಾಹನ ಅಥವಾ ಬಸ್ ಚಾಲಕ	115–00	112–00
13	ವಾಯು ಬೈರಿಗೆ ಯಂತ್ರ ಚಾಲಕ		
14	ಯಂತ್ರ ಚಾಲಕ		
15	ಗ್ಯಾಸ್‌ನಿಂದ ಅಥವಾ ವಿದ್ಯುತ್‌ನಿಂದ ಬೆಸುಗೆ ಹಾಕುವವ		
16	ಅಳತೆ ಮಾಪಕವನ್ನು ಸರಿ ಮಾಡುವವ [ಗೇಜ್ ರಿಪೇರರ್]		
17	ಪ್ರಯೋಗಾಲಯದ ಸಹಾಯಕ		
18	ಮೆಷಿನ್ ಆಪರೇಟರ್		
19	ಚರಕಿಯವ [ಟರ್ನರ್]		
20	ಬೆಸುಗೆಯವ [ವೆಲ್ಡರ್]		
21	ದೂರವಾಣಿ ನಿರ್ವಾಹಕ		
22	ಕ್ರೇನ್ ಚಾಲಕ		
23	ಕಲ್ಲು ಜಜ್ಜುವವ		
24	ಭಾರಿ ಸುತ್ತಿಗೆ ಕೆಲಸದವ		
25	ಸಿಡಿಸುವವ		
26	ಕಲ್ಲಿನ ಕೆಲಸದವ [ಸ್ಟೋನ್ ಕ್ರಷರ್]		
27	ನೆಲ ನುಣುಪುಗೊಳಿಸುವವ [ಪಾಲೀಶ್ ಮಾಡುವವ]		
28	ಕಟಮೊಳೆ ಹೊಡೆಯುವವ [ರಿವೀಟರ್]		
29	ಗಾರೆಯವ		
30	ನುಣುಪುಗಾರ		
31	ಪಂಪ್ ಚಾಲಕ		
32	ಕಲ್ಲು ನುಣುಪುಗೊಳಿಸುವವ		
33	ಸರಳು ಬಗ್ಗಿಸುವವ		
34	ಡ್ರೈವರ್		
35	ಕಲ್ಲಿನಲ್ಲಿ ಕಟಮೊಳೆ ಹೊಡೆಯುವವ [ಸ್ಟೋನ್ ರಿವೀಟ್‌ಮೆಂಟ್ ಬಿಲ್ಡರ್] ವಿದ್ಯುತ್ ಶಾಸ್ತ್ರಜ್ಞ [ಎಲೆಕ್ಟ್ರೀಷಿಯನ್]		
36	ಮೇಸ್ತ್ರಿ ಅಥವಾ ಮೇಲ್ವಿಚಾರಕ 1ನೇ ದರ್ಜೆಯ ಗುಮಾಸ್ತ		
37	ತೋಟಗಾರಿಕಾ ಸೂಪರ್‌ವೈಸರ್		
38	ಶೋವಲ್ ಮತ್ತು ಸ್ಕಾರ್‌ವರ್		
	ಅರೆ ಕುಶಲ		
1	ಶುಚಿಗೊಳಿಸುವವ	110–00	109–00
2	ಕಲ್ಲರಗನ್ನು ಚಿಮುಕಿಸುವವ[ಅಸ್ಫಾಲ್ಟ್ ಸ್ಪ್ರೀಯರ್]		
3	ಕೊರೆಯುವವ [ಡ್ರಿಲ್ಲರ್]		
4	ಸವಗಣಿ ಆಥವಾ ಚವಲಿ		
5	ಸುಣಷಿ ಬಳಿಯುವವ		
6	ಬಣ್ಣ ಬಳಿಯುವವ		
7	ಡ್ರೈವರ್		
8	ಮರ ಕೊಯ್ಯುವವ		
9	ಜೋಡಕನಿಗೆ ಸಹಾಯಕ		
10	ತೋಟ ಮಾಲಿ [ಗಾರ್ಡನರ್]		
11	ಅಡಿಗೆಯವ		
12	ಅಗಸ		

13	ನಿರ್ವಾಹಕ		
14	ಉಸ್ತುವಾರಿ ನೋಡುವವ [ಕೇರ್ ಟೇಕರ್]		
15	ಸುತ್ತಿಗೆ ಕೆಲಸದವ		
16	ಲಿಫ್ಟ್ ಚಾಲಕ		
17	ಬದಿರಿನ ಪರದೆ ಮಾಡುವವನು [ಚೆಕ್ ಮೇಕರ್]		
18	ಬಡಗಿಯ ಸಹಾಯಕ		
19	ಗುಂಪು ಕೆಲಸದವ [ಗ್ಯಾಂಗ್‌ಮನ್]		
20	ಅಂಬಿಗ		
21	ಗ್ಡಾರಿ ಕೆಲಸದವ [ಜಂಪರ್ ಮನ್]		
22	ಇಟ್ಟಿಗೆ ಮಾಡುವವ		
23	ಕಲ್ಲರಗು ಬೇಯಿಸುವವ		
24	ಸುಣ್ಣ ಕಲ್ಲು ಸುಡುವವ		
25	ಗಾರೆ ಮತ್ತು ಇಟ್ಟಿಗೆ ಕೆಲಸದವ [2ನೇ ದರ್ಜೆ]		
26	ಬಡಗಿ [2ನೇ ದರ್ಜೆ]		
27	ಜೋಡಕ [2ನೇ ದರ್ಜೆ]		
28	ಮೆಕ್ಯಾನಿಕ್ [2ನೇ ದರ್ಜೆ]		
29	ವಿದ್ಯುತ್ ತಂತಿ ಕೆಲಸದವ [ವೈರ್‌ಮನ್/ಗುಮಾಸ್ತ ದರ್ಜೆ]		
30	ಸ್ಟೋನ್ ವಡ್ಡರ್		
31	ಡೀಸರ್ ಕಂಪ್ರೆಸರ್ ಆಪರೇಟರ್		
32	ಫೈರ್ ಮ್ಯಾನ್ ಇನ್ ಬ್ರಿಕ್ ಪ್ಲಾಂಟ್		
33	ಮಾಲಿ ತರಬೇತಿ ಪಡೆದ ಸರ್ಟಿಫಿಕೇಟ್ ಹೊಂದಿರುವವರು		
34	ಬಿಸಿ ಸಹಿತ ವಾಟರ್ ಬ್ಯಾಗ್		
35	ಹಾರ್ಟಿಕಲ್ಚರಲ್ ಗಾರ್ಡನರ್		
36	ಗ್ಲೇಯರ್		
37	ಪಟ್ವಾರಿಗಳು		
38	ಟೈಲ್ ಲೇಯರ್ [ಗ್ಲೇಸ್, ಮೊಸಾಯಿಕ್ ಟೈಲ್, ಇತರೆ]		
39	ಮೇಸಸ್		
40	ಟ್ರೇಸರ್ [ಸರ್ಟಿಫಿಕೇಟ್ ಹೋಂದಿರುವವರು]		
42	ಕುಶಲಿಯಲ್ಲದ [ಭಾರದ ಕೆಲಸ]	110–98	109–41
43	ಕುಶಲಿಯಲ್ಲದ [ಹಗುರ ಕೆಲಸ]		
44	ಅಕ್ಷರಸ್ಥ ಕೂಲಿ		
45	ವಾಚ್‌ಮನ್		
46	ಸ್ವೀಪರ್ / ಸ್ಕಾವೆಂಜರ್		
47	ಬಿಲ್ಲೋವರ್		
48	ಮುಖ್ಯ ಮಜ್ದೂರ್		
49	ಬ್ಲೂಪ್ರಿಂಟರ್		
50	ಜೋಡಿ ಎತ್ತುಗಳ ಗಾಡಿಯವ	115–00	112–00
51	ಒಂದೆತ್ತಿನ ಗಾಡಿಯವ		
52	ಪದವೀಧರ ನೌಕರ		
53	ಇಂಜಿನಿಯರಿಂಗ್ ಡಿಪ್ಲೊಮೊ ನೌಕರ	125–00	118–00
54	ಇಂಜಿನಿಯರಿಂಗ್ ಪದವೀಧರ ನೌಕರ	130–00	124–00

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960-100) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3196 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 3.5 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಎಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.
8. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.
   (ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.
   (ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.
   (ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷದೊಳಗಿರುವ ವ್ಯಕ್ತಿ.

ವಲಯ-1 : ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಗಳು ಮತ್ತು ಗೊತ್ತುಪಡಿಸಿದ ಜಿಲ್ಲಾ ಕೇಂದ್ರ ಮತ್ತು ಆಗ್ಲೋಮರೇಷನ್ ಪ್ರದೇಶಗಳು. [ಕಾರ್ಪೊರೇಷನ್ ಇರುವ ಪಟ್ಟಣಗಳು]

ವಲಯ-2 : ವಲಯ-1 ರಲ್ಲಿ ನಮೂದಿಸದೇ ಇರುವ ರಾಜ್ಯದ ಇತರೇ ಪ್ರದೇಶಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 334 ಕಾರ್ಮಿಕ ಇಲಾಖೆ

ಅಧಿಸೂಚನೆ

ನಂ : ಕಾಇ : 96 : ಎಲ್‌ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 3ನೇ ನವೆಂಬರ್, 2008

ಕರ್ನಾಟಕ ರಾಜ್ಯಾದ್ಯಂತ **"ಗ್ಲಾಸ್ ಅಂಡ್ ಗ್ಲಾಸ್‌ವೇರ್"** ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಠ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1) ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,

ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ / ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಠ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ ಯಾವುದೇ **"ಗ್ಲಾಸ್ ಅಂಡ್ ಗ್ಲಾಸ್‌ವೇರ್"** ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರಮ ಸಂಖ್ಯೆ	ಕೆಲಸದ ವರ್ಗಗಳು	ಕನಿಷ್ಠ ವೇತನ ದರಗಳೂ ಪ್ರತಿ ತಿಂಗಳಿಗೆ	
		ವಲಯ-1	ವಲಯ-2
1	2	3	4
ಅ. ಅತಿ ಕುಶಲ ಕಾಮಿಕರು			
1	ಫೋರ್‌ಮನ್	3427-72	3361-57
2	ಸೀನಿಯರ್ ಗ್ಲಾಸ್ ಟೆಕ್ನಾಲಜಿಸ್ಟ್		
3	ಗ್ಲಾಸ್‌ಬ್ಲೋಯರ್		
4	ಮ್ಯಾನೇಜರ್	3287-02	3220-87
5	ಸೂಪರ್‌ವೈಸರ್		
6	ಜ್ಯೂನಿಯರ್ ಟೆಕ್ನೀಷಿಯನ್		
ಆ. ಕುಶಲ ಕಾರ್ಮಿಕರು			
1	ಮೆಕ್ಯಾನಿಕ್	3262-87	3196-72
2	ಎಲೆಕ್ಟ್ರಿಷಿಯನ್		
3	ವೈರ್‌ಮ್ಯಾನ್		
4	ವೆಲ್ಡರ್		
5	ಡಿ.ಜಿ. ಆಪರೇಟರ್ / ಹೆವಿ ಪ್ರೆಸ್ ಆಪರೇಟರ್ / ಫೀಡರ್ ಆಪರೇಟರ್ ಕಮ್ ಮೆಷಿನಿಸ್ಟ್		
6	ಫಿಟ್ಟರ್/ಟರ್ನರ್		
7	ಕೆಮಿಕಲ್ ಮಿಕ್ಸರ್		
8	ಡೈ ಮೇಕರ್		
9	ಸ್ಕ್ರೀನ್ ಮೇಕರ್		
10	ಫರ್ನೇಸ್ ಆಪರೇಟರ್		
11	ಫರ್ನೇಸ್ ಮೇಸನ್		
12	ಪ್ಯಾಟರನ್ ಮೇಕರ್		
13	ಮೌಲ್ಡ್ ಎನ್ ಗ್ರೇವರ್		
14	ಬ್ಲಾಕ್ ಸ್ಮಿತ್		
15	ಗ್ರೈಂಡಿಗ್ ಮೆಷಿನ್ ಆಪರೇಟರ್		
16	ಶೇಪರ್ ಮತ್ತು ಪ್ಲೈನರ್		
17	ಡೀಸೆಲ್ ಮೆಕ್ಯಾನಿಕ್		
18	ಕ್ರೇನ್ ಆಪರೇಟರ್		
19	ಬಫರ್ ಆಪರೇಟರ್		

20	ಮೌತ್ ಬ್ಲೋಯರ್		
21	ಗ್ಲಾಸ್ ಪಾಲಿಷರ್		
22	ಮೌಲ್ಡ್ ಮೇಕರ್		
23	ಸ್ಟೋರ್ ಕೀಪರ್		
24	ಇತರೆ ಕುಶಲ ಕೆಲಸಕ್ಕೆ		
25	ಡ್ರೈವರ್		
26	ಎಂಜಿನ್ ಡ್ರೈವರ್	3050–71	2988–82
ಇ. ಅರೆ ಕುಶಲ ಕಾರ್ಮಿಕರು			
1	ಗ್ಲಾಸ್ ಕಟ್ಟರ್		
2	ಸ್ಟೀಮ್ ಆಪರೇಟರ್		
3	ವ್ಯಾಕ್ಯೂಮ್ ಆಪರೇಟರ್		
4	ಸಹಾಯಕ ಆಪರೇಟರ್		
5	ಗ್ಲಾಸ್ ಕಟ್ಟಡ ಮಾಡುವವ		
6	ಗ್ಲಾಸ್ ಪೇಸ್ಟ್		
7	ಸ್ಟ್ಯಾಂಪಲ್ ಚಕ್ಕರ್		
8	ಆಯಿಲ್ ಮನ್		
9	ಸಾಫ್ಟರ್	2851–27	2840–77
10	ಕ್ರಷರ್		
11	ಮೆಷಿನ್ ಆಪರೇಟರ್		
12	ಏರ್‌ಮನ್		
13	ಗ್ಲಾಸ್ ಎಡ್ಜ್ ಗ್ರೈಂಡರ್		
14	ಗ್ಲಾಸ್ ಫ್ರಾಸ್ಟರ್		
15	ಲಿವರ್ ಮನ್		
16	ಬ್ಲೋನ್ ಆರ್ಟಿಕಲ್ ಸಾರ್ಟರ್		
17	ಸಾರ್ಟರ್		
18	ಪ್ರೆಸ್ ಲಿವರ್‌ಮೆನ್		
ಈ. ಕುಶಲರಲ್ಲದವರು			
1	ಸ್ಟೀಮ್ ಅಪರೇಟರ್ ಹೆಲ್ಪರ್		
2	ಗ್ಲಾಸ್ ಕಟ್ಟರ್ ಹೆಲ್ಪರ್		
3	ಹೆಲ್ಪರ್		
4	ಸಹಾಯಕ ಗ್ಲಾಸ್ ಪಾಲೀಷರ್		
5	ಪ್ಯಾಕರ್		
6	ಫರ್ನಸ್ ವಿಭಾಗದಲ್ಲಿ ಕಲ್ಲಿದ್ದಲು ಮತ್ತು ಬೂದಿಯನ್ನು ಸಾಗಿಸುವವರು		
7	ಲೋಡರ್ ಮತ್ತು ಅನಲೋಡರ್		
8	ಮೌಲ್ಡ್ ಹೋಲ್ಡರ್	2851–27	2840–77
9	ವಾಚ್‌ಮೆನ್		
10	ಲೇಬಲ್ ಹಚ್ಚುವವ		
11	ಸುರಳಿ ಸುತ್ತುವವರು		
12	ಜನರಲ್ ಮಜ್ದೂರ್		
13	ಹೊಲಿಯುವವ		
14	ಕ್ಲೀನರ್		

15	ಪ್ಯೂನ್		
16	ಸ್ವೀಪರ್/ಸ್ಕಾವೆಂಜರ್/ಮೇಲೆ ಕಾಣಿಸದ ಇತರೇ ಕುಶಲರಲ್ಲದ ಕಾರ್ಮಿಕರು		
ಉ. ಕಛೇರಿ ಸಿಬ್ಬಂದಿ			
1	ಅಕೌಂಟೆಂಟ್	3130–55	3096–97
2	ಶೀಘ್ರಲಿಪಿಗಾರ		
3	ಗುಮಾಸ್ತ		
4	ಬೆರಳಚ್ಚುಗಾರ		
5	ಟೈಂ ಕೀಪರ್	2956–27	2900–62
6	ಆಫೀಸ್ ಬಾಯ್	2851–27	2840–77

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960–100) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3198 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 3 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಎಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.
8. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.
   (ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.
   (ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.
   (ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷದೊಳಗಿರುವ ವ್ಯಕ್ತಿ.

9. **ಅತಿ ಕುಶಲ** : ಅತಿ ಕುಶಲ ಕೆಲಸಗಾರರು ಎಂದರೆ ಯಾರು ಹೆಚ್ಚಿನ ನೈಪುಣ್ಯತೆಯ ಕೆಲಸವನ್ನು ನಿಖರವಾಗಿ ಮಾಡಬಲ್ಲವರಾಗಿದ್ದು, ನಕ್ಷೆಯನ್ನು ಓದಬಲ್ಲ ಮತ್ತು ಅದರ ಆಧಾರದ ಮೇಲೆ ಕೆಲಸ ಮಾಡಬಲ್ಲವರಾಗಿದ್ದು, ಅವರ ವಿಭಾಗದ ಕುಶಲ ಮತ್ತು ಇತರೇ ಕೆಲಸಗಾರರ ಕೆಲಸವನ್ನು ನಿರ್ದೇಶಿಸಬಲ್ಲ ಸಾಮರ್ಥ್ಯವುಳ್ಳವರಾಗಿದ್ದು, ಆ ವಿಭಾಗದ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಿಸಿಕೊಂಡು ಹೋಗಬಲ್ಲವರಾಗಿರಬೇಕು.

10. **ಕುಶಲ** : ಕುಶಲ ಕೆಲಸಗಾರರು ಅಂದರೆ ಸ್ವತಂತ್ರವಾಗಿ, ಪರಿಣಾಮಕಾರಿಯಾಗಿ ಮತ್ತು ಕೆಲಸವನ್ನು ಸರಿಯಾಗಿ ಮಾಡಬಲ್ಲ ಸಾಮರ್ಥ್ಯವುಳ್ಳ ಕಾರ್ಮಿಕ, ಅವಶ್ಯವಿದ್ದರೆ ಸರಳವಾದ ನಕ್ಷೆಗಳನ್ನು ಓದಿ ಮತ್ತು ಕೆಲಸ ಮಾಡುವ ಸಾಮರ್ಥ್ಯವುಳ್ಳವನಾಗಿರಬೇಕು.

11. **ಅರೆ ಕುಶಲ** : ತನ್ನ ಕಸುಬಿನ ಬಗ್ಗೆ ಸಾಕಷ್ಟು ಜ್ಞಾನವಿರುವ ಹಾಗೂ ಪುನರಾವರ್ತನೆ ಕೆಲಸ ಮಾಡುವ ಸಾಮರ್ಥ್ಯವುಳ್ಳ ಹಾಗೂ ಯಂತ್ರ ಉಪಕರಣಗಳ ಸಹಾಯದಿಂದ ಸರಳವಾದ ಕೆಲಸಗಳನ್ನು ಮಾಡಬಲ್ಲವರು.

12. **ಕುಶಲರಲ್ಲದವರು** : ಸ್ವತಂತ್ರವಾದ ನಿರ್ಣಯದ ಅವಶ್ಯಕತೆಯಿಲ್ಲದ ಅಥವಾ ಹಿಂದಿನ ಅನುಭವ ಇಲ್ಲದೆ ಉದ್ಯೋಗದ ವಾತಾವರಣದ ಪರಿಚಯವಿರುವ ಕೆಲಸ ಮಾಡುವುದು, ದೈಹಿಕ ಪರಿಶ್ರಮವಿಲ್ಲದೆ ವಿವಿಧ ರೀತಿಯ ವಸ್ತುಗಳು ಮತ್ತು ಸಾಮಾನುಗಳ ಜ್ಞಾನವಿರುವ ಕೆಲಸವನ್ನು ಮಾಡುವವರು.

ಯಾವುದೇ ಯಂತ್ರಗಳನ್ನು ನಡೆಸಲು ನೇಮಿಸಿರುವ ಕಾರ್ಮಿಕರನ್ನು ಕುಶಲರಲ್ಲದ ವರ್ಗಕ್ಕೆ ಸೇರಿಸಬಾರದು. ಕಾವಲುಗಾರ, ಸಿಪಾಯಿ, ಚೌಕೀದಾರ, ಕಸ ಗುಡಿಸುವವರು, ಜಾಡಮಾಲಿ ಹಾಗೂ ಅದೇ ತರಹದ ಕೆಲಸ ಮಾಡುವ ಕಾರ್ಮಿಕರನ್ನು ಕುಶಲರಲ್ಲದ ವರ್ಗಕ್ಕೆ ಸೇರಿಸುವುದು.

ವಲಯ–1 : ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಗಳು ಮತ್ತು ಗೊತ್ತುಪಡಿಸಿದ ಜಿಲ್ಲಾ ಕೇಂದ್ರ ಮತ್ತು ಆಗ್ಲೋಮರೇಷನ್ ಪ್ರದೇಶಗಳು. [ಕಾರ್ಪೊರೇಷನ್ ಇರುವ ಪಟ್ಟಣಗಳು]

ವಲಯ–2 : ವಲಯ–1 ರಲ್ಲಿ ನಮೂದಿಸದೇ ಇರುವ ರಾಜ್ಯದ ಇತರೇ ಪ್ರದೇಶಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 335 ಕಾರ್ಮಿಕ ಇಲಾಖೆ

ಅಧಿಸೂಚನೆ

ನಂ : ಕಾಇ : 97 : ಎಲ್ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 31ನೇ ಅಕ್ಟೋಬರ್, 2008

ಕರ್ನಾಟಕ ರಾಜ್ಯಾದ್ಯಂತ "**ಕ್ಲಬ್**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ ಕನಿಷ್ಟ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಟ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1) ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಟ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ ಯಾವುದೇ "**ಕ್ಲಬ್**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರಮ ಸಂಖ್ಯೆ	ಕೆಲಸದ ವರ್ಗಗಳು	ತಿಂಗಳಿಗೆ ಕನಿಷ್ಟ ವೇತನ ದರಗಳು [ರೂಪಾಯಿ]
1	2	3
	ಅ. ಅತಿ ಕುಶಲ ಕಾರ್ಮಿಕರು	
1	ಮ್ಯಾನೇಜರ್	3424–57
2	ಅಸಿಸ್ಟೆಂಟ್ ಮ್ಯಾನೇಜರ್	3178–87
3	ಸೂಪರ್‌ವೈಸರ್	
3	ಅಕೌಂಟೆಂಟ್	
4	ಸ್ಟೀವರ್ಡ್	
5	ಹೆಡ್ ಕುಕ್/ಸ್ವಿಮ್ಮಿಂಗ್ ಕೋಚ್	

	ಆ. ಕುಶಲ ಕಾರ್ಮಿಕರು	
1	ಟೈಪಿಸ್ಟ್ / ಕ್ಲರ್ಕ್	3077–02
2	ಟೆಲಿಫೋನ್ ಆಪರೇಟರ್	
3	ಬಾರ್‌ಮ್ಯಾನ್	
4	ಎಲೆಕ್ಟ್ರೀಷಿಯನ್	
5	ಅಸಿಸ್ಟೆಂಟ್ ಕುಕ್	
6	ಬೇರರ್	
	ಇ. ಕುಶಲರಲ್ಲದ ಕಾರ್ಮಿಕರು	
1	ಮಾರ್ಕರ್	3063–37
2	ವಾಚ್‌ಮೆನ್	
3	ಸ್ವೀಪರ್/ಕ್ಲೀನರ್	
4	ಗಾರ್ಡನರ್	
5	ಪಿಕ್ಕರ್	
6	ಸ್ಕಾವೆಂಜರ್	

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960–[illegible]) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3196 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 3.5 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಎಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.

೪.ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.

(ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.

(ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.

(ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷದೊಳಗಿರುವ ವ್ಯಕ್ತಿ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ

ಪಿ.ಆರ್. 336

ಅಧಿಸೂಚನೆ

ನಂ : ಕಾಇ : 87 : ಎಲ್‌ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 3ನೇ ನವೆಂಬರ್, 2008

ಕರ್ನಾಟಕ ರಾಜ್ಯಾದ್ಯಂತ "**ಆಹಾರ ಸಂಸ್ಕರಣೆ, ಆಹಾರ ಪದಾರ್ಥಗಳ ಪ್ಯಾಕ್ ಮಾಡುವ, ಕಾಫಿ ಮತ್ತು ಸಾಂಬಾರ್ ಪದಾರ್ಥಗಳನ್ನು ಪ್ಯಾಕ್ ಮಾಡುವುದು ಒಳಗೊಂಡಂತೆ**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಠ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯಧರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಠ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ ಯಾವುದೇ "**ಆಹಾರ ಸಂಸ್ಕರಣೆ, ಆಹಾರ ಪದಾರ್ಥಗಳ ಪ್ಯಾಕ್ ಮಾಡುವ, ಕಾಫಿ ಮತ್ತು ಸಾಂಬಾರ್ ಪದಾರ್ಥಗಳನ್ನು ಪ್ಯಾಕ್ ಮಾಡುವುದು ಒಳಗೊಂಡಂತೆ**" ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರ. ಸಂ.	ಕೆಲಸದ ವರ್ಗಗಳು	ಕನಿಷ್ಠ ವೇತನ ಪ್ರತಿ ತಿಂಗಳಿಗೆ		
		ವಲಯ–1	ವಲಯ–2	ವಲಯ–3
1	2	3	4	5
[ಅ] ಅತಿ ಕುಶಲ ಕಾರ್ಮಿಕರು				
1	ಫೋರ್‌ಮನ್	3427–50	3361–50	3328–81
2	ಮ್ಯಾನೇಜರ್			
3	ಸೂಪರ್‌ವೈಸರ್	3286–81	3220–00	3186–50
[ಆ] ಕುಶಲ ಕಾರ್ಮಿಕರು				
1	ಮೆಷಿನ್ ಆಪರೇಟರ್	3262–66	3196–51	3162–91
2	ಸೀಮರ್ ಆಪರೇಟರ್			
3	ಬಾಯ್ಲರ್ ಆಪರೇಟರ್			
4	ಜನರೇಟರ್ ಆಪರೇಟರ್			
5	ಮಿಕ್ಸ್ ರೂಂ ಆಪರೇಟರ್			
6	ಫ್ರಿಜರ್ ಆಪರೇಟರ್			
7	ಪ್ರೋಸೆಸಿಂಗ್ ಆಪರೇಟರ್			
8	ಸೀನಿಯರ್ ಆಪರೇಟರ್			

9	ಆಪರೇಟರ್	3262–00	3196–00	3162–91
10	ಮೆಕ್ಯಾನಿಕ್			
11	ಟೆಕ್ನೀಷಿಯನ್			
12	ಲ್ಯಾಬ್ ಟೆಕ್ನೀಷಿಯನ್			
13	ಎಲೆಕ್ಟ್ರಿಷಿಯನ್			
14	ಕೆಮಿಸ್ಟ್			
15	ಕಟ್ಟರ್ / ಮಿಕ್ಸರ್			
16	ಸ್ಲೀಟ್ ಮೇಕರ್			
17	ಕೋವ ಮೇಕರ್			
18	ಪರ್ಚೇಸರ್	3262–00	3196–00	3162–91
19	ಸ್ಟೋರ್ ಕೀಪರ್ ಇತರೆ ಕುಶಲ ಕೆಲಸಕ್ಕೆ			
20	ಡ್ರೈವರ್	3050–00	2988–00	2956–06
	[ಇ] ಅರೆ ಕುಶಲ ಕಾರ್ಮಿಕರು			
1	ಪ್ರೊಡಕ್ಷನ್ ಅಸಿಸ್ಟೆಂಟ್	3096–00	3030–61	2998–00
2	ಸೇಲ್ಸ್‌ಮನ್			
3	ಸಾರ್ಟರ್ / ಇತರೆ ಅರೆ ಕುಶಲ ಕೆಲಸಕ್ಕೆ			
	[ಈ] ಕುಶಲರಲ್ಲದವರು			
1	ಬಾಟಲ್ ತುಂಬುವವ	2851–00	2841–61	2835–26
2	ಪ್ಯಾಕ್ ಮಾಡುವವ			
3	ಕೋಲ್ಡ್ ರೂಂ ಬಾಯ್			
4	ಕ್ಲೀನಿಂಗ್ ಅಂಡ್ ಮಿಕ್ಸಿಂಗ್			
5	ಪೌಡರಿಂಗ್ ಅಂಡ್ ಮಿಕ್ಸಿಂಗ್			
6	ಪ್ಯಾಕರ್ಸ್			
7	ಸಹಾಯಕರು			
8	ಮಜ್ದೂರ್			
9	ಜನರಲ್ ವರ್ಕರ್ಸ್			
10	ಹೆಲ್ಪರ್ಸ್			
11	ಕ್ಲೀನರ್ಸ್			
12	ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುವವ			
13	ಪ್ಯೂನ್			
14	ವಾಚ್‌ಮನ್			
15	ಪೀಲರ್	2851–00	2841–61	2835–26
16	ಸ್ವೀಪರ್ / ಸ್ಕಾವೆಂಜರ್ / ಮೇಲೆ ಕಾಣಿಸದೆ ಇರುವ ಕುಶಲರಲ್ಲದ ಇತರೆ ಕಾರ್ಮಿಕರು			
	[ಉ] ಕಛೇರಿ ಸಿಬ್ಬಂದಿ			
1	ಅಕೌಂಟೆಂಟ್ / ಕ್ಯಾಷಿಯರ್	3130–20	3096–75	3079–96
2	ಕ್ಯಾಷಿಯರ್			
3	ಶೀಘ್ರಲಿಪಿಗಾರ			
4	ಗುಮಾಸ್ತ			
5	ಬೆರಳಚ್ಚುಗಾರ			
6	ಕಲೆಕ್ಷನ್ ಕ್ಲರ್ಕ್	2956–00	2900–00	2873–00
7	ಬುಕ್ಕಿಂಗ್ / ಡೆಲಿವರ್ ಕ್ಲರ್ಕ್			
8	ಸೇಲ್ಸ್ ಅಸಿಸ್ಟೆಂಟ್ / ಬಿಲ್ ಕ್ಲರ್ಕ್			
9	ಆಫೀಸ್ ಬಾಯ್ / ಕಛೇರಿ ಸಹಾಯಕ	2851–00	2841–00	2834–23

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960-100) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3196 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 3.5 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಏಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.
8. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.

(ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.

(ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.

(ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷದೊಳಗಿರುವ ವ್ಯಕ್ತಿ.

9. **ಅತಿ ಕುಶಲ** : ಅತಿ ಕುಶಲ ಕೆಲಸಗಾರರು ಎಂದರೆ ಯಾರು ಹೆಚ್ಚಿನ ನೈಪುಣ್ಯತೆಯ ಕೆಲಸವನ್ನು ನಿಖರವಾಗಿ ಮಾಡಬಲ್ಲವರಾಗಿದ್ದು, ನಕ್ಷೆಯನ್ನು ಓದಬಲ್ಲ ಮತ್ತು ಅದರ ಆಧಾರದ ಮೇಲೆ ಕೆಲಸ ಮಾಡಬಲ್ಲವರಾಗಿದ್ದು, ಅವರ ವಿಭಾಗದ ಕುಶಲ ಮತ್ತು ಇತರೇ ಕೆಲಸಗಾರರ ಕೆಲಸವನ್ನು ನಿರ್ದೇಶಿಸಬಲ್ಲ ಸಾಮರ್ಥ್ಯವುಳ್ಳವರಾಗಿದ್ದು, ಆ ವಿಭಾಗದ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಿಸಿಕೊಂಡು ಹೋಗಬಲ್ಲವರಾಗಿರಬೇಕು.

10. **ಕುಶಲ** : ಕುಶಲ ಕೆಲಸಗಾರರು ಅಂದರೆ ಸ್ವತಂತ್ರವಾಗಿ, ಪರಿಣಾಮಕಾರಿಯಾಗಿ ಮತ್ತು ಕೆಲಸವನ್ನು ಸರಿಯಾಗಿ ಮಾಡಬಲ್ಲ ಸಾಮರ್ಥ್ಯವುಳ್ಳ ಕಾರ್ಮಿಕ, ಅವಶ್ಯವಿದ್ದರೆ ಸರಳವಾದ ನಕ್ಷೆಗಳನ್ನು ಓದಿ ಮತ್ತು ಕೆಲಸ ಮಾಡುವ ಸಾಮರ್ಥ್ಯವುಳ್ಳವನಾಗಿರಬೇಕು.

11. **ಅರೆ ಕುಶಲ** : ತನ್ನ ಕಸುಬಿನ ಬಗ್ಗೆ ಸಾಕಷ್ಟು ಜ್ಞಾನವಿರುವ ಹಾಗೂ ಪುನರಾವರ್ತನೆ ಕೆಲಸ ಮಾಡುವ ಸಾಮರ್ಥ್ಯವುಳ್ಳ ಹಾಗೂ ಯಂತ್ರ ಉಪಕರಣಗಳ ಸಹಾಯದಿಂದ ಸರಳವಾದ ಕೆಲಸಗಳನ್ನು ಮಾಡಬಲ್ಲವರು.

12. **ಕುಶಲರಲ್ಲದವರು** : ಸ್ವತಂತ್ರವಾದ ನಿರ್ಣಯದ ಅವಶ್ಯಕತೆಯಿಲ್ಲದ ಅಥವಾ ಹಿಂದಿನ ಅನುಭವ ಇಲ್ಲದೆ ಉದ್ಯೋಗದ ವಾತಾವರಣದ ಪರಿಚಯವಿರುವ ಕೆಲಸ ಮಾಡುವುದು, ದೈಹಿಕ ಪರಿಶ್ರಮವಿಲ್ಲದೆ ವಿವಿಧ ರೀತಿಯ ವಸ್ತುಗಳು ಮತ್ತು ಸಾಮಾನುಗಳ ಜ್ಞಾನವಿರುವ ಕೆಲಸವನ್ನು ಮಾಡುವವರು.

ಯಾವುದೇ ಯಂತ್ರಗಳನ್ನು ನಡೆಸಲು ನೇಮಿಸಿರುವ ಕಾರ್ಮಿಕರನ್ನು ಕುಶಲರಲ್ಲದ ವರ್ಗಕ್ಕೆ ಸೇರಿಸಬಾರದು. ಕಾವಲುಗಾರ, ಸಿಪಾಯಿ, ಚೌಕೀದಾರ, ಕಸ ಗುಡಿಸುವವರು, ಜಾಡಮಾಲಿ ಹಾಗೂ ಅದೇ ತರಹದ ಕೆಲಸ ಮಾಡುವ ಕಾರ್ಮಿಕರನ್ನು ಕುಶಲರಲ್ಲದ ವರ್ಗಕ್ಕೆ ಸೇರಿಸುವುದು.

ವಲಯ–1 : ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಗಳು ಮತ್ತು ಗೊತ್ತುಪಡಿಸಿದ ಜಿಲ್ಲಾ ಕೇಂದ್ರ ಮತ್ತು ಆಗ್ಲೋಮರೇಷನ್ ಪ್ರದೇಶಗಳು. [ಕಾರ್ಪೊರೇಷನ್ ಇರುವ ಪಟ್ಟಣಗಳು]

ವಲಯ–2 : ಜಿಲ್ಲಾ ಕೇಂದ್ರ ಪ್ರದೇಶಗಳು ಮತ್ತು ಅದಕ್ಕೆ ಗೊತ್ತುಪಡಿಸಿದ ಆಗ್ಲೋಮರೇಷನ್ ಪ್ರದೇಶಗಳು.

ವಲಯ–3 : ವಲಯ–1 ಮತ್ತು 2 ರಲ್ಲಿ ನಮೂದಿಸದೇ ಇರುವ ರಾಜ್ಯದ ಇತರೇ ಪ್ರದೇಶಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 338 ಕಾರ್ಮಿಕ ಇಲಾಖೆ

ಅಧಿಸೂಚನೆ

ನಂ : ಕಾಇ : 92 : ಎಲ್ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 31ನೇ ಅಕ್ಟೋಬರ್, 2008

ಕರ್ನಾಟಕ ರಾಜ್ಯಾದ್ಯಂತ **"ಪ್ಲಾಸ್ಟಿಕ್, ಪಾಲಿ ಪ್ಲಾಸ್ಟಿಕ್, ರಬ್ಬರ್ ಮತ್ತು ಪಿವಿಸಿ ಪೈಪ್ಸ್ ಮ್ಯಾನುಫ್ಯಾಕ್ಚರಿಂಗ್"** ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಠ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (i) ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು–29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಠ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ ಯಾವುದೇ **"ಪ್ಲಾಸ್ಟಿಕ್, ಪಾಲಿ ಪ್ಲಾಸ್ಟಿಕ್, ರಬ್ಬರ್ ಮತ್ತು ಪಿವಿಸಿ ಪೈಪ್ಸ್ ಮ್ಯಾನುಫ್ಯಾಕ್ಚರಿಂಗ್"** ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರಮ ಸಂಖ್ಯೆ	ಕೆಲಸದ ವರ್ಗಗಳು	ಕನಿಷ್ಠ ವೇತನ ದರಗಳು ಪ್ರತಿ ತಿಂಗಳಿಗೆ	
		ವಲಯ–1	ವಲಯ–2
1	2	3	4
1	ಮ್ಯಾನೇಜರ್	3607–01	3540–86
2	ಸೂಪರ್‌ವೈಸರ್		
3	ಮೆಷಿನ್ ಆಪರೇಟರ್		
4	ಆಪರೇಟರ್		
5	ಫಿಟ್ಟರ್ ಮೆಷಿನಿಸ್ಟ್		
6	ಮೆಷಿನ್ ಡ್ರೈವರ್		
7	ಫಿಟ್ಟರ್		
8	ಎಲೆಕ್ಟ್ರೀಷಿಯನ್		
9	[illegible]ಯ್ಲರ್ ಆಪರೇಟರ್		

10	ಮೌಲ್ಡರ್ ಕಾಂಪೌಂಡ್ ಕವರಿಂಗ್		
11	ಪೀವರ್ ಮತ್ತು ಬ್ಲೆಂಡರ್	3582–86	3516–71
12	ಪೋಲ್ಡರ್		
13	ಮಿಕರ್		
14	ಗೋಡೌನ್ ಕೀಪರ್		
15	ಪ್ಯಾಕರ್ [ಪ್ಯಾಕ್ ಮಾಡುವವ]		
16	ಪೈಪ್ ತಯಾರಕರು		
17	ಪ್ಲಾಸ್ಟಿಕ್ ಕ್ಯಾರಿಯರ್		
18	ಕ್ಲೀನರ್		
19	ಮಜ್ದೂರ್	3171–26	3161–81
20	ವಾಚ್‌ಮನ್		
21	ಅಟೆಂಡರ್		
22	ಸ್ವೀಪರ್		
23	ಅಕೌಂಟೆಂಟ್	3450–56	3416–96
24	ಡ್ರೈವರ್		
25	ಗುಮಾಸ್ತ	3370–76	3309–86
26	ಬೆರಳಚ್ಚುಗಾರ	3276–26	3221–76
27	ಆಫೀಸ್ ಬಾಯ್		
28	ಸಹಾಯಕ	3171–26	3161–81

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960–100) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3196 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 3.5 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಏಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.

5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.
8. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.
   (ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.
   (ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.
   (ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷದೊಳಗಿರುವ ವ್ಯಕ್ತಿ.

ವಲಯ–1 : ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಗಳು ಮತ್ತು ಗೊತ್ತುಪಡಿಸಿದ ಜಿಲ್ಲಾ ಕೇಂದ್ರ ಮತ್ತು ಅಗ್ಲೋಮರೇಷನ್ ಪ್ರದೇಶಗಳು. [ಕಾರ್ಪೊರೇಷನ್ ಇರುವ ಪಟ್ಟಣಗಳು]

ವಲಯ–2 : ವಲಯ–1 ರಲ್ಲಿ ನಮೂದಿಸದೇ ಇರುವ ರಾಜ್ಯದ ಇತರೆ ಪ್ರದೇಶಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 339 ಕಾರ್ಮಿಕ ಇಲಾಖೆ

ಅಧಿಸೂಚನೆ

ನಂ : ಕಾಇ : 94 : ಎಲ್‌ಎಂಡಬ್ಲ್ಯೂ : 2008, ಬೆಂಗಳೂರು, ದಿನಾಂಕ : 3ನೇ ನವೆಂಬರ್, 2008

ಕರ್ನಾಟಕ ರಾಜ್ಯಾದ್ಯಂತ **"ವೃತ್ತಿಪರ ಔಷಧ, ಗ್ರಾಹಕ ವಸ್ತುಗಳ ಮತ್ತು ಸೇವೆಗಳ ಮಾರಾಟ ಪ್ರತಿನಿಧಿ"** ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿದೆ. ಕನಿಷ್ಠ ವೇತನ ಕಾಯ್ದೆ 1948ರ ಕೇಂದ್ರಾಧಿನಿಯಮ ಸಂಖ್ಯೆ: (XI) 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 2 ತಿಂಗಳ ಅವಧಿಯೊಳಗೆ ಭಾದಿತರಾಗುವ ವ್ಯಕ್ತಿಗಳಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲಹೆ/ಆಕ್ಷೇಪಣೆಗಳೇನಾದರು ಇದ್ದಲ್ಲಿ ಅದನ್ನು ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಇಲ್ಲವೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಠ ವೇತನ ಕಾಯ್ದೆ 1948ರ ಅಧಿನಿಯಮ 3ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಖಂಡದ ಮತ್ತು 5ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯಾದ್ಯಾಂತ **"ವೃತ್ತಿಪರ ಔಷಧ, ಗ್ರಾಹಕ ವಸ್ತುಗಳ ಮತ್ತು ಸೇವೆಗಳ ಮಾರಾಟ ಪ್ರತಿನಿಧಿ"** ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ವರ್ಗದವರಿಗೆ ವೇತನವನ್ನು ಪರಿಷ್ಕರಿಸಲು ಪ್ರಸ್ತಾಪಿಸಿದೆ.

ಅನುಸೂಚಿ

ಕ್ರ.ಸಂ.	ಕೆಲಸದ ವರ್ಗಗಳು	ಕನಿಷ್ಠ ವೇತನ
1	2	3
1	ಏರಿಯಾ ಸೇಲ್ಸ್ ಮ್ಯಾನೇಜರ್ / ಆಫೀಸರ್	4080–40
2	ಸೇಲ್ಸ್ ಆಫೀಸರ್	
3	ಸೇಲ್ಸ್ ಆಫೀಸ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್	
4	ಸೇಲ್ಸ್ ಎಕ್ಸಿಕ್ಯೂಟಿವ್	
5	ಮೆಡಿಕಲ್ ಸೇಲ್ಸ್ ರೆಪ್ರಸೆಂಟೇಟಿವ್	3557–50
6	ಸೇಲ್ಸ್ ರೆಪ್ರಸೆಂಟೇಟಿವ್	
7	ಟೆಕ್ನಿಕಲ್ ರೆಪ್ರಸೆಂಟೇಟಿವ್	

ಕ್ರ.ಸಂ.	ಕೆಲಸದ ವರ್ಗಗಳು	ಕನಿಷ್ಠ ವೇತನ
1	2	3
8	ಡ್ರೈವರ್	3165–85
9	ಮಜ್ದೂರ್	
10	ವಾಚ್‌ಮೆನ್	3092–35
11	ಸೇಲ್ಸ್ ಬಾಯ್ಸ್	
ಕಛೇರಿ ಸಿಬ್ಬಂದಿ		
12	ಅಕೌಂಟೆಂಟ್	3417–85
13	ಗುಮಾಸ್ತ/ಬೆರಳಚ್ಚುಗಾರ	3235–15
14	ಆಫೀಸ್ ಬಾಯ್	3092–35

ತುಟ್ಟಿಭತ್ಯೆ:

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ (1960–100) 3196 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕ 3196 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 4 ಪೈಸೆಯಂತೆ ತುಟ್ಟಿಭತ್ಯೆ ನೀಡತಕ್ಕದ್ದು.

ಜೀವನ ನಿರ್ವಹಣಾ ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಾಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2007 ರಿಂದ ಡಿಸೆಂಬರ್ 2007)ರ ಸರಾಸರಿ ಆಧಾರದ ಮೇಲೆ 2008 ಎಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ವೇತನದ ಮಾಸಿಕ ದರಗಳನ್ನು 26 ದಿನಗಳಿಂದ ವಿಭಾಗಿಸಿ, ನಾಲ್ಕು ರಜಾ ದಿನಗಳಿಗಾಗಿ ವೇತನವನ್ನು ನೀಡುವುದು ಸೇರಿದಂತೆ ಲೆಕ್ಕ ಹಾಕಲಾಗುವುದು.
2. ಕೆಲಸದ ಸ್ವರೂಪವು ಒಂದೇ ರೀತಿಯದಾಗಿರುವ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಪುರುಷ ಕಾರ್ಮಿಕರಿಗೆ ನೀಡುವ ವೇತನದ ದರಗಳನ್ನೇ ಸಂದಾಯ ಮಾಡತಕ್ಕದ್ದು.
3. ವೇತನ ಪಾವತಿಯಲ್ಲಿರುವ ದರವು ಹೆಚ್ಚಾಗಿದ್ದಲ್ಲಿ, ಆ ಹೆಚ್ಚಾಗಿರುವ ದರಗಳಲ್ಲಿ ವೇತನ ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು.
4. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ವೇತನದ ಕೂಲಿಯ ಪ್ರಮಾಣವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
5. ಅಧಿಸೂಚನೆಯಲ್ಲಿ ಸೂಚಿಸದೇ ಇರುವ ವರ್ಗದವರಿಗೆ ಅದೇ ಸ್ವರೂಪದ ಉದ್ಯೋಗದ ಕಾರ್ಮಿಕರಿಗೆ ಕೊಡುವ ವೇತನವನ್ನು ಸಂದಾಯ ಮಾಡತಕ್ಕದ್ದು.
6. ವಾರದ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ 1948 ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಕೊಡತಕ್ಕದ್ದು.
7. ಸಾಮಾನ್ಯ ಕೆಲಸದ ಅವಧಿಗಿಂತ ಮೀರಿದ ಕೆಲಸಕ್ಕೆ ಸಾಮಾನ್ಯ ದರಗಳ ಎರಡು ಪಟ್ಟು ವೇತನವನ್ನು ಕೊಡುವುದು.
8. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.

(ಅ) ಕಿಶೋರಾವಸ್ಥೆ ಕಾರ್ಮಿಕರಿಗೆ ಅವರ ವರ್ಗದ 80 ಪ್ರತಿಶತ ವೇತನವನ್ನು ಕೊಡತಕ್ಕದ್ದು.

(ಆ) ಅಪ್ರೆಂಟೀಸ್‌ಗಳಿಗೆ ಅವರ ವರ್ಗದ ವೇತನದ ಪ್ರತಿಶತ 75 ರಷ್ಟು ವೇತನವನ್ನು ಕೊಡತಕ್ಕದ್ದು.

(ಇ) ಕಿಶೋರಾವಸ್ಥೆ ಎಂದರೆ 15 ವರ್ಷ ಮೀರಿದ, ಆದರೆ 18 ವರ್ಷದೊಳಗಿರುವ ವ್ಯಕ್ತಿ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಎನ್. ನಾಗೇಂದ್ರ

ಪಿ.ಆರ್. 340

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ

PERSONNEL AND ADMINISTRATIVE REFORMS SECRETARIAT

NOTIFICATION

No. DPAR 2 SLU 2009, Bangalore, Dated: 15th June 2009

In exercise of the powers conferred by section 23 of the Karnataka Lokayukta Act, 1984 (Karnataka Act 4 of 1985), the Government of Karnataka hereby makes the following rules further to amend the Karnataka Lokayukta Rules, 1985, namely:

RULES

1. Title and Commencement: (1) These rules may be called the Karnataka Lokayukta (Amendment) Rules, 2009.

(2) They shall be deemed to have come into force with effect from first day of January 2006,

2. Amendment of Rule 6-A: In the Karnataka Lokayukta Rules, 1985, in rule 6-A,-

(i) in sub-rule (5), for the letters and figures "Rs .10,000"the words "a sum equal to thirty percent of the salary" shall be substituted

(ii) in sub-rule (6) for the letters ana figures "Rs. 2, 500" the words "a sum equal to thirty percent of the salary" shall be substituted.

By Order and in the name of the Governor of Karnataka,

P. MARKANDEYA

P.R. 345

Under Secretary to Government,

Department of Personnel and Administrative Reforms

(Service Rules-2)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ನಅಇ 125 ಎಂಎಲ್ ಆರ್ 2008(B-57), ಬೆಂಗಳೂರು, ದಿನಾಂಕ : 9ನೇ ಜೂನ್ 2009

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕುಂದಾಪುರ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮನಿರ್ದೇಶನ ಮಾಡಿದೆ.

1. ಶ್ರೀ ನಾಗರಾಜ ಆಚಾರ್ ಬಿನ್ ಶಂಕರ ಆಚಾರ್, ಶಿವಶಂಕರ ನಿಲಯ ಮಠದ ಬೆಟ್ಟು, ವಡೇರ ಹೋಬಳಿ ಕುಂದಾಪುರ.
2. ಶ್ರೀಮತಿ ಶಶಿಕಲಾ ಮೋಹನ್ ಕೋಂ ಮೋಹನ್ ಖಾರ್ವಿ, ಖಾರ್ವಿ ಮಧ್ಯಕೇರಿ, ಕುಂದಾಪುರ.
3. ಶ್ರೀ ದಿವಾಕರ ಪೂಜಾರಿ ಕಡ್ಗಿಮನೆ ಬಿನ್ ರಾಮ ಪೂಜಾರಿ, ಮುತ್ತು ನಿಲಯ, ಎಸ್.ಹಚ್. 17 ಕುಂದಾಪುರ
4. ಶ್ರೀ ಗೋಪಾಲ ಯಾನೆ ವಸಂತ ಬಿನ್ ಶೀನ, ಮೇಲ್ಮನೆ, ಬಿ.ಸಿ. ರಸ್ತೆ ಮಡೇರ್ ಹೋಬಳಿ, ಕುಂದಾಪುರ.
5. ಶ್ರೀ ರಂಗ ಬಿನ್ ಕೊರಗ, ನಂ. 8/94, ಟಿ.ಟಿ. ರಸ್ತೆ ವಡೇರ ಹೋಬಳಿ, ಕುಂದಾಪುರ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಆರ್. ರವೀಂದ್ರ

ಪಿ.ಆರ್. 346

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

ಅಧಿಸೂಚನೆ

ಸಂಖ್ಯೆ:ನಅಇ 125 ಎಂಎಲ್ ಆರ್ 2008(B-58), ಬೆಂಗಳೂರು, ದಿನಾಂಕ : 9ನೇ ಜೂನ್ 2009

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹರಪನಹಳ್ಳಿ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮನಿರ್ದೇಶನ ಮಾಡಿದ.

1. ಶ್ರೀ ಸಿ. ವೇಣುಗೋಪಾಲ ಬಿನ್ ಆದಿಶೇಷಗಿರಿ, ಆಚಾರ್ ಬಡಾವಣೆ, ಹರಪನಹಳ್ಳಿ
2. ಶ್ರೀ ಕೆ. ರಾಘವೇಂದ್ರ ಶೆಟ್ಟಿ ಬಿನ್ ಕೆ. ಭೀಮಶೆಟ್ಟಿ, ಬಣಗಾರ ಪೇಟೆ, ಹರಪನಹಳ್ಳಿ
3. ಶ್ರೀ ಬಾಲಬುಡೆನ್ ಸಾಬ್ ಬಿನ್ ಬಿಸ್ತಿಪೀರ ಸಾಬ್, ಐ.ಬಿ. ಹತ್ತಿರ, ಹರಪನಹಳ್ಳಿ
4. ಶ್ರೀ ಟಿ. ರಾಜಶೇಖರ್ ಬಿನ್ ಟಿ. ರಾಮಚಂದ್ರ, ಉಪಾರಗೇರೆ, ಹರಪನಹಳ್ಳಿ
5. ಶ್ರೀ ಕೆ. ಪ್ರಕಾಶ್ ತಾಯಿ ಕೆ. ಕೆಂಚಮ್ಮ, ವಾಲ್ಮೀಕಿನಗರ, ಹರಪನಹಳ್ಳಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಆರ್. ರವೀಂದ್ರ

ಪಿ.ಆರ್. 347

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

ಅಧಿಸೂಚನೆ

ಸಂಖ್ಯೆ:ನಅಇ 120 ಬೆಂರೂಪ್ರಾ 2009, ಬೆಂಗಳೂರು, ದಿನಾಂಕ : 16ನೇ ಜೂನ್ 2009

ಕೋಲಾರ ಜಿಲ್ಲೆ ಮಾಲೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ ಕಲಂ 4(ಸಿ)(1) ರನ್ವಯ ಮತ್ತು 4(ಸಿ)(3) (i) (ii)(iii) ರ ಎ ಹಾಗೂ (iv) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡಂತೆ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಿದೆ.

ಕ್ರ.ಸಂ	ಪದನಾಮ	ಹೆಸರು ಮತ್ತು ವಿಳಾಸ
1	ಅಧ್ಯಕ್ಷರು	ಸರ್ಕಾರದಿಂದ ನೇಮಿಸಲಾಗುವುದು.
2	ಸದಸ್ಯ ಕಾರ್ಯದರ್ಶಿ	ನಗರ ಯೋಜನಾ ಸಹಾಯಕ ನಿರ್ದೇಶಕರು, ಕೋಲಾರ ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
3	ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು	1) ಮಾಲೂರು ಪುರಸಭೆಯ ಚುನಾಯಿತ ಸದಸ್ಯರೊಬ್ಬರು 2) ಮಾಲೂರು ಪುರಸಭೆಯ ಮುಖ್ಯಾಧಿಕಾರಿ/ಆಡಳಿತಾಧಿಕಾರಿಗಳು
4	ಮೂರು ಜನ ಇತರೇ ಸದಸ್ಯರು	ಸರ್ಕಾರದಿಂದ ನೇಮಿಸಲ್ಪಡುವ ಅಧಿಕಾರೇತರ ಸದಸ್ಯರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಟಿ. ನಾರಾಯಣಸ್ವಾಮಿ

ಪಿ.ಆರ್. 349

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

ಸಹಕಾರ ಸಚಿವಾಲಯ

ಅಧಿಸೂಚನೆ ಸಂಖ್ಯೆ:ಸಿಒ 28 ಸಿಎಸ್ಎಸ್ 2008, ಬೆಂಗಳೂರು, ದಿನಾಂಕ:6ನೇ ಜೂನ್ 2009

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ11) ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ. ಟಿ. ಸುರೇಶ್ ಬಾಬು ಬಿನ್ ತಿಪ್ಪೇಸ್ವಾಮಿ, ಕಂದಿಕೆರೆ ನಿವಾಸಿ, ಹಿರಿಯೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಇವರನ್ನು ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಚಿತ್ರದುರ್ಗ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೂ ನಾಮನಿರ್ದೇಶನ ಮಾಡುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಎಸ್. ಹುಚ್ಚಾಚಾರಿ

ಪಿ.ಆರ್. 351

ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ

ಸರ್ಕಾರದ ಜಂಟಿ ಕಾರ್ಯದರ್ಶಿ

ಸಹಕಾರ ಇಲಾಖೆ

KA / BG-GPO/2515/WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೪	ಬೆಂಗಳೂರು, ಗುರುವಾರ, ಜುಲೈ ೯, ೨೦೦೯ (ಆಷಾಢ ೧೮, ಶಕ ವರ್ಷ ೧೯೩೧)	ಸಂಚಿಕೆ ೨೮

ಭಾಗ – ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು.

ತಹಶೀಲ್ದಾರ್‌ರವರ ಕಾರ್ಯಾಲಯ, ಆನೇಕಲ್ ತಾಲ್ಲೂಕು, ಆನೇಕಲ್

ಪ್ರಕಟಣೆ

ನಮೂನೆ–27

ನಂ. ಎಲ್ ಎನ್ ಡಿ ಸಿ ಆರ್/484/08–09,

1) ಕರ್ನಾಟಕ ರಾಜ್ಯ ಸರ್ಕಾರದ ನಿಯಮಾವಳಿಗಳಂತೆ ಸರ್ಕಾರಿ ಗುಂಡು ತೋಪು ಜಮೀನು ಸರ್ಕಾರಿ ಜಮೀನಾಗಿರುತ್ತದೆ. ಅದರಂತೆ ಅವಲಹಳ್ಳಿ ಗ್ರಾಮ ಸರ್ವೆ ನಂ. 27 ರಲ್ಲಿ 0–13 ಎ/ಗುಂ ಜಮೀನನ್ನು ಸಾರ್ವಜನಿಕವಾಗಿ ಹರಾಜು ಹಾಕಲು ಉದ್ದೇಶಿಸಿದ್ದು, ಸದರಿ ಜಮೀನು ಹಾಲಿ ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 68 (1)ರ ರೀತ್ಯಾ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತಾ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಸ.ನಂ. 27 ಜಮೀನಿನಲ್ಲಿ 0–13 ಎ.ಗುಂ. ಜಮೀನನ್ನು ಹರಾಜು ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಿಂದ ಉಪಯೋಗಕ್ಕೆ ಬೇಕಿಲ್ಲದಿರುವ ಪ್ರಯುಕ್ತ ಸದರಿ ಜಮೀನಿನ ಮೇಲೆ ಸಾರ್ವಜನಿಕರ ಹಕ್ಕು ವೈಯಕ್ತಿಕ ಹಕ್ಕುಗಳು ನಿರ್ಗಮನಗೊಳ್ಳುತ್ತವೆ.

2) ಆದ ಪ್ರಯುಕ್ತ ಯಾವುದೇ ವ್ಯಕ್ತಿ ಅಂತಹ ಜಮೀನಿನ ಮೇಲೆ ಆಸಕ್ತಿ ಉಳ್ಳವರು ಅಥವಾ ಇತರೆ ಆಸಕ್ತಿ ಉಳ್ಳವರು ಅಂದರೆ ಸರ್ಕಾರಿ ಗುಂಡು ತೋಪು ಜಮೀನನ್ನು ಹರಾಜಿಗಾಗಿ ಸಾರ್ವಜನಿಕವಾಗಿ ವಿಲೇವಾರಿ ಮಾಡಿರುವುದರಿಂದ ತೊಂದರೆಗೊಳಗಾಗಿರುವವರು ಈ ಪ್ರಕಟಣೆಯ ದಿನಾಂಕದಿಂದ 90 ದಿನಗಳ ಒಳಗಾಗಿ ಲಿಖಿತ ಮೂಲಕ ವೇಳೆಯನ್ನು ಮೀರಿ ಬರುವಂತಹ ಆಕ್ಷೇಪಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೇ ನಿಗದಿತ ವೇಳೆಯಲ್ಲಿ ಯಾವುದೇ ಆಕ್ಷೇಪಣೆಗಳು ತಲುಪದಿದ್ದಲ್ಲಿ ಸದರಿ ಸರ್ಕಾರಿ ಗುಂಡು ತೋಪು ಜಮೀನಿನ 0–13 ಗುಂ ಜಮೀನನ್ನು ಸಾರ್ವಜನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲವೆಂದು ಪರಿಗಣಿಸಿ ಕಾನೂನು ರೀತ್ಯಾ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಷೆಡ್ಯೂಲ್

ಜಿಲ್ಲೆ: ಬೆಂಗಳೂರು	ತಾಲ್ಲೂಕು : ಆನೇಕಲ್	ಗ್ರಾಮ : ಅವಲಹಳ್ಳಿ
ಸ.ನಂ.–27	ವಿಸ್ತೀರ್ಣ : 0–13	ವರ್ಗೀಕರಣ : ಸರ್ಕಾರಿ ಗುಂಡು ತೋಪು

ಮೇರೆಗಳು

ಪೂರ್ವಕ್ಕೆ ಸ.ನಂ.– 33
ಉತ್ತರಕ್ಕೆ ಸ.ನಂ.– 28

ಪಶ್ಚಿಮಕ್ಕೆ ಸ.ನಂ.– 24
ದಕ್ಷಿಣಕ್ಕೆ ಸ.ನಂ.– 26

ತಹಶೀಲ್ದಾರ್,
ಆನೇಕಲ್ ತಾಲ್ಲೂಕು, ಆನೇಕಲ್.

ಪಿ.ಆರ್. 234

ತಹಶೀಲ್ದಾರ್‌ರವರ ಕಾರ್ಯಾಲಯ, ಆನೇಕಲ್ ತಾಲ್ಲೂಕು, ಆನೇಕಲ್

ಪ್ರಕಟಣೆ

ನಮೂನೆ–27

ನಂ. ಎಲ್ ಎನ್ ಡಿ ಸಿ ಆರ್/79/09–10, ದಿನಾಂಕ: 1ನೇ ಜೂನ್ 2009

1) ಕರ್ನಾಟಕ ರಾಜ್ಯ ಸರ್ಕಾರದ ನಿಯಮಾವಳಿಗಳಂತೆ ಸರ್ಕಾರಿ ಖರಾಬು ಜಮೀನಾಗಿರುತ್ತದೆ. ಅದರಂತೆ ಗುಡಿಗಟ್ಟನಹಳ್ಳಿ ಗ್ರಾಮದ ಸರ್ವೆ ನಂ. 122 ವಿಸ್ತೀರ್ಣ 1–03 ಎ/ಗುಂ ಜಮೀನನ್ನು ಸಾರ್ವಜನಿಕ ಹರಾಜಿಗೆ ಕಾಯ್ದಿರಿಸಲು ಉದ್ದೇಶಿಸಿದ್ದು, ಸದರಿ ಜಮೀನು ಹಾಲಿ ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 68 (1)ರ ರೀತ್ಯಾ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತಾ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಸ.ನಂ. 122 ಜಮೀನಿನಲ್ಲಿ 1–03 ಎ/ಗುಂ. ಜಮೀನನ್ನು ಸಾರ್ವಜನಿಕ ಹರಾಜಿಗೆ ಉಪಯೋಗಕ್ಕೆ ಕಾಯ್ದಿರಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬೇಕಿಲ್ಲದಿರುವ ಪ್ರಯುಕ್ತ ಸದರಿ ಜಮೀನಿನ ಮೇಲೆ ಸಾರ್ವಜನಿಕರ ಹಕ್ಕು ವೈಯಕ್ತಿಕ ಹಕ್ಕುಗಳು ನಿರ್ಗಮನಗೊಳ್ಳುತ್ತವೆ.

2) ಆದ ಪ್ರಯುಕ್ತ ಯಾವುದೇ ವ್ಯಕ್ತಿ ಅಂತಹ ಜಮೀನಿನ ಮೇಲೆ ಆಸಕ್ತಿ ಉಳ್ಳವರು ಅಥವಾ ಇತರೆ ಆಸಕ್ತಿ ಉಳ್ಳವರು ಅಂದರೆ ಸರ್ಕಾರಿ ಖರಾಬು ಜಮೀನನ್ನು ಸಾರ್ವಜನಿಕ ಹರಾಜಿಗೆ ಉದ್ದೇಶಕ್ಕೆ ವಿಲೇವಾರಿ ಮಾಡಿರುವುದರಿಂದ ತೊಂದರೆಗೊಳಗಾಗಿರುವವರು ಈ ಪ್ರಕಟಣೆಯ ದಿನಾಂಕದಿಂದ 90 ದಿನಗಳ ಒಳಗಾಗಿ ಲಿಖಿತ ಮೂಲಕ ಆನೇಕಲ್ ತಾಲ್ಲೂಕು ತಹಸೀಲ್ದಾರ್ ರವರಿಗೆ ತಲುಪುವಂತೆ ಕಳಿಸುವುದು ನಿಗದಿತ ವೇಳೆಯನ್ನು ಮೀರಿ ಬರುವಂತಹ ಆಕ್ಷೇಪಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೇ ನಿಗದಿತ ವೇಳೆಯಲ್ಲಿ ಯಾವುದೇ ಆಕ್ಷೇಪಣೆಗಳು ತಲುಪದಿದ್ದಲ್ಲಿ ಸದರಿ ಸರ್ಕಾರಿ ಖರಾಬು ಜಮೀನಿನ 1–03 ಎ/ ಗುಂ ಜಮೀನನ್ನು ಸಾರ್ವಜನಿಕವಾಗಿ ಹರಾಜಿಗೆ ವಿಲೇವಾರಿ ಮಾಡುವ ಬಗ್ಗೆ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲವೆಂದು ಪರಿಗಣಿಸಿ ಕಾನೂನು ರೀತ್ಯಾ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಷೆಡ್ಯೂಲ್

ಜಿಲ್ಲೆ: ಬೆಂಗಳೂರು	ತಾಲ್ಲೂಕು : ಆನೇಕಲ್	ಗ್ರಾಮ : ಗುಡಗಟ್ಟನಹಳ್ಳಿ
ಸ.ನಂ.–122	ವಿಸ್ತೀರ್ಣ : 1–03	ವರ್ಗೀಕರಣ : ಸರ್ಕಾರಿ ಖರಾಬು ಜಮೀನು

ಮೇರೆಗಳು

ಪೂರ್ವಕ್ಕೆ – ಮಟ್ಟನಹಳ್ಳಿ ಗಡಿ
ಉತ್ತರಕ್ಕೆ ಸ.ನಂ.– 127

ಪಶ್ಚಿಮಕ್ಕೆ ಸ.ನಂ.118
ದಕ್ಷಿಣಕ್ಕೆ ಸ.ನಂ.50, 121

ತಹಶೀಲ್ದಾರ್,
ಆನೇಕಲ್ ತಾಲ್ಲೂಕು, ಆನೇಕಲ್.

ಪಿ.ಆರ್. 235

ತಹಶೀಲ್ದಾರ್‌ರವರ ಕಾರ್ಯಾಲಯ, ಆನೇಕಲ್ ತಾಲ್ಲೂಕು, ಆನೇಕಲ್

ಪ್ರಕಟಣೆ

ನಮೂನೆ–27

ನಂ. ಎಲ್ ಎನ್ ಡಿ ಸಿ ಆರ್/80/09–10, ದಿನಾಂಕ: 1ನೇ ಜೂನ್ 2009

1) ಕರ್ನಾಟಕ ರಾಜ್ಯ ಸರ್ಕಾರದ ನಿಯಮಾವಳಿಗಳಂತೆ ಸರ್ಕಾರಿ ಗುಂಡು ತೋಪು ಜಮೀನಾಗಿರುತ್ತದೆ. ಅದರಂತೆ ಯಮರೆ ಗ್ರಾಮದ ಸರ್ವೆ ನಂ. 175 ವಿಸ್ತೀರ್ಣ 2–11 ಎ/ಗುಂ ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ಉದ್ದೇಶಿಸಿದ್ದು, ಸದರಿ ಜಮೀನು ಹಾಲಿ ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 68 (1)ರ ರೀತ್ಯಾ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತಾ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಸ.ನಂ. 175 ಜಮೀನಿನಲ್ಲಿ 2–11 ಎ/ಗುಂ. ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ಕಾಯ್ದಿರಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬೇಕಿಲ್ಲದಿರುವ ಪ್ರಯುಕ್ತ ಸದರಿ ಜಮೀನಿನ ಮೇಲೆ ಸಾರ್ವಜನಿಕರ ಹಕ್ಕು ವೈಯಕ್ತಿಕ ಹಕ್ಕುಗಳು ನಿರ್ಗಮನಗೊಳ್ಳುತ್ತವೆ.

2) ಆದ ಪ್ರಯುಕ್ತ ಯಾವುದೇ ವ್ಯಕ್ತಿ ಅಂತಹ ಜಮೀನಿನ ಮೇಲೆ ಆಸಕ್ತಿ ಉಳ್ಳವರು ಅಥವಾ ಇತರೆ ಆಸಕ್ತಿ ಉಳ್ಳವರು ಅಂದರೆ ಸರ್ಕಾರಿ ಗುಂಡು ತೋಪು ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ವಿಲೇವಾರಿ ಮಾಡಿರುವುದರಿಂದ ತೊಂದರೆಗೊಳಗಾಗಿರುವವರು ಈ ಪ್ರಕಟಣೆಯ ದಿನಾಂಕದಿಂದ 90 ದಿನಗಳ ಒಳಗಾಗಿ ಲಿಖಿತ ಮೂಲಕ ಆನೇಕಲ್ ತಾಲ್ಲೂಕು

ತಹಸೀಲ್ದಾರ್ ರವರಿಗೆ ತಲುಪುವಂತೆ ಕಳಿಸುವುದು ನಿಗದಿತ ವೇಳೆಯನ್ನು ಮೀರಿ ಬರುವಂತಹ ಆಕ್ಷೇಪಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೇ ನಿಗದಿತ ವೇಳೆಯಲ್ಲಿ ಯಾವುದೇ ಆಕ್ಷೇಪಣೆಗಳು ತಲುಪದಿದ್ದಲ್ಲಿ ಸದರಿ ಸರ್ಕಾರಿ ಗುಂಡು ತೋಪು ಜಮೀನಿನ 2–11 ಎ/ ಗುಂ ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ವಿಲೇವಾರಿ ಮಾಡುವ ಬಗ್ಗೆ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲವೆಂದು ಪರಿಗಣಿಸಿ ಕಾನೂನು ರೀತ್ಯಾ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಷೆಡ್ಯೂಲ್

ಜಿಲ್ಲೆ: ಬೆಂಗಳೂರು ತಾಲ್ಲೂಕು : ಆನೇಕಲ್ ಗ್ರಾಮ : ಯಮರೆ

ಸ.ನಂ.–175 ವಿಸ್ತೀರ್ಣ : 2–11 ವರ್ಗೀಕರಣ : ಸರ್ಕಾರಿ ಗುಂಡು ತೋಪು

ಮೇರೆಗಳು

ಪೂರ್ವಕ್ಕೆ. ಸ.ನಂ.– 176 ಪಶ್ಚಿಮಕ್ಕೆ. ಸ.ನಂ.–174

ಉತ್ತರಕ್ಕೆ. ಸ.ನಂ.– 173 ದಕ್ಷಿಣಕ್ಕೆ. ಸ.ನಂ.–125

ತಹಶೀಲ್ದಾರ್,
ಆನೇಕಲ್ ತಾಲ್ಲೂಕು, ಆನೇಕಲ್.

ಪಿ.ಆರ್. 236

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ದಿಯಾತಿ ಅಧಿಸೂಚನೆ

ಪ್ರಕರಣ ಸಂಖ್ಯೆ: ಎಲ್.ಎ.ಕ್ಯೂ.ಎಸ್.ಆರ್. 12/09–10, ದಿನಾಂಕ: 3ನೇ ಜೂನ್ 2009

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ:ಎಲ್ಎಕ್ಯೂ: ಎಸ್ಆರ್/59/2007–08, ದಿನಾಂಕ: 12.12.2007 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ: 03.01.2007ರ ಕರ್ನಾಟಕ ರಾಜ್ಯ ಪತ್ರದ ಪುಟ ಸಂ. 13 ರಿಂದ 14 ರವರೆಗೆ ಭಾಗ–6ರಲ್ಲಿ ನೆರಗಿಹಳ್ಳಿ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮಗಳ ಬಾಬ್ತು ಜಂಟಿ ಮೋಜಣಿ ಕಾರ್ಯ ಪೂರ್ಯೆಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1) ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದ ಕಲಂ 4(1) ರಲ್ಲಿ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು **ಹೋಬಳಿ:** ಮಾಯಸಂದ್ರ

ತಾಲ್ಲೂಕು: ತುರುವೇಕೆರೆ **ಗ್ರಾಮ:** ನೆರಗಿಹಳ್ಳಿ

ಕ್ರ. ಸಂ.	4(1)ರ ಕ್ರ.ಸಂ.	ಓಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳ ಪಡದ ಕಡಿಮೆಯಾದ ವಿಸ್ತೀರ್ಣ	ಷರಾ
1	1	ನರಸೇಗೌಡ ಬಿನ್ ನಾಗೇಗೌಡ, ನಾರಾಯಣಪ್ಪ ಬಿನ್ ಹಟ್ಟಿಗೌಡ, ಗೋಪಾಲಯ್ಯ, ಶಿವಣ್ಣ ಬಿನ್ ಎನ್. ಸಣ್ಣನಾಗಯ್ಯ, ಕೃಷ್ಣಪ್ಪ, ನಾಗಣ್ಣ	35/1	0–15	ಕಡಿಮೆಯಾಗಿದೆ
2	4	ಪ್ರಕಾಶ್ ಬಿನ್ ಲಕ್ಕಣ್ಣ	36/4	0–01	ಕಡಿಮೆಯಾಗಿದೆ
3	7	ಹೊಂಬಯ್ಯ ಬಿನ್ ಸಣ್ಣಹಟ್ಟಯ್ಯ, ಕೆಂಪಯ್ಯ ಬಿನ್ ಸಣ್ಣಹಟ್ಟಯ್ಯ, ಭಾಗ್ಯ ಕೋಂ ಲಕ್ಕಣ್ಣ, ಲಕ್ಕಣ್ಣ ಬಿನ್ ಸಣ್ಣಹಟ್ಟಯ್ಯ	36/1	0–01	ಕಡಿಮೆಯಾಗಿದೆ
4	12	ಹುಚ್ಚಯ್ಯ ಬಿನ್ ತಿಮ್ಮಯ್ಯ	39/2	0–06	ಕಡಿಮೆಯಾಗಿದೆ
5	13	ಹುಚ್ಚಯ್ಯ ಬಿನ್ ಸಣ್ಣಕ್ಕಿಗೌಡ	39/1	0–0 1/2	ನಾಲೆ ಹೋಗುವುದಿಲ್ಲ
6	14	ಎಲ್. ಕೃಷ್ಣಯ್ಯಶೆಟ್ಟಿ ಬಿನ್ ಲಕ್ಷ್ಮಯ್ಯ ಶೆಟ್ಟಿ, ರಾಜಣ್ಣ ಬಿನ್ ಚಿಕ್ಕತಿಮ್ಮಯ್ಯ	41/2	0–07	ನಾಲೆ ಹೋಗುವುದಿಲ್ಲ
7	15	ಹುಚ್ಚಯ್ಯ ಬಿನ್ ತಿಮ್ಮಯ್ಯ	41/3	0–03	ಕಡಿಮೆಯಾಗಿದೆ
8	16	ಹುಚ್ಚಯ್ಯ ಬಿನ್ ತಿಮ್ಮಯ್ಯ	41/4	0–11	ಕಡಿಮೆಯಾಗಿದೆ
		ಒಟ್ಟು		**1–04 1/2**	

ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು.

ಪಿ.ಆರ್. 252

ಕಂದಾಯ ಸಚಿವಾಲಯ

ಭೂ ಆರ್ಜನೆ 6ನೇ ಅಧಿನಿಯಮದ ಪ್ರಕರಣದ ಮೇರೆಗೆ ಘೋಷಣೆ

ಕ್ರಮಾಂಕ:ಕಂ.ಇ. 10 ಭೂಸ್ವಾಶಿ 2009, ದಿನಾಂಕ: 2ನೇ ಜೂನ್ 2009

ಇವರ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಭೂಮಿಯು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಸಾಗರ ತಾಲ್ಲೂಕು ಕೊಲ್ಲಿ ಬಚ್ಚಲು ಹಳ್ಳಕ್ಕೆ ಅಡ್ಡಲಾಗಿ ಹೊಸ ಕೆರೆ ನಿರ್ಮಾಣದ ಬಗ್ಗೆ ಅಗತ್ಯವಾಗಿದೆ ಎಂದು ಕಂಡು ಬಂದಿರುವುದರಿಂದ ಜಿಲ್ಲಾಧಿಕಾರಿಗಳು ತಮ್ಮ ಅಧಿಸೂಚನೆ ಸಂಖ್ಯೆ ಆರ್ (3) ಎಲ್.ಎ.ಕ್ಯೂ.ಎಸ್.ಆರ್ 3/07–08 ದಿನಾಂಕ: 21.2.2008 ರಂತೆ ಅಧಿಸೂಚನೆಯಲ್ಲಿ ಅಧಿಸೂಚಿಸಲಾಗಿದ್ದರಿಂದ

ಮತ್ತು ಕರ್ನಾಟಕ ಅಧಿನಿಯಮ ಸಂಖ್ಯೆ 1991ರ 33 ರ ತಿದ್ದುಪಡಿಯಾದ ಭೂ ಆರ್ಜನೆ ಅಧಿನಿಯಮ 1984 ರ (ಕೇಂದ್ರ ಅಧಿನಿಯಮ 1894)(1) 5ಎ ಪ್ರಕರಣದ (2)ನೇ ಉಪ ಪ್ರಕರಣದ ಮತ್ತು 6(1ಎ) ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಯವರು ಪರಿಶೀಲಿಸಿದ ನಂತರ ಮೇಲೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸದರಿ ಭೂಮಿಗಳನ್ನು ಆರ್ಜನೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ

ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿದೆ ಎಂದು ಸದರಿ ಅಧಿನಿಯಮದ 6ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಿದೆ.

ಉಪ ವಿಭಾಗಾಧಿಕಾರಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳು ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇವರನ್ನು ಸದರಿ ಭೂಮಿಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಕೈಗೊಳ್ಳುವ ಎಲ್ಲಾ ವ್ಯವಹಾರಗಳ ಕುರಿತಂತೆ ಜಿಲ್ಲಾಧಿಕಾರಿಗಳ ಪ್ರಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಸದರಿ ಭೂ ಆರ್ಜನೆ ಅಧಿನಿಯಮದ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ ಹಾಗೂ ಸದರಿ ಭೂಮಿಯ ಆರ್ಜನೆಗೆ ಸಂಬಂಧಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಸದರಿ ಭೂಮಿಯ ನಕಾಶೆಯನ್ನು ಪರಿವೀಕ್ಷಣೆಗಾಗಿ ಉಪ ವಿಭಾಗಾಧಿಕಾರಿಗಳು, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇಲ್ಲಿ ಇಡಲಾಗಿದೆ.

ಅನುಸೂಚಿ

ಜಿಲ್ಲೆ: ಶಿವಮೊಗ್ಗ **ತಾಲ್ಲೂಕು: ಶಿವಮೊಗ್ಗ** **ಹೋಬಳಿ: ಕುಂಸಿ** **ಗ್ರಾಮ: ಕುಣೆಹೊಸೂರು**

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸ.ನಂ.	ತರಹೆ	ಚಕ್ಕುಬಂದಿ				ಅಗತ್ಯವಾದ ಅಂದಾಜು	
					ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.	ವಿಸ್ತೀರ್ಣ ಎ. ಗುಂ.	ಆಕಾರ ರೂ. ಪೈ.
1	ಕೆ.ಎಲ್. ಕುಮಾರಸ್ವಾಮಿ ಬಿನ್ ಲಿಂಗಪ್ಪಗೌಡ	ರುದ್ರಮ್ಮ ಕೋಂ ಸಿದ್ದಯ್ಯ	38	ಖುಷ್ಕಿ	38 ಪಿ	38 ಪಿ	42	38ಪಿ	0–05	0–55
	ಕೆ.ಎಲ್. ದೇವರಾಜ ಬಿನ್ ಲಿಂಗಪ್ಪ ಗೌಡ	ಸ್ವಂತ	38	ಖುಷ್ಕಿ	37	42	14	38ಪಿ	0–20	0–55
2.	ಸಿದ್ದಮ್ಮ ಕೋಂ ಮಂಜಣ್ಣ	ಮಂಜಪ್ಪ ಬಿನ್ ಮಂಜಣ್ಣ	37	ಇನಿತ	36	36.44	45	40	1–23	10–00
3.	ತುಂಗಮ್ಮ ಕೋಂ ನಾಗೇಶಪ್ಪ	ಸ್ವಂತ	36ಪಿ3	ಇನಿತ	36/ಪಿ	37	45	36/1	0–27	4–05
4.	ಗೌರಮ್ಮ ಕೋಂ ದಿವಂಗತ ಮಂಜಪ್ಪ	ಸ್ವಂತ	36ಪಿ2	ಇನಿತ	36/1ಪಿ	46	36/2	36/1	0–23	3–50
5.	ಷಣ್ಮುಖಪ್ಪ ಬಿನ್ ನಾಗಪ್ಪ ಗೌಡ	ಸ್ವಂತ	46	ತರಿ	46ಪಿ	46ಪಿ	46ಪಿ	36/1ಪಿ	0–07	1–05
6.	ನಾಗೇಂದ್ರಪ್ಪ ಬಿನ್ ಕನ್ನಪ್ಪ	ಕೆ. ನಾಗೇಂದ್ರಪ್ಪ	45	ಇನಿತ	46	46	46	46	1–15	9–50

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸ.ನಂ.	ತರಹೆ	ಚಕ್ಕುಬಂದಿ				ಅಗತ್ಯವಾದ ಅಂದಾಜು	
					ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.	ವಿಸ್ತೀರ್ಣ ಎ. ಗುಂ.	ಆಕಾರ ರೂ. ಪೈ.
7.	ಜೆ.ಎನ್. ಷಣ್ಮುಖಪ್ಪ ಬಿನ್ ನಾಗಪ್ಪ ಗೌಡ	ಸ್ವಂತ	41	ಇನಿತ	45	44ಪಿ	44ಪಿ	38	1–26	10–95
							ಒಟ್ಟು		6–26	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಪಿ.ಆರ್. 233

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

1894 ರ ಭೂಸ್ವಾಧೀನ ಕಾಯಿದೆ ಕಲಂ4(1) ಮತ್ತು 17(4)ರ ಅನ್ವಯ (ಹೆಚ್ಚುವರಿ) ಅಧಿಸೂಚನೆ ಸಂಖ್ಯೆ: ಎಲ್‌ಎಕ್ಯೂ/ಸಿಆರ್/11/2009-10, ದಿನಾಂಕ: 6ನೇ ಜೂನ್ 2009

ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕೊಟ್ಟೂರು-ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣದ ಸಲುವಾಗಿ ನೈರುತ್ಯ ರೈಲ್ವೆ ಇಲಾಖೆಯವರಿಗೆ ಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಕಂಡುಬಂದಿರುತ್ತದೆ.

1991ನೇ ಸಾಲಿನ ಕರ್ನಾಟಕ ಸರ್ಕಾರದ ಅಧಿನಿಯಮದ 33ನೇ ತಿದ್ದುಪಡಿಯಾದ ಮತ್ತು 1984ನೇ ಭೂಸ್ವಾಧೀನ ಕಾಯಿದೆ (ತಿದ್ದುಪಡಿ) ಗಳಲ್ಲಿ ತಿದ್ದುಪಡಿಯಾದ 1894ನೇ ಭೂಸ್ವಾಧೀನ ಕಾಯ್ದೆ ಕಲಂ 4(1)ರ ಪ್ರಕಾರ ಸದರಿ ಜಮೀನುಗಳು ಮೇಲ್ಕಂಡ ಉದ್ದೇಶಕ್ಕಾಗಿ ಬೇಕೆಂದು ಪ್ರಕಟಿಸಿದೆ ಹಾಗೂ ಸದರಿ ಕಾಯ್ದೆಯ 4(2)ನೆಯ ಪ್ರಕಟಣೆಯಿಂದ ವಿಹಿತವಾದ ಅಧಿಕಾರವನ್ನು ಉಪಯೋಗಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೊಟ್ಟೂರು-ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣ ಯೋಜನೆ, ಹರಿಹರ, ಇವರಿಗೆ ಮತ್ತು ಇವರ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ಅಧಿಕಾರ ವಹಿಸಿಕೊಡಲಾಗಿದೆ.

ಭೂಸ್ವಾಧೀನ ಕಾಯ್ದೆಯ ಪ್ರಕರಣದ 17 ಉಪ ಪ್ರಕರಣ (4)ರಲ್ಲಿ ವಿಧಿವತ್ತಾಗಿರುವ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರದಿಂದ ತುರ್ತು ಶಾಸನ ರೀತ್ಯಾ 5(ಎ)ರ ಕಟ್ಟುಪಾಡು ಅನ್ವಯಿಸುವುದಿಲ್ಲವೆಂದು ಸರ್ಕಾರದಿಂದ ಆದೇಶ ಸಂ ಕಂಇ/28/ಭೂಸ್ವಾಚ/2002 ದಿನಾಂಕ: 20.12.2002ರ ಪ್ರಕಾರ ಅನುಮತಿ ನೀಡಲಾಗಿದೆ.

ಭೂಸ್ವಾಧೀನ ಕಾಯ್ದೆಗನುಗುಣವಾಗಿ ಸದರಿ ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ನಿಯೋಜಿಸಲ್ಪಟ್ಟ ಯಾವೊಬ್ಬ ಮೋಜಣಿದಾರ ಅಥವಾ ಈ ಕೆಲಸಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿಗಳಿಗೆ ಅಡಚಣೆಯುಂಟು ಮಾಡುವುದಾಗಲಿ ಅಥವಾ ಅತಿಕ್ರಮಿಸುವುದಾಗಲಿ ಮಾಡಬಾರದೆಂದು ಈ ಮೂಲಕ ಎಚ್ಚರಿಕೆ ಕೊಡಲಾಗಿದೆ. ಸದರಿ ಜಮೀನಿನ ವಿಲೇವಾರಿ, ಗುತ್ತಿಗೆ, ಅಡಮಾನ, ಹಸ್ತಾಂತರ, ವಿನಿಮಯ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ, ಅಭಿವೃದ್ಧಿಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲಾ, ದಾವಣಗೆರೆ ಇವರ ಮಂಜೂರಾತಿ ಪಡೆಯದೇ ಮಾಡಿದ ಪಕ್ಷದಲ್ಲಿ, ಅಂತಿಮವಾಗಿ ಅಧಿಕೃತ ಸಂಗ್ರಹಣೆ ಮಾಡಲಾಗುವ ಸದರಿ ಜಮೀನಿನ ಅಂತಹ ಭಾಗಗಳಿಗೆ ಪರಿಹಾರವನ್ನು ನಿರ್ಧರಿಸುವ ಅಧಿಕಾರಿಯಿಂದ ಸದರಿ ಅಧಿನಿಯಮದ 24ನೇ ಪ್ರಕರಣದ 7ನೇ ಖಂಡದ ಮೇರೆಗೆ ಉಪೇಕ್ಷಿಸಲಾಗುವುದು.

ಅನುಸೂಚಿ

ಜಿಲ್ಲೆ: ದಾವಣಗೆರೆ **ತಾಲ್ಲೂಕು:** ಹರಪನಹಳ್ಳಿ **ಹೋಬಳಿ:** ತೆಲಿಗಿ **ಗ್ರಾಮ:** ಶಿರಗಾನಹಳ್ಳಿ

ಕ್ರ. ಸಂ.	ಖಾತೆದಾರರ ಹೆಸರು (ಆರ್.ಟಿ.ಸಿ. ಪ್ರಕಾರ)	ಅನುಭವ ದಾರರ ಹೆಸರು	ಸರ್ವೆ ನಂಬರು.	ತರಹೆ	ಸರಹದ್ದುಗಳು (ಸರ್ವೆ ನಂಬರು)				ಯಾವ ದಿಕ್ಕಿಗೆ ಭೂಸ್ವಾಧೀನ ವಾಗಿದೆ	ಭೂಸ್ವಾಧೀನದ ವಿಸ್ತೀರ್ಣ ಎ-ಸೆಂ.	ಒಟ್ಟು ವಿಸ್ತೀರ್ಣ ಎ-ಸೆಂ.	ಆಕಾರ ರೂ.ಪೈ.
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ				
1	ಕೆ. ಶಿವಪ್ಪ ಬಿನ್ ಸಿದ್ದಪ್ಪ	ಸ್ವಂತ	59/ಎ1	ಖುಷ್ಕಿ	ಈಗಾಗಲೇ ಸ್ವಾಧೀನವಾದ ಪ್ರದೇಶ	ಇದೇ ನಂಬರಿನ ಉಳಿಕೆ ಜಮೀನು	ರಿ.ಸ.ನಂ. 57	ರಿ.ಸ.ನಂ. 59/ಎ2	ಪಶ್ಚಿಮ	0–17½	0–17½	0–84

ಕ್ರ. ಸಂ.	ಖಾತೆದಾರರ ಹೆಸರು (ಆರ್.ಟಿ.ಸಿ. ಪ್ರಕಾರ)	ಅನುಭವ ದಾರರ ಹೆಸರು	ಸರ್ವೆ ನಂಬರು.	ತರಹೆ	ಸರಹದ್ದುಗಳು (ಸರ್ವೆ ನಂಬರು)				ಯಾವ ದಿಕ್ಕಿಗೆ ಭೂಸ್ವಾಧೀನ ವಾಗಿದೆ	ಭೂಸ್ವಾಧೀನದ ವಿಸ್ತೀರ್ಣ ಎ–ಸೆಂ.	ಒಟ್ಟು ವಿಸ್ತೀರ್ಣ ಎ–ಸೆಂ.	ಆಕಾರ ರೂ.ಪೈ.
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ				
2	ಕೆ. ಬೀರಪ್ಪ ಬಿನ್ ಸಿದ್ದಪ್ಪ ಇಂಗಳಗೊಂದಿ	ಸ್ವಂತ	59/ಎ2	ಖುಷ್ಕಿ	ಈಗಾಗಲೇ ಸ್ವಾಧೀನವಾದ ಪ್ರದೇಶ	ಇದೇ ನಂಬರಿನ ಉಳಿಕೆ ಜಮೀನು	ರಿ.ಸ.ನಂ. 59/ಎ1	ರಿ.ಸ.ನಂ. 59/ಬಿ	ಪಶ್ಚಿಮ	$0-17\frac{1}{2}$	$0-17\frac{1}{2}$	0–42
3	1. ಹರಿಜನ ಗಂಗಮ್ಮ ಕೋಂ ಲೇಟ್ ಲಕ್ಷಣ 2. ಮೈಲಪ್ಪ ಬಿನ್ ದುರುಗಪ್ಪ 3. ಬೇಗಾರ ಹೊಳಿಯಪ್ಪ ಬಿನ್ ಗುಡ್ಡಪ್ಪ 4. ಬೇಗಾರ ನಾಗಪ್ಪ ಬಿನ್ ಗುಡ್ಡಪ್ಪ 5. ಬೇಗಾರ ಹನುಮಪ್ಪ ಬಿನ್ ಗುಡ್ಡಪ್ಪ	ಸ್ವಂತ	60	ಖುಷ್ಕಿ	ಇದೇ ನಂಬರಿನ ಉಳಿಕೆ ಜಮೀನು	ಈಗಾಗಲೇ ಸ್ವಾಧೀನವಾದ ಪ್ರದೇಶ	ಇದೇ ನಂಬರಿನ ಉಳಿಕೆ ಜಮೀನು	ಇದೇ ನಂಬರಿನ ಉಳಿಕೆ ಜಮೀನು	ಪೂರ್ವ	0–33	0–33	1–35
4	ಜಯಪ್ಪ ಬಿನ್ ಸೋಮಪ್ಪ	ಸ್ವಂತ	131/ಬಿ	ಖುಷ್ಕಿ	ಈಗಾಗಲೇ ಸ್ವಾಧೀನವಾದ ಪ್ರದೇಶ	ರಿ.ಸ.ನಂ. 133	ರಿ.ಸ.ನಂ. 60ರಲ್ಲಿ ಉಳಿದ ಜಮೀನು	ಈಗಾಗಲೇ ಸ್ವಾಧೀನವಾದ ಪ್ರದೇಶ	ಪಶ್ಚಿಮ	0–07	0–07	0–09
5	ದೊಡ್ಡ ನಾಗಪ್ಪ ಬಿನ್ ನಾಗಪ್ಪ	ಸ್ವಂತ	131/ಡಿ3	ಖುಷ್ಕಿ	ಈಗಾಗಲೇ ಸ್ವಾಧೀನವಾದ ಪ್ರದೇಶ	ರಿ.ಸ.ನಂ. 131/ಬಿ ರಲ್ಲಿ ಉಳಿದ ಜಮೀನು	ರಿ.ಸ.ನಂ. 131/ಡಿ1, 131/ಡಿ2	ರಸ್ತೆ	ಪಶ್ಚಿಮ	0–28		
					ಈಗಾಗಲೇ ಸ್ವಾಧೀನವಾದ ಪ್ರದೇಶ	ರಿ.ಸ.ನಂ. 131/ಬಿ ರಲ್ಲಿ ಉಳಿದ ಜಮೀನು	ರಸ್ತೆ	ಈಗಾಗಲೇ ಸ್ವಾಧೀನವಾದ ಪ್ರದೇಶ	ಪಶ್ಚಿಮ	0–15	0–71	2–13
					ರಿ.ಸ.ನಂ. 130	ಈಗಾಗಲೇ ಸ್ವಾಧೀನವಾದ ಪ್ರದೇಶ	ರಸ್ತೆ	ಈಗಾಗಲೇ ಸ್ವಾಧೀನವಾದ ಪ್ರದೇಶ	ಪೂರ್ವ	0–28		
										1–46	**1–46**	**4–83**

ಪಿ.ಆರ್. 238

ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

1894 ರ ಭೂಸ್ವಾಧೀನ ಕಾಯಿದೆ ಕಲಂ4(1) ಮತ್ತು 17(4)ರ ಅನ್ವಯ (ಹೆಚ್ಚುವರಿ) ಅಧಿಸೂಚನೆ ಸಂಖ್ಯೆ: ಎಲ್‌ಎಕ್ಯೂ/ಸಿಆರ್/12/2009–10, ದಿನಾಂಕ: 6ನೇ ಜೂನ್ 2009

ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣದ ಸಲುವಾಗಿ ನೈರುತ್ಯ ರೈಲ್ವೆ ಇಲಾಖೆಯವರಿಗೆ ಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಕಂಡುಬಂದಿರುತ್ತದೆ.

1991ನೇ ಸಾಲಿನ ಕರ್ನಾಟಕ ಸರ್ಕಾರದ ಅಧಿನಿಯಮದ 33ನೇ ತಿದ್ದುಪಡಿಯಾದ ಮತ್ತು 1984ನೇ ಭೂಸ್ವಾಧೀನ ಕಾಯಿದೆ (ತಿದ್ದುಪಡಿ) ಗಳಲ್ಲಿ ತಿದ್ದುಪಡಿಯಾದ 1894ನೇ ಭೂಸ್ವಾಧೀನ ಕಾಯ್ದೆ ಕಲಂ 4(1)ರ ಪ್ರಕಾರ ಸದರಿ ಜಮೀನುಗಳು ಮೇಲ್ಕಂಡ ಉದ್ದೇಶಕ್ಕಾಗಿ ಬೇಕೆಂದು ಪ್ರಕಟಿಸಿದೆ ಹಾಗೂ ಸದರಿ ಕಾಯ್ದೆಯ 4(2)ನೆಯ ಪ್ರಕಟಣೆಯಿಂದ ವಿಹಿತವಾದ ಅಧಿಕಾರವನ್ನು ಉಪಯೋಗಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣ ಯೋಜನೆ, ಹರಿಹರ, ಇವರಿಗೆ ಮತ್ತು ಇವರ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ಅಧಿಕಾರ ವಹಿಸಿಕೊಡಲಾಗಿದೆ.

ಭೂಸ್ವಾಧೀನ ಕಾಯ್ದೆಯ ಪ್ರಕರಣದ 17 ಉಪ ಪ್ರಕರಣ (4)ರಲ್ಲಿ ವಿಧಿವತ್ತಾಗಿರುವ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರದಿಂದ ತುರ್ತು ಶಾಸನ ರೀತ್ಯಾ 5(ಎ)ರ ಕಟ್ಟುಪಾಡು ಅನ್ವಯಿಸುವುದಿಲ್ಲವೆಂದು ಸರ್ಕಾರದಿಂದ ಆದೇಶ ಸಂ ಕಂಇ/28/ಭೂಸ್ವಾಚ/2002 ದಿನಾಂಕ: 20.12.2002ರ ಪ್ರಕಾರ ಅನುಮತಿ ನೀಡಲಾಗಿದೆ.

ಭೂಸ್ವಾಧೀನ ಕಾಯ್ದೆಗನುಗುಣವಾಗಿ ಸದರಿ ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ನಿಯೋಜಿಸಲ್ಪಟ್ಟ ಯಾವೊಬ್ಬ ಮೋಜಣಿದಾರ ಅಥವಾ ಈ ಕೆಲಸಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿಗಳಿಗೆ ಅಡಚಣೆಯುಂಟು ಮಾಡುವುದಾಗಲಿ ಅಥವಾ ಅತಿಕ್ರಮಿಸುವುದಾಗಲಿ ಮಾಡಬಾರದೆಂದು ಈ ಮೂಲಕ ಎಚ್ಚರಿಕೆ ಕೊಡಲಾಗಿದೆ. ಸದರಿ ಜಮೀನಿನ ವಿಲೇವಾರಿ, ಗುತ್ತಿಗೆ, ಅಡಮಾನ, ಹಸ್ತಾಂತರ, ವಿನಿಮಯ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ, ಅಭಿವೃದ್ಧಿಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲಾ, ದಾವಣಗೆರೆ ಇವರ ಮಂಜೂರಾತಿ ಪಡೆಯದೇ ಮಾಡಿದ ಪಕ್ಷದಲ್ಲಿ, ಅಂತಿಮವಾಗಿ ಅಧಿಕೃತ ಸಂಗ್ರಹಣೆ ಮಾಡಲಾಗುವ ಸದರಿ ಜಮೀನಿನ ಅಂತಹ ಭಾಗಗಳಿಗೆ ಪರಿಹಾರವನ್ನು ನಿರ್ಧರಿಸುವ ಅಧಿಕಾರಿಯಿಂದ ಸದರಿ ಅಧಿನಿಯಮದ 24ನೇ ಪ್ರಕರಣದ 7ನೇ ಖಂಡದ ಮೇರೆಗೆ ಉಪೇಕ್ಷಿಸಲಾಗುವುದು.

ಅನುಸೂಚಿ

ಜಿಲ್ಲೆ: ದಾವಣಗೆರೆ ತಾಲ್ಲೂಕು: ಹರಪನಹಳ್ಳಿ ಹೋಬಳಿ: ತೆಲಿಗಿ ಗ್ರಾಮ: ತೆಲಿಗಿ

ಕ್ರ. ಸಂ.	ಖಾತೆದಾರರ ಹೆಸರು (ಹೌಸ್ ಲಿಸ್ಟ್ ರಿಜಿಸ್ಟರ್/ ಆರ್‌ಟಿಸಿ ಪ್ರಕಾರ)	ಅನುಭವದಾರರ ಹೆಸರು	ಸರ್ವೆ ನಂಬರು. ಸೈಟ್ ನಂ.	ತರಹೆ	ಸರಹದ್ದುಗಳು (ಸರ್ವೆ ನಂಬರು)				ಯಾವ ದಿಕ್ಕಿಗೆ ಭೂಸ್ವಾಧೀನವಾಗಿದೆ	ಭೂಸ್ವಾಧೀನದ ವಿಸ್ತೀರ್ಣ ಚ–ಅಡಿ	ಒಟ್ಟು ವಿಸ್ತೀರ್ಣ ಎ–ಸೆಂ.	ಆಕಾರ ರೂ.ಪೈ.
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ				
1	2	3	4	5	6	7	8	9	10	11		12
ಭಾಗ – 1 ನಿವೇಶನಗಳ ವಿವರ (ಸರ್ವೆ ನಂಬರ್ 264/ಬಿ3 ರಲ್ಲಿ ನಿರ್ಮಾಣ ಮಾಡಿರುವವು)												
1	1. ಫಾತೀಮಾ ಬೀ ಕೋಂ ಉದೇದುಲ್ಲಾ	ಸ್ವಂತ	177	ನಿವೇಶನ	ಸೈಟ್ ನಂ. 196	ಸೈಟ್ ನಂ. 176	ಸೈಟ್ ನಂ. 178	ರಸ್ತೆ	ಪೂರ್ವ	30x40	1200	–
	2. ಚಮನ್ ಬೀ ಕೋಂ ಹೆಚ್. ಸತ್ತರ್ ಸಾಬ್	ಸ್ವಂತ	ಸೈ.ನಂ. 178	ನಿವೇಶನ	ಸೈಟ್ ನಂ. 195	ಸೈಟ್ ನಂ. 175	ರಸ್ತೆ	ಸೈಟ್ ನಂ. 177	ಪೂರ್ವ	30x40	1200	–
	3. ಕೆ. ನಾಗಮ್ಮ ಗಂಡ ಪಕ್ಕೀರಪ್ಪ	ಸ್ವಂತ	ಸೈ.ನಂ. 179	ನಿವೇಶನ	ಸೈಟ್ ನಂ. 194	ಸೈಟ್ ನಂ. 174	ಸೈ.ನಂ. 180	ರಸ್ತೆ	ಪೂರ್ವ	30x40	1200	–
	4. ಕೆ. ಚಂದ್ರಪ್ಪ ಬಿನ್ ಗುರುಬಸಪ್ಪ	ಸ್ವಂತ	ಸೈ.ನಂ. 190	ನಿವೇಶನ	ಸೈಟ್ ನಂ. 203	ಸೈಟ್ ನಂ. 183	ಸೈಟ್ ನಂ. 189	ರಸ್ತೆ	ಪೂರ್ವ	30x40	1200	–

1	2	3	4	5	6	7	8	9	10	11		12	1
	5.	ಪಿ. ಯುವರಾಜಪ್ಪ ಬಿನ್ ಕೊಟ್ರಬಸಪ್ಪ	ಸ್ವಂತ	ಸೈ.ನಂ. 191	ನಿವೇಶನ	ಸೈಟ್ ನಂ. 202	ಸೈಟ್ ನಂ. 182	ರಸ್ತೆ	ಸೈಟ್ ನಂ. 192	ಪೂರ್ವ	30x40	1200	–
	6.	ವಟ್ಲಹಳ್ಳಿ ಪ್ರಭುದೇವ ಬಿನ್ ಹಾಲಪ್ಪ	ಸ್ವಂತ	ಸೈ.ನಂ. 192	ನಿವೇಶನ	ಸೈಟ್ ನಂ. 201	ಸೈಟ್ ನಂ. 181	ಸೈಟ್ ನಂ. 191	ರಸ್ತೆ	ಪೂರ್ವ	30x40	1200	–
	7.	ಬಿ. ಕಾಳಪ್ಪ ಬಿನ್ ಈರಪ್ಪ	ಸ್ವಂತ	ಸೈ.ನಂ. 193	ನಿವೇಶನ	ಸೈಟ್ ನಂ. 200	ಸೈಟ್ ನಂ. 180	ರಸ್ತೆ	ಸೈಟ್ ನಂ. 194	ಪೂರ್ವ	30x40	1200	–
	8.	ಕೆ.ಜಿ. ನಾಗಪ್ಪ ಬಿನ್ ಕೊಟ್ರಪ್ಪ	ಸ್ವಂತ	ಸೈ.ನಂ. 194	ನಿವೇಶನ	ಸೈಟ್ ನಂ. 199	ಸೈಟ್ ನಂ. 179	ಸೈಟ್ ನಂ. 193	ರಸ್ತೆ	ಪೂರ್ವ	30x40	1200	–
	9.	ಜೆ. ಬಸವರಾಜಪ್ಪ ಬಿನ್ ಗಂಗಪ್ಪ	ಸ್ವಂತ	ಸೈ.ನಂ. 195	ನಿವೇಶನ	ಸೈಟ್ ನಂ. 198	ಸೈಟ್ ನಂ. 178	ರಸ್ತೆ	ಸೈಟ್ ನಂ. 196	ಪೂರ್ವ	30x40	1200	–
	10.	ಬಿ. ರತ್ನಮ್ಮ ಕೋಂ ಜಯಪ್ಪ	ಸ್ವಂತ	ಸೈ.ನಂ. 196	ನಿವೇಶನ	ಸೈಟ್ ನಂ. 197	ಸೈಟ್ ನಂ. 177	ಸೈಟ್ ನಂ. 195	ರಸ್ತೆ	ಪೂರ್ವ	30x40	1200	–
	11.	ಎಂ. ನಾಗಪ್ಪ ಬಿನ್ ನಿಂಗಪ್ಪ	ಸ್ವಂತ	ಸೈ.ನಂ. 316	ನಿವೇಶನ	ಸೈಟ್ ನಂ. 317	ಇದೇ ಸೈಟಿನ ಉಳಿದ ಜಾಗ	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	12.	ಈ. ಗಂಗಾಧರ ಬಿನ್ ವಾಸುದೇವಪ್ಪ	ಸ್ವಂತ	ಸೈ.ನಂ. 317	ನಿವೇಶನ	ಸೈಟ್ ನಂ. 318	ಇದೇ ಸೈಟಿನ ಉಳಿದ ಜಾಗ	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	13.	ಈಡಿಗರ ಶಿವಾಜಿ ಬಿನ್ ಪಕ್ಕೀರಪ್ಪ	ಸ್ವಂತ	ಸೈ.ನಂ. 317	ನಿವೇಶನ	ಇದೇ ಸೈಟಿನ ಉಳಿದ ಜಾಗ	ಸೈಟ್ ನಂ. 316	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	14.	ಎಂ. ಬಸವರಾಜಪ್ಪ ಬಿನ್ ರುದ್ರಪ್ಪ	ಸ್ವಂತ	ಸೈ.ನಂ. 318	ನಿವೇಶನ	ಇದೇ ಸೈಟಿನ ಉಳಿದ ಜಾಗ	ಸೈಟ್ ನಂ. 317	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	15.	ಪಿ. ಮಂಜಪ್ಪ ಬಿನ್ ಕೊಟ್ರಬಸಪ್ಪ	ಸ್ವಂತ	ಸೈ.ನಂ. 318	ನಿವೇಶನ	ಸೈಟ್ ನಂ. 319	ಇದೇ ಸೈಟಿನ ಉಳಿದ ಜಾಗ	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	16.	ಈ. ಶೇಖಪ್ಪ ಬಿನ್ ಹುಚ್ಚಪ್ಪ	ಸ್ವಂತ	ಸೈ.ನಂ. 319	ನಿವೇಶನ	ಇದೇ ಸೈಟಿನ ಉಳಿದ ಜಾಗ	ಸೈಟ್ ನಂ. 318	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	17.	ಎಸ್. ರಮೇಶ್ ಬಿನ್ ಪಕ್ಕೀರಪ್ಪ	ಸ್ವಂತ	ಸೈ.ನಂ. 319	ನಿವೇಶನ	ಸೈಟ್ ನಂ.320	ಇದೇ ಸೈಟಿನ ಉಳಿದ ಜಾಗ	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	18.	ಸಕ್ರಿ ಸುರೇಶ ಬಿನ್ ಗಿಟುಕಪ	ಸ್ವಂತ	ಸೈ.ನಂ. 320	ನಿವೇಶನ	ಇದೇ ಸೈಟಿನ ಉಳಿದ ಜಾಗ	ಸೈಟ್ ನಂ. 319	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
	19.	ಪೆದ್ದಪ್ಪರ ಬಸವರಾಜ ಬಿನ್ ಹನುಮಂತಪ್ಪ	ಸ್ವಂತ	ಸೈ.ನಂ. 320	ನಿವೇಶನ	ಖಾಲಿ ಜಾಗ	ಇದೇ ಸೈಟಿನ ಉಳಿದ ಜಾಗ	ಖಾಲಿ ಜಾಗ	ರಸ್ತೆ	ಪೂರ್ವ	20x30	600	–
		ಒಟ್ಟು ನಿವೇಶನಗಳ ವಿಸ್ತೀರ್ಣ									**17400**	**17400**	–

1	2	3	4	5	6	7	8	9	10	11		12
	ಭಾಗ-2 ಕೃಷಿ ಜಮೀನುಗಳ ವಿವರ											
2	ಸ್ಮಶಾನ ಪರಂಪೋಕು	ಸ್ವಂತ	302/ಎ	ಖುಷ್ಕಿ	ಇದೇ ರಿ.ಸ.ನಂ.ನ ಉಳಿದ ಜಮೀನು	ಈಗಾಗಲೇ ಭೂ ಸ್ವಾ ಪಡಿಸಿಕೊಂಡ ಪ್ರದೇಶ	ಇದೇ ರಿ.ಸ.ನಂ.ನ ಉಳಿದ ಜಮೀನು	ರಿ.ಸ.ನಂ. 302/ಬಿ4	ಪೂರ್ವ	0–30	0–30	–
3	ಕೆಂಚನಗೌಡ್ರ ಸುನೀತವ್ವ ಬಿನ್ ವೀರಪ್ಪ	ಸ್ವಂತ	302/ಬಿ4	ಖುಷ್ಕಿ	ರಿ ಸ ನಂ. 302/ಎ	ರಾಗಿ ಮಸ್ಲವಾಡಕ್ಕೆ ಹೋಗುವ ರಸ್ತೆ	ಈಗಾಗಲೇ ಸ್ವಾಧೀನ ಪಡಿಸಿಕೊಂಡ ಪ್ರದೇಶ	ರಿ.ಸ.ನಂ. 302/ಬಿ5	ಪೂರ್ವ	0–23	0–23	0–19
4	ಕಾಗದ್ದರ ಬುಡೇನ್ ಬೀ ಕೋಂ ಮಹಬೂಬ್ ಸಾಬ್	ಸ್ವಂತ	67/ಎ	ಖುಷ್ಕಿ	ಈಗಾಗಲೇ ಭೂ ಸ್ವಾ ಪಡಿಸಿಕೊಂಡ ಪ್ರದೇಶ	ರಿ.ಸ.ನಂ.68	ಇದೇ ರಿ.ಸ.ನಂ.ನ ಉಳಿದ ಜಮೀನು	ರಿ.ಸ.ನಂ. 67/ಬಿ	ಪಶ್ಚಿಮ	0–16	0–16	0–74
5	ರಸ್ತೆ	ಸ್ವಂತ	68	ಖುಷ್ಕಿ	ರಿ.ಸ.ನಂ. 67/ಎ	ರಿ.ಸ.ನಂ. 75/ಬಿ	ಇದೇ ರಿ.ಸ.ನಂ.ನ ಉಳಿದ ಜಮೀನು	ಇದೇ ರಿ.ಸ.ನಂ.ನ ಉಳಿದ ಜಮೀನು	ಪಶ್ಚಿಮ	0–07	0–07	–
6	ಆರ್. ಚನ್ನಬಸಪ್ಪ ಬಿನ್ ಬಸಪ್ಪ	ಸ್ವಂತ	75/ಬಿ	ಖುಷ್ಕಿ	ರಿ.ಸ.ನಂ. 80/ಬಿ	ರಿ.ಸ.ನಂ. 68 ರಸ್ತೆ	ಇದೇ ರಿ.ಸ.ನಂ.ನ ಉಳಿದ ಜಮೀನು	ರಿ.ಸ.ನಂ. 76	ಪಶ್ಚಿಮ	1–32	1–32	4–51
7	ಆರ್. ರೇವಪ್ಪ ಬಿನ್ ಸಣ್ಣ ಹಾಲಪ್ಪ	ಸ್ವಂತ	80/ಬಿ	ಖುಷ್ಕಿ	ರಿ.ಸ.ನಂ. 75/ಬಿ	ರಿ.ಸ.ನಂ.81 ರಸ್ತೆ	ಇದೇ ರಿ.ಸ.ನಂ.ನ ಉಳಿದ ಜಮೀನು	ಇದೇ ರಿ.ಸ.ನಂ.ನ ಉಳಿದ ಜಮೀನು	ಪಶ್ಚಿಮ	0–82	0–82	5–59
	ಒಟ್ಟು ಜಮೀನಿನ ವಿಸ್ತೀರ್ಣ									**2–90**	**2–90**	**11–03**

ಘೋಷ್ವಾರೆ

1	ನಿವೇಶನಗಳ ವಿಸ್ತೀರ್ಣ	17,400–00 ಚ.ಅಡಿಗಳು
2	ಕೃಷಿ ಜಮೀನುಗಳ ವಿಸ್ತೀರ್ಣ	2–90 ಎಕರೆ–ಸೆಂಟ್ಸ್

ಪಿ.ಆರ್. 240

ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ.

ಕಂದಾಯ ಸಚಿವಾಲಯ

ಭೂ ಸ್ವಾಧೀನ ಅಧಿನಿಯಮ ಕಲಂ 6(1) ಪ್ರಕರಣದ ಮೇರೆಗೆ ಘೋಷಣೆ ಕ್ರಮಾಂಕ: ಕಂಇ 25 ಭೂಸ್ವಾಚ 2009, ದಿನಾಂಕ: 18ನೇ ಮೇ 2009

ಮೇರೆಗೆ ಈ ಮೂಲಕ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕೆ ಅಂದರೆ ಚಿತ್ರದುರ್ಗ ಜಿಲ್ಲಾ ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿ ಸೀರಲಗುಂದಿ ಗ್ರಾಮದ ರಿ ಸ ನಂ.6/ಪಿ1 ರಲ್ಲಿ 1–00 ಎಕರೆ ರಿ ಸ ನಂ.6/ಪಿ2 ರಲ್ಲಿ 1–00 ಎಕರೆ ರಿ ಸ ನಂ.6/ಪಿ3 ರಲ್ಲಿ 1–00 ಎಕರೆ 6/ಪಿ4 ರಲ್ಲಿ 1–00 ಮತ್ತು ರಿ ಸ ನಂ.7/1ಪಿ 6, 7 ರಲ್ಲಿ 1–00 ಎಕರೆ ಕೃಷಿ ಜಮೀನುಗಳಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯದ ಪರಂಪರಾ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶ ಸಾರ್ವಜನಿಕ ಹಿತದೃಷ್ಟಿಯಿಂದ ಭೂ ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಅವಶ್ಯಕ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರು ತಮ್ಮ ಕಲಂ 4(1)ರ ಅಧಿಸೂಚನೆ ಸಂ:ಎಲ್ಎಕ್ಯೂ:ಎಸ್ಆರ್:25/2008–09 ದಿನಾಂಕ:16.08.2008ರ ಅನ್ವಯ ಪತ್ರದ ಅಧಿಸೂಚನೆಯಲ್ಲಿ ತಿಳಿಯಪಡಿಸಲಾಗಿದೆ.

ಕರ್ನಾಟಕ ಅಧಿನಿಯಮ ನಂ.1991 ರ 33 ರ ಮೂಲಕ ತಿದ್ದುಪಡಿಯಾದ ಭೂ ಸ್ವಾಧೀನ ಭೂ ಆರ್ಜನೆಯ ಅಧಿನಿಯಮ 1894 (ಕೇಂದ್ರ) ಅಧಿನಿಯಮ 1894 (1) ರ ಎ ಪ್ರಕರಣದ ಮತ್ತು 6(1)ಎರ ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ ಮೇಲೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸದರಿ ಜಮೀನುಗಳನ್ನು ಭೂ

ಸ್ವಾಧೀನಪಡಿಸಿಕೊಳ್ಳುವ ಅವಶ್ಯವಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿದೆ ಎಂದು ಸದರಿ ಅಧಿನಿಯಮದ ಕಲಂ 6(1)ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಉಪವಿಭಾಗಾಧಿಕಾರಿಗಳು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಇವರನ್ನು ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಭೂ ಸ್ವಾಧೀನ ಪಡಿಸಿಕೊಳ್ಳಲು ನಡೆಸುವ ಎಲ್ಲಾ ಭೂ ಸ್ವಾಧೀನ ವ್ಯವಹಾರಗಳ ಕುರಿತಂತೆ ಜಿಲ್ಲಾಧಿಕಾರಿಗಳ ಪ್ರಕಾರ್ಯಗಳನ್ನು ನಿರ್ವಹಿಸಲು ಸದರಿ ಭೂ ಸ್ವಾಧೀನಪಡಿಸಿಕೊಳ್ಳುವ ಅಧಿನಿಯಮ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ. ಹಾಗೂ ಸದರಿ ಜಮೀನುಗಳ ಭೂ ಸ್ವಾಧೀನ ಆರ್ಜನೆಗೆ ಸಂಬಂದಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಅನುಸೂಚಿ

ಜಿಲ್ಲೆ : ಚಿತ್ರದುರ್ಗ **ತಾಲ್ಲೂಕು : ಚಿತ್ರದುರ್ಗ** **ಹೋಬಳಿ : ಕಸಬಾ** **ಗ್ರಾಮ : ನೇರಲಗುಂದಿ**

ಕ್ರ. ಸಂ.	ಖಾತೆದಾರರ ಹೆಸರು ಗೇಣಿದಾರರ ಅಥವಾ ಹಿತಾಸಕ್ತಿ ಹೊಂದಿರುವ ವ್ಯಕ್ತಿಯ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ತರಹೆ	ಚಕ್ಕುಬಂದಿ				ಭೂ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ವಿಸ್ತೀರ್ಣ	
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	ವಿಸ್ತೀರ್ಣ (ಎ–ಗು)	ಕಂದಾಯ
1.	ಲಲಿತಮ್ಮ ಕೋಂ ರುದ್ರಪ್ಪ	ಲಲಿತಮ್ಮ ಕೋಂ ರುದ್ರಪ್ಪ	6/ಪಿ1	ಖುಷ್ಕಿ	ಸ ನಂ.5	ಸರ್ಕಾರಿ ಹಳ್ಳ	ರಿ ಸ ನಂ.7/1	ರಿ ಸ ನಂ.1 ರ ಪೈಕಿ	1–00	0–99
	ಹೇಮಾ ಕೋಂ ಎಸ್. ಭೋರಪ್ಪ.	ಹೇಮಾ ಕೋಂ ಎಸ್. ಭೋರಪ್ಪ	6/ಪಿ2	ಖುಷ್ಕಿ	ಸ ನಂ.5	ಸರ್ಕಾರಿ ಹಳ್ಳ	ರಿ ಸ ನಂ.7/1		1–00	0–99
	ಎಲ್. ಚಂದ್ರಪ್ಪ	ಎಲ್. ಚಂದ್ರಪ್ಪ	6/ಪಿ3	ಖುಷ್ಕಿ	ಸ ನಂ.5	ಸರ್ಕಾರಿ ಹಳ್ಳ	ರಿ ಸ ನಂ.7/1		1–00	0–99
	ಹೆಚ್.ಆರ್. ಕುಮಾರ್ ಬಿನ್ ಬಿ. ರಾಮಯ್ಯ ಜಿ.ಎಲ್. ರಾಮಯ್ಯ ಬಿನ್ ಬಾಲಪ್ಪ	ಹೆಚ್.ಆರ್. ಕುಮಾರ್ ಬಿನ್ ಬಿ. ರಾಮಯ್ಯ ಜಿ.ಎಲ್. ರಾಮಯ್ಯ ಬಿನ್ ಬಾಲಪ್ಪ	6/ಪಿ4	ಖುಷ್ಕಿ	ಸ ನಂ.5	ಸರ್ಕಾರಿ ಹಳ್ಳ	ರಿ ಸ ನಂ.7/1		1–00	0–99
2.	ಎಲ್. ಜಗನ್ನಾಥ ಬಿನ್ ಹಾಯ್ಕಲ್ ಲಕ್ಷ್ಮಯ್ಯ, ಕೆ. ಧರ್ಮಕುಮಾರ್ ಬಿನ್ ತಿಪ್ಪೇಸ್ವಾಮಿ, ಕೆ. ತಿಮ್ಮರಾಜ ಬಿನ್ ತಿಪ್ಪೇಸ್ವಾಮಿ, ಕೆ. ರಾಧಾಕೃಷ್ಣ ಬಿನ್ ಲೇ: ತಿಪ್ಪೇಸ್ವಾಮಿ	ಎಲ್. ಜಗನ್ನಾಥ ಬಿನ್ ಹಾಯ್ಕಲ್ ಲಕ್ಷ್ಮಯ್ಯ ಕೆ. ಧರ್ಮಕುಮಾರ್ ಬಿನ್ ತಿಪ್ಪೇಸ್ವಾಮಿ ಕೆ. ತಿಮ್ಮರಾಜ ಬಿನ್ ಲೇ: ತಿಪ್ಪೇಸ್ವಾಮಿ ಕೆ. ರಾಧಾಕೃಷ್ಣ ಬಿನ್ ತಿಪ್ಪೇಸ್ವಾಮಿ	7/1ಪಿ 6–7	ಖುಷ್ಕಿ	ಸ ನಂ.5	ಸರ್ಕಾರಿ ಹಳ್ಳ	ರಿ ಸ ನಂ.7/1 ಉಳಿಕೆ ಜಮೀನು	ರಿ ಸ ನಂ.6	1–00	0–99
								ಜುಮ್ಲಾ	5.00	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಕಂದಾಯ ಸಚಿವಾಲಯ

ಭೂ ಸ್ವಾಧೀನ ಕಾಯ್ದೆ ಕಲಂ 6(1) ಪ್ರಕರಣದ ಮೇರೆಗೆ ಘೋಷಣೆ

ಕ್ರಮಾಂಕ: ಕಂಇ 25 ಭೂಸ್ವಾಚ 2009, ದಿನಾಂಕ: 22ನೇ ಏಪ್ರಿಲ್ 2009

ಈ ಅಧಿಸೂಚನೆಯಲ್ಲಿನ ಕೆಳಕಂಡ ಜಮೀನುಗಳು ಪ್ರಾಚ್ಯ ವಸ್ತು ಸಂಗ್ರಹಾಲಯದ ಪರಂಪರಾ ಸಂಕೀರ್ಣವನ್ನು ನಿರ್ಮಾಣ ಮಾಡುವ ಉದ್ದೇಶಕ್ಕೆ ಬೇಕಾಗಿರುವುದರಿಂದ ಸದರಿ ಜಮೀನುಗಳು ಮೇಲ್ಕಂಡ ಉದ್ದೇಶಕ್ಕೆ ಬೇಕಾಗಿರುತ್ತದೆಂದು ಈ ಮೂಲಕ ಘೋಷಿಸಲಾಗಿದೆ.

ಜಿಲ್ಲೆ : ಚಿತ್ರದುರ್ಗ **ತಾಲ್ಲೂಕು : ಚಿತ್ರದುರ್ಗ** **ಹೋಬಳಿ : ಕಸಬಾ** **ಗ್ರಾಮ : ನೇರಲಗುಂದಿ**

ಕ್ರ. ಸಂ.	ಸರ್ವೆ ನಂಬರು	ತರಹೆ	ಭೂಸ್ವಾಧೀನವಾಗುವ ವಿಸ್ತೀರ್ಣ ಎ–ಗುಂ	ಖಾತೆದಾರರ–ಅನುಭವದಾರರ ಹೆಸರು
1)	6–ಪಿ1	ಖುಷ್ಕಿ	1–00	ಲಲಿತಮ್ಮ ಕೋಂ ರುದ್ರಪ್ಪ
2)	6–ಪಿ2	ಖುಷ್ಕಿ	1–00	ಎಸ್ ಹೇಮಾ ಕೋಂ ಎಸ್. ಬೋರಪ್ಪ
3)	6–ಪಿ3	ಖುಷ್ಕಿ	1–00	ಎಲ್ ಚಂದ್ರಪ್ಪ ಬಿನ್
4)	6–ಪಿ4	ಖುಷ್ಕಿ	1–00	ಹೆಚ್.ಆರ್. ಕುಮಾರ್ ಬಿನ್ ಬಿ. ರಾಮಯ್ಯ ಬಿ.ಎಲ್. ರಾಮಯ್ಯ ಬಿನ್ ಬಾಲಪ್ಪ
5)	7–1ಪಿ. 6–7	ಖುಷ್ಕಿ	1–00	ಎಲ್. ಜಗನ್ನಾಥ್ ಬಿನ್ ಹಾಯ್ಕಲ್ ಲಕ್ಷ್ಮಯ್ಯ ಕೆ. ಧರ್ಮಕುಮಾರ್ ಬಿನ್ ಲೇ. ತಿಪ್ಪೇಸ್ವಾಮಿ ಕೆ. ತಿಮ್ಮರಾಜು ಬಿನ್ ಲೇ:ತಿಪ್ಪೇಸ್ವಾಮಿ ಕೆ.ರಾಧಾಕೃಷ್ಣ ಬಿನ್ ಲೇ: ತಿಪ್ಪೇಸ್ವಾಮಿ
		ಜುಮ್ಲಾ	5–00	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವೆಂಕಟೇಶಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ–2)

ದೃಢೀಕರಣ ಪತ್ರ

1) ಭೂಸ್ವಾಧೀನಕ್ಕೆ ಪ್ರಸ್ತಾಪಿಸಿರುವ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ನೇರಲಗುಂದಿ ಗ್ರಾಮದ ಸರ್ವೆ ನಂಬರು 6:ಪಿ1, 6:ಪಿ2, 6:ಪಿ3, 6:ಪಿ4 ಮತ್ತು 7:1ಪಿ 6–7 ನಲ್ಲಿ ಒಳಗೊಂಡಿರುವ 5–00 ಎಕರೆ ವಿಸ್ತೀರ್ಣದ ಒಟ್ಟು ಜಮೀನು ಇದನ್ನು ಈ ಹಿಂದೆ ಯಾವುದೇ ಯೋಜನೆ ಹಾಗೂ ಕಾರ್ಯ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವುದಿಲ್ಲ.
2) ಈ ಮೇಲ್ಕಂಡ ಸರ್ವೆ ನಂಬರಿನಲ್ಲಿ ಇರುವ ಜಮೀನುಗಳು ಸರ್ಕಾರಿ ಜಮೀನುಗಳು ಅಂದರೆ ಕಂದಾಯ, ಅರಣ್ಯ ಹಾಗೂ ಇತರೆ ಸರ್ಕಾರಿ ಜಮೀನುಗಳು ಆಗಿರುವುದಿಲ್ಲವೆಂದು ದೃಢೀಕರಿಸಿದೆ.
3) ಮೇಲಿನ ಸರ್ವೆ ನಂಬರುಗಳಲ್ಲಿ ಉಲ್ಲೇಖಿಸಿರುವ ಯಾವುದೇ ತುಂಡು ಜಮೀನನ್ನಾಗಲೀ ಪೂರ್ಣಕ್ಷೇತ್ರವನ್ನಾಗಲಿ ಈ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಅಥವಾ ಇನ್ನು ಯಾವುದೇ ಉದ್ದೇಶಕ್ಕಾಗಿ ಭೂಸ್ವಾಧೀನವನ್ನು ಈವರೆವಿಗೂ ಮಾಡಿರುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಸಹ ಈ ಜಮೀನುಗಳನ್ನು ರಸ್ತೆಗಾಗಿ ಬಳಸಿಕೊಳ್ಳಲಾಗಿದೆ/ಬಳಸಿಕೊಳ್ಳಲಾಗಿಲ್ಲ ಎಂದು ದೃಢೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವೆಂಕಟೇಶಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ–2)

ಸಂಖ್ಯೆ:ಎಲ್‌ಎಕ್ಯೂ. ಎಸ್‌ಆರ್ 3/2008-09, ದಿನಾಂಕ: 24ನೇ ಏಪ್ರಿಲ್ 2009

ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿ ನೇರಲಗುಂದಿ ಗ್ರಾಮದ 6/ಪಿ1, 6/ಪಿ2, 6/ಪಿ3, 6/ಪಿ4 ರಲ್ಲಿ ಒಟ್ಟು 5-00 ಕರೆ ಜಮೀನುಗಳನ್ನು ಪ್ರಾಚ್ಯ ವಸ್ತು ಸಂಗ್ರಹಾಲಯದ ಪರಂಪರಾ ಸಂಕೀರ್ಣ ನಿರ್ಮಾಣ ಉದ್ದೇಶಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಿರುವ ವಿಚಾರದಲ್ಲಿ

"ತುಲನಾತ್ಮಕ ತಃಖ್ತೆ"

ಕ್ರ. ಸಂ.	4(1) ರ ಅಧಿಸೂಚನೆಯಂತೆ			ಕಲಂ 6(1)ರ ಅಧಿಸೂಚನೆಯಂತೆ			ವ್ಯತ್ಯಾಸ		
	ಸ. ನಂ.	ತರಹೆ	ವಿಸ್ತೀರ್ಣ	ಸ. ನಂ.	ತರಹೆ	ವಿಸ್ತೀರ್ಣ	ಸ. ನಂ.	ತರಹೆ	ವಿಸ್ತೀರ್ಣ
1	6/ಪಿ1	ಖುಷ್ಕಿ	1-00	6/ಪಿ1	ಖುಷ್ಕಿ	1-00	ಇಲ್ಲ	ಇಲ್ಲ	ಇಲ್ಲ
2	6/ಪಿ2	ಖುಷ್ಕಿ	1-00	6/ಪಿ2	ಖುಷ್ಕಿ	1-00	ಇಲ್ಲ	ಇಲ್ಲ	ಇಲ್ಲ
3	6/ಪಿ3	ಖುಷ್ಕಿ	1-00	6/ಪಿ3	ಖುಷ್ಕಿ	1-00	ಇಲ್ಲ	ಇಲ್ಲ	ಇಲ್ಲ
4	6/ಪಿ4	ಖುಷ್ಕಿ	1-00	6/ಪಿ4	ಖುಷ್ಕಿ	1-00	ಇಲ್ಲ	ಇಲ್ಲ	ಇಲ್ಲ
5	7/1ಪಿ6-7	ಖುಷ್ಕಿ	1-00	7/1ಪಿ6-7	ಖುಷ್ಕಿ	1-00	ಇಲ್ಲ	ಇಲ್ಲ	ಇಲ್ಲ
	ಜುಮ್ಲಾ		**5-00**	**ಜಮ್ಲಾ**		**5-00**			

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಪಿ.ಆರ್. 248

ಕಂದಾಯ ಸಚಿವಾಲಯ

ಭೂ ಸ್ವಾಧೀನ ಅಧಿನಿಯಮ ಕಲಂ 6(1) ಪ್ರಕರಣದ ಮೇರೆಗೆ ಘೋಷಣೆ

ಕ್ರಮಾಂಕ: ಕಂಇ 23 ಭೂಸ್ವಾಚ 2009, ದಿನಾಂಕ: 21ನೇ ಮೇ 2009

ಮೇರೆಗೆ ಈ ಮೂಲಕ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕೆ ಅಂದರೆ ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ ಹೋಬಳಿ ಅಜ್ಜಿಕ್ಯಾತನಹಳ್ಳಿ ಗ್ರಾಮದ ರಸ್ತೆ ನಿರ್ಮಾಣ ಉದ್ದೇಶಕ್ಕೆ ಅಜ್ಜಿಕ್ಯಾತನಹಳ್ಳಿ ಗ್ರಾಮದ ರಿ ಸ ನಂ.8/4ಪಿ ರಲ್ಲಿ 0-04$^{1}/_{2}$ ಗುಂಟೆ ಮತ್ತು ರಿ ಸ ನಂ.8/2ರಲ್ಲಿ 0-03 ಗುಂಟೆ ಒಟ್ಟು 0-07$^{1}/_{2}$ ಗುಂಟೆ ಕೃಷಿ ಜಮೀನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಭೂ ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಅವಶ್ಯಕ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರ ತಮ್ಮ 4(1)ರ ಅಧಿಸೂಚನೆ ಸಂ:ಎಲ್‌ಎಕ್ಯೂ:ಎಸ್‌ಆರ್:7/2008-09 ದಿನಾಂಕ:22.07.2008ರ ಅನ್ವಯ ಪತ್ರದ ಅಧಿಸೂಚನೆಯಲ್ಲಿ ತಿಳಿಯಪಡಿಸಲಾಗಿದೆ.

ಕರ್ನಾಟಕ ಅಧಿನಿಯಮ ನಂ.1991 ರ 33 ರ ಮೂಲಕ ತಿದ್ದುಪಡಿಯಾದ ಭೂ ಆರ್ಜನೆಯ ಅಧಿನಿಯಮ 1894 (ಕೇಂದ್ರ) ಅಧಿನಿಯಮ 1894 (1) ರ ಎ ಪ್ರಕರಣದ ಮತ್ತು 6(1)ಎರ ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ ಮೇಲೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸದರಿ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳುವ ಅವಶ್ಯವಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿದೆ ಎಂದು ಸದರಿ ಅಧಿನಿಯಮದ ಕಲಂ 6(1)ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಉಪವಿಭಾಗಾಧಿಕಾರಿಗಳು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಇವರನ್ನು ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಭೂ ಸ್ವಾಧೀನ ಪಡಿಸಿಕೊಳ್ಳಲು ನಡೆಸುವ ಎಲ್ಲಾ ಭೂ ಸ್ವಾಧೀನ ವ್ಯವಹಾರಗಳ ಕುರಿತಂತೆ ಜಿಲ್ಲಾಧಿಕಾರಿಗಳ ಪ್ರಕಾರ್ಯಗಳನ್ನು ನಿರ್ವಹಿಸಲು ಸದರಿ ಭೂ ಸ್ವಾಧೀನಪಡಿಸಿಕೊಳ್ಳುವ ಅಧಿನಿಯಮ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ. ಹಾಗೂ ಸದರಿ ಜಮೀನುಗಳ ಭೂ ಸ್ವಾಧೀನ ಆರ್ಜನೆಗೆ ಸಂಬಂಧಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಅನುಸೂಚಿ

ಜಿಲ್ಲೆ : ಚಿತ್ರದುರ್ಗ ತಾಲ್ಲೂಕು : ಹೊಳಲ್ಕೆರೆ ಹೋಬಳಿ : ಬಿ.ದುರ್ಗ ಗ್ರಾಮ : ಅಜ್ಜಿಕ್ಯಾತನಹಳ್ಳಿ

ಕ್ರ. ಸಂ.	ಖಾತೆದಾರರ ಹೆಸರು ಗೇಣಿದಾರರ ಅಥವಾ ಹಿತಾಸಕ್ತಿ ಹೊಂದಿರುವ ವ್ಯಕ್ತಿಯ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ತರಹೆ	ಚಕ್ಕುಬಂದಿ				ಭೂ ಸ್ವಾಧೀನಪಡಿಸಿ ಕೊಳ್ಳುವ ಜಮೀನಿನ ವಿಸ್ತೀರ್ಣ	
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	ವಿಸ್ತೀರ್ಣ (ಎ-ಗು)	ಕಂದಾಯ (ರೂ.ಪೈ)
1	2	3	4	5	6	7	8	9	10	11
1.	ಹೆಚ್.ಟಿ. ಸಿದ್ರಾಮಪ್ಪ ಬಿನ್ ತಿಮ್ಮಪ್ಪ	ಹೆಚ್.ಟಿ. ಸಿದ್ರಾಮಪ್ಪ ಬಿನ್ ತಿಮ್ಮಪ್ಪ	8/4ಪಿ	ಖುಷ್ಕಿ	ರಿ ಸ. ನಂ.9	8/4	8/1	8/2	0.04½	0.05
2.	ಹೆಚ್.ಟಿ.ಸಿದ್ರಾಮಪ್ಪ ಬಿನ್ ತಿಮ್ಮಪ್ಪ	ಹೆಚ್.ಟಿ.ಸಿದ್ರಾಮಪ್ಪ ಬಿನ್ ತಿಮ್ಮಪ್ಪ	8/2	ಖುಷ್ಕಿ	ರಿ ಸ.ನಂ.9	8/2	8/4	8/2	0.03	0.03
								ಜುಮ್ಲಾ	**0.07½**	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವೆಂಕಟೇಶಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಕಂದಾಯ ಸಚಿವಾಲಯ

ಭೂ ಸ್ವಾಧೀನ ಅಧಿನಿಯಮ ಕಲಂ 6(1) ರನ್ವಯ ಘೋಷಣೆ

ಕ್ರಮಾಂಕ: ಕಂಇ 23 ಭೂಸ್ವಾಚ 2009, ದಿನಾಂಕ: 24ನೇ ಏಪ್ರಿಲ್ 2009

ಈ ಅಧಿಸೂಚನೆಯಲ್ಲಿನ ಕೆಳಕಂಡ ಜಮೀನುಗಳ ಗ್ರಾಮದ ರಸ್ತೆ ನಿರ್ಮಾಣ ಉದ್ದೇಶಕ್ಕೆ ಬೇಕಾಗಿರುವುದರಿಂದ ಸದರಿ ಜಮೀನುಗಳು ಮೇಲ್ಕಂಡ ಉದ್ದೇಶಕ್ಕೆ ಬೇಕಾಗಿರುತ್ತದೆಂದು ಈ ಮೂಲಕ ಘೋಷಿಸಲಾಗಿದೆ.

ಜಿಲ್ಲೆ : ಚಿತ್ರದುರ್ಗ ತಾಲ್ಲೂಕು : ಹೊಳಲ್ಕೆರೆ ಹೋಬಳಿ : ಬಿ.ದುರ್ಗ ಗ್ರಾಮ : ಅಜ್ಜಿಕ್ಯಾತನಹಳ್ಳಿ

ಕ್ರ. ಸಂ.	ಸರ್ವೆ ನಂಬರು	ತರಹೆ	ಭೂಸ್ವಾಧೀನವಾಗುವ ವಿಸ್ತೀರ್ಣ	ಖಾತೆದಾರರ-ಅನುಭವದಾರರ ಹೆಸರು
1	8/4ಪಿ	ಖುಷ್ಕಿ	0.04½	ಹೆಚ್.ಟಿ. ಸಿದ್ರಾಮಪ್ಪ ಬಿನ್ ತಿಮ್ಮಪ್ಪ
2	8/2	ಖುಷ್ಕಿ	0.03	ಹೆಚ್.ಟಿ. ಸಿದ್ರಾಮಪ್ಪ ಬಿನ್ ತಿಮ್ಮಪ್ಪ
		ಜುಮ್ಲಾ	0.07½	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವೆಂಕಟೇಶಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಸಂಖ್ಯೆ:ಎಲ್ಎಕ್ಯೂ ಎಸ್ಆರ್ 2/2008-09, ದಿನಾಂಕ: 24ನೇ ಏಪ್ರಿಲ್ 2009

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ ಹೋಬಳಿ "ಅಜ್ಜಿಕ್ಯಾತನಹಳ್ಳಿ" ಗ್ರಾಮದ ರಿ ಸ ನಂ.8/4ಪಿ 0-04½ ಗುಂಟೆ ಮತ್ತು ರಿ ಸ ನಂ.6/2ರಲ್ಲಿ 0-03 ಗುಂಟೆ ಒಟ್ಟು 0-07½ ಗುಂಟೆ ವಿಸ್ತೀರ್ಣವನ್ನು ಗ್ರಾಮದ ರಸ್ತೆ ನಿರ್ಮಾಣ ಉದ್ದೇಶಕ್ಕೆ ಭೂ ಸ್ವಾಧೀನಪಡಿಸಿಕೊಳ್ಳುವ ವಿಚಾರ.

"ತುಲನಾತ್ಮಕ ತಃಖ್ತೆ"

ಕ್ರ. ಸಂ.	4(1) ರ ಅಧಿಸೂಚನೆಯಂತೆ			ಕಲಂ 6(1)ರ ಅಧಿಸೂಚನೆಯಂತೆ			ವ್ಯತ್ಯಾಸ		
	ಸ. ನಂ.	ತರಹೆ	ವಿಸ್ತೀರ್ಣ	ಸ. ನಂ.	ತರಹೆ	ವಿಸ್ತೀರ್ಣ	ಸ. ನಂ.	ತರಹೆ	ವಿಸ್ತೀರ್ಣ
	8/4ಪಿ	ಖುಷ್ಕಿ	0.04$^{1}/_{2}$	8/4ಪಿ	ಖುಷ್ಕಿ	0.04$^{1}/_{2}$	ಇಲ್ಲ	ಇಲ್ಲ	ಇಲ್ಲ
	8/2	ಖುಷ್ಕಿ	0.03	8/2	ಖುಷ್ಕಿ	0.03	ಇಲ್ಲ	ಇಲ್ಲ	ಇಲ್ಲ
	ಜುಮ್ಲಾ					**0.07$^{1}/_{2}$**			

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ–2)

ಪಿ.ಆರ್. 249

ಕಂದಾಯ ಸಚಿವಾಲಯ

ಭೂ ಸ್ವಾಧೀನ ಅಧಿನಿಯಮ ಕಲಂ 6(1) ಪ್ರಕರಣದ ಮೇರೆಗೆ ಘೋಷಣೆ ಕ್ರಮಾಂಕ: ಕಂಇ 19 ಭೂಸ್ವಾಚ 2009, ದಿನಾಂಕ: 21ನೇ ಮೇ 2009

ಮೇರೆಗೆ ಈ ಮೂಲಕ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕೆ ಅಂದರೆ ಹೊಸದುರ್ಗ ತಾಲ್ಲೂಕು ಹೋಬಳಿ ಕಂಗುವಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಬ್ಯಾರೇಜ್ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಮಳಲಿ ಗ್ರಾಮದ ರಿ ಸ ನಂ.198 ರಲ್ಲಿ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಭೂ ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಅವಶ್ಯಕ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರ ಅಧಿಸೂಚನೆ ಸಂ:ಎಲ್ಎಕ್ಯೂ:ಎಸ್ಆರ್:6/2008–09 ದಿನಾಂಕ:22.07.2008ರ ಅನ್ವಯ ಪತ್ರದ ಅಧಿಸೂಚನೆಯಲ್ಲಿ ತಿಳಿಯಪಡಿಸಲಾಗಿದೆ.

ಕರ್ನಾಟಕ ಅಧಿನಿಯಮ ನಂ.1991 ರ 33 ರ ಮೂಲಕ ತಿದ್ದುಪಡಿಯಾದ ಭೂ ಆರ್ಜನೆಯ ಅಧಿನಿಯಮ 1894 (ಕೇಂದ್ರ) ಅಧಿನಿಯಮ 1894 (1) ರ ಎ ಪ್ರಕರಣದ ಮತ್ತು 6(1)ಎರ ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ ಮೇಲೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸದರಿ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳುವ ಅವಶ್ಯವಾಗಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿದೆ ಎಂದು ಸದರಿ ಅಧಿನಿಯಮದ ಕಲಂ 6(1)ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಉಪವಿಭಾಗಾಧಿಕಾರಿಗಳು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಇವರನ್ನು ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಭೂ ಸ್ವಾಧೀನ ಪಡಿಸಿಕೊಳ್ಳಲು ನಡೆಸುವ ಎಲ್ಲಾ ಭೂ ಸ್ವಾಧೀನ ವ್ಯವಹಾರಗಳ ಕುರಿತಂತೆ ಜಿಲ್ಲಾಧಿಕಾರಿಗಳ ಪ್ರಕಾರ್ಯಗಳನ್ನು ನಿರ್ವಹಿಸಲು ಸದರಿ ಭೂ ಸ್ವಾಧೀನಪಡಿಸಿಕೊಳ್ಳುವ ಅಧಿನಿಯಮ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ. ಹಾಗೂ ಸದರಿ ಜಮೀನುಗಳ ಭೂ ಸ್ವಾಧೀನ ಆರ್ಜನೆಗೆ ಸಂಬಂಧಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಅನುಸೂಚಿ

ಜಿಲ್ಲೆ : ಚಿತ್ರದುರ್ಗ **ತಾಲ್ಲೂಕು : ಹೊಸದುರ್ಗ** **ಹೋಬಳಿ : ಕಸಬಾ** **ಗ್ರಾಮ : ಮಳಲಿ**

ಕ್ರ. ಸಂ.	ಖಾತೆದಾರರ ಹೆಸರು ಗೇಣಿದಾರರ ಅಥವಾ ಹಿತಾಸಕ್ತಿ ಹೊಂದಿರುವ ವ್ಯಕ್ತಿಯ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ತರಹೆ	ಚಕ್ಕುಬಂದಿ				ಭೂ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ವಿಸ್ತೀರ್ಣ	
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	ವಿಸ್ತೀರ್ಣ (ಎ–ಗು)	ಕಂದಾಯ
1.	ಕೆ.ಪಿ.ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ	ಕೆ.ಪಿ.ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ	198 ಬ್ಲಾಕ್ ನಂ.113	ಖುಷ್ಕಿ	ಹಳ್ಳ ಮತ್ತು ಕಂಗುವಳ್ಳಿ ಗಡಿ	198ರ ಬ್ಲಾಕ್ ನಂ.110	198ರ ಬ್ಲಾಕ್ ನಂ.112	198ರ ಬ್ಲಾಕ್ ನಂ.116/ಪಿ1, ಪಿ2	2–00	2–00

ಕ್ರ. ಸಂ.	ಖಾತೆದಾರರ ಹೆಸರು ಗೇಣಿದಾರರ ಅಥವಾ ಹಿತಾಸಕ್ತಿ ಹೊಂದಿರುವ ವ್ಯಕ್ತಿಯ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ತರಹೆ	ಚಕ್ಕುಬಂದಿ				ಭೂ ಸ್ವಾಧೀನಪಡಿಸಿ ಕೊಳ್ಳುವ ಜಮೀನಿನ ವಿಸ್ತೀರ್ಣ	
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	ವಿಸ್ತೀರ್ಣ (ಎ–ಗು)	ಕಂದಾಯ
2.	ಕೆ.ಪಿ.ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ	ಕೆ.ಪಿ.ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ	198/ಬ್ಲಾಕ್ ನಂ.116ಪಿ1	ಖುಷ್ಕಿ	198 ರ ಬ್ಲಾಕ್ ನಂ.116/ಪಿ2	198/ಬ್ಲಾಕ್ ನಂ.111	198 ರ ಬ್ಲಾಕ್ ನಂ.113	ಹಳ್ಳ ಮತ್ತು ಕಂಗುವಳ್ಳಿ ಗಡಿ	1–20	1–50
3.	ಕೆ.ಪಿ.ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ	ಕೆ.ಪಿ.ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ	198/ಬ್ಲಾಕ್ ನಂ.116/ಪಿ2	ಖುಷ್ಕಿ	ಹಳ್ಳ ಮತ್ತು ಕಂಗುವಳ್ಳಿ ಗಡಿ	198/ಬ್ಲಾಕ್ ನಂ.116ಪಿ1	198 ರ ಬ್ಲಾಕ್ ನಂ.113	ಹಳ್ಳ ಮತ್ತು ಕಂಗುವಳ್ಳಿ ಗಡಿ	1–00	1–00
								ಜುಮ್ಲಾ	4–20	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಕಂದಾಯ ಸಚಿವಾಲಯ

ಭೂ ಸ್ವಾಧೀನ ಅಧಿನಿಯಮ ಕಲಂ 6(1) ಅನ್ವಯ ಘೋಷಣೆ

ಕ್ರಮಾಂಕ: ಕಂಇ 19 ಭೂಸ್ವಾಚ 2009, ದಿನಾಂಕ: 22ನೇ ಏಪ್ರಿಲ್ 2009

ಈ ಅಧಿಸೂಚನೆಯಲ್ಲಿನ ಕೆಳಕಂಡ ಜಮೀನುಗಳು ಕಂಗುವಳ್ಳಿ ಗ್ರಾಮದ ಸಮೀಪ ಹಳ್ಳಕ್ಕೆ ಬ್ಯಾರೇಜ್ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆ ಆಗಿರುವ ಉದ್ದೇಶಕ್ಕೆ ಬೇಕಾಗಿರುವುದರಿಂದ ಸದರಿ ಜಮೀನುಗಳು ಮೇಲ್ಕಂಡ ಉದ್ದೇಶಕ್ಕೆ ಬೇಕಾಗಿರುತ್ತದೆಂದು ಈ ಮೂಲಕ ಘೋಷಿಸಲಾಗಿದೆ.

ಜಿಲ್ಲೆ : ಚಿತ್ರದುರ್ಗ **ತಾಲ್ಲೂಕು : ಹೊಸದುರ್ಗ** **ಹೋಬಳಿ : ಕಸಬಾ** **ಗ್ರಾಮ : ಮಳಲಿ**

ಕ್ರ. ಸಂ.	ಸರ್ವೆ ನಂಬರು	ತರಹೆ	ಭೂಸ್ವಾಧೀನವಾಗುವ ವಿಸ್ತೀರ್ಣ ಎ–ಗುಂ	ಖಾತೆದಾರರ–ಅನುಭವದಾರರ ಹೆಸರು
1)	198–ಬ್ಲಾಕ್:113	ಖುಷ್ಕಿ	2–00	ಕೆ.ಪಿ. ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ
2)	198–ಬ್ಲಾಕ್:110ಪಿ1	ಖುಷ್ಕಿ	1–20	ಕೆ.ಪಿ. ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ
3)	198–ಬ್ಲಾಕ್ 116–ಪಿ2	ಖುಷ್ಕಿ	1–00	ಕೆ.ಪಿ. ರಂಗಪ್ಪ ಬಿನ್ ರಾಮಣ್ಣ ಕಂಗುವಳ್ಳಿ ವಾಸಿ ಹೊಸದುರ್ಗ ತಾಲ್ಲೂಕು
		ಜುಮ್ಲಾ	4–20	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ನಂ.ಎಲ್ಎಕ್ಯೂ ಎಸ್ಆರ್ 1/2008-09, ದಿನಾಂಕ: 24ನೇ ಏಪ್ರಿಲ್ 2009

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಕಸಬಾ ಹೋಬಳಿ ಕಂಗುವಳ್ಳಿ ಗ್ರಾಮದ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂ ಬ್ಯಾರೇಜ್ ನಿರ್ಮಿಸಿರುವ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಮಳಲಿ ಗ್ರಾಮದ ರಿ ಸ ನಂ. 198 ಬ್ಲಾಕ್ ನಂ. 113, 198/ಬ್ಲಾಕ್ ನಂ.116/ಪಿ1, 198/ಬ್ಲಾಕ್ ನಂ.116/ಪಿ2 ರಲ್ಲಿಯ ಖುಷ್ಕಿಯ 4-20 ಎಕರೆ ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ.

"ತುಲನಾತ್ಮಕ ತಃಖ್ತೆ"

ಕ್ರ. ಸಂ.	ಸ. ನಂ.	ತರಹೆ	ವಿಸ್ತೀರ್ಣ	ಸ. ನಂ.	ತರಹೆ	ವಿಸ್ತೀರ್ಣ	ಸ. ನಂ.	ತರಹೆ	ವಿಸ್ತೀರ್ಣ
1	198/ಬ್ಲಾಕ್ 113	ಖುಷ್ಕಿ	2.00	198/ಬ್ಲಾಕ್ 113	ಖುಷ್ಕಿ	2.00		ಇಲ್ಲ	
2	198/ಬ್ಲಾಕ್ 116/ಪಿ1	ಖುಷ್ಕಿ	1.20	198/ಬ್ಲಾಕ್ 116/ಪಿ1	ಖುಷ್ಕಿ	1.20		ಇಲ್ಲ	
3	198/ಬ್ಲಾಕ್ 116/ಪಿ2	ಖುಷ್ಕಿ	1.00	198/ಬ್ಲಾಕ್ 116/ಪಿ2	ಖುಷ್ಕಿ	1.00		ಇಲ್ಲ	
	ಜುಮ್ಲಾ		**4.20**	**ಜಮ್ಲಾ**		**4.20**			

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವೆಂಕಟೇಶಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ದೃಢೀಕರಣ ಪತ್ರ

1) ಭೂಸ್ವಾಧೀನಕ್ಕೆ ಪ್ರಸ್ತಾಪಿಸಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದ ಸರ್ವೆ ನಂಬರು 198/ಬ್ಲಾಕ್ 113, 116/ಪಿ1, 116/ಪಿ2 ರಲ್ಲಿ ಒಳಗೊಂಡಿರುವ 4-20 ವಿಸ್ತೀರ್ಣದ ಒಟ್ಟು ಜಮೀನು ಇದನ್ನು ಈ ಹಿಂದೆ ಯಾವುದೇ ಯೋಜನೆ ಹಾಗೂ ಕಾರ್ಯ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವುದಿಲ್ಲ.
2) ಈ ಮೇಲ್ಕಂಡ ಸರ್ವೆ ನಂಬರ್‌ಗಳಲ್ಲಿರುವ ಜಮೀನುಗಳು ಸರ್ಕಾರಿ ಜಮೀನುಗಳು ಅಂದರೆ ಕಂದಾಯ, ಅರಣ್ಯ ಹಾಗೂ ಇತರೆ ಸರ್ಕಾರಿ ಜಮೀನುಗಳು ಆಗಿರುವುದಿಲ್ಲವೆಂದು ದೃಢೀಕರಿಸಿದೆ.
3) ಮೇಲಿನ ಸರ್ವೆ ನಂಬರುಗಳಲ್ಲಿ ಉಲ್ಲೇಖಿಸಿರುವ ಯಾವುದೇ ತುಂಡು ಜಮೀನನ್ನಾಗಲೀ ಪೂರ್ಣ ಕ್ಷೇತ್ರವನ್ನಾಗಲಿ ಈ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಅಥವಾ ಇನ್ನು ಯಾವುದೇ ಉದ್ದೇಶಕ್ಕಾಗಿ ಭೂ ಸ್ವಾಧೀನವನ್ನು ಈವರೆವಿಗೂ ಮಾಡಿರುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಸಹ ಈ ಜಮೀನುಗಳನ್ನು ರಸ್ತೆಗಾಗಿ ಬಳಸಿಕೊಳ್ಳಲಾಗಿದೆ/ಬಳಸಿಕೊಳ್ಳಲಾಗಿಲ್ಲ ಎಂಬ ಬಗ್ಗೆ ದೃಢೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಪಿ.ಆರ್. 250
ಎಂ. ವೆಂಕಟೇಶಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಕಂದಾಯ ಸಚಿವಾಲಯ

1894 ರ ಭೂಸ್ವಾಧೀನ ಕಾಯಿದೆ ಕಲಂ.6(1) (ಕಲಂ.17ರೊಂದಿಗೆ ಓದಲಾದಂತೆ) ನೇ ಪ್ರಕರಣದ ಮೇರೆಗೆ (ಆಗಲೀಕರಣಕ್ಕಾಗಿ) ಅಧಿಸೂಚನೆ

ನಂ.ಕಂಇ/29/ಭೂಸ್ವಾಚ/2009, ದಿನಾಂಕ: 2ನೇ ಜೂನ್ 2009

1991 ಕರ್ನಾಟಕ ಅಧಿನಿಯಮ ಸಂಖ್ಯೆ 33 ರ ಮೂಲಕ ತಿದ್ದುಪಡಿಯಾದ ಭೂಸ್ವಾಧೀನ ಅಧಿನಿಯಮದ 1894 ರ (ಕೇಂದ್ರ ಅಧಿನಿಯಮ 1894 ರ 1) 6ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಮುಂದೆ ನಿರ್ದಿಷ್ಟಪಡಿಸಿರುವ ಭೂಮಿಗಳು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕೊಟ್ಟೂರು-ಹರಿಹರ ಬ್ರಾಡ್ ಗೇಜ್ ರೈಲುದಾರಿ ನಿರ್ಮಾಣದ **ಆಗಲೀಕರಣ ಇದಕ್ಕಾಗಿ** ನೈರುತ್ಯ ರೈಲ್ವೆ ಇವರಿಗೆ ಅಗತ್ಯವಾಗಿದೆಯೆಂದು ಈ ಮೂಲಕ ಘೋಷಿಸುತ್ತದೆ. ಮತ್ತು ಸದರಿ ಅಧಿನಿಯಮದ ಅದೇ ಪ್ರಕರಣದ (ಸಿ) ಖಂಡ ಹಾಗೂ 7ನೇ

ಪ್ರಕರಣದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ಅಧಿನಿಯಮದ ಮೇರೆಗೆ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ ರವರ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣ ಯೋಜನೆ, ಹರಿಹರ ಇವರನ್ನು ನೇಮಕ ಮಾಡಿದೆ. ಹಾಗೂ ಸದರಿ ಭೂಮಿಗಳ ಭೂಸ್ವಾಧೀನಕ್ಕಾಗಿ ಆದೇಶಗಳನ್ನು ಪಡೆದುಕೊಳ್ಳಲು ಅವರಿಗೆ ನಿರ್ದೇಶಿಸಿದೆ.

ಸದರಿ ಅಧಿನಿಯಮದ 17ನೇ ಪ್ರಕರಣದ (1) ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 9ನೇ ಪ್ರಕರಣದ (1)ನೇ ಉಪ ಪ್ರಕರಣದಲ್ಲಿ ಸೂಚಿಸಿರುವ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 15 ದಿನಗಳ ಮುಕ್ತಾಯದ ನಂತರ ಸದರಿ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದೆಂದು ನಿರ್ದೇಶಿಸುತ್ತದೆ.

ಸದರಿ ಭೂಮಿಗಳ ನಕಾಶೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿ, ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣ ಯೋಜನೆ, ಹರಿಹರ ಇವರ ಕಛೇರಿಯಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

ಅನುಸೂಚಿ

ಜಿಲ್ಲೆ: ದಾವಣಗೆರೆ **ತಾಲ್ಲೂಕು: ಹರಪನಹಳ್ಳಿ** **ಹೋಬಳಿ: ಕಸಬಾ** **ಗ್ರಾಮ: ಅಡಿವಿಹಳ್ಳಿ**

ಕ್ರ. ಸಂ.	ಖಾತೆದಾರರ ಹೆಸರು (ಆರ್.ಟಿ.ಸಿ. ಪ್ರಕಾರ)	ಅನುಭವದಾರರ ಹೆಸರು	ಸರ್ವೆ ನಂಬರು	ತಹರೆ	ಸರಹದ್ದುಗಳು (ಸರ್ವೆ ನಂಬರು)				ಯಾವ ದಿಕ್ಕಿಗೆ ಭೂಸ್ವಾಧೀನ ವಾಗಿದೆ	ಭೂಸ್ವಾಧೀನದ ವಿಸ್ತೀರ್ಣ ಎ–ಸೆಂ	ಒಟ್ಟು ವಿಸ್ತೀರ್ಣ ಎ–ಸೆಂ	ಆಕಾರ ರೂ–ಪೈ
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ				
1	2	3	4	5	6	7	8	9	10	11	12	13
1.	ಹರಿಜನ ದುರುಗದಯ್ಯ ಬಿನ್ ದುರುಗದಯ್ಯ, ಹರಪನಹಳ್ಳಿ	ಸ್ವಂತ	72	ಖುಷ್ಕಿ	75/ಎ	71	ಇದೇ ಜಮೀನಿನ ಉಳಿದ ಪ್ರದೇಶ	ಇದೇ ಜಮೀನಿನ ಉಳಿದ ಪ್ರದೇಶ	ಉತ್ತರ	0–45	0–87	0–52
					75/ಎ	71	ಇದೇ ಜಮೀನಿನ ಉಳಿದ ಪ್ರದೇಶ	ಇದೇ ಜಮೀನಿನ ಉಳಿದ ಪ್ರದೇಶ	ದಕ್ಷಿಣ	0–42		
2	ಹಂಡಿ ಹನುಮಂತಪ್ಪ ಕೋಂ ಹಂಡಿ ಮಲ್ಲಪ್ಪ	ಸ್ವಂತ	71/ಬಿ	ಖುಷ್ಕಿ	1/ಡಿ	57	ಇದೇ ಜಮೀನಿನ ಉಳಿದ ಪ್ರದೇಶ	ಇದೇ ಜಮೀನಿನ ಉಳಿದ ಪ್ರದೇಶ	ಉತ್ತರ	0–02	0–02	0–01
3	ಓಬಳಾಪುರ ನನ್ನೆಸಾಬು ಬಿನ್ ಅಬ್ದುಲ್‌ಸಾಬು, ಹರಪನಹಳ್ಳಿ	ಸ್ವಂತ	71/ಡಿ	ಖುಷ್ಕಿ	71/ಎ	71/ಬಿ	ಇದೇ ಜಮೀನಿನ ಉಳಿದ ಪ್ರದೇಶ	ಈಗಾಗಲೇ ಭೂಸ್ವಾಧೀನ ವಾದ ಪ್ರದೇಶ	ಉತ್ತರ	0–28	0–28	0–16
4	1) ಶಿಳ್ಳಿ ದಸ್ತಗಿರಿ ಸಾಬು ಬಿನ್ ಗೂಡುಸಾಬು 2) ಕಲೇಗಾರ ರಾಬಿಯಾ ಕೋಂ ಕರೀಂ ಸಾಬು 3) ಹೊಣಕಿ ಮಹಾಬೂಬಿ ಕೋಂ ಷರೀಫ್ ಸಾಬು 4) ಪಾತೀಮಾಬಿ ಕೋಂ ಅಹ್ಮದ್	ಸ್ವಂತ	71/ಇ	ಖುಷ್ಕಿ	72	57	ಈಗಾಗಲೇ ಭೂಸ್ವಾಧೀನವಾದ ಪ್ರದೇಶ	ಇದೇ ಜಮೀನಿನ ಉಳಿದ ಪ್ರದೇಶ	ಉತ್ತರ	0–05		

1	2	3	4	5	6	7	8	9	10	11	12	13
	5) ಜಮೀಲಾಬಿ ಕೋಂ ಅಜೀಜ್ ಸಾಬ್ 6) ಹಾಫಿಜಾಬಿ ಕೋಂ ಖಾಸಿಂ ಸಾಬ್				72	57	ಈಗಾಗಲೇ ಭೂಸ್ವಾಧೀನವಾದ ಪ್ರದೇಶ	ಇದೇ ಜಮೀನಿನ ಉಳಿದ ಪ್ರದೇಶ	ದಕ್ಷಿಣ	0–44	0–49	0–29
5	1) ಹಂಡಿ ಮಲ್ಲಪ್ಪ ಬಿನ್ ಲಕ್ಕಪ್ಪ 2) ಇಮಾಂ ಸಾಬ್ ಬಿನ್ ಬಡೇಮಿಯಾಸಾಬ್ 3) ಗೂಡೂ ಸಾಬ್ ಬಿನ್ ಬಡೇಮಿಯಾ ಸಾಬ್ 4) ಜಹಾಂಗೀರ್ ಸಾಬ್ ಬಿನ್ ಬಡೇಮಿಯಾ ಸಾಬ್ 5) ಸುಬಾನ್ ಸಾಬ್ ಬಿನ್ ಬಡೇಮಿಯಾ ಸಾಬ್ 6) ಹಂಡಿ ಹನುಮಂತಪ್ಪ ಬಿನ್ ಹಂಡಿ ಮಲ್ಲಪ್ಪ, ದೇವರ ತಿಮ್ಮಲಾಪುರ 7) ಇಮಾಸಾಬು, ಗೂಡುಸಾಬು, ಜಹಂಗೀರ್ ಸುಬಾನ್‌ಸಾಬು ಬಿನ್ ಬಡೇಮಿಯಾ ಸಾಬು	ಸ್ವಂತ	57/ಎಬಿ ಪೈಕಿ	ಖುಷ್ಕಿ	71/ಇ	58	ಇದೇ ಜಮೀನಿನ ಉಳಿದ ಪ್ರದೇಶ	59 & 64	ಉತ್ತರ	0–80	1–41	1–80
					71/ಇ	58	ಇದೇ ಜಮೀನಿನ ಉಳಿದ ಪ್ರದೇಶ	59 & 64	ದಕ್ಷಿಣ	0–61		
6	ಜೆಟ್ಟಪ್ಪನವರ ಜಟ್ಟಪ್ಪ ಬಿನ್ ಬಸಪ್ಪ ತಿಮಲಾಪುರ	ಸ್ವಂತ	58/1	ಖುಷ್ಕಿ	57	ಈಗಾಗಲೇ ಭೂಸ್ವಾಧೀನ ವಾದ ಪ್ರದೇಶ	57	ಇದೇ ಜಮೀನಿನ ಉಳಿದ ಪ್ರದೇಶ	ಉತ್ತರ	0–19	0–42	0–38
					57	ಈಗಾಗಲೇ ಭೂಸ್ವಾಧೀನ ವಾದ ಪ್ರದೇಶ	57	ಇದೇ ಜಮೀನಿನ ಉಳಿದ ಪ್ರದೇಶ	ದಕ್ಷಿಣ	0–23		
7	1) ಜಾಮೀಲಾಬಿ ಕೋಂ ಅಜೀಸ್‌ಸಾಬು 2) ಹಂಫೀಜಾಬು ಕೋಂ. ಕಾಸಿಂಸಾಬು 3) ಬಡಕಪ್ಪನವರ ಲಕ್ಷ್ಮಪ್ಪ ಬಿನ್ ಮಲ್ಲಪ್ಪ 4) ಜಟ್ಟಪ್ಪರ ಸಣ್ಣಬಸಪ್ಪ ಬಿನ್ ಬಸಪ್ಪ	ಸ್ವಂತ	59/ಸಿ ಪೈಕಿ	ಖುಷ್ಕಿ	57	57	ಈಗಾಗಲೇ ಭೂಸ್ವಾಧೀನ ವಾದ ಪ್ರದೇಶ	ಇದೇ ಜಮೀನಿನ ಉಳಿದ ಪ್ರದೇಶ	ದಕ್ಷಿಣ	0–15	0–15	0–14
	ಒಟ್ಟು									3–64	3–64	3–31

ಒಟ್ಟು ವಿಸ್ತೀರ್ಣ ಮೂರು ಎಕರೆ & ಅರವತ್ನಾಲ್ಕು ಸೆಂಟ್ಸ್‌ಗಳು ಮಾತ್ರ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಪಿ.ಆರ್. 251

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ತಿದ್ದುಪಡಿ ಅಧಿಸೂಚನೆ ಪ್ರಕರಣ ಸಂಖ್ಯೆ: ಎಸ್‌ಎಲ್‌ಎ.ಎಸ್.ಆರ್. 13/09-10, ದಿನಾಂಕ: 3ನೇ ಜೂನ್ 2009

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರ ಕಲಂ 4(1)ರ ಅಧಿಸೂಚನೆ ಸಂಖ್ಯೆ:ಎಲ್‌ಎಕ್ಯೂ: ಎಸ್‌ಆರ್/46/2007-08, ದಿನಾಂಕ: 03.11.2007 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ: 13.12.2007ರ ಕರ್ನಾಟಕ ರಾಜ್ಯ ಪತ್ರದ ಪುಟ ಸಂ. 1171 ರಿಂದ 1179 ರವರೆಗೆ ಭಾಗ-6ರಲ್ಲಿ ಕಾಳೇನಹಳ್ಳಿ, ಕುನ್ನಾಲ, ಕೆಂಚವೀರನಹಳ್ಳಿ, ಎ. ಕೋಡಿಹಳ್ಳಿ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಪ್ರಕಟಗೊಂಡಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಈ ಕೆಳಕಂಡ ತಪಶೀಲಿನಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು **ಹೋಬಳಿ:** ಕಸಬಾ, ಕಡಬಾ

ತಾಲ್ಲೂಕು: ಗುಬ್ಬಿ **ಗ್ರಾಮ:** ಕಾಳೇನಹಳ್ಳಿ, ಕುನ್ನಾಲ, ಕೆಂಚವೀರನಹಳ್ಳಿ, ಎ.ಕೋಡಿಹಳ್ಳಿ

4(1) ರಂತೆ ಪ್ರಕಟವಾಗಿರುವುದು					ತಿದ್ದುಪಡಿಯಾಗಿರುವುದು		
ಕ್ರ. ಸಂ.	4(1) ಕ್ರ.ಸಂ.	ಸ.ನಂ.	ತರಹೆ	ವಿಸ್ತೀರ್ಣ	ಸ.ನಂ.	ತರಹೆ	ವಿಸ್ತೀರ್ಣ
1) ಕುನ್ನಾಲ							
1	8	258/2	ಭಾಗಾಯ್ತು	0-12 0-10	258/2	ಖುಷ್ಕಿ ಭಾಗಾಯ್ತು	0-12 0-10
2	9	255/1	ಭಾಗಾಯ್ತು	0-35	255/1	ಖುಷ್ಕಿ	0-35
3	10	255/3	ಭಾಗಾಯ್ತು	0-08	255/3	ಖುಷ್ಕಿ	0-08
4	11	255/5	ಭಾಗಾಯ್ತು	0-05	255/5	ಖುಷ್ಕಿ	0-05
5	12	255/6	ಭಾಗಾಯ್ತು	0-12	255/6	ಖುಷ್ಕಿ	0-12
2) ಎ.ಕೋಡಿಹಳ್ಳಿ							
6	44	6/1	ಖುಷ್ಕಿ	0-18	6/1 & 6/5	ಖುಷ್ಕಿ	0-18

ಪಿ.ಆರ್. 253 ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ದಿಯಾತಿ ಅಧಿಸೂಚನೆ

ಪ್ರಕರಣ ಸಂಖ್ಯೆ: ಎಲ್.ಎ.ಕ್ಯೂಎಸ್.ಆರ್. 13/09-10, ದಿನಾಂಕ: 3ನೇ ಜೂನ್ 2009

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ:ಎಲ್‌ಎಕ್ಯೂ: ಎಸ್‌ಆರ್/46/2007-08, ದಿನಾಂಕ: 03.11.2007 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ: 13.12.2007ರ ಕರ್ನಾಟಕ ರಾಜ್ಯ ಪತ್ರದ ಪುಟ ಸಂ. 1171 ರಿಂದ 1179 ರವರೆಗೆ ಭಾಗ-6ರಲ್ಲಿ ಕಾಳೇನಹಳ್ಳಿ, ಕುನ್ನಾಲ, ಕೆಂಚವೀರನಹಳ್ಳಿ, ಎ.ಕೋಡಿಹಳ್ಳಿ ಗ್ರಾಮಗಳ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮಗಳ ಬಾಬ್ತು ಜಂಟಿ ಮೋಜಣಿ ಕಾರ್ಯ ಪೂರೈಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1) ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದ ಕಲಂ 4(1) ರಲ್ಲಿ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು **ಹೋಬಳಿ:** ಕಸಬಾ, ಕಡಬಾ

ತಾಲ್ಲೂಕು: ಗುಬ್ಬಿ **ಗ್ರಾಮ:** ಕಾಳೇನಹಳ್ಳಿ, ಕುನ್ನಾಲ, ಕೆಂಚವೀರನಹಳ್ಳಿ, ಎ.ಕೋಡಿಹಳ್ಳಿ

ಕ್ರ. ಸಂ.	4(1)ರ ಕ್ರ.ಸಂ.	ಹಿಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳ ಪಡದ ಕಡಿಮೆಯಾದ ವಿಸ್ತೀರ್ಣ	ಷರಾ
1) ಕಾಳೇನಹಳ್ಳಿ					
1	1	ಕೆ.ಎಸ್. ರಾಮಣ್ಣ ಬಿನ್ ಶಾಂಬಶಾಸ್ತ್ರಿ	26/2	0-08	ಕಡಿಮೆಯಾಗಿದೆ

ಕ್ರ. ಸಂ.	4(1)ರ ಕ್ರ.ಸಂ.	ಹಿಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳಪಡದ ಕಡಿಮೆಯಾದ ವಿಸ್ತೀರ್ಣ	ಷರಾ
		2) ಕೆಂಚವೀರನಹಳ್ಳಿ			
2	13	ಮಂಗಳಮ್ಮ ಕೋಂ ಲೇಟ್ ಶಿವಣ್ಣ	7/3	0–03	ನಾಲೆ ಹೋಗಿರುವುದಿಲ್ಲ
3	14	ಚಂದ್ರಯ್ಯ ಬಿನ್ ಲೇಟ್ ಚನ್ನಪ್ಪ	7/4	0–01	ನಾಲೆ ಹೋಗಿರುವುದಿಲ್ಲ
4	17	ಚಂದ್ರಶೇಖರ್ ಬಿನ್ ಲೇಟ್ ಚನ್ನಂಜಪ್ಪ	7/7	0–02	ಕಡಿಮೆಯಾಗಿದೆ
5	24	ಬಸವಯ್ಯ ಬಿನ್ ಉಗ್ರಯ್ಯ, ಸಿದ್ದಬಸವಮ್ಮ ಕೋಂ ಸಿದ್ದಲಿಂಗಯ್ಯ, ಶಂಭುಲಿಂಗಯ್ಯ ಬಿನ್ ಉಗ್ರಯ್ಯ, ಶ್ರೀಕಂಠಯ್ಯ ಬಿನ್ ಉಗ್ರಯ್ಯ	3/3	0–02 1/2	ಕಡಿಮೆಯಾಗಿದೆ
6	25	ರಂಗಯ್ಯ ಬಿನ್ ರಂಗೇಗೌಡ	12/1	0–01	ಕಡಿಮೆಯಾಗಿದೆ
7	28	ಅಂಬುಜಮ್ಮ ಕೋಂ ಶಂಕರಯ್ಯ, ರಂಗಪ್ಪ ಬಿನ್ ಕರಿಯಣ್ಣ ಕೆ. ಪ್ರಕಾಶ್ ಮೂರ್ತಿ ಬಿನ್ ಲೇ. ಕೆಂಪಯ್ಯ	10/8	0–0 1/2	ಕಡಿಮೆಯಾಗಿದೆ
8	31	ಬಸವಯ್ಯ ಬಿನ್ ಉಗ್ರಯ್ಯ, ಮಹಾಲಿಂಗಪ್ಪ ಬಿನ್ ಬಸವಯ್ಯ, ಶ್ರೀಕಂಠಯ್ಯ ಬಿನ್ ಉಗ್ರಯ್ಯ, ಶಂಭುಲಿಂಗಯ್ಯ ಬಿನ್ ಉಗ್ರಯ್ಯ	1/1	0–01	ಕಡಿಮೆಯಾಗಿದೆ
9	32	ರಂಗಪ್ಪ, ಶಿವಣ್ಣ ಬಿನ್ ನಂಜುಂಡಯ್ಯ	1/2	0–02	ಕಡಿಮೆಯಾಗಿದೆ
10	34	ಆರ್.ಟಿ.ಸಿಯಂತೆ ಅಂಚೆ ಕೆಂಪಣ್ಣನವರ ಮಕ್ಕಳು, ಕೆಂಪೇಗೌಡ	57/1ಎ	0–01	ಕಡಿಮೆಯಾಗಿದ
11	35	ಡಿ.ಕೆಂಪಯ್ಯ ಬಿನ್ ಕೆಂಪಣ್ಣ, ಚಿಕ್ಕೇಗೌಡ ಬಿನ್ ದೊಡ್ಡಮುನಿಯಪ್ಪ	57/2	0–09 1/2	ಕಡಿಮೆಯಾಗಿದೆ
12	37	ರಾಮಣ್ಣ ಬಿ ನಂಜಪ್ಪ, ನರಸೇಗೌಡ ಉ: ತಮ್ಮಯ್ಯ ಬಿನ್ ನರಸೇಗೌಡ, ರಂಗಸ್ವಾಮಯ್ಯ ಬಿನ್ ಕೆಂಪಣ್ಣ	52	1–00	ನಾಲೆ ಹೋಗಿರುವುದಿಲ್ಲ.
13	38	ರಂಗಪ್ಪ, ಶಿವಣ್ಣ ಬಿನ್ ನಂಜುಂಡಯ್ಯ	50/2	0–21	ಕಡಿಮೆಯಾಗಿದೆ
		ಒಟ್ಟು		**2–4 1/2**	
		3) ವಿ. ಕೋಡಿಹಳ್ಳಿ			
14	39	ಲಕ್ಷ್ಮೀನರಸಮ್ಮ ಕೋಂ ಕರಿಯಣ್ಣ, ಕೆ.ಎಂ. ನಾರಾಯಣಸ್ವಾಮಿ ಬಿನ್ ಮರಿಗೌಡ, ಸಣ್ಣರಂಗಯ್ಯ ಬಿನ್ ಲೇ. ಚಿಕ್ಕೇಗೌಡ	19	0–37	ಕಡಿಮೆಯಾಗಿದೆ
15	40	ಮರಿಗೌಡ ಬಿನ್ ನಂಜುಂಡಯ್ಯ, ಲಕ್ಷ್ಮೀನರಸಮ್ಮ ಕೋಂ ಕರಿಯಣ್ಣ, ರಂಗರಾಮಯ್ಯ ತಾಯಿ ಲಕ್ಷ್ಮಮ್ಮ, ನಡಿಕೇರಿಗೌಡ ಬಿನ್ ಚಿಕ್ಕೇಗೌಡ, ಲಕ್ಷ್ಮಮ್ಮ ಕೋಂ ತಿರುಮಲಯ್ಯ, ಲಕ್ಕಣ್ಣಗೌಡ ಬಿನ್ ರಂಗಯ್ಯ, ನಂಜುಂಡಯ್ಯ ಬಿನ್ ಮರಿಗೌಡ	18/1	0–32	ಕಡಿಮೆಯಾಗಿದೆ
16	42	ರಂಗಯ್ಯ ಬಿನ್ ನಡಿಕೇರಯ್ಯ, ಲಕ್ಷ್ಮೀನರಸಮ್ಮ ಕೋಂ ಕರಿಯಣ್ಣ, ಕೆ. ನಾರಾಯಣಸ್ವಾಮಿ ಬಿನ್ ಮರಿಗೌಡ, ನಂಜುಂಡಯ್ಯ ಬಿನ್ ಲೇಟ್ ಮರಿಗೌಡ	7	0–03	ಕಡಿಮೆಯಾಗಿದೆ
17	43	ಎನ್. ರಂಗಯ್ಯ ಬಿನ್ ನಂಜಯ್ಯ, ರಾಮಣ್ಣ ಬಿನ್ ಗಾರೆರಂಗಯ್ಯ, ಗವಿರಂಗಯ್ಯ ಬಿನ್ ಚನ್ನಂಜಯ, ಪುಟ್ಟಲಕ್ಕಮ್ಮ ಕೋಂ ಲೇಟ್ ಸಣ್ಣರಂಗಯ್ಯ, ರಂಗಮ್ಮ ಕೋಂ ಕೆಂಪಯ್ಯ, ಚಿಕ್ಕಗುಡ್ಡಯ್ಯ ಬಿನ್ ಕರಿಗುಡ್ಡಯ್ಯ	5	0–10	ಕಡಿಮೆಯಾಗಿದೆ

ಕ್ರ. ಸಂ.	4(1)ರ ಕ್ರ.ಸಂ.	ಹಿಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳಪಡದ ಕಡಿಮೆಯಾದ ವಿಸ್ತೀರ್ಣ	ಷರಾ
18	44	ಕೆ.ಎಂ. ವೆಂಕಟೇಗೌಡ ಬಿನ್ ಮೂಡ್ಲೇಗೌಡ, ಕರೀಂಸಾಬ್ ಬಿನ್ ಖಲಂದರ್ ಸಾಬ್	6/1 6/5	0–05 1/2	ಕಡಿಮೆಯಾಗಿದೆ
19	45	ಕೆ.ಎಂ. ವೆಂಕಟೇಗೌಡ ಬಿನ್ ಮೂಡ್ಲೇಗೌಡ, ಕೆ.ಎಂ.ವೆಂಕಟೇಗೌಡ ಬಿನ್ ಮೂಡ್ಲೇಗೌಡ	6/2	0–05	ಕಡಿಮೆಯಾಗಿದೆ
20	46	ತಿಮ್ಮೇಗೌಡ ಬಿನ್ ಬೋರೇಗೌಡ, ತಿಮ್ಮರಾಜಿಗೌಡ ಬಿನ್ ತಿಮ್ಮೇಗೌಡ, ಕೆ.ಬಿ. ಮೂಡ್ಲಯ್ಯ ಬಿನ್ ಬೋರೇಗೌಡ ಭದ್ರಮ್ಮ ಕೋಂ ಕೆಂಪೇಗೌಡ	65/1	0–15	ಕಡಿಮೆಯಾಗಿದೆ
21	47	ಕೆ.ಬಿ. ಮೂಡ್ಲಯ್ಯ ಬಿನ್ ಬೋರೇಗೌಡ, ಗೋವಿಂದಯ್ಯ ಬಿನ್ ಬೋರೇಗೌಡ, ಜಯಮ್ಮ ಕೋಂ ಕೆ.ವಿ.ರಾಮಯ್ಯ, ವೆಂಕಟಾಚಲಮೂರ್ತಿ ಬಿನ್ ಕೆ.ವಿ. ರಾಮಯ್ಯ, ಹರೀಶ್, ಗಂಗಮ್ಮ ಕೋಂ ತಿಮ್ಮೇಗೌಡ	66/5	0–04	ಕಡಿಮೆಯಾಗಿದೆ
22	48	ಹೆಚ್.ಸಿ. ಜಯರಾಂ ಬಿನ್ ಚಿಕ್ಕರಂಗಯ್ಯ	67	0–05	ಕಡಿಮೆಯಾಗಿದೆ
23	50	ಖಲಂದರ್ ಸಾಬ್	1/5ಎ	0–06	ಕಡಿಮೆಯಾಗಿದೆ
24	56	ನಂಜಯ್ಯ ಬಿನ್ ಕೆಂಪಯ್ಯ	36/1ಎ	0–05	ಕಡಿಮೆಯಾಗಿದೆ
25	58	ಲಕ್ಕಣ್ಣಗೌಡ ಬಿನ್ ರಂಗಯ್ಯ	34/2	0–01	ಕಡಿಮೆಯಾಗಿದೆ
26	59	ಕರಿಯಣ್ಣ	34/3	0–01	ಕಡಿಮೆಯಾಗಿದೆ
27	63	ಕೃಷ್ಣಪ್ಪ ಬಿನ್ ಕೆಂಪಯ್ಯ	25/25	0–01	ಕಡಿಮೆಯಾಗಿದೆ
28	64	ಕೆ.ಕೆ. ರಾಮಯ್ಯ ಬಿನ್ ಕರೇಗೌಡ	25/22	0–07	ನಾಲೆ ಹೋಗುವುದಿಲ್ಲ
29	65	ಬಷೀರ್‌ಖಾನ್ ಬಿನ್ ಹಸನ್ ಸಾಬ್	25/21ಸಿ	0–03	ಕಡಿಮೆಯಾಗಿದೆ
30	66	ತಿಮ್ಮೇಗೌಡ ಬಿನ್ ಬೋರೇಗೌಡ, ವಜೀರಾಭಿ ಬಿನ್ ಗೌಸ್ ಮೊಹಿದ್ದೀನ್, ಮೈಮೊದ್ದೀನ್ ಬಿ ಕೋಂ ಬಷೀರ್ ಸಾಬ್	25/20ಎ	0–07	ಕಡಿಮೆಯಾಗಿದೆ
31	68	ಕರಿಯಣ್ಣ ಬಿನ್ ಲಕ್ಕಣ್ಣ, ಕರಿಯಣ್ಣ ಬಿನ್ ಲಕ್ಕೇಗೌಡ, ಬಷೀರ್ ಸಾಬ್ ಬಿನ್ ಹಸನ್ ಸಾಬ್	23/2	0–05	ಕಡಿಮೆಯಾಗಿದೆ
32	69	ಜಯಮ್ಮ ಕೋಂ ರಾಮಯ್ಯ	23/7	0–0 1/2	ಕಡಿಮೆಯಾಗಿದೆ
33	70	ಕರಿಯಣ್ಣ ಬಿನ್ ಲಕ್ಕಣ್ಣ, ಕರಿಯಣ್ಣ ಬಿನ್ ಲಕ್ಕೇಗೌಡ, ಬಷೀರ್ ಸಾಬ್ ಬಿನ್ ಹಸನ್ ಸಾಬ್	23/2	0–15	ಕ್ರ.ಸಂ. 68ರಲ್ಲಿನ ಪುನರಾವರ್ತನೆಯಾಗಿದೆ
34	73	ರಂಗಯ್ಯ ಬಿನ್ ನರಸಪ್ಪ, ಬಷೀರ್ ಸಾಬ್ ಬಿನ್ ಹಸನ್ ಸಾಬ್	25/1	0–1/2	ಕಡಿಮೆಯಾಗಿದೆ
35	77	ಗೋವಿಂದಯ್ಯ ಬಿನ್ ಮೂಡ್ಲಯ್ಯ	25/5	0–05	ಕಡಿಮೆಯಾಗಿದೆ
36	79	ರಂಗಯ್ಯ ಬಿನ್ ತಿಮ್ಮಪ್ಪ	25/12	0–03	ಕಡಿಮೆಯಾಗಿದೆ
37	82	ಗೋವಿಂದಯ್ಯ ಬಿನ್ ಮೂಡ್ಲಯ್ಯ	25/15	0–03	ಕಡಿಮೆಯಾಗಿದೆ
38	83	ಗೋವಿಂದಯ್ಯ ಬಿನ್ ಮೂಡ್ಲಯ್ಯ	25/16	0–08	ನಾಲೆ ಹೋಗಿರುವುದಿಲ್ಲ
39	84	ನರಸಯ್ಯ ಬಿನ್ ನರಸಯ್ಯ, ಉಗ್ರಯ್ಯ ಬಿನ್ ನರಸೇಗೌಡ, ಶಿವಣ್ಣ ಬಿನ್ ಲಕ್ಷ್ಮೀನರಸಯ್ಯ, ಉಗ್ರನರಸಯ್ಯ ಬಿನ್ ಲಕ್ಷ್ಮೀನರಸಯ್ಯ	26/5	0–03	ಕಡಿಮೆಯಾಗಿದೆ
40	85	ಶಿವಣ್ಣ ಬಿನ್ ಲಕ್ಷ್ಮೀನರಸಯ್ಯ	26/3	0–03	ಕಡಿಮೆಯಾಗಿದೆ
41	86	ಈರಯ್ಯ ಬಿನ್ ಈರಯ್ಯ	26/6	0–04	ಕಡಿಮೆಯಾಗಿದೆ
42	88	ಮಹಾಲಿಂಗಯ್ಯ ಬಿನ್ ಚನ್ನಿಗರಾಯಪ್ಪ	27/2	0–03 1/2	ಕಡಿಮೆಯಾಗಿದೆ

ಕ್ರ. ಸಂ.	4(1)ರ ಕ್ರ.ಸಂ.	ಹಿಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳ ಪಡದ ಕಡಿಮೆಯಾದ ವಿಸ್ತೀರ್ಣ	ಷರಾ
43	89	ಚನ್ನಕೇಶವಮೂರ್ತಿ ಬಿನ್ ಚನ್ನಪ್ಪ	27/3	0–06	ನಾಲೆ ಹೋಗಿರುವುದಿಲ್ಲ
44	90	ತ್ರಿವೇಣಿ ಬಿನ್ ತ್ರಿವೇಣಿಗೌಡ	74	0–18	ಕಡಿಮೆಯಾಗಿದೆ
		ಒಟ್ಟು		**5–25**	

ಪಿ.ಆರ್. 254 ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ದಿಯಾತಿ ಅಧಿಸೂಚನೆ

ಪ್ರಕರಣ ಸಂಖ್ಯೆ: ಎಲ್.ಎ.ಕ್ಯೂ.ಎಸ್.ಆರ್. 14/09–10, ದಿನಾಂಕ: 3ನೇ ಜೂನ್ 2009

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ:ಎಲ್ಎಕ್ಯೂ: ಎಸ್ಆರ್/60/2007–08, ದಿನಾಂಕ: 12.12.2007 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ: 17.01.2008ರ ಕರ್ನಾಟಕ ರಾಜ್ಯ ಪತ್ರದ ಪುಟ ಸಂ. 310 ರಿಂದ 312 ರವರೆಗೆ ಭಾಗ–6ರಲ್ಲಿ ಮತ್ತಿಕೆರೆ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮಗಳ ಬಾಬ್ತು ಜಂಟಿ ಮೋಜಣಿ ಕಾರ್ಯ ಪೂರೈಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1) ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದಾಗಿ ಕಲಂ 4(1) ರಲ್ಲಿ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು **ಹೋಬಳಿ:** ಮಾಯಸಂದ್ರ

ತಾಲ್ಲೂಕು: ತುರುವೇಕೆರೆ **ಗ್ರಾಮ:** ಮತ್ತಿಕೆರೆ

ಕ್ರ. ಸಂ.	4(1)ರ ಕ್ರ.ಸಂ.	ಹಿಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳ ಪಡದ ಕಡಿಮೆಯಾದ ವಿಸ್ತೀರ್ಣ	ಷರಾ
1	4	ವೆಂಕಟಯ್ಯ ಬಿನ್ ನರಸಣ್ಣ	43/2	0–0 3/4	ನಾಲೆ ಹೋಗುವುದಿಲ್ಲ
2	10	ನಿಂಗಮ್ಮ ಕೋಂ ಬೆಟ್ಟಯ್ಯ, ಪುಟ್ಟಸ್ವಾಮಯ್ಯ ಬಿನ್ ಚೆನ್ನೇಗೌಡ	52	0–0 1/2	ಕಡಿಮೆಯಾಗಿದೆ
3	17	ಲಕ್ಷ್ಮೀದೇವಮ್ಮ ಕೋಂ ತಮ್ಮಯ್ಯ	69/3	0–03	ನಾಲೆ ಹೋಗುವುದಿಲ್ಲ

ಪಿ.ಆರ್. 255 ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ದಿಯಾತಿ ಅಧಿಸೂಚನೆ

ಪ್ರಕರಣ ಸಂಖ್ಯೆ: ಎಲ್.ಎ.ಕ್ಯೂ.ಎಸ್.ಆರ್. 16/09–10, ದಿನಾಂಕ: 2ನೇ ಜೂನ್ 2009

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ:ಎಲ್ಎಕ್ಯೂ: ಎಸ್ಆರ್/44/2007–08, ದಿನಾಂಕ: 03.11.2007 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ: 13.12.2007ರ ಕರ್ನಾಟಕ ರಾಜ್ಯ ಪತ್ರದ ಪುಟ ಸಂ. 1179 ರಿಂದ 1184 ರವರೆಗೆ ಭಾಗ–6ರಲ್ಲಿ ಮತ್ತಿಕೆರೆ, ಇಡಗೂರು, ಬೀರಗಾನಹಳ್ಳಿ ಗ್ರಾಮಗಳ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮಗಳ ಬಾಬ್ತು ಜಂಟಿ ಮೋಜಣಿ ಕಾರ್ಯ ಪೂರೈಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1) ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದ

ಕಲಂ 4(1) ರಲ್ಲಿ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು **ಹೋಬಳಿ:** ಸಿ.ಎಸ್. ಪುರ

ತಾಲ್ಲೂಕು: ಗುಬ್ಬಿ **ಗ್ರಾಮ:** ಮತ್ತಿಕೆರೆ, ಇಡಗೂರು, ಬೀರಮಾರನಹಳ್ಳಿ

ಕ್ರ. ಸಂ.	4(1)ರ ಕ್ರ.ಸಂ.	ಹಿಡುವಳಿದಾರರ ಹೆಸರುಗಳು	ಸ. ನಂ.	ಭೂ ಸ್ವಾಧೀನಕ್ಕೊಳ ಪಡದ ಕಡಿಮೆಯಾದ ವಿಸ್ತೀರ್ಣ	ಷರಾ
		1) ಮತ್ತಿಕೆರೆ			
1	13	ಮೂಡ್ಲಗಿರಯ್ಯ ಬಿನ್ ತಿಮ್ಮಯ್ಯ	89/3	0–04	ನಾಲೆ ಹೋಗಿರುವುದಿಲ್ಲ
2	15	ಮೂಡ್ಲಗಿರಯ್ಯ ಬಿನ್ ತಿಮ್ಮಯ್ಯ	89/2	0–02	ಕಮ್ಮಿ ಆಗಿದೆ
3	17	ಮುನಿವೆಂಕಟಪ್ಪ ಬಿನ್ ಗಿರಿಗೌಡ	164	0–03	ಕಮ್ಮಿ ಆಗಿದೆ
		ಒಟ್ಟು		**0–09**	
		2) ಇಡಗೂರು			
4	23	ಚನ್ನಾಚಾರಿ ಬಿನ್ ಲಿಂಗಾಚಾರಿ, ಮಹಮದ್ ಇಬ್ರಾಹಿಂಸಾಬ್ ಬಿನ್ ಹಯಾತ್ ಸಾಬ್	131	0–02	ಕಮ್ಮಿ ಆಗಿದೆ
5	29	ಅಜಗರ್ ಅಲಿ ಬಿನ್ ಮಹಮದ್ ಹುಸೇನ್	129/2	0–02	ಕಮ್ಮಿ ಆಗಿದೆ
		ಒಟ್ಟು		**0–04**	
		3) ಬೀರಮಾರನಹಳ್ಳಿ			
6	32	ಬಿ. ಗಂಗಯ್ಯ ಬಿನ್ ಬೋರೇಗೌಡ	40/3	0–05	ಕಮ್ಮಿ ಆಗಿದೆ
7	33	ಗೌರಮ್ಮ ಕೋಂ ಲೇಟ್ ಬಿ. ರಾಮಣ್ಣ	40/1	0–03	ಕಮ್ಮಿ ಆಗಿದೆ
8	45	ಬೇಬಿಜಾನ್ ಕೋಂ ಮಹಮದ್ ಮದಾರ್ ಸಾಬ್	87/5	0–01	ಕಮ್ಮಿ ಆಗಿದೆ
9	54	ಶಿವಣ್ಣ ಬಿನ್ ಬೋರಯ್ಯ, ಶಂಕರಪ್ಪ ಬಿನ್ ಬೋಜೇಗೌಡ, ಲಿಂಗೇಗೌಡ ಬಿನ್ ಹುಚ್ಚೇಗೌಡ	84/1	0–09	ಕಮ್ಮಿ ಆಗಿದೆ
10	66	ಬೋರಯ್ಯ ಬಿನ್ ಬೋರಯ್ಯ	93	0–03	ಕಮ್ಮಿ ಆಗಿದೆ
		ಒಟ್ಟು		**0–21**	

ಪಿ.ಆರ್. 258 ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ತಿದ್ದುಪಡಿ ಅಧಿಸೂಚನೆ ಪ್ರಕರಣ ಸಂಖ್ಯೆ: ಎಸ್.ಎಲ್.ಎ.ಒ.ಎಸ್.ಆರ್ 16/09–10, ದಿನಾಂಕ: 2ನೇ ಜೂನ್ 2009

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರ ಕಲಂ 4(1)ರ ಅಧಿಸೂಚನೆ ಸಂಖ್ಯೆ:ಎಲ್ಎಕ್ಯೂ: ಎಸ್ಆರ್/44/2007–08, ದಿನಾಂಕ: 03.11.2007 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ: 13.12.2007ರ ಕರ್ನಾಟಕ ರಾಜ್ಯ ಪತ್ರದ ಪುಟ ಸಂ. 1179 ರಿಂದ 1184 ರವರೆಗೆ ಭಾಗ–6ರಲ್ಲಿ ಮತ್ತಿಕೆರೆ, ಇಡಗೂರು, ಬೀರಗಾನಹಳ್ಳಿ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಪ್ರಕಟಗೊಂಡಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಈ ಕೆಳಕಂಡ ತಪಶೀಲಿನಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು **ಹೋಬಳಿ:** ಸಿ.ಎಸ್. ಪುರ

ತಾಲ್ಲೂಕು: ಗುಬ್ಬಿ **ಗ್ರಾಮ:** ಮತ್ತಿಕೆರೆ, ಇಡಗೂರು, ಬೀರಮಾರನಹಳ್ಳಿ

4(1) ರಂತೆ ಪ್ರಕಟವಾಗಿರುವುದು				ತಿದ್ದುಪಡಿಯಾಗಿರುವುದು			
ಕ್ರ. ಸಂ.	ಸ.ನಂ.	ತರಹೆ	ವಿಸ್ತೀರ್ಣ	ಸ.ನಂ.	ತರಹೆ	ವಿಸ್ತೀರ್ಣ	ಷರಾ
			ಇಡಗೂರು				
1	129/1	ಖುಷ್ಕಿ	0–03	129/11	ಖುಷ್ಕಿ	0–03	ದುರಸ್ತಾಗಿರುತ್ತದೆ
			ಬೀರಮಾರನಹಳ್ಳಿ				
2	50/4	ಖುಷ್ಕಿ	0–10	50/8	ಖುಷ್ಕಿ	0–10	ದುರಸ್ತಾಗಿರುತ್ತದೆ

4(1) ರಂತೆ ಪ್ರಕಟವಾಗಿರುವುದು				ತಿದ್ದುಪಡಿಯಾಗಿರುವುದು			
ಕ್ರ. ಸಂ.	ಸ.ನಂ.	ತರಹೆ	ವಿಸ್ತೀರ್ಣ	ಸ.ನಂ.	ತರಹೆ	ವಿಸ್ತೀರ್ಣ	ಷರಾ
3	72	ಖುಷ್ಕಿ	1-23	72/1	ಖುಷ್ಕಿ	1-11	ಪೋಡಾಗಿರುತ್ತದೆ
				72/2	ಖುಷ್ಕಿ	0-12	ಪೋಡಾಗಿರುತ್ತದೆ

ಪಿ.ಆರ್. 257 ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು.

ತಹಶೀಲ್ದಾರ್‌ರವರ ಕಾರ್ಯಾಲಯ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರ

ಸಾರ್ವಜನಿಕ ಪ್ರಕಟಣೆ

ನಮೂನೆ 27

94ನೇ ನಿಯಮದ 68(1)ನೇ ಪ್ರಕರಣದ ಮೇರೆಗಿನ ಘೋಷಣೆ

ನಂ. ಎಲ್‌ಎನ್‌ಡಿ.ಸಿಆರ್/170/2008-09, ದಿನಾಂಕ: 15ನೇ ಜೂನ್ 2009

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾರ್ವಜನಿಕ ಸರ್ಕಾರಿ ಗುಂಡು ತೋಪು, ಧರ್ಮದ ತೋಪು, ಸರ್ಕಾರಿ ಬಂಡೆ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡುಂದಿರುವುದರಿಂದ,

ಈಗ ಕರ್ನಾಟಕ ಭೂ ಕಂದಾಯ ಅಧಿನಿಯಮದ 1964ರ 68ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ. ಕರ್ನಾಟಕ ಸರ್ಕಾರವು ಕೆಳಕಂಡ ಸ್ವತ್ತುಗಳು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸಾರ್ವಜನಿಕ ಹದ್ದುಗಿಡದಹಳ್ಳ ಹಾಗೂ ಕಾಲುದಾರಿ ಮತ್ತು ಬಿ ಖರಾಬ್ ಕಾಲುವೆ ಭಾಗದಲ್ಲಿ ಅಥವಾ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.

2. ಸಾರ್ವಜನಿಕ ಹದ್ದುಗಿಡದಹಳ್ಳ, ಕಾಲುದಾರಿ ಬಿ ಖರಾಬ್ ಮತ್ತು ಕಾಲುವೆ ಹಕ್ಕಿನ ಜೊತೆಗೆ ಸದರಿ ಹದ್ದುಗಿಡದಹಳ್ಳ, ಕಾಲುದಾರಿ ಬಿ ಖರಾಬ್ ಮತ್ತು ಕಾಲುವೆ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ ತೊಂಭತ್ತು (90) ದಿನದೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂಥ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಣಾಮಕ್ಕಾಗಿ ಕ್ಲೈಮ್ ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರಿಗೆ ಬರಹದಲ್ಲಿ ತಿಳಿಸತಕ್ಕದ್ದು. ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಲೈಮ್‌ಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಡೆಪ್ಯೂಟಿ ಕಮೀಷನರರು ಪರಿಶೀಲಿಸತಕ್ಕದ್ದು.

ಅನುಸೂಚಿ

ಭಾಗ ಇತ್ಯಾದಿ ಇರುವ ಗ್ರಾಮಗಳು	ಅಮಾನಿ ಬೆಳ್ಳಂದೂರು ಖಾನೆ
ತಾಲ್ಲೂಕು	ಬೆಂಗಳೂರು ಪೂರ್ವ
ಜಿಲ್ಲೆ	ಬೆಂಗಳೂರು ನಗರ
ಜಮೀನಿನ ಮೊದಲಾದುದರ ಭಾಗ ಅಥವಾ ಭಾಗಗಳ ವರ್ಣನೆ	174 ರಲ್ಲಿ 0-04, 176 ರಲ್ಲಿ 0-01, 177 ರಲ್ಲಿ 0-01, 178/2 ರಲ್ಲಿ 0-01, 179 ರಲ್ಲಿ 0-05, 180/3 ರಲ್ಲಿ 0-01, 182 ರಲ್ಲಿ 0-04, 184 ರಲ್ಲಿ 0-02, 187 ರಲ್ಲಿ 0-01, 188 ರಲ್ಲಿ 0-03, 190 ರಲ್ಲಿ 0-02, 191 ರಲ್ಲಿ 0-02, 193 ರಲ್ಲಿ 0-01, 195/1 ರಲ್ಲಿ 0-00 1/2, 195/3 ರಲ್ಲಿ 0-00 1/2, 196/1 ರಲ್ಲಿ 0-02, 196/2 ರಲ್ಲಿ 0-01, 196/3ಎ ರಲ್ಲಿ 0-01, 197/1 ರಲ್ಲಿ 0-01, 198 ರಲ್ಲಿ 0-01, 199 ರಲ್ಲಿ 0-02, 201/1ಎ ರಲ್ಲಿ 0-02, 201/2 ರಲ್ಲಿ 0-01, 202 ರಲ್ಲಿ 0-05, 203 ರಲ್ಲಿ 0-03, 205 ರಲ್ಲಿ 0-02, 206/1ಎ ರಲ್ಲಿ 0-04, 206/1ಬಿ ರಲ್ಲಿ 0-01, 206/1ಸಿ ರಲ್ಲಿ 0-01, 206/2 ರಲ್ಲಿ 0-04 ಹಾಗೂ 207 ರಲ್ಲಿ 0-05.
ಜಮೀನಿನ ಭಾಗ ಅಥವಾ ಭಾಗಗಳ ಸರಿಸುಮಾರು ವಿಸ್ತೀರ್ಣ	2-12 ಎ.ಗುಂ.
ಮೇರೆ	ನಕ್ಷೆಯಂತೆ
ಸಾರ್ವಜನಿಕ ರಸ್ತೆ, ಬೀದಿ, ಗಲ್ಲಿ, ದಾರಿ ಅಥವಾ ಅದರ ಭಾಗ	2-12 ಎ.ಗುಂ. 'ಬ' ಖರಾಬು ಹಾಗೂ ಹದ್ದುಗಿಡದಹಳ್ಳದ ಜಮೀನು ಏನು ಜಮೀನು ಸಕ್ರಮಗೊಳಿಸುವ ಬಗ್ಗೆ.

ಪಿ.ಆರ್. 265 ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

1894 ಭೂಸ್ವಾಧೀನ ಕಾಯಿದೆ ಕಲಂ.4(1) ರ ಅನ್ವಯ (ಕಲಂ.17(4)ರಡಿ ಓದಲಾದಂತೆ) (ರೈಲ್ವೆ ಮಾರ್ಗದ ಅಗಲೀಕರಣಕ್ಕಾಗಿ) ಅಧಿಸೂಚನೆ.

ಸಂಖ್ಯೆ:ಕಂ/ಎಲ್ಎಕ್ಯೂ/ಸಿಆರ್/86/2008–09, ದಿನಾಂಕ: 19ನೇ ಜೂನ್ 2009

ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಿರುವ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣದ ಸಲುವಾಗಿ ನೈಋತ್ಯ ರೈಲ್ವೆ ಇಲಾಖೆಯವರಿಗೆ ಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಕಂಡುಬಂದಿರುತ್ತದೆ.

1991 ನೇ ಸಾಲಿನ ಕರ್ನಾಟಕ ಸರ್ಕಾರದ ಅಧಿನಿಯಮದ 33 ನೇ ತಿದ್ದುಪಡಿಯಾದ ಮತ್ತು 1984 ನೇ ಭೂಸ್ವಾಧೀನ ಕಾಯ್ದೆ (ತಿದ್ದುಪಡಿ) ಗಳಲ್ಲಿ ತಿದ್ದುಪಡಿಯಾದ 1894 ನೇ ಭೂಸ್ವಾಧೀನ ಕಾಯ್ದೆ ಕಲಂ 4(1)ರ ಪ್ರಕಾರ ಸದರಿ ಜಮೀನುಗಳು ಮೇಲ್ಕಂಡ ಉದ್ದೇಶಕ್ಕಾಗಿ ಬೇಕೆಂದು ಪ್ರಕಟಿಸಿದೆ ಹಾಗೂ ಸದರಿ ಕಾಯ್ದೆಯ 4(2)ನೆಯ ಪ್ರಕಟಣೆಯಿಂದ ವಿಹಿತವಾದ ಅಧಿಕಾರವನ್ನು ಉಪಯೋಗಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ಲೈನ್ ನಿರ್ಮಾಣ ಯೋಜನೆ, ಹರಿಹರ ಇವರಿಗೆ ಮತ್ತು ಇವರ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ಅಧಿಕಾರ ವಹಿಸಿಕೊಡಲಾಗಿದೆ.

ಭೂಸ್ವಾಧೀನ ಕಾಯ್ದೆಯ ಪ್ರಕರಣದ 17 ನೇ ಉಪ ಪ್ರಕರಣ (4)ರಲ್ಲಿ ವಿಧಿವತ್ತಾಗಿರುವ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರದಿಂದ ತುರ್ತು ಶಾಸನ ರೀತ್ಯಾ 5(ಎ)ರ ಕಟ್ಟುಪಾಡು ಅನ್ವಯಿಸುವುದಿಲ್ಲವೆಂದು ಸರ್ಕಾರದಿಂದ ಆದೇಶ ನಂ. ಕಂಇ/28/ಭೂಸ್ವಾಚ/2002 ದಿನಾಂಕ: 20–12–2002 ರ ಪ್ರಕಾರ ಅನುಮತಿ ನೀಡಲಾಗಿದೆ.

ಭೂಸ್ವಾಧೀನ ಕಾಯ್ದೆಗನುಗುಣವಾಗಿ ಸದರಿ ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ನಿಯೋಜಿಸಲ್ಪಟ್ಟ ಯಾವೊಬ್ಬ ಮೋಜಣಿದಾರ ಅಥವಾ ಈ ಕೆಲಸಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿಗಳಿಗೆ ಅಡಚಣೆಯುಂಟು ಮಾಡುವುದಾಗಲಿ ಅಥವಾ ಅತಿಕ್ರಮಿಸುವುದಾಗಲಿ ಮಾಡಬಾರದೆಂದು ಈ ಮೂಲಕ ಎಚ್ಚರಿಕೆ ಕೊಡಲಾಗಿದೆ ಸದರಿ ಜಮೀನಿನ ವಿಲೇವಾರಿ, ಗುತ್ತಿಗೆ, ಅಡಮಾನ, ಹಸ್ತಾಂತರ, ವಿನಿಮಯ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ, ಅಭಿವೃದ್ಧಿಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ, ಇವರ ಮಂಜೂರಾತಿ ಪಡೆಯದೇ ಮಾಡಿದ ಪಕ್ಷದಲ್ಲಿ, ಅಂತಿಮವಾಗಿ ಅಧಿಕೃತ ಸಂಗ್ರಹಣೆ ಮಾಡಲಾಗುವ ಸದರಿ ಜಮೀನಿನ ಅಂತಹ ಭಾಗಗಳಿಗೆ ಪರಿಹಾರವನ್ನು ನಿರ್ಧರಿಸುವ ಅಧಿಕಾರಿಯಿಂದ ಸದರಿ ಅಧಿನಿಯಮದ 24ನೇ ಪ್ರಕರಣದ 7ನೇ ಖಂಡದ ಮೇರೆಗೆ ಉಪೇಕ್ಷಿಸಲಾಗುವುದು.

ಅನುಸೂಚಿ

ಜಿಲ್ಲೆ: ದಾವಣಗೆರೆ ತಾಲ್ಲೂಕು: ಹರಿಹರ ಹೋಬಳಿ: ಕಸಬಾ ಗ್ರಾಮ: ಕುರುಬರಹಳ್ಳಿ

ಕ್ರ ಸಂ.	ಖಾತೇದಾರರ ಹೆಸರು (ಆರ್.ಟಿ.ಸಿ. ಪ್ರಕಾರ)	ಅನುಭವದಾರರ ಹೆಸರು.	ಸರ್ವೆ ನಂಬರು	ತರಹೆ	ಸರಹದ್ದುಗಳು (ಸರ್ವೆ ನಂಬರು)				ಯಾವ ದಿಕ್ಕಿಗೆ ಭೂಸ್ವಾಧೀನವಾಗಿದೆ.	ಭೂಸ್ವಾಧೀನದ ವಿಸ್ತೀರ್ಣ ಎ–ಗುಂ.	ಒಟ್ಟು ವಿಸ್ತೀರ್ಣ ಎ–ಗುಂ.	ಆಕಾರ. ರೂ–ಪೈ.
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ				
1	2	3	4	5	6	7	8	9	10	11	12	13
1	1)ಶಾಂತವೀರಸ್ವಾಮಿ ಬಿನ್ ರುದ್ರಸ್ವಾಮಿ. 2)ಹೆಚ್.ಸಿ.ಜಗದೀಶಕುಮಾರ್ ಬಿನ್ ಚನ್ನಬಸಪ್ಪ, 3)ಕೊಟ್ರಬಸಮ್ಮ ಕೋಂ.ಬಸಪ್ಪ. 4)ಗಣೇಶಪ್ಪ ಬಿನ್ ಸಿದ್ದಲಿಂಗಪ್ಪ.	ಸ್ವಂತ	45 ಪೈಕಿ.	ಖುಷ್ಕಿ	ರಿ.ಸ ನಂ.45/ಪಿ	ರಿ.ಸ.ನಂ. 45/ಪಿ	ಹೊಟ್ಟಿಗೇನ ಹಳ್ಳಿ ಗಡಿ	ರಿ.ಸ.ನಂ. 46	ಪೂರ್ವ ಪಶ್ಚಿಮ	0–03 0–07	0–10	0–46

1	2	3	4	5	6	7	8	9	10	11	12	13
2	1)ಹೆಚ್.ಹನುಮಂತಪ್ಪ ಬಿನ್ ಬಸಪ್ಪ. 2)ಕೊಟ್ರಬಸಮ್ಮ ಬಿನ್ ಬಸಪ್ಪ 3)ಹೆಚ್.ಹನುಮಂತಪ್ಪ ಬಿನ್ ಬಸಪ್ಪ. 4)ಸೋಮಲಿಂಗಪ್ಪ ಬಿನ್ ದೊಡ್ಡ ನಿಟ್ಟೂರಪ್ಪ.	ಸ್ವಂತ.	46 ಪೈಕಿ.	ಖುಷ್ಕಿ.	ರಿ.ಸ.ಂ. 46/ಪಿ	ರಿ.ಸ.ಂ. 46/ಪಿ	ರಿ.ಸ. ನಂ. 45	ರಿ.ಸ.ನಂ. 47/1	ಪೂರ್ವ ಪಶ್ಚಿಮ	0–02 0–04	0–06	0–25
3	1)ಈಶ್ವರಪ್ಪ ಬಿನ್ ಬತ್ತಿ ತಿರುಕಪ್ಪ. 2)ಕೊಟ್ರಬಸಮ್ಮ ಕೋಂ.ಬಸಪ್ಪ. 3)ನಿಂಗಪ್ಪ ಬಿನ್ ಕರಿಯಪ್ಪ ಬತ್ತಿಕೊಪ್ಪ 4)ಈಶ್ವರಪ್ಪ ಬಿನ್ ಬತ್ತಿ ಕರಿಯಪ್ಪ 5)ಬಸಪ್ಪ ಬಿನ್ ಬತ್ತಿ ಭೀಮಪ್ಪ, ಮಹಲಿಂಗಪ್ಪ ಬಿನ್ ಬತ್ತಿ ಭೀಮಪ್ಪ 6)ಬತ್ತಿ ಭರ್ಮಪ್ಪ, ಶಿವಪ್ಪ, 7)ಈಶ್ವರಪ್ಪ ಬಿನ್ ಬತ್ತಿ ತಿರುಕಪ್ಪ.	ಸ್ವಂತ	47 ಪೈಕಿ.	ಖುಷ್ಕಿ	ರಿ.ಸ.ನಂ. 47/1ಪಿ	ರಿ.ಸ.ನಂ. 47/1ಪಿ	ರಿ.ಸ.ನಂ. 46	ರಿ.ಸ.ನಂ. 48/2	ಪೂರ್ವ ಪಶ್ಚಿಮ	0–03 0–07	0–10	0–44
4	ರುದ್ರಪ್ಪ ಬಿನ್ ಈರಪ್ಪ ಹೊರಕೇರಿ.	ಸ್ವಂತ	48/2	ಖುಷ್ಕಿ	ರಿ.ಸ.ನಂ. 48/2ಪಿ	ರಿ.ಸ.ನಂ. 48/2ಪಿ	ರಿ.ಸ.ನಂ 47/1	ರಿ.ಸ.ನಂ. 48/6	ಪೂರ್ವ ಪಶ್ಚಿಮ	0–03 0–07	0–10	0–50
5	1)ಬತ್ತಿ ಶಿವಪ್ಪ ಬಿನ್ ಹನುಮಪ್ಪ. 2)ಸಿದ್ದಮ್ಮ ಕೋಂ.ಹನುಮಂತಪ್ಪ. 3)ರುದ್ರಪ್ಪ ಬಿನ್ ಈರಪ್ಪ ಹೊರಕೆರೆ	ಸ್ವಂತ	48/6 ಪೈಕಿ.	ಖುಷ್ಕಿ	ರಿ.ಸ.ನಂ. 48/6ಪಿ	ರಿ.ಸ.ನಂ. 48/6ಪಿ	ರಿ.ಸ.ನಂ. 48/2	ರಿ.ಸ.ನಂ. 1/3	ಪೂರ್ವ ಪಶ್ಚಿಮ	0–04 0–11	0–15	0–75
6	1)ಶಿವಪ್ಪ ಬಿನ್ ನಾಗಪ್ಪ. 2)ಬಸವರಾಜಪ್ಪ ಬಿನ್ ಶಿವಮೂರ್ತಪ್ಪ ರಾಗಿ, 3)ನಾಗರಾಜಪ್ಪ ಬಿನ್ ಶಿವಮೂರ್ತಪ್ಪ ರಾಗಿ 4)ಸಾಂಬಶಿವರೆಡ್ಡಿ, 5)ಹೆಚ್.ಸದಾನಂದಪ್ಪ ಬಿನ್ ಹುಲ್ಮನಿ ಮಲ್ಲೇಶಪ್ಪ	ಸ್ವಂತ	1 ಪೈಕಿ	ಖುಷ್ಕಿ	ರಿ.ಸ.ನಂ. 1/3ಪಿ	ರಿ.ಸ.ನಂ. 1/3ಪಿ	ರಿ.ಸ.ನಂ. 48/6	ರಿ.ಸ.ನಂ.2	ಪೂರ್ವ ಪಶ್ಚಿಮ	0–11 0–12	0–23	1–45
7	1)ಸಂಗಪ್ಪ ಬಿನ್ ತಿಪ್ಪಣ್ಣ. 2)ಬಸವರಾಜಪ್ಪ ಮೈ:ಗಾ:ಸೋದರ ಮಾವ ಹೆಚ್.ಸದಾಶಿವಪ್ಪ ಬಿನ್ ಹುಲ್ಲುಮನೆ ಮಲ್ಲೇಶಪ್ಪ. 3)ರಾಜಪ್ಪ ತಾಯಿ ಗೌರಮ್ಮ, 4)ಜಿ.ಮುನಿಯಪ್ಪ ಬಿನ್ ಮಲ್ಲಿಕಾರ್ಜುನಪ್ಪ, 5)ಹೆಚ್.ಸದಾಶಿವಪ್ಪ ಬಿನ್ ಹುಲ್ಮನಿ ಮಲ್ಲೇಶಪ್ಪ	ಸ್ವಂತ	2 ಪೈಕಿ.	ಖುಷ್ಕಿ	ರಿ.ಸ.ನಂ. 2/ಪಿ	ರಿ.ಸ.ನಂ. 2/ಪಿ	ರಿ.ಸ.ನಂ. 1/3	ರಿ.ಸ.ನಂ. 4	ಪೂರ್ವ ಪಶ್ಚಿಮ	0–07 0–07	0–14	0–71

1	2	3	4	5	6	7	8	9	10	11	12	13
8	ರಾಮಪ್ಪ ಬಿನ್ ಅಡಿವೆಪ್ಪ ಹಲಸಬಾಳು (ಪಹಣಿ ಸ.ನಂ.4/1ಪಿ2)	ಸ್ವಂತ	4/1 ಪೈಕಿ.	ಖುಷ್ಕಿ	ರಿ.ಸ.ನಂ. 4/1ಪಿ	ರಿ.ಸ.ನಂ. 4/1ಪಿ	ರಿ.ಸ.ನಂ.2	ರಿ.ಸ.ನಂ. 4/2	ಪೂರ್ವ ಪಶ್ಚಿಮ	0–07 0–07$^{1}/_{2}$	0–14$^{1}/_{2}$	0–72
	ನಿಂಗಪ್ಪ ಬಿನ್ ಅಡಿವೆಪ್ಪ ಹಲಸಬಾಳು (ಪಹಣಿ ಸ.ನಂ.4/1ಪಿ3)				ರಿ.ಸ.ನಂ. 4/1ಪಿ	ರಿ.ಸ.ನಂ. 4/1ಪಿ	ರಿ.ಸ.ನಂ. 4/1ಪಿ	ರಿ.ಸ.ನಂ. 4/2	ಪೂರ್ವ ಪಶ್ಚಿಮ	0–07 0–07$^{1}/_{2}$	0–14$^{1}/_{2}$	0–72
9	1)ಗೌಡ್ರ ಭೀಮಪ್ಪ, ಗೌಡ್ರ ರಾಮಪ್ಪ ಬಿನ್ ಸಣ್ಣ ಹನುಮಪ್ಪ (ಪಹಣಿ ಸ.ನಂ.4/2ಪಿ1).	ಸ್ವಂತ	4/2 ಪೈಕಿ.	ಖುಷ್ಕಿ	ರಿ.ಸ.ನಂ. 4/2ಪಿ	ರಿ.ಸ.ನಂ. 4/2ಪಿ	ರಿ.ಸ.ನಂ. 4/1	ರಿ.ಸ.ನಂ. 4/3	ಪೂರ್ವ ಪಶ್ಚಿಮ	0–06 0–06	0–12	0–60
	2)ಗೌಡ್ರ ಶಿವಪ್ಪ ಬಿನ್ ಗೌಡ್ರ ರಾಮಪ್ಪ (ಪಹಣಿ ಸ.ನಂ.4/2ಪಿ3)				ರಿ.ಸ.ನಂ. 4/2ಪಿ	ರಿ.ಸ.ನಂ. 4/2ಪಿ	ರಿ.ಸ.ನಂ. 4/2ಪಿ	ರಿ.ಸ.ನಂ. 4/3	ಪೂರ್ವ ಪಶ್ಚಿಮ	0–06 0–06	0–12	0–60
10	1)ನಿಂಗೇಶಿ ಬಿನ್ ನಾಗಪ್ಪ.–ಅನುಭವದಾರ. 2)ಜಿ.ಲಿಂಗೇಶ ಬಿನ್ ರಾಮಪ್ಪ. (ಪಹಣಿ ಸ.ನಂ.4/3ಪಿ1)	ಸ್ವಂತ	4/3 ಪೈಕಿ.	ಖುಷ್ಕಿ	ರಿ.ಸ.ನಂ. 4/3ಪಿ	ರಿ.ಸ.ನಂ. 4/3ಪಿ	ರಿ.ಸ.ನಂ. 4/2	ರಿ.ಸ.ನಂ.5	ಪೂರ್ವ ಪಶ್ಚಿಮ	0–09 0–09	0–18	0–86
11	ಪಿ.ಎಸ್.ರಾಜು ಬಿನ್ ಎಂ.ವಿಶ್ವೇಶ್ವರಯ್ಯ.	ಸ್ವಂತ	5/4	ಖುಷ್ಕಿ	ರಿ.ಸ.ನಂ. 5/4ಪಿ	ರಿ.ಸ.ನಂ. 5/4ಪಿ	ರಿ.ಸ.ನಂ.4	ರಿ.ಸ.ನಂ. 5/1	ಪೂರ್ವ ಪಶ್ಚಿಮ	0–29 0–28	1–17	2–56
12	ರೇವಣಸಿದ್ಧಪ್ಪ ಬಿನ್ ಶಿವಪ್ಪ. (ಪಹಣಿ ಸ.ನಂ.5/1)	ಸ್ವಂತ	5/1	ಖುಷ್ಕಿ	ರಿ.ಸ.ನಂ. 5/1ಪಿ	ರಿ.ಸ.ನಂ. 5/1ಪಿ	ರಿ.ಸ.ನಂ 5/4	ರಿ.ಸ.ನಂ. 5/2	ಪೂರ್ವ ಪಶ್ಚಿಮ	0–05 0–04	0–09	0–42
13	ಮಹೇಶ್ವರಪ್ಪ ಬಿನ್ ಭೀಮಪ್ಪ (ಪಹಣಿ ಸ.ನಂ.5/2ಪಿ4)	ಸ್ವಂತ	5/2 ಪೈಕಿ.	ಖುಷ್ಕಿ	ರಿ.ಸ.ನಂ. 5/2ಪಿ	ರಿ.ಸ.ನಂ. 5/2ಪಿ	ರಿ.ಸ.ನಂ. 5/1	ರಿ.ಸ.ನಂ. 5/2ಪಿ	ಪೂರ್ವ ಪಶ್ಚಿಮ	0–07 0–05	0–12	0–55
	ಕೆ.ಹಚ್.ಮಹದೇವಪ್ಪ ಬಿನ್ ಶಿವಮೂರ್ತಪ್ಪ (ಪಹಣಿ ಸ.ನಂ.5/2ಪಿ3)				ರಿ.ಸ.ನಂ. 5/2ಪಿ	ರಿ.ಸ.ನಂ. 5/2ಪಿ	ರಿ.ಸ.ನಂ. 5/2	ರಿ.ಸ.ನಂ. 5/2ಪಿ	ಪೂರ್ವ ಪಶ್ಚಿಮ	0–05 0–06	0–11	0–50
	ಕೆ.ಹೆಚ್.ಮಹೇಶ್ವರಪ್ಪ ಬಿನ್ ನಂಜಪ್ಪ (ಪಹಣಿ ಸ.ನಂ.5/2ಪಿ2)				ರಿ.ಸ.ನಂ. 5/2ಪಿ	ರಿ.ಸ.ನಂ. 5/2ಪಿ	ರಿ.ಸ.ನಂ. 5/2ಪಿ	ರಿ.ಸ.ನಂ. 5/3	ಪೂರ್ವ ಪಶ್ಚಿಮ	0–05 0–06	0–11	0–50
14	ಕೆ.ಹೆಚ್.ನಾಗಪ್ಪ ಬಿನ್ ಮುರಿಗಪ್ಪ. (ಪಹಣಿ ಸ.ನಂ.5/2ಪಿ1)	ಸ್ವಂತ	5/3 ಪೈಕಿ.	ಖುಷ್ಕಿ	ರಿ.ಸ.ನಂ. 5/3ಪಿ	ರಿ.ಸ.ನಂ. 5/3ಪಿ	ರಿ.ಸ.ನಂ. 5/2	ರಿ.ಸ.ನಂ 10	ಪೂರ್ವ ಪಶ್ಚಿಮ	0–08 0–06	0–14	1–13
15	ರೇವಣಸಿದ್ದಪ್ಪ ಬಿನ್ ಶಿವಪ್ಪ. (ಪಹಣಿ ಸ.ನಂ.10/ಪಿ2)	ಸ್ವಂತ	10 ಪೈಕಿ.	ಖುಷ್ಕಿ	ಈಗಾಗಲೇ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ.ನಂ. 10/ಪಿ	ರಿ.ಸ.ನಂ. 5	ರಿ.ಸ.ನಂ.13	ಪೂರ್ವ ಪಶ್ಚಿಮ	– 0–15	0–15	0–54

1	2	3	4	5	6	7	8	9	10	11	12	13
16	ರೇವಣಸಿದ್ದಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.11/3)	ಸ್ವಂತ	11 ಪೈಕಿ.	ಖುಷ್ಕಿ	ರಿ.ಸ.ನಂ. 11/ಪಿ	ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ ಮತ್ತು ರಸ್ತೆ	ರಿ.ಸ.ನಂ. 5	ರಸ್ತೆ	ಪೂರ್ವ ಪಶ್ಚಿಮ	0-09½ –	0-09½	0-39
	ಮಲ್ಲಿಕಾರ್ಜುನಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.11/4)				ರಸ್ತೆ	ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ	ರಸ್ತೆ	ರಿ.ಸ.ನಂ. 11/ಪಿ	ಪೂರ್ವ ಪಶ್ಚಿಮ	0-04½ –	0-04½	0-19
17	ಗಂಗಮ್ಮ ಕೋಂ.ನಾರಪ್ಪ.	ಸ್ವಂತ	13/3	ಖುಷ್ಕಿ	ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ.	ರಿ.ಸ. ನಂ 13/3ಪಿ	ರಿ.ಸ.ನಂ. 10	ರಿ.ಸ.ನಂ. 13/2	ಪೂರ್ವ ಪಶ್ಚಿಮ	– 0-06	0-06	0-27
18	ಬಿ.ಆರ್.ಗಂಗಾ ಕೋಂ.ಎನ್.ಸಿ.ರಾಜಶೇಖರ	ಸ್ವಂತ	13/2	ಖುಷ್ಕಿ	ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ.	ರಿ.ಸ. ನಂ 13/2ಪಿ	ರಿ.ಸ.ನಂ. 13/3	ರಿ.ಸ.ನಂ. 13/1ಪಿ	ಪೂರ್ವ ಪಶ್ಚಿಮ	– 0-04	0-04	0-18
19	ಬಿ.ಆರ್.ಗಂಗಾ ಕೋಂ.ಎನ್.ಸಿ.ರಾಜಶೇಖರ (ಪಹಣಿ ಸ.ನಂ.13/1ಪಿ4)	ಸ್ವಂತ	13/1 ಪೈಕಿ.	ಖುಷ್ಕಿ	ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ.	ರಿ.ಸ. ನಂ 13/1ಪಿ	ರಿ.ಸ.ನಂ. 13/2	ರಿ.ಸ.ನಂ. 13/1ಪಿ	ಪೂರ್ವ ಪಶ್ಚಿಮ	– 0-06	0-06	0-28
	ಪರಮೇಶ್ವರಪ್ಪ ಬಿನ್ ಬಸಪ್ಪ. (ಪಹಣಿ ಸ.ನಂ.13/1ಪಿ3)				ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ.	ರಿ.ಸ. ನಂ 13/1ಪಿ	ರಿ.ಸ.ನಂ. 13/1ಪಿ	ರಿ.ಸ.ನಂ. 13/1ಪಿ	ಪೂರ್ವ ಪಶ್ಚಿಮ	– 0-03	0-03	0-14
	ಸುಮಂಗಳಮ್ಮ ಕೋಂ. ಹೊಳಲು ಶಿವಣ್ಣ (ಪಹಣಿಸ.ನಂ.13/1ಪಿ2)				ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ.	ರಿ.ಸ. ನಂ 13/1ಪಿ	ರಿ.ಸ.ನಂ. 13/1ಪಿ	ರಿ.ಸ.ನಂ. 13/1ಪಿ	ಪೂರ್ವ ಪಶ್ಚಿಮ	– 0-03	0-03	0-14
	ಶೇಖರಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.13/1ಪಿ1)				ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಪ್ರದೇಶ.	ರಿ.ಸ. ನಂ 13/1ಪಿ	ರಿ.ಸ.ನಂ. 13/1ಪಿ	ರಿ.ಸ.ನಂ. 15	ಪೂರ್ವ ಪಶ್ಚಿಮ	– 0-05	0-05	0-23
20	ಶೇಖರಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.15/ಪಿ2).	ಸ್ವಂತ	15 ಪೈಕಿ.	ಖುಷ್ಕಿ	ರಿ.ಸ.ನಂ. 15/ಪಿ	ರಿ.ಸ. ನಂ 15/ಪಿ	ರಿ.ಸ.ನಂ. 13	ರಿ.ಸ.ನಂ. 15/ಪಿ	ಪೂರ್ವ ಪಶ್ಚಿಮ	0-06 0-28	0-34	1-38

1	2	3	4	5	6	7	8	9	10	11	12	13
	ನೀಲಮ್ಮ ಕೋಂ.ಚನ್ನಪ್ಪ, (ಪಹಣಿ ಸ.ನಂ.15/ಪಿ1) ಅನುಭವದಾರರು ಸುಮಂಗಳಮ್ಮ ಕೋಂ.ಶಿವಣ್ಣ				ರಿ.ಸ.ನಂ. 15/ಪಿ	ರಿ.ಸ. ನಂ 15/ಪಿ	ರಿ.ಸ.ನಂ. 15/ಪಿ	ರಿ.ಸ.ನಂ. 15/ಪಿ	ಪೂರ್ವ ಪಶ್ಚಿಮ	0–02 0–04	0–06	0–24
	ಪರಮೇಶ್ವರಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.15/ಪಿ3)				ರಿ.ಸ.ನಂ. 15/ಪಿ	ರಿ.ಸ. ನಂ 15/ಪಿ	ರಿ.ಸ.ನಂ. 15/ಪಿ	ರಿ.ಸ.ನಂ. 16	ಪೂರ್ವ ಪಶ್ಚಿಮ	0–01 –	0–01	0–04
21	ಪರಮೇಶ್ವರಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.16/1ಪಿ3)	ಸ್ವಂತ	16/1 ಪೈಕಿ.	ಖುಷ್ಕಿ	ರಿ.ಸ.ನಂ. 16/1ಪಿ	ರಿ.ಸ. ನಂ 16/1ಪಿ	ರಿ.ಸ.ನಂ. 16/1ಪಿ	ರಿ.ಸ.ನಂ. 16/1ಪಿ	ಪೂರ್ವ ಪಶ್ಚಿಮ	0–02 0–04	0–06	0–25
	ಶೇಖರಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.16/1ಪಿ1).				ರಿ.ಸ.ನಂ. 16/1ಪಿ	ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ.ನಂ. 16/1ಪಿ	ರಿ.ಸ.ನಂ. 17/2ಎ	ಪೂರ್ವ ಪಶ್ಚಿಮ	0–07 –	0–07	0–29
	ಪರಮೇಶ್ವರಪ್ಪ ಬಿನ್ ಬಸಪ್ಪ (ಪಹಣಿ ಸ.ನಂ.16/1ಪಿ3)				ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ. ನಂ 16/1ಪಿ ಮತ್ತು 16/3	ರಿ.ಸ.ನಂ. 16/1ಪಿ	ರಿ.ಸ.ನಂ. 16/3	ಪೂರ್ವ ಪಶ್ಚಿಮ	– 0–04	0–04	0–17
	ಸುಮಂಗಳಮ್ಮ ಕೋಂ.ಶಿವಪ್ಪ (ಪಹಣಿ ಸ.ನಂ.16/1ಪಿ2)				ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ. ನಂ 16/1ಪಿ	ರಿ.ಸ.ನಂ.15	ರಿ.ಸ.ನಂ. 16/1ಪಿ	ಪೂರ್ವ ಪಶ್ಚಿಮ	– 0–03	0–03	0–13
	ನೀಲಮ್ಮ ಕೋಂ.ರಾಮಪ್ಪ (ಪಹಣಿ ಸ.ನಂ.16/1ಪಿ4)				ರಿ.ಸ.ನಂ. 16/1ಪಿ	ರಿ.ಸ. ನಂ 16/1ಪಿ	ರಿ.ಸ.ನಂ.15	ರಿ.ಸ.ನಂ. 16/3	ಪೂರ್ವ ಪಶ್ಚಿಮ	– 0–04	0–04	0–17
22	ಕೆ.ಹೆಚ್.ರೇವಣಸಿದ್ದಪ್ಪ ಬಿನ್ ಶಿವಪ್ಪ.	ಸ್ವಂತ	16/3	ಖುಷ್ಕಿ	ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ. ನಂ 16/3ಪಿ	ರಿ.ಸ.ನಂ. 16/1ಪಿ	ರಿ.ಸ.ನಂ. 17/2ಎ	ಪೂರ್ವ ಪಶ್ಚಿಮ	– 0–12	0–12	0–50
23	ವೆಂಕಟರೆಡ್ಡಿ ಬಿನ್ ವೆಂಕಟರೆಡ್ಡಿ. (ಪಹಣಿ ಸ.ನಂ.17/2ಎ3)	ಸ್ವಂತ	17/2 ಪೈಕಿ.	ಖುಷ್ಕಿ	ರಿ.ಸ.ನಂ. 17/2ಎಪಿ	ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ.ನಂ. 16/1	ರಿ.ಸ.ನಂ. 17/2ಎಪಿ	ಪೂರ್ವ ಪಶ್ಚಿಮ	0–08 –	0–08	0–36

1	2	3	4	5	6	7	8	9	10	11	12	13
	ಕೆ.ಪ್ರಕಾಶ ರೆಡ್ಡಿ ಬಿನ್ ಕೆ.ವೆಂಕಟರೆಡ್ಡಿ (ಪಹಣಿ ಸ.ನಂ.17/2ಎ2)				ರಿ.ಸ.ನಂ. 17/2ಎಪಿ	ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ಈಗಾಗಲೆ ಭೂಸ್ವಾಪಡಿಸಿ ಕೊಂಡ ಪ್ರದೇಶ	ರಿ.ಸ.ನಂ. 17/2ಎಪಿ	ಪೂರ್ವ ಪಶ್ಚಿಮ	0–12 –	0–12	0–54
24	ಬತ್ತಿ ಶಿವಪ್ಪ ಬಿನ್ ಸಣ್ಣಹನ್ಮಪ್ಪ (ಪಹಣಿ ಸ.ನಂ.21/1ಪಿಪಿ1)	ಸ್ವಂತ	21/1 ಪೈಕಿ.	ಖುಷ್ಕಿ	ರಿ.ಸ.ನಂ. 21/1ಪಿ	ರಿ.ಸ.ನಂ 21/1ಪಿ	ರಿ.ಸ. ನಂ 17	ರಿ.ಸ.ನಂ. 21/1ಪಿ	ಪೂರ್ವ ಪಶ್ಚಿಮ	0–05 0–04	0–09	0–27
	ಭಿತ್ತಿ ಭರಮಪ್ಪ ಸಣ್ಣ ಹನುಮಪ್ಪ (ಪಹಣಿ ಸ.ನಂ.21/1ಪಿಪಿ2)				ರಿ.ಸ.ನಂ. 21/1ಪಿ	ರಿ.ಸ.ನಂ 21/1ಪಿ	ರಿ.ಸ. ನಂ 121/1ಪಿ	ರಿ.ಸ.ನಂ. 20/1	ಪೂರ್ವ ಪಶ್ಚಿಮ	0–04 0–04	0–08	0–24
25	ಶಿವಪ್ಪ ಬಿನ್ ಇಟಗಿ ಮಹೇಶ್ವರಪ್ಪ.	ಸ್ವಂತ	20/1	ಖುಷ್ಕಿ	ರಿ.ಸ.ನಂ. 20/1ಪಿ	ರಿ.ಸ.ನಂ 20/1ಪಿ	ರಿ.ಸ. ನಂ 21/1	ರಿ.ಸ.ನಂ. 20/2	ಪೂರ್ವ ಪಶ್ಚಿಮ	0–03½ 0–03½	0–07	0–14
26	ಕೆ.ಜಿ.ಬಸವರಾಜಪ್ಪ ಬಿನ್ ಈಶ್ವರಪ್ಪ.	ಸ್ವಂತ	20/2	ಖುಷ್ಕಿ	ರಿ.ಸ.ನಂ. 20/2ಪಿ	ರಿ.ಸ.ನಂ 20/2ಪಿ	ರಿ.ಸ. ನಂ 20/1	ರಿ.ಸ.ನಂ. 49	ಪೂರ್ವ ಪಶ್ಚಿಮ	0–04 0–05	0–09	0–16
27	ಯಲ್ಲಮ್ಮ ಕೋಂ.ಬೂದೆಪ್ಪ.	ಸ್ವಂತ	49	ಖುಷ್ಕಿ	ರಿ.ಸ.ನಂ. 50	ರಿ.ಸ.ನಂ 49/ಪಿ	ರಿ.ಸ. ನಂ 20	ಹಳ್ಳ	ಪೂರ್ವ ಪಶ್ಚಿಮ	– 0–06	0–06	––
28	1) ಚೌಡಮ್ಮ ಕೋಂ.ಲಕ್ಷ್ಮಪ್ಪ, 2) ಲಕ್ಷ್ಮವ್ವ ಕೋಂ.ತಿಪ್ಪಣ್ಣ, 3) ತೆಲಿಗಿ ಹನ್ಮಂತಪ್ಪ ಬಿನ್ ಬಸಪ್ಪ, 4) ಯಲ್ಲಮ್ಮ ಕೋಂ.ಬೂದೆಪ್ಪ, 5) ಶಿವನಗಿ ಬಿನ್ ಚನ್ನಬಸಪ್ಪ, 6) ಗಂಗೂಬಾಯಿ ಕೋಂ.ತುಕಾರಾಮಪ್ಪ, 7) ದುರುಗವ್ವ ಕೋಂ.ಮರುಡಪ್ಪ.	ಸರ್ಕಾರಿ/ ಸ್ವಂತ	19 ಪೈಕಿ.	ಖುಷ್ಕಿ	ರಿ.ಸ.ನಂ. 49	ರಿ.ಸ.ನಂ 22	ರಿ.ಸ. ನಂ 20	ಹಳ್ಳ	ಪೂರ್ವ ಪಶ್ಚಿಮ	– 0–02	0–02	––
29	ಸ್ಮಶಾನ.	ಸ್ಮಶಾನ.	50	–	ರಿ.ಸ.ನಂ. 49	ರಿ.ಸ.ನಂ 22	ರಿ.ಸ. ನಂ 20	ಹಳ್ಳ	ಪೂರ್ವ ಪಶ್ಚಿಮ	0–10 –	0–10	––
	ಒಟ್ಟು:–									**11–37**	**11–37**	**20–96**

(ಒಟ್ಟು ವಿಸ್ತೀರ್ಣ 11 ಎಕರೆ 37 ಗುಂಟೆಗಳು ಮಾತ್ರ.)

ಪಿ.ಆರ್. 272

ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ

ಕಂದಾಯ ಸಚಿವಾಲಯ

ಭೂ ಸ್ವಾಧೀನ ಕಾಯ್ದೆ ಕಲಂ 6(1)ರ ಅನ್ವಯ ಘೋಷಣೆ ಕ್ರಮಾಂಕ: ಕಂಇ 77 ಭೂಸ್ವಾಬೆ 2009, ದಿನಾಂಕ: 2ನೇ ಜುಲೈ 2009

ಈ ಮುಂದಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕೆ ಅಂದರೆ ಕಾವೇರಿ 4ನೇ ಹಂತದ ಕೊಳವೆ ಮಾರ್ಗ ಅಳವಡಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರ ಪರವಾಗಿ ಭೂಸ್ವಾಧೀನಪಡಿಸಿಕೊಳ್ಳುವುದು ಅಗತ್ಯವಾಗಿದೆಯೆಂದು ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ ರವರ ನಂ. ಎಲ್‌ಎಕ್ಯೂ ಎಸ್‌ಆರ್ 02:09–10 ದಿನಾಂಕ: 14.5.09ರಂತೆ ಪ್ರಕಟವಾಗಿರುವ ಭೂ ಸ್ವಾಧೀನ ಅಧಿನಿಯಮ ಪ್ರಕರಣ 17(1) ಉಪಪ್ರಕರಣ (4)ರಲ್ಲಿ ಓದಲಾದಂತೆ 4(1)ರ ಅಧಿಸೂಚನೆಯಲ್ಲಿ ತಿಳಿಯಪಡಿಸಲಾಗಿದೆ. ಸದರಿ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರ ಭಾಗ–6 ಪುಟ 454 ರಲ್ಲಿ ದಿನಾಂಕ: 21.5.09 ರಂದು ಪ್ರಕಟಿಸಲಾಗಿದೆ.

1991ನೇ ಸಾಲಿನ ಕರ್ನಾಟಕ ಅಧಿನಿಯಮದ 17ರಲ್ಲಿ ತಿದ್ದುಪಡಿಯಾದ 1894ನೇ ಸಾಲಿನ ಭೂ ಸ್ವಾಧೀನ ಅಧಿನಿಯಮ 1894ನೇ ಸಾಲಿನ ಅಧಿನಿಯಮ 6(1ಎ) ಪ್ರಕರಣದ ಮೇರೆಗೆ ಕೆಳಗೆ ಸೂಚಿಸಿರುವ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಅಗತ್ಯವಿದೆಯೆಂದು ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಜಮೀನು ಅಗತ್ಯವಾಗಿದೆಯೆಂದು ಸದರಿ ಅಧಿನಿಯಮದ 6 ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ. ಭೂ ಸ್ವಾಧೀನ ಕಾಯ್ದೆಯ ಪ್ರಕರಣ 17 ಉಪ ಪ್ರಕರಣ (4)ರಲ್ಲಿ ವಿಧಿವತ್ತಾಗಿರುವ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರದಿಂದ ತುರ್ತು ಶಾಸನ ರೀತ್ಯಾ 5(ಎ) ಪ್ರಕರಣವು ಇದಕ್ಕೆ ಅನ್ವಯಿಸುವುದಿಲ್ಲ.

ಸದರಿ ಭೂ ಸಂಗ್ರಹಣಾ ಅಧಿನಿಯಮ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು, 3ನೇ ಮಹಡಿ, ವಿಶ್ವೇಶ್ವರಯ್ಯ ಕೇಂದ್ರ, ಬೆಂಗಳೂರು 1 ಇವರನ್ನು ಇನ್ನು ಮುಂದೆ ಕೈಗೊಳ್ಳುವ ಕುರಿತಂತೆ ಜಿಲ್ಲಾಧಿಕಾರಿಗಳವರ ಪ್ರಶಾಸನ ಕಾರ್ಯಗಳನ್ನು ನಿರ್ವಹಿಸುವಂತೆ ಈ ಮೂಲಕ ನಿಯಮಿಸಲಾಗಿದೆ. ಮತ್ತು ಜಮೀನಿನ ಅಧಿಕೃತ ಸ್ವಾಧೀನ ಆದೇಶಗಳನ್ನು ಪಡೆಯುವಂತೆ ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶಿಸಲಾಗಿದೆ.

ಮೇಲ್ಕಂಡ ಅಧಿನಿಯಮದ 17ನೇ ಪ್ರಕರಣದ (4)ರ ಪ್ರಕರಣದಲ್ಲಿರುವ ಅಧಿಕಾರದ ಮೇಲೆ ಸದರಿ ಅಧಿನಿಯಮದ ಪ್ರಕರಣ 9 ರಲ್ಲಿನ ಪ್ರಕರಣ 10ರ ಪ್ರಕಾರ ಹೊರಡಿಸಲಾಗಿರುವ ತಿಳುವಳಿಕೆಯನ್ನು ಪ್ರಕಟಿಸಿದ ದಿನಾಂಕದಿಂದ 15 ದಿವಸಗಳು ಕಳೆದ ನಂತರ ಸದರಿ ಜಮೀನನ್ನು ಸ್ವಾಧೀನ ಪಡೆಯಲು ನಿರ್ದೇಶಿಸಿರುತ್ತದೆ.

ಸದರಿ ಜಮೀನುಗಳ ಒಂದು ನಕ್ಷೆಯನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳು, ವಿಶ್ವೇಶ್ವರಯ್ಯ ಕೇಂದ್ರ, 3ನೇ ಮಹಡಿ, ಪೋಡಿಯಂ ಬ್ಲಾಕ್, ಬೆಂಗಳೂರು–1 ಇವರ ಕಾರ್ಯಾಲಯದಲ್ಲಿ ಅವಗಾಹನೆಗಾಗಿ ಇಡಲಾಗಿದೆ.

ತಪಶೀಲು ಪಟ್ಟಿ

ಜಿಲ್ಲೆ: ಬೆಂಗಳೂರು **ತಾಲ್ಲೂಕು:** ಬೆಂಗಳೂರು ದಕ್ಷಿಣ **ಹೋಬಳಿ:** ಕೆಂಗೇರಿ **ಗ್ರಾಮ:** ಅಗರ (ತಾತಗುಣಿ)

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ. ನಂ.	ತರಹೆ	ಚಕ್ಕುಬಂದಿ				ಭೂಸ್ವಾಧೀನ ಜಮೀನಿನ ವಿಸ್ತೀರ್ಣ ಎ. ಗುಂ	ಆಕಾರ ರೂ. ಪೈ.
					ಪೂರ್ವಕ್ಕೆ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.		
1.	ರಘು ಬಿನ್ ರಾಜಣ್ಣ ಅವಧಾನಿ ಆರತಿ ಕೃಷ್ಣ ಕೋಂ ಗೋಪಾಲಕೃಷ್ಣ	ರಘು ಆರತಿ ಕೃಷ್ಣ	71:2	ಖುಷ್ಕಿ	71:2ಎ ರ ಉಳಿಕೆ	71:1ಸಿ	71:1ಸಿ	70	0–32 ಖರಾಬು 0–21	2–00
									ಒಟ್ಟು 1–13	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ–2)

ಪಿ.ಆರ್. 291

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ತಿದ್ದುಪಡಿ ಅಧಿಕೃತ ಜ್ಞಾಪನ

ನಂ. ಎಲ್.ಎನ್.ಡಿ (ಎ)ಪಿ.ಆರ್:89/03-04, ಬೆಂಗಳೂರು, ದಿನಾಂಕ: 8ನೇ ಜೂನ್ 2009

ವಿಷಯ: ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ತಟ್ನಹಳ್ಳಿ ಗ್ರಾಮದ ಸ.ನಂ. 77ರಲ್ಲಿ 1.28 ಎಕರೆ:ಗುಂಟೆ ಮತ್ತು ಸ.ನಂ.79 ರಲ್ಲಿ 0.34 ಗುಂಟೆ ಒಟ್ಟು 2.22 ಎಕರೆ:ಗಂಟೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು ಮಾಡುವ ಬಗ್ಗೆ.

ಉಲ್ಲೇಖ: ಈ ಕಛೇರಿ ಸಮ ಸಂಖ್ಯೆ ಆದೇಶದ ದಿನಾಂಕ: 5.11.2008.

ಉಲ್ಲೇಖದ ಆದೇಶದನ್ವಯ, ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ತಟ್ನಹಳ್ಳಿ ಗ್ರಾಮದ ಸ.ನಂ.77 ರಲ್ಲಿ 1.28 ಎಕರೆ:ಗುಂಟೆ ಮತ್ತು ಸ.ನಂ.79ರಲ್ಲಿ 0.34 ಗುಂಟೆ ಒಟ್ಟು 2.22 ಎಕರೆ:ಗುಂಟೆ ಜಮೀನನ್ನು ಸರ್ಕಾರದ ಪೂರ್ವಾನುಮೋದನೆ ಮೇರೆಗೆ ಜಮೀನಿನ ಕಿಮ್ಮತ್ತು ಹಾಗೂ ಇತರೆ ಶುಲ್ಕಗಳನ್ನು ಪಾವತಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು ಮಾಡಲಾಗಿತ್ತು. ಸದರಿ ಆದೇಶದಲ್ಲಿನ 11ನೇ ಷರತ್ತಿನಲ್ಲಿ ಆರ್ಜಿತ ಸಂಸ್ಥೆಯು ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು 1969ರ ನಿಯಮ 20(1)(ಸಿ) ರನ್ವಯ ನಿಗದಿತ ನಮೂನೆಯಲ್ಲಿ ಕರಾರುಪತ್ರವನ್ನು ಬರೆದುಕೊಡಲು ತಿಳಿಸಲಾಗಿತ್ತು. ಷರತ್ತು ಸಂಖ್ಯೆ 11 ರಲ್ಲಿ ನಿಯಮ 20(1)(ಸಿ) ಬದಲಾವಣೆ ನಿಯಮ 28(2) ಎಂದು ಓದಿಕೊಳ್ಳತಕ್ಕದ್ದು. ಉಳಿದಂತೆ ಉಲ್ಲೇಖದ ಆದೇಶದಲ್ಲಿನ ಯಾವುದೇ ಷರತ್ತುಗಳಲ್ಲಿ ಬದಲಾವಣೆ ಇರುವುದಿಲ್ಲ.

ಹೆಚ್. ರಾಮಾಂಜನೇಯ

ಪಿ.ಆರ್. 259 ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು.

ತಹಸೀಲ್ದಾರ್‌ರವರ ಕಾರ್ಯಾಲಯ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಉಪನಗರ, ಬೆಂಗಳೂರು

ಸಂಖ್ಯೆ:ಎಲ್.ಎನ್.ಡಿ (ಎನ್ಎ) ಸಿಆರ್: 52/2009-10

ಸಾರ್ವಜನಿಕ ಪ್ರಕಟಣೆ

ನಮೂನೆ – 27

94ನೇ ನಿಯಮದ 68 (1)ನೇ ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾರ್ವಜನಿಕ ಸರ್ಕಾರಿ ಬಂಡಿದಾರಿ ಹಾಗೂ ರಸ್ತೆಯ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಇದೇ ಸರ್ವೆ ನಂಬರ್‌ನಲ್ಲಿ ಡಾಂಬರು ರಸ್ತೆ ಬೇರೆ ಕಡೆ ಆಗಿರುವುದರಿಂದ ಸರ್ಕಾರಿ ಬಂಡಿದಾರಿ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಿರುವುದರಿಂದ,

ಈಗ ಕರ್ನಾಟಕ ಭೂ ಕಂದಾಯ ಅಧಿನಿಯಮದ 1964ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಸಾರ್ವಜನಿಕ ಬಂಡಿದಾರಿ ಭಾಗವು ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸಾರ್ವಜನಿಕ ಬಂಡಿದಾರಿ (ಖರಾಬು) ಅಥವಾ ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದು ಎಂದು ಉದ್ದೇಶಿಸಿ, ಈ ಮೂಲಕ ಘೋಷಿಸಿರುತ್ತದೆ.

2. ಸದರಿ ಜಮೀನಿನಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ಸಾರ್ವಜನಿಕನು ಅಥವಾ ಯಾವುದೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ 90 (ತೊಂಬತ್ತು) ದಿನಗಳೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಂ ಮಾಡಲಾದ ಮೊಬಲಗು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರ್‌ರವರಿಗೆ ಬರಹದಲ್ಲಿ ತಿಳಿಸತಕ್ಕದ್ದು ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಲೈಂಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಡೆಪ್ಯೂಟಿ ಕಮೀಷನರ್‌ರವರು ಪರಿಶೀಲಿಸಲಾಗುವುದು.

ಅನುಸೂಚಿ

ಭಾಗ ಇತ್ಯಾದಿ ಇರುವ ಗ್ರಾಮಗಳು	:	ನವರತ್ನ ಅಗ್ರಹಾರ
ತಾಲ್ಲೂಕು	:	ಬೆಂಗಳೂರು ಉತ್ತರ (ಅಪರ)
ಜಿಲ್ಲೆ	:	ಬೆಂಗಳೂರು ನಗರ
ಜಮೀನಿನ ಭಾಗದ ವರ್ಣನೆ	:	ಸರ್ವೆ ನಂ.118
ಜಮೀನಿನ ವಿಸ್ತೀರ್ಣ	:	0-18 ಗುಂಟೆ
ಮೇರೆ	:	ಪೂರ್ವಕ್ಕೆ: ರಸ್ತೆ ಪಶ್ಚಿಮಕ್ಕೆ: ರೀ ಸರ್ವೆ ನಂ. 3 ಉತ್ತರಕ್ಕೆ: ರಸ್ತೆ ದಕ್ಷಿಣಕ್ಕೆ: ರಸ್ತೆ

ಪಿ.ಆರ್. 271 ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಬೆಂಗಳೂರು.